

BROWN BOOK

TIGHT BINDING

UNIVERSAL
LIBRARY

OU_200079

UNIVERSAL
LIBRARY

ಅಶ್ರೀವಾಂದ

(ಕಾಡಂಬರಿ)

ಅ. ನ. ಕೃ

ಸ್ವಾಧೀನದರ್ಶ ಬುಕ್ ಡಿಸ್ಟ್ರಿ

ಅವೆನ್ನೋ ರೋಡ್, ಬೆಂಗಳೂರು


ವೊದಲನೆಯ ಮುದ್ರಣ: ಮಾರ್ಚ್ ೧೯೫೫
ಎರಡನೆಯ ಮುದ್ರಣ: ಅಗಸ್ಟ್ ೧೯೫೬

[All Rights Reserved by the Author]

ಚಿಲೆ: ರೂ. ೧೦-೦

ಮುದ್ರಣ:

ಶ್ರೀ ಸತ್ಯನಾರಾಯಣ ಸ್ವಾಮಿ
ಸಿ-೬೬, ಅರಳೇಪೇಟೆ — ಬೆಂಗಳೂರು



ಶ್ರೀಮತ್ತುರಮಹಂಸ ಪರಿವ್ರಾಜಕಾಚಾರ್ಯರವರು
 ಪದವಾಕ್ಯ ಪ್ರಮಾಣ ಪಾರಾವಾರ ಪಾರೀಣ
 ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರಧ್ಯಾನ ಧಾರಣ
 ಸಮಾಧ್ಯಷ್ಟಾಂಗ ಯೋಗಾನುಷ್ಠಾನ ಸಿಷ್ಟು ತಪಕ್ಕತ್ವರ್ವತ್ಯಾಸಾಂಧ್ಯವಿಷ್ಟಿಷ್ಟು
 ಗುರುಪರಂಪರಾಪ್ರಾಪ್ತ ಷಡ್ದಶನ ನಾಥಪನಾಚಾರ್ಯರ
 ವ್ಯಾಖ್ಯಾನ ಸಿಂಹಾಸನಾಧಿಕ್ಷರ
 ಸಕಲ ನಿಗಮಾಗಮ ಸಾರಸ್ಯದಯ ಸಾಂಖ್ಯತ್ಯರು ಪ್ರತಿಪಾದಕ
 ಪೈದಿಕಮಾರ್ಗ ಪ್ರವರ್ತಕ
 ಸರ್ವತಂತ್ರ ಸ್ವತಂತರಾದಿ ರಾಜಧಾನೀ ವಿದ್ಯಾಸ್ವಾನಗರ ಮಹಾರಾಜಧಾನೀ
 ಕಣಾರಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯರವರು
 ರಾಜಾಧಿರಾಜ ಗುರುಭೂಮಂಡಲಾಚಾರ್ಯರ
 ಬುಷ್ಯತ್ಯಂಗ ಪುರವರಾಧಿಕ್ಷರ
 ತುಂಗಭದ್ರಾತೀರವಾಸಿ
 ಶ್ರೀಮದ್ವಿದ್ವಾತಂಕರ ಪಾದಪದ್ಮಾರೂಪಾಧಕ ಶ್ರೀಮಜ್ಞಗದ್ಗರು ಸಚ್ಚಿದಾನಂದ
 ಶಿವಾಭಿನವ ನೃಸಿಂಹಭಾರತಿಸ್ವಾಮಿ ಕರಕಮಲಸಂಚಾತ
ಇ ಜಗದ್ಗುರು ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ
 ದಿವ್ಯಸ್ತೂತಿಗೆ
 ‘ಅಶೀವಾದ’ ‘ಅನುಗ್ರಹ’ ಕಾದಂಬರಿಗಳನ್ನು
 ಭಕ್ತಿಪೂರ್ವಕವಾಗಿ ಅರ್ಪಿಸುತ್ತೇನೆ.

ಅ. ನ. ಕೃ

ದ್ವಿತೀಯ ಮುದ್ರಣದ ಮುನ್ನಡಿ

‘ಅಶೀರ್ವಾದ’ ಪ್ರಕಟಿವಾದ ಐದುತ್ತಿಂಗಳಲ್ಲಿ ಪ್ರತಿಗಳು ಮುಗಿದ ಈಗ ಎರಡನೆಯ ಮುದ್ರಣವಾಗುತ್ತಿರುವುದು ಸಂಶೋಧನೆ ವಿಷಯ.

ಭಾರತೀಯ ಧರ್ಮತತ್ವಗಳು, ಜೀವನಕ್ರಮದಲ್ಲಿ ಭಾರತೀಯರಿಗೇ ನಂಬಿಕೆ, ಶ್ರದ್ಧೆ ಕ್ಷಯಿಸುತ್ತಿರುವಾಗ ಅದನ್ನೇ ಪ್ರತಿಪಾದಿಸುವ ‘ಅಶೀರ್ವಾದ’ ಕಾದಂಬರಿಗೆ ದೊರಿತ ಸ್ವಾಗತ ಗಮನಾರ್ಹವಾದು ದಾಗಿದೆ.

ಭಾರತೀಯ ಸಂಸ್ಕೃತಿ ಕೇವಲ ಕೌಶಿಕಕಾರಿಯಾದ ಪ್ರಯೋಗ ವಾಗಿರದೆ ಅವರಜೀವನಾಧಿನಿ ಎಂಬ ನಿತ್ಯ ಸತ್ಯ ವನ್ನೇ ನಾನು ‘ಅಶೀರ್ವಾದ’-‘ಅನುಗ್ರಹ’ ಎರಡು ಕಾದಂಬರಿಗಳಲ್ಲಿಯಾ ಚಿತ್ರಿಸಲೆತ್ತಿಸಿದ್ದೇನೆ.

ಈ ಕಾದಂಬರಿಯ ಮೊದಲನೆಯ ಮುದ್ರಣ ಪ್ರಕಟಿಸಿದ ಮೇಷರ್ನ್ ಸಾಫ್ತಿಂಡ್ಡ್ರ್ ಬುಕ್ ಡಿಪ್ಲೊ ಮಾಲಿಕರಾದ ಶ್ರೀ ಎಚ್. ಕೆಮಲಾನಾಥ ರವರೇ ಇದನ್ನು ಪ್ರಕಟಿಸಿದ್ದಾರೆ. ಶ್ರೀ ಜಿ. ವಿ. ವೆಂಕಟ್ರಾನವರು ತಪ್ಪೊಲೆಗಳನ್ನು ತಿದ್ದಿಕೊಟ್ಟಿದ್ದಾರೆ. ಈ ಗೆಳೆಯರ ವಿಶ್ವಾಸಕ್ಕೆ ನಾನು ಖಚಿತ ಯಾಗಿದ್ದೇನೆ.

ಪ್ರಥಮ ಮುದ್ರಣದ ಮುನ್ಸುಡಿ

ನ್ಯಾಯಕ್ಕೆ ಸಾಂಸಾರಿಕ, ಸಾಮಾಜಿಕ, ರಾಷ್ಟ್ರೀಯ ಜೀವನದ ನಾನಾ ಸಮಸ್ಯೆಗಳನ್ನು ಕುರಿತು ಯೋಚಿಸುತ್ತಿರುವಾಗ ನನ್ನ ಚಿತ್ತಪುರುಷರು ಮೇಲೆ ಒಂದು ಪ್ರಶ್ನೆ ಅಚ್ಚಿನ್ನಿತ್ತದಂತೆ ಮಾಡಿತು—ಇಷ್ಟುಭಿನ್ನ ಭಿನ್ನವಾಗು ತ್ತಿರುವ ಜೀವನ ಒಂದುಗೂಡುವ ಬಗೆಯೆಂತು? ಅನಂತ ವಿಷ್ಣುವಕ್ಕೆ ಸಿಕ್ಕಿರುವ ಜೀವನಕ್ಕೆ ಹಾಂತಿ ಎಲ್ಲಿಂದ ಬರಬೇಕು? ಈ ಪ್ರಶ್ನೆಯನ್ನು ಬಿಡಿ ಸುವ ಪ್ರಯತ್ನ ‘ಆಶೀರ್ವಾದ’ದಲ್ಲಿ ಮಾಡಿದ್ದೇನೆ. ವಾಸ್ತವದ ರಾಧಿಯಲ್ಲಿ ಆದರ್ಥವನ್ನು ರೂಪಿಸಿಗೊಂಡ ಒಬ್ಬ ವ್ಯಕ್ತಿಯ ಸುಕುಮಾರ ಬಾಣ್ಯ ಹೇಗೆ ಹಲವರ ಜೀವನದ ಮೇಲೆ ಬಿಳಿಕು ಚೆಲ್ಲಿ ಮನೆಯನ್ನು, ಹಳ್ಳಿಯನ್ನು, ನಾಡನ್ನು ಮಧುರ ಮೈತ್ರಿಯಲ್ಲಿ ಬಸೆಯಲು ಸಮರ್ಪಿತಿನ್ನು ಪ್ರದನ್ನು ತ್ರಿಸಲು ಪ್ರಯತ್ನಿಸಿದ್ದೇನೆ. ಜೀವನದ ನಾನಾ ವಿಷ್ಣುವಗಳನ್ನು ಮಾನವ ನೆಡುರಿಸಿದ್ದೂ ಅವನ ಗುರಿ ಸದಾ ದೂರದಲ್ಲಿ ಸೂಕ್ಷ್ಮವಾಗಿ—ಮನಕು ಮನಕಾಗಿ ಪ್ರತಿಷ್ಠಿತವಾಗಿರುವ ಅಮರಾಂತಿಯ ಕಡೆಗೆ ರಬೆಕೆಂಬ ತತ್ತ್ವದ ಚಿತ್ರಣವೇ ‘ಆಶೀರ್ವಾದ’.

ಕನ್ನಡದ ಕಾದಂಬರಿ ಕಲೆ ಇಂದು ಸಮೃದ್ಧವಾಗಿ ಬೆಳೆದಿದೆ-ಬೆಳೆಯು ತ್ತಿದೆ. ಒಮ್ಮೆ ವಿಧಾರಕ್ಕೆ ಕಾದಂಬರಿ ಒದಗಿದರೆ ಸಾಕು; ಅದು ತತ್ತ್ವವಿನುಕ್ಕೆ ಮಾಡುವ ಅಗತ್ಯವಿಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. ವಿಹಾರಗಮ್ಮ ಕಾದಂಬರಿಗಳು ಬೆಳೆಯಬೇಕೆಂದು ಬಯಸುವರು, ವಿಕಾಸಗಮ್ಮ ಕಾದಂಬರಿಗಳು ಬೆಳೆಯಬಾರದಿಂದು ಹೇಳುವುದು ನಾಜುಯವಲ್ಲ. ಇಂದು ನಾವು ಶೈಕ್ಷಣಿಕ ಚಿತ್ರಗಳನ್ನು (Educational pictures) ಕೊರು ವಂತೆಯೇ ಶೈಕ್ಷಣಿಕ ಕಾದಂಬರಿಗಳನ್ನೂ ಕೊರುತ್ತೇವೆ. ಕಾದಂಬರಿ, ವಾಕ್ಷಿತ್ರ ಎರಡೂ ಜನತಾ ಶಿಕ್ಷಣದ ಪ್ರಬಲ ಸಾಧನಗಳು. ಕಾದಂಬರಿ ತಂತ್ರಸಾಧನ ಬಳಸಿಕೊಂಡು ಜನತೆಗೆ ನಮ್ಮ ದಿವ್ಯಸಂಸ್ಕೃತಿಯ ಪರಿಚಯ ಮಾಡಿಕೊಡುವುದು ಅತ್ಯವಶ್ಯಕವೆಂದು ಈ ಲೇಖಕನ ಮಜುಭಾವನೆ.

ಈ ಕಾದಂಬರಿಗೆ ನಾನು ಉಪನಿಷತ್ತುಗಳು, ೧೧ತೀ, ಧರ್ಮಸೂತ್ರ ಗಳಿಂದ ಧಾರಾಳವಾದ ನೀರವು ಪಡೆದಿದ್ದೇನೆ. ಇದರಲ್ಲಿ ನಾನು ಸಂಕ್ಷೇಪಿಸಿ ಕೊಟ್ಟಿರುವ ‘ಕರೋಪನಿಷತ್ತಿ’ನ ಒಂದು, ಹೆಚ್ಚಿನ ವ್ಯಾಸಂಗಕ್ಕೆ, ನನ್ನ ಪಾಠ ಕರನ್ನ ಪ್ರೇರಿಸಿಸಿದರೆ, ನಾನು ಧನ್ಯನಾಗುತ್ತೇನೆ; ನನ್ನ ಶ್ರಮ ಸಾರ್ಥಕ ವಾಗುತ್ತದೆ.

ಗೀತೋಪನಿಷತ್ತುಗಳ ವಾಖ್ಯಾನಕ್ಕೆ ನಾನು ಈವರೆಗೆ ಇಂಗಿಣ್ಣ, ಕನ್ನಡದಲ್ಲಿ ಪ್ರಕಟವಾಗಿರುವ ಬಹಳ ಗ್ರಂಥಗಳನ್ನು ನೋಡಿದ್ದೇನೆ. ಅವೆಲ್ಲವು ಗಳಿಂದ ಉಪಕೃತನಾಗಿದ್ದೇನೆ. ಅಧ್ಯವಸಾಯದ ಜತೆಗೆ ಸ್ವತಂತ್ರವಿಚಾರ ಹಾಗೂ ತತ್ತ್ವ—ಜೀವನ ಸಾಮರಷ್ಯವೂ ಆಗತ್ಯವೆಂಬುದು ನನ್ನ ಅಭಿಪುತ. ಹಲವು ಸಲಬ್ರಿಕಾಕಾರರ ಮತ್ತು ವಾಖ್ಯಾನಗಾರರ ಅತಿಬುದ್ಧಿಯ ಫಲವಾಗಿ ಮೂಲಗ್ರಂಥದ ಸಿಕ್ಕಿತಾರ್ಥ ಕಣ್ಣರೈಯಾಗುತ್ತದೆ. ಗೀತಾಭಾಷಿಸಿ ಬಯಸುವುದು ಶ್ರೀಕೃಷ್ಣನ ವಿಚಾರವಾಣಿಯನ್ನೇ ವಿನಾ ಪ್ರೇಕಾಕಾರನ ಬುದ್ಧಿ ಶ್ರೀಣಿಯನ್ನಲ್ಲ!

ಈ ಗ್ರಂಥದಲ್ಲಿ ನಾನು ಬಳಸಿರುವ ಮಂತ್ರ, ಮಂತ್ರಾರ್ಥ ನಿಣಾಯಕ ಶ್ರೀ ವೈ. ಸುಬ್ಬರಾಯರ ‘ಉಪನಿಷದ್ವಾಷ್ಯ’, ಶ್ರೀ ರಂ. ರಾ. ದಿವಾಕರರ ‘ಉಪನಿಷದ್ವಕಾಶ’, ಶ್ರೀ ಹೊ ಸಕೆರೆ ಚೆದಂಬರಯ್ಯನವರ ‘ಗೀತಿಯ ಕೃಗನ್ನಡಿ’, ಸ್ವಾಮಿ ಶ್ರೀ ಶಂಕರಾನಂದ ಭಾರತಿಯವರ ‘ಗೀತಾರ್ಥ ಬೋಧಿನಿ’, ಶ್ರೀ ಆರ್. ವ್ಯಾಸರಾಯರ ‘ವಿವಾಹಮಂಗಳ’ ವೊದಲಾದ ಗ್ರಂಥಗಳಿಂದ ಹೆಚ್ಚಿನ ಸಹಾಯ ದೂರೆತಿದೆ. ಈ ಗ್ರಂಥಕರ್ತರನ್ನು ಕೃತಜ್ಞ ತಾಪೂವರ್ಕ ವಾಗಿ ಸ್ವರ್ಣಸುವುದು ನನ್ನ ಆದಿಕರ್ತವ್ಯ.

ಕನ್ನಡ ಗ್ರಂಥ ಪ್ರಕಾಶನದ ಬಗ್ಗೆ ವಿಶೇಷ ಉತ್ಸಾಹಿತರಾಗಿರುವ ಸಾಮೃಂಡರ್ಡ ಬುಕ್ ಡಿಪ್ಲೋ ಮಾಲಿಕರಾದ ಶ್ರೀ ಎಚ್. ಕಮಲಾನಾಥ ಬಿ. ಎಸ್.ಎಸ್., ಅವರ ಸತತ ಪ್ರೇತಾಭಿಹಂಡಲೇ ಈ ಕಾದಂಬರಿ ಇವ್ವು ಬೇಗ ಬೆಳಕು ಕಂಡುದು. ಅವರ ಉದ್ದೇಶ ಯಶಸ್ವಿಯಾಗಿ, ಕನ್ನಡ ಸಾರಸ್ವತ ಪ್ರವಂಚಕ್ಕೆ ಅವರಿಂದ ವಿಶ್ವಸೇವೆ ಸಲ್ಲಲೆಂದು ಹೃತ್ವಾವರ್ಕ ಹಾರ್ಷಿಸುತ್ತೇನೆ.

ଅ ଶ୍ରୀ ନାନା ଦ

ಅ ಶ್ರೀ ನಾರದ

೧

ರುದ್ರಾಕ್ಷಪುರಕ್ಕೂ ತುವಕೂರಿಗೆ ಹತ್ತೆ ಮೈಲಿ. ರುದ್ರಾಕ್ಷಪುರದ ಅನೇಕ ಜಮಿಾನುದಾರರು ತುವಕೂರಿನಲ್ಲೇ ವಾಸವಾಗಿದ್ದು ನಿತ್ಯ ಬ್ರಹ್ಮಿಕಲ್ಲಾ ಮೇಲೋ, ಬಸ್ಸಿನಲೊಲ್ಲೋ, ರುದ್ರಾಕ್ಷಪುರಕ್ಕೆ ಬಂದು ತಮ್ಮ ಜಮಿಾನುಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ರುದ್ರಾಕ್ಷಪುರ ಹೋಬಳಿಯನ್ನು ಸಣ್ಣ ದಾಗಿಯೂ ಇರಲಿಲ್ಲ; ತಾಲ್ಲೂಕಿ ನಷ್ಟು ದೊಡ್ಡ ದಾಗಿಯೂ ಇರಲಿಲ್ಲ. ಅಲ್ಲಿದ್ದ ಮುನ್ಮೂರ್ಯೆವತ್ತು ಮನೆಗಳಲ್ಲಿ ವೀರಶ್ವಿವರದು ನೂರ್ಯೆವತ್ತುಮನೆ; ಒಕ್ಕಲಿಗರದು ನೂರು ಮನೆ; ಬ್ರಾಹ್ಮಣರದು ಮೂವತ್ತು ಮನೆ; ಉಳಿದ ಎಪ್ಪತ್ತು ಮನೆಗಳು ದೇವಾಂಗದವರು, ಕುರುಬರು, ಹರಿಜನರು, ಮುಸಲ್ಮಾನರಿಗೆ ಸೇರಿದ್ದವು. ಉಂರಿನ ಭೂಮಿ ಫಲವತ್ತಾಗಿ, ಸಾಕವ್ಯ ಜಲಾಶಯ ಪಡೆದಿದ್ದು ದರಿಂದ ಎಲ್ಲ ವರ್ಗದವರೂ ಅನುಕೂಲವಾಗಿದ್ದರು. ಉರು ಪ್ರವೇಶಿಸುವಾಗಲೇ ಫಲಭರತ್ತ ತೆಂಗಿನವ್ಯಾಪಕ ಗಳ ಗರಿಗಳು ತೋಳುಬಿಂಬಿ ಕರೆಯುತ್ತಿದ್ದವು. ಅಲ್ಲಲ್ಲಿ ಒಂದೊಂದು ಹಣ್ಣಿನ ತೋಟ; ಲೆಕ್ಕವಿಲ್ಲದವ್ಯಾಪಕ ಬಾಳಿಯ ತೋಟಗಳು. ಕಣ್ಣನೋಟ ಹಾಚುವಷ್ಟು ದೂರ ಹಸಿರು ಗದ್ದೆಗಳು. ಪ್ರಕೃತಿ ತನ್ನ ಪೂರ್ಣಕರ್ಮಕಾಶವನ್ನು ರುದ್ರಾಕ್ಷಪುರದ ಮೇಲೆ ಬಿರಿದ್ದ ಲೆಂಬುದಕ್ಕೆ ಯಾವ ಸಂದೇಹವೂ ಇರಲಿಲ್ಲ.

ಆದರ್ಥಗಾರಮಾಗುವ ಎಲ್ಲ. ಸೌಕರ್ಯಗಳೂ ರುದ್ರಾಕ್ಷಪುರಕ್ಕಿದ್ದವು-ರುದ್ರಾಕ್ಷ ಪುರ ಒಂದು ರೀತಿಯಲ್ಲಿ ಆದರ್ಥಗಾರಮಾಗಿ ದೇಶಾಧ್ಯಂತ ಬ್ಯಾತಿಗಳಿಗೆ ಕೊಂಡಿತ್ತು.

ತುಮಕೂರಿನ ಕೋಟೀ ಕಟ್ಟೆರಿಗಳಿಗೆ, ಲಾಯರುಗಳು, ಗುಮಾಸ್ತರಿಗೆ ರುದ್ರಾಕ್ಷಪುರವೇ ಉಗ್ರಾಣ; ರುದ್ರಾಕ್ಷಪುರದವರೇ ಅನ್ನದಾತರು. ಸಣ್ಣ ಪುಟ್ಟಕಾರಣಗಳಿಗೆ ರುದ್ರಾಕ್ಷಪುರದ ವೀರಶೈವರಿಗೂ, ಒಕ್ಕೆಲಿಗರಿಗೂ ಜಗತ ವಾಗುತ್ತಿದ್ದು ದು ತುಮಕೂರಿನ ಲಾಯರುಗಳಿಗೆ ಆಪ್ಯಾಯಮಾನವಾಗಿತ್ತು. ವೀರಶೈವರಲ್ಲಿ ಹೆಚ್ಚುಜನ 'ರೈತಾಪಿ'ಮಾಡುತ್ತಿದ್ದರೂ, ಕೆಲವರು 'ಸಾಹುಕಾರ' ರಾಗ ಲೇವಾದೇವಿ ಮಾಡಿ 'ಜರತಾರಿ ಹೇಷಾ' ಧರಿಸಿ ಧನಾಧ್ಯರೇಸಿಕೊಂಡಿದ್ದರು. ಈ ಶೆಟ್ಟಿ, ಯಜಮಾನರು ತಮ್ಮ ಶ್ರೀಮಂತಿಕೆ ಬೆಳಸುವುದಕ್ಕೆ ಜಾತಿಭೇದವನ್ನೇ ಟೆಸದೆ ಎಲ್ಲಜನರನ್ನೂ ಏಕಾತ್ಮೋಶನ ತೆಗೆದುಕೊಳ್ಳುತ್ತಿದ್ದರು. ವೀರಶೈವ, ಒಕ್ಕೆಲಿಗ ಘೋಷಣೆ ಹೊರಗಟ್ಟಿಗೆ ಜಾತಿಜಗತವಾಗಿ ಕಂಡು ಬಂದರೂ ಅದು ಆರ್ಥಿಕ ಘೋಷಣೆಯೇ ಆಗಿತ್ತು.

ಒಕ್ಕೆಲಿಗರ ಸಂಖ್ಯಾಬಲಕ್ಕೂ ವೀರಶೈವರ ಧನಬಲಕ್ಕೂ ಸದಾ ನಡೆಯುತ್ತಿದ್ದ ಹೋರಾಟವನ್ನೂ ಇತರರು ನೋಡುತ್ತಾ, ಸಮಯ ಒದಗಿ ದಂತೆ ತಮ್ಮ ಲಾಭ ಸಾಧಿಸಿಕೊಳ್ಳುತ್ತಿದ್ದರು. ಅವರಲ್ಲಿಲ್ಲದ ಜಸಳ ತಂದಿಟ್ಟು ಇತರರು ತಮ್ಮ ಬೇಕಿ ಬೇಯಿಸುತ್ತಿದ್ದ ದೂದೂ ಉಂಟು.

ರುದ್ರಾಕ್ಷಪುರದ ವೀರಭದ್ರಸ್ವಾಮಿ ದೇವಾಲಯದ ವಿಷಯದಲ್ಲಿ ವಾದ, ವಿವಾದ ಸತತವಾಗಿ ನಡೆಯುತ್ತೆಲೇ ಇತ್ತು, ವೀರಭದ್ರಸ್ವಾಮಿಯ ಭವ್ಯಮೂರ್ತಿ ವೆಂಕಟಾಚಲಪತಿಯೇಂದೂ, ಅದನ್ನು ವೀರಶೈವರು ಮತ್ತಾಂ ತರಗೊಳಿಸಿದ್ದಾ ರಿಂದೂ ಇತರರ ಆರೋಪ. ಅದು ವೀರಭದ್ರಮೂರ್ತಿಯೇ ಎಂದು ಸಾಫಿಸಲು ವೀರಭದ್ರಶಾಸ್ತ್ರಿಗಳು ಒಂದು ಗ್ರಂಥವನ್ನೇ ಬರೆದು ತುಮಕೂರು ಜಿಲ್ಲೆಯ ಪ್ರಾಚೀನ ಕೆವಗಳೆಲ್ಲರನ್ನೂ ಸಾಕ್ಷ್ಯಹೇಳಲು ಎಳೆದಿದ್ದರು. ಇತರ ಜಾತಿಯವರ ಪರವಾಗಿ ಕುರುಬರ ಹನುಮಯ್ಯ ಶಾಸ್ತ್ರಗಳಿಗೆ ಉತ್ತರವಿತ್ತು ಅದು ವೆಂಕಟಾಚಲಪತಿಯ ವಿಗ್ರಹ ಎಂದು ಸಾಫಿಸಲು ಪ್ರಯತ್ನಿಸಿದ್ದ.

ಕುರುಬರ ಹನುಮಯ್ಯ ಉರುಫಾ ಕವಿ ಹನುಮ ಆ ಪ್ರಾಂತ್ಯಕ್ಕೆ ಲಾ

ಹೇಸರಾದ ಬಯಲುನಾಟಕದ ಗುರು. ಸುತ್ತಮುತ್ತಲಿನ ದಿಡ್, ಕುಂಬಾರಹಳ್ಳಿ, ಗೋರಿಪಾಳ್ಕೆ, ಜನಿವಾರ, ಬಸರಾರು ಮೊದಲಾದ ಗ್ರಾಮದವರೂ ಹನುಮಯ್ಯನನ್ನು ತಮ್ಮ ಗ್ರಾಮಗಳಲ್ಲಿ ನಾಟಕವಾಡಿಸುವುದಕ್ಕೆ ಕರೆದು ಕೊಂಡು ಹೋಗುತ್ತಿದ್ದರು. ಉರಿನವರ ಖಚಿತನಲ್ಲಿ ನಾಟಕ ಆಡಿಸಿ, ತನ್ನ ಚಪಲ ತಿಂಗಿಸಿ ಕೊಂಡು ಕೈಗೆ ನಾಲ್ಕು ಕಾಸೂ ಮಾಡಿಕೊಳ್ಳುತ್ತಿದ್ದ ಹನುಮಯ್ಯನಿಗೆ ಒಂದು ಸಲ ದುಬುಫ್‌ದಿ ಹಂಟಿತು.

ತುವುಕೂರಿಗೆ ಅವನು ಹೊಗಿದ್ದಾಗ ಜಯಲಕ್ಷ್ಮಿ ನಾಟಕಶಾಲೆಯಲ್ಲಿ ನಡೆಯುತ್ತಿದ್ದ ‘ತೃಣಪುರಿ ಕನಾಟಕ ನಾಟಕ ಸಭೆ’ಯ ‘ಮಹಿಳಾಸುರ ಮಧ್ಯಸ್ಥಿನಿ’ ನಾಟಕ ಸೋಡಿ ಅವನ ತಲೆಯಲ್ಲಿ ಹುಳು ಹೊಕ್ಕಿತು. ಉಂಗಿ ಹಿಂದಿರುಗಿದವನೇ ಹಗಲುರಾತ್ರಿ-ಅನ್ನಸೀರು ಬಿಟ್ಟು-ವೀರಕ್ಕೆವ ಮತ್ತೊಂದಾರಕ ಬಸವೇಶ್ವರನ ಮೇಲೆ ಒಂದು ನಾಟಕ ಬರೆದ. ಅದನ್ನು ಅಡಿಸಲು ಗುಂಪುಕಟ್ಟಿದ್ದರೆ ಈ ನಾಟಕದ ವಿಷಯ ಸಾಹುಕಾರ ರುದ್ರಿತ್ಯಾಯ ಹತ್ತಿರ ಪ್ರಸ್ತಾಪಿಸಿದಾಗ ಅವನು ಹನುಮವಿಯ ಭುಜತಟ್ಟು ‘ಆಟ ನೀನಾಡಿಸು ಹನುಮಯ್ಯ. ನಾನು ಎಲ್ಲಾ ಸಾಯ ಮಾಡ್ತಿನಿ’ ಎಂದು ಆಶೀರ್ವಾದ ಮಾಡಿದ.

ರುಂಡುಕ್ಕಿಟ್ಟೆಯ ಆಶೀರ್ವಾದ ನಂಬಿಕೊಂಡು ತನ್ನ ಮೂರು ಎಕರೆ ಗಡ್ಡೆ ಬೆಳೆಟ್ಟು ಪ್ರವಿಗೆ ಒತ್ತೆಯಿಟ್ಟು ಹನುಮಯ್ಯಾ ನಾಟಕ ಕಟ್ಟಿದ.

‘వీరశ్రీవరిగి సంబంధపుట్ట నాటిక, నమగేను సంబంధ’ ఎందు వీరశ్రీవేతరరు నాటికచ్చే బరలిల్ల. ‘కురుబహోను నమ్మి బసవేళ్లరన మేలి ఏను నాటిక ఆడిసబల్ల’ ఎందు వీరశ్రీవరు బరలిల్ల. హనుము కవిగే ఆశాభ్యంగవాదుదు మాత్రవల్లదే, ముఖు ఎకరే గడ్డి యూ బతీట్టపైన పాలాగి అవన కణ్ణు కణ్ణు బిడువంతాయితు. వీరశ్రీవరు తనగి కైచోట్టిరేందు భావిసిద హనుముకవి ఆవర మేలి హగే తీరిసి కోళ్చలు బద్ద కంకణనాద.

‘కురుచర ఆనును భాళ ఎగరలాడ్నే-ఆవన బాల సుట్టు
బుడబేచు’ ఎందు రుద్రతీట్టి, బతీట్టప్ప మత్తి తర సమాజబంధుగళు
నిధంగికొండరు.

ರುದ್ರಾಕ್ಷಪುರದಲ್ಲಿ ವೀರಭದ್ರಸ್ವಾಮಿಯ ದೇವಸ್ಥಾನವಲ್ಲದೆ ಉರೋಳಿಗೆ ಶ್ರೀರಾಮದೇವರ ದೇವಸ್ಥಾನ, ಈಶ್ವರ ದೇವಸ್ಥಾನ, ಉರ ಹೊರಗೆ ಬಿಸಿಲು ಮಾರಿ, ಕೋಟಿ ಬಾಗಿಲು ವಿನಾಯಕನ ದೇವಸ್ಥಾನಗಳೂ ಇದ್ದವು.

ವೀರಶ್ವಿವರ ದೇವರ ಉತ್ಸವಗಳು ಶ್ರೀರಾಮದೇವರ ದೇವಾಲಯದ ಮುಂದೆ ಹೋಗಕೂಡದೆಂದೂ, ಶ್ರೀರಾಮದೇವರ ಉತ್ಸವ ವೀರಭದ್ರನ ಗುಡಿ ಮುಂದೆ ಹೋಗಕೂಡದೆಂದೂ ಉರವರಲ್ಲಿ ಒಪ್ಪಂದವಾಗಿತ್ತು.

ಹನುಮಕವಿಯ ಬಾಲಸುಡಲು ನಿಧರಿಸಿದ ‘ಸಮಾಜ ಬಾಂಧವರು’ ಒಂದು ವರ್ಷ ನಂದಿಧ್ವಜ ಸಮೀತ ಬಸನೇಶ್ವರನ ಅಡ್ಡ ಪಲ್ಲಕ್ಕೆ ಉತ್ಸವವನ್ನು ಶ್ರೀರಾಮದೇವರ ಗುಡಿಯ ಮುಂದೆಯೇ ತೆಗೆದುಕೊಂಡು ಹೋಗಲು ನಿಧರಿಸಿದರು.

ರಾವಣನ ಮುಖಾವಲೋಕನ ಮಾಡಿದ ಹನುಮಂತ ಕೆರಳದಂತೆ ಕವಿಹನುಮ ಕೆರಳಿದ. ತನ್ನನ್ನ ಅಪಮಾನಗೊಳಿಸಲು ಉದ್ದೇಶಪೂರ್ವಕ ವಾಗಿ ವೀರಶ್ವಿವರು ಈ ತುಂಟತನಕ್ಕೆ ಹೋರಟಿದ್ದಾರೆಂದು ಅವನು ಭಾವಿಸಿದ. ರುದ್ರಾಕ್ಷಪುರದಲ್ಲಿ ರಾಜಕೀಯದ ಗಾಳಿ ಬಡಿಯಿದ್ದರೂ ಅವನು ಆಗ್ರಹ ಗೊಳ್ಳಲು ಕಾರಣವಿತ್ತು.

ಶ್ರೀರಾಮ ಹನುಮಕವಿಯ ಇಷ್ಟದೇವರಾಗಿದ್ದ. ಅವನ ರಾಮಭಕ್ತಿಯನ್ನು ಉರಿನ ಕಟ್ಟಬ್ಬನೈದಿಕರಾದ ಗುಂಡಾಭಟ್ಟರೂ ಮೆಚ್ಚಿಕೊಂಡಿದ್ದರು. ಹನುಮಕವಿಗೆ ಶ್ರೀರಾಮ ಗುಡಿಯಲ್ಲಿ ಕುಳಿತಿದ್ದ ಶಿಲಾಮೂರ್ತಿಯಾಗಿರಲಿಲ್ಲ. ಮಿತ್ರ, ಬಂಧು, ತಂದೆ, ಗುರು, ದೇವರು ಎಲ್ಲವೂ ಅವನ ಭಾಗಕ್ಕೆ ಶ್ರೀರಾಮನೇ.

ಒಂದು ಸೆಲ ಗುಂಡಾಭಟ್ಟರು

“ಹನುಮಯ್ಯ, ಯಾವಯಾವದೋ ನಾ ಟ ಕ ಬರೆದು ಆ ಡಿ ಸು ಶ್ರೀಯಪ್ಪ, ರಾಮಾಯಣ ಬರೆದು ಈ ಸಾರಿ ಶ್ರೀರಾಮನವಮಿಗೆ ಆಡಿಸಿದರೆ ನಿನ್ನ ಜನ್ಮ ಸಾರ್ಥಕವಾಗುತ್ತದೆ, ಸೋಡಿದ ನಮಗೂ ಪುಣ್ಯಬರುತ್ತದೆ” ಎಂದರು.

ಹನುಮಯ್ಯ ಕ್ಷಣಿಕಾಲ ಸುಮೃದ್ಧಿದ್ದು

“ಅಪ್ಪ ಯೋಗ್ಯತೆ ನನಗೆಲ್ಲಿ ಬಂತು ನನ್ನೊಂದಿಯಾ. ಆ ನಮ್ಮಪ್ಪನ

ಮೇಲೆ ನಾಟಕ ಬರೆಯಬೇಕಾದರೆ ನಾನು ಬಹುತ್ವ ಜನ್ಮವೆತ್ತಬೇಕು -
ಪಾಪಶೇಷ ಕಳೆದುಕೊಳ್ಳಬೇಕು.”

“ನಿನಗೆ ನಾನು ಸಹಾಯಮಾಡುತ್ತೇನೆ ಹನುಮಯ್ಯ. ವಾಲ್ಯೋಚಿ
ರಾಮಾಯಣದ ಮೂಲಗ್ರಂಥ ನನ್ನಲ್ಲಿದೆ. ನಿನಗೆ ಓದಿ ಹೇಳುತ್ತೇನೆ. ನಿನಗೆ
ಯಾವ ಅನುಮಾನ ಬಂದರೂ ಪರಿಹರಿಸುತ್ತೇನೆ.”

“ಅದಕ್ಕೆಲ್ಲ ಸಂಸ್ಕಾರಬೇಕು ನನ್ನೊಡಿಯಾ ರಾಮಾಯಣ ಕೇಳಿ
ಕೊಂಡು ಶ್ರೀರಾಮಚಂದ್ರಸ್ವಾಮಿಯ ಮೇಲೆ ನಾನು ನಾಟಕ ಬರೆದರೆ
ಪಾಕಶಾಸ್ತ್ರ ಓದಿಕೊಂಡು ಹೋಳಿಗೆ ಮಾಡುವುದಕ್ಕೆ ಹೊರಟ ಹಾಗಾಗು
ತ್ತದೆ.—ಗುಡಿಯಲ್ಲಿ ಪುರಾಣ ಇಡಿಸುತ್ತೇನೆ. ನಿಷ್ಠ ರಾಮಾಯಣ ಪೂರ್ವ
ಓದಿ ಅಧಿಕ ಹೇಳಿಬಿಡಿ— ಕೇಳಿ ಧನ್ಯನಾಗುತ್ತೇನೆ.”

ರಾಮಸೇವಾ ದುರಂಥರ ಹನುಮಯ್ಯ ಭಟ್ಟರ ಪುರಾಣವಿಡಿಸಿ,
ಪಟ್ಟಾಭಿಷೇಕ, ಉರಸಂತಪ್ರಣ ಮಾಡಿಸುವವರಿಗೆ ನಿದ್ರೆಮಾಡಲಿಲ್ಲ.

ಬಸವೇಶ್ವರನ ಆಡ್ಡ ಪಲ್ಲಕ್ಕೆ ಉತ್ತವ ರಾಮದೇವಾಲಯದ ಮುಂದೆ
ಬರುವ ಸುಂದಿ ಕೇಳಿ ಹನುಮಯ್ಯ ವೀರಭದ್ರಾವತಾರ ತಾಳಿದ.

“ನೋಡೋಣ — ಅದು ಹೇಗೆಬರುತ್ತಾರೋ — ರುದ್ರಾಕ್ಷಪುರ ಉರಿದು
ಭಸ್ಯವಾದರೂ ಚಿಂತೆಯಿಲ್ಲ — ಉತ್ತವ ರಾಮದೇವಾಲಯದ ಮುಂದೆ ಚಿಟ್ಟು
ಕೊಡುವುದಿಲ್ಲ”

ಎಂದು ವೀರಶಪಥಮಾಡಿಬಿಟ್ಟು.

ಉರು ಭಸ್ಯವಾಗುವುದಕ್ಕೆ ಸಕೆಲ ಸಿದ್ಧತೀಯಾಗತೊಡಗಿತು. ಉಭಯ
ಪ್ರಕ್ರಿಯೆ ಸೇರದ ಕೆಲವರು ರಾಜಪುರಯ್ಯವಾಡಿ ವಿಫಲರಾದರು.

ಗುಂಡಾಭಟ್ಟರು ಹನುಮಯ್ಯನನ್ನು ಕರೆಸಿ “ಹೋಗಲಿ ಬಿಡೊ
ಹನುಮಯ್ಯ. ಅವರೇ ಹಟ ಸಾಧಿಸಿಕೊಂಡು ಹೋಗಲಿ. ಶ್ರೀರಾಮಚಂದ್ರ
ಯಾರಮೇಲೂ ದ್ವೇಷ ಸಾಧಿಸಲಿಲ್ಲ. ರಾಮರಾವಣರ ಯುದ್ಧವಾದನೇಲೆ
ನಡೆದ ಪ್ರಸಂಗ ಜ್ಞಾಪಿಸಿಕೊ. ‘ನನ್ನ ಆಳ್ಳ ಅಧಿಮಿ. ಸೀತಾನೂತಿ
ಯಂಥ ಲೋಕಪಾವನೆಯನ್ನೇ ಆಪಹರಿಸಿಕೊಂಡು ಬಂದು ಗೋಳಿಗುಟ್ಟ
ಸಲು ಹೇಸದ ಪಾಪಿ, ಅವನಿಗೆ ನಾನು ತಪಣಕೊಡುವುದಿಲ್ಲ’ ಎಂದು
ವಿಭಿನ್ನ ಹಟಹಿಡಿದಾಗ ಶ್ರೀರಾಮಚಂದ್ರ ಅವನಮೇಲೆ ಅಗ್ರಹಗೊಂಡು

‘ನಿನ್ನ ಅಣ್ಣಿ ರಾವಣ-ಮಹಾವೀರ, ಮಹಾಜಾನ್ನಿ. ಅವನ ಪ್ರಾರಬ್ಧ ಕರುತ್ತ ದಿಂದ ಅವನು ದುರಾಕಾರಿಯಾದ. ಅದಕ್ಕೆ ಪ್ರಾಯಶ್ಚಿತ್ತ ಅವನು ಅನುಭವಿಸಿಯೂ ಆಯಿತು. ಈಗಲೂ ಅವನಮೇಲೆ ದೈತ್ಯ ಸಾಧಿಸುವುದು ಧರುವಲ್ಲ. ನೀನು ಅವನಿಗೆ ತಪ್ರಣ ಕೊಡುದಿದ್ದರೆ ಚಿಂತೆಯಿಲ್ಲ – ನಾನು ಕೊಡುತ್ತೇನೇ.’ ಎಂದು ಹೇಳಲಿಲ್ಲವೇ? ಶ್ರೀರಾಮಚಂದ್ರನ ಮೇಲ್ವಿಂತೆ ಯನ್ನು ಅವನ ಪರಮಾಭಕ್ತಿ ನೀನು ಅನುಸರಿಸಬೇಕೋ ಇಲ್ಲವೋ?’

“ಹೌದು ನನೆಷ್ಟುಡೆಯಾ – ಅನುಸರಿಸಬೇಕು. ದುಷ್ಪಿ ರಾವಣನನ್ನು ಧ್ವಂಸಮಾಡಿಯೇ ಅಲ್ಲವೇ ಸಾಮಾನ್ಯ ಅವನಿಗೆ ತಪ್ರಣ ಕೊಡಲುಸಿದ್ದ ವಾದುದು.”

ಎಂದು ಹೇಳಿ ಗುಂಡಾಭಟ್ಟರ ಬಾಯಿಮುಚ್ಚಿಸಿಬಿಟ್ಟು.

ಕವಿಹನುನು ಹೂಡಿದ್ದ ಧರುತ್ತಿರುತ್ತಿದ್ದ ಸಾಕಷ್ಟು ಜನಬಲವೂ ಇತ್ತು. ಸ್ವಯಂ ಕೆಂಗೇಗೌಡರೇ ಅವನ ಕುಮೃತೀಗೆ ನಿಂತಿದ್ದರು.

ಕೆಂಗೇಗೌಡರನ್ನು ರುದ್ರಾಷ್ಟಿಪುರದ ಜನ ಗೌರವಿಸುತ್ತಿದ್ದ ದೇನೂ ಅಷ್ಟರಿಯಲ್ಲ. ಶ್ರೀರಾಮದೇವರ ದೇವಾಲಯ ಜೀಜೋರ್ಡಾರ ಮಾಡಿಸಿದವರೇ ಅವರು. ಹರಿಜನರಿಗೆ ಕುಡಿಯುವ ನೀರಿಗೆ ಅಭಾನವಾದಾಗ ಅವರಿಗೆ ಸೋಗಸಾದ ಸಿಹಿನೀರಿನ ಭಾವಿ ಶೋಡಿಸಿಕೊಟ್ಟವರೇ ಅವರು. ಉಂಗಿಯಾರು ಬಂದರೂ ಅವರಿಗೆ ಆದರೋಪಚಾರ ಮಾಡುತ್ತಿದ್ದವರೇ ಗೌಡರು.

ಇಕ್ಕೆಲಿಗ ಜನಾಂಗದಲ್ಲಿ ಗೌಡರಿಗಿಂತ ಭಾರೀಕುಳವಾಗಿದ್ದವರು ಯಾರೂ ಇರಲಿಲ್ಲ. ದಾಸೇಗೌಡ ಉಂಗಿನ ಪಟೀಲನಾಗಿದ್ದರೂ ಆಧಿಕಾರ ನಡೆಸುತ್ತಿದ್ದವರು ಕೆಂಗೇಗೌಡರು. ಗೌಡರ ಕೊಡುಗೈ ಸ್ವಜಾತಿಗೇ ಅಡಕವಾಗಿಲ್ಲದಿದ್ದವರಿಂದ ಉಂಗಿನ ಎಲ್ಲಾ ಮತ್ತಷ್ಟರೂ ಅವರನ್ನು ಗೌರವದಿಂದ ಕಾಣುತ್ತಿದ್ದರು.

ಗೌಡರಿಗೆ ಅಕ್ಕರಾಭ್ಯಾಸವೇ ಆಗಿರಲಿಲ್ಲ. ಗುದ್ದಲಿಗೇಟಿ ಅವರ ಸಹಿಯಾಗಿತ್ತು. ನಿರಕ್ಕೆರಕುಕ್ಕಿಗಳಾಗಿದ್ದ ಗೌಡರು ರಾಮಾಯಣ, ಭಾರತ, ಭಾಗವತ ಕಥೆಗಳನ್ನೂ, ವೇದಾಂತ ತತ್ತ್ವಸಾರ ವಿಮರ್ಶೆಮಾಡುತ್ತಿದ್ದುದನ್ನು ಕಂಡವರು ಬೆರಗಾಗುತ್ತಿದ್ದರು. ‘ಗೌಡನಾದು ಸಂಸ್ಕಾರಹೊಂದಿದ ಜಿವ. ಓದುಬರಹ ಅವನು ಕಲಿಯದಿದ್ದರೇನು. ಅವನಿಗೆ ತಾಯಿ ಶಾರದೀಯ ಅನುಗ್ರಹವಾಗಿದೆ’ ಎಂದು ಗುಂಡಾಭಟ್ಟರು ಹೇಳುತ್ತಿದ್ದರು.

ಗೌಡರ ಜೀವನ, ನಂಬಿಕೆಗಳು, ವ್ಯವಹಾರ ಎಲ್ಲವೂ ಕೆಲವು ವ್ಯವಸ್ಥಿತ ಮಾರ್ಗವನ್ನು ನುಸರಿಸಿದ್ದಾರು.

‘ಭಗವಂತ ನನ್ನನ್ನು ನೆವ್ಯಧಿಯಾಗಿಪ್ಪಿದ್ದಾನೆ. ಅವನು ನನಗೆ ಕೊಟ್ಟಿರುವ ಸಂಪತ್ತನ್ನು ಅವನದಿಂದೇ ನಾನು ಬಳಸಬೇಕು; ನಾನು ಅದರ ಮೋಕ್ಷೇಸರ ಮಾತ್ರ ವಾಗಿದ್ದೀರ್ನೇ. ನಾಲ್ಕು ಜನರ ಕಷ್ಟ, ಸುಖಕ್ಕೆ ನೆರವಾಗಬೇಕು. ಹತ್ತು ಜನಕ್ಕೆ ಅನ್ನ ಹಾಕಬೇಕು.’

ಶ್ರೀರಾಮಚಂದ್ರ ಗೌಡರ ಆರಾಧ್ಯದೇವನೂ ಆಗಿದ್ದ, ಇವು ಮೂರಿರು ಆಗಿದ್ದು. ಶ್ರೀರಾಮನ ಬಗ್ಗೆ ಯಾರೂ ಲಘುವಾಗಿ ಒಂದು ಮಾತನ್ನೂ ಆಡಲು ಅವರು ಅವಕಾಶ ಕೊಡುತ್ತಿರಲಿಲ್ಲ. ರಾಮನಿಂದೆಯವು ಫೋರ ಪಾತಕ ಜಗತ್ತಿನಲ್ಲಿ ಬೇರೆ ಯಾವದೂ ಇಲ್ಲವೆಂಬ ಭಾವನೆ ದೃಢವಾಗಿ ಅವರ ಮನಸ್ಸಿನಲ್ಲಿ ನೆಟ್ಟಿತ್ತು.

ಒಂದು ಸಲ ಸಾಹುಕಾರ ರುದ್ರಶಿಷ್ಟ ವೀರಭದ್ರ ದೇವಾಲಯದಲ್ಲಿ ಪಂಡಿತ ಶಿವದೇವಶಾಸ್ತ್ರಿಗಳ ‘ಪ್ರಭುಲಿಂಗಲೀಲೆ’ ಪುರಾಣ ಇಡಿಸಿದ. ರುದ್ರ ಶಿಷ್ಟಯೇ ಒಂದು ಆವಂತ್ರಣವಿತ್ತಾಗ ಗೌಡರು

“ಪುಕಸಟ್ಟಿ ಪುರಾಣ ಮಾಡಿಸಬೇಡ ರುದ್ರಪು. ವಿದ್ವಾಂಸರಿಗೆ ಕೈತುಂಬ ಸಂಭಾವನೆಕೊಡೋ ಏಪಾರ್ದುಮಾಡು. ನಮ್ಮಾಗ್ನಿನಲ್ಲಿ ಯಾವ ಉತ್ತರವಾದರೂ ಅದು ನಮಗೆಲ್ಲಾ ಸೇರಿದ್ದು. ಪಟ್ಟಿಗೆ ನಂದೂ ಒಂದು ನೂರು ರೂಪಾಯಿ ಸೇರಿಸಿಕೋಾ” ಎಂದರು.

ಅರಮನೆ ಜರತಾರಿ ಕೆಂಪುಶಾಲು ಹೊದೆದುಕೊಂಡು, ಹಣಿತುಂಬ ವಿಭೂತಿ ಹಚ್ಚಿಕೊಂಡು, ಕೊರಳಿಗೆ ಚಿನ್ನದ ರುದ್ರಾಪ್ರಕಟಿಸಿಕೊಂಡು ಶಾಸ್ತ್ರಗಳು ಪುರಾಣ ಆರಂಭಿಸಿದರು.

ಕಾಳಗದ ಕಥೆಯಲ್ಲ ವಿಷಯಾಗ
ಈಳಗೆಯ ವಿಧಿಯಲ್ಲ ಹೊಟ್ಟಿಯ
ಹೂಳಲಿಕೆ ಹಿಂಸೆಯ ಮಾಡುವ ಹೊಲಬು ತಾನಲ್ಲ ||
ಕಾಳಗವು ಕರಣದಲಿ ಸುರತದ
ಕೀಲು ಕುಂಡಲಿಯಲಿ ತೃಪ್ತಿಯ
ದಾಳ ಗಗನದೊಳಿಂದು ಹೇಳುವುದಿಂ ಸುಚೋಧೆಯಲಿ ||

ಸತ್ತವರ ಕಫಿಯಲ್ಲ ಜನನದ
 ಕುತ್ತದಲಿ ಕುದಿಕುದಿದು ಕಮ್ರದ
 ಕತ್ತಲೆಗೆ ಸಿಲ್ಪಿವರ ಸೀವೆಯ ಹೊಲಬು ತಾನಲ್ಲ ||
 ಹೊತ್ತ ಹೋಗದೆ ಪುಂಡರಾಲಿಪ
 ಮತ್ತ ಮತಿಗಳ ಗೋಷ್ಠಿಯಲ್ಲಿದು
 ಸತ್ಯಶರಣರು ತಿಳಿಪುದಿ ಪ್ರಭುಲಿಂಗಲೀಯನು ||

ಆ ಪದ್ಯ ಕೇಳಿದ ಕೂಡಲೆ ಕೆಂಗೇಗೌಡರು “ಅಯ್ಯೊರೇ, ಆ ಪದ್ಯ ಇನ್ನೊಂದು ಸಲ ಓದಿ ಅಥ ಹೇಳಿ” ಎಂದರು.

ಶಾಸ್ತ್ರಿಗಳು ಒಳ್ಳೆ ಅಭಿವಾನದಿಂದ ಪದ್ಯ ಓದಿ ಅಥ ವಿವರಿಸಿದರು.
 ಕೆಂಗೇಗೌಡರ ಮುಖ ಕೆಂಪಗಾಯಿತು.

“ರಾಮಾಯಣ ಕಳ್ಳತನದ ಕಥೆ—ಮಹಾಭಾರತ ಹಾದರದ ಕಥೆ ಎಂದು ಬರೆದಿರುವವನು ಕವಿಯಲ್ಲ ಮುಂತಾಳೆ ಅಯ್ಯೊರೇ”

ಎಂದು ಹೇಳಿ ಹೊರಟುಬಿಟ್ಟರು.

ಹೊಗೆಯಾಡುತ್ತಿದ್ದ ವೀರಶೈವ—ಒಕ್ಕಲಿಗ ವೈಷಣವ್ಯ ಕಾಲಕ್ರಮೇಣ ಹತ್ತಿಕೊಂಡು ಉರಿಯತೋಡಿತು.

ಉರನ್ನು ಅಗ್ನಿ ಕುಂಡ ಮಾಡುವುದಕ್ಕೆ ಉಭಯ ಪಕ್ಷದವರೂ ಸಕಲಸಿದ್ಧತೆ ಮಾಡಿಕೊಂಡರು. ಗುಂಡಾಭಟ್ಟರ ಶಾಂತಿಸಂಧಾನವೂ ನಿರಥ ಕವಾಯಿತು.

‘ಮಾನೂಲು ಹೇಗಿತ್ತು ಹಾಗೆ ಎಲ್ಲರೂ ನಡೆದುಕೊಳ್ಳೋಣ’

ಎಂದರು ಕೆಂಗೇಗೌಡರು.

‘ದೇವರ ಉತ್ಸವ ಹೋಗುವುದಕ್ಕೆ ಅಡಚಣೆ ತರುವುದು ಯಾವ ನ್ಯಾಯ ? ಕೆಂಗೇಗೌಡನನ್ನು ಇತರರು ಚಿತ್ತಾವಣೆ ಮಾಡಿ ನನ್ನ ಮೇಲೆ ಜಗಳಕ್ಕೆ ನಿಲ್ಲಿಸಿದ್ದಾರೆ. ನಿಲ್ಲಲಿ—ನಾವೂ ಒಂದು ಕ್ಷೇತ್ರದಿಯೇ ಬಿಡುತ್ತೇನೇ’

‘ಎಂದ ರುದ್ರಶಿಟ್ಟಿ ತನ್ನ ಮಿಾಸೆ ಹುರಿಮಾಡುತ್ತೆ.

ಗುಂಡಾಭಟ್ಟರಿಗೆ ದಿಕ್ಕು ಕಾಣಿದಾಯಿತು.

‘ಮಾಂರು—ಮೂಳೆರು ಏನಾದರೂ ಮಾಡಿಕೊಳ್ಳಿ’ ಎಂದು ಬೇಸರಪಟ್ಟುಕೊಂಡರು.

೨

ಗುಂಡಾಭಟ್ಟರ ತಂದೆ ಸೀತಾರಾಮಭಟ್ಟರ ಕಾಲದಲ್ಲಿ ರುದ್ರಾಕ್ಷಪುರ ಮಾದರಿಗ್ಗಾಗುವನವೇಸಿಹಿಕೊಂಡಿತ್ತು. ಉರಿಗೆ ಆಗ ಬಸ್ಯ ಸೌಕರ್ಯವಿರಲಿಲ್ಲ, ದೇರಾಸಿನೀಮಾ ಬಂದಿರಲಿಲ್ಲ. ಶ್ರೀಮಂತರಾದ ವೀರಾಗ್ನಿರು, ಬಹು ಸಂಖ್ಯಾತರಾದ ಒಕ್ಕಲಿಗರೂ ಇತರ ವರ್ಗದವರನ್ನು ಶೋಷಿಸಲು ಅಂಚು ತ್ವಿದ್ದರು. ದೇವರಲ್ಲಿ ಜನರಿಗೆ ಅಗಾಧವಾದ ನಂಬಿಕೆಯಿತ್ತು ; ಭಯನೂ ಇತ್ತು. ವಾದವಿವಾದಗಳು ಬಂದರೆ ಜನ ಕೋಟೀರ್, ಕಣ್ಣೀರಿಗಳಿಗೆ ಹೋಗು ತ್ವಿರಲಿಲ್ಲ. ಉರ ಪಂಚಾಯಿತಿಯೇ ವಿಚಾರಕೆ ಮಾಡಿ ತೀರ್ವನ್ನು ಕೊಡುತ್ತಿತ್ತು. ಪಂಚಾಯಿತಿಗೂ ವಿಾರಿದ ಪ್ರಶ್ನೆಯಾದರೆ ವೀರಭದ್ರ ಸ್ವಾಮಿಯ ಮುಂದೆಯೋ, ಶ್ರೀರಾಮನ ಮುಂದೆಯೋ ತೀರ್ಣಿಗೆ ಹೋಗು ತ್ತಿತ್ತು.

ತಾಲ್ಲೂಕು ಚೋರ್ಡ್, ಡಿಸ್ಟ್ರಿಕ್ಟ್ ಚೋರ್ಡ್ ಗಳ ಸ್ಥಾಪನೆಯೊಂದಿಗೆ ಉರಿನಲ್ಲಿ ಕಲಹ, ಸ್ವೇಷನ್ಯ ಆರಂಭವಾಯಿತು. ಇಂಥ ಸಂದರ್ಭಗಳಲ್ಲಿಯೂ ಸೀತಾರಾಮಭಟ್ಟರ ಮಾತ್ರ ಯಾರೂ ಮಾರುತ್ತಿರಲಿಲ್ಲ.

ಸೀತಾರಾಮಭಟ್ಟರಿಗಿಂತ ಹೆಚ್ಚು ಗೌರವ ಗುಂಡಾಭಟ್ಟರು ಸಂವಾದಿಸಿ ಕೊಳ್ಳುವುದಕ್ಕೆ ಒಂದು ವಿಶೇಷ ಕಾರಣವಿತ್ತು.

ಒಮ್ಮೆ ಸೀತಾರಾಮಭಟ್ಟರು ತಮ್ಮ ಬಂಧುಗಳ ಮನೆಗೆ ತುಮಕೂರಿಗೆ ಹೋಗಿದ್ದಾಗ ಅಲ್ಲಿ ಅವರಿಗೆ ಶ್ರೀರಂಗೇರಿಮಂತದ ಧರ್ಮಾಧಿಕಾರಿಗಳ ಪರಿಚಯ ವಾಯಿತು. ಭಟ್ಟರ ಸೌಜನ್ಯ, ಸಾತ್ತ್ವಾಕ ಮನೋಪೃಶ್ಚಿಗಳಿಗೆ ಮಾರು ವೋದ ಧರ್ಮಾಧಿಕಾರಿಗಳು ಭಟ್ಟರ ಯೋಗಕ್ಕೇಮ ವಿಚಾರಿಸುತ್ತೇ

“ನಿಮಗೆಷ್ಟು ಮಕ್ಕಳು” ಎಂದರು.

“ಒಬ್ಬನೇ ಮಗ್.”

“ಅವನನ್ನು ಓದಿಸುತ್ತಿರುವಿರಾ ?”

“ಮನೆಯಲ್ಲಿಯೇ ನಾನು ಪಾಠ ಹೇಳುತ್ತಿದ್ದೇನೆ.”

“ಈಗ ಪಾಠವೆಷ್ಟಿಗಿಡೆ ?”

“ಸಾಹಿತ್ಯಮುಗಿದಿದೆ. ಜೊತೆಯ್ದೇ, ವೈದ್ಯವನ್ನೂ ಅಭ್ಯಾಸಮಾಡಿಸಿದ್ದೇನೆ. ಮುಂದಕ್ಕೆ ಕಾತಿಗೋರ್, ಶೃಂಗೇರಿಗೋರ್ ಅವನನ್ನು ಕಳುಹಿಸಬೇಕೆಂದು ಆಸೆ. ಆದರೆ ಆನುಕೂಲವಿಲ್ಲ.”

“ಶೃಂಗೇರಿಗೆ ಕಳಿಸಿಕೊಡಿ. ನಾನು ಎಲ್ಲಾ ವ್ಯವಸ್ಥೆಮಾಡುತ್ತೇನೆ.”

“ದೊಡ್ಡ ಸ್ಥಳ—ಗುರುಸಾಣಿಧ್ಯ—ಹೆಡುಗ ಯಾವ ಲೋಕವನ್ನೂ ಬಲ್ಲವನ್ನಲ್ಲ. ಅವನಿಂದ ಅಪಚಾರವಾದೀತು ಎಂದು ಭಯು.”

“ನಿಮ್ಮ ಹಾಗೇ ನಿಮ್ಮ ಮಗನೂ ಇರುವುದಾದರೆ ಭಯಪಡಬೇಕಾದದ್ದಿಲ್ಲ ಸಿತಾರಾಮಭಟ್ಟರೇ. ಜಗದ್ದುರುಗಳು ಪರಮ ತಪ್ಪೋಧನರಾಗಿರುವಂತೆ ಅಂತಃಕರಣಿಗಳೂ ಆಗಿದ್ದಾರೆ.”

“ನಾನು ಪುಣ್ಯಶಾಲಿ.”

“ನವರಾತ್ರಿಗೇ ನಿಮ್ಮ ಶೃಂಗೇರಿಗೆ ಬನ್ನಿ. ಶಾರದಾಮ್ಭೂತಿ ದರ್ಶನಮಾಡಿಕೊಂಡು, ಜಗದ್ದುರುಗಳ ಅಶೀವಾದ ಪಡೆದು ಬರುವಿರಂತೆ.”

“ನನಗೆ ಆ ಪುಣ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನ ಮಗನಿಗೆ ಗುರುಕಾರುಣ್ಯವಾದರೆ ಸಾಕು.”

ತಂದೆಯವರ ಬಾಯಿಂದ ಈ ಸುದ್ದಿ ಕೇಳಿದ ಗುಂಡಾಭಟ್ಟ ಹಿಗ್ಗಿಹೋದ. ಶುಭಸಮಾಚಾರ ದಾಸಪ್ರಸಿಗೆ ಹೇಳಿದ ಹೊರತೂ ಅವನ ಮನಸ್ಸಿಗೆ ಸಮಾಧಾನವಿಲ್ಲ. ಆದರೆ ತಂದೆಯ ನರು ಬಿಡಲೊಳ್ಳರು. ಶೃಂಗೇರಿಯ ಮೇಲೆ, ಜಗದ್ದುರುಗಳು ಶ್ರೀ ನೃಸಿಂಹ ಭಾರತಿ ಸತ್ಯಮಿಗಳವರ ಮೇಲೆ, ದೊಡ್ಡ ಉಪನಾಯಕವನ್ನೇ ಆರಂಭಿಸಿದ್ದರು. ತಂದೆಯ ಉಪದೇಶ ಮುಗಿದ ಮೇಲೆ, ಗುಂಡಾ ಬಂಧವಿಮುಕ್ತನಾದ ಸೆರೆಯಾಳಿನಂತೆ ದಾಸಪ್ರಸಂಭಳಿಗೆ ಒಡಿಬಂದು

“ದಾಸಣ್ಣ—ನಾನು ಶೃಂಗೇರಿಗೆ ಹೋಗುತ್ತೇನೆ” ಎಂದ.

“ಶೃಂಗೇರಿ ! ನಿನ್ನ ಹುಣ್ಣ ಮರುಕಳಿಸಿತೇನು ?”

“ಇಲ್ಲವು. ತುಮಕೂರಿನಲ್ಲಿ ತಂದೆಯವರಿಗೆ ಶ್ರಂಗೇರಿಯ ಧವಾರ್ಥಿ ಕಾರಿಗಳ ಪರಿಚಯವಾಯಿತಂತೆ. ನನ್ನನ್ನವರು ಶ್ರಂಗೇರಿಗೆ ಕರೆದುಕೊಂಡು ಹೋಗಲು ಒಪ್ಪಿದ್ದಾರಂತೆ.”

“ನೀನು ತುಂಬ ಭಾಗ್ಯಶಾಲಿ ಗುಂಡಾ.”

“ನೀನು ಏನುಮಾಡುತ್ತೀ ದಾಸಣ್ಣಿ?”

“ತಂದೆ ದಿನದಿನಕ್ಕೆ ದುರ್ಬಲರಾಗುತ್ತಿದ್ದಾರೆ. ತೋಟದಕಡಿ ಹೋಗಿ ಬರುವುದಕ್ಕೂ ಅವರಿಗೆ ಸಾಧ್ಯವಾಗುತ್ತಿಲ್ಲ. ಮನೆಯ ಜವಾಬ್ದಾರಿ ನಾನೇ ವಹಿಸಿಕೊಂಡು ಅವರಿಗೆ ವಿಶ್ವಾಸಿತಿ ಕೊಡಬೇಕಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಒಂದು ಕೆಲಸ ಖಾಲಿಯಿನೆಯಂತೆ. ಅದಕ್ಕೂ ಅರ್ಜಿಗೆ ಗುಜರಾಯಿಸುತ್ತೇನೆ. ಇನ್ನೊಮ್ಮೆಕ್ಕೂ ಹೊಂಬೇಗೊಡರಿಗೂ ತಂದೆಯವರಿಗೂ ಚೆನ್ನಾಗಿದೆ. ಕೆಲಸ ಸಿಕ್ಕಿದರೂ ಸಿಕ್ಕುಬಹುದು.”

“ಹಳೇಸ್ನೇ ಐತನ್ನ ಮರಿಯಬೇಡಪ್ಪಾ. ಅಗಾಗ್ಗ ಕಾಗದ ಬರೆಯು ತೀರು.”

“ಆ ಮಾತು ನಾನು ಹೇಳಬೇಕು ಗುಂಡಾ. ದೊಡ್ಡ ಸ್ಥಳಕ್ಕೆ ಹೋಗುತ್ತಾ ಇದ್ದೀ. ನಾಳಿ ಅರವನೆ ವಿದ್ವಾಂಸನಾಗುತ್ತೀ. ನಿನ್ನ ವಿಶ್ವಾಸ, ಅಶ್ರಯ ನನಗಿರಬೇಕವು.”

“ಅರವನೆ ಸೇರಿ ನನ್ನ ಲೌಕಿಕಪ್ರತಿಷ್ಠೆ ಬೆಳಿಸಿಕೊಳ್ಳಬೇಕೆಂದು ಸ್ವಲ್ಪವೂ ಇಷ್ಟವಿಲ್ಲ ದಾಸಣ್ಣಿ. ಚೆನ್ನಾಗಿ ಗುರುಸೇವೆಮಾಡಿ, ಅವರು ಪ್ರಸಾದ ರೂಪವಾಗಿ ಕರುಣಿಸುವ ವಿದ್ಯೆಯನ್ನು ರೂಢಿಸಿಕೊಳ್ಳಬೇಕೆಂದು ಆನೆ. ಮನೆ ತನಕ್ಕೆ ಬಂದ ಪೈದಿಕವೃತ್ತಿ ಇದ್ದೆ ಇದೆ—ಹೇಗೋ ಹೊಟ್ಟಿಯವಾಡು ಕಳೆದು ಹೋಗುತ್ತದೆ. ಹತ್ತು ಜನರ ಸೇವೆಯಲ್ಲಿ ಈ ದೇಹ ಸವೆದುಹೋದರೆ ನಾನು ಧಂಜ್ಣನಾಗುತ್ತೇನೆ.”

“ಈ ವರ್ಷ ನನಗೆ ಮದುವೆ ಮಾಡಬೇಕಾಂತ ತಂದೆ ಹಬ್ಬಿಡಿದ್ದಾರೆ. ಏನು ವಾಡಲೋ ಗುಂಡಾ. ಅವರಿಗೆ ಸಂಧಿವಾತ ಒಂದಾಭಿಸಿಂದ ನನ್ನ ಮದುವೆಯ ಯೋಚನೆಯೇ ಆಗಿದೆ.”

“ತಂದೆತಾಯಿಯ ಮಾತು ದೇವವಾಕ್ಯಕ್ಕಂತ ಪವಿತ್ರವಾದದ್ದು

ದಾಸಣ್ಣ. ತಮ್ಮ ಕಣ್ಣಿ ದುರಿಗೆ ಮಗನ ಮದುವೆಯಾಗಿ ಹೋಗಲಿ ಎಂದು ನಿಮ್ಮ ತಂಡೆ ಬಯಸುವುದು ನ್ಯಾಯವಾಗಿಯೇ ಇದೆ.”

“ನಿನ್ನ ಮದುವೆ ಯಾವಾಗ್?”

“ಪ್ರಾಯಶಃ ನಾನು ಶೃಂಗೇರಿಯಿಂದ ಹಿಂದಿರುಗಿದ ಮೇಲೆ. ನನ್ನ ಸೋದರಮಾನನ ಮಗಳನ್ನೇ ತಂಡೆಯವರು ಗೊತ್ತುಮಾಡಿದ್ದಾರೆ.”

“ಆ ಹುಡುಗಿ ಚೆನ್ನಾಗಿಲ್ಲವಲ್ಲೋ ಗುಂಡಾ.”

“ಅಪ್ಪಾ, ಚೆನ್ನಾಗಿ ಭಾರ ಕಟ್ಟಿಕೊಂಡು ನನಗೇನು—ತಂಡೆಯವರು ಹೆಸೆಯನೇಲೆ ಬಾ ಎಂದು ಕರೆದರೆ ಹೋಗುವುದಷ್ಟೇ ನನ್ನ ಕೆಲಸ. ನನ್ನ ಸೋದರಮಾನನೂ ಸಾತ್ತಿತ್ತಕರು, ಸಂಪದಾಯಷ್ಟರು. ಅವರ ಮಗಳು ನನ್ನ ಬಡತನಕ್ಕೆ ಹೋಂದಿಕೊಂಡು ದೇವರಸೇವೆ, ಗುರುಸೇವೆಯಲ್ಲಿ ನನಗೆ ನೇರವಾದರೆ ಸಾಕು.”

ಗುಂಡಾಭಟ್ಟೆ ಶೃಂಗೇರಿ ಹೋದ ವರ್ಷವೇ ದಾಸಪ್ಪನ ಮದುವೆಯಾಗಿ ಹೋಯಿತು. ಸೋನೆ ಮನಿಗೆ ಬಂದ ಆರು ತಿಂಗಳಲ್ಲಿ ದಾಸಪ್ಪನ ತಂಡೆ ಕಣ್ಣು ಮುಚ್ಚಿಕೊಂಡರು.

ಫದುವರ್ಷಕಾಲ ಗುಂಡಾಭಟ್ಟನ ಪಾಠಪ್ರವಚನ ಶೃಂಗೇರಿಯಲ್ಲಿ ನಿರಾತಂಕವಾಗಿ ಸಾಗಿತು.

ಆರನೆಯ ವರ್ಷ ತಂಡೆಯವರ ಕಾಹಿಲೆಯ ಆರ್ಥಿಕೆಗೆ ರುದ್ರಾಕ್ಷಿಪುರಕ್ಕೆ ಬಂದ ಗುಂಡಾಭಟ್ಟೆ ಮರಳ ಶೃಂಗೇರಿಗೆ ಹೋಗಲಿಲ್ಲ. ಸಿತಾರಾಮಭಟ್ಟರು ಸಂಸಾರದ ಸೋಗನನ್ನು ಮಗನ ಹೆಗಲಮೇಲೆ ಹಾಕಿ ನಿರಾತಕವಾಗಿ ಪರಲೋಕಯಾತ್ರೆ ಮಾಡಿದರು.

ಗುಂಡಾಭಟ್ಟ ತಂಡೆಗೆ ಮಾತುಕೊಟ್ಟಿದ್ದಂತೆ ತನ್ನ ಸೋದರಮಾನನ ಮಗಳನ್ನೇ ಮದುವೆಯಾದ.

ದೇವಮೃಂಖಾಪವತಿಯಾಗಿರಲಿಲ್ಲ. ಬೋಗಸೆಗಂಗಳು, ಕುಟೈಲ ಕುಂತಳ, ಕೃಶಕಟ್ಟ, ರಂಭೋರುಗಳ ಹೆಸರನ್ನು ಅವಳು ಕೇಳಿಯೂ ಅರಿಯಳು. ಸಂಪ್ರದಾಯಬಧ್ಯವಾದ ಬಡಕಟ್ಟಂಬದಲ್ಲಿ ಹೆಟ್ಟೆ ಬೆಳಿದಿದ್ದ ದೇವಮೃಂಖ ಪತಿಸೇವೆ, ಗುರುಹಿರಿಯರಸೇವೆ, ದೇವರ ಸೇವೆಗಳಲ್ಲಿ ಸಕಲ್ಯಾಶ್ವರನನ್ನು ಕಾಣುತ್ತಿದ್ದಳು.

ಬೆಳಿಗೆ ಎದ್ದ ಕೂಡಲೆ ಗಂಡನಮುಖ ಮೊದಲು ಸೋಡಿ, ಅವನ

ಪಾದಗಳಿಗೆ ದೂರದಿಂದಲೇ ನಮಸ್ಕರಿಸಿ, ಸ್ಥಾನ ಮುಗಿಸಿ, ತುಳಿಸಿ ಪೂಜೆ ಮಾಡಿ ತರುವಾಯ ಮನೆಗೆಲಸಗಳನ್ನು ನಿರ್ವಹಿಸುತ್ತಿದ್ದಳು. ಗಂಡ ಮನೆಗೆ ಒಂದು ಉಟ್ಟ ಮುಗಿಸಿದಲ್ಲದೆ ತಾನು ಬಾಯಿಗೆ ನೀರು ಹಾಕುತ್ತಿರಲಿಲ್ಲ.

ನೀರಿಹೊರೆಯವರಿಗೂ ದೇವಮೃತ ಅಚ್ಚುಮೆಚ್ಚಾಗಿದ್ದಳು. ಯಾರ ಮನೆಯಲ್ಲಿ ಅನುವು, ಆಪತ್ತಿ ಬಂದರೂ ಅವರ ಸೇವೆಗೆ ದೇವಮೃತ ಸಿದ್ಧ.

ದೇವಮೃತಿಗೂ ದಾಸಪ್ರಾನ ಹೆಂಡತಿ ನರಸಮೃತಿಗೂ ಸಹಜವಾಗಿ ಸ್ನೇಹ ಬೆಳೆದುದಲ್ಲದೆ, ಪಾರ್ವತಿಯೂ ಅವರ ಸ್ನೇಹಕ್ಕೆ ಬೆಸುಗೆ ಹಾಕಿದ್ದಳು. ಒಮ್ಮೊಮ್ಮೆ ನರಸಮೃತನ್ನು ಗೆಳತಿಯ ಬಗ್ಗೆ ಮರುಕತೋರುತ್ತ

“ನಿನಗೆ ಮಕ್ಕಳೀ ಅಗಲಿಲ್ಲವಲ್ಲೇ ದೇವೂ—ಗಂಡನ್ನು ಕರೆಷುಂಡು ವಿದು ರಾಶ್ವತ್ತಕ್ಕೆ ಹೋಗಿ ಸೇವೆ ಮಾಡಿಕೊಂಡು ಬರಬಾರದೇ?”

“ದೇವರಸೇವೆ ವಿಷಯದಲ್ಲಿ ನಾವು ವಂಚನೆಮಾಡಿಲ್ಲ ನರಸಾ. ವಿದುರಾಶ್ವತ್ತದಲ್ಲಿರುವ ಅಶ್ವತ್ತನಾರಾಯಣ ಇಲ್ಲಾ ಇದ್ದಾನೆ. ನನ್ನ ಭಾಗಕ್ಕೆ ಅವರೇ ಎಲಾಳ ಆಗಿದ್ದಾರೆ ಸೋಡು.”

“ಮಕ್ಕಳಾಗಲಿಲ್ಲವಲ್ಲ ಎಂದು ನಿನ್ನ ಗಂಡ ವ್ಯಸನಪಡುವುದಿಲ್ಲ ವೇನೇ?”

“ಅವರ ಮನಸ್ಸಿನಲ್ಲಿ ಆಸೆ ಇರಬಹುದು. ಆದರೆ ಒಂದು ದಿನವೂ ಆ ಮಾತಾಡಿಲ್ಲ ಕಣೇ ನರಸಾ. ನಾನು ಎಪ್ಪು ಜನ್ಮದ ಪುಣ್ಯ ಮಾಡಿದ್ದಿನೇ—ಅಂಥ ಗಂಡನನ್ನು ಪಡೆಯುವುದಕ್ಕೆ. ನಿಭಾರಗ್ಯಳು—ನನ್ನ ಕೈಹಿಡಿದು ಅವರಿಗೆ ಯಾವ ಸುಖವೂ ಇಲ್ಲ.”

“ಅದಕ್ಕೇಕೆ ಕಣ್ಣಲ್ಲಿ ನೀರು ಹಾಕಿಕೊಳ್ಳುತ್ತೀರುಮೃತ. ನಿನಗೆ ಮಕ್ಕಳಾಗುವ ಕಾಲ ಮಾರಿಲ್ಲ. ಇಂದಲ್ಲ ನಾಳೆ ಆಗುತ್ತದೆ. ಅಲ್ಲಿಯವರಿಗೆ ಬೇಕಾದರೆ ಪಾತೀನ ನೀನೇ ಸಾಕಿಕೊಂಡಿ.

ನರಸಮೃತ ನಿವ್ಯಾರಜ ಅಂತಃಕರಣದಿಂದಲೇ ಆ ಮಾತು ಆಡಿದ್ದಳು. ಅವಳ ಮಾತಿನಲ್ಲಿ ಸ್ವಲ್ಪವಾದರೂ ಕೊಂಕು, ಕುಹಕವಿರಲಿಲ್ಲ.

ತನ್ನ ಗೆಳತಿಯ ಮನೋಭಾವವನ್ನು ದೇವಮೃತ ಚೆನ್ನಾಗಿ ಬಲ್ಲಳು. ವಿನೋದಕಾಗಿಯೂ ನರಸ ತನ್ನನನ್ನು ಹಾಸ್ಯ ಮಾಡುವುದಿಲ್ಲವೆನ್ನು ವುದು ದೇವಮೃತಿಗೆ ಚೆನ್ನಾಗಿ ಗೊತ್ತಿತ್ತು.

ಅದರೂ ಅವಳ ಮನಸ್ಸು ಮನ್ಯಲ ಮರುಗಿತು.

‘ನನಗೆ ಮಕ್ಕಳಾಗಿದ್ದರೆ ನರಸ ಈ ಮಾತು ಹೇಳುತ್ತಿದ್ದಳೇ ?’

ಒಂದು ದಿನ ಹಾರೋಹಳ್ಳಿಯಲ್ಲಿ ಒಬ್ಬರ ಮನೆಯ ನಾಮಕರಣ ಮುಗಿಸಿಕೊಂಡು ಒಂದು ಗುಂಡಾಭಟ್ಟರು ಹಜಾರದಲ್ಲಿ ಕುಳಿತರು. ನಿತ್ಯ ಗೆಲಸ ಪೂರ್ವೀಸಿದ್ದ ದೇವಮನ್ಯನೂ ಒಂದು ಎದುರಿಗೆ ಕುಳಿತಳು.

ಭಟ್ಟರು ನಾಮಕರಣದ ವಿಶೇಷಿಯನ್ನೇ ಲಾಲ್ ವಿವರಿಸಿದ ಮೇಲೆ ದೇವನ್ಯನ್ನಿಟ್ಟಿರು ಬಿಟ್ಟು

“ನನ್ನ ಚಟ್ಟಿಕೊಂಡು ನಿಮಗೆ ಸ್ಪೂಲಪೂ ಸುಖವಿಲ್ಲ ” ಎಂದಳು.

ಭಟ್ಟರು ಕತ್ತತಿ ನೋಡಿದರು. ಯಾವುದೂ ಪ್ರಬಲ ಚಿಂತೆ ಹೆಂಡತಿಯ ಮನಸ್ಸನ್ನ ಕೊರೆಯುತ್ತಿದೆಯೆಂದು ತಿಳಿದು.

“ಏಕೆ ದೇವಿ” ಎಂದು ಕೇಳಿದರು.

“ನಿಮ್ಮ ವಿದ್ಯಪೂ ಆಪೂರ್ವಾರ್ಥಿಯಿತು. ಮಾವನವರು ಕಣ್ಣ ಮುಚ್ಚಿ ಕೊಂಡರು. ಕುರೂಪಿ ನಾನು ನಿಮಗೆ ಗಂಟುಬಿದ್ದ—ನನ್ನ ದೌಭಾಗ್ಯಕ್ಕೆ ಮನೆ ಬೆಳಗಿಸುವುದಕ್ಕೆ ಒಂದು....”

“ನಿನು ತುಂಬ ತಿಳುವಳಿಕಸ್ಟೇ ಎಂದು ನಾನು ನಂಬಿದ್ದ ದೇವಿ.”

“ನಾನು ತಪ್ಪುಮಾಡಿದೆನೇ ?”

“ಹೌದು. ನಿನ್ನ ಮದುವೆಯಾಗಿ ನಾನು ದುಃಖಪಡುತ್ತಿರುವೆ ಎಂದು ಭಾವಿಸಿರುವೆಯಾ ?”

“.....”

“ಮಕ್ಕಳಾಗುವುದು ಬಿಡುವುದು ಪೂರ್ವಾರ್ಚಿತ. ಈಶ್ವರ ಸಂಕಲ್ಪಕ್ಕೆ ನಿನು ಹೊಣೆಯೇ ? – ನಿನು ಕುರೂಪಿಯಲ್ಲ ದೇವಿ. ಶ್ರಂಗೇರಿಯಲ್ಲಿ ನನಗೊಂಡು ವಿಚಿತ್ರ ಅನುಭವವಾಯಿತು. ಅಣ್ಣಿಯ್ಯಾ ಕಾಗದ ಬರೆದು ತಾವು ಉಳಿಯುವುದು ದುಸ್ವಾಧ್ಯವೆಂತಲೂ ನಾನು ನಿನ್ನನ್ನೇ ಮದುವೆಯಾಗ ಬೇಕೆಂತಲೂ ತಿಳಿಸಿದ್ದರು. ನನಗೂ ಸಣ್ಣ ವಯಸ್ಸು—ರೂಪ ಕಂಡು ಮರುಳಾಗುವ ಕಾಲ. ಅಣ್ಣಿಯ್ಯಾನ ಕಾಗದದ ವಿವಯವನ್ನೇ ಕುರಿತು ಚಿಂತಿಸುತ್ತ ಗುರುಗಳ ಮುಂದೆ ಕುಳಿತ್ತಿದೆ. ‘ಭಾಂದೋಗ್ಯ’ ಪಾಠ ಹೇಳುತ್ತಿದ್ದ ಅವರು ತಮ್ಮ ದೃಷ್ಟಿಯನ್ನ ನನ್ನ ಕಡ್ಡಿ ತಿರುಗಿಸಿದರು. ಅವರ ಮುಖ

ನೋಡಿದೆ—ಒಮ್ಮೆ ಅವರ ಮುಖ—ಒಮ್ಮೆ ಶಾರದಾವೇಣ್ಣೀರ ಮುಖ—
ಒಮ್ಮೆ ನಿನ್ನ ಮುಖ ಕಂಡುಬಂದಿತು.

‘ನಾನು ಕುರೂಪಿಯೇ?’ ಎಂದು ಗುರುಗಳು ಕೇಳಿದಂತಾಯಿತು.
ನಾನು ಕಂಪಿಸುತ್ತು

‘ಇಲ್ಲ ಗುರುಸ್ವಾಮಿ’ ಎಂದೆ.

ಅವರು ಕೂಡಲೇ ‘ತಾಯಿ ಕುರೂಪಿಯೇ?’ ಎಂದು ಕೇಳಿದರು.

ಅವರ ವಿಲಕ್ಷಣಪ್ರಶ್ನೆ ಕೇಳಿ ನನಗೆ ನಡುಕವುಂಟಾಯಿತು.

‘ನನ್ನ ತಾಯಿ ತ್ರಿಪುರಸುಂದರಿ’ ಎಂದೆ.

ಗುರುದೇವರು, ಮುಗ್ಗಳುಗೆ ನಕ್ಕು

‘ಮಗೂ, ನಿನ್ನ ಕೈಹಿಡಿಯಲಿರುವ ಮಗುವೂ ತಾಯಿಯಷ್ಟೇ ತ್ರಿಪುರ
ಸುಂದರಿ—ನನ್ನ ಷ್ಟೇ ಸುರೂಪಿ’ ಎಂದರು. ಗುಂಪುಜ್ಞೆ ಯಾದಮೇಲೆಯೇ
ನಾನು ಉರಿಗೆ ಬಂದು ನಿನ್ನನ್ನು ಮದುವೆಯಾದುದು.”

ದೇವಮೃನಿಗೆ ದುಃಖ ತಡೆಯಾಯಿತು. ಎದ್ದು ಬಂದು ಪತಿಯ
ಪಾದಗಳನ್ನು ಹಿಡಿದು

“ನಾನು ಮೂರ್ಛಿ—ಅಜ್ಞಾನಿ—ಕ್ರಮಿಂಷ್ಟಿ; ನಿವೃಜಾನಿಗಳು. ನನ್ನ
ಅಪರಾಧ ಕ್ವಮಿಸಿ. ಮಕ್ಕಳಿಲ್ಲವೆಂಬ ಚಿಂತೆಯನ್ನು ಮನಸ್ಸಿನಿಂದ ದೂರ
ಮಾಡುತ್ತೇನೆ.” ಎಂದು ಹೇಳಿದಳು.

ಅಂದಿನಿಂದ ಉರಿನ ಮಕ್ಕಳಿಲ್ಲ ದೇವಮೃನ ಮಕ್ಕಳಾದರು.
ಪಾತುವಂತೂ ದೇವಮೃನ ಸೊಂಟದಿಂದ ಕೆಳಗಿಳಿಯುತ್ತಿರಲಿಲ್ಲ.

ಒಂಭತ್ತು ವರ್ಷ ಆದರ್ಶಜೀವನ ನಡೆಸಿದ ದೇವಮೃಹಾಸಿಗೆ ಹಿಡಿದು
ಮಲಗಿದಳು.

ದೇವಮೃ ಉಳಿಯಾವುದಿಲ್ಲವೆಂದು ಭಟ್ಟಿರ ಮನಸ್ಸಿಗೆ ಭಾಸವಾಯಿತು.
ತೀಘೋದಕವೇ ದೇವಮೃನ ಆಹಾರ, ಓವಂಧಿಗಳಾದವು.

ಒಂದು ದಿನ ಭಟ್ಟಿರು ಬಾಯಿಗೆ ತೀಘೋಹಾಕಿದಮೇಲೆ ದೇವಮೃ

“ಇನ್ನು ನಿಮ್ಮ ಸೇವೆಮಾಡುವ ಭಾಗ್ಯ ನನಗಿಲ್ಲ” ಎಂದಳು.

“ನಿನ್ನ ಕಾಯಿಲೆ ಗುಣವಾಗುವುದಿಲ್ಲವೆಂದು ತಿಳಿದರುವೆಯಾ?”

“గుణవాగుపుదిల్ల నాను బల్లి. వాతూ మచువేయవరీగాదచో ఇరచికేందు మనస్సిత్తు—చైవసంకల్పి....నిమ్మ యోగక్షేమ....”

ಭಗವಂತನ ಸಾನ್ಯಧೀಕ್ಕೆ ಹೋಗುವಾಗ ಭಗವಂತನ ಧ್ವನಿ ಮಾಡಬೇಕು. ನರಧ್ವನಿ ಮಾಡಿದರೆ ಪುನಃ ನರಜನ್ಮಲಭಿಸುತ್ತದೆ.”

“ನಿವೇ ಪತ್ತಿಯಾಗುವುದಿದ್ದರೆ ಎಷ್ಟುಸಾರಿ ಬೇಕಾದರೂ ನರಜನ್ಮ
ವೇತ್ತೆಲು ನಾನು ಸಿದ್ದಿ ಖಾಗಿದ್ದೇನೆ.”

“ನಿನಗೆ ಪುನರ್ಜನ್ಮವಿಲ್ಲ ದೇವಿ—ನೀನು ಜೀವನ್ನು ಕೈ.”

“నిమ్మన్నగలిద ఈ జీవక్కే వుండి, బేంగాల్లు స్వామి.”

“ನನ್ನ ಕರು ನಿನ್ನ ಕರುಕ್ಕಿಂತಲೂ ದೊಡ್ಡ ದು— ನಾನು ಸ್ವಲ್ಪ ತಡೆದು ಬರುತ್ತೇನೆ” ಎಂದರು.

ದೇವಮೃತನ್ನ ಪಾರ್ಥಿವ ಶರೀರ ಕೊಡಹಿಕೊಳ್ಳುವುದಕ್ಕೆ ಬಹು ದಿನ ಹಿಡಿಯಲಿಲ್ಲ.

ಭಟ್ಟ, ರನ್ನು ಸಂತ್ತೀಸುವುದಕ್ಕೆ ಬಂದ ಉರಿನವರಿಗೆ

“ಅತ್ಯ ಅವಿನಾಶಿಯೆಂದು ತಿಳಿದವೇಲೆ ನಾವು ದೇಹಕ್ಕೆಯಕ್ಕಾಗಿ ಅಳಬೇಕೇ? ಒಂದು ಗೂಡು ಬಿಟ್ಟ ಹಕ್ಕೆ ಇನ್ನೊಂದು ಗೂಡು ಸೇರಿಕೊಳ್ಳುತ್ತದೆ” ಎಂದು ಅವರು ಹೇಳಿದರು.

తమ్ము ఆప్తగిలీయ దాసప్ప వ్యక్తపట్టాగలూ భట్టరు ఇదే నిశ్చిలతె—ఇదే ధ్వయి తోరిసిదరు. అవర అనాసక్తి కండు కేలవరు ‘భట్టరిగె హైదయువిదేయీ?’ ఎందు కంచిసిదరు.

ನರಸಮ್ಮ, ಅವಳ ಏಕಮಾತ್ರ ಪುತ್ರಿಯ ಸ್ಥಿತಿ ಕಂಡು ಭಟ್ಟರಿಗೆ ಅಪಾರ ವ್ಯಾಘರಿಯಾಗಿತ್ತು.

‘వాతగాగే గండు నోఎది ఒళ్లీయ మని సేరిసిబిడబేకు’ ఎందు భట్టరు నిధరిసికొండరు.

ಇ

ಸಂಸ್ಥಾನದ ಆಡಳಿತ ದಕ್ಷತೆಗೇ ತುಮುಕೂರು ಕುತಾರಪ್ಪಾಯ ವಾಗುತ್ವಾ ಬಂದಿತು. ಉರಿನ ಒಬ್ಬಿಬ್ಬ ಪ್ರಧಾರಿಗಳ ಕೈಗೆ ಸಿಕ್ಕಿ ಇಡಿಯು ಜಿಲ್ಲೆ ತಳಮಳಿಸುತ್ತಿತ್ತು. ಪೂರ್ವಕಾಲದಲ್ಲಿ ವಾಳೆಯಾರರು ತಲೆಯೆತ್ತಿ ಕೊಂಡು ಜನರನ್ನು ಹೀಡಿಸುತ್ತಿದ್ದಂತೆ ಈಗ ಪ್ರಧಾರಿಗಳು ಹೀಡಿಸಲಾರಂಭಿಸಿದ್ದರು. ಜನರ ಮಾನ, ಪ್ರಾಣಗಳಿಗೆ ಯಾವ ರಕ್ಷಣೆಯೂ ಇಲ್ಲದಂತಾಗಿತ್ತು.

ತುಮುಕೂರಿನ ಪರಿಸ್ಥಿತಿ ದಿನೇ ದಿನೇ ಕುಲಗೆಟ್ಟು ಹೋಗುತ್ತಿದ್ದುದನ್ನು ಕೊಂಡು ಸಕಾರದವರು ಹಾಜಿ ಅಬ್ಬು ಲ್ಲಾ ಜಬ್ಬಾರ್ ಅವರನ್ನು ತುಮುಕೂರಿನ ಜಿಲ್ಲಾಧಿಕಾರಿಗಳಾಗಿ ನಿಯಮಿಸಿದರು.

ಜಬ್ಬಾರ್ ಸಾಹೇಬರು ತುಮುಕೂರಿಗೆ ಬರುವ ವಿವರ ಕೇಳಿಯೇ ಪ್ರಧಾರಿಗಳ ಪುಂಡು ಅಧ್ಯ ಇಂದು ಹೋಯಿತು. ಜಬ್ಬಾರ್ ಸಾಹೇಬರು ಜಿಲ್ಲಾಧಿಕಾರ ವಹಿಸಿಕೊಂಡ ದಿನವೇ ತಮ್ಮ ಮನೋಧರ್ಮ ಪ್ರದರ್ಶಿಸಿದರು.

ತುಮುಕೂರಿನಲ್ಲಿ ಕೆಂಪಯ್ಯ, ರೇವಣ್ಣ ಸಿದ್ದಪ್ಪ, ಪ್ಲೀಡರ್ ಭೀಮರಾಯ, ಸತ್ತಾರ್ ಸಾಹೇಬ್ ಹಲವು ಬಗೆಯಲ್ಲಿ ಗಣ್ಯಸಾಫಾನ ಗಳಿಸಿಕೊಂಡಿದ್ದರು. ಉರಿನ ಸಾರ್ವಜನಿಕ ಸಂಸ್ಥೆಗಳು ಇವರ ಕೈ ಅಧಿವಾ ಇವರ ಪರಿವಾರದವರ ಕೈಬಿಟ್ಟು ಹೋಗುವಂತಿರಲ್ಲ. ಅಧಿಕಾರಿಗಳಾಗಿ ಬರುತ್ತಿದ್ದ ರೆವಿನ್ಯೂ ಇನ್ನುಪೆಕ್ಕಾರ್ ಮೊದಲುಗೊಂಡು ಜಿಲ್ಲಾಧಿಕಾರಿಗಳವರೆಗೆ ಎಲ್ಲರೂ ಇವರ ಮಚ್ಚ ಅನುಸರಿಸುತ್ತಿದ್ದರು. ಅಕ್ಸಾತ್ತಾಗಿ ಯಾವನಾದರೂ ಪ್ರೋಲೀಸ್ ಅಧಿಕಾರಿಯೋ ರೆವಿನ್ಯೂ ಅಧಿಕಾರಿಯೋ ಇವರ ವಿರುದ್ಧ ನಿಂತರೆ ಅವನ ಮೇಲೆ ನೂರಾರು ಪುಕಾರುಗಳು, ಮೂಗಚ್ಚಿಗಳು ಹೊರಟು ಅವನಿಗೆ ‘ಎತ್ತಂಗಡಿ’ಯಾಗುತ್ತಿತ್ತು. ಕೆಂಪಯ್ಯ ಕಂಪೇನಿಗೆ ಉರಿನವರೆನ್ನು

ಹೆದರುತ್ತಿದ್ದರೋ ಅಧಿಕಾರಿಗಳೂ ಅಪ್ಪೇ ಹೆದರುತ್ತಿದ್ದರು. ‘ಮಾಮೂಲು’ ಸಿಯರಾದ ಅಧಿಕಾರಿಗಳಿಗಂತೂ ಕೆಂಪಯ್ಯ ಕಂಪೆನಿಯವರಿಂದ ಅಲ್ಪಸ್ಪಲ್ಪಿ ಲಾಭವೂ ಆಗುತ್ತಿತ್ತು.

ತುಮಕೂರಿಗೆ ಬರುವ ಮುನ್ನ ಅಲ್ಲಿನ ವಿದ್ಯವಾನಗಳನ್ನು ರಿತುಕೊಂಡೇ ಜಬ್ಬೂರ್ ಸಾಹೇಬರು ಬಂದರು. ಅವರು ಅಧಿಕಾರವಹಿಸಿಕೊಳ್ಳುವ ದಿನ ಕೆಂಪಯ್ಯ ಕಂಪೆನಿಯವರು ಹಾರ ತುರಾಯಿ, ನಿಂಬೇಹಣ್ಣು, ಹಣ್ಣಿನ ತಟ್ಟಿಗಳನ್ನು ಹಿಡಿದು ಸಾಹೇಬರ ಬಂಗಲೀಯ ವೆರಾಂ ಡಾ ದಲ್ಲಿ ತಾಣ್ಯ ಹೊಡಿದರು.

ಆರ್ಥಗಂಟಿಯಾದರೂ ಡೆಪ್ಯುಟಿ ಕಮಿಷನರ್ ಸಾಹೇಬರ ಸುಳವೇ ಇಲ್ಲ. ತನ್ನನ್ನೂ ತನ್ನ ಕಂಪೆನಿಯನ್ನೂ ಹೀಗೆ ಕಾಯಿಸುವ ಈ ಅಧಿಕಾರಿಯಾರು—ಇವನ ಪ್ರೋ ಗ ರೀ ಷಟ್ಟ ಎಂದು ಕೆಂಪಯ್ಯ ಒಳಗೇ ಕುದಿಯ ಲಾರಂಭಿಸಿದ.

ಒಂದು ಗಂಟೆ ಕಳೆಯಿತು-ಡೆಪ್ಯುಟಿ ಕಮಿಷನರ್ ಸಾಹೇಬರು ಹೊರಕ್ಕೆ ಬರಲಿಲ್ಲ.

ಕೆಂಪಯ್ಯ ಸಾಹೇಬರ ಆಳನ್ನು ಕರೆದು

“ಸಾನು ಬಂದಿರೋದು ಹೇಳಿಯ್ಯ” ಎಂದ.

“ಹೇಳಿದೆ ಬುದ್ಧಿ.”

“ಸಾಹೇಬರು ಏನಂದರು ?”

“ಯಾವದೊ ಷೈಲ್ ನೋಡ್ತುವೇ ಬುದ್ಧಿ.”

“ಇನ್ನೊಂದು ಸಲ ಹೇಳು.”

ಆಳು ಒಳಕ್ಕೆ ಹೋದ ಹತ್ತು ನಿಮಿಷಗಳ ತರುವಾಯ, ಸಾಹೇಬರು ಕೃಯಲ್ಲಿ ಕನ್ನಡಕ ಹಿಡಿದುಕೊಂಡು ಹೊರಬಂದು

“ಎನ್ನೀ ಬುದ್ಧಿದ್ದಿರಿ ?” ಎಂದರು.

ಕೆಂಪಯ್ಯ ದೇಶಾವಾರದ ನಗೆ ಬೀರುತ್ತಾ ಸಾಹೇಬರಿಗೆ ತನ್ನ ಮಿತ್ರವರ್ಗದ ಪರಿಚಯಮಾಡಿಕೊಟ್ಟು

“ತಾವು ನಮ್ಮ ಜಿಲ್ಲಾಧಾರೀಗಳಾಗಿ ಬಂದಿರುವುದು ತುಂಬ ಸಂತೋಷ.

ಹಿಂದಿದ್ದ ಜಿಲ್ಲಾಧಿಕಾರಿಗಳು ನಮ್ಮನ್ನು ನಡೆಸಿಕೊಂಡಂತೆ ತಾವೂ ನಡೆಸಿ ಕೊಳ್ಳಬೇಕು.”

ಎಂದು ಹೇಳಿ ಹಾರಹಾಕಲು ಹೋದ. ಸಾಹೇಬರು ಹಾರ ನಿರಾಕರಿಸಿ “ಕೆಂಪಯ್ಯನವರೇ, ಹಿಂದಿದ್ದ ಅಧಿಕಾರಿಗಳಿಗೂ ನನಗೂ ತುಂಬ ವ್ಯತ್ಯಾಸವಿದೆ. ನನಗೆ ಯಾವದು ನ್ನಾಯ ಎಂದು ತೋರುತ್ತದೆ ಅದನ್ನೇ ನಾನು ಮಾಡುವವನು. ಅಧಿಕಾರಿಗಳ ಮೇಲೆ ನಿಮ್ಮ ಪ್ರಭಾವಚಿರಿ ಆವರ ಕೈಯ್ಯಂದ ಕೆಲಸಮಾಡಿಸಿಕೊಳ್ಳುವ ಕಾಲ ಹೋಯಿತು.—ಇನ್ನೊಂದು ಮಾತು—ಇಲ್ಲಿಗೆ ನೀವು ಯಾರೂ ಬರುವ ಅಗತ್ಯವಿಲ್ಲ. ಕಣ್ಣೀರಿಯ ಕೆಲಸ ವಿದ್ದರೆ ಅಲ್ಲಿಗೇ ಮೂರಿಂದ ನಾಲ್ಕುರ ಒಳಗೆ ಬರಬಹುದು.”

ಎಂದು ಹೇಳಿದವರೇ ಒಳಗೆ ಹೊರಟು ಹೋದರು.

ಅವಮಾನಗೊಂಡ ಕೆಂಪಯ್ಯ, ಅವನ ಮಿಶ್ರರು ಹಾರ, ತುರಾಯಿ, ಹಣ್ಣಿಗಳನ್ನು ಹೊತ್ತುಕೊಂಡು ಹಿಂದಿರುಗಿದರು.

ಜಿಲ್ಲಾಧಿಕಾರಿಗಳ ದುರಹಂಕಾರಕ್ಕೆ ಬರೆಯೆಳೆಯಬೇಕೆಂದು ಕೆಂಪಯ್ಯ ಅವನ ಮಂಡಳಿ ನಿರ್ದರ್ಶಿಸಿಕೊಂಡರೂ ಹೇಗೆಂಬುದನ್ನು ಬಗೆಗಾಣದಾದರು.

ಮಧುಗಿರಿಯಲ್ಲಿ ನಡಿದ ಪ್ರಸಂಗ ಜಬ್ಬುರ್ ಸಾಹೇಬರ ಕೆರ್ತಿಯನ್ನು ಜಿಲ್ಲೆಯಲ್ಲಿ ಬೆಳಗಿಸಿದುದಲ್ಲದೆ, ಸಕಾರಕ್ಕೂ ಒಯ್ಯು ಮುಟ್ಟಿಸಿತು.

ಜಿಲ್ಲಾಧಿಕಾರಿಗಳು ಜಿಲ್ಲಾಪ್ರವಾಸ ಹೊರಟಿರು. ಆವರ ಜತಿ ಆಪ್ತಸಚಿವ ಸೂರಪ್ಪ, ಆಳು ತಿಮ್ಮಯ್ಯನೂ ಇದ್ದರು. ಸಾಹೇಬರ ಕಾರು ಕೊರಟಿಗೆರಿಯಂದ ಶಿರಾ ಮುಟ್ಟಿಬೇಕಾದರೆ ಒಂಭತ್ತು ಗಂಟೆಯಾಯಿತು.

ಸೂರಪ್ಪ ಸಾಹೇಬರ ಸಮಾಪಕ್ಕೆ ಬಂದು

“ಉಟಕ್ಕೆ ಇಲ್ಲೀ ವ್ಯವಸ್ಥೆಮಾಡಲೇ” ಎಂದು ಕೇಳಿದ.

“ಇಲ್ಲಿ ಬೇಡ. ಶಿರಾ ಇನ್ನೊಪೆಕ್ಕೆನ್ನು ಮುಗಿಸಿಕೊಂಡು ಮಧುಗಿರಿಗೆ ಹೋಗಬಿಡೊಣ. ಅಲ್ಲಿ ಉಟ ಮುಗಿಸಿಕೊಂಡು ನಾವು ಉರಿಗೆ ಹಿಂದಿರುಗಲು ಅನುಕೂಲವಾಗುತ್ತದೆ.—ಟ್ರೈವಲರ್ಸ್ ಬಂಗಳೂರು ನಮ್ಮ ಉಟದ ವ್ಯವಸ್ಥೆ ಮಾಡುವಂತೆ ಅನುಭೂರಿಗೆ ಘೋನ್ ಮಾಡಿ ತಿಳಿಸಿ” ಎಂದರು.

ಜಿಲ್ಲಾಧಿಕಾರಿಗಳು ಅವರ ಪರಿವಾರ ಮಧುಗಿರಿ ತಲುಪಬೇಕಾದರೆ ಮಧ್ಯಾನ್ನ ಒಂದುಗಂಟೆಯಾಯಿತು.

ಅಮಲ್ಲಾರ ನೇಂ ಕ ಟೀ ಶ ಯ್ಯಾ ನ ನ ರಿ ಗೆ ಉರಿನ ಸಾಹುಕಾರ ನಂಜುಂಡರಾಮಶೆಟ್ಟೆ ಒಂದೇ ಸಮನಾಗಿ ಗಂಟುಬಿಡ್ಡಿದ್ದ. ಅವನ ಕಾಟ ತಡೆಯಲಾಗದೆ ಅಮಲ್ಲಾರರು, ಡಿ. ಸಿ ಸಾಹೇಬರಿಗೂ ಅವರ ಪರಿವಾರಕ್ಕೂ ಪ್ರವಾಸಿಗರ ಬಂಗಲೆಯಲ್ಲಿ ಉಟ್ಟಿದ ವ್ಯವಸ್ಥೆಮಾಡುವ ಅಧಿಕಾರ ಹಣಿಸಿಬಿಟ್ಟರು.

ದೈವ್ಯಪ್ರಿ ಕರ್ಮಾಷಣರೂ ಸಾಹೇಬರು ಬಂದ ಕೂಡಲೇ ಉರಿನವರ ಅಹವಾಲು ಕೇಳಿಕೊಂಡು ಸುಮಾರು ಮೂರುಗಂಟಿಗೆ ಉಟ್ಟಕ್ಕೆ ಹೊರಟಿರು.

ನಂಜುಂಡರಾಮಶೆಟ್ಟೆ ಸೋಗಸಾದ ಬೈತಣದ ವ್ಯವಸ್ಥೆಮಾಡಿದ್ದ ದಲ್ಲದೆ ತನ್ನ ಬಂಧು ಬಾಂಧವರು, ಇಷ್ಟ್ವಿತ್ತರನ್ನೂ ಉಟ್ಟಕ್ಕೆ ಕರೆದಿದ್ದ.

ಉಟ್ಟಮುಗಿದ ಮೇಲೆ ಏದು ಗಂಟೆಯವರಿಗೆ ಸಾಹೇಬರು, ಸಚಾದಿವಿಜನ್ ಆಫೀಸರ್ ಜಡೆಯಲ್ಲಿ ಕುಳಿತು ಸರ್ಕಾರಿ ಕೆಲಸ ಮುಗಿಸಿ

“ಇನ್ನು ನಾವು ಹೊರಡಬಹುದೇ ಅಮಲ್ಲಾರರೇ” ಎಂದು ಕೇಳಿದರು.

“ಖಾವಿಂದರ ಚಿತ್ತ.”

“ಸೂರಪ್ಪನವರು ಏನೆಂದು ನಿಮಗೆ ಫೋನ್ ಮಾಡಿದ್ದರು.”

“ತಮಗೂ, ತಮ್ಮ ಪರಿವಾರಕ್ಕೂ ಟೆ.ಬಿಯಲ್ಲಿ ಉಟ್ಟಿದ ವ್ಯವಸ್ಥೆ ಮಾಡಬೇಕೆಂದು.”

“ಆ ಕೆಲಸ ನೀವು ನಂಜುಂಡರಾಮಶೆಟ್ಟಿರಿಗೇಕೆ ಒಪ್ಪಿಸಿದಿರಿ.”

“ನಾನು ಒಪ್ಪಿಸಲಿಲ್ಲ ಮಹಾಸಾಮಾನಿ. ಶೆಟ್ಟಿರು ಬಂದು ನನ್ನನ್ನ ತುಂಬಕಾಡಿದರು. ವಿಧಿಯಲ್ಲದ ಒಪ್ಪಿಕೊಂಡೆ.”

ದೈವ್ಯಪ್ರಿ ಕರ್ಮಾಷಣರೂ ಸಾಹೇಬರು ಕಿಸೆಯಿಂದ ಪರ್ಸಾರ್ತಿಗೆದು ಎಪ್ಪತ್ತು ರೂಪಾಯಿಗಳನ್ನೇ ಹೀಸಿ

“ನಾನು ಲೆಕ್ಕಹಾಕಿ ನೋಡಿದ್ದೇನೆ. ಸುಮಾರು ೩೦-೩೫ ಜನ ಉಟ್ಟಮಾಡಿದ್ದಾರೆ. ಒಂದೂಟಕ್ಕೆ ಎರಡು ರೂಪಾಯಿನಂತೆ ಖಚಾರಿದ್ದ ರೂ ಎಪ್ಪತ್ತು ರೂಪಾಯಿಗಳಾಗುತ್ತವೆ. ಈ ಹಣ ತೆಗೆದುಕೊಂಡು ನಂಜುಂಡರಾಮಶೆಟ್ಟಿರಿಗೆ ತಲುಪಿಸಿಬಿಡಿ.”

ಅವುಲ್ಲಾರರು ಗಡಗಡ ನಡಗುತ್ತ ನಿಂತರು. ಅವರ ಭಾಯಲ್ಲಿ ದ್ವಿವರೇ ಆರಿಹೋಗಿತ್ತು.

“ಈ ಶೆಟ್ಟಿ ಮೋಸಗಾರನೀಂಬುದು ನನಗೆ ತಿಳಿದಿಲ್ಲವೆಂದುಭಾವಿಸಿದ್ದೀರಾ ಅವುಲ್ಲಾರರೇ. ತಾಲ್ಲೂಕು ಅವುಲ್ಲಾರರಾಗಿರುವ ನೀವು ಇಂಥವರ ಪ್ರಭಾವಕ್ಕೆ ಒಳಗಾಗಿರುವುದು ತುಂಬ ವಿಷಾದಕರ್.”

ಅವುಲ್ಲಾರರು ಡೆಪ್ಯುಟಿ ಕಮಿಾಷನರ್ ಸಾಹೇಬರ ಪಾದ ಹಿಡಿದು

“ತಪ್ಪಾಯಿತು ಸಾಮಾನ್ಯ—ಕ್ವೀನ್ಸಬೇಕು—ವುಕ್ಕಣ್ಣಾಂದಿಗ್.” ಎಂದು ಅಂಗಲಾಚಿಕೊಂಡರು.

ಸಾಹೇಬರು ಸಮಾಧಾನದಿಂದ

“ನೀವು ವುಕ್ಕಣ್ಣಾಂದಿಗರೆಂದೇ ನಾನು ಉದಾರ ಚಿತ್ತದಿಂದ ನಡೆದು ಕೊಳ್ಳುತ್ತೇನೆ. ನೀವು ಎಕ್ಸೆಕ್ಯೂಟಿವ್ ಪ್ರೋಸ್ಟ್ (Executive post) ನಲ್ಲಿರುವುದಕ್ಕೆ ಲಾಯಬ್ಲಾಲ್. ನಾಳೆಯೇ ಸಬ್ಬಾಡಿವಿಜನ್ ಆಫೀಸರಿಗೆ ಚಾಜುರ್ವಹಿಸಿ ತುಮಕೂರಿಗೆ ಬಂದು ನನ್ನನನ್ನ ನೋಡಿ.”

“ಕೆಲಸದಿಂದ ತೆಗೆದುಹಾಕಬೇಡಿ ಸಾಮಾನ್ಯ. ಇನ್ನು ಜನ್ಮಜನ್ಮಾಂತರಕ್ಕೂ ಇಂಥ ಕೆಲಸ ಮಾಡುವುಲ್ಲ.”

“ಒಕ್ಕೆಯದು. ಆಫೀಸಿಗೆ ತೆಗೆದುಕೊಳ್ಳುತ್ತೇನೆ ಬನ್ನಿ” ಎಂದರು.

ಮಧುಗಿರಿ ಅವುಲ್ಲಾರರಿಗಾದ ಅನುಭವ ಕೇಳಿ ಜಿಲ್ಲೆಯ ಎಲ್ಲ ಅವುಲ್ಲಾರರ ಎದೆ ಬಿಜ್ಜಿಹೋರಿಯಿತು.

ಜಬ್ಬಾರ್ ಸಾಹೇಬರು ತುಮಕೂರಿಗೆ ಡೆಪ್ಯುಟಿ ಕಮಿಾಷನರಾಗಿ ಬಂದ ಮೇಲೆ ಉರಿನ ಮುಸಲ್ಲಾನರಿಗೆ ಸ್ಪಲ್ಪ ರೆಕ್ಕೆ ಪುಕ್ಕ ಬೆಳೆಯಿತು. ‘ನನ್ನವರು ಜಿಲ್ಲಾ ಧಂಡಿಗಳಾಗಿದ್ದಾರೆ. ನಾವು ಏನು ಮಾಡಿದರೂ ನಡೆದು ಹೋಗುತ್ತದೆ’ ಎನ್ನುವ ಧೈರ್ಯ ಜಟಿಕಾ ಸಾಹೇಬರಿಂದ ದೊಡ್ಡ ಶ್ರೀಮಂತರವರಿಗೆ ಎಲ್ಲರಿಗೂ ಬಂದಿತ್ತು. ಪುಂಡ ಮುಸಲ್ಲಾನರು ಅಲ್ಲಿಲ್ಲಿ ಹುಗಲ್ಲು ಚೆಕ್ಕುವನ ರನ್ನು, ಸೌಡಿ ಗಾಡಿ ತರುವ ರೈತರನ್ನು, ಹಾಲು ಮೊಸರು ತರುವ ಹಳ್ಳಿಯ ಹೆಂಗಸರನ್ನು ಸೀಡಿಸುತ್ತಿದ್ದರು. ಇವರ ವಿಷಯದಲ್ಲಿ ತಕ್ಕು ಕ್ರಮ ತೆಗೆದು ಕೊಳ್ಳಲು ಪ್ರೋಲೀಸ್ ಖಾತೆಯವರೂ ಅಂಜುತ್ತಿದ್ದರು. ‘ಸಾಬರು ಸಾಬರು

ಎಷ್ಟುದರೂ ಒಂದು. ನಮಗೇಕಪ್ಪಾ ಗ್ರಹಚಾರ' ಎಂದುಕೊಂಡು ಆವರು ಪುಂಡ ಮುಸಲ್ಲಾನರ ವಿರುದ್ಧ ಕೇಸುಗಳನ್ನೇ ಹಿಡಿಯುತ್ತಿರಲಿಲ್ಲ.

ಜಬ್ಬಾರ್ ಸಾಹೇಬರ ಗಮನಕ್ಕೆ ಆಗಾಗ್ಗೆ ಈ ವಿಷಯ ಬರುತ್ತಿತ್ತು.

ಆವರ ಮನಗೆ ಹಾಲು ತಂದುಕೊಡುತ್ತಿದ್ದ ತಿಮ್ಮಕ್ಕೆ ಒಂದು ದಿನ ಧೈಯರ್ ತಂದುಕೊಂಡು

"ಈ ಪುಂಡರ ಕಾಟದಾಗ ಮರ್ಮದಸ್ತರು ಬಾಳೋದೇ ಕಷ್ಟವಾಗ್ಗೆ ತೆಬ್ಬಿದ್ದು."

ಎಂದು ತನ್ನ ಅನುಭವ, ತನಗೆ ತಿಳಿದಿದ್ದ ಇತರರ ಅನುಭವಗಳನ್ನು ವಿವರಿಸಿಬಿಟ್ಟಿಳು.

"ಆಗಲಿ ತಿಮ್ಮಕ್ಕೆ ನಾನೆಲ್ಲಾ ವಿಚಾರ ಮಾಡಿತ್ತೇನಿ"

ಎಂದಷ್ಟೇ ಸಾಹೇಬರು ಹೇಳಿದರು.

ಈ ಪುಂಡರಲ್ಲಿ ಎಲ್ಲರನ್ನೂ ಮಿಾರಿಸಿದ್ದವನು ಸತಾರ್ ಸಾಹೇಬರ ಭಾವವ್ಯಾದುನ ಅಬ್ಬುಲ್ಲಾ ಸಮ್ಮಾನ. ತಾನು ಯಾನ ಪುಂಡಾಟವಾಡಿದರೂ ಸತ್ತಾರ ಸಾಹೇಬರು 'ಬಚಾವ' ಮಾಡುತ್ತಾರೆಂಬುದೇ ಆವನ ಧೈಯರ್ ವಾಗಿತ್ತು. ಹಣಕಾಸಿನ ವಿಷಯದಲ್ಲಿ ಸತ್ತಾರ್ ಸಾಹೇಬರಿಗಿಂತಲೂ ಸಮ್ಮಾನ ಭಾರೀ ಕುಳಿವಾಗಿದ್ದ. ಆವನ ರೈಸ್ ಮಿಲ್, ನಾಲ್ಕು ಲಾರಿಗಳಿಗೆ ಸ್ವಲ್ಪವೂ ಬಿಡುವಿರಲಿಲ್ಲ. ಕಂತಾಟು (ಕಂಟ್ರಾಕ್ಟ್), ಲೇವಾದೇವಿ ಬೇರೆ ಆವನಗೆ ಆದಾಯ ತರುತ್ತಿತ್ತು. ಎಲ್ಲಕ್ಕೂ ಹೆಚ್ಚಾಗಿ—ಸಮ್ಮಾನ ತನ್ನ ರೈಸ್ ಮಿಲ್ಲಿನ ಗೋದಾನಿನಲ್ಲಿ (Godown) ಪ್ರತಿರಾತ್ರಿ ಜೂಜುಕಟ್ಟಿ ನಡೆಸುತ್ತಿದ್ದ. ಸಂತೇಪೇಟಿಯ ಅನೇಕ ಸಾಹುಕಾರರು ಆವನ ಜೂಜು ಕಟ್ಟಿಯ ಭಕ್ತರಾಗಿದ್ದರು. ಪೂರ್ವೀಕ್ಷಿನವರಿಗೆ ಒಂದು ಪಾಲು ಮಾಮಾಲಾಗಿ ಸಿಕ್ಕುತ್ತಿದ್ದ ದರಿಂದ ಆವರು ಆ ದಾರಿಯಲ್ಲೀ ಸುಳಯುತ್ತಿರಲಿಲ್ಲ. ಸುತ್ತು ಮುತ್ತು ವಾಸಿಸುತ್ತಿದ್ದವರಿಗೆ ಸಾಹೇಬರ ಜೂಜುಕಟ್ಟಿಯಂದ ವಿವರಿತ ಕಿರುಕುಳವಾಗುತ್ತಿತ್ತು. ಉರಿನ ಪೂರ್ವಿ ಪಟ್ಟಾಲಮ್ ರಾತ್ರಿಯೆಲ್ಲಾ ಆ ರಸ್ತೆಗಳಲ್ಲಿಯೇ ಗನ್ನು ತಿರುಗುತ್ತಿತ್ತು. ಸಮ್ಮಾನ ಕಾಪಿನ ಭಟರು ಕೇಕೆ ಹಾಕಿಕೊಂಡು, ಹೊಲಸು ಮಾತನಾಡಿಕೊಂಡು ರಾತ್ರಿಯೆಲ್ಲಾ ರೈಸ್

ಡೆಪ್ಯುಟಿ ಕರ್ನಾಟಕನಲ್ಲಿ ತಾನೇ ಗುಪ್ತವಾಗಿ ತನಿಬೆ ನಡೆಸಿ ಜಾಜು ಕಟ್ಟಿಯ ವಿಧ್ಯಮಾನಗಳನ್ನು ರಿತುಕೊಂಡರು. ಸೂರಪ್ಪನೂ ಬೇಕಾದಪ್ಪು ಸಾಹ್ಯ ಸಾಹಿತ್ಯ ಒದಗಿಸಿದ. ಒಂದು ದಿನ ಮಧ್ಯರಾತ್ರಿ ಸಾಹೇಬರ, ಡಿ.ಎಸ್.ಪಿ.ಯವರನ್ನೂ ಪೋಲೀಸ್ ದಳವನ್ನೂ ಬರಮಾಡಿಕೊಂಡು ತಾನೇ ಸಂತೋಷಿಗೆ ಹೋಗಿ ಸಮೃದ್ಧ ಸಾಹೇಬನ ರೈಸ್ ಮಿಲ್ ಸುತ್ತು ಗಟ್ಟಿ ಧಾಳ (Raid) ಮಾಡಿದರು. ಸಮೃದ್ಧ ಸಾಹೇಬ, ಸಂತೋಷಿಯ ನಾಲ್ಕು ಜನ ಸಾಹುಕಾರರು, ಉರಿನ ಇಬ್ಬರು ಗಣ್ಯ ವಕೀಲರು, ಒಬ್ಬ ಖಾಸಗಿ ಡಾಕ್ಟರು, ಒಬ್ಬರು ಹೈಸ್ಕ್ವಾಲ್ ಮೇಷ್ಟರು ಸಿಕ್ಕಿಬಿಡ್ಡರು. ಡಿ.ಸಿ. ಸಾಹೇಬರು ನಿದಾನಾಷ್ಟಿಕ್ವಾಗಿ ಎಲ್ಲರನ್ನೂ ದಸ್ತಗಿರಿ ಮಾಡಿಸಿದರು.

ಅಪಾದಿತರ ಮೇಲೆ ಕೇಸು ಜಾರಿಯಾಗದಂತೆ ಮಾಡಬೇಕೆಂದು ಕೆಂಪಯ್ಯ ಸತ್ತುರ್ ಭಾವಿ ಅಂತರಿಕ್ಷ ಒಂದು ಮಾಡಬಿಟ್ಟಿರು. ಡಿ.ಸಿ. ಯವರ ಉದ್ದಕ್ಕೂ ಹಣ ಸುರಿಯಲು ಸಿದ್ಧರಾದರು.

ಜಬ್ಬಾರ್ ಸಾಹೇಬರು ಅಲುಗಾಡಲ್ಲಿ. ಅಪಾದಿತರ ಮೇಲೆ ಚಾಜು ಸೀಟಿಗಳು ಸಿದ್ಧವಾಗಿ ಕೇಸೂ ಆಯಿತು. ಸಮೃದ್ಧ ಸಾಹೇಬನಿಗೆ ಮೂರು ಸಾವಿರ ರೂಪಾಯಿ ದಂಡ, ಒಂದು ವರ್ಷ ಕರಿಣ ಸಚಾ, ಉಳಿದವರಿಗೆ ತಲಾ ಇನ್ನೂ ರೈವತ್ತು ರೂಪಾಯಿ ದಂಡವಾಯಿತು. ಹೈಕೋರ್ಟ್ ಅಪಿಲೆ ನಲ್ಲಿಯೂ ಆಪಾದಿತರು ಸೋತರು.

ಅಂದಿನಿಂದ ತುಮಕೂರಿನಲ್ಲಿ ಪುಂಡ ಮುಸಲ್ಲಾನ್ನರ ಹುಟ್ಟಿದೆಗೆ ಹೋಯಿತು. ಸಜ್ಜನರು ಜಬ್ಬಾರ್ ಸಾಹೇಬರನ್ನು ದೇವರೆಂದು ಆರಾಧಿಸ ತೋಡಿದರು. ಕೆಂಪಯ್ಯ ಅವನ ಸಂಗಡಿಗರು ಸಾಹೇಬರ ಮೇಲೆ ವಿಷ ಕಾರುತ್ತಾ, ಹೇಗಾದರೂ ಮಾಡಿ ಅವರಿಗೆ ಅವಯವಸ್ಥೆ ತರಲು ಪ್ರಯತ್ನಿಸುತ್ತಿದ್ದರು.

ಳ

ಗುಂಡಾಭಟ್ಟರು ಜಿಲ್ಲಾಧಿಕಾರಿಗಳನ್ನು ಕಾಣಲು ಅವರ ಕಣೀರಿಗೆ ಬಂದಾಗ ಬಾಗಿಲಲ್ಲಿ ತಿಮ್ಮಯ್ಯ ನಿಂತಿರಲಿಲ್ಲ. ದವಾಲಿ ಧರಿಸಿದ್ದ ಆಳನ್ನು ನೋಡಿ ಭಟ್ಟರು

“ಸಾಹೇಬರು ಒಳಗಿದ್ದಾರೇನಪ್ಪಾ?” ಎಂದರು.

“ಅವೇ ಬುದ್ದಿ—ಮಾಟೆಂಗ್ ಮಾಡ್ತಾನೇ.”

“ಏನು ಮಾಟೆಂಗ್ ?”

“ಎಲ್ಲಾ ಅನು ಲ್ಲಾ ರೊ ಬಂದವೇ. ಅವರ ಜತೆ ಮಾಟೆಂಗ್ ಮಾಡ್ತಾನೇ.”

“ಇನ್ನೂ ಬಹಳ ಹೊತ್ತು ಗುತ್ತದೋ ?”

“ಗೊತ್ತಿಲ್ಲ ಬುದ್ದಿ.”

“ನಾನು ಬಂದಿದ್ದೇನೇಂದು ಸಾಹೇಬರಿಗೆ ತಿಳಿಸುವೆಯಾ ?”

“ಅದ್ದೆಂಗೆ ಅಗ್ಗೈತೆ ಬುದ್ದಿ. ಮಾಟೆಂಗ್ನಲ್ಲಿ ಅವರಿರೋವಾಗ ಹೇಳಿದೆ ಕ್ಷಾಪ ಮಾಡಿಕೊಂತಾರೆ. ಇಲ್ಲೇ ಕುಂತುಕೊಳ್ಳಿ ಬುದ್ದಿ—ಮಾಟೆಂಗ್ ಮುಗಿಯುತ್ತುಲೂ ಬಂದು ತಿಳಿಸ್ತೇನೇ.”

ಆಳು ತೋರಿಸಿದ ಬೆಂಚಿನಮೇಲೆ ಭಟ್ಟರು ಕುಳಿತುಕೊಂಡರು. ಆಫ್ ಗಂಟಿ ಕಳೆದಿರಬಹುದು. ಯಾವುದೋ ಫ್ಯಾಲ್ ತಿಗೆದುಕೊಂಡು ಹೋಗಲು ಬಂದ ತಿಮ್ಮಯ್ಯ

“ಇದೇನ್ನಿಂದಿ ಇಲ್ಲಿ ಕುಂತಿದಿರಿ ?” ಎಂದು ಹೇಳಿದ.

“ಸಾಹೇಬರನ್ನು ನೋಡಬೇಕಾಗಿತ್ತು. ಬಂದೇ ಮಾಟೆಂಗಿನಲ್ಲಿ ಇದ್ದಾರಂತೆ.”

“ಅವರಿಗೆ ಹೇಳ್ತೇನಿ ಬುದ್ದಿ.”

ಎಂದು ತಿನ್ಯಯ್ಯ ಫೈಲ್ ತೆಗೆದುಕೊಂಡು ಒಳಕ್ಕೆ ಹೋದ ಸದು ನಿಮಿಷದಲ್ಲಿ ಜಬ್ಬಾರ್ ಸಾಹೇಬರು ಹೊರಗೆ ಬಂದು

“ಒಳಗೆ ಬನ್ನಿ ಶಾಸ್ತ್ರಿಗಳೇ—ಅಲ್ಲೇ ಈ ಕುಳಿತುಕೊಂಡಿರಿ”

ಎಂದು ಒಳಕ್ಕೆ ಕರೆದೊಯ್ಯ ತನ್ನ ರೂಪಿನಲ್ಲಿ ಕೂಡಿಸಿ

“ಕಾಲು ಗಂಟಿ ಅವಕಾಶ ಅಪ್ಪಣಿಯಾಗಬೇಕು. ಅವುಲ್ಲಾರರ ಮಿಂಗಿಟ್ಟುಕೊಂಡಿದ್ದೇನೆ. ಮುಗಿಸಿಕೊಂಡು ಬಂದುಬಿಡುತ್ತೇನೆ.”

“ಹಾಗೇ ಮಾಡಿ ಸ್ವಾಮಿ. ನನಗೇನೂ ಅವಸರವಿಲ್ಲ.”

ಜಬ್ಬಾರ್ ಸಾಹೇಬರು ಅಧ್ಯಾಗಂಟಿಯಲ್ಲಿ ವಿಂಬಂಗ್ ಮುಗಿಸಿ ತನ್ನ ರೂಪಿನಿಗೆ ಬಂದು

“ಕ್ವೀನುಸಬೇಕು. ತನ್ನನ್ನು ತುಂಬ ಕಾಯಿಸಿಬಿಟ್ಟು. ಕಂಡಾಯ ತುಂಬ ಬಾಕಿ ನಿಂತುಹೊಗಿದೆ. ಮೇಲಿನಿಂದ ತಾಕಿತು ಬಂದಿತ್ತು. ಅವುಲ್ಲಾರರನ್ನು ಕರೆಸಿ ಎಚ್ಚರಿಕೆ ಕೊಡಬೇಕಾಯಿತು. ಅಪ್ಪಣಿಯಾಗಲಿ. ಸೇವೆಗೆ ಸಿದ್ಧವಾಗಿದ್ದೇನೆ.”

“ಅಂಥ ಮಾತು ತಾವು ಆಡಬಹುದೇ? ತಾವೆನ್ನದರೂ ಜಿಲ್ಲೆಯ ಧಣಿಗಳು....ಜಿಲ್ಲೆಯ ಪ್ರಭುಗಳು. ನಾನು ತನ್ನ ಪ್ರಜಾವಗರ್ಕ್ಷೆ ಸೇರಿದವನು ಮನೆಯಲ್ಲಿ ಎಲ್ಲರೂ ಆರೋಗ್ಯವಷ್ಟೇ. ಘಾತಿಮಾ ತಾಯಿ ಚೆನ್ನಾಗಿದ್ದಾರೆಯೇ?”

“ಮನಗೆ ಬರದಿ ಹೀಗೇ ಹೊರಡುವ ಯೋಚನೆ ಮಾಡು ತ್ತಿ ರುವ ಹಾಗಿದೆ.”

“ಈ ಬಾರಿ ಸ್ವಲ್ಪ ತುತ್ತು ಕೆಲಸದ ಮೇಲೆ ಬಂದಿದ್ದೇನೆ. ಸಾಧ್ಯ ವಾದರೆ ಸಂಜೀಯ ಬಸ್ತಿಗೆ ಉಂಟಾಗಿ ಹೊಗಿಬಿಡುತ್ತೇನೆ.”

“ಏನು ಸಮಾಚಾರ?”

“ನಮೂರು ಸ್ತ್ರಾನ ಕುರುಕ್ಕೇತ್ತಿವಾಗಲಿದೆ. ಖಾವಿಂದರ ಗಮನಕ್ಕೆ ಅದನ್ನು ತರಬೇಕೆಂದೇ ನಾನು ಬಂದುದು.”

ಎಂದು ಹೇಳಿ ಉಂಟಾನ ವಿದ್ಯಾಮಾನಗಳನ್ನು ವಿವರಿಸುತ್ತಾ

“ದೇವರ ಹೆಸರಿನಲ್ಲಿ ಜನ ಜಗತ್ಕಾಯುವುದನ್ನು ನೋಡಿದರೆ ನನಗೆ

ನಾಚಿಕೆಯಾಗುತ್ತದೆ. ಹರಿಹರಲ್ಲಿ ಭೇದವಿಲ್ಲ. ಇಬ್ಬರೂ ಒಂದೇ ಎಂದು ನಮ್ಮ ಧರ್ಮ ಸಾರುತ್ತದೆ. ಧರ್ಮಾಭಿನಾನಿಗಳೇನಿಸಿಕೊಂಡವರೂ ಅಲ್ಲಂತೆ ಸಣ್ಣಪುಟ್ಟ ಕಾರಣಗಳಿಗೆ ಹೊಡಿದಾಡುತ್ತಾರೆ.”

“ಧರ್ಮಕೂಗಿ ಯಾರು ಹೊಡಿದಾಡುತ್ತಾರೆ ಶಾಸ್ತ್ರಗಳೇ. ಧರ್ಮದ ಹೆಸರಿನಲ್ಲಿ ಮನುಷ್ಯ ತನ್ನ ಸ್ವಾಧ್ಯ ಸಾಧಿಸಿಕೊಳ್ಳುತ್ತಾನೆ.”

“ತಾವು ದೊಡ್ಡ ಮನಸ್ಸು ಮಾಡಿ ನಮ್ಮಾರ್ಥನ್ನು ಕಾಪಾಡಬೇಕು ಸಾಮಾನ್ಯ.”

ಸಾಹೇಬರು ಸ್ವಲ್ಪಪ್ರಾ ಹಿಂದೆಮುಂದೆ ನೋಡದೆ

“ನಾಳೆ ನಾಲ್ಕು ಗಂಟೆಗೆ ನಾನು ತಮ್ಮ ಉರಿಗೆ ಬರುತ್ತೇನೇ ಶಾಸ್ತ್ರಗಳೇ. ಯೋಜನೆ ಮಾಡಬೇಡಿ. ಉರಿನಲ್ಲಿ ಗಲಭಿಯಾಗದಂತೆ ತಕ್ಷ ಬಂದೋಬಸ್ತು ಮಾಡುತ್ತೇನೇ” ಎಂದರು.

ಗುಂಡಾಭಟ್ಟರು ಹೊರಡೆಲನುವಾಗಿ ಎದ್ದು ನಿಲ್ಲಲು ಸಾಹೇಬರು

“ಮನಿಗೆ ಬರದೆಯೇ ಹೊರಟಿಹೋಗುತ್ತೀರೇನು?”

ಎಂದು ಮತ್ತೊಂದ್ದು ಮೈ ಕೇಳಿದರು.

“ಮುಂದಿನಸಾರಿ ನಾನು ಬಂದಾಗ ಒಂದು ದಿನವನ್ನೇ ಲಾಲ್ ತಮ್ಮ ಮನಿಯಲ್ಲಿಯೇ ಕಳೆಯುತ್ತೇನೇ”

ಎಂದು ಭಟ್ಟರು ಆಶ್ವಸನವಿತ್ತರು.

ಸಾಹೇಬರು ರು ದ್ವಾ ಹೈಪು ರ ಕ್ಷೇ ಹೋಗುವ ವಿಷಯ ಯಾರಿಗೂ ತಿಳಿಸಲಿಲ್ಲ.

ನಾಲ್ಕು ಗಂಟೆಗೆ ಸೂರ್ಯನನ್ನೂ, ತಿಮ್ಮಯ್ಯನನ್ನೂ ಜತೆಯಲ್ಲಿ ಕರೆದು ಕೊಂಡು ನೇರವಾಗಿ ರುದ್ರಾಕ್ಷಪುರಕ್ಕೆ ಬಂದು ಚಾವಡಿಯಲ್ಲಿ ಕುಳಿತರು.

ಡಿ. ಸಿ. ಸಾಹೇಬರು ಬಂದಿರುವ ವಿಷಯ ತಿಮ್ಮಯ್ಯ ಉರಿನ ಎಲ್ಲ ಮುಖಿಂಡಿಗೂ ತಿಳಿಸಿ ಬಂದ.

ರುದ್ರಾಕ್ಷ, ಬಶಿಟ್ಟಿಪು ಅವರ ಪರಿವಾರ ಬಂದು ಒಂದೆಡೆಯಲ್ಲಿ ಕುಳಿತರು. ಕೆಂಗೇಗೌಡ, ಡಾಸೇಗೌಡ, ಕವಿಹನುಮ ಬಂದು ಮತ್ತೊಂದೆಡೆಯಲ್ಲಿ ಕುಳಿತರು. ಗುಂಡಾಭಟ್ಟರು, ಸಣ್ಣ ಯ್ಯಾ, ಕಪಸಿಪತಿಶಾಸ್ತ್ರ ಬಂದು ಬೇರೊಂದೆಡೆಯಲ್ಲಿ ಕುಳಿತರು.

ಡಿ. ಸಿ. ಸಾಹೇಬರು, ರುದ್ರಶಿಟ್ಟೆಯನ್ನು ದ್ವೀಪಿಸಿ
“ಏನೂ ಶಿಟ್ಟಿರೇ ಸಮಾಜಾರ ?” ಎಂದರು.

“ಏನೂ ಇಲ್ಲ ಮಹಾಸ್ವಾಮಿ.”

“ವೀರಭದ್ರ ದೇವಸಥಾನಕ್ಕೆ ಮುಜರಾಯಿ ಗ್ರಾಂಟ್ ಇದೆಯಲ್ಲವೇ ?”
“ಇದೆ ಮಹಾಸ್ವಾಮಿ.”

“ರಾಮದೇವರ ದೇವಾಲಯಕ್ಕೆ ?”

“ಅದಕ್ಕೂ ಗ್ರಾಂಟ್ ಇದೆ ಮಹಾಸ್ವಾಮಿ” ಎಂದು ಕೆಂಗೇಗೌಡರು
ಹೇಳಿದರು.

“ಎರಡು ಗ್ರಾಂಟನ್ನು ನಿಲ್ಲಿಸಿದಬೇಕೆಂದು ನಾವು ಯೋಚನೆ
ಮಾಡುತ್ತಿದ್ದೇವೇ.”

“ಏಕೆ ಸ್ವಾಮಿ.”

“ಏಕೆಯೆಂದರೆ ನಾನು ಏನು ಹೇಳಲಿ ರುದ್ರಶಿಟ್ಟಿರೇ. ವೀರಭದ್ರನಿಗೂ
ರಾಮನಿಗೂ ವ್ಯಾಜ್ಯವಾದುದು ನಾನು ಕೇಳಿಲ್ಲ. ಅವನ ಭಕ್ತರು ನೀವು
ವ್ಯಾಜ್ಯಕಾಯುವುದಕ್ಕೆ ಸಿದ್ಧರಾಗಿದ್ದೀರೆಂದು ತಿಳಿಯಿತು.”

“ವ್ಯಾಜ್ಯವೇನೂ ಇಲ್ಲ ಸ್ವಾಮಿ. ನಾವು ನಂದಿಧ್ವಂಸ, ಬಸವಜಯಂತಿ
ಮೆರವಣಿಗೆ ರಾಮದೇವರ ದೇವಸಥಾನದ ಮುಂದೆ ತೆಗೆದುಕೊಂಡು ಹೋಗ
ಕೂಡಂದು ಹನುಮಯ್ಯ, ಕೆಂಗೇಗೌಡರು ಹಟ್ಟಿಹಿಡಿದಿದ್ದಾರೆ. ಜಗತ್ಕೈ
ಕಾಲುಕೆರಿಯುತ್ತಿರುವವರು ಅವರೇ !”

“ಹೋದೇ ಗೌಡರೇ ?”

“ಶಿಟ್ಟಿರು ತಪ್ಪಿ ಮಾತಾಡುತ್ತಿದ್ದಾರೆ ಮಹಾಸ್ವಾಮಿ. ನಾವು ಶ್ರೀರಾಮ
ದೇವರಿಗೆ ನಡೆದುಕೊಳ್ಳುತ್ತಿರುವಂತೆ ವೀರಭದ್ರದೇವರಿಗೂ ನಡೆದುಕೊಳ್ಳು
ತ್ತಿದ್ದೇವೆ. ಹಿಂದೆ ವೀರಭದ್ರ ದೇವಸಥಾನದ ಜೀಣೋದಾಧಿರವಾಗುವಾಗ
ನಾವೂ ಚಂದಾಕೆಟ್ಟಿದ್ದೇವೆ. ಲಾಗಾಯತನಿಂದ ಎಲ್ಲ ಮತ್ತಷ್ಟರೂ ಕೂಡಿ
ಬಸವಜಯಂತಿ, ರಾಮೋತ್ತವಗಳನ್ನು ನಡೆಸುತ್ತಾ ಬಂದಿದ್ದೇವೆ. ಕೆಲವು
ವರುಷಗಳ ಹಿಂದೆ ರುದ್ರಶಿಟ್ಟಿರು ಯಜಮಾನ್ಯ ವಹಿಸಿಕೊಂಡು ನಮ್ಮನ್ನು
ಕರೆಯುವುದನ್ನು ಬಿಟ್ಟುಬಿಟ್ಟಿರು. ಅವರು ನಮ್ಮನ್ನು ಕರೆಯಿದಿದ್ದ ದೂ
ರಾಮೋತ್ತವಕ್ಕೆ ನಾವು ಅವರನ್ನು ಕರೆಯುತ್ತಿದ್ದೇವು. ಅವರು ಬರುತ್ತಿರಲಿಲ್ಲ.

ಉತ್ತರವಾದ

ನಮ್ಮ ಉರಿನಲ್ಲಿ ಇಲ್ಲದ ಜಗತ್ ಯಾರು ಹುಟ್ಟಿಹಾಕುತ್ತಿದ್ದರೆನ್ನು ವುದನ್ನು ಖಾವಂದರೇ ಪರಾಮರ್ಶಿಸಬೇಕು.”

“ಹಳೀಯ ಮಾತು ಬೇಡ ಗೌಡರೇ. ಸದ್ಯದ ವಿಷಯ ಮಾತನಾಡೋಣ. ಬಸವಜಯಂತಿ ಉತ್ತನ ರಾಮದೇವರ ದೇವಾಲಯದ ಮುಂದೆ ತೆಗೆದು ಕೊಂಡು ಹೋಗುವುದಕ್ಕೆ ನಿಮ್ಮ ಅಭ್ಯಂತರವೇನು?”

“ಮಾನುಂಲಿಗೆ ವಿರುದ್ಧವಾಗಿ ಹೋಗುವುದು ನಾಜ್ಯಯವಲ್ಲ.”

“ಯಾವದು ಮಾನುಂಲು.”

“ರಾಮದೇವರ ದೇವಸ್ಥಾನದ ಮುಂದೆ ವೀರಭದ್ರದೇವರನ್ನು ತೆಗೆದು ಕೊಂಡು ಹೋಗಬಾರದು; ವೀರಭದ್ರದೇವರ ದೇವಾಲಯದ ಮುಂದೆ ರಾಮದೇವರನ್ನು ತೆಗೆದುಕೊಂಡು ಹೋಗಬಾರದೆಂದು ಉಭಯ ಮತ್ತಣಿಗೆ ಒಪ್ಪಿಕೊಂಡಿದ್ದಾರೆ.”

“ಇದಕ್ಕೆ ದಾಖಲೆಯಿದೆಯೇ?”

“ಸರ್ಕಾರದಲ್ಲಿ ಯಾವ ದಾಖಲೆಯೂ ಇಲ್ಲ. ಆದರೆ ಈ ವ್ಯವಸ್ಥೆ ಅನೇಕ ವರುಷಗಳಿಂದ ಆಚರಣೆಯಲ್ಲಿದೆ.”

“ನಿಜವೇ ರುದ್ರಶಿಟ್ಟರೇ?”

“ನಿಜ ಸ್ವಾಮಿ.”

“ಮಾನುಂಲಿಗೆ ವಿರುದ್ಧವಾಗಿ ನಿವೃ ಹೋಗುವುದಕ್ಕೆ ಕಾರಣ ವೇನು?”

“ನಮ್ಮ ಜನಗಳ ಒತ್ತಾಯ. ರಾಮದೇವರ ದೇವಾಲಯ ಉರಿನ ನಟ್ಟಿನಡುವೆ ಇದೆ. ಆ ರಸ್ತೆಯಲ್ಲಿ ನಾವು ಹೋಗಿದ್ದರೆ ಎರಡು ಫರ್ಲಾಂಗು ಬಳಸಿಕೊಂಡು ಹೋಗಬೇಕು.”

“ರಾಮದೇವರ ದೇವಾಲಯದ ರಸ್ತೆಯಲ್ಲಿ ವೀರಶೈವರದು ಎವ್ವು ಮನೆಗಳವೇ.”

“ವೀರಶೈವರು ಅಲ್ಲಿ ಯಾರು ಇಲ್ಲ ಮಹಾಸ್ವಾಮಿ.”

ಎಂದು ಕೆಂಗೆಗೌಡರು ಹೇಳಿದರು.

“ನಿಮ್ಮ ಜನ ಇರುವಕಡೆ ನಿನ್ನ ಮೆರವಣಿಗೆ ತೆಗೆದು ಕೊಂಡು ಹೋಗುವುದು ನಾಜ್ಯಯ. ಹೋಗಲಿ, ನಾವು ಒಂದು ಒಪ್ಪಂದಕ್ಕೆ ಬರೋಣ.

ಇನ್ನೂ ಮೇಲೆ ರಾಮದೇವರ ಮೆರವಣಿಗೆ, ವೀರಭದ್ರದೇವರ ಮೆರವಣಿಗೆ ಯಾವ ಅಡ್ಡಿ ಆಶಂಕೆವೂ ಇಲ್ಲದೆ ಎಲ್ಲಾ ರಸ್ತೆಗಳಲ್ಲಿಯೂ ಹೋಗಲಿ.”

“ಹಾಗುಂಟೀ ಸ್ವಾಮಿ” ಎಂದರು ರುದ್ರಶೆಟ್ಟಿರು.

“ಎಲ್ಲಿಯಾದರೂ ಉಂಟೀ?” ಎಂದರು ಕೆಂಗೇಗೌಡರು.

“ನಾನ್ಯಾಯವಾದ ಒಪ್ಪಂದಕ್ಕೆ ನೀವು ಬರಲಾಗದಿದ್ದರೆ ನಮಗೆ ತಿಳಿದಂತೆ ನಾವು ಆರ್ಥರ್ ಮಾಡಬೇಕಾಗುತ್ತದೆ.”

ಉಭಯ ಪಕ್ಷದವರ ತಾಟಸ್ಯಾ ಕಂಡು ಡಿ. ಸಿ. ಸಾಹೇಬರು ಗುಂಡಾಭಟ್ಟಿರ ಕಡೆ ತಿರುಗಿ

“ಶಾಸ್ತ್ರಿಗಳೇ, ಹೇಗೆ ಮಾಡುವುದು ಸೂಕ್ತವಾಗುತ್ತದೆ ತಾವು ತಿಳಿಸಿ ಎಂದರು.

ಗುಂಡಾಭಟ್ಟಿರದ್ದು ನಿಂತು, ಜಾರುತ್ತಿದ್ದ ತಮ್ಮ ಹೆಸರುಖಾಲನ್ನು ಹೊದೆದುಕೊಂಡು

“ಖಾವಂದಿರಿಗೆ ನಾನು ಹೊಸದಾಗಿ ಹೇಳಬೇಕಾದುದೇನೂ ಇಲ್ಲ. ಈಗಿ ಕೆಲವು ವರ್ಷಗಳ ಕೆಳಗೆ ನಾನು ಕರಗ ಮಹೋತ್ಸವ ನೋಡುವುದಕ್ಕೆ ಬೆಂಗಳೂರಿಗೆ ಹೋಗಿದೆ. ಅರಳೀಯವೇಟಿ ಮನ್ತ್ರಾನ್ ಸಾಹೇಬರ ಮನಿಧಿಯ ಮುಂದೆ ನಾನು ನಿಂತಿದೆ. ಅಲ್ಲಿಗೆ ಕರಗ ಮಹಾಶಕ್ತಿ ಬಿಜಯಮಾಡಿತು. ಶಕ್ತಿದೇವತೆ ಅಲ್ಲಿ ಸ್ವಲ್ಪಕಾಲ ನಿಂತು ಸಹಸ್ರಾರು ಮುಸ್ಲಿಮರ ಸೇವೆ ಸ್ವೀಕರಿಸಿ ಮುಂದಕ್ಕೆ ಹೊರಟಿತು. ಆ ದೃಶ್ಯ ನೋಡಿದಾಗ ನನಗೆ ಆದ ಸಂತೋಷ ವರ್ಣನಾತೀತ ಆಳುತ್ತಿರುವ ನಮ್ಮ ಮಹಾಸ್ವಾಮಿಯವರು ಮನಿಧಿಗಳಿಗೆ ಇಗರ್ಜಿಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಇದೇ ನಮ್ಮ ಸಂಸ್ಕೃತಿ. ಇದೇ ನಮ್ಮ ಸಂಪ್ರದಾಯ. ಹಿಂದೂ ದೇವರುಗಳ ಬಗ್ಗೆ ಮುಸ್ಲಿಮರು ಗೌರವದಿಂದ ನಡೆದುಕೊಳ್ಳುವುದು ಸಾಧ್ಯವಾಗುವುದಾದರೆ ಹಿಂದುಗಳು ನಡೆದುಕೊಳ್ಳಲು ಸಾಧ್ಯವಿಲ್ಲವೇ? ತಾವು ಅಪ್ಪಣಿ ಕೊಡಿಸಿದಂತೆ ವೀರಭದ್ರ ದೇವರು, ರಾಮದೇವರುಗಳಿಗೆ ಸಂಚಾರ ಸ್ವಾತಂತ್ರ್ಯ ಇರಬೇ ಕೆಂದು ನನ್ನ ಅಭಿಪ್ರಾಯ. ಇದಕ್ಕೆ ಉಭಯ ಮತಸ್ಥರು ಒಪ್ಪದಿದ್ದರೆ ಈಗಿರುವ ರೂಢಿಯನ್ನೇ ಮುಂದುವರಿಸಿಕೊಂಡು ಹೋಗುವುದು ಯುಕ್ತ.

ದೇವರುಗಳ ಹೆಸರಿನಲ್ಲಿ ಜಗತ್ವಾಡುವುದು ವಿಹಿತವೂ ಅಲ್ಲ—ಧರ್ಮವೂ ಅಲ್ಲ.”

“ಶಾಸ್ತ್ರಿಗಳು ಕೆಂಗೇಗೌಡರ ಪಕ್ಷದವರು ಸ್ವಾಮಿ. ಅವರ ಮಾತಿಗೆ ತಾವು ಬೆಲೆಕೊಡಬಾರೆಯು”

ಎಂದು ಬಶ್ಚಿಟ್ಟಪ್ಪ ಉದ್ದಿಗ್ನಾಗಿ ಹೇಳಿದ.

“ನಾನು ಯಾರ ಪಕ್ಷದವನೂ ಅಲ್ಲ ಬಶ್ಚಿಟ್ಟಪ್ಪ. ಸ್ವಾಯ ಪಕ್ಷವಾತಿ. ಈ ಉರಿನಲ್ಲೇ ಇದ್ದುಕೊಂಡು ನಾನು ಜೀವನವಾಡಬೇಕಾದ ಅಗತ್ಯವೂ ನನಗಿಲ್ಲ. ಇಲ್ಲಿ ನನಗೆ ಹೊಲ ಗದ್ದೆ, ವ್ಯಾಪಾರ, ಲೇವಾದೇವಿ ಇಲ್ಲ. ಇಲ್ಲಿಯೇ ಇದ್ದುಕೊಂಡು ಬಾಳ್ಳಿಮಾಡಬೇಕಾಗಿರುವವರು ನಿಷ್ಠೆ. ನಿಷ್ಠೆ ಅನ್ಯೋನ್ಯವಾಗಿರಲೇಂದು ನಾನು ಒಂದು ಮಾತು ಹೇಳಿದೆ.”

ಎಂದು ಶಾಸ್ತ್ರಿಗಳು ಖಂಡಿತವಾಗಿ ನುಡಿದುಬಿಟ್ಟರು.

ರುದ್ರಶೆಟ್ಟಿ ಪಿಸು ಮಾತಿನಲ್ಲಿ

“ಹಾರವಯ್ಯಾನ್ನ ತಡವಬೇಡ, ಸುಮೃನಿರು ಬಶ್ಚಿಟ್ಟಪ್ಪ” ಎಂದ.

“ಮಾಮೂಲಿನಂತೆ ನಡೆದುಕೊಂಡು ಹೋಗುವುದು ಒಕ್ಕಿಯದು ರುದ್ರಶೆಟ್ಟರಿ, ಕೆಂಗೇಗೌಡರೇ.”

“ಹಾಗಾಗುವುದಿಲ್ಲ ಮಹಾಸ್ವಾಮಿ” ಎಂದು ರುದ್ರಶೆಟ್ಟಿ ಸ್ತುತಿ ಭಟ್ಟಿಸಿದ.

“ನಾನು ಹಾಗೆ ಆಡ್ಡರ್ ಮಾಡಿದರೆ!”

“ಮೇಲಕ್ಕೆ ಅಪೀಲ್ ಮಾಡುತ್ತೇನೆ. ದಿವಾನ್ ಸಾಹೇಬರಲ್ಲಿ ನಿಯೋಗ ತೆಗೆದುಕೊಂಡು ಹೋಗುತ್ತೇನೆ. ಬೇಕಾದದ್ದಾಗಲಿ ಸ್ವಾಮಿ. ಈ ವರ್ಷ ನಾವು ಬಸವಜಯಂತ್ಯಾತ್ಮವನನ್ನು ರಾಮದೇವರ ದೇವಸ್ಥಾನದ ಬೀದಿಯಲ್ಲಿ ತೆಗೆದುಕೊಂಡೇ ಹೋಗುತ್ತೇನೆ.”

“ರುದ್ರಶೆಟ್ಟರೇ, ನಾನು ಡೆಪ್ಪುಟೆ ಕಮಿಷನರಾಗಿರುವಂತೆ ಡಿಸ್ಟ್ರಿಕ್ಟ್ ಮಾರ್ಚಿಸ್ಟ್ ಏಂಬು ಆಗಿದ್ದೇನೇಂಬುದನ್ನು ಮರೆಯಬೇಡಿ.”

“ಆಗಲಿ ಸ್ವಾಮಿ. ತಮ್ಮ ಅಧಿಕಾರ ತಾವು ತಲಾಯಿಸಿ. ನಮ್ಮ ಶಕ್ತಿ ನಾವೂ ತೋರಿಸುತ್ತೇನೆ”

ಎಂದು ಹೇಳಿದವನೇ ರುದ್ರಶಿಟ್ಟೆ ಎದ್ದು ಹೊರಟುಹೋದ. ಅವನ ಪರಿವಾರ ಅವನನ್ನು ಹಿಂಬಾಲಿಸಿತು.

ರುದ್ರಶಿಟ್ಟೆಯ ಉದ್ದಟತನ ಕಂಡು ಡಿ. ಸಿ. ಸಾಹೇಬರ ಮುಖ ಕೆಂಪಗಾಗಿತ್ತು. ಸಭೆಯಲ್ಲಿ ಗಾಥವ್ಯಾಸವಾವರಿಸಿತು. ಪರಿಸ್ಥಿತಿ ವಿಕೋಪಕ್ಕೆ ಹೋಯಿತೆಂದು ತಿಳಿದು ಗುಂಡಾಭಟ್ಟರು ಮೆಲ್ಲನೆ ಡಿ. ಸಿ. ಸಾಹೇಬರ ಬಳಿಬಂದು

“ಕೊಪ ಮನುಷ್ಯನ ವಿವೇಚನೆಯನ್ನು ಹಾ ಈ ಮಾಡುತ್ತೇ ದೀ ಖಾವಂದರೇ. ರುದ್ರಶಿಟ್ಟೆರು ಸ್ವಭಾವತಃ ಒಳ್ಳೆಯ ಮನುಷ್ಯರು. ಈಗ ಕೆಟ್ಟ ಹಟಕ್ಕೆ ಬಿದ್ದ ತಪ್ಪುದಾರಿ ತುಳಿಯುತ್ತಿದ್ದಾರೆ. ಅವರ ಸಣ್ಣ ಮಾತುಗಳನ್ನು ತಾವು ಮರಿತು ಬಿಡಬೇಕು.

“ರುದ್ರಶಿಟ್ಟೆರು ತಮ್ಮನ್ನು ಅಪಮಾನಗೊಳಿಸಿದರಲ್ಲ ಶಾಸ್ತ್ರಿಗಳೇ.”

“ಮಾನಾಪಮಾನಗಳ ಚಿಂತಿಯಿರುವವರಿಗೆ ಅದರ ಯೋಚನೆ. ನನಗೇನಾಗಬೇಕು ಸಾಮಾನ್ಯ. ಯಾವದು ಸತ್ಯ ಎಂದು ನನಗೆ ತೋರುತ್ತದ್ದೊ ಅದನ್ನಾಡುತ್ತೇನೇ. ಯಾರಿಗದು ಸ್ವಿಯವಾದರೇನು, ಅಸ್ವಿಯವಾದರೇನು?”

ಡಿ. ಸಿ. ಸಾಹೇಬರು ಸೂರಪ್ಪನನ್ನು ಕರೆದು

“ಮಾಮೂಲಿನಂತೆ ಎಲ್ಲವೂ ನಡೆದುಕೊಂಡು ಹೋಗಲಿ. ಬಸನ ಜಯಂತಿಯ ದಿನ ಇಲ್ಲಿಗೆ ಬಂದು ಆರ್ಥಿಕ ಪ್ರೋಲೀಸ್ ಪಡೆ ಕಳುಹಿಸಿದೊಂಬಿಯಾಗದಂತೆ ನೋಡಿಕೊಳ್ಳಲು ಡಿ. ಎಸ್. ಪಿ. ಯವರಿಗೆ ತಿಳಿಸಿ”

ಎಂದು ಹೇಳಿ ಹೊರಟು ನಿಂತರು.

ಸಾಹೇಬರು ಕಾರಿನಲ್ಲಿ ಕುಳಿತಾಗ ಕೆಂಗೇಗೌಡರು ಅವರ ಸಮಾಪಕ್ಕೆ ಬಂದು

“ಖಾವಂದರವರು ಸಮುದ್ರಿನಲ್ಲಿ ಬಂದು ಲೋಟ್‌ಎ ಕಾಫಿಯನ್ನು ತೆಗೆದುಕೊಳ್ಳಲಿಲ್ಲ” ಎಂದರು.

“ಗೌಡರೇ, ನೀವೂ ರುದ್ರಶಿಟ್ಟೆರೂ ಒಪ್ಪಂದಮಾಡಿಕೊಂಡು ಅನೋನ್ಯ ವಾಗಿದ್ದರೆ ನನಗೆ ಕಾಫಿ ಕುಡಿದುದಕ್ಕಿಂತ ಹೆಚ್ಚು ಸಂತೋಷವಾಗುತ್ತದೆ. ಈ ಮಾತನ್ನು ನಾನು ಜಿಲಾಧಿಕಾರಿಯಾಗಿ ಹೇಳುತ್ತಿಲ್ಲ—ಮನುಷ್ಯನಾಗಿ ಹೇಳುತ್ತಿದ್ದೇನೇ.”

“ನಮ್ಮವರು ದುಂಡಾವತೀಗೆ ಹೋಗದಂತೆ ನಾನು ನೊಡಿಕೊಳ್ಳುತ್ತೇನೆ ಸ್ವಾನಿ.”

“ಸಂತೋಷ. ದಯೆಯಿಟ್ಟು ಅಷ್ಟು ಮಾಡಿ” ಎಂದರು.

ಕಾರು ತುಮಕೂರು ಮಾರ್ಗ ಹಿಡಿಯಿತು.

ಚಾವಡಿಯಲ್ಲಿ ಡೆಪ್ಪುಟೆ ಕರ್ಮಿವನರ್ ಸಾಹೇಬರ ಎದುರು ನಿಂತು ಮಿಂತಿರುವಿದ ರುದ್ರಶಿಟ್ಟಿಯನ್ನು ಅವನ ಪರಿವಾರದವರು ‘ತಾರೀಫ್’ ಮಾಡಿದರು. ನೊದಲೇ ಹೆಂಡ ಕುಡಿ ದಿದ್ದ ಕಪಿಗೆ ಅಭಿವುಂತಿನ್ನಿಸಿದಂತಾಯಿತು. ತನ್ನ ಹಟಗೆಲ್ಲದಿದ್ದರೂ ಜಿಂತೆಯಿಲ್ಲ—ಜಬ್ಬಾರ್ ಸಾಹೇಬರಿಗೆ ತುಮಕೂರಿನಿಂದ ಎತ್ತಂಗಡಿ ಮಾಡಿ ಸಬೇ ಕೆಂದು ನಿರ್ಧರಿಸಿಕೊಂಡೇ ಆವನು ಒಶಿಟ್ಟಿಪ್ಪನೊಂದಿಗೆ ತುಮಕೂರಿಗೆ ಬಂದ. ಕೆಂಪಯ್ಯ, ರೇವಣಸಿದ್ದಪ್ಪ, ಸತ್ತಾರ್, ಭೀಮರಾಯರು ಅವನ ಕುಮಿಕ್ಕಿಗೆ ನಿಂತರು.

ದಿವಾನ್ ಸಾಹೇಬರವರಲ್ಲಿ ಅರಿಕೆ ಮಾಡಿಕೊಳ್ಳುವುದಕ್ಕೆ ರುದ್ರಶಿಟ್ಟಿ ತನ್ನ ಹಾಗೂ ತುಮಕೂರಿನ ಪರಿವಾರ ಕಟ್ಟಿಕೊಂಡು ಬೆಂಗಳೂರಿಗೆ ಬಂದಿಳಿದ್ದು.

‘ದಿವಾನರೂ ಮುಸಲ್ಲಾನರು, ಜಿಲ್ಲಾಧಿಕಾರಿಗಳೂ ಮುಸಲ್ಲಾನರು. ತಮ್ಮ ದೂರನ್ನು ಅವರು ಕೇಳುವರೇ’

ಎಂದು ಅಧ್ಯೈರ್ ಗೆಂಡಿದ್ದ ರುದ್ರಶಿಟ್ಟಿಗೆ ಸತ್ತಾರ್ ಹುರುಪುಕೊಟ್ಟು

“ನಾನಿದ್ದೀನಿ—ನಡೆಯಿರಿ” ಎಂದು ಹೇಳಿದ್ದು.

ದಿವಾನ ಸಾಹೇಬರು ತುಮಕೂರಿನ ವೇಲೆ ಹಾದುಹೋಗುವಾಗಲೇಲ್ಲ ಅವರಿಗೆ ಹಾರ, ತುರಾಯಿ ಒಷ್ಟಿಸಿ ಕೆಂಪಯ್ಯ ಚೆನ್ನಾಗಿ ಪರಿಚಯ ಮಾಡಿಕೊಂಡಿದ್ದು. ಒಂದೆರಡುಬಾರಿ ದಿವಾನರನ್ನು ತನ್ನ ಮನಿಗೆ ಬರ ಮಾಡಿಕೊಂಡು ಆತಿಘ್ಯವನ್ನಾಗಿ ನಡೆಸಿದ್ದು. ಎಲ್ಲಕ್ಕೂ ಹೆಚ್ಚಿಗೆ ದಿವಾನ ಸಾಹೇಬರ ವಿರುದ್ಧ ಬಂಡಾಯವೆಬ್ಬಿಸಿದ್ದ ಕಾಂಗ್ರೆಸ್‌ನವರನ್ನು ತುಳಿಯಲು ಕೆಂಪಯ್ಯ, ಬದ್ದ ಕಂಕಣನಾಗಿದ್ದು.

ಕೆಂಪಯ್ಯ, ಸತ್ತಾರ್ ಇಬ್ಬರ ಸಹಾಯದಿಂದ ತನ್ನ ಕೆಲಸ ಕಡ್ಡಿ

ಯೆತ್ತಿದಪ್ಪು ಸುಲಭವಾಗಿಯಾಗುತ್ತದೆ ಎನ್ನುವ ವಿವರವನ್ನಿಲ್ಲಿ ರುದ್ರಶಿಟ್ಟಿಗೆ ಅನುಮಾನವೇ ಇರಲಿಲ್ಲ.

ಮಾಡರ್‌ ಹಿಂದೂ ಹೊಟೀಲಿನ ಒಂದು ಕಾಟೀಜಿನಲ್ಲಿ ರುದ್ರಶಿಟ್ಟಿ, ಆವನ ಪರಿವಾರ ತಂಗಿದರು. ಅಂದೇ ಮಧ್ಯಾನ್ತಸಂತರ ನಾಲ್ಕುಗಂಟಿಗೆ ದಿವಾನರನ್ನು ಭೇಂಬಿರನಲ್ಲಿ ಒಂದು ಕಾಣಲು ನಿಯೋಗ ಗೋಷ್ಠಿಯವರಿಗೆ ಕರೆಬಂದಿತು.

ದಿವಾನಸಾಹೇಬರು ಎಲ್ಲರನ್ನೂ ವಿಶ್ವಸರ್ಪಾರ್ವತವಾಗಿ ಸ್ವಾಗತಿಸಿ ಕುಶಲಪ್ರಶ್ನೆ ಮಾಡಿದರು. ಮಳೆ, ಬೆಳೆ, ಉರಿನ ಆರೋಗ್ಯ, ರೈತರ ಸ್ಥಿತಿ ಗತಿಗಳನ್ನೇ ಲಾಲ್ ಕೇಳಿದರು.

ನಿಯೋಗ ಗೋಷ್ಠಿಯ ಪರವಾಗಿ ಭಿನ್ನರಾಯ ಟೈಪುಮಾಡಿಸಿ ತಂದಿದ್ದ ಅಜೆ್ ಒಪ್ಪಿಸಿದ. ದಿವಾನಸಾಹೇಬರು ಅಜೆ್ ಓದಿಕೊಂಡು

“ಆಗಬಹುದು. ಈ ವಿವರ ಡೆಪ್ಯೂಟಿ ಕರ್ಮಾಪಣರೇ ನಿರ್ಧರಿಸಿ ನಿಮಗೆ ಎಂಡಾಸ್‌ರ್‌ಮೆಂಟ್‌ (Endorsement) ಕೊಡುತ್ತಾರೆ. ದೇವರ ಉತ್ಸವ ತೆಗೆದುಕೊಂಡು ಹೋಗುವುದಕ್ಕೆ ಯಾರದೇನು ಅಡ್ಡಿ.”

“ಉರಿನಲ್ಲಿ ಎರಡು ಪಾರ್ಫೆಯಾಗಿದೆ ಮಹಾಸ್ವಾಮಿ. ಕೆಂಗೇಗೌಡನ ಕಡೆಯವರು ರುದ್ರಶಿಟ್ಟಿರಿಗೆ ಅವನಾನ ಮಾಡಬೇಕೆಂದು ಈ ಹಂಚಿಕೆ ತೆಗೆದಿದ್ದಾರೆ. ಡಿ. ಸಿ. ಸಾಹೇಬರು ಅವರ ಕಡೆ ವಾಲಿದ್ದಾರೆ.”

“ಏಕೆ ?”

“ಕೆಂಗೇಗೌಡರು ತುಂಬ ಅನುಕೂಲಸ್ಥರು.”

ದಿವಾನಸಾಹೇಬರ ಹುಬ್ಬ ಗಂಟಿಕ್ಕಿತು. ಅವರ ಮನಸ್ಸಿನ ದುಗುಡ ಪ್ರಷ್ಟವಾಗಿ ಅವರ ಮೂಗಿನ ಹೊಳೆಗಳಲ್ಲಿ ಪ್ರತಿಬಿಂಬಿಸಿತು.

“ಏನು ! ಜಬ್ಬರ್ ಸಾಹೇಬರು ಕೆಂಗೇಗೌಡರ ಮಾತು ಕೇಳುತ್ತಾರೆಂದಿರಾ ?”

“ಭಿನ್ನರಾಯರು ಹೇಳುವುದು ಸತ್ಯ ಸಕಾರ್. ಡಿ. ಸಿ. ಸಾಹೇಬರ ಕಿರುಕುಳ ಅನುಭವಿಸುವುದೇ ಕವ್ಯವಾಗಿದೆ.”

ಒಂದು ಸತ್ತಾರ್ ದಸಿಗೂಡಿಸಿದ.

“ಜನ ಹೆಚ್ಚು ಹೆಚ್ಚುಗಿ ಕಾಂಗ್ರೆಸ್ ಸೇರುವುದಕ್ಕೆ ಡಿ. ಸಿ. ಸಾಹೇಬರ ದಬ್ಬಳಿಕೆಯೂ ಕಾರಣವಾಗಿದೆ ಮಹಾಸ್ವಾಮಿ.”

ಎಂದು ಕೆಂಪಯ್ತು ಪ್ರಶ್ನೆಯಿಟ್ಟು.

“ನಿಮುಕ್ಕಾಗಿ ನಲ್ಲಿ ಮಾಮೂಲಾಗಿ ಉತ್ತರವ ಹೇಗೆ ನಡೆಯುತ್ತಿತ್ತು.”

ಎಂದು ದಿವಾನ ಸಾಹೇಬರು ರುದ್ರಶಿಟ್ಟಿಯನ್ನು ಕೇಳಿದರು.

ಮಾಮೂಲ ವಿವರ ಹೇಳಿದರೆ ತನ್ನ ಕೆಲಸ ಸಂಪೂರ್ಣವಾಗಿ ಕೆಡುವುದೆಂದು ರುದ್ರಶಿಟ್ಟಿಗೆ ಚಿನ್ನಾಗಿ ಗೊತ್ತಿತ್ತು. ದಿವಾನರ ಪ್ರಶ್ನೆಗೆ ಉತ್ತರ ಹೇಳಲಾಗದೆ ಅವನು ಭೀಮರಾಯನ ಮುಖ ನೋಡಿದ.

“ಮಾಮೂಲನಲ್ಲಿ ಒಂದು ತಕರಾರಾಗಿದೆ ಮಹಾಸ್ವಾಮಿ.”

“ಏನು ತಕರಾರು?”

“ಈಗಿ ಕೆಲವು ವರ್ಷಗಳ ಕೆಳಗೆ ವೀರಭದ್ರಸ್ವಾಮಿ ಉತ್ತರವ, ನಂದಿ ಧ್ವಜ, ಬಸವಣ್ಣನ ಅಡ್ಡಪಲ್ಲಕ್ಕೆ ರಾಮದೇವರ ಗುಡಿಯ ಮುಂದೆ ಹೋಗುತ್ತಿತ್ತು. ಕೆಂಗೇಗೌಡನ ಕಡೆಯವರು ಒಂದು ವರ್ಷ ಗಲಾಟಿಮಾಡಲು, ಉಂಟಾಗಿ ಅಧಿಕಾರಿಯಾಗಿ ಉತ್ತರವು ನೀಲಿಸಿದರು. ಇದೇ ಮಾಮೂಲೆಂದು ಕೆಂಗೇಗೌಡ ಈಗ ವಾದಿಸುತ್ತಿದ್ದಾನೆ.”

“ಈಗ ಹಾಲಿ ಇರುವ ರೀತಿಯಲ್ಲೇ ಏಕೆ ಮುಂದುವರಿಸಿಕೊಂಡು ಹೋಗಬಾರದು?”

“ರುದ್ರಶಿಟ್ಟಿರು ಒಪ್ಪಬಹುದು—ಅವರ ಜನ ಒಪ್ಪಬೇಕಿಲ್ಲ ಮಹಾಸ್ವಾಮಿ. ಶಿಟ್ಟಿರ ದೊಡ್ಡಗುಣ ಕೆಂಗೇಗೌಡ ಅವನ ಕಡೆಯವರು ಅಥವಾದಿಕೊಳ್ಳಲಿಲ್ಲವಲ್ಲ ಎಂದು ಶಿಟ್ಟಿರ ಕಡೆಯವರಿಗೆ ತುಂಬ ಕೊಪಬಂದಿದೆ.”

ದಿವಾನ ಸಾಹೇಬರು ಕ್ಷುಣಿಕಾಲ ಆಲೋಚಿಸಿ

“ಅಗಲಿ—ನೀವು ಉಂಟಾಗಿ ಹೋಗಿ. ನಾನು ಸಂಬಂಧಪಟ್ಟಿ ರಿಕಾರ್ಡ್ ಗಳನ್ನು ನೋಡಿ ಅರ್ದೂ ವಾಸ್ತಾ ಮಾಡುತ್ತೇನೆ” ಎಂದರು.

ರುದ್ರಶಿಟ್ಟಿಯ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಜಬ್ಬಾರ್ ಸಾಹೇಬರು, ಕೆಂಗೇಗೌಡನ ಸಮಾಧಿಯಾಯಿತೆಂದು ಅವನು ಮನಸ್ಸಿನಲ್ಲಿ

ಎಂಕೆ ಹಾಕಿಕೊಂಡ. ಅದರೆ ಅವನ ಮನಸ್ಸನ್ನು ಒಂದಳಕು ನಿರೀಯು ತ್ತಿತ್ತು.

“ಶಲ್ಲದ್ದೆ ಲಾ ಹೇಳಬಿಟ್ಟೆ ರಲ್ಲಾ ಭೀಮರಾಯರೇ—ಯಾವ ಕಾಲಕ್ಕೂ ರಾಮದೇವರ ಗುಡಿ ಬೀದಿಯಲ್ಲಿ ಮೇರವರಿಗೆ ಹೋಗುವ ಅಧಿಕಾರ ನಮುಗಿರಲೇ ಇಲ್ಲ.”

“ಇತ್ತು ಎಂದು ಸಿದ್ಧ ಮಾಡಿಕೊಡುವ ಜವಾಬ್ದಾರಿ ನನಗಿರಲಿ. ಅಷ್ಟು ನನ್ನ ಕೈಯಲ್ಲಾಗದಿದ್ದರೆ ಸ್ಲಿಡರ್ ಗಿರಿ ನಾನೀಕೆ ಮಾಡಬೇಕು.”

“ಸತ್ಯಾರ್ಥ ಸಾಹೇಬರು ಒಳ್ಳೆಯ ಸಮಯದಲ್ಲಿ ತುರುಫ್ ಆಡಿದರು.”

“ಈ ಹಾಜಿಸಾಹೇಬರನ್ನು ತುಮಕೂರು ಬಿಟ್ಟೆ ಹೊರಡಿಸದ್ದರೆ ನಾವಿದ್ದು ಏನು ಸಾರ್ಥಕ ರುದ್ರಪ್ರಣ್ಣಿ—ನನ್ನದೇನು ಮಹಾ, ಐನಾತಿ ತುರುಫ್ ಆಡಿದೋರೂಂದೇ ಕೆಂಪಯ್ಯನವರು. ಕಾಂಗ್ರೆಸ್‌ನವರೆಂದರೆ ದಿವಾನ ಸಾಹೇಬರು ಉರಿದುರಿದು ಬಿಳುತ್ತಾರೆ.”

“ಏನಾರಾ ಆಗಲಿ. ನಮ್ಮ ಕೆಲಸ ಆಗುತ್ತಲ್ಲ!”

“ಆದರಲ್ಲಿ ಸಂಶಯನೇ ಇಲ್ಲ. ಈ ಸಲ ಉತ್ತರವ ಮುಗಿದುಹೋಗಲಿ ರುದ್ರಪ್ರಣ್ಣಿ—ಕೆಂಗೇಗೌಡನ್ನು ಬಲಿಹಾಕಿಬಿಡುತ್ತೇನೆ” ಎಂದು ಬಶ್ವಿಟ್ಟಪ್ಪ ಬಡಾಯಿ ಕೊಚ್ಚಿಕೊಂಡ.

ಇ

ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಬಂದಿದ್ದ ದೇಶ್ಯಪ್ರಯಾಸ ಕರ್ಮಾಣಂತರ ಸಾಹೇಬರು ಒಳಗೆ ಬಟ್ಟಿ ತೆಗೆದಿಟ್ಟು, ಪಾಯಿಜಾವಾ ಧರಿಸಿ ಮನೆಯ ವೇರಾಂಡದಲ್ಲಿ ಶಥಪಥ ತಿರುಗಾಡುತ್ತಿದ್ದರು.

ಗುಂಡಾಭಟ್ಟೆರು ಬಂದುದನ್ನು ಕಂಡು ಸಾಹೇಬರು ಬಂದು ಅವರಿಗೆ ಸ್ವಾಗತ ಬಯಸಿದರು.

“ಈಗ ತಾನೇ ಬಂದಂತಿದೆ.”

“ಹೌದು ಶಾಸ್ತ್ರಗಳೇ, ಬೆಂಗಳೂರಿಗೆ ಹೋಗಿದ್ದೆ.”

“ವಿಶ್ವಮಿಸಿಕೊಳ್ಳಿ—ಬೆಳಗೆ ಬಂದು ಕಾಣುತ್ತೇನೆ.”

“ಇಲ್ಲ ಬನ್ನಿ, ನಾನು ನಿಮ್ಮ ದಾರಿಯನ್ನೇ ಎದುರುಸೋಡುತ್ತಿದ್ದೇ. ನೀವು ಬೆಳಗೆ ಬಂದಿದ್ದ ರಂತೆ.”

“ಹೌದು, ನೀವು ಬೆಂಗಳೂರಿಗೆ ಹೋದ ವಿಷಯ ಮನೆಯಲ್ಲಿ ತಿಳಿಯಿತು.”

“ಅಜ್ಯೇಂಟ್ ಫ್ರೋನ್ ಕಾಲ್ ಬಂತು—ಹೊರಟುಬಿಟ್ಟೆ.”

“ದಿವಾನ್ ಸಾಹೇಬರಿಂದಲೇ?”

“ಹೌದು.”

ಸಾಹೇಬರ ಆಳು ಬಂದು ಕವಾ ಚಹಾ ತಂದು ಅವರ ಕೈಯಲ್ಲಿತ್ತು.

“ನಿಮಗೆ ನಾವು ಏನನ್ನೂ ಕೊಡುವಂತಿಲ್ಲ.”

“ಪರಮಾತ್ಮೆ ಯಾವ ಮುಖದಲ್ಲಿ ಸ್ವೀಕರಿಸಿದರೂ ಅದು ಬಂದೇ ಉದರಕ್ಕೂಲ್ಲವೇ ಸೇರುವುದು.”

“ಹಣ್ಣು ಸ್ವೀಕರಿಸಬಹುದಲ್ಲ.”

“ಕೊಡಿ— ಸ್ವಾನಮಾಡಿ ತಿನ್ನುತ್ತೇನೆ.”

ಸಾಹೇಬರು ಚಹಾ ಮುಗಿಸಿ, ಅಳನ ಕೈಗೆ ಕಪ್ಪು, ಬಂಗಿ ಕೊಟ್ಟರು. ಆಳು ಹೋದಮೇಲೆ

“ನಿಮ್ಮಾರ್ಥಿನ ರುದ್ರಶಟ್ಟಿ, ತುಮಕೂರಿನ ಕೆಂಪಯ್ಯ, ಅವನ ಪರಿವಾರ ನನ್ನ ಮೇಲೆ ಯುದ್ಧ ಹೂಡಿದ್ದಾರೆ ಶಾಸ್ತ್ರಿಗಳೇ.”

“ತನ್ನ ಮೇಲೆ ಯುದ್ಧ ವೇ?”

“ಹೂ! ಇವರೆಲ್ಲಾ ಸೇರಿ ದಿವಾನ ಸಾಹೇಬರ ಬಳಿ ನಿಯೋಗ ಹೋಗಿ ನನ್ನ ಮೇಲೆ ಚಾಡಿ ಹೇಳಿದ್ದಾರೆ.”

“ಎನೆಂದು?”

“ಕೆಂಗೇಗೌಡರಿಂದ ನಾನು ಲಂಚ ತಿಂದು ರುದ್ರಶಟ್ಟಿರ ವಿರುದ್ಧ ವರ್ತಿಸುತ್ತಿದ್ದೇನೆಂದು.”

“ದಿವಾನ ಸಾಹೇಬರು ಅವರ ಮಾತು ನಂಬಿದರೇ?”

“ಎನು ಸಂದರ್ಭ ಎಂದು ಕೇಳಿದರು. ನಾನು ಎಲ್ಲವನ್ನೂ ವಿವರಿಸಿದೆ. ಸತ್ತಾರ್ ಸಾಹೇಬರ ಭಾವವ್ಯೇದುನ ಅಬ್ಜುಲ್ ಸಮ್ಮಾನ ಜಾಜಿನಕಟ್ಟಿ ನಡೆಸುತ್ತಿದ್ದ ವಿಷಯವನ್ನೂ ಅವರ ಗಮನಕ್ಕೆ ತರಬೇಕಾಯಿತು. ಬಲಿಷ್ಠ ರನ್ನು ಎದುರುಹಾಕಿಕೊಳ್ಳುವುದು ಸರಿಯಿಲ್ಲ ಎಂದರು.”

“ಆದಕ್ಕೆ ತಾವೇನು ಹೇಳಿದಿರಿ?”

“ಆಧವರ್ಕ್ಕೆ, ಅನ್ಯಾಯಕ್ಕೆ ನಾನು ತಲೆಬಾಗಿಸಲಾರೆ ಸಕಾರ್. ನಿರಪರಾಧಿಗಳನ್ನು ಹಿಂಸೆ ಮಾಡುವ ಪುಂಡರನ್ನು ನಾವು ಮಟ್ಟ ಹಾಕದಿದ್ದರೆ ಸಕಾರದ ಬಿಗಿ ಸಡಿಲವಾಗುತ್ತದೆ. ಯೋಗ್ಯರು ಬದುಕುವುದೇ ಕಷ್ಟವಾಗುತ್ತದೆ. ನನ್ನ ಆಡಳಿತ ತಮಗೆ ತ್ಯಾಪ್ತಿ ಕರವಾಗಿಲ್ಲಿದ್ದರೆ ನಾನು ರಾಜೀನಾಮೆ ಕೊಡಲು ಸಿದ್ಧನಾಗಿದ್ದೇನೇ—ಆದರೆ ಡಿಸ್ಟ್ರಿಕ್ಟ್ ಕಣೇರಿಯ ಸೂತ್ರಗಳನ್ನು ಕೆಂಪಯ್ಯ, ಸತ್ತಾರ್ ಸಾಹೇಬರ ಕೈಗೆ ಕೊಡುವುದಕ್ಕೆ ಸಿದ್ಧನಾಗಿಲ್ಲ” ಎಂದು ಹೇಳಿದೆ.

“ರಾಜೀನಾಮೆ ಕೊಡುತ್ತೇನೆಂದಿರಾ?”

“ದಿವಾನ ಸಾಹೇಬರು ನಯವಾಗಿ ‘ಜಬ್ಬಾರ್’, ನೀವು ಹಜರತ್ ಪೈಗಂಬರರ ನಿಜವಾದ ಶಿಷ್ಯರೆಂಬುದನ್ನು ನಾನು ಬಳ್ಳಿ— ಕೆಂಪಯ್ಯ,

ಸತ್ತಾರ್ ಏತಕ್ಕೆ ನಿಮ್ಮ ಮೇಲೆ ವಿಷ ಕಾರುತ್ತಿರುವರೆಂಬುದೂ ನನಗೆ ಗೊತ್ತಿದೆ. ನಿಮ್ಮಂಥ ಅಧಿಕಾರಿಗಳನ್ನು ಕಳೆದುಕೊಳ್ಳಲು ನಾನು ಮೂಡಿನೇ? ಈ ವಿಷಯದಲ್ಲಿ ನಿಮಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇನೆ. ನಿಮಗೆ ಹೇಗೆ ಸೂಕ್ತ ತೋರುವುದೋ ಹಾಗೆ ಇತ್ಯಾರ್ಥ ಮಾಡಿ—ನಿಮ್ಮನ್ನಿಲ್ಲಿಗೆ ನಾನು ಕರೆಸಿಕೊಂಡುದು ಈ ವಿಷಯ ಮಾತನಾಡುವುದಕ್ಕುಲ್ಲ—ಇಲ್ಲಿ ನೋಡಿ”

ಎಂದು ತಮ್ಮ ಡ್ರಾಯರಿನಿಂದ ಒಂದು ಶಾಗದ ತೆಗೆದು

“ಈ ವರ್ಷದ ಶ್ರೀಮನ್ಮಹಾರಾಜರವರ ವರ್ಧಂತ್ಯಾತ್ಮವದ ದಬಾರಿ ನಲ್ಲಿ ನಿಮಗೆ ‘ರುಕ್ಷ ಉಲ್ಲ ಮುಲ್ಲ್’ ಬಿರುದು ಕೊಡಬೇಕೆಂದು ಶಿಫಾರಸು ಮಾಡಿದ್ದೇನೆ. ಹಾಜಿ ಸಾಹೇಬರು ಬಿರುದು ತೆಗೆದುಕೊಳ್ಳಲು ಒಪ್ಪುವರೀ ಇಲ್ಲವೋ ಕೇಳಲು ಬರಮಾಡಿಕೊಂಡೆ ಎಂದರು. ನಾನು ಎದ್ದು ನಿಂತು ‘ಗುಲಾಮನಿಗೇಕೆ ಇಟ್ಟು ಸನ್ನಾನ ಸರ್ಕಾರ್. ಮಹಾಸ್ವಾಮಿಯವರು ನಮ್ಮೆಲ್ಲರನ್ನೂ ಮಕ್ಕಳಂತೆ ಕಾಪಾಡುತ್ತಿದ್ದಾರೆ. ಅವರ ಸೇನೆ ಮಾಡುವ ಭಾಗ್ಯಕ್ಕೆಂತ ಹೆಚ್ಚೆನು ಬಯಸಬೇಕು’ ಎಂದೆ. ‘ನೀವು ಒಪ್ಪಿಕೊಳ್ಳಿದ್ದರೆ ಮಹಾಸ್ವಾಮಿಯವರ ಮನಸ್ಸಿಗೆ ವ್ಯಧಿಯಾಗುತ್ತದೆ. ಒಂದು ಗುಟ್ಟು ಹೇಳು ತೀನೆ. ನಮ್ಮಿಬ್ಬರಲ್ಲೇ ಇರಲಿ—ನಿಮ್ಮ ಹೇಸರನ್ನು ಈ ವರ್ಷದ ಗೌರವದ ಪಟ್ಟಿಯಲ್ಲಿ ಸೇರಿಸಲು ಆಜ್ಞೆ ಮಾಡಿದವರೇ ಮಹಾಸ್ವಾಮಿಯವರು ಎಂದರು. ಇದಕ್ಕೆ ನಾನೇನು ಹೇಳಲಿ ಶಾಸ್ತ್ರಿಗಳೇ—ಒಪ್ಪಿಕೊಂಡೆ.”

ಭಟ್ಟರ ಮುಖದಲ್ಲಿ ಹರ್ವ ತುಂಬಿ ತುಳುಕಿತು.

“ಒಳಗೆ ಅಮ್ಮನವರಿಗೆ ಈ ವಿಷಯ ತಿಳಿಸಿದಿರಾ?”

“ಇಲ್ಲ—ನಿಮಗಲ್ಲದೆ ಇನ್ನು ಯಾರಿಗೂ ಈ ವಿಷಯ ಗೊತ್ತಿಲ್ಲ.”

“ಸ್ವಲ್ಪ ತಡೆಯಿರಿ” ಎಂದು ಹೇಳಿ ಭಟ್ಟರು ಒಳಗೆ ಹೊಗಿ ಕಾಲು ಗಂಟಿ ತರುವಾಯ ಫಾತಿಮೆನ್ನೊಂದಿಗೆ ಬಂದರು. ಜಬ್ಬರ್ ಸಾಹೇಬರು ಮಗಳನ್ನು ನೋಡಿ

“ಶಾಸ್ತ್ರಿಗಳನ್ನು ಮುಟ್ಟಿಬಿಟ್ಟಿಯಲ್ಲಾ ಫಾತಿ—ಅವರ ಮಡಿ ಕೆಡಿಸಿ ಬಿಟ್ಟಿ.”

“ಇಲ್ಲ ಅಪ್ಪಾಜಾನಾ—ಒಚ್ಚಾನೇ ನನ್ನ ಮುಟ್ಟಿದರು.”

“ಹೌದು ಖಾವಿಂದಾ. ನಾನೇ ನನ್ನ ಮಗಳನ್ನು ಮುಟ್ಟಿದೆ.”

ತಂದೆಯ ಬಳಗೆ ಮಗಳು ಬಂದು

“ನನಗೆ ಮಿತಾಯಿ ಬೇಕು ಅಪ್ಪಾಜಾನ್—ತುಂಬ ಬೇಕು—ನನ್ನ ಸ್ನೇಹಿನಲ್ಲಿ ಎಲ್ಲರಿಗೂ ಕೊಡಬೇಕು.”

“ಏಕೆ ಫಾತೀ?”

“ನಿಮಗೆ ಮಹಾರಾಜರು ಮರ್ಯಾದೆ ಮಾಡುತ್ತಾರಂತೆ !”

“ನಿನ್ನ ಚಚ್ಚು ತುಂಬ ಕೆಟ್ಟಿವರು ಫಾತೀ.”

“ಇಲ್ಲ ಅಪ್ಪಾಜಾನ್—ಖಿದಾ ಬೇರೆ ಅಲ್ಲ; ಅವರು ಬೇರೆ ಅಲ್ಲ ಎಂದು ಅಮೃತ ಕೊಡಾ ಹೇಳುತ್ತಾರೆ.”

“ನಿಜ—ನಿಜ ಮೇರೀ ಸೈನಾ—ನಿನ್ನ ಸ್ನೇಹಿನವರಿಗೆಲ್ಲ ಮಿತಾಯಿ ಕೊಡುವೆಯಂತೆ—ಆದರೆ ಈಗಲೇ ಅಲ್ಲ—ಸರ್ಕಾರದ ಹುಕುಂ ಬಂದ ಮೇಲೆ ಮಿತಾಯಿ.”

“ಮಿತಾಯಿ ಕೊಡುವುದಕ್ಕೆ ಸರ್ಕಾರದ ಹುಕುಮೇಕೆ ?”

“ಅದು ಹಾಗೇ ಫಾತೀ—ಶ್ರೀಮನ್‌ರಾರಾಜರು ನಮ್ಮ ಮಾಬಾಬ್. ಅವರ ಹುಕುಂ ಆಗದೆ ನಾವು ಏನೂ ಮಾಡಬಾರದು.”

ಫಾತೀಮಾ ಮುಖ ಚಿಕ್ಕದು ಮಾಡಿಕೊಂಡು ಒಳಗೆ ಹೋದಳು.

“ನೋಡಿದಿರಾ ಶಾಸ್ತ್ರಿಗಳೇ, ನಿಮ್ಮ ಫಾತೀ ಎಷ್ಟು ತುಂಟನ ಕಲಿತು ಬಿಟ್ಟುದ್ದಾಳೆ.”

“ಭಗವಂತನ ಮಾಯೆ ಬಲು ವಿಚಿತ್ರ ಸ್ವಾಮಿ.”

“ಏಕೆ ?”

“ಜಗತ್ತು ಮಾಯೆ. ಮಾಯೆಯ ಹಿಡಿತಕ್ಕ ಸಿಕ್ಕಿಕೊಳ್ಳಿರಬೇಕಾದರೆ ಜಗತ್ತಿನಿಂದ ದೂರವಿರಬೇಕು ಎಂದುಕೊಂಡು ಹೊರಟಿವನು ನಾನು. ಆಕಾಶ ಮಾರ್ಗದಲ್ಲಿ ಹೋಗುತ್ತಿರುವ ನನ್ನನನ್ನ ಇಲ್ಲಿ ಫಾತೀಮಾ, ಅಲ್ಲಿ ಪಾತು ಇಬ್ಬರೂ ಭೂಮಿಗೆ ಜಗ್ಗಿತ್ತಿದ್ದಾರೆ.”

“ಪಾತು ಯಾರು ?”

“ನನ್ನ ಬಾಲ್ಯಸೈಂಹಿತ ದಾಸಪ್ಪನ ಮಗಳು. ಅವನು ವಿಧಿವಶನಾದ ಮೇರೆ ಮನಿಗೆ ಗಂಡು ದಿಕ್ಕಿಲ್ಲದಂತಾಗಿದೆ.”

“ಈ ಮನಿಗೆ ಗಂಡು ನೋಡಿರುವಿರಾ ?”

“ಅದೇ ಕೆಲಸದ ಸಲುವಾಗಿ ಇಲ್ಲಿಗೆ ಬಂದಿದ್ದೇನೆ. ಪ್ಲ್ಯಾಟ್‌ರ್ ಅದಿ
ಶೇಷಯ್ಯನವರ ಮಗ ಚಂದ್ರಶೇಖರ ಎಂತಾ ಒಬ್ಬ ಹುಡುಗ ಇದ್ದಾರೆ. ಅದಿ
ಶೇಷಯ್ಯನವರು ನನಗಿ ಯಾವೆದೋ ಬಾದರಾಯಣ ಸಂಬಂಧ ಬೇರೆ.”

“ఆదితేవయ్యనవరన్న నాను బల్లి. అవర మగ ఏను వొడుక్కి దానే.”

“ಅವನೂ ಸ್ಟೀಡರ್ ಪರಿಶ್ಲೇಖೆಗೆ ಒದುತ್ತಿದ್ದಾನೆ. ತನ್ನತೆಯೇ ಮನು ಲಾಯಾಗಬೇಕೆಂದು ತಂದೆಯವರ ಇಚ್ಛೆ.”

“నన్నిందేనాదరూ ఆగబేకాదరే నైప్పింకోచెవాగి తిలిసి.”

“ಆದಿಕೀಷಯ್ಯನವರು ಸನ್ನ ಮಾತ್ರ ತೆಗೆದು ಹಾ ಕೆಲಾರಿ ರು. ಬುಕ್ಕಾನುಂಧ ಹೇಗೆದೆಯೋ?”

“ತಾವು ಕ್ಕೆಹಾಕಿದ ಕೆಲಸ ಕೆಡುವುದೆಂದರೇನು ಶಾಸ್ತ್ರಗಳೇ !”

“ತನ್ನ ಅಭಿವೂನ ದೊಡ್ಡದು. ನಮ್ಮೀರಿನ ಬಗ್ಗೆ ಏನು ನಿಧರಿಸಿರುವಿರಿ?”

“ಮಾನುಗಳಿನಂತೆ ನಡೆದುಕೊಂಡು ಹೋಗಲಿ. ಉತ್ಸವದ ದಿನ ಬಂದೋಬಸ್ಸಿನೆ ಪೋಲೀಸರನ್ನು ಕಳಿಸಿಕೊಡುತ್ತೇನೆ— ಈ ಅಧಿಕಾರ ಪದವಿ ಗಳನ್ನು ಕಂಡು ನನಗೆ ಬಹಳ ಬೇಸರವಾಗುತ್ತಿದೆ ಶಾಸ್ತ್ರಿಗಳೇ. ನಮ್ಮ ಜನಕ್ಕೆ ತಿಳಿನಳಿಕೆ ಬರುವುದು ಯಾವಾಗ?— ಧರ್ಮಗಳ ಹೆಸರಿನಲ್ಲಿ ಕಲಹ ಮಾಡುವುದನ್ನು ಇವರು ಯಾವಾಗ ನಿಲ್ಲಿಸುತ್ತಾರೆ ಎಂಬ ಯೋಜನೆ ಒಂದೇ ಸಮನಾಗಿ ನನ್ನನ್ನು ಕಾಡುತ್ತಿದೆ.”

“జాతిజగళ ఖత్తరదేశదల్లియూ ప్రబలవాగిదేయంతల్లి స్వామి.”

“ಅಯ್ಯೋ—ಉತ್ತರದೇಶದ ಕಢಿ ಏನೆಂದು ಹೇಳುವರಿ. ಜಿನಾಡ್ ಸಾಹೇಬರು ಪಾಕೀಸಾಫಾನ ಕಟ್ಟಲು ಹೊರಟೆದ್ದಾರೆ. ಮುಸ್ಲಿಮರು ಪ್ರತ್ಯೇಕ ರಾಷ್ಟ್ರವಂತಿ—ಮುಸ್ಲಿಮರು ಅಧಿಕಸಂಖ್ಯಾತರಾಗಿರುವ ಭಾಗಗಳನ್ನು ಲಾಭ ಒಂದು ಗೂಡಿನ ಪಾಕೀಸಾಫಾನ ಮಾಡಿಕೊಡಬೇಕಂತಿ.”

“ପାଞ୍ଚେସ୍ତାନ ନିମ୍ନାଳୋଦରେ ଜଲ୍ଲିନ ମୁଖଲାକୁନେଇଲାଏ ପାଞ୍ଚେସ୍ତାନକେ, ଅଲିରୁବ ହିଂଦୁଗଛେଲାଏ ଭାରତକେ ହୋଇବେକାଗୁତ୍ତଦେ.”

“ಹಾಗೇ ಆಗಬಹುದು. ಸಾವಿರಾರು ವರ್ಷಗಳಿಂದ ಹಿಂದೂ ಮುಸ್ಲಿನರು ಅಣ್ಣಿ ತಮ್ಮಂದಿರಂತೆ ಬಾಳ್ಳೆ ಮಾಡುತ್ತೇ ಬಂದಿದ್ದೇವೆ. ಈ ಭಾರತಕ್ಕೆ ಹೀಗೆ ಹಿಂದುಗಳ ಮಾತ್ರ ಭಾವಿಯೋ ಹಾಗೆ ನಮ್ಮ ಮಾತ್ರ ಭಾವಿಯೂ ಆಗಿದೆ. ನಮ್ಮ ಜೀವನವೆಲ್ಲಾ ಹಿಂದುಗಳೊಂದಿಗೆ ರಾಸುಹೊಕ್ಕಾಗಿದೆ. ದೃಷ್ಟಿಯಾಗಿ ನಮ್ಮ ಸಂಸ್ಥಾನ ತೆಗೆದುಕೊಳ್ಳು. ಆಳುವ ಮುಹಾಸ್ತವಿನಿಯವರ ಕೃಪಾಚ್ಛತ್ತದ ಕೇಳಿಗೆ ಹಿಂದುಗಳು, ಮುಸ್ಲಿನರು, ಕ್ರೀಸ್ತರು, ಹರಿಜನರು ಎಲ್ಲರೂ ಸುಖವಾಗಿದ್ದೇವೆ. ಜಿನ್ನಾ ಸಾಹೇಬರ ಹೂಲಿಯಂದ ದೇಶ ಹೊಳೆಂಬಿಗೊಳ್ಳುತ್ತದೆ—ವಿನಾಕಾರಣ ವೈಷಣಿ ಹುಟ್ಟುತ್ತದೆ.”

“ಉತ್ತರ ದೇಶದಲ್ಲಿ ಹಿಂದುಗಳು ಮುಸ್ಲಿನರನ್ನು ಸೀಡಿಸುತ್ತಿದ್ದಾರಂತಲ್ಲಾ ಸ್ವಾಮಿ. ಮುಲ್ಲಾನಿ, ಮಾರವಾಡಿ, ಸಿಂಧಿಗಳು ಮುಸಲ್ಮಾನರನ್ನು ನಿಗರ್ತಿಕರನ್ನಾಗಿ ಮಾಡಿದಾದ್ದಾರಂತೆ.”

“ಆ ಆರೋಪಣೆಯಲ್ಲಿ ಸ್ವಲ್ಪಮಟ್ಟನ ಸತ್ಯವಿದೆ. ಪರರಕ್ಕೊಂಡಜೀವಿಗಳಾದ ಮುಲ್ಲಾನಿ, ಮಾರವಾಡಿ, ಸಿಂಧಿಗಳು ಆನೇಕ ಮುಸ್ಲಿನರನ್ನು ನಿಗರ್ತಿಕರನ್ನಾಗಿ ಮಾಡಿದಾದ್ದಾರಿ—ಆದರವರು ಹಿಂದುಗಳನ್ನು ಬಿಟ್ಟಿದ್ದಾರಿಯೇ? ನಮ್ಮ ತುಮಕೂ ರಿಂದ ರೀವಣಿಸಿದ್ದ ಪ್ರಸನ್ನೇ ನೋಡಿ—ಆತ ವೀರಶ್ವಿನ. ಲೇವಾದೇವಿ ಆತನ ಮುಖ್ಯ ಕಸುಬು. ಆಸ್ತಿಯಾಧಾರಮಾಡಿಕೊಳ್ಳದೆ ಅವನು ಯಾರಿಗೂ ಚಿಕ್ಕಾಗು ಸಾಲ ಕೊಡುವುದಿಲ್ಲ. ರೀವಣಿಸಿದ್ದ ಪ್ರಾಪ್ತ ಇವ್ಯಾಜನ ವೀರಶ್ವಿನೇತರನ್ನು ನಾಶಮಾಡಿದಾದ್ದಾನೆಯೋ ಅಪ್ಪೇ ಇನ್ನ-ಆದಕ್ಕಾಗಿ ಹೆಚ್ಚಾಗಿ ವೀರಶ್ವಿವರನ್ನೂ ನಾಶಮಾಡಿದಾನೆ. ಇದು ಆರ್ಥಿಕ ಪ್ರಶ್ನೆಯೇ ವಿನಾ ಜಾತಿಯ ಪ್ರಶ್ನೆಯಲ್ಲ. ಈ ಶೋಷಕವರ್ಗವನ್ನು ನಿರೂಪಿಸಿದ ಹೊರತೂ ಯಾರಿಗೂ ಕ್ಷೇಮವಿಲ್ಲ.”

“ಶೋಷಕವನ್ನು ನಿರೂಪಿಸಿದ ಹೊರತೂ ಮನೋಭಾವನನ್ನು ನಿರೂಪಿಸಿದ ಮಾಡುತ್ತಿದ್ದಾರಿಗೂ ಅನ್ನವಿಟ್ಟಿದ್ದಾನೆ. ಒಬ್ಬರ ಅನ್ನ ಒಬ್ಬರು ಕಿತ್ತುಕೊಳ್ಳಬೇಕಾದ ಕಾರಣವಿಲ್ಲ—ಕಾಳಿಷ್ಟಿನಂತೆ ನಮ್ಮ ದೇಶದಲ್ಲಿ ವ್ಯಾಪಿಸುತ್ತಿರುವ ಜಾತಿಯ ಜಗತ್ ಎಂದಾದರೂ ಪರಿಹಾರವಾಗಲು ಸಾಧ್ಯವೇ?”

“ದೇಶಕ್ಕೆ ಸ್ವಾತಂತ್ರ್ಯ ಬಂದರೆ ಪರಿಹಾರವಾಗಬಹುದು.”

“ಹೇಗೆ ?”

“ಸ್ವಾತಂತ್ರ್ಯ ಉಜ್ಜಿತಗೊಳಿಸಲು ಎಲ್ಲರೂ ಸಮವಾಗಿ ನಿಸ್ಪಾರ್ಥ ದಿಂದ ದುಡಿಯಬೇಕಾಗುತ್ತದೆ.”

“ನಾನು—ನನ್ನ ಜಾತಿ ಎಂಬುದನ್ನು ಮರೆತು ನಮ್ಮ ಜನ ದುಡಿಯುವರೇ ?”

“ಆದನ್ನು ಜೋತಿಷ್ಟರಾದ ತಾವು ಹೇಳಬೇಕು ಶಾಸ್ತ್ರಗಳೇ—”

ಎಂದು ಜಬ್ಬರ ಸಾಹೇಬರು ನಕ್ಷರು.

ಶಾಸ್ತ್ರಗಳೂ ನಕ್ಷರು.

ಅವರ ನಗೆಯಲ್ಲಿ ಹೊಗೆ ಬೆರೆತುಕೊಂಡಿತ್ತು.

ಶಾಸ್ತ್ರಗಳು ಎದ್ದು ನಿಂತು

“ಹೊತ್ತಾಯಿತು, ಅಪ್ಪತೆಯಾದರೆ ಬರುತ್ತೇನೆ.”

“ಈಗ ತಾವೆಲ್ಲಿಗೆ ಹೋಗಬೇಕು ?”

“ಆದಿಶೇಷವ್ಯಾನವರ ಮನೆಗೆ ಹೋಗುತ್ತೇನೆ. ಬೆಳ್ಗಿನ ಬಸ್ ನಲ್ಲಿ ಉಂಗ ಹೊರಡುತ್ತೇನೆ.”

“ನಮ್ಮ ದ್ರೈವರ ಮನೆಗೆ ಹೊರಟುಹೋದ—ಸ್ವಲ್ಪ ಕೂಡಿ, ಗಾಡಿ ತರಿಸಿಕೊಡುತ್ತೇನೆ.”

“ಬೇಡಿ ಸಾಮಿ—ನಾನು ಹೋಗುತ್ತೇನೆ.”

ಜಬ್ಬರ ಸಾಹೇಬರು ತಮ್ಮ ಆಳನ ಕೈಯಲ್ಲಿ ಹಣ್ಣಿನ ಬುಕ್ಕಿಗೆ ಕೊಟ್ಟು ಶಾಸ್ತ್ರಗಳನ್ನು ಮನೆ ತಲುಪಿಸಬೇಕೆಂದು ಅಪ್ಪತೆ ಮಾಡಿದರು.

೬

ಗುಂಡಾಭಟ್ಟರು ಮಧ್ಯದಾರಿಯಲೇ ಹಣ್ಣಿನ ಬುಟ್ಟಿಯನ್ನು ಆಳಿನ
ಕೈಯಿಂದ ತೆಗೆದುಕೊಂಡು ಅವನನ್ನು ಕಳುಹಿಸಿಬಿಟ್ಟುರು.

ಭಟ್ಟರು ಆದಿಶೇಷಯ್ಯನವರ ಮನೆಗೆ ಬಂದಾಗ ನಾಗಮೃ ಉಟಕ್ಕೆ
ತಟ್ಟಿ ಹಾಕುವ ಸನ್ನೂಹದಲ್ಲಿದ್ದಳು. ಭಟ್ಟರನ್ನು ನೋಡಿ ಸಂತೋಷಗೊಂಡು
“ಯಾವಾಗ ಬಂದಿರಿ ವಾವಯ್ಯ” ಎಂದು ಕೇಳಿದಳು.

“ಆಗಲೇ ಬಂದಿನಮೃ—ಸ್ವಲ್ಪ ಕೆಲಸವಿತ್ತು. ಬಸ್ಯಿಗೆ ಹೊತ್ತಾಗಿ
ಹೋಯಿತು. ರಾತ್ರಿ ಇಲ್ಲಿದ್ದ ಬೆಳಗೆ ಹೋಗೋಣಾಂತ ಬಂದಿ.”

ನಾಗಮೃ ಹಜಾರದಲ್ಲಿ ಒಂದು ಮಂದಲಿಗೆ ಉರುಳಿಸಿದಳು. ಭಟ್ಟರು
ಅದರ ಮೇಲೆ ಕುಳಿತು

“ಯಂಜಮಾನರೆಲ್ಲಿ?” ಎಂದು ಕೇಳಿದರು.

“ಉಳಗೆ ಕೈಕಾಲು ಮುಖ ತೊಳೆದುಕೊಳ್ಳುತ್ತಿದ್ದರೆ”

ಎಂದಂದು ‘ಇಲ್ಲಿ ನೋಡಿ ಯಾರು ಬಂದಿದ್ದರೆ’ ಎಂದು ಗಂಡನಿಗೆ
ಕೂಗಿ ಹೇಳಿದಳು.

ಆದಿಶೇಷಯ್ಯ ಟಿನಲಿನಲ್ಲಿ ಮುಖ ಒರೆಸಿಕೊಳ್ಳುತ್ತು

“ಇದೇನು ವಾವಯ್ಯ—ಇವತ್ತು ಸೂರ್ಯ ಪಕ್ಷಿಮಂದಲಿ ಹಂಟ್ಟಿದ
ನೇನು?”

“ಹಾಗೇನಿಲ್ಲ.”

“ತುಮಕೂರಿಗೆ ಬರುತ್ತುಲೇ ಇರುತ್ತಿರಂತೆ — ಮನೆಕಡೆ ಬಂದು
ಹೋಗುವುದಕ್ಕೆ ಪುರಸತ್ತು ಆಗಲಿಲ್ಲವೇ?”

“ಎನೋ ಕೆಲಸ ಕಟ್ಟಿಕೊಂಡೇ ಬರುತ್ತಿದ್ದೆ ನವ್ವಾ—ಮುಗಿದ ಕೂಡಲೇ ಉಣಿಗೆ ಹೊರಟುಹೋಗುತ್ತಿದ್ದೆ, ಚಂದ್ರಶೇಖರ, ಪ್ರಭಾಕರ ಎಲ್ಲಿ ?”

“ಚಂದ್ರಶೇಖರ ಒಳಗಿದ್ದಾನೆ. ಪ್ರಭಾಕರ ಅಂಗಡಿಗೆ ಹೋಗಿದ್ದಾನೆ. ಗುರುವಾರ ಆವಳಿಗೊಪ್ಪತ್ತು—ಹಣ್ಣ ತರುವುದಕ್ಕೆ ಹೋಗಿದ್ದಾನೆ.”

“ನಾನೂ ಹಣ್ಣ ತಂದಿದ್ದೇನೆ—ಒಳಗಿಟ್ಟುಕೊಳ್ಳುವುದು”

ಆದಿಶೇಷಯ್ಯನವರು ಮಗನನ್ನು ಕೂಗಿ ಕರೆದರು.

ಚಂದ್ರಶೇಖರ ರಾಮಿನಿಂದ ಹೊರಬಿದ್ದ.

ನಾಗಮ್ಮೆ ಮಗನಿಗೆ

“ಮಾವಯ್ಯನಿಗೆ ನಮಸ್ಕಾರ ಮಾಡಷ್ಟು” ಎಂದರು.

ಚಂದ್ರಶೇಖರ ನಮಸ್ಕಾರಿಸಿದ.

ಕೈಯಲ್ಲಿ ಒಂದು ಚಿಪ್ಪು ಬಾಳಿಯಹಣ್ಣು, ವೀಳಿಯಡೆಲೆ ಹಿಡಿದು ಪ್ರಭಾಕರ ಒಳಕ್ಕೆ ಬರಲು ಭಟ್ಟರು ಅವನನ್ನು ದಿಟ್ಟಿಸಿನೋಡಿ

“ಪ್ರಭಾಕರನಲ್ಲವೇ ?” ಎಂದರು.

“ಹೌದು ಮಾವಯ್ಯ.”

“ಎಷ್ಟು ಬೆಳೆದುಬಿಟ್ಟಿದ್ದಾನೆ. ನನಗೆ ಗುರುತೇ ಸಿಕ್ಕೆಲಿಲ್ಲ.”

ತಾಯಿಯ ಆಜ್ಞೆಯಂತೆ ಪ್ರಭಾಕರನೂ ಭಟ್ಟರಿಗೆ ನಮಸ್ಕಾರಿಸಿದ.

“ಎಂಥಾಗೆ ನಮಸ್ಕಾರ ಮಾಡುವ ಹಾಗಿದ್ದರೆ ಮಾಡಿ—ಲೇ, ಮಾವಯ್ಯನಿಗೂ ನಮಸ್ಕಾರ ಜೊತೆಯಲ್ಲಿ ಎಲೆ ಹಾಕಿಬಿಡು.”

“ನಾನು ರಾತ್ರಿ ಉಟ ಮಾಡುವುದಿಲ್ಲ ಅದಿಶೇಷಯ್ಯ,”

“ಫಲಹಾರ ಮಾಡಿ.”

“ಆಗಲೆ—ನಿಮ್ಮದೀಲ್ಲಾ ಉಟ ಆಗಲಿ. ನಾನು ನಾಗೂ ಜತೆಯಲ್ಲಿ ಹಣ್ಣ ಸ್ವೀಕರಿಸುತ್ತೇನೇ.”

“ತಂದೆ, ಮಕ್ಕಳು ಉಟಕ್ಕೆ ಕುಳಿತರು. ನಾಗಮ್ಮೆ ಬಡಿಸಲಾರಂಭಿಸಿದಳು.

“ಯಶೋಧ ಹೋಗಿದ್ದಾಳೆ ನಾಗಮ್ಮೆ” ಎಂದು ಭಟ್ಟರು ಕೇಳಿದರು.

“ಚೆನ್ನಾಗಿದ್ದಾಳೆ.”

“ಶಿವಮೋಗ್ಗ ಯಲ್ಲಿ ತಾನೇ ಇರೋದು.”

“ಹೋದು. ಅಳಿಯಂದಿರಿಗೆ ಅಲ್ಲೇ ಬ್ಯಾಂಕಿನಲ್ಲಿ ಕೆಲಸವಿದೆಯೆಲ್ಲ ಮಾವಯ್ಯ.”

“ನಿಜನಿಜ, ಮಂರಿತಿದ್ದೆ. ಯಶೋಧನಿಗೆ ಈಚೆಗೇನಾದರೂ ಮಹ್ಕುಳೋ?”

“ಇಲ್ಲ ಮಾವಯ್ಯ—ಇದ್ದೊಂದು ಹೋಯಿತಲ್ಲ.”

ಆ ಪ್ರಶ್ನೆ ತಾವು ಕೇಳಿದುದು ಅನುಚಿತವಾಯಿತೇನೋ ಎಂದು ಭಟ್ಟಿರಂದುಕೊಂಡರು. ನಾಗಮೃಷಣ ಅಂತರಂಗದಲ್ಲಿ ಮಾಡಿಯುತ್ತಿದ್ದ ಷ್ವಳಿ ‘ಇಲ್ಲಾ—ಮಾವಯ್ಯ’ ಎಂಬರೆಡು ಶಬ್ದಗಳಲ್ಲಿ ತುಂಬಿ ಬಂದಿತ್ತು.

ಭಟ್ಟಿರು ವಿವರಾಂತರ ಮಾಡುತ್ತಾ

“ಮಂಗನನ್ನೂ ನಿಮ್ಮ ಹಾಗೇ ಲಾಯರ್ ಮಾಡುತ್ತಿರಿ?”

“ಏನಾದರೂ ಮಾಡಬೇಕಲ್ಲ ಮಾವಯ್ಯ—ಮುಂದಕ್ಕೆ ಓದಬೇಕೊಂತ ಅವನಿಗೇನೋ ಇಷ್ಟ. ನನಗೆ ದೇವರು ಅನುಕೂಲ ಕೊಟ್ಟಿಲ್ಲವಲ್ಲ. ಈ ದಿವಸ ದಲ್ಲಿ ಬಿ. ಎ. ಎಂ. ಎ. ಮಾಡಿದರೆ ತಾನೇ ಏನು ಸಾರ್ಥಕ. ಬಾರಹ್ಯಣಿಗೆ ಯಾವನು ತಾನೇ ಕೆಲಸಕೊಡುತ್ತಾನೆ.”

“ಪ್ರಭಾಕರ!”

“ಅವನು ಈ ವರ್ಷ ಎಸ್.ಎಸ್.ಎಲ್.ಎಂಡ್. ಕಟ್ಟಿತ್ತಾನೆ. ಚಂದ್ರ ಶೇಖರ ಕುದುರಿಕೊಂಡರೆ ತಮ್ಮನನ್ನೂ ಓದಿಸಿ ಮುಂದಕ್ಕೆ ತರಬೇಕು.”

“ಹುಟ್ಟಿಸಿದ ದೇವರು ಹುಲ್ಲು ಮೇಯಿಸಲ್ಲ ಅದಿಶೇಷಯ್ಯನವರೇ— ಏತಕ್ಕೆ ಯೋಚನೆಮಾಡುವಿರಿ?”

“ಏನು ದೇವರೋ—ಏನು ಮೇಯಿಸುತ್ತಾನೋ? ದೇವರನ್ನೂ ನಂಬಿ ದವರ ಸ್ಥಿತಿನೋಡಿ ಏನಾಗಿದೆ?”

“ಈ ಮಾತು ನಾನು ಎಲ್ಲರ ಬಾಯಲ್ಲಿಯೂ ಕೇಳುತ್ತಿದ್ದೇನೆ ಆದಿ ಶೇಷಯ್ಯ—ನಿಜವಾಗಿಯೂ ಹೇಳಿ, ದೇವರನ್ನೂ ನಾವು ಶ್ರೀಕರಣಪೂರ್ವಕ ವಾಗಿ ನಂಬಿದ್ದೇವೆಯೇ? ‘ಅನ್ಯಫಾ ಶರಣಂ ನಾಸ್ಮಿ, ತ್ವಮೇವ ಶರಣಂ ಮನು’ ಎನ್ನುವ ಆ ತಾತ್ಪರ್ಯ ಭಾವ ನಮ್ಮಲ್ಲಿ ಬೆಳೆದಿದೆಯೇ? ಸಾಹುಕಾರನ್ನೂ ನಂಬುವಹಾಗೆ ದೇವರನ್ನೂ ನಂಬುತ್ತೇವೆ—ಸ್ವಾರ್ಥದ್ವಿಷ್ಟ ಯಿಂದ. ನಮ್ಮ ಈಸ್ತಿತ ಪೂರ್ವೆಸದಿದ್ದರೆ ದೇವರನ್ನೂ ಆಕ್ರೇಸಿಸುತ್ತೇವೆ.”

“ದೇವರ ವಕೀಲರು ನೀವು-ನಿಮ್ಮ ಕೈಯಲ್ಲಿ ವಾದಮಾಡಿ ಜಯಿಸಲು ಸಾಧ್ಯವೇ?”

ಉಟ್ಟಿ ಮುಗಿಯುತ್ತ ಬಂದಿತ್ತು. ನಾಗಮ್ಮ, ಬಂದು ಭಟ್ಟರನ್ನು ಸಾಂಕೇ ಎಬಿಸಿದಳು

ಭಟ್ಟರು ಸಾನುನಮಾಡಿ, ಸಂಧ್ಯಾವಂದನೆ ಮುಗಿಸಿ, ದೇವರ ತಲೆಯ ಮೇಲೆ ಹೊವಿಟ್ಟು ನಮಸ್ಕರಿಸಿ, ನಾಗಮ್ಮನೊಂದಿಗೆ ಫಲಾಹಾರ ಮುಗಿಸಿದರು.

ಆದಿಶೇಷಯ್ಯ ಹಜಾರದಲ್ಲಿ ಕುಳತು ತಾಂಬಾಲ ಸೇವಿಸುತ್ತ ಭಟ್ಟರಿಗಾಗಿ ಕಾರ್ಯತ್ವದ್ದರು.

“ಸ್ನೇಹಿತ್ವವಾಯಿತೋ ಏನಾದರೂ ತೆಗೆದುಕೊಂಡಿರೋ ಮಾವಯ್ಯ.”

“ಹಣ್ಣ ಹಾಲು ಎಲ್ಲಾ ಆಯಿತಪ್ಪ. ಪರಮಾತ್ಮ ಸಂಶ್ಯಾಸ್ತಾದ.”

ಆದಿಶೇಷಯ್ಯನವರು ತಮ್ಮ ಮನಸ್ಸಿನಲ್ಲಿ ಕಟೆಯುತ್ತಿದ್ದ ವಿಷಯ ವನ್ನೇ ಎತ್ತಿಕೊಂಡು

“ಕಾಲ ಬಹಳ ಕಿಟ್ಟುಹೋಯಿತು ಮಾವಯ್ಯ.”

“ಏನಾಯಿತು?”

“ನಮ್ಮ ವೃತ್ತಿಯ ಸ್ಥಿತಿ ಸ್ವಲ್ಪವೂ ಚೆನ್ನಾಗಿಲ್ಲ. ಜಾತಿಪ್ರೇಷನ್ನು ಹೆಚ್ಚಿಕೊಂಡ ಮೇಲೆ ವೀರಶೈವರೆಲ್ಲಾ ವೀರಶೈವ ಲಾಯರುಗಳನ್ನು ಹುಡುಕಿಕೊಂಡು ಹೋಗುತ್ತಾರೆ; ಒಕ್ಕಲಿಗರೆಲ್ಲಾ ಒಕ್ಕಲಿಗ ಲಾಯರನ್ನು ಹುಡುಕಿಕೊಂಡು ಹೋಗುತ್ತಾರೆ.”

“ಭೀಮರಾಯಿರಿಗೆ ಒಕ್ಕಲಿಗರು, ಲಿಂಗಾಯತರು, ಮುಖಲಾಂತರು ಎಲ್ಲರೂ ಕ್ಷೇಗಾರರಾಗಿರುವರಲ್ಲಾ ಆದಿಶೇಷಯ್ಯ.”

“ಅವರ ದಾರಿಗೆ ನಾವು ಇಳಿಯುವುದಕ್ಕಾಗುತ್ತದೆಯೇ ಮಾವಯ್ಯ. ಕಾಸಿನ ಆಸಿಗೆ ಭೀಮರಾಯ ಏನುಬೇಕಾದರೂ ಮಾಡಲು ಸಿದ್ಧ. ಕೆಂಪಯ್ಯ, ರೀವಣಿಸಿದ್ದಪ್ಪ ಮಾಡಬಾರದ ಅನ್ಯಾಯ ಮಾಡುತ್ತಾರೆ—ಭೀಮರಾಯ ಅವರನ್ನು ಬಚಾವಾಮಾಡುತ್ತಾನೆ. ಇಂಥ ನೀಂಚ ಸಂಪಾದನೆ ಜನ್ಮಿಜನ್ಮಿತರಕ್ಕಾಗಿ ಬೇಡ ಮಾವಯ್ಯ. ನಾನೂ ನನ್ನ ಮಕ್ಕಳೂ ಹಸಿದು ಕೊಂಡಿದ್ದರೂ ಜಿಂತೆಯಲ್ಲ—ರಂಡೇರು ಮುಂಡೇರ ಆಸ್ತಿ ದಕ್ಕಿಹಾಕಿ

ಕೊಂಡು, ದಿಕ್ಕಿಲ್ಲದ ಬಡವರನ್ನು ಪೀಡಿಸಿಕೊಂಡು ಯಾಳುಹೊಟ್ಟಿ ತುಂಬಿಸಿ ಕೊಳ್ಳುವ ಕರ್ಮ ಮಾತ್ರ ಬೇಡ.”

“ಈಗತಾನೇ ನನ್ನ ‘ದೇವರ ವಕೀಲ’ ಎಂದು ಹಾಸ್ಯಮಾಡಿದಿರಿ. ನಿಜವಾಗಿ ಸೋಡಿದರೆ ನೀವು ದೇವರ ವಕೀಲರು.”

“ನಿಮ್ಮ ಆಶ್ರಿವಾದದಿಂದ ಹೊಟ್ಟಿಯಪಾಡು ಕಳೆದು ಹೋಗುತ್ತಿದೆ. ಇದ್ದ ಒಬ್ಬಳು ವಂಗಳ ಮಂದುವೆಯನ್ನು ಮಾಡಿಬಿಟ್ಟಿದ್ದೇನೆ. ಗಂಡು ಮಕ್ಕಳ ಪಾಡು ಹೇಗೋ ಆಗುತ್ತೆದೆ.”

ಆದಿಶೇಷಯ್ಯನವರಿಗೆ ಉತ್ತರಕೊಡವೆ ಭಟ್ಟರು ನಾಗಮ್ಮನ ದಾರಿ ಸೋಡಿದರು. ನಾಗಮ್ಮ ಬರುತ್ತಲೇ

“ಕೆಲಸ ಮುಗಿತೇ ನಾಗಮ್ಮ” ಎಂದರು.

“ಇವತ್ತಿನ ಕೆಲಸ ಮುಗಿದಂತಾಯಿತು.”

“ನಿಜ ತಾಯಿ, ನಾಳೆಯೂ ಇದೆ, ನಾಡಿವನ್ನು ಇದೆ. ಕರ್ಮದಿಂದಲೇ ಕರ್ಮಜೀವಿಯಾದ ಮಾನವನ ಮನಸ್ಸು ಪಕ್ಷವಾಗಬೇಕು.”

ಎದುರಿಗಿದ್ದ ಎಲೆಯಡಿಕೆ ತಟ್ಟಿಯನ್ನು ಆದಿಶೇಷಯ್ಯ ಹೆಂಡಿಯ ಮುಂದೆ ತಳ್ಳಿದರು. ನಾಗಮ್ಮ ಬಾಯಿಗೆ ಅಡಿಕೆ ಹಾಕಿಕೊಂಡು ಎಲೆಗೆ ಸುಣ್ಣಹಚ್ಚುತ್ತೆ

“ನಾಳೆ ನೀವು ಇಲ್ಲಿದ್ದು ಉಟಮಾಡಿಕೊಂಡೇ ಹೋಗಬೇಕು ಮಾನಯ್ಯ. ಅವರೂಪಕ್ಕೆ ಬಂದವರು ಒಪ್ಪತ್ತು ಉಟವನ್ನು ಮಾಡದೆ ಹೋದರೆ ನನಗೆ ತುಂಬ ಹೇಜಾಟಿವಾಗುತ್ತದೆ.”

“ನಾಳೆ ನಾನು ಉರಿಗೆ ಹೋಗಬೇಕಾಗಿದೆ. ಇನ್ನೊಂದು ಸಾರಿ ಇಲ್ಲಿಗೆ ಬಂದಾಗ ಮೂರುದಿನ ನಿಮ್ಮ ಮನೆಯಲ್ಲೇ ಇದ್ದ ಬಿಡುತ್ತೇನೆ.”

“ಸರಿ-ನೀವು ಕಣ್ಣಿರೆಸುವ ಮಾತಾಡುತ್ತಿರುವರಿ. ಉರಿಂದ ಬರುವಾಗ ಹೆಗಲುಮೇಲೆ ಹಸಿಬೆಚೀಲ ಹಾಕಿಕೊಂಡು, ಅವಲಕ್ಷ ಹೊತ್ತು ಕೊಂಡು ಬಂದು, ಅದನ್ನು ತಿಂದು ಹೋಗುತ್ತೀರಿ.”

“ಇಲ್ಲ ತಾಯಿ, ಮುಂದಿನಸಾರಿ ಖಂಡಿತ ಬರುತ್ತೇನೆ. ಅವಳು ಹೊದಮೇಲೆ ಹುಳಿಯನ್ನು ತಿಂದೇಇಲ್ಲ. ಗಾಣದಿಂದ ಎಣ್ಣ ತರಿಸಿ ಸೋಗಸಾಗಿಹುಳಿಯನ್ನು ಮಾಡು-ಪಟ್ಟಾಗಿ ಹೊಡೆದು ಹೋಗುತ್ತೇನೆ.”

ದೇವಮೃನ್ ನೆನಪುಬಂದು ಭಟ್ಟರ ಮುಖ ತೀಜೊಹಿನೆನಾಯಿತು.

“ದೇವತ್ತ ಹೋದ್ದೇ ಹೋದ್ದು-ನಾವೆಲ್ಲಾ ಅನಾಥರಾದೆವು. ಆ ಮಹಾ ತಾಯಿ ಒಪ್ಪತ್ತು ಬಂದು ಹೋದರೆ ಸಾಕು ಮನೆಯೆಲ್ಲಾ ಬೆಳ್ಳಂಬಿಳ ಕಾಗುತ್ತಿತ್ತು.”

ದೇವಮೃನ್ ಸ್ತುತಿ ಭಟ್ಟರ ಮನಸ್ಸನ್ನೂ ಅಲ್ಲಕಲ್ಲೋಲ ಮಾಡಿತ್ತು. ಅವರು ತಮ್ಮ ಒಳವೇದನೆ ತೋರಿಗೊಡದೆ

“ಒಳ್ಳೀಯ ವಸ್ತುವಿಗೂ ಅಕಾಲಮರಣಕ್ಕೂ ಗಂಟು ನಾಗಮೃನ್ ಮನುಷ್ಯನ ಬಾಳುವೆ ಆಸ್ಥಿರ, ಕ್ಷಮಿಕ; ಅವನ ಗುರಿ ಅನಂತ-ಅವರಂತ್ರಾಯಿಬ್ಬರೂ ಅವರ ಕರ್ತವ್ಯದ ಕಡೆಗೆ ಲಕ್ಷ್ಯವಿಟ್ಟು ಅದರ ಸಿರಜಣೆಯಲ್ಲಿ ಜಾಗ್ರತರಾಗಿರಬೇಕು.”

“ನಿಮ್ಮ ಮನೋಧಾರ್ದ್ಯ ಎಲ್ಲರಿಗೂ ಬರಬೇಕೆಂದರೆ ಸಾಧ್ಯವೇ ಮಾವಯ್ಯು.”

ಭಟ್ಟರಿಗೆ ಸ್ತುತಿ ಬೇಕಿರಲಿಲ್ಲ. ಆದರೆ ಸದುದ್ದೇಶ ಪೂರಿತವಾಗಿ ಶುದ್ಧಿತ್ವಾಂತಃಕರಣದಿಂದ ಬಂದ ಮೆಚ್ಚುಮಾತನ್ನುವರು ವೋನವಾಗಿ ಅಂಗೀಕಾರಿಸಬೇಕಾಯಿತು.

ಭಟ್ಟರು ಆದಿಶೇಷಯ್ಯನವರ ಕಡೆ ತಿರುಗಿ

“ಚಂದ್ರಶೀಲರನಿಗೆ ಇಪ್ಪತ್ತು ತಂಬಿತಲ್ಲವೇ ?”

“ಇಪ್ಪತ್ತು ಯಾಕೆ ಮಾವಯ್ಯು-ಮಾಫೇಕ್ಕೆ ಇಪ್ಪತ್ತೊಂದು ತುಂಬಿತು. ಈಗವನಿಗೆ ಇಪ್ಪತ್ತಿರದು ನಡೆಯುತ್ತಿದೆ.”

“ಅವನ ಮದುವೆ ಪ್ರಯತ್ನ ಮಾಡಿರುವಿರಾ ?”

“ಬಸ್ತು ರಿಸವರು ಬಂದು ಜಾತಕ ತೆಗೆದುಕೊಂಡು ಹೋ ದ ರು. ಬೆಂಗಳೂರಿನಿಂದಲೂ ಒಬ್ಬರು ಬಂದು ವಿಚಾರಿಸಿಕೊಂಡು ಹೋದರು.”

“ಯಾವದೂ ನಿಶ್ಚಯವಾಗಿಲ್ಲ !”

“ನಿಮ್ಮನ್ನು ಕೇಳದೆ ನಿಶ್ಚಯಮಾಡುತ್ತೇವೆಯೇ ?— ಈಗಲೇ ಅವನಿಗೆ ಮದುವೆಗೇನು ಅವಸರ ?”

“ಹಾಗಲ್ಲ ಆದಿಶೇಷಯ್ಯನವರೇ-ಚಂದ್ರಶೀಲರನ ಮದುವೆ ಮುಗಿಸಿದರೆ ಪ್ರಭಾಕರನ ವಿಷಯ ಯೋಚಿಸುವುದಕ್ಕೆ ಅನುಕೂಲವಾಗುತ್ತದೆ.”

“ಅವನು ಪರಿಕ್ಷೇ ಪಾಸು ಮಾಡಿಕೊಂಡು, ಪ್ರಾಯ್ಯಕ್ಷೇಸು (Practice) ಆರಂಭಿಸುವವರಿಗೆ ಮಂದುವೆ ಮಾಡಬಾರದೆಂದುಕೊಂಡಿದ್ದೇ ನೇ-ಇನ್ನೂ ಒಂದು ವಿಷಯ ನಿಮ್ಮಲ್ಲಿ ಹೇಳಬೇಕಾಗಿದೆ. ಈ ಕೊಂಪೆಯಲ್ಲಿ ನಾವು ಏಗುವುದು ಬಹಳ ಕಿಣವಾಗಿದೆ. ನಾನೇ ಲಾಟರಿ ಹೊಡೆಯತ್ತಿರುವಾಗ ನನ್ನ ಮಗನ ಗಿತಯೇನು ಎಂಬ ಯೋಚನೆ ಬಂದು ನನ್ನನ್ನು ಹಣ್ಣುಮಾಡುತ್ತಿದೆ. ಸಂಸಾರ ಸಮೀತ ನಾನು ಬೆಂಗಳೂರಿಗೇ ಹೋಗಿ ನೇಲಸುವ ವಿಚಾರವನ್ನೂ ಮಾಡುತ್ತಿದ್ದೇನೆ. ದೊಡ್ಡ ಪಟ್ಟಣ—ಹೇಗೂ ವಾಸಿ. ಪ್ರಭಾಕರನ ಕಾಲೇಜ್ ಶಿಕ್ಷಣಕ್ಕೂ ಅನುಕೂಲವಾಗುತ್ತದೆ. ನಿಮ್ಮ ಅಭಿಪ್ರಾಯವೇನು ?”

“ತುಮಕೂರಿಗಂತ ಬೆಂಗಳೂರು ವಾಸಿ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ನಿವು ಸಂಸಾರಸಮೀತ ಬೆಂಗಳೂರಿಗೆ ಹೋಗುವುದು ನನಗೇನೋ ಸರಿದೋರುವುದಿಲ್ಲ. ನಿವು ಇಲ್ಲೇ ಇದ್ದ ಕೊಂಡು ಚಂದ್ರಶೇಖರನನ್ನು ಬೆಂಗಳೂರಿನಲ್ಲಿಡುವುದು ಯೋಗ್ಯ.”

“ಆ ಯೋಚನೆಯನ್ನೂ ಮಾಡಿದೆ. ನನ್ನ ಸ್ನೇಹಿತ ಶ್ರೀನಿವಾಸರಾಯ ಬೆಂಗಳೂರಿನಲ್ಲಿ ದೊಡ್ಡ ಲಾಯರಾಗಿದ್ದಾನೆ. ಅವನ ಆಫೀಸಿನಲ್ಲಿ ಚಂದ್ರಶೇಖರನ ವರಕ್ಕೆ ಬಿಡಬಾರದೂಂತಾಲೂ ಯೋಚಿಸ್ತಿದ್ದೇನೆ. ಒಂದು ವರ್ಷ ಶ್ರೀನಿವಾಸರಾಯನ ಹತ್ತಿರ ನುರುಗಿದಮೇಲೆ ಚಂದ್ರ ಸ್ವತಂತ್ರವಾಗಿ ಆಫೀಸ್ ತೆಗೆದು ಪ್ರಾಯ್ಯಕ್ಷೇಸ್ ಮಾಡಬಹುದು.”

“ಮಾವಯ್ಯ ಹೇಳೋದೇ ಸರಿಯಂದ್ರೆ. ನಮ್ಮ ಆಯಸ್ಸನ್ನು ಲ್ಲಾಜ್ಲಿ ಕಳೆದು ಈಗ ಬೆಂಗಳೂರಿಗೆ ಹೋಗಿ ಹೊಸ ಸಂಸಾರ ಹೂಡುವುದಿಂದರೆ ನನಗೆ ಸಾಧ್ಯವಿಲ್ಲ.”

“ಚಂದ್ರಶೇಖರನಿಗೆ ಇಪ್ಪತ್ತಿರಡು ನಡೆಯುತ್ತಿದ್ದರೆ ಅವನ ಮಂದುವೆ ತಡಮಾಡುವುದು ನಾಂಯನಲ್ಲ.”

ಭಟ್ಟರ ಮನಸ್ಸಿನಲ್ಲಿದ್ದ ದನ್ನು ಗ್ರಹಿಸಿದ ನಾಗಮ್ಮ

“ನಿಮಗೆ ತಿಳಿದಂತೆ ಒಳ್ಳೆಯ ಹೆಣ್ಣು ಯಾವದಿದೆ ಮಾವಯ್ಯ” ಎಂದು ಕೇಳಿದಳು.

“ಒಳ್ಳೆಯ ಹೆಣ್ಣುದಿನೆತನಷ್ಟರ ಮನೆ ಹುಡುಗಿ-ನಿನ್ನ ಸೊಸೆ ಯಾಗುವುದಕ್ಕೆ ಸರಿಯಾದವಳು. ಆದರೆ ಅವರು....”

“ಅವರು....”

“ಅಷ್ಟೇನು ಇತ್ಯಾರ್ಥವಂತರಲ್ಲ. ಸಾಮಾನ್ಯವಾಗಿ ಮಂದುನೆ ಮಾಡಿ ಕೊಡುತ್ತಾರೆ. ಹೆಚ್ಚಿಗೂ ಅಷ್ಟೇ ಇಷ್ಟೇ ನಗನಾಣ್ಯ ಇಧುತ್ತಾರೆ.”

ಭಟ್ಟರ ವಿವರಕೆ ಅದಿಶೇಷಯ್ಯನವರಿಗೆ ಸಂತೋಷವನ್ನುಂಟುಮಾಡಲಿಲ್ಲ. ಒಳ್ಳೆಯ ಸಂಬಂಧ ಕುದುರಿಸಿ, ಚಂದ್ರಶೇಖರನ ಮಾನವ ಸಹಾಯ ದಿಂದ ಅವನ ಭವಿಷ್ಯ ರೂಪಿಸಬೇಕೆಂದುಕೊಂಡಿದ್ದ ಅದಿಶೇಷಯ್ಯನವರಿಗೆ ಸ್ವಲ್ಪ ನಿರಾಶೆಯಾಯಿತು.

“ಹೇಣ್ಣ ಯಾರು ಮಾವಯ್ಯ ?” ಎಂದು ನಾಗಮೃತ್ಯು ಕೇಳಿಯೇ ಬಿಟ್ಟಿಉ.

“ನನ್ನ ಬಾಲ್ಯಸ್ವೇಂಬಿತ ದಾಸಪುನ ಮಗಳು ಪಾರ್ವತಿ-ಸಾನು ಎತ್ತಿ ಆಡಿಸಿದ ಮಗು. ಅವಕನ್ನು ನೀವು ಚಂದ್ರಶೇಖರನಿಗೆ ತಂದುಕೊಂಡೆ ನನ್ನ ಮಗಳನ್ನು ತಂದುಕೊಂಡಂತಾಗುತ್ತದೆ. ಪಾರ್ವತಿಯನ್ನು ಒಳ್ಳೆಯ ಮನೆ ಸೇರಿಸುವ ಜವಾಬ್ದಾರಿ ದೇವಿ ನನ್ನ ಹೆಗಲಮೇಲೆ ರಾಕಿಂಧೋಗಿದ್ದಾಳೆ- ಪಾರ್ವತಿಗೆ ಮಂದುವೆಯಾಗಿಬಿಟ್ಟರಿ ನನ್ನ ಮನಸ್ಸಿಗೆ ಸೆಮ್ಮುದಿಯಾಗುತ್ತದೆ.”

“ಪಾರ್ವತಿಯನ್ನು ಸಾನು ಮಗುವಿನಲ್ಲಿ ಸೋಡಿದ್ದು- ಈಗ ಹೇಗೆ ದ್ವಾಳಿ ?”

“ಸಾನು ಏನು ಹೇಳಿಲಿ ನಾಗಮೃತ್ಯು ಕೈತೊಳಿದುಕೊಂಡು ಮುಟ್ಟಿ ಬೇಕು. ಪಾರ್ವತಿರೂ ಪಾರ್ವತಿಯೇ ! ನೀವೆಲಾಲ್ ಹೇಣ್ಣನ್ನು ಸೋಡಿ- ಬಷಿಗೆಯಾದರೆ ಮುಂದಿನ ಮಾತು.”

ಅದಿಶೇಷಯ್ಯನವರ ಮನಸ್ಸು ಹೊಯ್ದಾಡಲಾರಂಬಿಸಿತು.

‘ತಂದೆಯಿಲ್ಲದ ಮಗಳು.

ತಾಯಿಯ ಪ್ರೇರಣಕ್ಕಿಯಲ್ಲಿ ಬೆಳೆದಿದ್ದಾಳೆ.

ಹೆಚ್ಚಿನ ಅನುಕೂಲವೂ ಇಲ್ಲ.

ಮಂದುನೆ ಮಾಡಿಕೊಡುವ ಸಾಮಧ್ಯಪೂ ಇದೆಯೋ ಇಲ್ಲವೋ ?

ಜತಿಗೆ ಹೆಲ್ಲಿಯ ಹುಡುಗಿ.

ಚಂದ್ರಶೇಖರನಿಗೆ ಬೆಗಳೂರಿನ ಶ್ರೀಮಂತರು ಯಾರಾದರೂ ಹೇಣ್ಣ

ಕೊಡುತ್ತಾರೆ-ವರದಕ್ಕಿಣಿ ಕೊಡುತ್ತಾರೆ-ಅದ್ದೂ ರಿಯಾಗಿ ಮನುವೆಮಾಡುತ್ತಾರೆ.

ಆದರೆ.....

ಭಟ್ಟಿರ ಮಾತು ನಿರಾಕರಿಸುವುದು ಹೇಗೆ ?

‘ಪಾರ್ವತಿಯನ್ನು ತಂದುಕೊಂಡರೆ ನನ್ನ ಮಗಳ ನ್ನು ತಂದು ಕೊಂಡಂತಾಗುತ್ತದೆ’ ಎಂದು ಭಟ್ಟಿರು ಹೇಳುತ್ತಿದ್ದಾರೆ.

ದಂಪತಿಗಳು ಮಿಾನಾವೇಷ ಎಣಿಸುತ್ತಿರುವುದನ್ನು ಕಂಡು ಭಟ್ಟಿರು

“ನಿಮಗೆ ಇಷ್ಟವಿಲ್ಲದಿದ್ದರೆ ಈ ಮಾತು ಇಲ್ಲಿಗೇ ಬಿಟ್ಟು ಬಿಡೋಣ” ಎಂದರು.

ಆದಿಶೇಷಯ್ಯನವರು ತಮ್ಮ ವಕ್ರೀಲಿ ಜಾಣ್ಯೆಯನ್ನು ಪಯೋಗಿಸಿ ಕೊಂಡು

“ನಮ್ಮದೇನು ಮಾವಯ್ಯ-ನೀವು ಹೇಗೆ ಹೇಳಿದರೆ ಹಾಗೆ-ಹಿರಿಯರು-ನಿಮ್ಮ ಮಾತು ತೆಗೆದುಹಾಕಲು ಸಾಧ್ಯವೇ ?-ವರ ಒಪ್ಪಿಬಟ್ಟಿರಾಯಿತು. ನಮ್ಮ ನಿಮ್ಮ ಕಾಲಕ್ಕೂ ಈ ಕಾಲಕ್ಕೂ ತುಂಬ ವ್ಯತ್ಯಾಸವಿದೆ ಮಾವಯ್ಯ.”

“ಸರಿಯಾದ ಮಾತು. ಹಾಗೇ ಅಗಲಿ. ಚಂದ್ರಶೇಖರನ ಜಾತಕ ಕೊಡಿ-ನಾನೇ ಸೋಡಿಬಿಡುತ್ತೀನೇ. ಜಾತಕಾನುಕೂಲವಾದರೆ ನೀವೆಲ್ಲಾ ಒಂದುದಿನ ಬಿಡುವು ಮಾಡಿಕೊಂಡು ರುದ್ರಾಕ್ಷಪುರಕ್ಕೆ ಬಂದು ಕನ್ನೆಯನ್ನು ನೋಡಿ. ಒಪ್ಪಿಗೆಯಾದರೆ ಲಗ್ನವಶ್ರಿಕೆ ಬರೆಯೋಣ-ಇನ್ನೊಂದು ವಿಷಯ ಹೇಳಬೇಕಾಗಿತ್ತು ಆದಿಶೇಷಯ್ಯ.”

“ಹೇಳಿ.”

“ನರಸಕ್ಕನಿಗೆ ಅಲ್ಪಸ್ವಲ್ಪ ಜಮಿನಿದೆ. ರುದ್ರಾಕ್ಷಪುರದಲ್ಲಿ ಸ್ವಂತ ಮನೆಯೂ ಇದೆ. ದಾಸಪ್ಪ, ನರಸಕ್ಕ ಹೊಟ್ಟಿಕಟ್ಟಿ ಬಟ್ಟಿಕಟ್ಟಿ ಮಗಳಿಗಾಗಿ ಸ್ವಲ್ಪ ಒಡವೆಯೂ ಮಾಡಿಸಿದ್ದಾರೆ. ಇರುವ ಒಬ್ಬಳು ಮಗಳ ಮನುವೆಚೆನ್ನಾಗಿಯೇ ಮಾಡಬೇಕೆಂದುಕೊಂಡಿದ್ದಾಳೆ.”

“ಭಿ ! ಭಿ ! ಆಸ್ತಿಯ ವಿಷಯ ನಾನು ಯೋಚಿಸುತ್ತಿರಲಿಲ್ಲಮಾವಯ್ಯ” ಎಂದು ಆದಿಶೇಷಯ್ಯ ಬೈಪಚಾರಿಕವಾಗಿ ಹೇಳಿದೂ ಅವರಿಗೆ ಅಲ್ಪ ಸ್ವಲ್ಪ ಸಮಾಧಾನವಾದುದು ಸ್ವತಃಿಸಿದ್ದವಾಗಿತ್ತು.

“ಏನಮ್ಮು ನಾಗಮ್ಮು—ನೀನೇನು ಹೇಳುತ್ತಿ ?”

“ದೊಡ್ಡವರು ನಿವು ಹೇಗೆ ನಿಶ್ಚಯಿಸಿದರೆ ಹಾಗೆ ನಾನು. ಮನೆತನದ ಮರ್ಯಾದೆ ಕಾಪಾಡುವ ಒಳ್ಳೆಯ ಸೋಸೆ ಬರಬೇಕು ಎಂದಷ್ಟೇ ನನ್ನ ಆಸೆ,” ಎಂದಳು.

ತಾವು ಬಂದ ಕೆಲಸ ಅಯಶಸ್ವಿಯಾಗಲಿಲ್ಲವೆಂದು ಭಟ್ಟರು ಸಮಾಧಾನಗೊಂಡರು.

೨

ವಾತಿ ಮುರುತುಕೊಂಡೇ ಕೂತಿದ್ದ ಜೀ.

ನರಸಮೃದ್ಧಿ ಹಲವು ಪರಿಯಂದ ಮಗಳನ್ನು ಒಲಿಸಿಕೊಳ್ಳಲೆಟ್ಟಿ ಸಿದಳು.

“ಹಟ್ಟಿ ಮಾಡಬಾರದು ಪಾತೂ. ಈಗಿಷ್ಟು ತಿಂದಿರು ನಾಕು. ಬೇಗ ಅಡಿಗೆಮಾಡಿ ಪಾಯಸಮಾಡುತ್ತೇನೇ—ಶನಿವಾರ ನಿನಗೂ ತಲೆಯ ಮೇಲೆ ಎರಡು ಚೆಂಬು ನೀರು ಹಾಕುತ್ತೇನೇ ಏಳು.”

. ಮೂಲೆಹಿಡಿದು, ಮುಸುಡಿ ಉದಿಸಿಗೂಂಡು ಕುಳಿತಿದ್ದ ಪಾತೂ ಅಲುಗಾಡಲಿಲ್ಲ.

ತಾಯಿ ಎದುರಿಟ್ಟಿದ್ದ ಹುರಿಟ್ಟಿನುಂಡೆಯನ್ನು ಮುಟ್ಟಿಲಿಲ್ಲ.

“ಮೊಂಡುತನ ಮಾಡಿದರೆ ನಿನಗೆ ಉಟಕ್ಕೆ ಹೊತ್ತಾಗತ್ತೇ.”

ವಾತಿ ತನ್ನ ಮುದ್ದೆ ಬದಲಾಯಿಸಲಿಲ್ಲ.

“ನೀನೊಬ್ಬಳು ಹುಟ್ಟಿದೆ ನನ್ನ ಹೊಟ್ಟಿ ಉರಿಸೋಕೆ. ತಂದೆಯಿಲ್ಲದ ಮಗೂಂತ ನಿನು ಹೇಳಿಹೇಳಿದ ಹಾಗೆ ಕುಣಿದದ್ದಕ್ಕೆ ಇದೇ ಲಾಭ. ಕತ್ತೆ ಹಾಗೆ ಬೆಳೆದಿದ್ದಾಳೆ, ಹುರಿಟ್ಟು ಸಾಲದೂಂತ ಮೊಂಡುತನ ಮಾಡುತ್ತಾಳೆ—ಸಾಕು ಏಕೇ ಮೇಲಕ್ಕೆ.”

ಹುರಿಟ್ಟಿನುಂಡೆಯಿದ್ದ ಸೀಸದ ಬೋಗುಣಿಯನ್ನೇ ಎತ್ತಿಕೊಂಡು ಪಾತೂ ತಲೆಯ ಮೇಲೆ ಬಡಿಯಬೇಕನ್ನು ವಹ್ಯ ನರಸಮೃದ್ಧಿಗೆ ಕೋಪ ಬಂದಿತು. ಮರುಕ್ಕೆಣವೇ

‘ಅವಳ ತಂದೆ ಬದುಕಿದ್ದರೆ ಎಷ್ಟು ಮೇರಿಸುತ್ತಿದ್ದರೋ ಏನೋ? ನಾನೋಕೆ ಅರೀದ ಮಗು ಮೇಲೆ ಕ್ಕೆಮಾಡಿ ಪಾಪ ಕಟ್ಟಿಕೊಳ್ಳಲಿ.’ ಎಂದು ಕೊಂಡಳು.

ಅವಳ ಕಣ್ಣ ಗಳಿಂದ ಧಾರಾಳವಾಗಿ ಹನಿಗಳುದುರಿದವು.

“ಹೋಗು—ಕಲಸಿಕೊಂಡು ತಿನ್ನು ಹೋಗು.” ಎಂದಳು.

ವಾತಿ ಕುಳಿತಭಂಗಿ ಬದಲಾಯಿಸಿ ತಾಯಿಯ ಕಡೆ ಸಂಶಯಗ್ರಹಣ್ಣು ಖಾಗಿ ನೋಡಿದಳು.

“ನೀನೇ ಗೆದ್ದೆ—ಹೋಗು ಕಲಸಿಕೊಂಡು ತಿನ್ನು ಹೋಗು”

ವಾತಿ ಅರೆಪುಸ್ವನ್ನು ಖಾಗಿ

“ಇವತ್ತು ಕಡಲೆಬೇಕೆ ವಾಯಿಸ ಮಾಡಬೇಕು.” ಎಂದಳು.

“ನಿನ್ನ ಮದುವೆಯೇನೇ ಇವತ್ತು.”

“ಹಾಗೆಲ್ಲಾ ಅಂದ್ರೆ ನೋಡು.—”

“ಇಲ್ಲ. ಮಹಾತಾಯಿ—ಮಾಡಿಹಾಕುತ್ತೇನೆ. ತಲೆ ಯ ಮೇಲೆ ಒಂದು ಚೆಂಬು ನೀರು ಹಾಕಿಕೊಳ್ಳುತ್ತೀರೋ ಇಲ್ಲವೋ?”

“ನಾನು ವರಲಪ್ಪೈ ಮನೆಗೆ ಆಡೋಕೆ ಹೋಗ್ಗೆ ಕು.”

“ಮಡಿ ಉಟ್ಟಿಕೊಂಡು ಹೋಗೇ?”

“ಆದಿಬಿಟ್ಟು ಬಂದು ಉಟ್ಟಿಕೊಳ್ಳುತ್ತೀನೆ.”

“ನಿನ್ನಿಷ್ಟು” ಎಂದರು.

‘ಈ ಮುಂಡ್ಡಿತ್ತದಕ್ಕೆ ಈ ಸಿಟ್ಟು—ಕೊವ ಎಲ್ಲಿಂದ ಬಂತೋ ಕಾಣಿನಲ್ಲಾ! ನವ್ಯ ಮನೆಯಲ್ಲಿ ಯಾರೂ ಹೀಗಿರಲಿಲ್ಲ. ದೂರಾಸನ ತಂಗಿಯಾಗಿದ್ದಾಳೆ ವಾರ್ಫತಿ—ನಾಳಿ ಕೃಷಿದಿದೊನ್ನು, ಇವಳು ಹೇಗೆ ಬಾಳಿ ಸ್ತಾಳಿಯೋ ಭಗವಂತನಿಗೇ ಗೊತು.’

ಎಂದು ಲೊಟಗುಟ್ಟತ್ತ ಸ್ವಾನಕ್ಕೆ ಇಳಿಯಲು ಹೋಗಿ

“ಪಾತಿ!” ಎಂದು ಕೂಗಿದಳು.

“ಏನಮ್ಮು?”

“ಇರಬದ್ದಗುಡಿ ರಸ್ತೇಗೆ ಹೋಗ್ಗೇಡಿರೇ—ಏನೋ ಗಲಾಟಿಯಂತೆ! ಉರ ತುಂಬ ಪ್ರೋಲೀಸಿನವರಾಗಿದ್ದಾರೆ.”

“ಇಲ್ಲಮ್ಮು, ವರಲಪ್ಪೈ ಮನೇಲಿ ಆಡಿಕೊಳ್ಳುತ್ತೀನೆ.”

“ಚೇಗ ಬಂದು ಬಿಡು—ನಾನು ಮಡೀಲಿರುತ್ತೀನೆ—ಬೀದಿ ಎಂಜಲು ಮೈಲಿಗೆ ತುಳಿದುಕೊಂಡು ನಿನ್ನ ಕರೆಯೋಕೆ ಬರಲಾರೆ.”

“ಕಡಲೇಬೀಳಿ ಪಾಯಿಸ ಮಾಡಿದ್ದೆ.....”

“ಮಾಡಿ ನಿ ಕಟೇ..”

“ತುಂಬ ಗೇರುಬೀಜ ಹಾಕಿರಬೀಕು..”

“ಹಾಕೇ ಇದ್ದೆ ನೀನು ಬಿಡುತ್ತಿರುಂಗಾ ?”

ತಾಯಿಯ ಮಾತಿನಲ್ಲಿ ಸಿಟ್ಟಿರಲಿಲ್ಲ. ಮಗಳಿಗೆ ಪ್ರಿಯವಾದ ಪಾಯಿಸ ಮಾಡುವ ಸಂಭರು ತುಂಬಿತ್ತು.

ನರಸಮೃದ್ಧ ಜೀವನ ಸುಖಜೀವನವಾಗಿರಲಿಲ್ಲ. ಹೆಚ್ಚಿಗೆ ಹೆಣ್ಣಾಗಿ, ಗಂಡಿಗೆ ಗಂಡಾಗಿ ದುಡಿದು ಅವಳು ಪಾರ್ವತಿಯನ್ನು ಬೆಳಸಿದ್ದಾಗು.

ದಾಸಪ್ರ ಶ್ರೀಮಂತನೆಲ್ಲದಿದ್ದರೂ ನಿಗರಿಕನಾಗಿರಲಿಲ್ಲ. ಉಗಂಗಿ ಸೇರಿಕೊಂಡಿದ್ದ ಮೂರು ಎಕರೆ ಗಡ್ಡೆ, ಅಧ್ಯೇ ಎಕರೆ ತೋಟವನ್ನು ಅವನು ಚೆನ್ನಾಗಿ ಪೂರ್ಣಿಸಿಕೊಂಡು ಬಂದಿದ್ದು. ಸಂಬಳ, ಮನೆಪಾರದ ಫೀಸು, ಬ್ರಾಹ್ಮಣಾರ್ಥಗಳಲ್ಲಿ ಬರುತ್ತಿದ್ದ ವರಮಾಸದಲ್ಲಿ ಸಂಸಾರ ಸಾಗಿಸಿಕೊಂಡು ಪಾತಿಗೆ ಅಲ್ಪಸ್ವಲ್ಪ ಒಡವೆಯನ್ನಾಗಿ ಮಾಡಿಸಿದ್ದು.

ದಾಸಪ್ರ ಮಧ್ಯವಯಸ್ಸಿನಲ್ಲೇ ತೀರಿಕೊಂಡುದು ನರಸಮೃದ್ಧ ಜೀವ ನಕ್ಕೆ ಸಿಡಿಲೆರಿಗಿದಂತಾಯಿತು. ‘ಹೆಣ್ಣಾಯೆಂದು ತನ್ನ ಗತಿಯೇನು— ಪಾತೂ ಗತಿಯೇನು’ ಎಂದವಳು ತಲ್ಲಣಿಸಿದಳು.

ಬಾಲ್ಯಸ್ನೇಹಿತನಿಗೆ ಧರ್ಮೋದಕ ಬಿಟ್ಟು ಬಂದಿನ್ನು ಗುಂಡಾಭಟ್ಟರು

“ನೀನು ಯೋಚನೆಮಾಡಬೇಡ ನರಸಕ್ಕು. ನೀನು ನನ್ನ ತಂಗಿ ಸಮಾನ. ಯಾವ ಕೆಲಸವಿದ್ದರೂ ನನಗೆ ಹೇಳು—ನಾನು ಮಾಡಿಕೊಡು ತೈನೆ. ದಾಸಣ್ಣನ್ನು ಹಿಂದಕ್ಕೆ ತರುವ ಶಕ್ತಿ ಭಗವಂತ ನನಗೆ ಕೊಟ್ಟಿಲ್ಲ. ಆದರೆ ಅವನ ಹೆಂಡತಿ, ಮಗಳು ಇಲ್ಲಸಲ್ಲಿದ ಕಷ್ಟಕ್ಕೆ ಸಿಕ್ಕುದಂತೆ ಸೋಡಿ ಕೊಳ್ಳುವ ಶಕ್ತಿ ಭಗವಂತ ಕೊಟ್ಟಿದ್ದಾನೆ” ಎಂದು ಘೈಯರ್ ಹೇಳಿದರು.

ನರಸಕ್ಕನ ಸೆರವಿಗೆ ಭಟ್ಟರು ನಿಲ್ಲಿವುದು ಅನಿವಾರ್ಯವಾಗಿತ್ತು. ನರಸಕ್ಕನೂ ಸಣ್ಣಕೆ-ಜನ ಸಣ್ಣಮಾತು ತಡಿದರೇನು ಮಾಡುವುದು ಎನ್ನುವ ಭೀತಿ ಭಟ್ಟರನ್ನು ಮುತ್ತಿತು.

‘ದುಷ್ಪಾಯರ್ ಮಾಡುವುದಕ್ಕೆ ಹಿಂದೆಮುಂದೆ ಸೋಡಬೀಕು— ಸತ್ಯಾರ್ಥ ಮಾಡುವುದಕ್ಕೆ ಅನುಮಾನ; ಈ ಜವಾಬ್ದಾರಿಯನ್ನು ನನ್ನ

ತಲೆಯನೇಲೆ ಹೊರಿಸಿರುವವನು ಭಗವಂತ—ಇದನ್ನು ಇಳುಹುವನೂ, ಅವನೇ! ನಿಮಿತ್ತಮಾತ್ರದವನಾಗಿರುವ ನಾನು ಏಕೆ ಯೋಚನೆ ಮಾಡಬೇಕು' ಎಂದು ಮನಸ್ಸು ಗಟ್ಟಿಮಾಡಿಕೊಂಡರು.

ಗುಂಡಾಭಟ್ಟಿರು ನರಸಕ್ಕನ ಮನೆಗೆ ಬಂದಾಗ ನರಸಕ್ಕ, ಪಾತ್ರಾಜಿಬ್ರಹ್ಮರೂ ಭತ್ತದರಳು ಶುದ್ಧಿಮಾಡುತ್ತಿದ್ದರು. ನರಸಕ್ಕ ಭಟ್ಟರನ್ನು ನೋಡಿ ನದ್ದುನಿಂತು

“ಬನ್ನಿ ಅಣ್ಣಿಯ್ಯ” ಎಂದು “ಒಂದು ಚಾಪೆ ತಂದು ಹಾಕಮ್ಮನಿಮ್ಮ ಮಾನಯ್ಯನಿಗೆ” ಎಂದು ಪಾರ್ವತಿಗೆ ಹೇಳಿದಳು.

ಪಾರ್ವತಿ ಹಾಸಿದ ಚಾಪೆಯ ಮೇಲೆ ಕುಳಿತು ಭಟ್ಟರು

“ಪಾತ್ರಾನೂ ಕೆಲಸಕಾರ್ಯ ಮಾಡುತ್ತಾಳೆ” ಎಂದು ಮೆಚ್ಚುಗೆ ವೈಕ್ಯಮಾಡಿದರು.

“ಅವಳ ಕೆಲಸಪ್ರೋ, ಬೊಗಸೆಯೋ—ಏನು ಹೇಳಲಿ ಅಣ್ಣಿಯ್ಯ. ಏನೋ ಮನಸ್ಸು ಬಂದಿತು—ಇವತ್ತು ಕುಳಿತಿದ್ದಾಳೆ. ಇವಳ ಮೊಂಡುತನ ಸಹಸ್ರವೃದ್ಧಕ್ಕಾಗುವುದಿಲ್ಲ. ತಾನು ಹಿಡಿದದ್ದೇ ಹಟ್ಟ.”

“ನೋಡಿ ಮಾನಯ್ಯ, ಅಷ್ಟ ಯಾವಾಗಲೂ ನನ್ನ ಬಯಾತ್ತಿರೋದು.”

“ನಿನೇಕಮ್ಮ ಹಟ್ಟಮಾಡುತ್ತಿ?”

“ಉಂಟಿನೇನೋ! ನಾನು ಮಾಡಿದ್ದೆಲ್ಲಾ ಅಮ್ಮನಿಗೆ ಮೊಂಡುತನವೇ!”

“ಹೋಗಲಿ ಹೋಗು—ಆದಿಕೊ ಹೋಗು.”

ಪಾರ್ವತಿ ಹೋರಿಗೆ ಹೋದ ಮೇಲೆ

“ಇದೇನು ನರಸಕ್ಕ—ಅರಳಿನ ಸಂಭರಮು.”

“ಎಲ್ಲಾ ಅಣಿಮಾಡಿಕೊಳ್ಳಬೇಡವೇ—ಸಂಷಿಗೆ ಇಡೋಣಾಂತ ಆರಳುಹುರಿದಿ, ಪಾತ್ರಾಗೆ ಗಂದು ಗೊತ್ತಾಗಿಹೋದರೆ ನನ್ನ ಚಿಂತೆ ಅಧರ ಪರಿಹಾರ ವಾಗುತ್ತದೆ. ನಿಮೇ ನನಗೆ ದದಕಾಣಿಸಿ ಕನ್ನಾಸರೆ ಬಿಡಿಸಬೇಕು.”

“ನಿನ್ನ ಕೆಲಸ ಅಧರಮಾಡಿಕೊಂಡು ಬಂದಿದ್ದೇನೇ ನರಸಕ್ಕ.”

“ಅಧರವಾಗಿದೆಯೇ?”

“ಹೋ! ತುಮುಕೂರಿನಲ್ಲಿ ಲಾಯರು ಆದಿಶೇಷರ್ಯುನವರಿಗೆ ವಿವಾಹ ವಯಸ್ಕನಾದ ಮಗನಿದ್ದಾನೆ. ನಿನ್ನೆ ಅವರ ಹತ್ತಿರ ಮಾತನಾಡಿದೆ, ಜಾತಕ ಕೊಟ್ಟರು. ನಾನೇ ಎರಡು ಜಾತಕಗಳನ್ನೂ ನೋಡಿದೆ ಗೃಹಮೈತ್ರಿ ದಿವ್ಯ ವಾಗಿದೆ. ನೋಡಬೇಕು, ಖಾಕಾನುಬಂಧ ಹೇಗಿದೆಯೋ ಸನೋ!”

“ಅವರೇನಂದರು?”

“ಹೆಣ್ಣು ನೋಡುವುದಕ್ಕೆ ಬರಲೊಪ್ಪಿಕೊಂಡಿದ್ದಾರೆ.”

“ಜನ ಒಳ್ಳಿಯವರಾಗಿದ್ದರೆ ಸಾಕು.”

“ಆ ವಿಷಯ ನಿನು ಯೋಚನೆ ಮಾಡಬೇಕಾಗಿಯೇ ಇಲ್ಲ ನರಸಕ್ಕು.”

“ಹುಡುಗ ಹೇಗಿದ್ದಾನೆ?”

“ನಿನೇ ನೋಡುತ್ತಿಯಲ್ಲ!”

“ನನಗೇನು ಗೊತ್ತಾಗತ್ತಿ ಅಣ್ಣಿಯ್ಯ—ನಿವು ಹೇಳಬಿಟ್ಟರಾಯಿತು.”

“ಷಂದ್ರಶೇಖರ ಗಂಡನಾಗಿ ದೊರೆತರೆ ಪಾತು ಪುಣ್ಯವಂತೆ ಎಂದೇ ಹೇಳಬೇಕು. ಹುಡುಗ ಮನ್ನಥ ಇದ್ದ ಹಾಗಿದ್ದಾನೆ.”

“ನನಗೆ ಈ ಪಾತೀದೇ ದೊಡ್ಡ ಯೋಚನೆಯಾಗಿ ಕುಳಿತಿದೆ.”

“ಯೋಚನೆ ಬಗೆಹರಿಯುವ ಕಾಲ ಬಂದಿತಲ್ಲ.”

“ಅದಲ್ಲಿ ಅಣ್ಣಿಯ್ಯ, ಈ ಮೊಂಡುಮೂಡೇನಿ ಹುಟ್ಟಿದ ಮನೇಗೆ ಎಲ್ಲಿ ಅಪಕೀರ್ತಿ ತರುತ್ತದೆಯೇ ಎಂದು ಹೆದರಿಕೆಯಾಗಿದೆ.”

“ನೋಡು ನರಸಕ್ಕು—ಮಕ್ಕಳು ಮೊಂಡುತನ ಮಾಡದೆ ನಿನೂ ನಾನೂ ಮಾಡುವುದಕ್ಕಾಗುತ್ತದೆಯೇ. ಸಂಸಾರಭಾರ ಹೆಗಲಮೇಲೆ ಬಿಡ್ಡರೆ ತಾನೇ ಎಲ್ಲಾ ಸರಹೋಗುತ್ತದೆ.”

“ಸದ್ಯ ನಿಮ್ಮ ಬಾಯ ಹರಕೆಯಿಂದ ಅಷ್ಟಾದರೆ ಸಾಕು.”

“ನರಸಕ್ಕು, ಒಂದು ವೇಳೆ ಆದಿಶೇಷರ್ಯು ಹೆಣ್ಣು ನೋಡುವುದಕ್ಕೆ ಬಂದವರು ಒಪ್ಪಿಬಿಟ್ಟರೆ ಏನುಮಾಡುತ್ತಿಂದೀ?”

“ಒಳ್ಳಿಯ ಸಂಬಂಧ ಕಳೆದುಕೊಳ್ಳುವುದಕ್ಕಾಗುತ್ತದೆಯೇ!”

“ಅದಲ್ಲಮ್ಮ—ದುಡ್ಡು ಕಾಗೆನು ಮಾಡುತ್ತಿಂದೀ?”

“ಪಾತೂ ಮದುವೆಗೆಂತಾಲೆ ಮಹಾಬಾಯರು ಹೆಣ ಇಟ್ಟಿದ್ದಾರೆ ಅಣ್ಣಿಯ್ಯ—ನನ್ನ ಬಡತನಕ್ಕೆ ಸರಿಯಾಗಿ ಮದುವೆಮಾಡಿಕೊಡುತ್ತೇನೆ.”

“ಸಾಲದೆ ಬಂದರೆ ನನಗೊಂದು ಮಾತು ತಿಳಿಸನ್ನು.”

“ನಿಮಗೆ ತೊಡದರೆ ಕೊಡಲೇ ?”

“ಬೇಡ—ಎಲ್ಲಾ ಜವಾಬ್ದಾರಿ ನೀನೇ ವಹಿಸಿಕೊಂಡು ಬಿಡು. ಹೇಣ್ಣು ಹೆಂಗಸು ನಿನೆನ್ನು ಬ್ಬಳಿಸ್ತು ಮುಂದಕ್ಕೆ ತೆಳ್ಳಿ ನಾವೆಲ್ಲಾ ತಮಾಷೆ ನೋಡುತ್ತಾ ಸಿಲ್ಲುತ್ತೇನೆ.”

“ಇಲ್ಲ ಅ ಣ್ಣ ಯ್ಯಾ—ನಿಮ್ಮನ್ನು ಬಿಟ್ಟು ನನಗೆ ಯಾರು ದಿಕ್ಕು. ಸ್ನೇಹಿತ ಹೋದ ಮೇಲೂ ಅವನ ಮನೆ ಉಳಿಯಲಿ ಎಂದು ನಿಮ್ಮ ಹಾಗೆ ಯಾರು ಬಯಸುತ್ತಾರೆ.”

“ನೀನು ಹೀಗೆ ಮಾತನಾಡುವ ಹಾಗಿದ್ದರೆ ನಾನು ಇತ್ತೆ ಬರುವುದೇ ಇಲ್ಲ ನರಸಕ್ಕೆ.”

“ಇವತ್ತು ಅಡಿಗೆ ಏನು ಮಾಡಿಕೊಂಡಿದ್ದಿರಿ ?”

“ಹಿತ್ತಲಲ್ಲಿ ನಾಲ್ಕು ಬೆಂಡೆ ಕಾಯಿ ಸಿಕ್ಕತು—ಅದನ್ನೇ ಸಾರಿಗೆ ಹಾಕಿದ್ದೆ. ಅನ್ನ ಮಾಡಿಕೊಂಡಿದ್ದೆ.”

“ಪಾತೀನ ನಿನೇಕೆ ವಹಿಸಿಕೊಳ್ಳುತ್ತಿರಿ ಎನ್ನುವುದು ನನಗೆ ಈಗ ಅಧ್ಯವಾಯಿತು.”

“ಏನಧರವಾಯಿತು ?”

“ಅವಳ ಹಾಗೆ ನೀವೂ ಮೊಂಡು—ಈ ವರು ಸ್ವಿನ್ಲಿ ನಲ್ಲಿ ಕೈಬಾಯಿ ಸುಟ್ಟುಕೊಂಡು ಅಡಿಗೆಮಾಡಿಕೊಳ್ಳುತ್ತಿರಲ್ಲ—ನೀವೊಬ್ಬರು ಉಟ ಕ್ಕೆ ಬಂದರೆ ನನಗೆ ಬಡತನ ಬಂದು ಬಿಡುತ್ತದೆಯೇ ?”

“ನರಸಕ್ಕೆ, ಈ ವಿಷಯ ನಾವು ಬೇಕಾದವ್ಯು ಚಚಿಸಿದ್ದೇವಲ್ಲಾ. ಅಡಿದ್ದೇ ಮಾತು ಪುನಃ ಪುನಃ ಅಡಿದರೆನು ಸಾಫರಿಕ ?”

“ಈಗಲೂ ನನ್ನ ಮಾತಿಗೆ ಕಿವಿಕೊಡಿ. ಬಾಯಿ ಉಪಕಾರಕ್ಕೆ ನನ್ನ ‘ತಂಗಿ’ ಎಂತಾ ಕರೆಯಬೇಕಿ— ನೀವು ಮಾಡುವ ಒಪ್ಪತ್ತಾಟಕ್ಕೆ ಏಕೆ ತೊಂದರೆ ಪಟ್ಟುಕೊಳ್ಳುತ್ತಿರಿ.”

ಭಟ್ಟರು ಮೆಲ್ಲನೆದ್ದು

“ಬೀಗರು ಬರೋ ದಿನ ಮೊದಲೇ ಶಿಳಿಸ್ತೇನೇ ನರಸಕ್ಕೆ.” ಎಂದು ಹೇಳಿ ಹೊರಟುಬಿಟ್ಟರು.

“ನಿಮ್ಮ ಹೊಟ್ಟೆ ತಣ್ಣಿಗರಲಿ ನಮ್ಮಪ್ಪ” ಎಂದು ನರಸಕ್ಕೆ ತನ್ನ ಷಟ್ಟಕ್ಕೇ ನುಡಿದುಕೊಂಡಳು.

೫

ರುದ್ರಾಷ್ಟಿಪುರದ ಪರಿಸ್ಥಿತಿ ಹತೋಣಿಗೆ ಬಂದಿತ್ತು.

ಸಶಸ್ತ್ರ ಪೋಲಿಸಿನವರು ಉರಿಲ್ಲಿ ಶಾಂತಿಸಾಫಿಸಿದ್ದರು.

ರುದ್ರಶಿಟ್ಟಿ, ಬಶಿಟ್ಟಿಪ್ಪ ಅವರ ಬಳಗದವರು ವೀರಭದ್ರನಗುಡಿಯ ಅವರಣದಲ್ಲಿಯೇ ಬಸವಜಯಂತಿಯನ್ನಾಚರಿಸಿ ಕತ್ತಂ ವ್ಯಕ್ತಿಗಳಿಗೆ ಸಿದ್ದರು.

ಪರಿಸ್ಥಿತಿ ಇಪ್ಪುದೂರ ಹೊದುಡಕ್ಕೆ ಕೆಂಗೇಗೌಡರಿಗೆ ಹಿಗೆನಿಸಲಿಲ್ಲ. ಆದರೆ ರುದ್ರಶಿಟ್ಟಿಯ ಮುಖಭಂಗವಾದುಡಕ್ಕೆ ಅವರಿಗೆ ಸಂತೋಷವೇ ಆಗಿತ್ತು.

ವಿಜಯೋನ್ನಾದದಿಂದ ಉರಿನಲ್ಲಿ ಮೇರಿದವನು ಕವಿಹನುಮ. ಅವನ ಹಾರಾಟ ಗಾಯಕ್ಕೆ ಉಪ್ಪುಹಾಕಿದಂತಾಗಿತ್ತು. ರುದ್ರಶಿಟ್ಟಿ ಬಳಗೇ ಬೇಯುತ್ತ ಪ್ರತಿಭಟ್ಟಸಲಾಗದ ಅಸಾಮಧ್ಯದಿಂದ ಕೊರಗುತ್ತಿದ್ದ.

ಬಸವಜಯಂತಿ ಮುಗಿದಮೇಲೆ ಗುಂಡಾಭಟ್ಟರು ಕೆಲವು ದಿನ ಯಾರ ಕೈಗೂ ಸಿಕ್ಕಲಿಲ್ಲ. ವಾರ್ಷಿಕ ಮದುವೆ ಸಾಧಿಸುವ ವೃಯತ್ವದಲ್ಲಿ ಅವರಿಗೆ ಉರಿನ ವ್ಯವಹಾರದಲ್ಲಿ ಆಸಕ್ತಿವಹಿಸಲು ಸಾಧ್ಯವಾಗಲಿಲ್ಲ.

ಆದಿಶೇಷಯ್ಯ ಹೆಂಡತಿ, ಮಕ್ಕಳೊಡನೆ ಬಂದು ವಾರ್ಷಿಕಿಯನ್ನು ನೋಡಿಕೊಂಡು ಹೋದರು.

ಭಟ್ಟರು ತುಮಕೂರಿಗೆ ಹೋಗಿ ಆದಿಶೇಷಯ್ಯನವರ ಒಸ್ಪಿಗೆ ಪಡೆದು ಬಂದ ಮೇಲೇ ಅವರ ಮನಸ್ಸಿಗೆ ಸಮಾಧಾನ.

ಬಂದು ಘಟ್ಟ ದಾಟಿದಂತೆ ಆಗಿತ್ತು; ಎರಡನೆಯ ಘಟ್ಟ ದಾಟಿದ ಮೇಲೆ ಭಟ್ಟರಿಗೆ ಪೂರ್ಣಶಾಂತಿ.

ತ್ಯಷ್ಟಿಕರವಾಗಿ ಮಂದುವೆನೂಡಿ ಬೀಗರನ್ನು ಸಂತೋಷಗೊಳಿಸುವುದು ಅನಿವಾರ್ಯವಾಗಿತ್ತು. ಭಟ್ಟರ ವಾತು ತೆಗೆದುಹಾಕಲಾಗದೆ ಆದಿ ಶೇಷಯ್ಯನವರು ಈ ಸಂಬಂಧದಲ್ಲಿ ಒಪ್ಪಿಗೆಗೊಟ್ಟಿದ್ದರು — ಮಗನ ಮುಖಾಂತರ ಅವರಿಗೆ ಬರುವ ಲಾಭವನ್ನು ತಾವು ತಪ್ಪಿಸಿದಂತೆ ಆಗಿತ್ತು. ಈ ಕ್ಷಿಣಿಸು ಆದಿಶೇಷಯ್ಯನವರ ಮನಸ್ಸಿನಲ್ಲಿ ಉಳಿಯಂತೆ ಅದ್ವ್ಯಾರಿಯಿಂದ ಮಂದುವೆನೂಡಿ ಅವರ ಮನಸ್ಸಂತೋಷವಡಿಸಬೇಕೆಂದು ಭಟ್ಟರು ನಿರ್ಧರಿಸಿದ್ದರು.

ಸರಸಕ್ಕನ ಸ್ಥಿತಿಗತಿ ಯಾವ ವೈಭವವು ದರ್ಶನಕ್ಕೂ ಅವಕಾಶ ಕೊಡುತ್ತಿರಲಿಲ್ಲ.

ಭಟ್ಟರಂತೂ ಹೇಳಿಕೇಳಿ ಸರಸ್ವತಿಭಕ್ತರು—ಲಕ್ಷ್ಮಿ ಅವರ ಬಳಿಗೂ ಸುಳಿಯುವಂತಿರಲಿಲ್ಲ.

ಹಗಲೂ ರಾತ್ರಿ ವಿಚಾರಮಾಡಿ, ಪೂರ್ವಾಪರಗಳನ್ನು ಚೆನ್ನಾಗಿ ಪಯಾರಲೋಚಿಸಿ ಒಂದು ದಿನ ಭಟ್ಟರು ರುದ್ರಶಿಷ್ಟಯನ್ನು ಸೋಡಲು ಹೊದರು.

ಮಯಾದಿಗೆ ಕೊರತೆಯಾಗದಂತೆ ರುದ್ರಶಿಷ್ಟ ಭಟ್ಟರಿಗೆ ಸ್ವಾಗತ ಬಯಸಿದರೂ ಪೂರ್ವದ ಹಾರ್ಡಿಕತೆ ಇಲ್ಲದುದನ್ನು ಭಟ್ಟರು ಕಂಡು ಕೊಂಡರು.

“ಎನು—ಸ್ವಾಮಿಗಳು ಇಷ್ಟಂದೂರ ಪಾದ ಬೆಳಿಸಿದ್ದು” ಎಂದು ರುದ್ರಶಿಷ್ಟ ಓವಿಯಿಂದಲೇ ಕೇಳಿದ.

“ಒಂದೂರಿನಲ್ಲಿದ್ದ ಮೇಲೆ ಒಬ್ಬರನ್ನೊಬ್ಬರು ಸೋಡದೆ ಇರುವುದಕ್ಕೂ ಗುತ್ತದೆಯೇ ರುದ್ರಾಳ್ಳಿ.”

“ಹೌದು ಸ್ವಾಮಿ—ನಮಗೆ ಕಷ್ಟ ಬಂದಾಗ ಯಾರೂ ನಮಗಾಗುವುದಿಲ್ಲ.”

“ನಿನಗೆ ಕಷ್ಟ ಬರುವುದೆಂದರೇನಪ್ಪ!”

“ಬಸವಜಯಂತಿಯಲ್ಲಿ ನಮಗಾದ ಮಯಾದಿ ಸೋ ಏಡಿದಿ ಹೋ ಇಲ್ಲವೋ? ಇನ್ನು ಈ ಉರಲ್ಲಿ ನಾವು ಮುಖವೆತ್ತಿ ಕೊಂಡು ತಿರುಗುವುದು ಹೇಗೆ ಸ್ವಾಮಿ.”

“ರುದ್ರಣ್ಣ—ಮೊನ್ನೆ ನಡೆದ ಪ್ರಕರಣದಲ್ಲಿ ನ್ಯಾಯ, ಧರ್ಮ ನಿನ್ನ ಕಡೆ ಇರಲಿಲ್ಲ. ಹೋಗಲಿ—ಆದ್ದು ಅಯಿತು—ಕೆಟ್ಟಿ ಘೋಗಿ—ನೀನೂ ಹೆಚ್ಚೆ ಬಿಡ್ಡಿ—ಈಗಲಾದರೂ ಇದನ್ನು ಮರಿತುಬಿಡು. ನೀನೂ ಕೆಂಗೇ ಗೌಡರೂ ಈ ಉರಿನ ಎರಡು ಕಲಿಗಳಿಷ್ಟ ಹಾಗೆ. ನೀವು ಅನ್ಯೋಷ್ಟು ವಾಗಿದ್ದರೆ ಉರು ಬದುಕಿಕೊಳ್ಳುತ್ತದೆ. ನೀವು ಕಾದಾಡಿದರೆ ಉರು ನಾಶ ವಾಗುತ್ತವ್ವು.”

“ಕೆಂಗೇಗೌಡನ ಜತೆ ನಾನು ರಾಜಿಮಾಡಿಕೊಳ್ಳಬೇಕೇ?”

“ನೀನು ಮಾಡಿಕೊಳ್ಳಬೇಡ—ನಾನು ಮಾಡಿಸುತ್ತೇನೆ. ಗೌಡರ ಮನಸ್ಸು ಒಳ್ಳೆಯದು ಎಂದು ನೀನೇ ಎಷ್ಟೋ ಸಲ ಹೇಳಿದ್ದೆ.”

“ಅದೆಲ್ಲಾ ಹೆಚ್ಚೆಮಾತಾಯಿತು ಸ್ವಾಮಿ. ನಾನು ಗೌಡನ ಜತೆ ರಾಜಿ ಮಾಡಿಕೊಂಡರೆ ನಮ್ಮು ಜನ ಬಿಂಬಿಸ್ತಾರಾ?”

“ನಿಮ್ಮ ಜನ ಮೆಚ್ಚಿಸೋಕೆ ನೀನು ಉರನ್ನು ಬಲಿಕೊಡುವುದಕ್ಕೆ ಸಿದ್ಧ ವಾಗಿದ್ದೀ ಅನ್ನು—ನೋಡು ರುದ್ರಣ್ಣ—ನನಗೆ ಮಕ್ಕಳಿಲ್ಲ ಮರಿಯಿಲ್ಲ. ನನ್ನ ಕಾಲ ಎಂದೋ ಮುಗಿದುಹೋಯಿತು. ನಾಳೆ ಭಾಳಿ ಬದುಕಿ ನಾಡ ಬೇಕಾದವರು ನಿನ್ನ ಮಕ್ಕಳು—ಕೆಂಗೇಗೌಡರ ಮಕ್ಕಳು. ಹಿರಿಯರಾದ ನೀವು ವಿಷಬೀಜ ಬಿತ್ತುಹೋಡರೆ ಅದರ ವಿಷಫಲ ಉಣಿ ವವರು ನಿಮ್ಮ ಮಕ್ಕಳೇ ಎನ್ನುವುದನ್ನು ಮರಿಯಬೇಡ. ರುದ್ರಾಕ್ಷಸುರದವರ ಅವಿವೇಕ ಕಾಂಗಿ ನಮ್ಮ ದೇಶದವರೆಲ್ಲಾ ಪಶ್ಚಾತ್ತಾಪವಡಬಾರದು.”

“ಆ ಮಾತು ಬಿಟ್ಟುಬಿಡಿ ಸ್ವಾಮಿ. ಇನ್ನೇಸಾದರೂ ಇದ್ದರೆ ಹೇಳಿ.”

‘ಹೇಳಲೋ ಬೇಡವೋ’ ಎಂದು ಭಟ್ಟಿರು ಕ್ಷಣಿಕಾಲ ಆಲೋಚಿಸುತ್ತ ಕುಳಿತರು. ರುದ್ರಶಿಟ್ಟಿ ಭಟ್ಟಿರ ಆಂದೋಲನ ನೋಡಿ

“ನಿಮ್ಮ ವಿಷಯದಲ್ಲಿ ನಾವು ಯಾರೂ ತಪ್ಪು ನಡೆಯುವುದಿಲ್ಲ. ಸ್ವಾಮಿ. ನೀವು ದೇವರಂಥ ಮನುಷ್ಯರು.”

“ನಾನು ಒಂದು ಕೆಲಸವಿಟ್ಟುಕೊಂಡೇ ನಿನ್ನ ಹತ್ತಿರ ಬಂದೆ—ನೀನಿನ್ನ ಖಾರವಾಗಿರುವುದನ್ನು ನೋಡಿ ಹೇಳಲೋ ಬೇಡನೋ ಎಂದು ಅನುಮಾನಿಸುತ್ತಾ ಇದ್ದೇನೆ.”

“ನೀವೂ ನಮ್ಮ ಕೈಬಿಡ್ಡುವ ಹಾಗಿದ್ದರೆ ಬಿಟ್ಟುಬಿಡಿ ಸ್ವಾಮಿ.”

“ನಿನ್ನ ಕೈಬಿಡುವಹಾಗಿದ್ದರೆ ನಿನ್ನ ಹುಡುಕಿಕೊಂಡು ಇಲ್ಲಿಯವರಿಗೆ ಏಕೆ ಬರುತ್ತಿದ್ದೆನಯ್ಯಾ?”

“ಹಾಗಾದರೆ ಹೇಳಿ ಸ್ವಾಮಿ.”

“ದಾಸಪ್ಪನ ಮಗಳು ಪಾರ್ವತಿ ಮದುವೆ ನಿನ್ನರ್ವಯಾಗಿದೆ.”

“ಯಾರು ವರ?”

“ತುಮಕೂರ ಲಾಯರು ಆದಿಶೇಷಯ್ಯರವರ ಮಗ ಚಂದ್ರಶೇಖರ.”

“ಒಕ್ಕೆ ಕೆಲಸವಾಯಿತು ಬಿಡಿ. ತಂದೆಯಿಲ್ಲದ ಮಗು—ಎಲ್ಲಿಯಾದರೂ ಒಕ್ಕೆಯ ಕಡೆ ಸೇರಿದರೆ ಸಾಕು.”

“ದಾಸಪ್ಪ ಹೊದ ಮೇಲೀ.....”

“ಹೌದು ಸ್ವಾಮಿ—ನಮ್ಮಗೆ ಬೇರೆಯಲ್ಲ ಪಾರ್ವತನ್ನು ಬೇರೆ ಅಲ್ಲ. ನಮ್ಮ ಹುಡುಗಿ ಶಿವಮೃನೂ ಪಾರ್ವತನ್ನನೂ ತುಂಬ ಸ್ನೇಹಿತರು ಸ್ವಾಮಿ. ಶಿವೂ ಈ ವಿಷಯ ನನಗೆ ಹೇಳಲೇ ಇಲ್ಲವಲ್ಲ.”

“ಪಾರ್ವತಿಗೇ ಸರಿಯಾಗಿ ಗೊತ್ತಿಲ್ಲ ರುದ್ರಣ್ಣಿ.”

“ನನ್ನಿಂದೇನಾಗಬೇಕು ಸ್ವಾಮಿ.”

“ಏನಾಗಬೇಕಾಂದ್ರೆ — ನೀನೇ ಯಜಮಾನಿಕೆ ವಹಿಸಿ ಈ ಶಂಭ ಕಾರ್ಯ ಆಗುಮಾಡಿಕೊಡಬೇಕು.”

“ನೀವು ಏನು ಹೇಳಿದರೂ ಮಾಡೋಕೆ ನಾನು ಸಿದ್ಧ.”

“ಏನು ಹೇಳಿದರೂ ಮಾಡುತ್ತೀರೂ ರುದ್ರಣ್ಣಿ.”

“ಗೊಡನ ಜತೆ ರಾಜಿ ಮಾಡಿಕೊಳ್ಳುವ ವಿಷಯ ಒಂದುಬಿಟ್ಟು.—”

ಭಟ್ಟರು ಅಳವಳಿಗೊಂಡು ಮನೆ ತಲುಪಿದರು. ಉಂಟಾಗಿರುವ ಇಬ್ಬಣ ಗಳನ್ನು ಕೂಡಿಸಿ ಸೌಹಾದರ ಬೆಳಸುವುದು ಹೇಗೆಂಬುದೇ ಅವರಿಗೆ ದೊಡ್ಡ ಯೋಚನೆಯಾಯಿತು.

ಭಟ್ಟರಿಗೆ ಯಾರೀಂಡನೆಯೂ ಅಂದು ಮಾತುಕತೆ ಬೇಕಾಗಿರಲಿಲ್ಲ. ವ್ಯಕ್ತಿದ್ವೇಷ ಕೋಮುವಾರು ಭಾವನೆ ತಳೆದು ಉರಣ್ಣೀ ಕೆಬಳಿಸಲು ಹವಣಿ ಸುತ್ತಿತ್ತು. ಶತಮಾನಗಳಿಂದ ಅಣ್ಣಿತಮ್ಮಂದಿರಂತೆ ಬೆಳೆದು ಬಂದಿದ್ದ ವಿವಿಧ ಮತ್ತಷ್ಟರು ಕ್ಷೇತ್ರಕಾರಣಕ್ಕಾಗಿ ಹೋರಾಡಲು ಸಿದ್ದರಾಗಿದ್ದರು. ಈ ಪರಿಸ್ಥಿತಿ

ಯನ್ನು ಹೇಗೆ ಸುಧಾರಿಸುವುದೆನ್ನುವುದೇ ಭಟ್ಟರಿಗೆ ದೊಡ್ಡ ಸಮಸ್ಯೆ ಯಾಯಿತು.

ಕವಿಹನುವು ಬಂದಾಗ ಅಪ್ಪಾರ್ಥಿತವಾಗಿ ಭಟ್ಟರ ಮುಖದ ಮೇಲೆ ಅಸಮಾಧಾನ ವ್ಯಕ್ತವಾಯಿತು. ಈಚಿಗೆ ದೊರೆತ ಗೆಲುವನ್ನು ನೆರೆಸು ವುದಕ್ಕೆ ಹನುಮಯ್ಯ ಬಂದಿದ್ದಾಗೆನೇಂದು ಭಟ್ಟರು ಭಾವಿಸಿಕೊಂಡೇ

“ಏನು ಬಂದೆ ಹನುಮಯ್ಯ” ಎಂದು ಕೇಳಿದರು.

“ನಿಮ್ಮನ್ನು ನೋಡುವುದಕ್ಕೆ ಬಂದೆ ಗುರುಗಳೇ.”

“ಏನು ಗುರುತೋ—ಏನು ಶಿಷ್ಯರೋ!”

“ಏಕೆ ಗುರುಗಳೇ?”

“ಗುರುವಿನ ಮಾತು ಶಿಷ್ಯರು ಕೇಳಿನ ಕಾಲ ಹೋಯಿತಪ್ಪಾ—ಈಗ ಗುರು ಶಿಷ್ಯರ ಮಾತು ಕೇಳಿಕೊಂಡು ತನ್ನ ಗುರುತ್ವ ಉಳಿಸಿಕೊಳ್ಳಬೇಕಾಗಿದೆ.”

“ನಿಮ್ಮ ಮಾತು ಯಾರು ಕೇಳೋದಿಲ್ಲ ಗುರುಗಳೇ.”

“.....”

“ನಾನು ಒಂದು ವಿಷಯ ಕೇಳೋಕೆ ಬಂದೆ ಗುರುಗಳೇ.”

“ಕೇಳು.”

“ನೀವು ಇವತ್ತು ರುದ್ರಶಟ್ಟಿ ನೋಡೋದಿಕ್ಕೆ ಹೋಗಿದ್ದಿರಾ?”

“ಹೋಗಿದ್ದೆ—ಉರಿಗೆಲ್ಲಾ ಸುದ್ದಿ ಬಡಿದುಬಿಟ್ಟಿದೆ!”

“ನಮ್ಮವರಾಗಿ ನೀವು ರುದ್ರಶಟ್ಟಿ ನೋಡಬಹುದೇ ಗುರುಗಳೇ—ನೀವು ಏನು ಹೇಳಿದರೆ ತಾನೆ ನಾವು ಮಾಡುವುದಿಲ್ಲಾಂತಿದೆ.”

“ರುದ್ರಣಿ ನೂ ನನಗೆ ಬೇಕಾದವನು ಹನುಮಯ್ಯ. ಈಚಿಗೆ ಅವನು ಒಂದು ವಿಷಯದಲ್ಲಿ ತಪ್ಪಿಹಾದಿ ತುಳಿದಯೆಂದು ಅವನನ್ನು ದೂರ ಮಾಡುವುದಕ್ಕಾಗುತ್ತದೆಯೇ—ನಾನೇ ಈಗ ಗೌಡರನ್ನು ಕಂಡು ರುದ್ರಣಿ ನನ್ನು ನೋಡಿದ ವಿಷಯ ಹೇಳಬೇಕೂಂತಿದೆ. ನೀನು ಬಂದದ್ದು ಒಳ್ಳೆಯದೇ ಆಯಿತು. ನನಗೆ ಎಲ್ಲರೂ ಬೇಕು ಹನುಮಯ್ಯ. ಒಂದೇ ಕಣ್ಣಿನಿಂದ ದೇಹವ್ಯಾಪಾರ ಮುಂದುವರಿಸಬಹುದು. ಎರಡು ಕಣ್ಣಿನ್ನದ್ದರೆ ಪ್ರಯಾಸ

ವಿರುವುದಿಲ್ಲ. ಇದೇ ಮಾತು ರುದ್ರಣ್ಣಿಗೂ ಹೇಳಿ ಅವನಿಗೂ ನಿಮಗೂ ರಾಜಿನಾಡಿಸುವುದಕ್ಕೇ ನಾನು ಅವನಲ್ಲಿಗೆ ಹೋಗಿದ್ದು ದು.”

“ರುದ್ರಶಿಟ್ಟಿ ಏನು ಹೇಳಿದ?”

“ನೀನು ಏನು ಹೇಳುತ್ತಿದ್ದೀರೋ ಅದನ್ನೇ ಅವನೂ ಹೇಳಿದ. ಅವನೂ ಹಟಿ ಬಿಡುವುದಿಲ್ಲ—ನೀವೂ ಹಟಿ ಬಿಡಲೊಲ್ಲಿರಿ. ‘ಗಂಡಹೆಂಡಿರ ಜಗತ್ತದಲ್ಲಿ ಮಗು ಮೆತ್ತಾಗಾಯಿತು’ ಅಂದಹಾಗೆ ಆಗಿದೆ.”

ಆದಷ್ಟು ಬೇಗ ಈ ವಿಷಯದ ಸಿಕ್ಕಿನಿಂದ ಪಾರಾಗಲೆ ತ್ವಿ ಸಿಹನುಮಯ್ಯಿ

“ಪಾತ್ವನ ಲಗ್ಗು ನಿಶ್ಚಯವಾಯಿತಂತೆ!”

“ಹಾದು ನಿಶ್ಚಯವಾಗಿದೆ. ಉಂರಿನವರೆಲ್ಲಾ ಸೇರಿ ಸಂತೋಷವಾಗಿ ಈ ಮಂಗಳಕಾರ್ಯ ಮುಗಿಸಬೇಕೆಂದು ನನ್ನ ಇಚ್ಛೆ. ಮದುವೆ ಸಂದರ್ಭದಲ್ಲಿ ನಿಮಗೂ ರುದ್ರಣ್ಣನ ಕಡೆಯವರಿಗೂ ರಾಜಿಯಾಗಿ ಬಿಟ್ಟರೆ ನನಗೆ ಪರಮ ಸಂತೋಷವಾಗುತ್ತದೆ.”

“ಪಾತ್ವ ನಮೂರ ಮಗು ಸ್ವಾಮಿ—ಅವರು ಸಂತೋಷವಾಗಿ ಗಂಡನಮನ್ನೆ ಸೇರಿದರೆ ನಮಗೂ ಶ್ರೀಯಸ್ಸು.”

ಕ್ಷಣಕಾಲ ಸುಳಿದ ಆಸೆಯ ಮಿಂಚು ಭಟ್ಟರ ಮನಸ್ಸನ್ನ ಪ್ರಪಳಿಗೊಳಿಸಿತು.

“ನಮ್ಮ ಜನದಲ್ಲಿ ಕೆಟ್ಟಿತನಕ್ಕಿಂತ ಅಜ್ಞಾನ ಹೆಚ್ಚಿಗೆ ಹನುಮಯ್ಯಿ. ಕಂಗೇಗೌಡರ ಮನಸ್ಸು ಸಮುದ್ರದಷ್ಟು ವಿಸ್ತಾರವಾದುದು—ರುದ್ರಣ್ಣನ ಮನಸ್ಸು ಒಳ್ಳೆಯದೇ! ಆದರೆ ಇಬ್ಬರೂ ಯಾವದೋ ಮಾಯಾಪಾಶಕ್ಕೆ ಕಟ್ಟಬಿದ್ದ ತಮ್ಮ ಆಸುರೀಸ್ತಭಾವ ಪ್ರಕಟಿಸುತ್ತಿದ್ದಾರೆ. ಆಸುರೀಸ್ತಭಾವದಮನಮಾಡಿದ್ದರೆ ದೈವಶಕ್ತಿ ಹೇಗೆ ವಿಕಾಸವಾಗುತ್ತದೆ? ದೇವನೊಬ್ಬನೇ, ಅವನ ನಾವು ರೂಪಗಳು ಮಾತ್ರ ವ್ಯತ್ಯಾಸವಾಗುತ್ತವೆ ಎನ್ನುವ ಮಾತನ್ನು ಎಲ್ಲರೂ ಹೇಳುತ್ತೇನೆ—ಯಾರೂ ನಂಬುವುದಿಲ್ಲ. ‘ಪಿಂಗ ಸತ್ತ’ ವಿಪ್ರಾ ಬಹುಧಾ ವದಂತಿ’ ಎಂದು ಉಪನಿಷತ್ತು ಹೇಳುತ್ತದೆ; ‘ದೇವನೊಬ್ಬನಾಮ ಹಲವು’ ಎಂದು ವಚನ ಹೇಳುತ್ತದೆ; ದೇವನೊಬ್ಬನೇ ಎಂದು ಮುಸಲ್ಪಾನ ಧಮ್ಮ ಕೂಡ ಹೇಳುತ್ತದಂತೆ. ದೇವನೊಬ್ಬ ಎನ್ನುವ

ವೀರಶ್ವಿನ್ನು ನೀವೂ, ವೀರಶ್ವಿನರೂ ಒಪ್ಪುವ ಹಾಗಿದ್ದರೇ ವೀರಭದ್ರದೇವರಿಗೂ, ರಾಮದೇವರಿಗೂ ವ್ಯತ್ಯಾಸವಾಡುವ ಸಂದರ್ಭದಲ್ಲಿ ಬರುತ್ತಿರಲಿಲ್ಲ. ನಮ್ಮ ನಂಬಿಕೆಗೂ ಆಚರಣೆಗೂ ಯಾವ ಮೈತ್ರಿಯೂ ಇಲ್ಲ ಹನುಮಯ್ಯಾ. ಜೀವನ ಪೂರ್ಣವಾಗಬೇಕಾದರೆ-ನಿಮಂತವೂ ಅನಂತವೂ ಆದ ಶಾಂತಿ ಲಂಘಿಸಬೇಕಾದರೆ ಮೈತ್ರಿಯಿರಬೇಕು — ಸಮನ್ವಯವಿರಬೇಕು — ಆಚಾರ ವಿಚಾರಗಳು ಸಮರಸವಾಗಬೇಕು.”

ಭಟ್ಟರ ಹೃದಯದಿಂದುಕ್ಕಿಂಬಂದ ವೀರತು ಹನುಮಯ್ಯನನ್ನು ಮಂತ್ರ ಮುಗ್ಡ ನನ್ನಾಗಿ ಮಾಡಿತು.

“ನಿಮ್ಮ ಜತಿ ಜಗಳವಾಡಬೇಕೆಂದು ನಾನು ಬಂದೆ ಸ್ವಾಮಿ.”

“ಜಗಳವಾಡು—ನಾನು ಬೇಡವೆಂದೆನೆ?”

“ನಿಮ್ಮ ಬಾಲಿಗೆ ಬುಟ್ಟಿ ಹಾಕಿದ ಮೇಲೆ ನಾನೇನು ವೀರತನಾಡಲಿ.”

“ವೀರತು ಕಡಿಮೆಯಾಗಬೇಕು—ಕೃತಿಹೆಚ್ಚಾಗಬೇಕು ಹನುಮಯ್ಯ”

ಎಂದು ಭಟ್ಟರಾಡಿದ ವೀರತು ಹನುಮಯ್ಯನ ಹೃದಯದಲ್ಲಿ ಶಲ್ಯ ದಂತಿ ಸೆಟ್ಟಿತು.

೬

ಜಂದ್ರಶೇಖರನ ಮದುವೆ ನಿಶ್ಚಯವಾದುದನ್ನು ಕಂಡು ಗರುಡಾ ಚಾರಿಗೆ ಅಶ್ವಯರ್ವಾಗಲಿಲ್ಲ; ನಂಜುಂಡಶೆಟ್ಟೀಗೆ ಅಶ್ವಯರ್ವೂ ಆಗಿತ್ತು, ಅಸಮಾಧಾನವೂ ಆಗಿತ್ತು.

ವ್ಯವಹಾರ ಪ್ರಪಂಚದಲ್ಲಿಯೇ ಹುಟ್ಟಿ ಬೆಳೆದಿದ್ದ ನಂಜುಂಡಶೆಟ್ಟೀ ಹಣವೇ ಜೀವನದ ಸರ್ವಸ್ವ ಎಂದು ತಿಳಿದುಕೊಂಡಿದ್ದ. ಹೆಚ್ಚು ಅನುಕೂಲ ಸ್ಥಳಲ್ಲದ ಆದಿಶೇಷಯ್ಯನವರೇಕೆ ಮಗನ ಮದುವೆಗೆ ಆತುರಪಡುತ್ತಿದ್ದ್ವಾ ರೆಂಬುದು ನಂಜುಂಡಶೆಟ್ಟೀಗೆ ಬಗೆಹರಿಯಲಿಲ್ಲ.

“ನಿನ್ನ ಕಾಲುನೇಲೆ ನೀನು ಸಿಂತುಕೊಂಡು ಮದುವೆ ಮಾಡಿ ಕೊಳ್ಳಲು ಪ್ರಯತ್ನಿಸಬೇಕಾಗಿತ್ತು ಜಂದ್ರಶೇಖರ” ಎಂದು ಶೆಟ್ಟಿ ಸ್ವಷ್ಟವಾಗಿ ಹೇಳಿದ.

“ಮನೆಯಲ್ಲಿ ನನ್ನ ಮಾತು ಯಾರು ಕೇಳುತ್ತಾರೆಯಾ?”

“ಉರಿಗೆಲ್ಲಾ ಉಪದೇಶಮಾಡುವ ನಿಮ್ಮ ತಂದೆಯವರಿಗೆ ಇವ್ಯತ್ಯ ತಿಳಿಯಲಿಲ್ಲವೇ?”

“ತಿಳಿಯತ್ತೆ. ಈಗ ನನಗೆ ಮದುವೆಮಾಡುವುದಕ್ಕೆ ತಂದೆಯವರಿಗೂ ಇವ್ಯತ್ಯವಿಲ್ಲ. ತಾಯಿ ಹಟ್ಟಿ ಹಿಡಿದಿದ್ದಾರೆ. ರುದ್ರಾಕ್ಷಪುರದ ಗುಂಡಾಭಟ್ಟರು ಪುಳ್ಳೆಯಿಟ್ಟಿ, ಬಿಟ್ಟಿರು. ತಾಯಿಗಂತೂ ಅವರ ಮಾತೆಂದರೆ ವೇದವಾಕ್ಯ.”

“ಯಾವತ್ತಾದರೂ ಮದುವೆಮಾಡಿಕೊಳ್ಳಲೇಬೇಕು. ಒಂದು ದಿನ ಹಿಂಜಿನು ಮುಂಜೇನು” ಎಂದು ಗರುಡಾಚಾರಿ ನಾಗಮೃನವರ ಪಕ್ಷ ಹಿಂಸಿ ಮಾತನಾಡಿದ.

“ನಿನಗೇನಯಾ—ನಿಮ್ಮಪ ಕೈತುಂಬ ಸಂಪಾದಿಸುತ್ತಿದ್ದಾರೆ. ನಿಮ್ಮ ಇಂನೊ ಸಂಪಾದಿಸುತ್ತಿದ್ದಾನೆ. ಮನೆಗೆ ನಿನು ಪ್ರೇಮಪುತ್ರ—ಹೇಗೆ ಮಾಡಿದರೂ ನಡೆದುಹೋಗುತ್ತದೆ—ನಾವು ಆಯ್ದುಕೊಂಡು ತಿನ್ನವ ಕೊಳಿಗಳು—ನಮ್ಮ ಕಾಲುಕಟ್ಟಿದರೆ ಗತಿ?”

“ನಾಲ್ಕು ಜನ ತಿನ್ನವ ಮನೆಯಲ್ಲಿ ಇನ್ನೊಂದು ಪ್ರಾಣಿಗೆ ಅನ್ನವಿಲ್ಲ ವೇನಯಾ?”

“ಅನ್ನದ ವಿಷಯ ದೊಡ್ಡದಲ್ಲ ಗರುಡಾಚಾರಿ—ತಂದೆ ನನ್ನನ್ನು ಬೆಂಗಳೂರಿಗೆ ಕೆಳಿಸಬೇಕೆಂದಿದ್ದಾರೆ. ತುಮಕೂರಿನಲ್ಲಿ ಒಂದು ಮನೆ—ಬೆಂಗಳೂರಿನಲ್ಲಿ ಒಂದು ಮನೆ. ಖಚುಂ ಎಷ್ಟಾಗುತ್ತದೆ ಸೋಡು. ಈ ಹಳ್ಳಿ ಹುಡುಗಿ ಕಟ್ಟಿಕೊಳ್ಳುವುದು ನನಗೆ ಸ್ವಲ್ಪವೂ ಇವ್ವಿಲ್ಲ—ತಂದೆಯವರಿಗೂ ಇವ್ವಿಲ್ಲ.”

“ಹಳ್ಳಿ ಹುಡುಗಿಯರು ಹೇಳಿಗೆ ಬಂದವೇಲೇ, ಹೇಳಿ ಹುಡುಗಿಯರಿಗಿಂತಲೂ ಪ್ರೋಗದಸ್ತಾಗುತ್ತಾರೆ ಚಂದ್ರತೀರು. ನನ್ನ ಅತ್ಯಿಗಿಯನ್ನೇ ಸೋಡು—ಅವಳು ನುಗ್ಗೆಹೆಳ್ಳಿಯಿಂದ ಬಂದಾಗ ಸರಿಯಾಗಿ ಮುಖತೋಳಿದು ಕೊಳ್ಳುವುದಕ್ಕೂ ಬರುತ್ತಿರಲಿಲ್ಲ. ಈಗ ಅಪ್ರಾ-ಟು-ಡೇಟ್ (up-to-date) —ನಿನಗೆ ಬೇಕಾದಹಾಗೆ ಹೆಂಡತಿಯನ್ನು ತಿದ್ದಿಕೊಂಡರೆ ಆಯಿತು.”

“ಅದಿಶೇಷಯ್ಯನವರು ಸ್ವಲ್ಪ ಪ್ರಯತ್ನಿಸಿದ್ದರೆ ನಾಲ್ಕೆಪ್ಪು ದು ಸಾವಿರ ರೂಪಾಯಿ ವರದಕ್ಕಿಣಿ ಕೊಡುವವರು ಯಾರಾದರೂ ಸಿಕ್ಕುತ್ತಿದ್ದರು.”

“ನಿನು ಸರಿಕೊಂಡಿಟ್ಟಿ—ಯಾವಾಗಲೂ ಲೆಕ್ಕದಲ್ಲಿಯೇ ಇರುತ್ತೀ. ಕನ್ನಾಸೋತ್ತಿಗೆ ಕೈನಿಡುವವನು ಮಯಾದೆಯಾಗಿ ಬಾಳುವುದು ಸಾಧ್ಯ ವೇನಯಾ!”

“ಈಗ ನಾವೆಲ್ಲಾ ಬಾಳುತ್ತಿಲ್ಲವೇ?—ವರದಕ್ಕಿಣಿಯಲ್ಲದೆ ನಮ್ಮಲ್ಲಿ ಮಾತೇ ಇಲ್ಲವು.”

“ಎಲ್ಲರೂ ನಿಮ್ಮಂತೆ ಆಗಿಬಿಟ್ಟರೆ ಹೆಣ್ಣು ಹೆತ್ತ ವರು ಉದ್ದಾರ ವಾದಂತೆಯೇ ಆಯಿತು.”

“ವರದಕ್ಕಿಣಿಂತ ತೆಗೆದುಕೊಳ್ಳಿದ್ದ ರಾಯಿತು—ಹೆಣ್ಣಿನವರು ವರನಿಗೆ

“ಮನೆಮರ ಎಲ್ಲಾ ಒತ್ತೆಯಿಟ್ಟು! ನೀನು ಹೇಳುವುದು ಅಳಿಯ ಅಲ್ಲ, ಮಗಳ ಗಂಡ ಎಂದ ಹಾಗಾಗುತ್ತದೆ. ನಮ್ಮ ಸಮಾಜದ ಈ ಕೆಲವು ದುಷ್ಪ ಪದ್ಧತಿಗಳನ್ನು ಕಂಡರೆ ನನಗೆ ವ್ಯೇಯೆಲ್ಲಾ ಉರಿಯುತ್ತದೆ. ಹೆಣ್ಣು ಕಡಿಮೆ-ಗಂಡು ಹೆಚ್ಚು ಎಂದೇಕೆಯಾಗಿ ಭಾವಿಸಬೇಕು. ಹೆಣ್ಣಿಗೆ ಗಂಡಷ್ಟು ಅವಶ್ಯಕವೋ ಅವ್ಯೇ ಗಂಡಿಗೆ ಹೆಣ್ಣು ಅವಶ್ಯಕ. ಹೆಣ್ಣಿನ ಕಡೆಯವರು ಗಂಡಿನ ಕಡೆಯವರನ್ನು ಎಷ್ಟು ಆಶ್ರಯಿಸಬೇಕು-ಅವರಿಗೆ ಎಷ್ಟು ಬಿಣ್ಣಿ ಖಚುವಾಡಬೇಕು! ಎರಡು ಸಂಸಾರಗಳ ಸಂಬಂಧ ಸ್ನೇಹದಲ್ಲಿ ಸಾಧನೆ ಯಾಗಬೇಕು.”

“ಮದುವೆ ಖಚನ್ನೂ ಗಂಡಿನವರೇ ಹಿಂಸಬೇಕೊನ್ನು.”

“ಏಕಾಗಬಾರದು. ಗಂಡಿನವರು ಅನುಕೂಲಸ್ಥರಾಗಿ ಹೆಣ್ಣಿನವರು ಅನುಕೂಲಸ್ಥರಲ್ಲಿದ್ದರೆ ಹಾಗೂ ಏಕೆ ಮಾಡಬಾರದು.”

“ನಮ್ಮ ದೇಶದಲ್ಲಿ ಅನೆಲ್ಲಾ ಸಾಧ್ಯವಿಲ್ಲವ್ಯ. ಬಹಳ ಕಾಲದಿಂದ ನಡೆದು ಬಂದಿರುವ ಸಂಪ್ರದಾಯಗಳನ್ನೂ ಯಾರು ಬದಲಾಯಿಸಲು ಸಾಧ್ಯವಿಲ್ಲ.”

“ಬದಲಾಯಿಸಲು ಸಾಧ್ಯವಿದೆ. ಆದರೆ ನಾವು ಮನಸ್ಸು ಮಾಡುವುದಿಲ್ಲ.”

“ನಾವು ಎಂದರೆ ಯಾರು?”

“ನೀನು, ನಾನು, ಚಂದ್ರಶೇಖರ.”

“ನೂರಾರು—ಸಾವಿರಾರು ಜನಗಳ ವಿರುದ್ಧ ನಾವು ಹೋರಾಡುವುದ ಕ್ಷಮೆಗುತ್ತದೆಯೇ?”

“ಜಗತ್ತಿನ ಇತಿಹಾಸರೂಪಿಸಿದವರು ಕೆಲವರೇ ಅಲ್ಲವೇ?”

“ಗರುಡಪಕ್ಷಿ ಆದರ್ಶದ ರೀಕ್ಷೆಗಳನ್ನು ಕಟ್ಟಿಕೊಂಡು ಇನ್ನೂ ಆಕಾಶದಲ್ಲಿಯೇ ಹಾರಾಡುತ್ತಿದೆ ನಂಜುಂಡ—ಲೋಕದ ಕಷ್ಟ ಸುಖ ಇವನಿಗಿನ್ನೂ ಅರ್ಥವಾಗಿಲ್ಲ” ಎಂದು ಚಂದ್ರಶೇಖರ ಹೇಳಿದ. ಗರುಡಾಚಾರಿ ಬಾಯಲ್ಲಿ ಮಾತು ಹೊರಡಲಿಲ್ಲ. ವಿಚಾರಪರವಶನಾಗಿದ್ದ ನಂಜುಂಡಶೀಟ್ಟು

“ಈ ಹೆಣ್ಣು ನಿನಗೆ ಸ್ವಲ್ಪ ಒಪ್ಪಿಗೆಯಿಲ್ಲವೆಂದು ಹೇಳಿದೆಯಾ ಚಂದ್ರಶೇಖರ?”

“ಹೋದು.”

“ಒಪ್ಪಿಗೆಯಿಲ್ಲದ ಹೆಣ್ಣಿನ್ನು ಮನುವೆಯಾಗಲು ನಿನ್ನ ಸಮ್ಮತಿನ ಬಾರದಾಗಿತ್ತು.”

“ತಾಯಿಯ ಮಾತು ಮಿಂದುವುದು ಹೇಗೆ? ಮನೆಯಲ್ಲಿ ಇದೇ ದೊಡ್ಡ ರಾಧ್ಯಾಂತವಾಗಿಬಿಡುತ್ತದೆ. ಗುಂಡಾಭಟ್ಟರ ಮಾತನ್ನು ತೆಗೆದು ಹಾಕಲು ಅಮೃತ ಸಿದ್ಧವಾಗಿಲ್ಲ.”

“ಭಟ್ಟರು ತುಂಬಾ ಪ್ರಭಾವಶಾಲಿಗಳಿಂದು ಕಾಣುತ್ತದೆ” ಎಂದು ಗರುಡಾಚಾರಿ ಸೂಚಿಸಿದ.

“ಅವರ ಆಳವೇ ಗೊತ್ತಾಗುವುದಿಲ್ಲ ಗರುಡ. ನಮ್ಮನ್ನು ಕಂಡರೆ ಅವರಿಗೆ ತುಂಬ ವಿಶ್ವಾಸ. ನಮಗವರು ಯಾವುದೋ ಬಾದರಾಯಣ ಸಂಬಂಧವಂತಿ. ಇಷ್ಟಾದರೂ ಅವರನ್ನು ಒಪ್ಪತ್ತು ಉಟ್ಟಮಾಡಲು ಒಪ್ಪಿಸಬೇಕಾದರೆ ಸಾಕು ಸಾಕಾಗಿ ಹೋಗುತ್ತದೆ. ಕೋಟ್ಯು ಕಢಿರಿ ಕೆಲಸಕ್ಕೆ ಇಲ್ಲಿಗೆ ಅವರು ಆಗಾಗ್ಗೆ ಬರುತ್ತಿರುತ್ತಾರೆ. ಹಸಿಬೆಚೀಲದಲ್ಲಿ ಅವಲಕ್ಷ್ಯ ಹಾಕಿಕೊಂಡು ಬಂದು ಅದನ್ನೇ ತಿಂದು ತ್ಯಾಪ್ತರಾಗುತ್ತಾರೆ. ‘ಹೀಗೇಕೆ ಮಾಡುವಿರಿ. ನಮ್ಮ ಮನೆ ಇಲ್ಲವೇ? ಬಂದು ಉಟ್ಟಮಾಡಿಕೊಂಡು ಹೋಗಬಾರದೇ?’ ಎಂದು ತಂದೆಯವರೊಮ್ಮೆ ಕೇಳಿದುದಕ್ಕೆ ಭಟ್ಟರು, ನೋಡಿ ಆದಿತೇಷಯ್ಯ, ಪರಾನ್ನಕ್ಕೆ ಬ್ರಾಹ್ಮಣ ಕೈಯೊಡ್ಡವ ತನಕ ಅವನನ್ನು ಯಾರುಅಲುಗಾಡಿಸಲಾರರು. ಬ್ರಾಹ್ಮಣ ಯಾವಾಗ ಆಸೆಯ ದಾಸನಾಗುತ್ತಾನೋ ಆಗವನು ಅಂತ್ಯಜನಾಗುತ್ತಾನೆ. ಬ್ರಾಹ್ಮಣನ ಕೈ ಯಾವಾಗಲೂ ಕೊಡುವ ಕೈಯಾಗಿರಬೇಕೇ ವಿನಾ ಬೇಡುವ ಕೈಯಾಗಿರಬಾರದು’ ಎಂದರು.”

“ನಿಜ ಚಂದ್ರಶೇಖರ—ನಮ್ಮ ತಂದೆಯವರು ಹೀಗೇ ಹೇಳುತ್ತಾರೆ. ರುದ್ರಾಂಶ್ವಪುರದಲ್ಲಿ ಮೊನ್ನೆ ಹುಟ್ಟಿದ ವೈಮನಸ್ಯ ಬೆಳೆದು ರಕ್ತಪಾತವಾಗದಿರು ಪುದಕ್ಕೆ ಭಟ್ಟರ ಪ್ರಭಾವವೇ ಕಾರಣವೆಂದು ತಂದೆಯವರು ಕೊಂಡಾಡಿದರು. ಭಟ್ಟರು ಹಾಕಿದಗೆ ಡಿ. ಸಿ. ಸಾಹೇಬರು ದಾಟುವುದಿಲ್ಲವಂತಿ!”

“ಇವಾಂಸಾಹೇಬರಿಗೂ ಗೋಕುಲಾಷ್ಟಮಿಗೂ ಸಂಬಂಧ ಹೇಗೆ ಸಾಧ್ಯ?” ಎಂದು ಸಂಜುಂಡಶಟ್ಟ ಕುತೂಹಲಗ್ರಸ್ತನಾದ.

“ಆ ವಿವರ ಯಾರಿಗೂ ಗೊತ್ತಿಲ್ಲವು. ಭಟ್ಟರೂ ಯಾರಲ್ಲಿಯೂ ಬಾಯಿ ಬಿಟ್ಟಿಲ್ಲ.”

“ನೀನು ಬೆಂಗಳೂರಿಗೆ ಹೋಗುವುದು ಖಂಡಿತವೆನ್ನು.”

“ಸಂಧ್ಯಕ್ಕೆ ಖಂಡಿತ. ನನ್ನ ಮದುವೆ ಮುಗಿದ ಮೇಲೆ ವಿವರ ಇತ್ಯಥವಾಗುತ್ತದೆಂದು ಕಾಣುತ್ತದೆ.”

“ಹಳೆಯ ಸ್ನೇಹಿತರನ್ನು ಮರೆಯಬೇಡ ಚಂದೂ.”

“ಎಂದೆಂದಿಗೂ ನಾನು ಹೊಟ್ಟಿಗಿಲ್ಲದ ಲಾಯರು—ನೀನು ಭಾರೀ ಶ್ರೀಮಂತ. ವಣಿಕ ಚಕ್ರವರ್ತಿ. ನೀನು ಮರೆಯಬೇಕಾಪ್ಪ.”

“ಮದುವೆ ಒಬ್ಬಟ್ಟು ಬೇಗ ಹಾಕಿಸಿಬಿಡವ್ವು.”

“ಅದಕ್ಕೇನು ಕೊರತೆಯಿಲ್ಲ ಸುಮೃನಿರು. ರು ದ್ವಾ ಹ್ಯಾಪು ರ ದಲ್ಲಿ ಬೇಕಾದವ್ವು ತೆಂಗಿನತೋಟಗಳವೇ.”

ಗೆಳೆಯನ ಮಾತುಕೇಳಿ ನಂಜುಂಡಶೆಟ್ಟಿ, ಗರುಡಾಚಾರಿ ಗಹಗಹಿಸಿ ನಕ್ಕರು.

ಭಟ್ಟರ ಸಮಸ್ಯೆ ಪರಿಹಾರವಾಗಿರಲಿಲ್ಲ.

ರುದ್ರಶೈಟ್ಟಿ, ಕೆಂಗೇಗೌಡರ ಬಣಗಳಿಗೆ ಮೈತ್ರಿಕಲ್ಪಸಚೆಕೆಂಬ ಅವರ ಪ್ರಯತ್ನ ಸಫಲವಾಗಿರಲಿಲ್ಲ.

ಹನುಮಯ್ಯನನ್ನು ಒಲಿಸಿಕೊಂಡಷ್ಟು ಸುಲಭವಾಗಿ ಕೆಂಗೇಗೌಡರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲವೆಂಬುದನ್ನು ಭಟ್ಟರು ಬಿಲ್ಲರು. ಗೌಡರು ‘ಕೊಟ್ಟರೆ ವರ ಇಟ್ಟರೆ ಶಾಪ’ ಸ್ವಭಾವದವರಾಗಿದ್ದರು. ಆತ್ಮಗೌರವದ ಪ್ರಶ್ನೆ ಬಂದರೆ ಅವರು ಯಾರನ್ನೂ ಲಕ್ಷ್ಯಸ್ಥಿರಲಿಲ್ಲ.

ಹನುಮಯ್ಯ ತತ್ತ್ವಕ್ಷಾಗಿ ಹೊಡಿದಾಡುತ್ತಿರಲಿಲ್ಲ. ಒಸವೇಶ್ವರ ನಾಟಕ ಮಾಡಹೇಳಿ ಹುರಿದುಂಬಿಸಿ ಕೈ ಕೊಟ್ಟುದಕ್ಕಾಗಿ ರುದ್ರಶೈಟ್ಟಿಯ ಮೇಲೆ ಅವನು ಸೇಡುತ್ತಿರಿಸಿಕೊಳ್ಳಲು ಹೊರಟಿದ್ದ. ಗೌಡರು ಸೇಡಿಗಾಗಿ ಹಾತೋರೆಯುತ್ತಿರಲಿಲ್ಲ. ಶ್ರೀರಾಮನನ್ನು ಅವಮಾನಗೊಳಿಸಲು ಪ್ರಯತ್ನಿಸಿದ್ದ ರುದ್ರಶೈಟ್ಟಿಯನ್ನು ಶಿಕ್ಷಿಸಚೆಕೆಂಬುದೇ ಅವರ ಆಕಾಂಕ್ಷೆಯಾಗಿತ್ತು.

ಗೌಡರ ಜತೆಯಲ್ಲಿ ಈ ವಿಷಯ ಮನಸ್ಸು ಬಿಟ್ಟು ಮಾತನಾಡಿ ಉರಿನ ಸಮಸ್ಯೆಯನ್ನು ಬಗೆಹರಿಸಲು ಭಟ್ಟರು ನಿಶ್ಚಯಿಸಿದರು.

ಗೌಡರ ಮನೆಗೆ ಭಟ್ಟರು ಬಂದಾಗ ಗೌಡಿತಯೇ ಸ್ವಾಗತ ಬಯಸಿದಳು. ಮೂಲೆಯಲ್ಲಿ ಸುತ್ತಿಟ್ಟಿದ್ದ ಮಂದಲಿಗೆ ಹಾಸಿ, ಭಟ್ಟರು ಕುಳಿತಮೇಲೆ, ತಾನು ನಿಂತಿದ್ದಲ್ಲಿಯೇ ನೆಲಮಾಟ ನಮಸ್ಕರಿಸಿ

“ಗುರುಗೋಳು ಭಾಳದೂರ ಪಾದ ಬೆಳಸಿಬುಟ್ಟೇ” ಎಂದಳು.

“ಗೌಡರನ್ನು ಸೋಡಬೆಕೆಂದು ಬಂದೆ ದೊಡ್ಡ ಮೃ”

“ಓಂದ ತಾವ ಓಗವೇ. ಆಳು ಕಳಿಸ್ತೇ?”

“ಹೂ—ಕಳಿಸು.”

ದೊಡ್ಡಮೃತ ಆಳು ಕಚುಹಿಸಿ ಒಂದು ಸ್ವಾಫಾನದಲ್ಲಿ ಗಂಭೀರವಾಗಿ ನಿಂತು

“ಗುರುಗೋಳ ಅತ್ಯ ವ್ಯಾಜ್ಯ ಕಾಯಬೇಕೆಂತವ್ಯಾ !”

“ಯಾಕೆ ತಾಯಿ.”

ಪಾತವ್ಯನ ಲಗ್ಗಿನಿಶ್ಚಯ ಮಾಡಿದ್ದ ನಮಗೆ ಒಂದು ಮಾತು ಏಳಬಾರ ದಾಗಿತ್ತಾ ?—ನಮಕಿಂತ ರುದ್ರಶೈಟ್ಟಿ ಬೇಕಾದವನಾದ್ದೂ ಬುದ್ದಿ.”

“ಹಾಗಲ್ಲ ದೊಡ್ಡಮೃತ ನಿನೂ ನನ್ನ ತಪ್ಪಿ ತಿಳಿದುಕೊಂಡರೆ ಹೇಗೆ ಹೇಳು. ಈಗ ಗೌಡರ ಕೈ ಮೇಲುಗೈ, ರುದ್ರಶೈಟ್ಟಿ ಕೈ ಕೆಳಗೈ. ಅವನಿಗೆ ಸಮಾಧಾನ ಹೇಳುವುದು ಅಗತ್ಯವಲ್ಲವೇ ?”

“ಅವನ ಮನೆ ಬಾಕಿಲಿಗೆ ನಿವ್ಯಾಕೆ ಓಗಬೇಕಾಗಿತ್ತು ಬುದ್ದಿ.”

“ಅದೂ ನನ್ನ ಮನೆಯೇ ದೊಡ್ಡಮೃತ ಈ ಬ್ರಾಹ್ಮಣನಿಗೆ ಒಂದು ಸ್ವಂತಮನೆ ಕೊಟ್ಟಿರೆ ಇವನಿಗೆ ಸ್ವಾಫ್ರ ಬೇಳಿಯಬಹುದೆಂದು ಭಗವಂತ, ನಿಮ್ಮೆಲ್ಲರ ಮನೆಯನ್ನೂ ನನಗೆ ಒಪ್ಪಿಸಿದ್ದಾನೆ.”

“ಓಗಿ ಬುದ್ದಿ—ನಿಮ್ಮಮಾತ್ರಕೆ ಕ್ವಾಪ ಮಾಡಿಕೊಳ್ಳಬೇಕೊಂತೆ ಅಂದು ಕೊಳ್ಳುತ್ತಿನಿ—ನಿಮ್ಮ ಮಾತು ಹೇಳಿಬುಟ್ಟೆ ಎಣ್ಣು ಮರ್ತು ಓಗ್ರೈಟ್ತಿ.”

“ಅದೇ ಸರಿ ತಾಯಿ. ಹೆಣ್ಣು ಸ್ವೇಹಮನಯಿ—ಸಹನಶೀಲಿ. ಅವಕೇ ಲೋಕರಕ್ಷಕಳು. ಗಂಡು ಮಾಡುವ ನೂರೆಂಟು ಅಪರಾಧಗಳನ್ನು ಹೆಣ್ಣು ಹೊಟ್ಟಿಗೆ ಹಾಕಿಕೊಳ್ಳಿದ್ದರೆ ಜಗತ್ತು ಉಳಿಯುವುದೇ ?—ಈಗ ನಿನಗೊಂದು ಕೆಲಸ ಒಪ್ಪಿಸಲು ಬಂದಿದ್ದೇನೇ ದೊಡ್ಡಮೃತ”

“ನಿಮ್ಮ ಮಾತಿಗೆ ನಾನು ಎದುರು ಏಕ್ಕೆನಾ ಬುದ್ದಿ.”

“ನನ್ನ ಮಾತಿಗೆ ನಿನು ಪ್ರತಿ ಹೇಳುವುದಿಲ್ಲವೆಂಬುದನ್ನು ಬಲ್ಲಿ ದೊಡ್ಡಮೃತ ಈಗ ನಿನು ಸಾಧಿಸಬೇಕಾಗಿರುವ ಕೆಲಸ ಆದಕ್ಕೂ ಹೆಚ್ಚಿನದು.”

“ಏಳಿ ಬುದ್ದಿ.”

“ಪಾತಮೃತನೆ ಲಗ್ಗಿ ನಿಶ್ಚಯಿಸಿರುವ ವಿಷಯ ನಿನಗೆ ಗೊತ್ತೇ ಇದೆ ಯಲ್ಲ. ತಂದೆಯಲ್ಲದ ಮಗು—ನರಸಮೃತ ಹೆಣ್ಣು ಹೆಂಗಸು—ಅವಕೊಬ್ಬಿಕೇ

ನಿಭಾಯಿಸುವ ಕೆಲಸವಲ್ಲ ಇದು. ಉರಿನವರು ನೀವೆಲ್ಲಾ ಸಹಾಯಮಾಡಿ ಈ ಕೆಲಸ ಆಗುಮಾಡಿಕೊಡಬೇಕು.”

“ಪಾತವ್ಯನೂ ನಮ್ಮ ಮಗಾನೆ ಬುದ್ಧಿ. ಸಂತೋಸವಾಗಿ ಅವಳ ಲಗ್ಗಿ ವಾಗ್ದೇ ಇದ್ದೆ ನಮ್ಮ ಮರ್ಪದ ಚಿಕ್ಕಾಗಿಗಿಂತ ಕಡೆಯಾಕೆಲ್ಪಾ?”

“ಈ ಮದುವೆ ಸಂದರ್ಭದಲ್ಲಿ ಗೌಡರಿಗೂ ರುದ್ರಶಿಷ್ಟೇಗೂ ರಾಜಿ ಮಾಡಿಸಿ, ಉರಿರಲ್ಲಿ ಶಾಂತಿ ಸೆಲಸುವಂತೆ ಮಾಡಬೇಕೆಂದು ನನ್ನ ಇಚ್ಛೆ. ಇಬ್ಬರೂ ಹಟಕ್ಕೆ ಬಿದಿದ್ದಾರೆ—ಗೌಡರಿಗೆ ವಿವೇಕ ಹೇಳಿ, ಅವರನ್ನು ದಾರಿಗೆ ತರುವುದು ನಿನ್ನ ಭಾರ.”

“ಗೌಡರು ಅನ್ಯಾಯಕ್ಕೆ ಹೋಗೋರಲ್ಲ ಬುದ್ಧಿ.”

“ಅದನ್ನು ನಾನು ಚೆನ್ನಾಗಿ ಬಲ್ಲಿ ತಾಯಿ. ಗೌಡರಲ್ಲಿ ಧರ್ಮವಿಲ್ಲ ದಿದ್ದರೆ ನಾನು ಅವರ ಪಕ್ಷದಲ್ಲಿ ನಿಲ್ಲಾತ್ಮದಿನೇ? ನಮ್ಮ ಮಾನ, ಮರ್ಯಾದೆ, ಗೌರವ, ಪ್ರತಿಷ್ಠಿಗಿಂತಲೂ ಉರಿನ ಹಿತ ದೊಡ್ಡದು ಎಂದು ಭಾವಿಸಬೇಕನ್ನು. ವಿಪರೀತ ಸೆಡುವುದು ಸುಲಭ. ಅದು ಬೇರು ಬಿಟ್ಟು, ಮರವಾಗಿ ಬೆಳೆದುಬಿಟ್ಟರೆ ಕಿತ್ತುಹಾಕುವುದು ಸಾಧ್ಯವಾಗುವುದಿಲ್ಲ. ನಮ್ಮ ಜನ್ಮ ಶಾಶ್ವತವಲ್ಲ. ಅದರೆ ನಾವು ಹಾಕುವ ಮೇಲ್ಪುಂಕ್ತಿ ಶಾಶ್ವತವಾಗುತ್ತದೆ. ಅದು ಯೋಗ್ಯವಾದುದಾದರೆ ಲೋಕಕ್ಕೆ ಕಲ್ಯಾಣವಾಗುತ್ತದೆ; ಅಯೋಗ್ಯವಾದುದಾದರೆ ಲೋಕ ನಾಶವಾಗುತ್ತದೆ.—ಮುಂದಿನ ತಲೆನಾರಿ ನವರು ನಮಗೆ ಹಿಡಿಶಾವ ಹಾಕಬಾರದು.—ಗೌಡರ ಹತ್ತಿರ ಈ ವಿವರ ನಾನೇ ಪ್ರಸ್ತಾಪಿಸುತ್ತೇನೆ. ನೀನು ನನ್ನ ಪಕ್ಷದಲ್ಲಿದ್ದರಿ ಸಾಕು.”

“ಹಂಗೇ ಆಗಲಿ ನನ್ನೊಂದಿಯಾ. ಗೌಡರ ಅತ್ಯಿರ ನೀವು ಮಾತಾಡಿ.”

ಮನೀಯಾಳಗೆ ಪ್ರವೇಶಿಸುತ್ತಲೇ ಕೆಂಗೇಗೌಡರು

“ಅಡ್ಡಬಿದ್ದ ನನ್ನೊಂದಿಯಾ” ಎಂದರು.

“ನಿಮ್ಮ ಕೆಲಸ ಕೆಡಿಸಿದೆನೇ ಗೌಡರೇ.”

“ಕೆಲಸ ಎಲ್ಲಿ ಹೋಗುತ್ತೆ ಬುದ್ಧಿ—ನೀವು ಬರೋದೂಂದ್ರೆ ಶಬರಿ ಮನಿಗೆ ಆ ನಮ್ಮಪ್ಪ ಬಂದಹಾಗೆ.”

ಎಂದು ಹೆಂಡತಿಯ ಕಡೆ ತಿರುಗಿ

“ಬುದ್ದೊ ರಿಗೆ ಒಸಿ ಹಣ್ಣು ಹಾಲು ಕೊಡಬಾರ್ದು” ಎಂದರು.

“ಬೇಡಿ ಗೌಡರೇ ಮಾಧ್ಯಾನಿಂ ಕದ ವೇಳೆಯಾಯಿತು. ಉಟಕ್ಕೆ ಹೋಗ್ನೇನೇ” ಎಂದರು.

ಭಟ್ಟರೀಚರಿಗೆ ನೆಲದಮೇಲೆ ಕುಳಿತು ಗೌಡರು

“ಏನ್ನುದ್ದಿ, ಇವ್ವುದೂರ ಪಾದ ಚೆಳಿಸಿದ್ದು” ಎಂದು ಕೇಳಿದರು.

ಪಾರ್ವತಿಯ ಲಗ್ಗುದ ಮಾತಿನಿಂದಲೇ ಆರಂಭಿಸಿ ಭಟ್ಟರು ರಾಜೀ ಸಂಧಾನಕ್ಕೆ ಬಂದು

“ನಾನು ಆಗಾಗೆ ತುವುಕೂರಿಗೆ ಹೋಗಿಬರಬೇಕಾಗುತ್ತದೆ. ತುವು ಕೂರಿನಲ್ಲಿದ್ದ ರೂ ನನಗೆ ಉರಿನ ಚಿಂತೆ ಬಾಧಿಸುತ್ತಿರುತ್ತದೆ. ನೀವಿಬ್ಬಿರೂ ಒಮ್ಮುತ್ತಿಸಮ್ಮತಿಯಿಂದಿರುವುದಾದರೆ ನನ್ನ ಮನಸ್ಸಿಗೆ ನೆಮ್ಮುದಿಯಾಗುತ್ತದೆ.”

ಗೌಡರು ವರೋನತಳಿದು ಕುಳಿತುಬಿಟ್ಟಿರು.

ಗೌಡಿತಿ ಮೆಲ್ಲನೇ

“ದೊಡ್ಡೊರು ಕೇಳೋದಿಕ್ಕೆ ಜವಾಬು ಏಳಬಾರ್ದು” ಎಂದೆಂಜು.

ಗೌಡರು ಕತ್ತಿತ್ತಿ ಹೆಂಡತಿಯ ಕಡೆನೋಡಿ

“ಏನು ಹೇಳಿ ದೊಡ್ಡಾ?”

“ಅರೀದಮುಕ್ಕೆ ನಾನು ನಿಮ್ಮ ಪಾಟ ಏಳಿಕೊಡಬೇಕಾ?—ಉರು ಸಂದಾಕಿರ್ಣಿಕೊತ ಬುದ್ದೊಂದ್ರೀರು ಅಪ್ಪಣಿ ಮಾಡುತ್ತಾವೇ—ನಮಗಾದೂ ಯಾಸಾಟೀಕೆ ಯಾಜ್ಯ-ಜಗಳ್.”

ಭಟ್ಟರು ಕೃತಜ್ಞ ತೆಯಿಂದ ಗೌಡಿತಿಯ ಕಡೆ ನೋಡಿ

“ಸರಿಯಾಗಿ ಹೇಳಿದೆ ನಮ್ಮನ್ನು” ಎಂದರು.

“ಯಾವಾಗಿದ್ದರೂ ನಾನು ನಿಮ್ಮಗೆ ಬುದ್ದಿ-ನಿಮ್ಮ ಮಾತು ತೆಗೆದು ಹಾಕೊ ಧೈಯರು ನನಗಿಲ್ಲ—ರುದ್ರಶಪ್ತಿ ಇಲ್ಲದ ಷರತ್ತು ಹಾಕಿದರೆ ಏನು ಮಾಡೋದು.”

“ಡಿಪ್ಪುಟೆ ಕವಿಾಪನರ್ ಸಾಹೇಬರ ಸಮುಖಿದಲ್ಲಿ ರಾಜಿಯಾಗಲಿ. ಇಬ್ಬರಿಗೂ ಅಸಮಾಧಾನವಾಗದ ರೀತಿ ಒಪ್ಪಂದ ಮಾಡೋಣ.”

“ದೊಡ್ಡ ಸಾಹೇಬರು ನಮ್ಮಾರ್ಥಿಗೆ ಬರಾತ್ರಾ ರಾ ಸ್ವಾಮಿ.”

“ನಕೆ ಬರಬಾರದು ?”

“ಇಲ್ಲಿಯ ಸಂದರ್ಭ ನೋಡಿ ಅವರಿಗೆ ಬೇಜಾರಾಗಿರಬೇಕು.”

“ತುಂಬಾ ಬೇಜಾರಾಗಿದೆ. ಜಬ್ಬೂರ್ ಸಾಹೇಬರು ಧರ್ಮಾಭಿನಾನಿಗಳು, ಧರ್ಮದಲ್ಲಿ ವೈಷಣವ್ಯಕ್ತಿ, ದ್ವೀಪಕ್ಕೆ ಸ್ಥಾನವಿರಬಾರದಿಂದು ನಂಬುತ್ತಾರೆ. ನಿಮಗೂ ರುದ್ರತೀಟ್ಟಿಗೂ ರಾಜಿಯಾದುದನ್ನು ಕಂಡರೆ ಅವರಿಗೆ ಅಪಾರ ಸಂತೋಷವಾಗುತ್ತದೆ.”

“ಸಾಹೇಬು ತುರುಕರಾದರೂ ಭೋಎ ಒಳ್ಳೆವರು ಸ್ವಾಮಿ.”

“ಸಾಹೇಬರು ಒಮ್ಮೊಮ್ಮೆ ತಮ್ಮ ಧರ್ಮಗ್ರಂಥ-ಪವಿತ್ರ ಕೊರಾನಿನ ಬಗ್ಗೆ ನನಗೆ ಹೇಳುತ್ತಾರೆ ಗೌಡರೇ. ನಾವು ದೇವರಿಗೆ ಹಲವು ಹೆಸರು ಕೊಟ್ಟಿರುವಂತೆ ಅವರೂ ಕೊಟ್ಟಿದ್ದಾರೆ. ಅದರಲ್ಲಿ ಕರುಣಾಜು, ದಯಾವಂಯ, ಪ್ರೇಮಿ ಹೆಸರುಗಳು ಭಗವಂತನಿಗೆ ಬಹುಪಿರಿಯವಂತೆ.”

ಗೌಡರು ಕೃತಕ ಗಾಂಭೀರ್ಯ ತಳಿದು ಗೌಡಿತಿ ಕಡೆಗೆ ತಿರುಗಿ

“ಕೇಳಿದೆಯಾ ದೊಡ್ಡಾ-ಸಾಹೇಬರು ಮೆಲ್ಲಿಗೆ ನಮ್ಮ ಸ್ವಾಮಿಯೋರ್ವ ಮುಸಲ್ಮಾನ ಜಾತಿಗೆ ಸೇರಿಸಿಬಿಡುತ್ತಾರೆಂದು ಕಾಣುತ್ತದೆ” ಎಂದರು.

ಗೌಡಿತಿ ಗಹಗಹಿಸಿ ನಗುತ್ತಾ

“ಅಂಗಲ್—ಸೋಮಿಯೋರು, ಸಾಹೇಬಿಗೆ ಜನಿವಾರ ಆಕಿಸಿಬಿಡ್ತಾರೆಂತ ಕಾಣುತ್ತೆ” ಎಂದಳು.

“ಎರಡೂ ಅಗತ್ಯವಿಲ್ಲ ಗೌಡರೇ, ದೊಡ್ಡನ್ನು; ಸಾಹೇಬರು ಒಳ್ಳೆಯ ಮುಸಲ್ಮಾನರಾಗಿದ್ದರೆ ನಾನು ಒಳ್ಳೆಯ ಬ್ರಾಹ್ಮಣನಾಗಿದ್ದರೆ ಸಾಕು. ಮತಾಂತರವಾಗದೆಯೂ ಒಬ್ಬರಲ್ಲಿ ಒಬ್ಬರು ಗೌರವ, ಸ್ತ್ರೀತಿ, ಅಭಿನಾನ ತಳೆದಿರಬಹುದು—ನಾನು ಉರಿನಲ್ಲಿರುವುದಿಲ್ಲ ಗೌಡರೇ. ತುನುಕೂರಿಗೆ ಹೋಗಿ ಬಟ್ಟಿ, ಒಡವೆ ವೈವಸ್ಥಿಮಾಡಬೇಕಾಗಿದೆ. ಪಾತವ್ವನ ಲಗ್ನವಾಗಿ ಹೋದರೆ ನಾನು ಗೆದ್ದೆ.”

“ಸಣ್ಣ ಸಂಸಾರ ಬೇಡನೆಂದು ದೊಡ್ಡ ಸಂಸಾರ ಕಟ್ಟಿಕೊಂಡು ನಿವ್ವಜಿಗಲೇ ಎಲ್ಲಿ ಗೆಲ್ಲಿತ್ತೀರಿ ಸ್ವಾಮಿಗಳೇ. ಸಂತೋಷವಾಗಿ ಹೋಗಿ ಬಸ್ತಿ—ಶ್ರೀ ರಾಮ ಕಾನಾಡುತ್ತಾನೆ. ಪಾತವ್ವನ ಲಗ್ನ ದ ವಿಷಯ ಯಾವಯೋಚನೆಯನ್ನು ಇಟ್ಟಿಕೊಳ್ಳಬೇಡಿ. ಈ ನಿಮ್ಮ ಮಗ ನೋಡಿಕೊಳ್ಳುತ್ತಾನೆ.”

ಎದ್ದು ನಿಂತ ಭಟ್ಟರಿಗೆ ದಂಪತಿಗಳು ನಮಸ್ಕರಿಸಿದರು. ‘ನಿಮ್ಮ ಮನೆ ನಂದಗೋಚುಲದ ಹಾಗೆ ಬೆಳೆಯಲಿ’ ಎಂದು ಭಟ್ಟರು ಅಶ್ರಿವರ್ಮದಿಸಿದರು.

ಭಟ್ಟರಿಗೆ ಅಶ್ರಿವರ್ಮದಯಾಗಮಾಡಿದವ್ಯು ಸಂತೋಷವಾಗಿತ್ತು. ಮೆಘಾನ್ನ ಗಾಯತ್ರಿ ಜಪಕ್ಕೆ ಕುಳಿತಾಗ

‘ಕೊನೆಗೂ ನೀನೇ ಗೌಡಿತಯಾಗಿ ಬಂದು ಎಲ್ಲಾ ಸರಿಮಾಡಿದೆಯಾ ತಾಯಿ’ ಎಂದುಕೊಂಡರು.

ಹನುಮಕವಿಗೆ ಸ್ವಲ್ಪವೂ ಬಿಡುವಿರಲಿಲ್ಲ. ತನ್ನ ಮನೆಯು ಸಮಾರಂಭಗಳಿಗೆ ಅವನು ಅನ್ಯ ಉತ್ಸಾಹ ವಹಿಸಿರಲಿಲ್ಲ. ಮಾತಾಡಿಸಿದವರಿಗೆ ‘ಗುರುಗಳ ಮನೆಯ ಕಾರ್ಯ—ಪುರುಷೋತ್ತಮ’ ಎಂದು ಹೇಳುತ್ತಿದ್ದು.

ಹೊರಿನ ಕೆಲಸಗಳ ಜವಾಬ್ದಾರಿ ಹನುಮ ಹೊತ್ತುಕೊಂಡೆತೆ ಒಳಗಿನ ಕೆಲಸಗಳ ಜವಾಬ್ದಾರಿ ದೊಡ್ಡಮೃತ್ಯು ಹೊತ್ತುಕೊಂಡಳು. ಅಕ್ಕೆ, ಬೀಳಿ, ರವೆ, ಜೀರಿಗೆ, ಮೆಣಸು, ಸಾಸವೆಗಳನ್ನು ಶುಭ್ರವಾಡಿಕೊಡುವ ಕೆಲಸ ಅವಳಿದಾಗಿತ್ತು.

ಮಡಿಯಲ್ಲಿ ಮಾಡ ಬೇಕಾಗಿದ್ದ ಹಪ್ಪಳ, ಸಂಡಿಗೆ, ಶಾಮಿಗೆ, ಅವಲಕ್ಷ್ಯಿಯ ಅಣಿಗೆ ನಿಂಗಕ್ಕೆ, ಚೆನ್ನಮೃತ್ಯುನೆರವಾದರು.

ಮದುವೆ ಅದ್ವಾರಿಯಿಂದ ನಡೆಯುವ ವಿಷಯದಲ್ಲಿ ಯಾರಿಗೂ ಅನುಮಾನವಿರಲಿಲ್ಲ.

ರುದ್ರಾಕ್ಷಪುರದಲ್ಲಿ ಸ್ವಯಂಭಾ ಕೆಲಹ ಹೊಗೆಯಾಡುವ ಮುನ್ನು ಗೌಡಿತಿ ದೊಡ್ಡಮೃತ್ಯುನೂ, ರುದ್ರಶಿಟ್ಟಿ ಹೆಂಡತಿ ತಿಪ್ಪಮೃತ್ಯುನೂ ಗೆಳತಿಯ ರಾಗಿದ್ದರು. ಆನುಪು, ಆಪತ್ತಿನಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಪರಸ್ಪರ ಕನ್ನಸುಖ ಹೇಳಿಕೊಳ್ಳುತ್ತಿದ್ದರು. ಬಸವಜಯಂತಿ ಪ್ರಕರಣವಾದ ಮೇಲೆ ಅವರಲ್ಲಿ ವಿರಸ ಹುಟ್ಟಿಕೊಂಡಿತು. ಗಂಡಸರಲ್ಲಿ ಹುಟ್ಟಿಕೊಂಡಿದ್ದ ವೈಷಮ್ಯ ಹೆಂಗಸರಿಗೂ ವ್ಯಾಸಿಸಿತು. ಸ್ವಲ್ಪ ಬಾಯಾಳಯಾದ ತಿಪ್ಪಮೃತ್ಯು ಗೌಡಿತಿಯ ಒಗ್ಗೆ ಶಕ್ತಿಮಾರಿ ಅವಪ್ರಚಾರ ಮಾಡಿದ್ದಳು. ಗೌಡಿತಿ ಸ್ವಯಂ ಅದಕ್ಕೆ ಪ್ರತಿಕ್ರಿಯೆ ಮಾಡಲು ಹೋಗಲಿಲ್ಲ. ಅವಳ ಪಕ್ಷದವರು ಕೈಗೊಂಡಿದ್ದ ವಿರುದ್ಧ ಅಪಪ್ರಚಾರವನ್ನು ಅವಳು ತಡೆಗಟ್ಟಲು ಯಂತ್ರಿಸಲಿಲ್ಲ. ಗೌಡಿತಿಯ

ಪ್ರಕ್ಕದವರ ಬಾಯಿಗೆ ಬಿದ್ದ ರುದ್ರಶಿಟ್ಟಿಯ ರಹಸ್ಯವೆಲ್ಲಾ ಬಯಲಿಗೆ ಬಿಡ್ಡಿತ್ತು. ಅವನು ತುಮಕೂರಿನಲ್ಲಿ ‘ದ್ವಿತೀಯ ಸಂಸಾರ’ ನಡೆಸುತ್ತಿರುವ ವಿಷಯವೂ ಡಂಗುರ ಸಾರಲ್ಪಿಟ್ಟತ್ತು. ಕೆಂಗೇಗೌಡನ ದರ್ಶನವೆಲ್ಲಾ ಬಾಯಿದರ್ಶ. ಅವನ ಕೈಯಲ್ಲಿ ಮೂರು ಕಾಸೂ ಇಲ್ಲ. ವೈಶುತುಂಬ ಸಾಲ. ರಾಮದೇವರ ಹೆಸರಿನಲ್ಲಿ ಅವನು ಉರಿನಲ್ಲಿ ಭಿಕ್ಷುವೆತ್ತಿ ಹೊಟ್ಟಿ ಹೊರೆಯುತ್ತಿದ್ದಾನೆಂದು ತಿಪ್ಪವ್ಯಾ ಸಾರಿದ್ದಳು.

ಬಂದು ದಿನ ನರಸಮೃಂಣನ್ನು ಕಾಣಲು ಬಂದ ತಿಪ್ಪವ್ಯಾ ಗರಹೊಡಿ ದವಳಂತಿ ಬಾಗಿಲಲ್ಲೇ ನಿಂತಳು. ನರಸಮೃಂಣೇ ಹೊರಗೆ ಎದ್ದು ಬಂದು

“ಒಳಕ್ಕೆ ಬಾ ತಿಪ್ಪಕ್ಕೆ” ಎಂದಳು.

“ಒಳಕ್ಕೆ ಬರಬೇಕೂಂತಲೇ ಬಂದೆ—ಆದರೆ....”

“ಈಗ ಆದದ್ದೀನು?”

“ಆ ಕೆಟ್ಟಿ ಮುಕದ ಗೌಡಿತಿ ಕುಂತ್ಯೈತಿ.”

“ಗಂಡಸರು ವ್ಯಾಜ್ಯ ಕಾದುಕೊಂಡರೆ ನಿಮಗಾದದ್ದೀನು. ಒಳಕ್ಕೆ ಬಾರವ್ಯಾ.”

ಹಜಾರದಲ್ಲಿ ಅಕ್ಕಿ ಕೇರುತ್ತಿದ್ದ ದೊಡ್ಡವ್ಯಾ

“ಯಾರವ್ಯಾ ಆದು!” ಎಂದು ಕೇಳಿದ್ದಳು.

“ಯಾರೂ ಇಲ್ಲ ದೊಡ್ಡವ್ಯಾ—ನವ್ಯಾ ತಿಪ್ಪಕ್ಕೆ.”

“ತಲೆಬಾಕಿಲ್ಲಲ್ಲಿ ನಿಂತು ನಾತಾಡೋದು ಮರ್ಪಡೇನಾ! ಒಳಕ್ಕೆ ಬಾಂತೆ ಏಳಿ.”

ಗೌಡಿತಿಯಿಂದಲೇ ಆಹ್ವಾನ ಬಂದರೂ ತಿಪ್ಪವ್ಯಾ ಸ್ವಲ್ಪ ತಡೆದು, ಯೋಚಿಸಿ, ಅನುಮಾನಿಸುತ್ತೇ ಲೇ ಒಳಕ್ಕೆ ಪ್ರವೇಶಿಸಿದಳು.

ಗೌಡಿತಿ ಮರುಮಾತನಾಡದೆ ತನ್ನ ಮುಂದೆ ಗುಡ್ಡೆ ಬಿಡಿದ ನುಚ್ಚಕ್ಕೆ ಯನ್ನು ತಿಪ್ಪಕ್ಕೆನ ಕಡೆ ಸರಿಸಿ

“ಕುಂತ್ಯೈಲ್ಲಂಡು ಬಸಿ ಕಲ್ಲು ಆರಿಸಿ ಕೊಡವ್ಯಾ” ಎಂದಳು.

ಗೌಡಿತಿ ಸೌಜನ್ಯಯುತವಾಗಿಯೇ ನುಡಿದಿದ್ದರೂ ಅವಳ ನಾತಿನಲ್ಲಿ ದರ್ಶನಿಲ್ಲದಿರಲಿಲ್ಲ. ಗೌಡಿತಿಯ ಬೆನ್ನು ಹಿಂದೆ ಜನ ಹ ತ್ತು ಮಾತು ಆಡಿಕೊಳ್ಳುತ್ತಿದ್ದರೂ ಆಕೆಯ ಎದುರು ನಿಂತು ಚಕಾರ ಶಬ್ದವನ್ನೆತ್ತುವ

ಧೈಯರು ಯಾರಿಗೂ ಇರಲಿಲ್ಲ. ಅವಳ ಜಾಯವಾನಕ್ಕೇ ಬಂದಿದ್ದ ಸಹಜ ಗಾಂಭೀರ್ಯ ಎಲ್ಲರನ್ನೂ ಅರೆಮಾರುಕರನ್ನೂ ಗಿಸುತ್ತಿತ್ತು.

ತಿಪ್ಪಕ್ಕೆ ನುಚ್ಚುಕ್ಕಿಗೆ ಕೈಹಾಕಡೆ ವಿಧಿಯೇ ಇರಲಿಲ್ಲ.

ದೊಡ್ಡವ್ಯಾಗಿ ತುಟಿ ಪಿಟಕ್ಕಿನ್ನದೆ ಅಕ್ಕೆ ಕೇರುತ್ತಿದ್ದಳು.

ತಿಪ್ಪಕ್ಕೆ ಕತ್ತು ಬಗ್ಗಿ ಸಿಕೊಂಡು ಅಕ್ಕೆ ಆಯುತ್ತಿದ್ದ್ಲು.

ನರಸವ್ಯಾ ಒಳಗಿನಿಂದ ಎರಡು ದೊನ್ನೆಗಳಲ್ಲಿ ಹೆಸರುಬೇಕೆ ಕೋಸುಂಬರಿ, ಎರಡು ಲೊಟಾಗಳಲ್ಲಿ ಬೇಲದ ಹಣ್ಣಿನ ಪಾನಕ ತಂದು ಅವರ ಮುಂದಿಟ್ಟು

“ತೇಗೋಳ್ಳವ್ಯಾ—ಬಿಸಲು ರಣರಣ ಎಂತಾ ಸುಡುತ್ತಿದೆ”

ಎಂದು ಉಪಚರಿಸಿದಳು.

ದೊಡ್ಡವ್ಯಾ ದೊನ್ನೆಯನ್ನು ಕೈಗೆತ್ತಿಕೊಂಡು ತಿಪ್ಪಕ್ಕೆನ ಕಡೆ ತರುಗಿ ನೋಡಿದಳು. ತಿಪ್ಪಕ್ಕೆನ ಮನದಲ್ಲಿ ಮೂಡಿದ್ದ ಅನುವಾನವನ್ನು ಕೈಣಾಧರ ದಲ್ಲಿ ಗ್ರಹಿಸಿ

“ತೇಗೋಳ್ಳವ್ಯಾ—ಆವ್ಯಾವರ ಮನೆಯಲ್ಲಿ ತಿಂದರೆ ಜಾತಿಯೇನೂ ಕೆಡಾಕಿಲ್ಲ” ಎಂದಳು.

ತಿಪ್ಪಕ್ಕೆ ದೊನ್ನೆಗೆ ಕೈಹಾಕಿ ಅದನ್ನು ಬರಿದುಮಾಡಿ ಪಾನಕ ಕುಡಿದಳು. ನರಸವ್ಯಾ ಇಬ್ಬರನ್ನೂ ನೋಡುತ್ತು

“ಸವತೀರ ಹಾಗೆ ಕಾದಾಡ್ತಿರಲ್ಲೇ ನೀವಿಬ್ಬರು”

ಎಂದು ಗಹಗಹಿಸಿ ನಕ್ಕಳು.

ದೊಡ್ಡವ್ಯಾನಿಗೂ ತಡೆಯಲಾರದಪ್ಪು ನಗು ಬಂದಿತು. ಹೆಸರುಬೇಕೆ ನೆತ್ತಿಗೇರಿ ಅವಳಕಣ್ಣ ಮೂಗಿನಲ್ಲಿ ನೀರುಬರಿಸಿತು. ನರಸವ್ಯಾ ನಸುನಗುತ್ತಾ

“ಗೌಡರು ನೆನಸಿಕೊಳ್ಳುತ್ತಿದ್ದಾರೆ ದೊಡ್ಡವ್ಯಾ” ಎಂದಳು.

“ಓಗ್ರಾವ್ಯಾ! ನಿಮಾದೇ ಸುಮಾನ”

ಎಂದನ್ನುತ್ತಾ ನೆತ್ತಿ ತಟ್ಟಿಕೊಂಡು ಸಮಾಧಾನ ತಂದುಕೊಂಡಳು.

ನರಸವ್ಯಾ ತನ್ನ ಚಿಂತನೆಯನ್ನೇ ಮುಂದುವರಿಸುತ್ತಾ

“ನೀವಿಬ್ಬರೂ ಮಕ್ಕ ಪೂರ್ವ ವಶ್ಮಿಮಕ್ಕೆ ತಿರುಗಿಸಿಕೊಂಡಿರುವುದು ಸರಿಯಲ್ಲವ್ಯ. ಗೌಡರಿಗೂ, ಶೈಟ್ಟರಿಗೂ ವಿರಸ ಹುಟ್ಟಿದಮೇಲೆ ಉರಿನ ಕಳೆಯೇ ಕೆಟ್ಟಹೋಯಿತು. ಗಂಡಸರು ತಪ್ಪಿ ನಡೆದರೆ ಆವರಿಗೆ ವಿನೇಕ ಹೇಳಬೇಕಾದ್ದು ಹೆಂಗಸರು—ನಮ್ಮ ಕರ್ತವ್ಯ. ನಾವೂ ಅವರ ಹಾಗೆ ಕಾದಾಡುತ್ತೆ ಕುಳಿತರೆ ಲೋಕ ಉಳಿಯುತ್ತದೆಯೇ?”

“ಇದರಲ್ಲಿ ನನ್ನೆನು ತಪ್ಪವಾಗಿ!”

ಎಂದು ತಿಪ್ಪಕ್ಕೆ ಕೇಳಿದಷ್ಟು.

“ತಪ್ಪಿ ನಿನ್ನಾ ಅಲ್ಲ—ನನ್ನೂ ಅಲ್ಲ—ಸಂದರ್ಭ ಹಾಗೆ ಬಂತು. ಅವ್ಯಾವರು ನಾಜ್ಯಯವಾಗಿ ಮಾತಾಡುವೆ ತಿಪ್ಪಕ್ಕೆ—ಅಪ್ಪಿಯಾಕೆ ಒಂದು ಪಾಯಸ ಮಾಡಿದ್ದೆ ನಿನ್ನ ನೆನಪು ಬತ್ತಾ ಇತ್ತು. ನಿಜ ಏಳಿದ್ದು ನಂಬಿ—ಸುಳ್ಳು ಏಳಿದ್ದು ನಂಬಿ—ಇಂಗಿರೋದು ನಂಗೆ ಸಂತೋಷವಾಗಿಲ್ಲ ತಿಪ್ಪಕ್ಕೆ—ನಾನೆಂಗೆ ಕೊರಗ್ಗಿನೋ ಅಂಗೇ ಗೌಡರೂ ಕೊರಗ್ಗಿವೆ—ಒಂದಿನ್ನ ನಿಮ್ಮ ಮನ್ಯಾಕೆ ಯಾವ್ಯೋ ಅಬ್ಜವಂತೆ! ಶೈಟ್ಟರು ಉರಿಗೆ ಹೋಗಿದ್ದವು ಅಬ್ಜಕ್ಕೆ ಬತ್ತೀನೀಂತ ಏಳಿದೂ ಬಂದಿರಲಿಲ್ಲವಂತೆ! ನಿಮ್ಮ ಮನೆ ತಾವ ಗೌಡರು ಶೈಟ್ಟರನ್ನ ಉಡಿಕೊಂಡು ಬಂದ್ರುಂತೆ. ನೀನು ಕಣ್ಣಿ ರು ಬುಟ್ಟಿದ್ದನ್ನ ನೋಡಿ ‘ಯಾಕವಾಗಿ’ ಎಂತಾ ಕೇಳಿದ್ರುಂತೆ!—ಯಜಮಾನರು ಬರ್ಮಲ್—ಮನೇಲಿ ಅಬ್ಜ—ಮಕ್ಕೆಲ್ಲಾ ಅಸುಕೊಂಡವೆ ಎಂತಾ ನೀನು ಏಳಿದೆಯಂತೆ! ಗೌಡರು ಒಳಿಕೆ ಬಂದು ‘ಹುಚ್ಚಿವಾಗಿ—ಅಬ್ಜದ ದಿವಸ ಯಜಮಾನಿದ್ದೆ ಚಿನ್ನು—ಶೈಟ್ಟರ ಯಾವ್ಯೋ ಕೇಲಸದ ಮಾರ್ಕಾಕೆ ಓಗವೆ; ಕೇಲಸ ಮುಗಿದಿಲ್ಲ; ಅವರು ಬರ್ಮಿಕಾಗಿಲ್ಲ.—ಅದಕ್ಕೆ ಅತೋಗ್ರಿತ ಮಕ್ಕಳ್ಳು ಉಪವಾಸ ಕೆಡವಿದರೆ ಶಿವಾ ಮೆಚ್ಚಾನಾ—ನಡಿ, ಉಣಿಣಿ ಕೆಕ್ಕೇಳು—ನಾನು ನಿಮ್ಮಣ್ಣ—ಮಕ್ಕಳ ಜತೆ ಉಣಿನಿ ಅಂತಾ ಏಳಿದರಂತೆ!”

“ಬೈದಕ್ಕಾ—ಬೈದು.”

“ನೀನು ಭೋಗಿ ಸಂತೋಷಪಟ್ಟಿಯಂತೆ!”

“ಬೈದಕ್ಕಾ—ಬೈದು. ತವರುಮನೇಲಿ ನನಗೆ ಅಣ್ಣ ಇರಲಿಲ್ಲ—ಗಂಡನ್ನ ಮನೇಲಿ ಅಣ್ಣ ಸಿಕ್ಕಿದಾಂತ ಸಂತೋಷಪಟ್ಟಿ.”

“ಅದನ್ನ ನೆನಸಿಕೊಂಡು ಗೌಡರು ಕಣ್ಣಿ ರಲ್ಲಿ ಕೈತೋಳಿತವೆ.”

“ನಾನೊಬ್ಬಳು ಇವೇಕವಿಲ್ಲ ಮೂರಿಯಕ್ಕೆ—ನಿನ್ನ, ಗೌಡರ್ಹ ದುಕ್ಕು ಪಡಿಸಿದೆ.”

ಎಂದು ಬಿಕ್ಕಿಬಿಕ್ಕಿ ಅಳುವುದಕ್ಕುವರ್ಕುಮಿಸಿದಳು. ದೊಡ್ಡ ಮೃಮೆಲ್ಲನೆ ಸರಿದು ತಿಪ್ಪಕ್ಕೆನ ಬಳಿ ಬಂದು ಕುಳಿತು, ಅವಳನ್ನು ಸಮಾಧಾನಪಡಿಸುತ್ತಾಗೆ “ಅವ್ವಾವರ ನುನೆ ಬೋನದಲ್ಲಿ ಅಮೃತ ಏತೆ ತಿಪ್ಪಕ್ಕೆ—” ಎಂದಳು.

“ನನ್ನ ಬೋನದಲ್ಲಿ ಅಲ್ಲ ತಾಯಿ—ನಿನ್ನ ಹೈದರಯದಲ್ಲಿ”

ಎಂದು ನರಸಮೃದ್ಧಿ ಮರುನುಡಿದು

“ಅವ್ವಾ—ನಾನೊಬ್ಬಳು ದಿಕ್ಕಿಲ್ಲದ ಪರದೇಶಿ. ನನ್ನ ಸ್ವಾಮಿ ಎಂದು ಪರಂಥಾವು ಸೇರಿದರೋ ಅವತ್ತೀ ನನ್ನ ಸಮಸ್ತ ಭಾಗ್ಯ, ಸೌಖ್ಯ, ಮಂಗಳ ಮುಗಿದುಹೋಯಿತು. ವಾತೂ ಲಗ್ಗಿ ಮಾಡಿ, ಅವಳನ್ನು ಸರಿಯಾದ ಕಡೆ ಸೇರಿಸಿ ಬಿಟ್ಟಿರೆ ನನ್ನ ಕರ್ತವ್ಯ ತೀರಿತು—ನನ್ನ ಕುಲದೇವರೇ ಭಟ್ಟಿರ ಸ್ವರೂಪದಲ್ಲಿ ಬಂದು ನನ್ನ ಕಾವಾಡುತ್ತಿದೆ. ಗಂಡು ಗೊತ್ತುಮಾಡುವುದಕ್ಕೆ ಅವರು ಪಟ್ಟಿ ಕಷ್ಟ ಅಣಿಪ್ಪಿಲ್ಲ. ಅವರು ಆರಂಭಿಸಿರೋ ಕೆಲಸ ನೀವು ನಗುನಗುತ್ತಾಗೆ ಮುಗಿಸಿಕೊಡಬೇಕು. ನನಗೆ ನೀವೇ ಅಕ್ಕತಂಗಿಯರು....”

ದೊಡ್ಡ ಮೃದು, ತಿಪ್ಪಕ್ಕೆ ಇಬ್ಬರೂ ಏಕಕಂಠದಿಂದ

“ಆಗನ್ನ ಬೇಡ್ಯವಾ—ನಾವು ನಿಮ್ಮ ಮಕ್ಕಳು.” ಎಂದರು.

ಪಾತೂ ಮದುವೆಯ ವ್ಯಾಜ್ಯದಲ್ಲಿ ರುದ್ರಾಕ್ಷಪುರ ಶುಭ್ರವಾಗಿ ಬೆಳಗ ತೊಡಗಿತು. ಒಂದೆಡೆ ಗೌಡರು— ಒಂದೆಡೆ ರುದ್ರಶಿಟ್ಟೆ ಎಲ್ಲರಿಗೂ ‘ತಾಕೀತು’ ಮಾಡಿದ್ದರು. ಉಂಟಾಗಿ ರಸ್ತೆಗಳಲ್ಲಿನ ಕೊರಕಲುಗಳು ನೇರ ವಾದುದಲ್ಲದೆ, ತುನುಕೂರು—ರುದ್ರಾಕ್ಷಪುರದ ರಸ್ತೆಯೂ ಪಾಕಾಯಿತು.

ಮುಖಾಮುಖಿಯಾಗಿ ಸಂಧಿ ಸುವ ಸಂದರ್ಭಗಳನ್ನು ಗೌಡರು, ರುದ್ರಶಿಟ್ಟೆ ಇಬ್ಬರೂ ತಪ್ಪಿಸುತ್ತಿದ್ದರು. ಚಪ್ಪರಕ್ಕೆ ರುದ್ರಶಿಟ್ಟೆ ಸಂಗ್ರಹಿಸಿದ್ದ ಅಡಿಕೆ ಮರಗಳು ಸಾಲದೆನಿಸಿದರೆ ಗೌಡರು ಮತ್ತೆ ಪ್ರಸ್ತುತಿ ಅಡಿಕೆ ಮರಗಳನ್ನು ಕಡಿಸಿ ತಂದು ಹೇರಿಸುತ್ತಿದ್ದರು. ಗೌಡರು ಮಾಡಿಸಿದ್ದ ಕೆಲಸದಲ್ಲಿ ಓರೆ ಕೋರೆ ಇದ್ದರೆ ಶಿಟ್ಟೆ ಮಾತಾಡದೆ ತಿದ್ದುತ್ತಿದ್ದ. ಒಬ್ಬರ ಕೆಲಸದಲ್ಲಿ ಒಬ್ಬರು ಆಗಾಗ್ಗೆ ನಿವಾರಿಸಿದ್ದ ಕೈಹಾಕುತ್ತಿದ್ದರೂ, ಪರಸ್ಪರ ಫೋಟೋ ಯೋದಗದಂತೆ ಎಚ್ಚರವಾಗಿದ್ದರು.

ಮದುವೆಯ ಸಂಭರಮ ಸೋಡಿ ಭಟ್ಟರು ಆನಂದಭರಿತರಾಗಿ ‘ದಾಸಪ್ರ ಪುಣ್ಯವಂತ-ಭಗವಂತನೇ ನಿಂತು ಅವನ ಮಗಳ ಮದುವೆ ಮಾಡಿ ಸುತ್ತಿದ್ದನೇ’ ಎಂದರು.

ಬೀಗರು ಇಳುದುಕೊಳ್ಳುವುದಕ್ಕೆ ಪ್ರಾಧಿಕಿ ಕ ಶಾಲೆ ಅಣಿಮಾಡಲ್ಪಟ್ಟಿತು. ತುಮಕೂರಿನಿಂದ ಪಟ್ಟೋವ್ಯಾಕ್ಷಣ್ಣ ದೀಪಗಳನ್ನು ತರಿಸಿ, ಶಾಲೆಯನ್ನು ಬೆಳಗಿಸಲು ರುದ್ರಶಿಟ್ಟೆ ಒಸ್ಪಿಕೊಂಡ. ಬೀಗರ ಮನೆಗೆ ಬೇಕಾಗುವ ಲವಾಜವೆ ಗೌಡರ ಮನೆಯಿಂದ ಹೋಯಿತು.

ಮದುವೆಯ ದಿನ ಸಮಾಪಿಸುತ್ತ ಬಂತು. ಒಂದು ಸಂಜೀ ಭಟ್ಟರು ಹನುಮನ್ನೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ಶಾಲೆಯ

ಮುಂದಣ ಕಲ್ಲುಬೆಂಚಿನ ಮೇಲೆ ಕುಳಿತ್ತಿದ್ದರು. ಅವರ ಮನಸ್ಸು ಪ್ರಪುಲ್ಲ
ವಾಗಿತ್ತು. ಪ್ರಕೃತಿ ಆ ಸಂತೋಷದಲ್ಲಿ ಭಾಗಿಯಾಗಿ ನಂಜನಗುತ್ತಿದ್ದಳು.

ಗೋವಾಳದಿಂದ ಹಿಂದಿರುಗುತ್ತಿದ್ದ ಗೋವುಗಳನ್ನು ನೋಡುತ್ತು,
ಗೋವಾಲರನ್ನು ಒಂದೊಂದೇ ಹಿತನಜನಿದಿಂದ ವಾತನಾಡಿಸುತ್ತ ಭಟ್ಟರು
ಕುಳಿತ್ತಿದ್ದಂತೆ ರಂಗ ಬಂದು ಎದುರು ನಿಂತ.

“ಯಾಕೋ ರಂಗ, ನಿನ್ನ ಹಸು ಸ್ವಲ್ಪ ಕುಂಟುತ್ತೀ?” ಎಂದು
ಭಟ್ಟರು ಕೇಳಿದರು.

“ವಾದವಾರ ಮಾಲಿಂಗಪೈನ ಕಾಳಿಜತೆ ಗುದ್ದಾಡಿ ಕೊರಕಲಿಗೆ ಬಿದ್ದು
ಬುಡ್ಡು ಬುದ್ದಿ—ಕಾಲಿಗೆ ಒಸಿ ಗಾಯ ಆಯ್ತು—ಹಸಿರು ಕಟ್ಟಿವ್ಯಾ.”

ಭಟ್ಟರು ನಗುತ್ತಾತ್ತು

“ಗೌಡರು, ತೆಟ್ಟಿರ ವಾಜ್ಞೆ ದನಗಳವರೆಗೂ ಹಬ್ಬಿತು” ಎಂದರು.

ರಂಗ ಸ್ವಲ್ಪ ಧೈರ್ಯ ತಂದುಕೊಂಡು

“ಪಾರೋತನ್ನು ಲಗ್ನಿದಾಗ ನಮಗೆ ಪರಮಾನ್ಮಾ ಆಕಸಲ್ಪಾ ಬುದ್ದಿ”
ಎಂದ.

ಭಟ್ಟರು ಕ್ಷಣಿಕಾಲ ಆಲೋಚಿಸಿ

“ಹಾಕಿಸುತ್ತೀನೇ ಹೋಗು—ನೀನೂ, ನಿನ್ನ ಹೆಂಡ ತಿ ಮಕ್ಕಳು
ತಿನೊಂದ್ಲು ಆಪ್ಪು ಹಾಕಿಸುತ್ತೀನೇ” ಎಂದರು.

ರಂಗ ಸಂತುಷ್ಟನಾಗಿ ಹೋದಮೇಲೆ ಹನುಮ ಭಟ್ಟರ ಕಡೆ ತಿರುಗಿ

“ದ್ವಾರಪತ್ರಿ ಅಕ್ಕಯವಾತ್ರೆ ರುದ್ರಾಕ್ಷಪುರದಲ್ಲಿಲ್ಲ ಗುರುಗಳೇ” ಎಂದ.

“ಯಾಕಿಲ್ಲ ಹನುಮಣಿ—ಅಕ್ಕಯವಾತ್ರೆ ಕಥೆ ದ್ವಾರಕ್ಕೇ ಮುಗಿದು
ಹೋಗಿದ್ದರೆ ಅದು ಅಕ್ಕಯವಾತ್ರೆಯಲ್ಲ—ಕ್ವಯವಾತ್ರೆ.”

“ಇದು ಕಲಿಗಾಲ ಗುರುಗಳೇ.”

“ಹೋದು—ಅದಕ್ಕೇ ಈಗ ಭಗವಂತ ಅಕ್ಕಯವಾತ್ರೆಯನ್ನು ಯಾರ
ಕೈಗೂ ಕೊಟ್ಟಿಲ್ಲ—ಎಲ್ಲರ ಮನದಲ್ಲಿ ಇಟ್ಟಿದ್ದಾನೆ.”

“ನಿಮ್ಮಿಂದ್ದೈರ್ಯವೇ ಧೈರ್ಯ!”

“ರಂಗನಿಗೆ ನಾನು ಕೊಟ್ಟ ಮಾತು ಉಳಿಸೋದು ನಿಮ್ಮಿಂದ್ದೈರ್ಯ
ನನಗೆನು ಚಿಂತೆ! ನನ್ನ ಕೌದಿ ತೆಗೆದು ನಿಮ್ಮಿಂದ್ದೈರ್ಯ ಹೆಗಲಿನ ಮೇಲೆ ಹರಣಿ

ಬಿಡುತ್ತೇನೇ—ನೋಡು ಹನುಮಣ್ಣಿ, ನಾನೂ ಯೋಚಿಸುತ್ತಾ ಇದ್ದುದನ್ನೇ ರಂಗ ಹೇಳಿದೆ. ಮಂದುವೆ ಸಂದರ್ಭದಲ್ಲಿ ಉರಿನವರಿಗೆಲ್ಲಾ ಬೈತಣವಾಗಿ ಬೇಕೆಯ್ತೇ. ಅವತ್ತು ಯಾರ ಮನೆಯಲ್ಲಿಯೂ ಒಲೆ ಹೊತ್ತಿ ಸಕೂಡೆ. ನೂರಾರು ಜನ ಒಟ್ಟಿಗೆ ಕುಳತರ ಉಟ್ಟಿನೂಡಿದ್ದು ನೋಡಿದರೆ ನನಗೆ ಬ್ರಹ್ಮಾನಂದವಾಗುತ್ತದೆ. ಈಚಿಗೆ ಉರಿನಲ್ಲಿ ಕಲಪ ಹುಟ್ಟಿಕೊಂಡ ಮೇಲೆ ಇಂಥ ಸಂತರ್ಪಣೆಯೇ ನಡೆದಿಲ್ಲ. ಭಾತತ್ಪ್ರಸಿಯಾದರೆ ಭಗವಂತನೂ ಮೆಚ್ಚಿಕೊಳ್ಳುತ್ತಾನೇ—ವಧೂವರಿಗೂ ಮಂಗಳವಾಗುತ್ತದೆ.”

“ನಿನ್ನ ಬಾ ಯಲ್ಲಿ ಬಂದದ್ದು ಕುತ್ತಿರ್ಟನಂತೆ, ಆಗಿಹೋಗುತ್ತೇ ಗುರುಗಳಿ.”

“ಅಡಿಗೆ ಚೆನ್ನಾಗ್ನಿ ಮೂಡಿಸಬೇಕೆಯ್ಯಾ—ಲಾಡು ಸಂತರ್ಪಣೆಯಾದರೆ ಇನ್ನೂ ಚೆನ್ನು. ನಮ್ಮೊರಿನ ಹರಿಜನರು, ಮುಸಲ್ಮಾನರಿಗೂ ಉಟ್ಟ ಹಾಕಬೇಕು. ಅದನ್ನು ನೋಡಿದರೆ ಡೆವ್ಯಟ್ ಕರ್ಮಾಷಣರೂ ಸಾಹೇಬರೂ ಸಂತೋಷಪಡುತ್ತಾರೆ.”

“ಸಾಹೇಬರನ್ನೂ ಇಲ್ಲೇ ಉಟ್ಟಕ್ಕೆ ನಿಲ್ಲಿಸಿಕೊಳ್ಳಬೇಕು.”

“ಆ ಜವಾಬ್ದಾರಿ ನನಗಿರಲಿ.”

“ಮಿಕ್ಕದ್ದು ನನಗೆ ಬಿಡಿ ಗುರುಗಳೇ.”

“ನೀನು ಪ್ರಚಂಡ ಕರ್ಮೋ ಹನುಮು.”

“ರಾಮಭಂಟ ಎಂದ ಮೇಲೆ ಹ್ಯಾಪಮೋರೆ ಹಾಕಿಕೊಂಡಿದ್ದ ರಾಗುತ್ತದೆಯೇ ಗುರುಗಳೇ?”

“ಉರೇನೋ ಒಂದು ಹದ್ದುಬಸ್ತಿಗೆ ಬರ್ತಾಯಿದೆ—ನೀನು ಮತ್ತೆ ಕಿತಾಪತಿ ಹಚ್ಚೇಡ ಮಾರಾಯು.”

“ಅಪಖ್ಯಾತ ನನ್ನ ಮೇಲೇ ಹೊರಿಸುತ್ತಿರಲ್ಲಾ ಗುರುಗಳೇ—ಇದ್ದ್ವಾವ ನಷ್ಟಯು.”

“ನಿನ್ನ ಆಕ್ರೋಸಿದರೆ ಕೇಳುತ್ತೀ—ನೀನು ನನ್ನ ಶಿಷ್ಯ. ನಿನ್ನ ಅನ್ನವ ಹಾಗೆ ಗೌಡರನ್ನು, ರಂದ್ರಶಟ್ಟೇನ ಅನ್ನೊಂದಿಕ್ಕೆ ಆಗುತ್ತದೆಯೇ?”

“ಶಿಷ್ಯ—ಶಿಷ್ಯಾಂತೀರಿ, ಶಿಷ್ಯ ನನ್ನ ಅನುಗ್ರಹಿಸುವುದಿಲ್ಲವಲ್ಲಾ ಗುರುಗಳೇ”

“ನಿನಗೆ ಅನುಗ್ರಹವಾಗಿದೆ—ಆದರೆ ಕೋಟ, ರೋಟ, ಹಟ ಮೊದಲಾದ ಶತ್ರುಗಳು ಅನುಗ್ರಹ ಫಲಿಸದಂತೆ ಮಾಡಿವೆ. ತಾಳೈ ತಂದುಕೊಳ್ಳಬೇಕವ್ಯಾ.”

“ಬಹಳ ದಿವಸಗಳಿಂದ ಒಂದು ಸಮಸ್ಯೆ ನನ್ನ ಕಾಡುತ್ತಿದೆ ಗುರುಗಳೇ.”

“ಹೇಳು—ಪರಿಹಾರ ಹುಡುಕೋಣ.”

“ನೀವು ಒಬ್ಬರಮನೆ ಬಾಗಿಲಿಗೆ ಹೋಗುವವರಲ್ಲ—ಕೈನೀಡಿ ಒಬ್ಬರನ್ನು ಬೇಡುವವರಲ್ಲ. ಶ್ರೀಮಂತರು, ಅಧಿಕಾರಿಗಳು ಇರುವ ದಿಕ್ಕಿಗೆ ನೀವು ದಿಂಬು ಹಾಕಿಕೊಂಡು ಮಳಗುವುದೂ ಇಲ್ಲ—ಸಿಮಾಗೂ ಡೆಪ್ಯೂಟೆ ಕಮಿಂಷನ್‌ರೂ ಸಾಹೇಬರಿಗೂ ಇಷ್ಟು ವಿಶ್ವಾಸ ಹೇಗೆ ಬೆಳೆಯಿತು ಎನ್ನೊಂದು ನನಗೆ—ನನಗೇಕೆ ಉರಿಗೇ—ಸೋಚಿಗವಾಗಿದೆ.”

ಭಟ್ಟರ ಮುಖ ಗಂಭೀರವಾಯಿತು. ಕೆಲ ನಿಮಿಷಗಳು ಅವರು ಮೌನವಾಗಿ ಕುಳಿತು

“ಆ ವಿಷಯ ನೀನು ತಿಳಿಯಲೇಬೇಕೇ ಹನುಮಣಿ.”

“ತಾವು ಸಂತೋಷವಾಗಿ ಅಪ್ಪಣಿಕೊಡಿಸಿದರೆ.....”

“ಪ್ರತಿಯೊಂದು ಮಾತು, ಘಟನೆಗೂ ದೈವನಿಮಿತ್ತವಿರುತ್ತದೆ. ಜಗತ್ತಾಟಿಕ ಸೂತ್ರಧಾರಿ ನಮ್ಮನ್ನು ಚೊಂಬಿಗಳಂತೆ ಕುಡಿಸುತ್ತಿರುತ್ತಾನೆ. ಹಿನ್ನೆಲೆಯಲ್ಲಿ ಭಾಗವತರು ನಿಂತುಕೊಂಡು ರಾಮದೇವರ ಮಾತು, ರಾವಣನ ಮಾತು, ಸಿತಾಮೊರ ಮಾತು, ಶೂರರನಬಿ ಮಾತು ಆಡುತ್ತಾರೆ. ನಾವು ಪಾತ್ರಗಳೇ ಆ ಮಾತುಗಳನ್ನು ಡುಡ್ತವೆ ಎಂದು ಭಾರ್ಯಾತರಾಗುತ್ತೇವೆ. ಈಗ ನಾನು ಹೇಳುವುದನ್ನು ಹೇಳಿಸುವವನೂ ಅವನೇ, ಹೇಳುವವನೂ ಅವನೇ. ಆದರೆ ಈ ವಿಷಯ ಗೋಪ್ಯವಾಗಿರಬೇಕು—ಯಾರೊಂದಿಗೂ ನಿನು ಬಾಯಿ ಬಿಡುವುದಿಲ್ಲವೆಂದರೆ ನಾನು ಹೇಳಲು ಸಿದ್ಧನಾಗಿದ್ದೇನೇ.”

“ಶ್ರೀರಾಮದೇವರ ಪಾದದಾಣಿಗೂ ನಾನು ಯಾರಲ್ಲಿಯೂ ಹೇಳುವುದಿಲ್ಲ ಗುರುಗಳೇ.”

“ಕಪೂರರದ ಹಲ್ಲಿ ಮಲ್ಲೀಗೌಡನನ್ನು ಬಲ್ಲಿಯಷ್ಟೇ!”

“ಬಲ್ಲೀ.”

“ಅವನು ಒಮ್ಮೆ ಒಂದು ಪೇಚಿಗೆ ಸಿಕ್ಕಿಕೊಂಡ. ಮಲ್ಲೀಗೌಡನ

ತಂದೆಗೂ ನನ್ನ ತೀರ್ಥರೂಪರವರಿಗೂ ಸ್ವೇಹವಿತ್ತು. ಮಲ್ಲಯ್ಯ ಒಂದು ದಿನ ನನ್ನ ಹತ್ತಿರ ಬಂದು ಗೊಳೋ ಎಂದು ಅಳುವುದಕ್ಕೆ ಮೊದಲು ಮಾಡಿದ. ಕಾರಣವಿಷ್ಟೆ—ಕಪೂರದ ಹಳ್ಳಿ ಹರಿಜನರಿಗೆ ಒಂದು ಭಾವಿ ತೋಡಿಸಿಕೊಡಲು ಅವನು ಏದು ಸಾವಿರ ರೂಪಾಯಿಗಳಿಗೆ ಒಂದು ಕಂಟಾರ್ಯಿಕ್ಕು ಹಿಡಿದಿದ್ದ. ಓವರಾಸಿರಿಗೆ ಮಾನುಂಲು ಸಲ್ಲಿಸಲಿಲ್ಲಾಂತ ಕೋಪಬಂತು. ಅವರು ಅವುಲ್ಲಾರರನ್ನು ಒಳಹಾಕಿಕೊಂಡು ಮಲ್ಲಯ್ಯನ ಮೇಲೆ ಸಿತೂರಿ ಮಾಡಿ ಡಿ. ಸಿ. ಸಾಹೇಬರಿಗೆ ಅರ್ಚಿಕೊಟ್ಟಿರು. ಮಲ್ಲಯ್ಯ ನಿಗೆ ಹಣ ಕೊಡಲು ಸಾಹೇಬರು ನಿರಾಕರಿಸಿದರು. ಮಲ್ಲಯ್ಯನ ಮನೆ ಹಾಳಾಗುವ ಪರಿಸ್ಥಿತಿಯೊದಗಿತು. ನಾನು ಡಿ. ಸಿ. ಸಾಹೇಬರ ಹತ್ತಿರ ಹೋಗಿ ನಿಜ ಸ್ಥಿತಿ ತಿಳಿಸಿ ತನ್ನನ್ನು ಕಾಪಾಡಬೇಕೂಂತ ಮಲ್ಲಯ್ಯ ಪ್ರಾರ್ಥಿಸಿದ. ನನಗೆ ಬಹು ಕವ್ಯಕೃಟ್ಟುಕೊಂಡಿತು. ಮಲ್ಲಯ್ಯ ಸಂಭಾವಿತ, ಧರ್ಮಿಷ್ಟ ಎನ್ನುವುದು ನನಗೆ ಚೆನ್ನಾಗಿ ಗೂತ್ತಿತ್ತು. ಅವನಿಗೆ ಸಹಾಯ ಮಾಡಬೇಕೆಂತಲೂ ಮನಸ್ಸಾಯಿತು. ಆದರೆ....? ಹೇಗೆ ?....ಡಿ. ಸಿ. ಸಾಹೇಬರು ತುಂಬ ಖಂಡಿತವಾದಿಗಳು ಎಂದು ಕೇಳಿದ್ದೆ. ನನಗೆ ಅವರ ವ್ಯಕ್ತಿಪರಿಚಯವೂ ಇರಲಿಲ್ಲ. ಮಲ್ಲಯ್ಯನ ವಿವರ ನಾನು ಹೇಳುವುದನ್ನು ಅವರು ನಂಬಿದರಂತೂ ಸರಿ—ನಂಬದಿದ್ದರೆ! ಮಲ್ಲಯ್ಯನ ಕೆಲಸ ಮತ್ತುವ್ಯ ಕೆಡುವುದಲ್ಲ ಎಂದು ಯೋಚಿಸಿದೆ. ಕೊನೆಗೆ ಶ್ರೀರಾಮದೇವರ ಮೇಲೆ ಭಾರಹಾಕಿ, ಶ್ರೀರಾಮತಾರಕಮಂತ್ರ ಜಪಮಾಡಿಕೊಂಡು ಸಾಹೇಬರ ಬಂಗಲಿಗೆ ಮಲ್ಲಯ್ಯನನ್ನು ಕರೆದುಕೊಂಡು ಹೋದೆ.

ನಾನು ಹೋದ ಫಾಲಿಗೆ ಅಪ್ಪೇನೂ ಪ್ರಶಸ್ತವಾಗಿರಲಿಲ್ಲ. ಹಿಂಡು ಹಿಂಡು ಜನ ಆವರ ದರ್ಶನಕ್ಕೆ ಕಾಯುತ್ತಿದ್ದರು. ನಾನೂ ಮಲ್ಲಯ್ಯ ಒಂದು ಒಂದೂವರೆ ಗಂಟೆ ಕಾದು ಸಾಹೇಬರ ಕೈಗೆ ಅರ್ಚಿಕೊಟ್ಟಿವು. ಅದನ್ನುವರು ಓದಿಕೊಂಡು ‘ಆಗಲಿ, ಎಂಡಾಸ್ತಮೇಂಟ್ ಬರುತ್ತೇ’ ಎಂದರು.

“ಹಾಗಾದರೆ ನೀವು ಹೋದ ಕೆಲಸವಾಗಲಿಲ್ಲ.”

“ಅವಸರ ಪಡಬೇಡ-ಮುಂದೆ ಕೇಳು. ನಾನು ಮುಂದುವರಿದು ಮಲ್ಲಯ್ಯನ ಪರವಾಗಿ ಎರಡುಮಾತು ಹೇಳಲು ಪ್ರಯತ್ನಿಸಿದೆ. ಸಾಹೇಬರು

‘ಆಗಲಿ, ಆಗಲಿ’ ಎನ್ನುತ್ತಾ ಎದ್ದು ಒಳಕ್ಕೆ ಹೋದರು. ನನಗೆ ಮುಂತಿ
ಭಂಗವಾಯಿತು—ಮಲ್ಲಿಯ್ಯನಂತೂ ಕುಸಿದೇಹೋದ.

ಸುಮಾರು ಒಂದುವಾರ ಕಳೆದಿರಬಹುದು. ಮಲ್ಲಿಯ್ಯ ನಮ್ಮೂರಿಗೆ
ಬಂದು ‘ಸ್ವಾಮಿ ನಾಳಿ ಬೆಳಿಗ್ಗೆ ಎಂಟು ಗಂಟೆಗೆ ಹೋದರೆ ಸಾಹೇಬರನ್ನು
ಕಂಡು ಮಾತನಾಡಬಹುದು. ತಾವು ದೊಡ್ಡ ಮನಸ್ಸುಮಾಡಿ ನನ್ನ ಜತೆ
ಹೋರಡಬೇಕು’ ಎಂದು ಹೇಳಿದ.

“ನಾನು ಬಂದೇನು ಸಾಧಕ ಮಲ್ಲಿಯ್ಯ. ಸಾಹೇಬರು ನಮ್ಮ
ಅಹವಾಲನ್ನು ಕಿವಿಯ ಮೇಲೀ ಹಾಕಿಕೊಳ್ಳುವುದಿಲ್ಲ”—‘ಅವತ್ತು ಅವರು
ತುಂಬ ಗಡಿಬಿಡಿಯಲ್ಲಿದ್ದರು. ನಾಳಿ ಪುರಸತ್ತಾಗಿರುತ್ತಾರೆ ಸ್ವಾಮಿ. ತಾವು
ದೊಡ್ಡ ಮನಸ್ಸು ಮಾಡಿದರೆ ಬಡವ ಬದುಕಿಕೊಳ್ಳುತ್ತೇನೆ’ ಎಂದ.

ಆಗಲೆಂದು ಒಸ್ಪಿಕೊಂಡು ಅವನ ಜತೆ ಹೊರಟೆ. ಮಾರನೆಯ
ಬೆಳಿಗ್ಗೆ ಎಂಟು ಗಂಟೆಗೆ ಮುಂಚಿಯೇ ಇಬ್ಬರೂ ಸಾಹೇಬರ ಬಂಗಲೆಗೆ
ಹೋದೆವು. ನಾವು ಹೋದ ಕಾಲುಗಂಟೆಯಲ್ಲಿ ಬಂಗಲೆಯೊಳಗಿನಿಂದ
ಡಾಕ್ಟರು ಹೊರಬಿದ್ದರು. ಅವರನ್ನು ಹಿಂಬಾಲಿಸಿ ಬಂದ ಸಾಹೇಬರ
ಮುಖದಲ್ಲಿ ಚಿಂತೆ, ಆತಂಕ ಸ್ವಷ್ಟವಾಗಿ ಮುಂಡಿದ್ದವು. ನಾವು ಬಂದದ್ದು
ಅನುಚಿತವಾಯಿತೆಂದುಕೊಂಡು ಹೊರಡುವ ಸನ್ನಾಹದಲ್ಲಿ ದಾದಾಗ
ಸಾಹೇಬರೇ ಮಾತನಾಡಿಸಿ ‘ವನು ಶಾಸ್ತ್ರಿಗಳೇ ಬಂದಿದ್ದಿರಿ?’ ಎಂದು
ಕೇಳಿದರು. ನಿಂತಿದ್ದ ನನ್ನನ್ನು ಕೂಡಲು ಹೇಳಿ, ತಾವೂ ಕುಳಿತುಕೊಂಡರು.
ನಾನು ಕೂಲಂಕೆವಾಗಿ ಮಲ್ಲಿಯ್ಯನ ಪರಿಸ್ಥಿತಿ ವರ್ಣಿಸಿ ಅವನಿಗೆ ಸಹಾಯ
ಮಾಡಬೇಕೆಂದು ಪ್ರಾರ್ಥಿಸಿದೆ. ಸಾಹೇಬರು ಫ್ರೆಲ್ ತರಿಸಿಕೊಂಡು
ನೋಡಿ ಸೂಕ್ತ ಕಾರ್ಯಕ್ರಮ ಮಾರಿ ಹೊರಿಗೆ ಹೋಗಿ ನಿಂತ. ನಾನು ಲೋಕಾಭಿರಾಮ
ವಾಗಿ ‘ಮನೆಯಲ್ಲಿ ಯಾರಾದರೂ ಕಾಹಿಲೆಯೇ ಸ್ವಾಮಿ’ ಎಂದು ಕೇಳಿದೆ.
ಸಾಹೇಬರ ಮುಖ ವಿವರವಾಯಿತು. ಅವರ ಹೃದಯದಲ್ಲಿ ಹುದುಗಿದ್ದ
ಅಪಾರ ದುಃಖ ಮುಖದ ಮೇಲೆ ಹೆಡಿಕೊಂಡಿತು. ಉಕ್ಕೆ ಬರುತ್ತಿದ್ದ
ದುಃಖ ಅಡಗಿಸುತ್ತಾ, ಕಣ್ಣಿತುಂಬಿ ಬರುತ್ತಿದ್ದ ಶೋಕಾಶ್ಚಗಳನ್ನು
ಹತ್ತಿಕ್ಕುತ್ತೆ

‘ನನ್ನ ಒಬ್ಬಕ್ಕೆ ಮಗಳು—ನನ್ನ ಕಟ್ಟಿನ ಬೆಳಕು ಹಾಸಿಗೆ ಹಿಡಿದು ಮಲಗಬಿಟ್ಟದ್ದಾಗೇ ಶಾಸ್ತ್ರಿಗಳೇ’ ಎಂದರು.

‘ಹನಾಗಿದೆ ಸ್ವಾಮಿ.’

‘ಬಾಲಗ್ರಹವೆಂದು ಡಾಕ್ಟರು ಹೇಳಿದರು. ಬಲಭಾಗ ನಿಶ್ಚಯನ ವಾಗಿದೆ. ಕೈಕಾಲುಗಳು ಅಲುಗಾಡಿಸಲೂ ಸಾಧ್ಯವಿಲ್ಲ. ಮುಖದ ಬಲ ಭಾಗ ಸ್ಪೀಲ್ ವಿರುವವಾಗಿದೆ.’

‘ನಾನು ಮಗುವನ್ನು ನೋಡಬಹುದೇ?’

‘ತಮಗೆ ವೈದ್ಯ ಬರುತ್ತದೆಯೇ?’

‘ಅಲ್ಲ ಸ್ಪೀಲ್?’

‘ಬನ್ನಿ, ಎಂದು ಒಳಗೆ ಕರೆದೊಯ್ದು ಮಗುವನ್ನು ತೋರಿಸಿದರು. ಸಾಹೇಬರು ಹೇಳಿದುದರಲ್ಲಿ ಸ್ಪೀಲ್ವೂ ಉತ್ತೇಷ್ಣೆಯಿರಲಿಲ್ಲ. ಚಂದ್ರಕಕ್ಷಿಗೆ ರಾಹುಗ್ರಸ್ತವಾದಂತಿತ್ತು. ಮಗುವಿನ ಕರುಣಾದ್ರು ಸ್ಥಿತಿ ನೋಡಿ ನನ್ನ ಕರುಳು ಕಿರುತ್ತು ಬಂತು.

ಅಲ್ಲಿಂದ ಹಿಂದಿರುಗುವಾಗ ಸಾಹೇಬರು ಹೇಳಿದರು.

‘ನಿನ್ನ ರಾತ್ರಿ ಒಂದು ಪ್ರಬಲಫಂಟ್ ದಾಟಿದೆವು. ಕಣ್ಣಿನುಛಿದ ಕೂಡಲೆ ಮಗು ಬೆಚ್ಚತ್ತಿತ್ತು—ಐದ್ದು ನಿಮಿಷಕ್ಕೆ ಯಾವಮೋ ಕೂರ ಶಕ್ತಿ ಅವಳ ದೇಹವನ್ನು ಹಿಂಡುತ್ತಿತ್ತು. ಕೈಗಳನ್ನು ತಿರುವಿ ಚಿಟ್ಟನೇ ಚಿರುತ್ತಿದ್ದಳು. ಇಡಿಯ ರಾತ್ರಿಯೆಲ್ಲಾ ನಾನು ಅವಳ ಕೈ ನನ್ನ ಕುಬುಂಬ ಅವಳ ಕಾಲು ಹಿಡಿದುಕೊಂಡೇ ಕಾಲನೂಕಿದೆವು. ಬೆಳಗಾದೀತೇ ಎಂದು ಕಾಯುತ್ತಿದ್ದೇವು.

‘ಬೇಳಿಗೆ ಮಗು ಕಣ್ಣಿಬಿಟ್ಟಿತು. ನಿಶ್ಚಯಿಂದ ಫಾತಿಮಾ ಬಾಯಲ್ಲಿ ಮಾತೇ ಹೊರಡುವುದು ಕಷ್ಟವಾಗಿತ್ತು. ಅವಳ ತಾಯಿ ಮೆಲ್ಲನೇ ಸ್ಪೀಲ್ ಬಿಸಿ ಚಹಾ ಕುಡಿಸಿದರು. ಫಾತಿಮಾ ನಮಿಷ್ಯಬ್ರಿರ ಕಡೆ ನೋಡಿ ‘ನಿನ್ನ ನಿಮಗೆಯ್ದು ಕಷ್ಟಕೊಟ್ಟಿ ಅವ್ಯಾಜಾನಾ—ಅಮಿಷ್ಯಾಯನ್ನು ಅಳಬೇಡವೆಂದು ಹೇಳಿ—ನೀವೂ ಅಳತ್ತಿರುವರಲ್ಲಾ ಅವ್ಯಾಜಾನಾ—ದೊಡ್ಡವರೂ ಅಳತ್ತಾ ರೆಂದು ನನಗೆ ಗೊತ್ತೇ ಇರಲಿಲ್ಲ’ ಎಂದಳು. ನನಗೆ ಡಾಕ್ಟರುಗಳಲ್ಲಿ ನಂಬಿಕೆ ಸಾಲದು ಶಾಸ್ತ್ರಿಗಳೇ. ದೇಶೀ ಚಿಕಿತ್ಸೆಯೇನಾದರೂ ನಿಮಗೆ ಗೊತ್ತಿದ್ದರೆ

ತಿಳಿಸಿ. ಯಾರಾದರೂ ದಕ್ಷರಾದ ಸೈದ್ಯರಿದ್ದರೆ ದಯೆಯಟ್ಟು ಕರೆದು ಕೊಂಡು ಬನ್ನಿ—ಅವರೆನ್ನು ಹಣ ಕೇಳುತ್ತಾರೋ ಕೊಡಲು ಸಿದ್ಧವಾಗಿ ದೇಣಿ. ಹೇಗಾದರೂಮಾಡಿ ನನ್ನ ಮಗಳನ್ನು ಉಳಿಸಿಕೊಡಿ.’

ನನ್ನ ಮನಸ್ಸು ಕಲಿಹೊಗಿತ್ತು. ಹೆರವರಿಂದ ಧ್ಯೈಯ ಹೇಳಿಸಿ ಕೊಳ್ಳುವ ಸ್ಥಿರತ್ವಲ್ಲಿ ನಾನೇ ಇದೆ. ವಿಚಾರಮಾಡಿ ‘ಸ್ವಾಮಿ, ನಿಮ್ಮ, ನಿಮ್ಮ ಮಗಳ ಜನ್ಮದಿನ, ಹೊತ್ತು ಗುರುತುಹಾಕಿಕೊಡಿ. ನಾನು ನಾಳೆ ಬಂದು ಕಾಣುತ್ತೇನೇ.’ ಎಂದು ಹೇಳಿದೆ.

ಸಾಹೇಬರು ಗುರುತು ಹಾಕಿಕೊಟ್ಟು ತಾರೀಖುಗಳ ಚೀಟಿ ತೆಗೆದು ಕೊಂಡು ಮನೆಗೆ ಬಂದೆ.

ಅವರಿಬ್ಬರ ಜಾತಕಗಳನ್ನೂ ರಚಿಸಿ, ಗುಣಿಸಿ ಸೋಡುವಲ್ಲಿ ಸಾಹೇಬ ರಿಗೆ ರಾಹುಭುಕ್ತಿ ನಡೆಯುತ್ತಿತ್ತು, ಆದರೆ ಗುರು ಉಚ್ಚಾನದಲ್ಲಿದ್ದುದು ರಿಂದ ಅವರಿಗೆ ಯಾವ ಹಾಸಿಯೂ ಆಗಲಿಲ್ಲ. ಸಾಹೇಬರ ಮೇಲೆ ತನ್ನ ಪ್ರಭಾವ ಬೀರಲಾಗದ ರಾಹು ಅವರ ಮಗಳಮೇಲೆ ದಪ್ಪತೋರಿದ್ದು.

ಮಾರನೆಯ ದಿನ ನಾನು ಸಾಹೇಬರನ್ನು ಕಂಡು

‘ಒಂದು ಸೂಕ್ತ ವಿಷಯ ನಾನು ಅರಿಕೆಮಾಡಿಕೊಳ್ಳಬೇಕಾಗಿದೆ. ನಾನು ಹೇಳುವುದು ತಮಗೆನ್ನು ಪರ್ಯಾವರಣವುದೋ ಕಾಣೆ’ ಎಂದೆ.

‘ನನ್ನ ಮಗಳಿಗೆ ಗುಣವಾಗುವುದಾದರೆ ನಿನ್ನ ಏನು ಹೇಳಿದರೂ ಮಾಡಲು ಸಿದ್ಧವಾಗಿದ್ದೇನೇ ಶಾಸ್ತ್ರಿಗಳೇ.’

‘ಗ್ರಹಬಾಧಿ ಇದೆ—ರಾಹು ಕೂರವಾಗಿದ್ದಾನೆ. ಇದಕ್ಕೆ ಕೆಲವು ಪೂಜೆ ಪುರಸ್ಕಾರಗಳಾಗಬೇಕು.’

‘ಮಾಡಿಸಿ, ಎಷ್ಟೇ ಹಣ ಖಚಾದರೂ ಕೊಡಲು ನಾನು ಸಿದ್ಧವಾಗಿ ದ್ದೇನೇ.’

‘ಹಣ ಬೇಕಿಲ್ಲ. ನಾನು ಉರಿಗೆ ಹೊರಟಿದ್ದೇನೆ. ಪ್ರತಿ ದಿನ ತಾವು ಇಲ್ಲಿಂದ ಯಾರಾದರೊಬ್ಬರನ್ನು ಕಳಿಸಿದರೆ ತೀರ್ಥಪ್ರಸಾದ ಕಳಿಸುತ್ತೇನೆ. ತಾವೂ ಅಮಾತ್ಯವರೂ ಸ್ವಾನಮಾಡಿ ತೀರ್ಥಪ್ರಸಾದ ಭಕ್ತಿಯಿಂದ ಸ್ವೀಕರಿಸಿ, ಮಗುವಿಗೂ ಪ್ರಸಾದ ಕೊಟ್ಟು ಉಟ ಮಾಡಿ. ನಲವತ್ತೀಂಟು ದಿನಸ

ಹೀಗೆ ನಡೆಯಬೇಕಾಗುತ್ತದೆ—ತಾವು ಮುಸಲ್ಮಾನರು, ಇವುಗಳಲ್ಲಿ ತನಗೆ ನಂಬಿಕೆ ಇದೆಯೋ ಇಲ್ಲವೋ?

‘ಇಸ್ಲಾಂ ಧರ್ಮವೂ ಭಗವದ್ಗುರ್ತಿಯನ್ನೇ ಬೊಧಿಸುತ್ತದೆ ಶಾಸ್ತ್ರಿಗಳೇ. ದಜರತ್ತಾ ಮಹಮದ್ ಪ್ರೇಗಂಬರರು (ಅವರ ಆತ್ಮಕ್ಕೆ ಶಾಂತಿಯಿರಲಿ) ಮಹಾ ತಪಸ್ಸಿಗಳು. ಪ್ರಾಜೇ, ವ್ಯಾಧನೀಗೆ ಅವರ ಅನುಯಾಯಿಗಳಾದ ನಾವು ತುಂಬ ಲಕ್ಷ್ಯ ಕೊಡುತ್ತೇನೇ.’

ಸಾಹೇಬರ ಆಶ್ವಾಸನೆ ನನಗೆ ಆಶ್ಚರ್ಯವನ್ನು ಒಟ್ಟಿನಾಡಿತು. ಅವರ ಭಕ್ತಿ ಪರಾಯಣತೀಯಂದ ನನ್ನ ಕೆಲಸ ಹಗುರವೂ ಸುಗಮವೂ ಆಯಿತು.

ನಾನು ಉರಿಗೆ ಹಿಂದಿರುಗಿದವನ್ನೇ ಪಾರಾಯಣ, ಪ್ರಾಜೇ ಆರಂಭಿಸಿದೆ. ಪ್ರತಿನಿತ್ಯ ತಮಕೂರಿನಿಂದ ಒಬ್ಬ ಬಾರಹ್ಯಣ ಒಂದು ತೀರ್ಥಪ್ರಸಾದ ಗಳನ್ನು ತೆಗೆದುಕೊಂಡು ಹೋಗುತ್ತಿದ್ದ.

ಕಾಲುಮಂಡಲ (ಹನ್ನೆರಡು ದಿನ) ಕಳೆಯುವಲ್ಲಿ ಸಾಹೇಬರ ಮಗಳಿಗೆ ಸ್ವಲ್ಪ ಅನುಕೂಲವಾಗಿದೆಯೆಂದು ತಿಳಿದುಬಂತು. ಆಧ್ಯ ಮಂಡಲದ ವೇಳೆಗೆ ಹುಡುಗಿ ಎದ್ದು ಕುಳಿತುಕೊಂಡು ಸ್ವಲ್ಪ ಪ್ರಯಾಸದಿಂದ ಕೈಕಾಲು ಗಳನ್ನು ಅಲುಗಾಡಿಸುತ್ತಿದ್ದಳು. ನಾನು ತಮಕೂರಿಗೆ ಬರಬೇಕೆಂದು ಸಾಹೇಬರು ಮೇಲಿಂದ ಮೇಲೆ ಒತ್ತಾಯ ಮಾಡುತ್ತಿದ್ದರೂ ನಾನು ಹೊಗಲಿಲ್ಲ.

ನಲವತ್ತು ದಿನಗಳು ಕಳೆದವು. ಒಂದು ಸಂಜೀ ಸಾಹೇಬರೇ ಮೋಟಾರಿ ನಲ್ಲಿ ತಮ್ಮ ಮನಗಳೊಂದಿಗೆ ರುದ್ರಾಷ್ಟಿಪುರಕ್ಕೆ ಒಂದು ನನಗೆ ಹೇಳಿಕಳಿಸಿದರು. ಉರ ಹೂರೆಗೆ ಅವರ ಭೀಟ್ಟಿ ತೆಗೆದುಕೊಂಡೆ. ಸಾಹೇಬರ ಆನಂದಕ್ಕೆ ವಾರನೇ ಇರಲಿಲ್ಲ; ನನ್ನ ಆನಂದಕ್ಕೆ ವಾರವುಂಟಿ?—ಫಾತೀಮಾಳಿಗೆ ತಕ್ಕ ಮಂಟ್ಟಿಗೆ ಗುಣವಾಗಿತ್ತು. ಸ್ವಲ್ಪ ಪ್ರಯಾಸದಿಂದ ಆವಳು ಎದ್ದು ಓಡಿ ಯಾಡುತ್ತಿದ್ದಳು.

‘ಭಗವಂತ ದೊಡ್ಡವನು ಸ್ವಾಮಿ.’

‘ನಮ್ಮ ಭಾಗಕ್ಕೆ ನೀವೇ ಭಗವಂತ ಶಾಸ್ತ್ರಿಗಳೇ!’

‘ಭೀ! ಎಲ್ಲಿಯಾದರೂ ಉಂಟಿ?’

ನೋಟಿಗಳು ತುಂಬಿದ ಒಂದು ಲಕೋಟಿಯನ್ನು ಸಾಹೇಬರು ನನ್ನ
ಕೈಯಲ್ಲಿಡಲು ಪ್ರಯತ್ನಿಸಿದರು.

‘ಇದೇಕೆ?’ ಎಂದು ಕೇಳಿದೆ.

‘ನಿಮ್ಮ ಶ್ರಮ ನಿಷ್ಪಲವಾಗಬೇಕೆ?’

‘ಇದು ಕಾವ್ಯಕವುವಲ್ಲ!’

‘ತಾವು ಸ್ವೀಕರಿಸಿ ನನ್ನ ಮನಸ್ಸುಂತೋಷಪಡಿಸಬೇಕು.’

‘ನಾನು ಮಾಡಿರುವ ಪೂಜೆಯನ್ನು ನಿಸಾಂಥಕ ಮಾಡಲಿಚ್ಚಿಸು
ವಿರಾ?’

‘ಏಕೆ?’

‘ಪ್ರತಿಫಲಾವೇಕ್ಕೆಯಿಂದ ಮಾಡುವ ಸೀವೆ ನೀರಿನಲ್ಲಿ ಹೋಮು
ಮಾಡಿದಂತೆ!’

‘ನಿಮ್ಮ ಖಚಿನಾನ್ನಿದರೂ ಸ್ವೀಕರಿಸಿ.’

‘ಪನದೇವತೆ ನನಗೆ ಹೂಗಳನ್ನು ಮಾರಿಲ್ಲ. ಕೆರೆಯ ನೀರನ್ನು ಕೆರೆಗೆ
ಚೆಲ್ಲಿದಂತೆ ಆ ತಾಯಿ ನೀಡಿದ ಹೂಗಳನ್ನು ಅವಳ ಪಾದಕ್ಕೆ ಒಸ್ಪಿಸಿದ್ದೇನೆ.’

‘ನನ್ನಿಂದ ತಾವು ಏನೂ ಸ್ವೀಕರಿಸುವುದಿಲ್ಲವೇ?’

‘ಸ್ವೀಕರಿಸುತ್ತೇನೆ. ತಮ್ಮ ನಿಮ್ಮಲಾಂತಕರಣವನ್ನು!’

‘ನನ್ನ ಕಣ್ಣನ್ನು ನಾನೇ ನಂಬಲಾರೆ.’

‘ಏಕೆ?’

‘ಈ ದಿನದಲ್ಲಿಯೂ ಇಂಥ ವೈರಾಗ್ಯ, ತ್ಯಾಗವಿಧಯೇ?’

‘ಲೋಕ ವ್ಯಾಪಾರ ನಡೆಯುವುದೇ ತ್ಯಾಗದ ಪ್ರಭಾವದಿಂದ. ಒಂಭತ್ತು
ತಿಂಗಳು ನನ್ನನ್ನು ಹೊರುವ ತಾಯಿ ತ್ಯಾಗದ ಆದಿವೂತಿ. ಗಭದಲ್ಲಿ
ರುವ ಸಿಂಡಕ್ಕೆ ಎಲ್ಲಿ ಬಾಧೆಯಾಗುವುದೋ ಎಂದವಳು ಎಂಥ ನಿಸ್ಸೀನು
ತ್ಯಾಗ ತೋರುತ್ತಾಳೆ. ‘ಬೀಕು’ ಎನ್ನವರಿಗೆ ಯಾವುದೂ ಲಭಿಸು
ವುದಿಲ್ಲ; ‘ಸಾಕು’ ಎನ್ನವರ ಪಾದದಡಿ ಲೋಕದ ಸಂಪತ್ತು ಒಂದು
ಬಿಳಂತ್ತುದೆ. ಧರ್ಮ ಎಂದು ನಾವೆಲ್ಲಾ ಹೇಳುವುದು ಈ ‘ಬೀಕು—
ಸಾಕು’ ಗಳ ಅಂತರವನ್ನು ನಿರ್ದೇಶಿಸುವ ಸಾಧನವಲ್ಲವೇ?’

ನನ್ನ ಸ್ವಷ್ಟಿಯೇಕೆ ಸಾಹೇಬರಿಗೆ ಎಷ್ಟು ಪ್ರಿಯವಾಯಿತೋ ಹೇಳಲಾರೆ. ಅವರು ಸ್ಪೃಹ ಖಿನ್ನರಾಗಿಯೇ ಉರಿಗೆ ಹಿಂದಿರುಗಿದರು.”

“ಅವರ ಮಂಗಳ ಆರೋಗ್ಯ ?”

“ಕಾಲಾನುಕ್ರಮದಲ್ಲಿ ಅವಳಿಗೆ ಪೂರ್ಣವಾಗಿ ಗುಣವಾಲಿತು. ಈಗ ಹತ್ತು ಜನರಂತೆ ಆ ಮಂಗುವೂ ಓಡಿಯಾಡಿಕೊಂಡಿದೆ.”

ಹನುಮಯ್ಯನ ಮುಖದ ಮೇಲೆ ಸ್ವಷ್ಟವಾದ ಸೋಚಿಗದ ಚಿಹ್ನೆ ಕಂಡು ಬಂದಿತು. ಭಟ್ಟರಲ್ಲದೆ ಮತ್ತೆ ಯಾರಾದರೂ ಈ ವೃತ್ತಾಂತ ಹೇಳಿದ್ದರೆ ಅವನು ನಂಬುತ್ತಿರಲಿಲ್ಲ. ಅವನ ಮನಸ್ಸಿನಲ್ಲಿದ್ದ ದನ್ನು ಗ್ರಹಿಸಿದ ಭಟ್ಟರು

“ನಂಬುವುದು ಕಷ್ಟವಲ್ಲವೇ ?” ಎಂದು ಕೇಳಿದರು.

“ತಮ್ಮ ಮಾತಿನಲ್ಲಿ ನಾನು ಸಂಶಯಪಡುತ್ತೇನೀಯೇ ಗುರುಗಳೇ ?”

“ವಿಷಯ ಹಾಗಿದೆ—ಯಾರಾದರೂ ಸಂದೇಹಗ್ರಸ್ತರಾಗಬಹುದು.”

“ಇದರ ರಹಸ್ಯ ವಿವರಿಸುವಿರಾ ಗುರುಗಳೇ ?”

“ರಹಸ್ಯವೇನು ಬಂತು! ಶ್ರದ್ಧೆ ಮತ್ತು ಭಕ್ತಿ. ಎಲ್ಲ ಸತ್ಯಾಯ್ಯ ಗಳಿಗೂ ಕೃತುಕ್ಕಿಯನ್ನೊಂದಿಸುವುದು ಸಂಕಲ್ಪ. ಒಂದು ಸಾಧಿಸ ಬೇಕೆಂದು ಮನಸ್ಯ ಸಂಕಲ್ಪ ಮಾಡಬೇಕು. ಅದನ್ನೇ ಕುರಿತು ಧ್ಯಾನ ಮಾಡಬೇಕು. ತ್ರಿಕರಣಗಳನ್ನೂ ಅದಕ್ಕೆ ವಿಾಸಲಾಗಿಡಬೇಕು. ಸರ್ವ ಚೀತವನ್ನೂ ಅದಕ್ಕೆ ನಿರ್ವೇದಿಸಿ ಸಂಕಲ್ಪ ಸಾಧಿಸಬೇಕು.”

“ಸಂಕಲ್ಪ ಸಾಧಿಸುವುದು ಹೇಗೆ?”

“ಭಕ್ತಿಯಿಂದ. ‘ಸರ್ವಧಮಾರ್ಥ’ ಪರಿಶ್ಯಜ್ಞ ಮಾಮೇಕಂ ಶರಣಂ’ —ಇದು ಭಕ್ತಿಯನ್ನೂ ಪರಿಸ್ಥಿಸುವ ಮಾನದಂಡ. ಭಗವಂತನಲ್ಲಿ ಭಕ್ತಿನಿಗೆ ನಿಶ್ಚಲ, ನಿವ್ಯಾಜ, ನಿಹೋತುಕ ಅನುರಾಗವಿದೆಯೇ ?—ಭಗವಂತನಿಗಾಗಿ ಭಕ್ತಿ ಸರ್ವಸ್ವವನ್ನೂ ಅರ್ಪಿಸಲು ಸಿದ್ಧಸಾಗಿದ್ದಾನೆಯೇ ?—ಭಗವಂತ ಒಲಿಯುವನೋ ಒಲಿಯನೋ ಎಂಬ ಜಿಂತೆಯೋಂದೇ ಅವನನ್ನು ಅವರಿ ಸಿದೆಯೇ ? ಎನ್ನುವುದೇ ಕಸೋಣಿ. ಒಂದು ಕಢಿ ಜಾಪಕಕ್ಷೆ ಬರುತ್ತದೆ. ಯಾವನೋ ಜಾಣ ಈ ಕಢಿ ಹೆಣೆದು ರಾಮಾಯಣಕ್ಕೆ ಜೋಡಿಸಿದ್ದಾನೆ— ಜಿಂತೆಯಲ್ಲ, ಕಢಿ ಚೆನ್ನಾಗಿದೆ ಕೇಳು. ಲಂಕಾಯಂತ್ರ ಮುಗಿಸಿಕೊಂಡು

ಶ್ರೀರಾಮಚಂದ್ರ ಅಯೋಧ್ಯೆಗೆ ಹಂಡಿರುಗಿದ್ದಾನೆ. ಒಂದು ದಿನ ಶ್ರೀರಾಮು ಚಂದ್ರ ಮಾರುತಿಯನ್ನು ಕೇಳಿದನಂತೆ—ಸೇತುಬಂಧನ ಕಾಲದಲ್ಲಿ ನಿನ್ನ ಕರಸ್ತೀರ್ಥಗೊಂಡ ಬೆಟ್ಟಿಗುಡ್ಡ ಗಳು ಸಮುದ್ರದಲ್ಲಿ ತೇಲಿದುವಂತೆ. ಇದನ್ನು ಹೇಗೆ ಸಾಧಿಸಿದೆ?—ಸ್ವಾಮಿ, ಶ್ರೀರಾಮನ ಹೆಸರು ಹೇಳಿದರೆ ಮೂಲೋಕ ತೇಲುತ್ತದೆ. ಬೆಟ್ಟಿಗುಡ್ಡ ಗಳು ತೇಲುವುದೊಂದಚ್ಚೆ ರಿಯೇ?—ಈಗಲೂ ಅವು ತೇಲುತ್ತವೆಯೇ?—ಈಗಲೂ ತೇಲುತ್ತವೆ ಎಂದು ಹೇಳಿ ಹನುಮಂತ ಕೆಲವು ಬಡೆಗಳನ್ನು ಕಿರುತ್ತು ಅವುಗಳ ಮೇಲೆ ಶ್ರೀರಾಮು ಎಂದು ಬರಿದು ನದಿಯಲ್ಲಿ ಬಿಟ್ಟಿನಂತೆ—ಶ್ರೀರಾಮನಿಗೂ ಆಚ್ಚಯವಾಗುವಂತೆ ಅವು ನದಿಯಲ್ಲಿ ತೇಲಿದವು. ಪರಿಹಾಸಕ್ಕೆ ಶ್ರೀ ರಾಮು ಒಂದು ಬಂಡೆಯನ್ನುತ್ತಿ ಕೊಂಡು ನದಿಯಲ್ಲಿ ಬಿಡಲು, ಅದು ಸಹಜಧರ್ಮದಂತೆ ಮುಳುಗಿತು. ಶ್ರೀರಾಮು ಅಂಜನೇಯನ ಮುಖ ನೋಡಿ ‘ಇದಕ್ಕೆನು ಹೇಳಬೇ’ ಎಂದು ಕೇಳಿದ. ಭಕ್ತ ಮಾರುತಿಯ ಸಂಕಷ್ಟ ನೋಡಲಾಗದೆ ಲೋಕವಾತೆ ಸಿತಾದೇವಿ ‘ಸ್ವಾಮಿ, ಶ್ರೀರಾಮನಲ್ಲಿ ಮಾರುತಿಗರುವ ಭಕ್ತಿ ನಿಮಗಿಲ್ಲ. ಅದರಿಂದಲೇ ನೀವು ಬಿಟ್ಟ ಕಲ್ಲು ಮುಳುಗಿತು’ ಎಂದು ಹೇಳಿದಳಂತೆ.

“ನಾನು ಸಾಧಿಸಿರುವುದು ಅತ್ಯಲ್ಪ ಹನುಮಣಿ. ಇದಕ್ಕೂ ಒರಿದಾದು ದನ್ನು ನೀನು—ಎಲ್ಲರೂ ಸಾಧಿಸಬಹುದು. ಅದಕ್ಕೆ ನಿಷ್ಪೇಯ ಹಾದಿಯಲ್ಲಿ ನಡೆದು ಭಕ್ತಿಯನ್ನು ಬೆಳಸಿಕೊಳ್ಳಬೇಕು. ಎದೆ ಕಲ್ಲುಮಾಡಿಕೊಂಡು ಬರುವ ಕಷ್ಟನಷ್ಟಗಳನ್ನು ಅನುಭವಿಸಬೇಕು—ಎದುರಿಸಬೇಕು—ಗೆಲ್ಲಬೇಕು ಸಾಧಕನ ಈ ಸ್ಥಿತಿಯನ್ನು ಗಮನಿಸಿಯೇ ಉಪನಿಷತ್ತಿನ ಮುಖಿ ‘ನಾಯ ಮಾತ್ರ ಬಲಹಿನೇನ ಲಭ್ಯಃ’ ಎಂದು ಹೇಳಿದ್ದು. ಬಲಹಿನೇನಿಗೆ ಇಹವೂ ಇಲ್ಲ, ಪರವೂ ಇಲ್ಲ. ಆದರೆ ಇಲ್ಲಿ ‘ಬಲ’, ಶಬ್ದವನ್ನು ಮುಖಿ ‘ರಾಕ್ಷಸ ಬಲ’ಕ್ಕೆ ಉಪಯೋಗಿಸಿಲ್ಲ. ಆತ್ಮ ವಿಕಾಸಕ್ಕೆ ನೇರವಾಗುವ ಸಾಂಪ್ರದಾಯಿಕ ಬಲವನ್ನೇ ಮುಖಿ ‘ಬಲ’ ಎಂದು ಕರೆದಿರುವುದು.

‘ಸರ್ವಂ ಖಲ್ವಿದಂ ಬ್ರಹ್ಮ’ ಎಂದು ಹೇಳಿದ ಮುಖಿ ಸುಭಾಷಿತಿಲ್ಲ. ಪ್ರತಿಯೊಂದು ಆತ್ಮಸೂ ಬ್ರಹ್ಮಸ್ವರೂಪ. ಮೂಲೋಕವನ್ನು ಅಲುಗಾಡಿ ಸುವ, ಸೂರ್ಯಚಂದ್ರರನ್ನು ಅಚಲರನ್ನಾಗಿನೂಡುವ, ಅಷ್ಟದಿಕ್ಕೂ ಲಕ್ಷ

ರನ್ನ ಅಂಕುಶಕೊನ್ನಿಂದಾಗಿಸುವ ಮಹಾಶಕ್ತಿ ಪ್ರತಿಯೊಂದು ಜೀವಿಯಲ್ಲಿಯೂ ಸುಸ್ತಿವಾಗಿ ಅಡಗಿ ಕುಳಿದಿದೆ. ಸುಪ್ತಿಚೀತನ ಜಾಗೃತವಾಗಬೇಕು. ಕೆಡಿ ಕವರಬೇಕಾದರೆ ಗಾಳಿ ಬೇಕು. ಆ ಗಾಳಿಯನ್ನೇ ನಾನು ಸಾಧನವೇನ್ನಾವುದು.”

ಹನುಮಯ್ಯ ಗಂಭೀರವಾಗಿ

“ನಿನ್ನ ಮಾತು ಕೇಳಿದರೆ ಭಯವಾಗುತ್ತದೆ ಗುರುಗಳೇ—ನನ್ನಂಥ ಅಜ್ಞಾನಿಗಳಿಗೆ ಮುಕ್ತಿಯಂಟಿ?”

“ಎಲ್ಲಿರಿಗೂ ಮುಕ್ತಿಯಿದೆ ಹನುಮಣ್ಣಿ. ಸಾಧನ ಲೋಕವ್ಯಾಪಾರದ ಹೊರಗೆ ನಿಂತಿರುವ ಒಂದು ಚಮತ್ವಾರವಲ್ಲ—ಪವಾಡವಲ್ಲ. ಅದು ಮಾನವನ ರಿಂತಿನಿಂತಿ, ನಡತೆ, ಮಾತುಕತೆ—ಲೋಕವ್ಯಾಪಾರದಲ್ಲಿಯೇ ಸಮಾವೇಶ ಗೊಂಡಿದೆ. ನೀನು ಮಾಡುವ ಪ್ರತಿಯೊಂದು ಕೆಲಸವೂ ಸಾಕ್ಷಿಕಮನೊಂದು ವ್ಯತ್ಯಿಯಿಂದ ಪ್ರೇರಿತವಾಗಿರಬೇಕು—ಅದನ್ನು ಭಗವಂತೇವೆ ಎಂದು ಮಾಡುತ್ತ ಹೊಗಬೇಕು—ಇಷ್ಟೇ ಸಾಧನೆಯ ರಹಸ್ಯ.”

ಹನುಮಯ್ಯ ವಿಚಾರಪರವಶನಾಗಿ

“ಮಲ್ಲಿಯ್ಯನ ಅಹನಾಲು ಏನಾಯಿತು?” ಎಂದು ಕೇಳಿದ.

“ಅವನಿಗನುಕೂಲವಾಗಿಯೇ ಆಯಿತು. ಶುಂಡ ಅಧಿಕಾರಿಗಳಿಗೆ ಶಿಕ್ಷೆಯೂ ಆಯಿತು.”

“ಅದಕೊನ್ನೇ ನೀವು ನಿಯೋಚನೆಯಿಂದ ಉರಿ ಸಂತರ್ಪಣೆ ಮಾಡಿಸಬೇಕೆಂದದ್ದ್ದು!”

“ಇಲ್ಲ ಹನುಮಣ್ಣಿ. ಸಾಹೇಬರಿಂದ ಹಣ ತಂದು ನಾನು ಸಂತರ್ಪಣೆ ಮಾಡಿಸುವದಿಲ್ಲ. ನಾನು ಹಾಗೆ ಮಾಡಿದರೆ ನಮ್ಮಾರಿಗೆ ಅಪಯ್ಯಾತೀ ಬರುತ್ತದೆ. ರುದ್ರಾಕ್ಷಪುರದ ಜನ ಉದಾರಿಗಳು, ಧರ್ಮಶೀಲರು.”

‘ಉದಾರಿಗಳು—ಧರ್ಮಶೀಲರು’ ಎಂದು ಕೆವಿ ಹನುಮ ಗೊಣಿ ಕೊಂಡ. ಒಸವೇಶ್ವರ ನಾಟಕದ ಇತಿಹಾಸ ಅವನ ಸೃಷ್ಟಿಗೆ ಬಂದು ಅವನ ಮನಸ್ಸನ್ನು ಕಡಡಿತು.

ಭಟ್ಟರು ಧಟ್ಟನೆ

“ಆಗಿಹೊಡುದನ್ನು ಮರಿತುಬಿಡು ಹನುಮಣ್ಣ—ನನ್ನ ರಾನು ಚಂದ್ರ ರಾಜಾರಾಷುಚಂದ್ರ—ನಿನಗವನು ಯಾವ ಕೊರತೆಯನ್ನಾಣಿ ಉಂಟು ಮಾಡುವುದಿಲ್ಲ” ಎಂದರು.

ಭಟ್ಟರ ಅಶ್ರೀವರಚನವನ್ನು ಕೆವಿ ಹನುಮ ತಲೆಬಾಗಿಸಿ ಅತ್ಯಂತ ವಿನಯದಿಂದ ಸ್ವೀಕರಿಸಿದ.

೧೭

ರುದ್ರಾಕ್ಷಪುರಕ್ಕೆ ಉತ್ತರವದ ಕಳಿ ಬಂದುಬಿಟ್ಟಿತು. ಉರಿನ ಹಿರಿಯರು ನಿಂತುಕೊಂಡು ರಸ್ತೆಗಳನ್ನು ಸ್ಪೃಜ್ಞಮಾಡಿಸಿದರು. ಮನೆಮನೆಗಿಸಾರಣೆಕಾರಣಿಯಾಯಿತು. ಎಲ್ಲೆಲ್ಲಿಯೂ ಮಾ ವಿನ ತೋ ರಣ. ದೇವಾಲಯಗಳಲ್ಲಿ ವಿಶೇಷ ಪೂಜೆ.

ಮದುವೆಗಾಗಿ ಹಸಿರುವಾಡಿ ಚಪ್ಪರ ರಚನೆಯಾಯಿತು. ಗೊನೆಹೊತ್ತು ಬಾಕೆಯ ಕಂಬಗಳು ಮಹಾದ್ವಾರದಲ್ಲಿ ವಿರಾಜಿಸಿದವು.

ಅದಿಶೇಷಯ್ಯ ಅವರ ಪರಿವಾರವನ್ನು ಗ್ರಾಮರಕ್ಷಕ ಗಣಪತಿಯ ದೇವಾಲಯದ ಬಳಿ ಎದುರುಗೊಂಡು ಕೊಂಬು, ಕಹಳಿಗಳ ಗೌರವದೊಂದಿಗೆ ಉರಿಗೆ ಕರೆತರಲಾಯಿತು. ಪ್ರಾಥಮಿಕ ಶಾಲೆಯಲ್ಲಿ ಬೀಗರ ಬಿಡಾರ ವಾಯಿತು.

ಭಟ್ಟರ ಯಾಜಮಾನ್ಯದಲ್ಲಿ ಕಾಯ ಕ್ರಮ ಮ ಅರಂಭವಾಯಿತು. ಬೀಗರು ವಿಶ್ವಮಿಸಿಕೊಂಡು, ಉಪಹಾರ ತೀರಿಸಿಕೊಂಡಮೇಲೆ ತುಮಕೂರಿನಿಂದ ಬಂದಿದ್ದ ಹೆಟ್ರೋಮಾರ್ಕೆಸ್ ದೀಪಗಳ ಬೆಳಕಿನಲ್ಲಿ ವರನ ವೇರವಣಿಗೆಯಾಗಿ ವಿವಾಹಮಂಟಪದಲ್ಲಿ ವರಪೂಜೆಯಾಯಿತು.

ಮಾರನೆಯ ದಿನ ಶಾಸ್ತ್ರೀಕ್ರಿಯಾಗಿ ಇಟ್ಟ ಲಗ್ನಕ್ಕೆ ಸರಿಯಾಗಿ ಜಿಲ್ಲಾಧಿಕಾರಿಗಳ ಸಮುದ್ರಿ ದಲ್ಲಿ ಪಾರ್ವತಿ—ಚಂದ್ರಶೀಲಿರರ ವಿವಾಹವಿಜ್ಞಂಭಣೆಯಿಂದ ನೇರವೇರಿತು.

ಭಟ್ಟರೇ ನಿಂತುಕೊಂಡು ದಕ್ಷತೆಯಿಂದ ಪೌರೋಹಿತ್ಯೆ ನಡೆಸಿದರು. ಪ್ರತಿಮಂತ್ರವನ್ನೂ ಬಿಡಿಸಿ ಸುಡಿದು, ಅದರಘರವನ್ನು ವಧೂ ವರಿಗೆ ವಿವರಿಸಿದರು.

“ಮಂತ್ರಗಳಲ್ಲಿ ಅಧೋಚಿತ್ಯ ಮಾತ್ರವಲ್ಲದೆ ದಿವ್ಯಶಕ್ತಿಯೂ ಅಡಕ ವಾಗಿದೆ. ಗಳ ಪಾಠ ಮಾಡಿದಂತೆ ಅದನ್ನೊಂದಿರುತ್ತಿರೆ ಅವು ನಿರಭರ ವಾಗುತ್ತವೆ. ಮಂತ್ರಗಳ ಅಧ್ಯಜಾನ ಹಡೆದು, ಧ್ಯಾನಪೂರ್ಣವಾಗಿಯೇ ಅವುಗಳನ್ನು ಉಚ್ಚಾರಿಸಬೇಕು” ಎಂದು ಹೇಳಿದರು.

ವಧೂವರರ ಪ್ರಥಮದರ್ಶನವಾಗುವಾಗ :

ಸಮಂಜಂತು ವಿಶ್ವೇದೇನಾಃ
ಸಮಾಪೋ ಹ್ಯದಯೋನಿ ನಾ
ಸಂ ಮಾತರಿಶ್ವಾ ಸಂಧಾತಾ
ಸಮುದೇಷ್ಟೀ ದಧಾತು ನಾ ||

ಆಕಲ ದೇವತೆಗಳೂ ನಮ್ಮಿಬ್ರಹ್ಮನ್ನು ಜೀವಿಸಿಸಲಿ, ನೀವು ನಮ್ಮಿಬ್ರಹ್ಮನ್ನು ಒಂದು ಮಾಡಲಿ, ವಾಯುವು ನಮ್ಮಿಬ್ರಹ್ಮನ್ನು ಒಂದು ಮಾಡಲಿ, ಸದುಪದೇಶಕಾರಿಷಯಾದ ಸರಸ್ವತಿಯು ನಮ್ಮಿಬ್ರಹ್ಮರಿಗೂ ಏಕಭಾವವನ್ನೀಯಲಿ.

ವರಕಸ್ಯೇಯರ ಶಂಭದ್ವಷ್ಟಿಯ ಕಾಲದಲ್ಲಿ :

ಆನಃಪ್ರಜಾಂ ಜನಯತು ಪ್ರಜಾಪತಿಃ
ಅಜರಸಾಯ ಸಮನಕ್ತ್ಯಯ್ವ ಮಾ
ಅದುನುಂಗಲಿಃ ಪತಿಲೋಕಮಾನಿಕ
ಶಂನೋ ಭವ ದ್ವಿಪದೇ ಶಂ ಜತುಷ್ಟದೇ ||
ಅಫೋರ ಚಕ್ಷುರಪತಿಷ್ಯೇಧಿ
ಶಿವಾ ಪಶುಭ್ಯಃ ಸುಯಮಾಃ ಸುವಚಾರಃ
ವೀರಸೂದೇವಕಾಮಾ ಸೌರೀನಾ
ಶಂನೋ ಭವ ದ್ವಿಪದೇ ಶಂ ಜತುಷ್ಟದೇ ||
ಇಮಾಂ ತ್ವಂ ಇಂದ್ರಮಿಾಡಃ
ಸುಪುತ್ರಾಂ ಸುಭಗಾಂ ಕೃಣಿ
ದಶಾಸ್ಯಂ ಪುತ್ರಾನಾಧೀಹಿ
ಪತಿಮೇಕಾದಶಂ ಕೃಧಿ ||

ಪ್ರಕಾಶತಿಯು ಇವಳ ಮುಖ್ಯಾಂಶರ ಮಕ್ಕಳನ್ನು ಸೃಷ್ಟಿಸಲಿ, ಒಕ್ಕುರ್ಯಾ ಮತ್ತು ರಕ್ತಗಳನ್ನು ಅವರುತಮನು ಇವಳಲ್ಲಿ ಉಂಟುಮಾಡಲಿ.

ನೀನು ಸೌಮ್ಯನೋಟಿಪುಳ್ಳವಳಾಗು, ಆಪತಿಫಾತಿನಿಯಾಗು, ನೀನು ದನಕರುಗಳಿಗೆ ಮಂಗಳವನ್ನು ಉಟ್ಟಿಮಾಡು, ನಿಯಮಿತಕಿತ್ತಾಗಾಗು ಮತ್ತು ತೇಜಸ್ಸಿನಿಯಾಗು. ನೀನು ವೀರಪುತ್ರರನ್ನು ಪ್ರಸವಿಸು, ಉತ್ತಮಗಳಾದ ಆಶೀಗಳನ್ನು ಪಡೆ, ನಮ್ಮಿಬ್ಬಿರಿಗೂ ಕಾಣಿ ವನ್ನು ಉಟ್ಟಿಮಾಡು, ನಮ್ಮ ದ್ವಿಪದ ಚತುಷ್ಪದಗಳಿಗೆ ಮಂಗಳವನ್ನು ತರುವವಳಾಗು.

ಎಲ್ಲ ಇಂದ್ರನೇ, ಇವಳನ್ನು ಸೂಪುತ್ರವಂತಳಾಗಿಯೂ ಮಂಗಳಾಂಗಿಯನ್ನೂ ಗಿಯೂ ಮಾಡು. ಹತ್ತು ಮಕ್ಕಳನ್ನು ಕೊಡು. ಗಂಡನನ್ನು ಯನ್ನೊಂದನೆಯವನನ್ನಾಗಿ ಮಾಡು.

ಕೆನ್ನಾದಾನಮಾಡಿದ ನೀಲೆ ತಂದೆಯು ವರನನ್ನು ಪ್ರಾರ್ಥಿಸುತ್ತಾನೆ:

ಧಮೇಂಜಾಧೀರ್ ಕಾಮೇಜೆ
ನಾತಿಚರಿತವ್ಯಾ ತ್ವಯೀರಂಯವ್ ||

ನೀನು ಧರ್ಮ, ಅರ್ಥ, ಕಾಮಗಳಲ್ಲಿ ಇವಳನ್ನು ಮಿಾರಿ ನಡೆಯಬೇಡ.

ವರನ ಸ್ವೀಕಾರ :

ನಾತಿ ಜರ್ಯಾಮಿ |

ನಾನು ಮಿಾರುವುದಿಲ್ಲ.

ವಾಣಿಗ್ರಹಣ ಹೊಮೆದಲ್ಲಿ ವರನು ಕನ್ನೆಯ ಕೈಹಿಡಿಯುವಾಗ :

ಗೃಹ್ಯಾಮಿ ತೇ ಸಾಭಗತ್ಯಾಯ ಹಸ್ತಂ
ಮಂಯಾ ಪತ್ಯಾ ಜರದಷ್ಟಾಯ್ ಧಾಸಃ
ಭಗೋ ಅಯ್ ಮಾ ಸವಿತಾ ಪುರಂಧಿ
ಮರ್ಹ್ಯಂ ತಾಮ ದುರ್ಗಾರ್ಥಪತ್ಯಾಯ ದೇವಾಃ ||

ನಾನು ಸಾಭಾಗ್ಯಕ್ಕಾಗಿ ನಿನ್ನನ್ನು ಕೈಹಿಡಿಯುತ್ತಿದ್ದೇನೆ. ನಾನು ನಿನ್ನ ಗಂಡ, ನೀನು ನನ್ನೊಡನೆಯೇ ಮುದುಕಿಯಾಗು. ನಿನ್ನ ಮೂಲಕ ನಾನು ಗೃಹಸ್ತಮಿಯಾಗಲಿಂದು ಅಯ್ ಮಾ, ಸವಿತಾ, ಪುರಂಧಿ (ಪೂಷಾ) ದೇವತೆಗಳು ನಿನ್ನನ್ನು ನನಗೆ ಕೂಡುತ್ತಿರುತ್ತಾರೆ.

ನಾವಿಬ್ರಯ ಪರಸ್ಪರ ಶ್ರೀತಿಯುಕ್ತ ರಾಗೋಣ, ಉಜ್ಜುಲರಾಗೋಣ, ಪ್ರಸನ್ನಭಿತ್ತಿ
ರಾಗೋಣ.

ಪಶ್ಯೇಮು ಶರದೇ ಶತಂ, ಜೀವೇಮು
ಶರದಃ ಶತಂ, ಶೃಣುವಾಮು ಶರದಃ ಶತಂ ||

ನಾವು ನೂರು ವರ್ಷಗಳವರೆಗೂ ಒಬ್ಬರನ್ನೊಬ್ಬಿದು ನೋಡುವಂತೆಯೂ ನೂರು
ವರ್ಷಗಳ ತನಕ ಬದುಕಿರುವಂತೆಯೂ ನೂರು ವರ್ಷಗಳ ತನಕ ಪರಸ್ಪರ ಸಂಭಾಷಣೆ
ಮಾಡುವಂತೆಯೂ ಅನುಗ್ರಹವಾಗಲಿ.

ಸತ್ತಪದಿಯನ್ನು ನಡೆಯುವಾಗ :

ಓಂ ಇಷ್ಟೇ ಏಕಪದಾ ಭವ
ಸಾ ಮಾಮನುವೃತಾಭವ
ಉಜ್ಜಿಂದಿಪದಾ ಭವ,
ಸಾ ಮಾಮನುವೃತಾಭವ
ರಾಯಸ್ನೋಽಂಯ ಶ್ರಿಪದಾ ಭವ,
ಸಾ ಮಾಮನುವೃತಾಭವ
ಮಾಯೋ ಭವಾಯ ಚತುಷ್ಪದಾ ಭವ
ಸಾ ಮಾಮನುವೃತಾಭವ
ಪ್ರಜಾಭ್ಯಃ ಹಂಚಪದಾ ಭವ
ಸಾ ಮಾಮನುವೃತಾಭವ
ಶಿಮತುಭ್ಯಃ ಷಟ್ಪದಾ ಭವ
ಸಾ ಮಾಮನುವೃತಾಭವ
ಸಹೀ ಸಪ್ತಪದಾ ಭವ
ಸಾ ಮಾಮನುವೃತಾಭವ ||

ಅನ್ನಕ್ಕಾಗಿ ಒಂದು ಹೆಚ್ಚೆಯನ್ನಿಡು ಮತ್ತು ಅದರಲ್ಲಿ ನನ್ನನ್ನು ಅನುಸರಿಸುವಳಾಗು.
ಬಲದ ಅಭಿವೃದ್ಧಿಗಾಗಿ ಒಂದು ಹೆಚ್ಚೆಯನ್ನಿಡು, ಇದರಲ್ಲಿ ನನ್ನನ್ನು
ಅನುಸರಿಸುವವಳಾಗು.

ದನದ ಹೆಚ್ಚಿಗೆಗಾಗಿ ಮೂರನೆಯ ಹೆಚ್ಚಿಯನ್ನು ಇಡು, ಇದರಲ್ಲಿ ನನ್ನನ್ನು
ಅನುಸರಿಸುವವನಾಗು. ಮಹತ್ಯಂಬಾಗುವುದಕ್ಕಾಗಿ ನಾಲ್ಕನೆಯ ಹೆಚ್ಚಿಯನ್ನು ಇಡು, ಇದರಲ್ಲಿ
ನನ್ನನ್ನು ಅನುಸರಿಸು. ಸಂತಾನಲಾಭಕ್ಕಾಗಿ ಐದನೆ ಹೆಚ್ಚಿಯನ್ನು ಇಡು, ಇದರಲ್ಲಿ ನನ್ನನ್ನು ಅನುಸರಿಸು.
ಅನುಕೂಲ ಖರುಗಳಿಗಾಗಿ (ಒಟ್ಟೀಯ ಕಾಲಕಾಗಿ) ಅರನೆಯ ಹೆಚ್ಚಿಯನ್ನು ಇಡು,
ಇದರಲ್ಲಿ ನನ್ನನ್ನು ಅನುಸರಿಸು. ನಮ್ಮ ಪರಸ್ಪರ ಸ್ನೇಹಕ್ಕಾಗಿ ಏಳನೇ ಹೆಚ್ಚಿಯನ್ನು ಇಡು, ಇದರಲ್ಲಿ ನನ್ನನ್ನು
ಅನುಸರಿಸು.

ಹೆಣ್ಣಿಗೆ ಆಶೀರ್ವಾದ :

ಸೌರೀನಾ ಭವ ಶ್ವತುರೇಭ್ಯೇತಿ
ಸೌರೀನಾ ಪತೋರೀ ಗೃಹೇಭ್ಯೇತಿ
ಸೌರೀನಾಸ್ಯೈ ಸರ್ವ ಸ್ಯೈತ ವಿಶೇ
ಸೌರೀನಾ ಪುಷ್ಟಾಯೈ ಶಾಂ ಭವಂ ||

ನೀನು ಅತ್ಯೇ ಮಾವಂದಿರಿಗೆ ಸುಖವನ್ನು ಉಟಿಮಾಡುವವಳಾಗು, ನೀನು ನಿನ್ನ ಗಂಡನ
ಮನಿಗೆ ಸಾಖ್ಯವನ್ನು ಉಟಿಮಾಡುವವಳಾಗು, ಈ ಸಮಸ್ತ ಜನಗಳಿಗೂ ಸುಖವನ್ನು ಉಟಿ
ಮಾಡುವವಳಾಗು, ನೀನು ಇವರ ಪುಷ್ಟಿಗಾಗಿ ಸುಖವನ್ನು ತರುವವಳಾಗು.

ಆಶೀರ್ವಾದ :

ಇಹೇಮಾನಿಂದ್ರ ಸಂನೂದ ಚಕ್ರವಾಕೇನ ದಂಪತ್ತಿ
ಪ್ರಜಯೈನಾ ಸ್ತುತಿಸ್ತಕೌ ವಿಶ್ವಮಾಯುವ್ಯಾಶ್ವತ್ತಾಮಾ||

ಎಲ್ಲಿ ಇಂದ್ರನೇ, ಜಕ್ಕಿವಕ್ಷಿಗಳಂತೆ ಈ ದಂಪತ್ತಿಗಳನ್ನು ಜೋಡಿಸುವವನಾಗು. ಇವರಿಬ್ಬರೂ ಸಂತಾನ ಲಾಭವನ್ನು ಪಡೆಯಲಿ. ಇವರ ಮನಿಯು ಉತ್ತಮವಾದು
ದ್ವಾಗಲಿ ಮತ್ತು ಇವರಿಗೆ ಪೂರ್ಣಾರ್ಥಿಯನ್ನು ದೊರೆಯಲಿ.

ಉರಿಗೆ ಉರೀ ವಧೂವರರ ಮೇಲೆ ಮಂತ್ರಾಕ್ಷತೆ ಎರಚಿ ಆಶೀರ್ವದಿ
ಸಿದರು.

ಮಂಗಳವಾದ್ಯಗಳು ಮೊಳಗಿದವು.

ಆಮಂತ್ರಿತಾಗಿ ಬಂದಿದ್ದ ಹೆಣ್ಣುಮಕ್ಕಳು ನಾಗಸ್ವರದ ಶೈಲಿಯ ನೇಲೆ ಧ್ವನಿಯೇರಿಸಿ ಹಾಡುತ್ತಿದ್ದರು, ಮದುವೆಮಂಟಪ ಸಂಭರಮ, ಸಂರಾವದಿಂದ ತುಂಬಿಹೋಯಿತು.

ಅಲ್ಲಲ್ಲಿ ಸಣ್ಣ ಮಕ್ಕಳು ಅರಳುಂಡೆ, ಕಡಲೆಕಾಯಿ ಬೀಜದ ಉಂಡೆ ಗಳಾಗಿ ಪುಟ್ಟ ಕದನ ನಡೆಸುತ್ತಿದ್ದರು.

ಚಂಡಿಹಿಡಿದಿದ್ದ ಮಕ್ಕಳನ್ನು ತಾಯಂದಿರು ಬಡಿದು ಎತ್ತಿಕೊಳ್ಳುತ್ತಿದ್ದರು. ಅವು ತಾಯ ಹೊಲೆಯೂಡುತ್ತಾ ಸಮಾಧಾನ ತಂದು ಕೊಳ್ಳುತ್ತಿದ್ದವು.

ಗೌಡರು, ರುದ್ರಶೈಟ್ಟಿ ಅವರ ಪರಿವಾರಗಳು ಗಂಭೀರವಾಗಿ ಕುಳಿತು ವಿವಾಹವಿಧಿಯನ್ನು ಭಕ್ತಿಯಿಂದ ನೋಡುತ್ತಿದ್ದರು.

ಪೂರ್ವಸುಮಂಗಲಿಯಾದ ನರಸಮ್ಮಾನದಿಗೆ ಬಂದು ಕುಳಿತು ಕೊಳ್ಳುವಂತಿರಲ್ಲ. ವಿವಾಹಮಂಟಪದ ಎದುರಿದ್ದ ಬಾಗಿಲಿನ ಪಕ್ಕದಲ್ಲಿ ನಿಂತು ಆಳಯ, ಮಗಳನ್ನು ನೋಡಿನೋಡಿ ಆನಂದಭಾಷ್ಯ ಸುರಿಸುತ್ತಿದ್ದಳು.

ನೂರಾರು ಜನಗಳು ಒಟ್ಟಿಗೆ ಕುಳಿತು ಉಟಮಾಡುತ್ತಿದ್ದದನ್ನು ಕಂಡು ಭಟ್ಟರಿಗೆ ಪರಮಾನಂದವಾಯಿತು. ಯಾರಿಗೂ ಕೊರತೆಯಾಗದಂತೆ ಫಾರಾಳವಾಗಿ ಬಡಿಸಬೇಕೆಂದು ಭಟ್ಟರು ಸ್ವಯಂಸೇವಕರಿಗೆ ಎಚ್ಚರಕೊಡುತ್ತಿದ್ದರು. ಪರಮಾನ್ನ ಬಡಿಸುವವರೊಂದಿಗೆ ತಾವೇ ಹೊರಟು, ಅವರ ಕೈಯಿಂದ ಸೊಟು ಕಸಿದುಕೊಂಡು ಬಡಿಸಲಾರಂಭಿಸಿದರು. ಕಂಠಪೂರ್ತಿ ಹೊಡೆದಿದ್ದ ರಂಗ.

“ಸಾಕು ಬುದ್ದಿ—ಪರಮಾತ್ಮ ದಣಿದುಬುಟ್ಟನ್ನೇ” ಎಂದೆ.

“ದುಡಿಯೋರು ಚೆನ್ನಾಗಿ ತಿನ್ನಬೇಕಪ್ಪ—ತೊಗೋ ಇನ್ನೊಂದು ಶಾಟು ಪಾಯಸ ಹೊಡಿ” ಎಂದು ಉಪಚರಿಸುತ್ತಾ ಭಟ್ಟರು ಬಡಿಸಿದರು. ರಂಗ ಸ್ವಲ್ಪ ಪ್ರಯಾಸದಿಂದಲೇ ಪಾಯಸ ಒಳಕ್ಕಿಳಿಸಿದ.

ಒಬ್ಬಟ್ಟ (ಹೋಳಿಗೆ) ವಿನಿಯೋಗಕ್ಕೂ ಭಟ್ಟರೇ ಸಿದ್ಧವಾದರು. ಯೂಸುಫ್, ಕರೀಮ್, ಖಿಲಂದರ್ ಅವರನ್ನು ಉಪಚರಿಸಿ ನಾಲ್ಕು ನಾಲ್ಕು ಜತೆ ‘ಹೋಳಿಗೆ’ ಅವರಿಗೆ ಬಡಿಸಿ, ಗೋಮುಖದಿಂದ ತುಪ್ಪ ದುರಿಸಿದರು.

“ಇದ್ದೆಂಗೆ ತಿನೊಮ್ಮೆ ದು ಮಾರಾಟಾ” ಎಂದು ಖಲಂದರ್ ಕೇಳಿದ.

“ನಿವುಗೆಲ್ಲಾ ಸಿಹಿಯೆಂದರೆ ಇಷ್ಟ.. ನಿಧಾನವಾಗಿ ಉಂಟಮಾಡುವ ಖಲಂದರ್-ನೂರು ಬಾಯಲ್ಲಿ ಮನದಣಿಯ ಉಂಡರೆ ಭಗವಂತನಿಗೆ ಪ್ರಿತಿ.”

ಡಿ. ಸಾಹೇಬರು ಎಲ್ಲವನ್ನೂ ನೋಡುತ್ತು ಅವಾಕ್ಷಾದರು. ಎಂಥ ಸೌಜನ್ಯ! ಎಂಥ ಸಂಸ್ಕೃತಿ!! ಭೂಹೃಣನಾಗಲಿ ಭೂಹೃಣೇತರನಾಗಲಿ, ಹಿಂದುವಾಗಲಿ ಮುಸ್ಲಿಂನಾಗಲಿ ಒಂದು ಎಂದು ಭಾವಿಸುವ ಗುಣ ಎಷ್ಟು ದೊಡ್ಡದು!!! ಈ ಭಾವನೆಯೇ ನಮ್ಮ ದೇಶದಲ್ಲಿಲ್ಲ ಚೆಳೆಯಬಾರದೇ? ಸಕಲ ಜೀವಕೋಟಿಯೂ ಭಗವಂತ್ಯಾನಕ್ಕೆ ಸೇರಿದವು ಎಂಬ ತತ್ತ್ವವ ನಿತ್ಯವಾಗಬಾರದೇ? ಎಂದು ಹಾರ್ಡ್‌ಸಿದರು.

ಸಂತರ್ಪಣೆ ಮುಗಿಯುವವೇಳೆಗೆ ಸಂಜೀ ಐದು ಗಂಟೆಯಾಯಿತು.

ಸಂಧ್ಯೆ ಅದೇ ಮೆಲ್ಲಮೆಲ್ಲನೆ ಜಾರಿ ಇರುಳಗೆಡೊಡುತ್ತಿತ್ತು. ಆಕಾಶದಲ್ಲಿ ಅಸ್ವಷ್ಟವಾಗಿದ್ದ ತಾರೆಗಳು ಸ್ವಷ್ಟವಾಗಿ ತಮ್ಮ ಅನೂನ ನೀಲಪ್ರಭೆಯನ್ನು ಚೀರುತ್ತಿದ್ದವು. ಹಸಿರುಡಿಗೆ ಧರಿಸಿ ವಿರಾಜಿಸುತ್ತಿದ್ದ ನಿಸರ್ಗರಮಣಿ ಚಿಂಗುಲಾಬಿ ವಣಿದ ಕುಪ್ಪಸ ಧರಿಸಿದಂತಿತ್ತು. ನಕ್ಕತ್ರಿಗಳೇ ಅವಳ ಮುಡಿ ಮಲ್ಲಿಗೆಯಾಗಿದ್ದವು. ಹಕ್ಕಿಪಕ್ಕಿಗಳ ಮೆಲ್ಲುಲೀ ಈ ವಾತಾವರಣಕ್ಕೆ ತಕ್ಕಿನನ್ನೆಲೆ ಕಲ್ಪಿಸಿದವು. ಕಂಬ, ಬೋದಿಗೆಗಳಿಲ್ಲದೆ ತೂಗುತೊಟ್ಟಲಿನಂತೆ ನಿಂತಿದ್ದ ನೀಲಾಕಾಶ ಶಾಂತಿಗಾಯತ್ರಿಯನ್ನು ಜಪಿಸುತ್ತಿತ್ತು.

ಅಮೃತಭೋಜನದಿಂದ ಸಂತುಷ್ಟರಾಗಿದ್ದ ರುದ್ರಾಕ್ಷಿಪುರದ ಜನತೆ ಕಂಡು ಪ್ರಕೃತಿಯೂ ತುಷ್ಟಿ ಕೆಳಿದಂತಿತ್ತು.

ಉರಿನವರು ಒಚ್ಚೊಬ್ಬರಾಗಿ ಜಾವಡಿಯಲ್ಲಿ ಸೇರಲಾರಂಭಿಸಿದರು. ಸಭಿ ತುಂಬಿದ ಮೇಲೆ ಹನುಮಯ್ಯ ಹೋಗಿ ಡಿ. ಸಾಹೇಬರನ್ನು ಕರೆದು ಕೊಂಡು ಬಂದ. ಸಾಹೇಬರು ಬಂದವರೇ ‘ಶಾಸ್ತ್ರಿಗಳಿಲ್ಲ’ ಎಂದು ಕೇಳಿದರು. ‘ಈಗಲೇ ಬರುತ್ತಾರೆ’ ಎಂದು ಗೊಡರು ಉತ್ತರಿಸಿದರು.

ಸಾಹೇಬರು ರೈತರ ಕಷ್ಟಸುಖಗಳನ್ನು ವಿಚಾರಿಸಿದರು. ಗೊಬ್ಬರ ವಿನಿಯೋಗಮಾಡುವ ಸಂದರ್ಭದಲ್ಲಿ ಕಣ್ಣೀರಿಯ ನೌಕರರು ಮಾಡುವ ಅನ್ಯಾಯಗಳನ್ನು ರೈತರು ವರ್ಣಿಸಿದರು. ಭೂಮಿಗೆ ದರಖಾಸ್ತ ಹಾಕಿ

ಕೊಂಡಿದ್ದ ಕೆಲವರು ತಮ್ಮ ಪರಿಸ್ಥಿತಿಯನ್ನು ನಿರ್ದೇಖಿಸಿಕೊಳ್ಳುತ್ತಿದ್ದರು. ಡಿ. ಸಿ. ಸಾಹೇಬರು ಎಲ್ಲವನ್ನೂ ಶಾಂತಿಯಿಂದ ಕೇಳುತ್ತ ಸೌಹಾದರ್ಯಕ್ರಿಯೆಯನ್ನು ಮಾಡಿಕೊಂಡರು.

ಭಟ್ಟರು ಬರುತ್ತಲೇ ಸಭೆಯೆದ್ದು ನಿಂತು ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿತು. ‘ತಡವಾಯಿತು ಸೈಮಿಸಬೇಕು’ ಎಂದು ಭಟ್ಟರು ಪ್ರಾರ್ಥಿಸಿ ಕುಳಿತುಕೊಂಡರು. ಡಿ. ಸಿ. ಸಾಹೇಬರು ಮೇಲ್ಲಿನೆ

“ನಿಮ್ಮ ಉಟ್ಟಿನಾಯಿತೇ?” ಎಂದು ಕೇಳಿದರು.

“ಆಯಿತು ಸ್ವಾಮಿ.”

ಭಟ್ಟರು ಸುತ್ತ ನೋಡಿ ಎಲ್ಲರೂ ಬಂದಿರುವರೆಂಬುದನ್ನು ಖಚಿತವಡಿಸಿಕೊಂಡು

“ನಮೂರ್ತಿನ ಜಗತ್ ಇಂದು ಖಾವಂದಿರ ಸಮ್ಮಾನದಲ್ಲಿ ಇತ್ಯಧರ್ವಾಗಿಬಿಡಬೇಕು” ಎಂದರು.

“ನಾನು ಡಿ. ಸಿ. ಎನ್ನು ಪ್ರಾಣದನ್ನು ನಿರ್ವೇಳಿಸಿ ಮರೆತು ಹೃದಯಬಿಂಜವನಾಡಿ.”

“ದೇವಸ್ಥಾನಗಳ ಮುಂದೆ ಮೇರವಣಿಗೆ ಬರುವ ವಿಷಯ ಇತ್ಯಧರ್ವಾದರೆ ಎಲ್ಲವೂ ಸರಿಯೋಗುತ್ತದೆ”

ಎಂದು ಹನುಮಯ್ಯ ನಿರ್ದೇಖಿಸಿದ.

“ಮಾನೂಲಿನಂತೆ ನಡೆದುಕೊಂಡರೆ ಪೈಪವ್ಯಕ್ತಿ ಅವಕಾಶವಿರುವುದಿಲ್ಲ”

ಎಂದು ಡಿ. ಸಿ. ಸಾಹೇಬರು ಹೇಳಿದರು.

“ನಾವು ಮಾನೂಲಿಗೆ ವಿರುದ್ಧವಾಗಿ ಹೋಗಿಲ್ಲಿಸ್ವಾಮಿ” ಎಂದು ಕೆಂಗೇಗೊಡರು ಸ್ವಲ್ಪ ಗಟ್ಟಿಯಾಗಿಯೇ ನುಡಿದರು.

“ಮಾನೂಲು ಯಾರು ಮುರಿದರು-ಇದರಲ್ಲಿ ತಪ್ಪಿತಪ್ಪಿರು ಯಾರು ಎನ್ನುವ ವಿಷಯದಲ್ಲಿ ಚಚೆ ಅನಗತ್ಯವೆಂದು ಕಾಣುತ್ತದೆ. ಈಗ ನಾವು ಸೇರಿರುವುದು ಪರಸ್ಪರ ದೋಷಾರೋಪಣಿಮಾಡಿ ಉರಿಯುತ್ತಿರುವ ಹೆನ್ನಸ್ಯಾದ ಅಗ್ನಿಗೆ ಆಜ್ಞ ಹುಯ್ಯವುದಕ್ಕೆಲ್ಲ. ಅಗ್ನಿಯನ್ನು ಹೇಗೆ

ಉಪಶಮನವಾಡಿ ಉರಿನಲ್ಲಿ ಶಾಂತಯನ್ನು ನೆಲೆಗೊಳಿಸಬೇಕೆಂಬುದೇ ಪ್ರಶ್ನೆ. ಅದನ್ನೇ ಉಭಯ ಪಕ್ಷದವರೂ ಗಮನಿಸುವುದೋಣಿಯದು” ಎಂದು ಭಟ್ಟರು ಹೇಳಿದರು.

ಡಿ. ಸಿ. ಸಾಹೇಬರು ಎದ್ದು ನಿಂತು

“ಉರಿನ ಜಗತ್ ಮನೀಜಗತ್ ವಿದ್ದಂತಿ. ಮನೆಯ ಗುಟ್ಟನ್ನು ಎಷ್ಟು ಭದ್ರವಾಗಿ, ಗೋಪ್ಯವಾಗಿ ಕಾಯ್ದು ಡಬೇಕೋ ಉರಿನ ಗುಟ್ಟನ್ನು ಹಾಗೇ ರಕ್ಷಿಸಬೇಕು. ನನ್ನ ಅಧಿಕಾರ ಚಲಾಯಿಸಿ ನಿಮ್ಮಾರ್ಥಿನಲ್ಲಿ ಶಾಂತಿ ನೆಲೆಗೊಳಿಸುವ ಪ್ರಸಂಗ ಬಂದುದಕ್ಕೆ ನಾನು ತುಂಬ ವ್ಯಾಸನವಹಡುತ್ತೇನೆ. ನಿಮ್ಮಾರ್ಥಿನಲ್ಲಿ ಒಕ್ಕುಲಿಗರು, ಲಿಂಗಾಯಿತರು, ಬ್ರಹ್ಮಣರು, ಕರುಬರು, ಮುಸಲ್ಮಾನರು ಇದ್ದಿರಿ. ನೀವೆಲ್ಲಾ ಒಂದು ಮನೆಯವರಂತೆ ನಡೆದುಕೊಂಡರೇ ಉರು ಬದುಕಿ ಬಾಳಿ, ಬೆಳೆಯಲು ಸಾಧ್ಯ.

ನನ್ನ ಅಧಿಕಾರವ್ಯಾಪ್ತಿಯೊಳಗೆ ಅಡಕವಾಗಿರುವ ಎಲ್ಲ ಪ್ರದೇಶ ಗಳಲ್ಲಿಯೂ ಶಾಂತಯನ್ನು ರಕ್ಷಿಸುವುದು ಡಿಪ್ಯಾಟೆ ಕರ್ಮಾಣಂತರ ಮತ್ತು ಡಿಸ್ಟ್ರಿಕ್ಟ್ ಮಾರ್ಚಿಸ್ಟ್‌ರು ಆಗಿರುವ ನನ್ನ ಕರ್ತವ್ಯ. ಈ ಕೆಲಸ ನಿರ್ವಹಿಸಲು ಸರ್ಕಾರದವರು ನನಗೆ ಸಂಬಳಕೊಡುತ್ತಾರೆ.

ಶಾಂತಿ, ಸೌಹಾದರ್ಶಾಫು ಮನೆಯಲ್ಲಿ ನಾನು ಡಿ. ಸಿ. ಮತ್ತು ಡಿಸ್ಟ್ರಿಕ್ಟ್ ಮಾರ್ಚಿಸ್ಟ್‌ರು ಆಗಿರುವುದರಿಂದ ಮಾತ್ರ ಉತ್ಸುಕನಾಗಿಲ್ಲ. ನಾನು ನಿಮ್ಮಹಾಗೆ ಮನುಷ್ಯನೂ, ನಾಗರಿಕನೂ, ಈ ಪುಣ್ಯಭೂಮಿಯ ಪುತ್ರ ನೂ ಆಗಿದ್ದೇನೆ. ನಮ್ಮಜನ ಅಳ್ಳಾತಮ್ಮಂದಿರಂತೆ ಬಾಳಿ ಲೋಕಕ್ಕೆ ಮಾದರಿಯಾಗಿರಬೇಕೆಂಬುದು ನನ್ನ ಉತ್ಸಂಭಾಕಾಂಕ್ಷೆ.” ಎಂದು ಕೆಂಗೆಗೊಡರ ಕಡೆ ತಿರುಗಿ “ನಿಮ್ಮ ಅಭಿಪ್ರಾಯವೇನು ಗೌಡರೇ” ಎಂದು ಕೇಳಿದರು.

ಗೌಡರು ಎದ್ದು ನಿಂತು ಗಂಭೀರವಾಗಿ

“ಜಿಲ್ಲೆಯ ದಾಖಿಲಾದ ತಾವು, ನಮ್ಮ ಗುರುಸ್ವರೂಪರಾದ ಸ್ವಾಮಿಗಳು ಅಪ್ರಕ್ರಿಯೆಗೊಂಡಿರುವುದಕ್ಕೆ ಚಾಚೂ ತಪ್ಪದಂತೆ ನಡೆದುಕೊಳ್ಳಲು ನಾನು ಸಿದ್ಧವಾಗಿದ್ದೇನೆ. ಹಳೆಯ ಕೆನಿಸನ್ನೇ ಮನಸ್ಸಿನಲ್ಲಿಟ್ಟುಕೊಂಡು ದೈತ್ಯ ಸಾಧಿಸುವುದು ಶ್ರೀಯಃಪ್ರದವಲ್ಲ. ಈಗಿನ ಸಂದರ್ಭದಲ್ಲಿ ನಾವು ಏನು ಮಾಡಬೇಕು—ದೇವರ ಮೇರವಣಿಗೆ ವಿಷಯ ಹೇಗೆ ಇತ್ಯಧ್ರಮಾದ

ಬೇಕೆಂಬುದನ್ನು ರುದ್ರಶೆಟ್ಟರೇ ಹೇಳಲಿ. ಅವರು ಏನು ಹೇಳಿದರೂ ಒಪ್ಪಿ ಕೊಳ್ಳಲು ನಾನು ಸಿದ್ಧವಾಗಿದ್ದೇನೇ” ಎಂದರು.

ಗೌಡರ ಕಡೆಯವರಿಗೆ ತುಸು ಅಸಮಾಧಾನವಾಯಿತು. ಗೌಡರು ಇಷ್ಟ ತಗ್ಗಿ ನಡೆಯುತ್ತಿರುವುದು ಅನುಚಿತವೆಂದು ಕೆಲವರು ಭಾವಿಸಿದರು.

ರುದ್ರಶೆಟ್ಟರೇಗೆ ಪ್ರಾಣಸಂಕಟಕ್ಕಿಟ್ಟುಕೊಂಡಿತು. ಹೇಯ ಒಪ್ಪಂದ ಅವನು ಅನುಮೋದಿಸುವಂತಿರಲಿಲ್ಲ; ಹೊಸ ಒಪ್ಪಂದ ಸೂಚಿಸಲು ಅವನು ಸಿದ್ಧವಾಗಿರಲಿಲ್ಲ.

“ಹೇಳಿ ರುದ್ರಶೆಟ್ಟರೇ” ಎಂದು ಡಿ. ಸಿ. ಸಾಹೇಬರು ಒತ್ತಾಯ ಪಡಿಸಲು ರುದ್ರಶೆಟ್ಟು

“ನನಗೆ ಹತ್ತು ನಿಮಿಷ ಅವಕಾಶಕೊಡಬೇಕು ಸಾಮಾನ್ಯ. ನಮ್ಮ ಜನಗಳನ್ನು ಒಂದು ಮಾತು ಕೇಳಿ ನನ್ನ ಅಭಿಪ್ರಾಯ ತಿಳಿಸುತ್ತೇನೆ” ಎಂದ.

“ಆಗಬಹುದು” ಎಂದು ಡಿ. ಸಿ. ಸಾಹೇಬರು ಒಪ್ಪಿಕೊಂಡರು. ರುದ್ರಶೆಟ್ಟು ಅವನ ಬಳಗ ಸಭೆಯನ್ನು ಬಿಟ್ಟು ಹೊರಗೆ ಹೋದರು.

ರುದ್ರಶೆಟ್ಟು ಅವನ ಪರಿವಾರ ಹತ್ತು ನಿಮಿಷಗಳಲ್ಲಿ ಹಿಂದಿರುಗಲಿಲ್ಲ. ಒಂದು ಗಂಟೆ ಕಳೆದರೂ ಅವರ ‘ಪಂಚಾಯತಿ’ ಮುಗಿದಿರಲಿಲ್ಲ. ಹನುಮಯ್ಯ ಗೊಣಗಿದುದನ್ನು ಕಂಡು ಕೆಂಗೇಗೌಡರು ‘ದೊಡ್ಡೆ ರೆದುರಿಗೆ ಹುಚ್ಚುಹುಚ್ಚಾಗಿ ಆ ಡಬಾ ರದು—ಸುಮೃದ್ಧಿರು ಹನುಮಣಿ’ ಎಂದು ಗದರಿಕೊಂಡರು.

ರುದ್ರಶೆಟ್ಟು ಪರಿವಾರದೊಂದಿಗೆ ಹಿಂದಿರುಗಲು ಎಲ್ಲ ರ ನೋಟವೂ ಅವನ ಕಡೆ ತಿರುಗಿತು.

“ಇತ್ಯಾರ್ಥವಾಯಿತೇ ರುದ್ರಶೆಟ್ಟರೇ” ಎಂದು ಡಿ. ಸಿ. ಸಾಹೇಬರು ಕೇಳಿದರು.

ರುದ್ರಶೆಟ್ಟು ಎದ್ದನಿಂತು

“ಆಯಿತು ಮಾಸಾಮಾನಿ. ಮಾನುಳಿನಂತೆ ನಡೆಯುವದೇ ಒಕ್ಕೆಯ ದೆಂದು ನಮ್ಮ ಜನ ಅಭಿಪ್ರಾಯಪಡುತ್ತಾರೆ.”

“ಈ ವಿವರಂದಲ್ಲಿ ಮತ್ತೆ ಗಲಭೆಯಾದರೆ ನಾನು ನಿಮ್ಮನ್ನೂ ಕೆಂಗೇ ಗೌಡರನ್ನು ಆಪ್ಪೇಸುತ್ತೇನೆ.”

“ಸಾಮಾನ್ಯಿಯ ಚಿತ್ತ. ಗಲಭಿಗೆ ಅವಕಾಶವಿಲ್ಲದಂತೆ ನಾವು ನೋಡಿ ಕೊಳ್ಳುತ್ತೇವೆ.”

“ಇದು ನಿಮಗೆ ಸಮೃತವೋ ಗೌಡರೇ ?”

“ಸಮೃತ ಸಾಮಾನ್ಯ” ಎಂದರು.

ಉಖಯ ವಕ್ಕದ ನಾಯಕರಿಗೂ ಭಟ್ಟರು ವೀಕ್ಷಿಯ ಕೊಡಿಸಿ, ಹೂ ಮಾಲೆ ಹಾಕಿದರು. ಕೆಂಗೆಗೌಡರು, ರುದ್ರಶಿಟ್ಟರು ಪರಸ್ಪರ ಅಪಿಕೊಂಡು, ಭಟ್ಟರ ಪಾದಮುಟ್ಟೆ ನಮಸ್ಕರಿಸಿದರು.

ಭಟ್ಟರ ಕಣ್ಣಿಗಳಿಂದ ಧಾರಾಕಾರವಾಗಿ ಅನಂದಬಾಪ್ಪ ಒಸರುತ್ತಿತ್ತು. ತಮ್ಮ ಉಪ್ಪೆಗಕ್ಕೆ ತಡೆರಾಕಿ ಅವರು

“ಸಾಮಾನ್ಯ—ಭಗವಂತನ ಆಶೀರ್ವಾದ, ತಮ್ಮ ವಿಶ್ವಾಸದಿಂದ ಈ ದಿನಸ ದೊಡ್ಡ ಕೆಲಸ ಸಾಧನೆಯಾಯಿತು. ಗೌಡರಿಗೂ, ರುದ್ರಶಿಟ್ಟರಿಗೂ ಇದ್ದ ಪ್ರೇಮನಸ್ಯ ತೊಲಗಿ, ಅವರಲ್ಲಿ ಪೂರ್ವದ ವಿಶ್ವಾಸ ಮೊಳಗಬೇಕೆಂದು ನಾನು ಅರಿಸುತ್ತಿದ್ದೇ. ಅದು ಸಾರ್ಥಕವಾದುದು ನನ್ನ ಪ್ರಯತ್ನದಿಂದಲ್ಲ. ಈ ಕೆತ್ತಿರ ಪೂರ್ಣವಾಗಿ ಗೌಡರ ಸೌಭಾಗ್ಯವತಿ ದೊಡ್ಡಮೃನಿಗೂ, ಶಟ್ಟರ ಸೌಭಾಗ್ಯವತಿ ತಿಪ್ಪಮೃನಿಗೂ ಸೇರಬೇಕು. ಭಗವತಿಯೇ ಅವರ ರೂಪಿನಲ್ಲಿ ಬಂದು ಗೌಡರಿಗೂ ಶಟ್ಟರಿಗೂ ಆನ್ಯೋನ್ಯ ಬೆಳಸಿದಾದ್ದಾಗಿ. ಇದು ಶಾಶ್ವತವಾಗಿ—ಸಾರ್ಹೀದಾರವಾಗಿ ನಡೆಯಬೇಕೆಂಬುದೇ ನನ್ನ ಮಹಡಾಶಯ.

ತಾವು ಈ ದಿನ ಇಲ್ಲಿಗೆ ದಯವಾಡಿಸಿದ್ದರೆ ಈ ಕೆಲಸ ಇಪ್ಪು ಸುಲಲಿತವಾಗಿ ಸಾಧ್ಯವಾಗುತ್ತಿರಲಿಲ್ಲ. ನಮ್ಮ ದೇಶದ ಅಧಿಕಾರಿಗಳಿಲ್ಲಾ ತಮ್ಮಂತೆ ಧರ್ಮಾಭಿವಾನಿಗಳೂ ಜನಪ್ರಿಯರೂ ಆಗಿದ್ದರೆ ನಮ್ಮ ಪುಣ್ಯಕ್ಕೆ ಎಣಿಯಂಬೇ ?

ಹತ್ತು ಜನ ಬಾಳುವ ಹಳ್ಳಿ, ಸೂರು ಜನ ಬಾಳುವ ಪಟ್ಟಣದಲ್ಲಿ ಭಿನ್ನಭಿಪ್ರಾಯ, ವಿರಸ, ಪರಸ್ಪರ ಅವಸಂಬಿಕೆ ಹುಟ್ಟಿವುದು ಸಹಜ. ಒಂದು ಸಂಸಾರದಲ್ಲಿಯೇ ಒಡಕುಗಳು ಹುಟ್ಟುವಾಗ ಭಿನ್ನಭಿನ್ನ ಜಾತಿ, ಮತ, ಪಂಥ, ವಿಚಾರಗಳಿಗೆ ಬದ್ದರಾದ ಜನರಲ್ಲಿ ಭಿನ್ನಭಿಪ್ರಾಯ ಹುಟ್ಟಿ ವುದರಲ್ಲಿ ಆಶ್ಚರ್ಯಪೆನ್ನು? ಆದರೆ ಇದನ್ನೇ ದೊಡ್ಡ ದು ಮಾಡಿಕೊಂಡು, ಸಮಸ್ಯೆಯ ಕಲ್ಪಣಕ್ಕೆ ಫಾತವಾಗುವ ರೀತಿಯಲ್ಲಿ ವರ್ತಿಸುವುದು

ಅನುಚಿತ. ವ್ಯಕ್ತಿ ತನ್ನ ಓರ್ಕೆಗೋರೆಗಳನ್ನು ತಿದ್ದಿಕೊಳ್ಳಲು ಸದಾ ಪ್ರಯತ್ನ ನಡೆಸಬೇಕು; ಸಮಾಜ ಅವನ ಪ್ರಯತ್ನವನ್ನು ಸಹಾನುಭೂತಿಯಿಂದ ನೋಡಬೇಕು. ಅವನು ಜಯಗಳಿಸುವುದಕ್ಕೆ ನೇರವಾಗಬೇಕು.

ನಾನು ವ್ಯಯಕ್ತಿಕವಾಗಿ ಕೆಂಗೇಗೌಡರಿಗೂ, ರುದ್ರಶೆಟ್ಟಿರಿಗೂ ಅಪಾರ ಕೃತಜ್ಞತೆ ಅರ್ಪಿಸಬೇಕಾಗಿದೆ. ಕೆಲವು ವರ್ಷಗಳ ಹಿಂದೆ ಗತಿಸಿದ ನನ್ನ ಆಪ್ತಸ್ವೇಧಿತ ದಾಸವು, ದೊಡ್ಡ ಜವಾಬ್ದಾರಿಯಂದನ್ನು ನನ್ನ ಮೇಲೆ ಹೊರೆಸಿದ. ಪಾವತಿಗೆ ವಿವಾಹವಾಗಿ ಅವಳು ಯೋಗ್ಯರೂಬುರ ಮನೆ ಸೇರುವವರಿಗೆ ನನಗೆ ನೆಮ್ಮೆದಿಯಿರಲಿಲ್ಲ. ಇದರಿಂದ ನನ್ನ ಪೂಜೆ, ಅನುಷ್ಠಾನಗಳೂ ನಿಂತುಹೋಗಿದ್ದವು. ಗೌಡರು, ಶೆಟ್ಟಿರು ನನ್ನ ಮನಸ್ಸಿನಿಂದ ದೂಡ್ಣ ಹೊರೆ ಇಲಿಸಿ ಮಹೋಪಕಾರಮಾಡಿದ್ದಾರೆ.

ನನಗೂ ವಯಸ್ಸಾಗುತ್ತ ಬಂದಿತು. ಇನ್ನು ಉಳಿದಿರುವ ಅಲ್ಪವು ಯಂತ್ರವನನ್ನು ಭಗವದ್ವೀಪೇ, ಗುರುಸೇವೆಯಲ್ಲಿ ಕಳೆದು ಈ ಇನ್ನು ಸಾಫರಕ ಪಡಿಸಿಕೊಳ್ಳಬೇಕೆಂದಿದ್ದೇನೇ—ಶ್ರಂಗೇರಿಗೆ ನಾನು ಹೋಗಲು ತಮ್ಮಲ್ಲಿರ ಅನುಮತಿ ಬೇಡುತ್ತೇನೇ. ನಾನು ಎಲ್ಲೇ ಇದ್ದರೂ ನಿಮ್ಮತ್ತೇಯಸ್ಸನ್ನೇ ಕೊರುತ್ತಿರುತ್ತೇನೇಂಬುದನ್ನು ನಂಬಿ. ನಮ್ಮಾರಿನ ಜನ ನನ್ನ ಬಗ್ಗೆ ಅಪಾರ ಪ್ರೇಮತೋರಿದ್ದಾರೆ. ಅಲ್ಲಾನಾದ ನನ್ನನ್ನು ಗುರುಸ್ಥಾನಕ್ಕೇರಿಸಿದ್ದಾರೆ. ಯಾರನ್ನು ಪರಮಾರ್ಪಣೆಯಾದು ನಾನು ಅಂಗಿಕರಿಸಿದ್ದೇನೆಯೋ ಅವರು ಲೋಕಕಲ್ಯಾಣಕ್ಷಾಗಿ ಫೋರ ತಪಸ್ಸಾನ್ನಾಚಿರಸುತ್ತಿದ್ದಾರೆ. ಅವರ ತೇಜಸ್ಸಿನ ದಿವ್ಯ ಬೆಳಕು ನಿಮ್ಮನ್ನು ಸದಾ ರಕ್ಷಿಸಲಿ.

ಓಂ ಸಹ ನಾವವತು

ಸಹ ನೌ ಭುನಕ್ಕು

ಸಹ ವೀರ್ಯಂ ಕರವಾವಹ್ಯ

ತೇಜಸ್ಸಿನಾವಧಿತಮಸ್ತ ಮಾ ವಿದ್ವಾವದ್ಯ

ಓಂ ಶಾಂತಿಃ ಶಾಂತಿಃ ಶಾಂತಿಃ ||”

ಭೆಟ್ಟಿರು ಮಾತು ಮುಗಿಸಿ ಕುಳಿತೊಡನೆಯೇ ಸಭಿಗೆ ಸಭಿಯೇ ಅವರನ್ನು ಸುತ್ತುಗಟ್ಟಿತು. ರುದ್ರಶೆಟ್ಟಿ ಕಣ್ಣೀರುಗರೆಯುತ್ತಾ

“ನನ್ನ ಮೇಲೆ ಬೇಜಾರು ಬಂತೇ ಸ್ವಾಮಿ” ಎಂದು ಕೇಳಿದ.

“ನೀವು ಹ್ಯಾದೆ ಮಾತ್ರಕೆ ನಮ್ಮೊಯರು ದಿಕ್ಕು ನಮ್ಮಪ್ಪ” ಎಂದು ರಂಗ ಕೇಳಿದ.

“ತಾವು ಓಗಾಕೆ ನಾವು ಬಿಡಾಕಿಲ್ಲ” ಎಂದು ಕರೀನೂ ಹಟ್ಟಿಹಿಡಿದ.

ಗೌಡರು ಮೂಕರಂತೆ ಕಂಬಸಿಗರೆಯುತ್ತಾ ಕುಳಿತರು. ಭಟ್ಟರು ಎಲ್ಲರಿಗೂ ಸಮಾಧಾನ ಹೇಳಿದರು.

ಡಿ. ಸಿ. ಸಾಹೇಬರು ಹೊರಟ್ಟು ನಿಂತರು. ಉಂರಿಗೆ ಉರ್ಣೀ ಅವರನ್ನು ಕಾರಿನ ಬಳಿ ಅನುಸರಿಸಿತು. ಗೌಡರು, ತೆಟ್ಟಿರು, ಹಾರ ತುರಾಯಿ, ಹಣ್ಣಿ ಗಳನ್ನು ಸಾಹೇಬರಿಗೆ ಒಸ್ಪಿಸಿದರು.

ಸಾಹೇಬರು ಕಾರು ಹತ್ತುವ ಮುನ್ನ ಭಟ್ಟರ ಬಳಿಗೆ ಬಂದು

“ನನಗೆ ದಶನಕೊಡದೆ ಶ್ರಂಗೇರಿಗೆ ಪ್ರಯಾಣ ಬೆಳಸಬೇಡಿ” ಎಂದು ಪ್ರಾರ್ಥಿಸಿದರು.

ಭಟ್ಟರು ವ್ಯಾನವಾಗಿ ಸಮೃತಿ ಸೂಚಿಸಿದರು.

೧೪

ಮದುವೆ ಮಾನಿಸಿಕೊಂಡು ಉರು ತಲುಪಿದ ಮೇಲೆ ಅದಿಶೇಷಯ್ಯ ನವರು ಗೆಲುವುಗೊಂಡಿರಲಿಲ್ಲ. ಯಜಮಾನರ ಮನಸ್ಸಿನ ವ್ಯಥೆಯನ್ನು ಉಹಿಸಿದ ನಾಗಮ್ಮೆ ತಾನಾಗಿಯೇ ಅದನ್ನು ಪ್ರಸ್ತಾಪಿಸಲಿಲ್ಲ. ಮನಸ್ಸಿನಲ್ಲಿದ್ದ ದಸ್ಸು ತಾನಾಗಿಯೇ ಹೇಳಿ ಮನಸ್ಸನ್ನು ಹಗುರವಾಡಿಕೊಳ್ಳುವುದಕ್ಕೆ ಅದಿಶೇಷಯ್ಯನವರಿಗೆ ಬಿಗುವಾನ.

ನಾಲ್ಕುರು ದಿನ ಕಳೆದ ಮೇಲೆ ಒಂದು ದಿನ ಪ್ರಭಾಕರ ತಾಯಿಯ ಹತ್ತಿರ

“ಅಣ್ಣನ ಮದುವೆ ಗೌರವಾರ್ಥ ನಾಮೋಂದು ಉಟಹಾಕಬೀಕಮಾತ್ರ” ಎಂದ.

“ಯಾರಿಗೋ?” ಎಂದು ನಾಗಮ್ಮೆ ಕೇಳಿದಳು.

“ಅಪ್ಪನ ಸ್ನೇಹಿತರು, ಅಣ್ಣನ ಸ್ನೇಹಿತರು—ನನ್ನ ಸ್ನೇಹಿತರಿಗೆ.”

“ನಿಮ್ಮ ತಂದೆಯವರನ್ನು ಕೇಳಿಪ್ಪಾ.”

“ಅಪ್ಪ ಏಕೋ ಗುರು ಅಂತಾ ಇದ್ದಾನೆ—ಯಾಕಮಾತ್ರ?”

“ಯಾಕೋ, ನನಗೇನು ಗೊತ್ತಿಪ್ಪಾ!”

“ಪಾವ! ನಿನಗೆ ಗೊತ್ತೀ ಇಲ್ಲವೇನೋ?” ಎಂದುಕೊಂಡೇ ಅದಿಶೇಷಯ್ಯ ಒಳಗೆ ಪ್ರವೇಶಿಸಿದರು.

“ಪ್ರಭಾಕರ ಹೇಳಿದ್ದ ಕೇಳಿದಿರಾ?”

“ಕೇಳಿದೆ.”

“ಯಾಕೆ ಗುರು ಅಂತಾ ಇದ್ದೀರಿ?”

“ನನ್ನ ಮಗನಿಗೆ ಯಾರೂ ಹೆಣ್ಣು ಕೊಡುವುದಿಲ್ಲಾಂತ ಭಾವಿಸಿಕೆಯೇನು ?”

“ಹಾಗೆಂದರೆ....”

“ರುದ್ರಾಕ್ಷಪುರದ ಹೆಣ್ಣು ತಂಡುಕೊಳ್ಳುವುದಕ್ಕೆ ನೀನೂ ಗುಂಡಾಭಟ್ಟರೂ ಹಾರಾಡಬಿಟ್ಟಿರಿ.”

“ಎಲ್ಲಾ ವಾತುಕತೆಯೂ ನಿಮ್ಮೆದುರಿಗೇ ಆಯಿತಲ್ಲ. ನೀವು ಒಮ್ಮೆ ಕೊಡದಿದ್ದರೆ ಲಗ್ಗು ಕೊಡುತ್ತಿತ್ತೇ ?—ಬುಣಾನುಬಂಭ ಯಾರೂ ತಪ್ಪಿಸೇ ಸಾಧ್ಯವಿಲ್ಲ. ಚಂದ್ರಶೇಖರ ಪಾರ್ವತಿ ಕೈಹಿಡಿಯಬೇಕೆಂದು ಬ್ರಹ್ಮ ಹಿಯಲ್ಲಿ ಬರೆದಿದ್ದರೆ ಯಾರು ತಪ್ಪಿಸಲು ಸಾಧ್ಯ ?”

“.....”

“ಈಗಾದ ಗುನುಗೇನು ?”

“ಮದುವೆಯಲ್ಲಿ ಹುಡುಗಿ ಹೇಗೆ ಅಡಿತು ನೀನೇ ನೋಡಿದೆಯಲ್ಲ !

“ಚಿಕ್ಕವಯಸ್ಸು—ಸೊಸೆಯನ್ನು ತಿದ್ದುವುದು ಅತ್ಯೇಯ ಜವಾಬ್ದಾರಾನೇ !”

“ವರದಕ್ಕಿಣಿ—ವರೋಪಚಾರ ಒಂದೂ ಇಲ್ಲದ ಇದು ಎಂಥಾ ಮದು: ಹೇಳು.”

“ನಮ್ಮ ಚಂದೂ ಮಾವನಮನೆ ದುಡ್ಡ ತಿಗೆದುಕೊಂಡು ಜೀವ ಮಾಡಬೇಕೇ ?”

“ಅವನ ವಾತು ಹೋಗಲಿ—ಮನೆಮಗಳು ಯಶೋಧಾ, ಅವ' ಗೊಂದು ನಿರೀ ಕೊಡಬೇಡವೇ ?”

“ಮಗಳ ಉಡುಗೊರೆ ಬೀಗಿತ್ತಿ ಕೃಯಲ್ಲಿ ಕೊಡಿಸೋಣಾಂ ಇದ್ದಿರೇನೋ ?”

“ನಿನ್ನ ದೆಲ್ಲಾ ವಿತಂಡವಾದ.”

“ಹೋಗಲಿ !”

“ಸೊಸೆ ಮನೆಗೆ ಬಂದ ಸಂತೋಷಕ್ಕೆ ನಾಲ್ಕುಜನಕ್ಕೆ ಪಾಯಸದೂರ್ಣಾಕಿಸುತ್ತಿರೋ ಇಲ್ಲವೋ ?”

“ಉಂಟ ಹಾಕುವುದಕ್ಕೆ ಯಾರು ಬೇಡನೆನ್ನು ತಾರೆ.”

“ಎನೂ ಚಿಂತೆಮಾಡಬೇಕೊಂದೆ—ಪಾತೂನೇ ನಮ್ಮನೇ ಭಾಗ್ಯಲಕ್ಷ್ಯ ಅಗಬಹುದು. ಅವಳ ಪುಣಿದಿಂದ ಚಂದ್ರೂ ತನ್ನ ಕಾಲಮೇಲೆ ತಾನು ನಿಲ್ಲಿವ ರಾಗಾದರೆ ಸಾಕು. ಬಡತನಪ್ರೋ ಸಿರಿತನಪ್ರೋ ನಮ್ಮ ಪಾಡಿಗೆ ನಾವು ಸುಖವಾಗಿಯೇ ಇದ್ದೇವೆ—ಕಂಡವರ ಗಂಟಿಗೆ ನಾವೇಕೆ ಅಸೆವಡ ಬೇಕು. ನರಸಮ್ಮ ಒಬ್ಬಂಟಿಗಳು. ಆದರೂ ಮದುವೇನ ಎಷ್ಟು ಮುಚ್ಚಬೆ ಯಿಂದ ವಾಡಿದಳು. ಈ ಪ್ರಾಂತ್ಯದಲ್ಲಿ ಇಂಥ ಮದುವೆಯಾಗಿಲ್ಲ ಎತ್ತಾ ಜನ ಕೊಂಡಾಡಲಿಲ್ಲವೇ? ಉರಿಗೇ ಉರೀ ಅವಳಿಗೆ ಸಹಾಯಮಾಡಿಕಲ್ಲ! ದೊಡ್ಡ ಸಾಹೇಬರೂ ಈ ಮದುವೆ ವಿವರಿಸಿದಲ್ಲಿ ಎಷ್ಟು ಉತ್ತಮ ಶೋರಿಸಿದರು!”

“ಭಟ್ಟಿರಂದ ಪಾಠ ಚೆನ್ನಾಗಿ ಕಲಿತಿದ್ದೀ ಬಿಡು.”

ಗಂಡನ ಕ್ಷೇತ್ರಕೊಂಡ ಉಪ ಶಾಂತ ಪಾದು ದಕ್ಕು ನಾಗಮ್ಮ ಹಣಿಸಿದಳು.

ಚಂದ್ರಶೇಖರನ ಮದುವೆಯ ಗೌರವಾರ್ಥವಾಗಿ ಮಧ್ಯಾನ್ತ ಸುಖ ಭೋಜನ, ಸಂಜೀಗೆ ಆರತಿ ಅಕ್ಕತೆ ಇಟ್ಟುಕೊಳ್ಳಲು ನಾಗಮ್ಮ ಸೀರ್ವಿಸಿದಳು.

ನರಸಮ್ಮ ಮಗಳೊಂದಿಗೆ ಬರಬೇಕೆಂದು ಆವುಂತ್ರಣ ಹೋಯಿತು. ಗುಂಡಾಭಷ್ಟಿರಿಗೆ ಆದಿಶೇವಯ್ಯನವರೇ ಕಾಗದ ಬರೆದು ಖಂಡಿತ ಬರಬೇ ಕೆಂದು ಪ್ರಾರ್ಥಿಸಿದ್ದರು.

ಆರತಿ ಅಕ್ಕತೆಯ ದಿನವೇ ನರಸಮ್ಮ, ಪಾರ್ವತಿ ಬೆಳಿಗೆ ಯ ಬಸ್ತಿನಲ್ಲಿ ಬಂದಿಳಿದರು. ಭಟ್ಟರು ಅನಿವಾರ್ಯದಿಂದ ಬರಲಾಗಲಿಲ್ಲ. ನಾಗಮ್ಮನೇ ಸೋಸಿಗೆ ತೈಲಾಭ್ಯಂಜನ ಮಾಡಿಸಿ, ತಲೆಬಾಚಿ ಹೆರಳುಹಾಕಿದಳು.

ಸಮಾರಂಭ ವಿಷ್ಟಂಭಜಿಯಿಂದ ನೆರವೇರಿದರೂ ಭಟ್ಟರು ಬರಲಿಲ್ಲವಲ್ಲ ಎನ್ನುವ ದುಃಖ ನಾಗಮ್ಮನನ್ನು ಕಾಡಿತು. ತಾಯಿ, ಅತ್ಯೇಯ ಎಡಬಿಡದೆ ಅಂಟಿಕೊಂಡಿದ್ದ ಪಾರ್ವತಿಯನ್ನು ಮಾತನಾಡಿಸಲಾಗಲಿಲ್ಲವಲ್ಲಾ ಎಂದು ಚಂದ್ರಶೇಖರ ಅತ್ಯಪ್ರಾಣದ. ಆರತಿ ಅಕ್ಕತೆ ಮುಗಿದ ಮಾರನೆಯ ಬೆಳಿಗೆ ಯೇ ನರಸಮ್ಮ, ಪಾರ್ವತಿ ರುದ್ರಾಕ್ಷಪುರಕ್ಕೆ ಪ್ರಯಾಣ ಬೆಳಿಸಿದರು. ಅವನ ಮನದುಮ್ಮಳ ಕಂಡು ಗರುಡಾಚಾರಿ ಪರಿಪಾಸ್ಯಮಾಡುತ್ತಾ

“ವರ್ವ ಎರಡು ವರ್ವದಲ್ಲಿ ಹೆಂಡತಿ ಮನೆಗೇ ಬರುತ್ತಾ ಳೆ-ಬೇಕಾದವ್ಯು ಮಾತನಾಡಬಹುದು. ಈ ಮಂಧ್ಯೆ ಗಣೇಶಚೌತಿ, ದೀಪಾವಳಿಗೆ ನಿನ್ನನ್ನು ಅತ್ಯೇಮನೆಯವರು ಕರೆಯುತ್ತಾ ರೆ-ಆಗ ಮಾತನಾಡಬಹುದು. ಇದಕ್ಕೇ ಕರ್ಯಾ ಇವ್ಯು ಚಿಂತೆ!”

“ನ್ಯೂತ ಕೆಟ್ಟರೂ ಸುಖವಿಲ್ಲದಂತಾಯಿತು !”

“ನಂಜಂಡತೆಟ್ಟೆ ಉವದೇಶ ನಿನ್ನ ಹೃದಯಕ್ಕೆಂಟಿದಂತೆ ಕಾಣುತ್ತದೆ.”

“ನನಗೆ ಹಣದಾಸೆಯಿಲ್ಲ-ಆದರೆ.....”

“ಅತ್ಯೇಮನೆಯವರು ಹಣಕೊಡಲಿಲ್ಲವೆಂದು ವ್ಯಧಿ !”

“ಹಾಗಲ್ಲ ಗರುಡ.”

“ಸೋಡು-ಪಾಲಿಗೆ ಬಂದುದು ಪಂಚಾನ್ಯತ. ನಿನ್ನ ಹೆಂಡತಿಯನ್ನು ನೀನೇ ಅಲ್ಲಾಗಳಿದರೆ ಇತರರು ಗೌರವಿಸುವರೇ? ಗಂಡಹೆಂಡಿರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯಬೇಕಾದುದು ಎಷ್ಟು ಅವಶ್ಯಕವೋ ಪರಸ್ಪರ ಗೌರವ ಬೆಳೆಯಬೇಕಾದುದೂ ಅಷ್ಟೇ ಅಗತ್ಯ.”

“ಹಳ್ಳಿ ಮುಕ್ಕನನ್ನು ಗೌರವಿಸುವುದು ಹೇಗೆಯಾಗ್ಯಾ ?”

“ನಿನ್ನತಾಯಿ-ನನ್ನ ತಾಯಿ, ಅವರ ತಾಯಂದಿರು ಎಲ್ಲರೂ ಹಳ್ಳಿ ಮುಕ್ಕಗಳೇ !”

“ನೀನು ಬಿಡಪ್ಪ-ಬರಿ ಆದರ್ಶಲೋಕದ ವೈನತೀಯ.”

“ಆದರ್ಶ ವಾಸ್ತವಗಳಿರುತ್ತಾ ಪರಸ್ಪರಾನುವತ್ತಿಗಳು ಚಂದ್ರಶೀಲಿರ. ಇಂಥದು ಮಾಡಬೇಕು ಎಂದು ನೀನಂದುಕೊಂಡರೆ ಆದು ಆದರ್ಶ : ಮಾಡಬಿಟ್ಟರೆ ಆದು ವಾಸ್ತವ. ಒಂದು ಭಾವನೆ, ಇನ್ನೊಂದು ಕ್ರಿಯೆ. ಇಲ್ಲಿಸಲ್ಲದ ಪೂರ್ವಗ್ರಹಗಳಿಗೆ ಮನಸ್ಸನೊಂದುಪ್ರಿಸಿ ಜೀವನವನ್ನು ಅ-ಸಹ್ಯಮಾಡಿಕೊಳ್ಳಲು ವುದು ವಿವೇಕಿಯ ಲಕ್ಷ್ಯಾವಲ್ಲಿ. ಕ್ಯೆ ಹಿಡಿಯುವ ಹೆಣ್ಣು ಮನೆಯ ಮಂಗಳ ಲಕ್ಷ್ಯಾಗಬೇಕಂದು ಬಯಸುವುದು ಸಹಜವಾದುದು. ಅವಳು ಬಣ್ಣದ ಬೀಸಣಿಗಿಯಾದರೆ ಯಾವ ದೇವರಿಗೆ ಪ್ರೀತಿ.”

ಗರುಡಾಚಾರಿಯ ಖಂಡತುಂಡ ಮಾತುಗಳು ಸದ್ಯ ಚಂದ್ರಶೀಲರನಿಗೆ

ಪ್ರಿಯವಾಗಲಿಲ್ಲ. ಅದರಲ್ಲಿನ ನಿಮ್ಮರಸತ್ಯ ಅವನ ಹೃದಯದ ಮೇಲೆ ಅಚ್ಚಿನ್ನಿತ್ತಿದಂತೆ ಮೂಡಿದವು.

ಒಂದು ಪರಂಪರೆಯ ಚೌಕಟ್ಟಿನಲ್ಲಿ ಚಂದ್ರಶೇಖರ ಸಿಕ್ಕಬಿದ್ದಿದ್ದ - ಆ ಚೌಕಟ್ಟಿನಿಂದ ವಾರಾಗಿ ಸ್ವತಂತ್ರವಾಗಿ ಹಾರಾಡಬೇಕೆಂಬುದೇ ಅವನ ಬಯಾಕೆ.

ಹಾಗೇ ಪಾರಾಗುವುದೂ-ಸ್ವಚ್ಛಂದಕ್ಕೆ ಸ್ವತಂತ್ರವೇಂದು ಹೇಸರಿಟ್ಟು ಹಾರಾಡುವುದು ಹಿತನೇ, ವಿಹಿತನೇ ಎಂದು ಗರುಡಾಚಾರಿ ಸವಾಲು ಹಾಕಿದ್ದ.

೧೫

ಭಟ್ಟರು ಶ್ರಿಂಗೇರಿಗೆ ಹೋಗುವ ವಿಷಯ ನಿರ್ಧರಿಸಿ ಎರಡುವಾರ ಗೊಗಿದ್ದರೂ ಅವರ ಸಂಕಲ್ಪ ಈಡೇರಿರಲಿಲ್ಲ. ಅವರನ್ನು ತಡೆಗಟ್ಟಲು ಉರಿಗೆ ಉರಿ ನಿರ್ಧರಿಸಿತ್ತು.

“ಅದು ಹೇಗೆ ಹೋಗುತ್ತೀರಿ ಬುದ್ದಿ” ಎಂದು ಕೆಂಗೇಗೌಡರು ಸವಾಲು ಹಾಕಿದ್ದರು.

“ಒಂದು ಕೈಯಲ್ಲಿದೀಪ ಹಚ್ಚಿ ಇನ್ನೊಂದು ಕೈಯಲ್ಲಿ ಅದೇ ದೀಪ ಅರಿಸುವುದು ಧರವೇ ನನ್ನೊಡಿಯಾ?” ಎಂದು ರುದ್ರಶಟ್ಟ ಕೇಳಿದ್ದ.

“ನಡೀರಿ ಬುದ್ದಿ-ನಿವೃ ಹೋದಪೇಲೆ ನಮಗಿಲ್ಲ ಆಗಬೇಕಾದು ದೇನು? ನಾವೂ ಜತೆಯಲ್ಲೇ ಬರ್ತೀವಿ” ಎಂದು ಕವಿಹನುಮ ಬಿದರಿಕೆ ಹಾಕಿದ್ದ.

ಉರಿನವರ ವಿಶ್ವಾಸ ಭಟ್ಟರಿಗೆ ಭವ್ಯಬಂಧನವಾಗಿತ್ತು. ಎಲ್ಲರಿಗಿಂತ ಹೆಚ್ಚಿಗಿ ದೊಡ್ಡವ್ಯಾಕಣ್ಣೀರುಗರೆಯುತ್ತಾ

“ಕಾವಲು ಹ್ಯಾದ ಮ್ಯಾಕೆ ಬೇಲಿಯೇ ಎದ್ದು ಒಲ ಮೇಯ್ತ್ತುತೆ ನನ್ನೊಡಿಯಾ-ನಿವೃ ಇಲ್ಲಿರೋ ಗಂಟಾ ರಾಮದೇವರೂ ಇಲ್ಲಿರ್ತಾರೆ-ನಿವೃ ಹ್ಯಾದೆ ಅವರೂ ಒಂಟೋಗ್ತಾರೆ” ಎಂದು ಹೇಳಿದ್ದಳು.

ಭಟ್ಟರ ಪಾದಗಳನ್ನು ಕಣ್ಣೀರಿನಿಂದ ತೊಳೆಯುತ್ತಾ ನರಸಮ್ಮು

“ಇನ್ನು ನಮಗೆ ಯಾರು ದಿಕ್ಕು ಅಣ್ಣಿಯ್ಯಾ” ಎಂದು ಅಂಗ ಲಾಚಿದ್ದಳು.

“ಇದುವರಿಗೆ ಯಾರು ದಿಕ್ಕುಗಿದ್ದರೋ ಇನ್ನು ಮುಂದೆಯೂ ಅವರೇ ದಿಕ್ಕು.”

“ಯಾರು ದಿಕ್ಕಾಗಿದ್ದರು.”

“ಶ್ರೀರಾಮಚಂದ್ರಸ್ವಾಮಿ.”

“ಎಲ್ಲಾ ಸತ್ಯಾರ್ಥಗಳನ್ನೂ ನಿರ್ವಹಿಸಿರುವವನು ಶ್ರೀರಾಮನೇ. ಅವನು ಸೇರವಾಗಿ ನಿರ್ವಹಿಸಲಿಭ್ಕಿಸದ ಕೆಲವು ಕೆಲಸಗಳನ್ನೂ ತನ್ನ ಅಂಶ ಪ್ರರೂಪನಿಂದ ಮಾಡಿಸುತ್ತಾನೆ ಎಂದು ನೀವೇ ಹೇಳಿದ್ದರಲ್ಲ.”

“ನಾನು ಶೃಂಗೇರಿಗೆ ಹೋಗುವುದರಿಂದ ಯಾರಿಗೂ ತೊಂದರೆ ಯಾಗುವುದಿಲ್ಲ—ಯಾರಿಗೂ ಹಾನಿಯಾಗುವುದಿಲ್ಲ.”

“ಅದನ್ನು ಹೇಗೆ ಹೇಳಬ್ಲೀರಿ?”

“ಅಲ್ಲಿ ತಾಯಿಯ ವಾದದಮೇರಿ ತಲೆಯಿಟ್ಟು ‘ಎಲ್ಲರನ್ನು ಕಾವಾಡು ಲೋಕಮಾತೆ’ ಎಂದು ಬೇಡಿಕೊಳ್ಳತ್ತೇನೇ.”

“ಅಲ್ಲಿ ಇರುವ ತಾಯಿ ಇಲ್ಲಿಲ್ಲವೇ?”

“ಇದ್ದಾಳೆ—ಎಲ್ಲೆಲ್ಲಿಯೂ ಇದ್ದಾಳೆ.”

“ಆ ತಾಯಿ ಪೂಜೆ ಇಲ್ಲೇ ಮಾಡಿ.”

“ನಾನಿನ್ನು ಅಪ್ಪು ಪ್ರಬುದ್ದಿನಾಗಿಲ್ಲ ನರಸವು.”

“ಹಾಗೆಂದರೇನು ಅಣ್ಣಿಯ್ಯಾ.”

“ನಿಜವಾದ ಭಕ್ತಿ ಲೋಕಜೀವನವಲ್ಲಿದ್ದೂ ಲೋಕಾತೀತನಾಗಿರ ಬೇಕು. ಮಾನವನ ಮನಸ್ಸನ್ನು ಗರಗಸದಂತೆ ಕೊಯ್ಯಿವ ದ್ವಾಂಪ್ಯ ಭಾವನೆ ಗಳನ್ನು ನಿರ್ವಹಿಸಿಯಿಂದ, ನಿಶ್ಚಯಕೆಯಿಂದ, ನಿಖಿಲತೆಯಿಂದ ದೂರವಿರಿ ಸಲು ಸಮರ್ಪನಾಗಿರಬೇಕು.”

“ನೀವು ಸಮರ್ಪರಾಗಿಲ್ಲದಿದ್ದರೆ ಇನ್ನು ಯಾರು ಸಮರ್ಪರು?”

“ಶೃಂಗೇರಿಯ್ಯಾರುವ ಶ್ರೀ ಚಂದ್ರಶೇಖರ ಗುರುದೇವರು.”

“ನೀವು ಹೋಗಲೇಬೇಕೇ?”

“ಬಢ್ಣಜೀವಿ ಬುದ್ಧಿಜೀವಿಯಾಗಬೇಡವೇ?”

“ಈಗ ಹೋದರೆ ಪುನಃ ಯಾವಾಗ ಬರುವಿರಿ?”

“ನೀವೆಲ್ಲರೂ ಬಯಸಿದಾಗ—ನೀನು ತಿಳಿವಳಿಕಸ್ತಿ ನರಸವು; ನನಗೆ ಅಪ್ಪಣಿಕೊಡು. ದೂಡ್ಣಮ್ಮೆ, ತಿಪ್ಪಮ್ಮೆನನ್ನು ನೀನೇ ಸಮಾಧಾನವಡಿಸ ಬೇಕು.”

“ನೀವು ಹೊರಡುವುದಕ್ಕೆ ಗೂಡರು ಒಪ್ಪಿದ್ದಾರೆಯೇ ?”

“ಯಾರೂ ಒಪ್ಪಿಲ್ಲ-ಹನುಮಣ್ಣ ನನ್ನ ಜತೆಯಲ್ಲಿಯೇ ಬರುವುದಾಗಿ ಹಂಟಿಡಿದಿದ್ದಾನೇ.”

“ಇಷ್ಟು ಜನರ ಮನಸ್ಸಿಗೆ ಅಸಂತೋಷವನ್ನುಂಟುಮಾಡಿ ನೀವು ಹೋಗುವುದು ಯಾವ ನಾಜ್ಯಯ.”

“ಹೋಗಬೇಕಾಗಿದೆ ನರಸಮೃದ್ಧಿ ಯಾವದೋ ಶಕ್ತಿ-ಅಗೋಚರ ಅಗವ್ಯ, ಅದವ್ಯಶಕ್ತಿ, ನನ್ನನ್ನತ್ತ ಎಳೆಯುತ್ತಿದೆ. ಹೋಗಬೇಕು-ಹೋಗಲೇ ಬೇಕು.”

ಮರುಮಾತಾಡಲು ನರಸಮೃದ್ಧಿಗೆ ಸಾಧ್ಯವಾಗಲಿಲ್ಲ.

ಅಂದೇ ಭಟ್ಟರು ಶಾರದಾದೇವಿಯ ಚರಣಕಮಲಗಳನ್ನು ಹಿಡಿದು

“ತಾಯಿ-ನಾನು ಶ್ರಂಗೇರಿಗೆ ಬರಬೇಡವೇ ? ನಾನು ಇಲ್ಲೇ ಇರಬೇಕೆಂದು ಆಜ್ಞೆ ವಿಧಿಸುತ್ತಿರುವೆಯಾ ? ಈ ನಿನ್ನ ಮಕ್ಕಳ ಬಾಯಲ್ಲಿ ಬರುತ್ತಿರುವುದು ನಿನ್ನ ಮಾತೇ-ಯಾವ ಅವರಾಧಮಾಡಿದುದಕ್ಕೆ ನನ್ನನ್ನಿಂತು ಪರಿಶ್ರೇಷುತ್ತಿರುವೆ- ಶ್ರಿಷ್ಟಿಸುತ್ತಿರುವೆ. ತಾಯಾ, ನನಗೆ ಕೀರ್ತಿಬೇಡ, ಧನಬೇಡ, ಅಧಿಕಾರ ಬೇಡ-ನಿನ್ನ ಸೇವೆ ಮಾಡುವ ಸೌಭಾಗ್ಯವೊಂದನ್ನು ಕರುಣಿಸು. ನನ್ನ ಜನ್ಮ ಸಾರ್ಥಕಗೊಳಿಸು.

ಮಿತ್ರಭುಣಿಂದ ನಾನು ಮುಕ್ತನಾಗಿದ್ದೇನೇ. ರುದ್ರಾಷ್ಟಿಪುರದಲ್ಲಿ ನಿಂತು ನಾನು ಮಾಡಬೇಕಾದ ಕೆಲಸಮಾಡಿ ಮುಗಿಸಿದ್ದೇನೇ-ಇನ್ನಾದರೂ ನಿನ್ನ ಸನ್ನಿಧಿಗೆ ಬರಲು ಅವಕಾಶ ಕೊಡು.

ಶುಭ್ರಸ್ವಾತೀಯಾಗಿ ಚಿರಯೋಪ್ನಿಯಾಗಿ ಪರಿಶುಭ್ರ ಶ್ವೇತವಸನ ಧಾರಿಯಾಗಿ, ಪದ್ಮಪೀಠಿಯಾಗಿ, ಲೋಕದ ಜೀವರುಗಳನ್ನು ನಿನ್ನ ವೀಳೆಯ ರ್ಯುಂಂಕೃತಿಯಲ್ಲಿ ಕುಣಿಸುತ್ತಿರುವ ನಿತ್ಯನೂತನ ಸ್ತುತವದನೆಯಾದ ಓ ನನ್ನ ತಾಯಿ-ಓನನ್ನು ಶಾರದೀ-ಓ ನನ್ನ ತಪೋಮೂರ್ತಿ ಅನುಗ್ರಹಿಸಮ್ಯ”

ಎಂದು ಹುಯ್ಯಲಿಟ್ಟಿರು.

ನಗಿನೋಗದ ಶಾರದೀ ನಗುತ್ತಲೇ ಕುಳಿತ್ತಿದ್ದಳು.

ಭಟ್ಟರು ಕತ್ತತ್ತಿ ನೋಡಿದರು.

“ದೇವಿ ನನ್ನನ್ನ ಹಾಸ್ಯಮಾಡುತ್ತಿರುವಳೇ? - ನನ್ನ ಹೌಳ್ಯ ಕಂಡು ನಗುತ್ತಿರುವಳೇ? -

ವೀಕೆಯ ವ್ಯಾದಮಧುರ ನಾದಮೋದದಲ್ಲಿ ನನ್ನ ಆಕ್ರಂದನ ಅವಳ ಕಿವಿಮುಟ್ಟಿಪ್ಪದೇ?

ಈ ತಾಯಿ ಸುಳ್ಳೇ? ನಿತ್ಯ ಸತ್ಯ, ಅನಂತವೆಂದು ನಾವು ನಂಬುವ ಈ ಶಕ್ತಿಯೂ ಒಂದು ಮೋಸದ ಮೂರಿಯೇ?”

ಎಂದು ಭಟ್ಟರು ಮಧಿಸುತ್ತಿರುವಲ್ಲಿ ದೇವಿಯ ಪಟದ ಮೇಲಿದ್ದ ಹೂಪೊಂದು ಬಲಗಡೆ ಜಾರಿತು. ಭಟ್ಟರು ಅದನ್ನೆತ್ತಿ ಕಣ್ಣಿಗೂತ್ತಿಕೊಂಡು

“ತಾಯಿ ಸುಳ್ಳಿಲ್-ಆಕೆಯ ಅನುಗ್ರಹ ಸುಳ್ಳಿಲ್-ನಂಬಿದವರನ್ನು ಆಕೆ ಕೈಬಿಡುಪುದಿಲ್”

ಎಂದು ಹಿಗ್ಗಿನಿಂದ ಕುಣಿದಾಡಿದರು.

ಭಟ್ಟರ ಪ್ರಯಾಣದ ದಿನ ನಿಷ್ಕಷೇಯಾಗಿ ಉಂಟಾದೆಂದು ವಾಯಿತು. ಶಾರವಣ ಶಾಂತ ಪಂಚಮಿಯ ಶಭದಿನ ರುದ್ರಾಶ್ವಿಪುರ ಬಿಟ್ಟು ತೆರಳುವುದೆಂದು ಭಟ್ಟರು ನಿಶ್ಚಯಿಸಿದರು.

ಎಂಟೇ ದಿನಗಳಲ್ಲಿ ಶಾರವಣ ಶಾಂತ ಪಂಚಮಿ ಧಾವಿಸುತ್ತ ಬಂದಿತು.

ಗೌಡರು, ಗೌಡಿತ ಭಟ್ಟರನ್ನು ಮನೆಗೆ ಕರೆದೊಯ್ದು ವಾದಪೂಜೆ ಮಾಡಿ ತಪ್ಪಿ ತುಂಬ ಹಣ್ಣು, ಹೂವು, ಹಣವಿಟ್ಟು ಭಟ್ಟರಿಗೆ ಅರ್ಪಿಸಿದರು.

ಭಟ್ಟರು ಹೂವು ಹಣ್ಣನ್ನು ಮಡುಲಿಗೆ ಸುರಿದುಕೊಂಡು ಹಣ ನಿರಾಕರಿಸಿದರು. ಗೌಡರು ದುಃಖಿಸುತ್ತೇ

“ನಮ್ಮಿಂದ ಏನೂ ತೆಗೆದುಕೊಳ್ಳಬಾರದೇ ಬುದ್ದಿ” ಎಂದರು.

“ಹೂವು ಹಣ್ಣ ತೆಗೆದುಕೊಂಡೆನಲ್ಲಾ!”

“ಹತ್ತಿರ ಹಣವಿರಲಿ!”

“ಯಾವದನ್ನು ಬಿಟ್ಟು ಹೋಗುತ್ತಿದ್ದೇ ನೋ ಅದನ್ನೇ ಬುತ್ತಿಕಟ್ಟಿ ಕೊಂಡು ಹೋಗಲೇ ಗೌಡರೇ?”

“ನಮ್ಮಿಂದ ಏನಾದರೂ ಸ್ವೀಕರಿಸಿ”

ಭಟ್ಟರು ಸುತ್ತ ಕಣ್ಣಹೋರಳಿಸಿ, ಮೂಲೆಯಲ್ಲಿದ್ದ ಅಂಕೋಲೆ ದೊಡ್ಡಿಯನ್ನು ಕಂಡು

“ಅದನ್ನು ಕೊಡಿ—ಪ್ರಯಾಣಕ್ಕೆ ಅನುಕೂಲವಾಗುತ್ತದೆ.”

ಗೌಡರು ಕೊಟ್ಟ ದೊಕ್ಕೆ ಯನ್ನು ಹಿಡಿದುಕೊಂಡೇ ಭಟ್ಟರು ರುದ್ರ ಶಿಟ್ಟು, ಬಳ್ಳಿಟ್ಟಪ್ಪೆ, ಹನುಮಣ್ಣನ ಅವುಗಳಿಗೆ ಪಡೆದರು.

ಸರವವುನ್ನನ್ನು ಗೋಳು ಹೇಳಿತೀರದಾಯಿತು. ಭಟ್ಟರು ಅವಳಿಂದ ನಾಲ್ಕುಸೇರು ಅವಲಕ್ಕೆ ಸ್ವೀಕರಿಸಿ ಹೆಗಲ ಮೇಲೆ ಹೊತ್ತಿರು.

ಭಟ್ಟರನ್ನು ಬಿಳಿಳ್ಳಿಡಲು ಉರಿಗೆಉರಿ ಬಸ್ ನಿಲಾಳಕ್ಕೆ ಬಂದಿತು. ಅಡ್ಡಬಿದ್ದ ಎಲ್ಲರನ್ನೂ ಅಶೀರ್ವದಿಸಿ ಭಟ್ಟರು ಮಡಲಲ್ಲಿದ್ದ ಹಣ್ಣುಗಳನ್ನು ಮಕ್ಕಳಿಗೆ ಹಂಚಿದರು.

ಬಸ್ ಹತ್ತಿ ಕುಳಿತ ಭಟ್ಟರ ಕಣ್ಣಲ್ಲಿಯೂ ಬಂದು ಹನಿ ಮಿಡಿಯಿತು.

“ಇದೆಂಧ ಮೋಹ” ಎಂದು ಭಟ್ಟರು ತಮ್ಮನ್ನು ತಾವೇ ಹಳಿದು ಕೊಂಡರು.

ದೆವ್ಯಾಟ ಕರ್ಮಾಷಣರ್ ಸಾಹೇಬರಿಗೆ ಕೊಟ್ಟದ್ದ ವಾಗ್ಣನ ಪೂರ್ವೇಸ ಬೇಕಾಗಿತ್ತು.

ಭಟ್ಟರು ಸಾಹೇಬರನ್ನು ಕಂಡು ಶ್ರಂಗೇರಿಗೆ ಹೋಗುವ ತಮ್ಮ ನಿಧಾರವನ್ನು ತಿಳಿಸಿದರು. ಸಾಹೇಬರು ವಿಚಾರ ಪರವಶರಾಗಿ

“ಬೀಗ ಬರುತ್ತೇನೆಂದು ಮಾತು ಕೊಡುವುದಾದರೆ ಮೋಗಾಲಡ್ಡಿಯಿಲ್ಲ” ಎಂದರು.

“ಬರದೇ ಉಂಟೇ ?”

“ಯಾವಾಗ ಪ್ರಯಾಣ ?”

“ನಾಳೆ ಬೆಳಿಗ್ಗೆ.”

“ನನ್ನ ಕಾರಿನಲ್ಲಿ ಕಳಿಸಿಕೊಡುತ್ತೇನೆ.”

“ಕಾಲ್ಯಾಡಗಿಯಲ್ಲಿ ಹೋಗಲು ನಿರ್ಧರಿಸಿದ್ದೇನೆ.”

ಈ ವಯಸ್ಸಿನಲ್ಲಿ ಶ್ರಂಗೇರಿಯವರಿಗೆ ಕಾಲ್ಯಾಡಗಿ ಪ್ರಯಾಣವೇ?— ಯಾರಾದರೂ ನಿಮ್ಮನ್ನು ಹುಚ್ಚಿರು ಎಂದಾರು? ನನ್ನ ಮಾತು ಕೇಳಿ.”

“ದಯವಿಟ್ಟು ಕ್ಷಮಿಸಿ ಸಾಮಾನ್ಯ—ನಾನು ಬಹಳ ಹಟ್ಟವಾದಿ.”

ಡಿ. ಸಿ. ಸಾಹೇಬರು ಭಟ್ಟರ ಕ್ಷೇತ್ರದಲ್ಲಿ ನೋಟಿನ ಕಂತೆಯನ್ನಿಡಲು

ಪ್ರಯುಷಿಸಿದರು. ರುದ್ರಾಕ್ಷಪುರದವರಿಗೆ ದೊರೆತ ಉತ್ತರವೇ ಡಿ. ಸಿ. ಸಾಹೇಬರಿಗೂ ದೊರೆಯಿತು.

“ನನ್ನಿಂದ ಎನಾದರೂ ನಿಮ್ಮ ಸ್ವೀಕರಿಸಲೇ ಬೇಕು.”

“ಇದು ಡಿ. ಸಿ. ಸಾಹೇಬರ ಹುಕುಮ್ಮೇ?”

“ಇಲ್ಲ—ಗುಲಾಮನ ಪಾರಧನೆ.”

“ಒಳ್ಳೆಯದು ನನಗೊಂದು ಲಾಂಡ್ರ (Lantern) ಬೇಕು. ಕೊಡಿಸಿ.”

ಸಾಹೇಬರು ಆಳುಕಳುಹಿಸಿ ಹೊಸ ಲಾಂಡ್ರವೊಂದನ್ನು ತರಿಸಿ ಭಟ್ಟರ ಕೈಗಿತ್ತರು. ಫಾತೀಮೆಳ ತಲೆಸವರಿ ಆಶೀರ್ವದಿಸಿ, ಭಟ್ಟರು ಸಾಹೇಬರ ಕುಟುಂಬಕ್ಕೆ ಕೈಚೊಡಿಸಿ ಅಪ್ಪಣಿ ಬೇಡಿದರು

“ನಿಮ್ಮ ಹಿರಿಯರು—ನಾನೆಷ್ಟುದರೂ ನಿಮ್ಮ ಮಗಳು ನನಗೆ ನಿಮ್ಮ ಸಲಾಮು ಮಾಡಬಾರದು,”

“ತಾಯಿ, ಪ್ರತಿಯೊಬ್ಬ ಸ್ತ್ರೀಯೂ ನನಗೆ ಮಾತೃಸ್ಪರ್ಶರೂಪಕ್ಕು—ನಿಮ್ಮ ಮಗನನ್ನು ಆಶೀರ್ವದಿಸಿ.”

ಬೇಗಂಸಾಹಿಬಾ ಆವಾಕ್ಷಾದರು.

ಭಟ್ಟರು ಇನ್ನಾನ್ನು ಒಂದು ಫೋಟೋ ದಾಟಬೇಕಾಗಿತ್ತು.

ಆದಿಶೇಷಯ್ಯನವರ ಮನಸೆಗೆ ಹೊಗಿ ನಾಗಮೃಷನ್ನು ಮಕ್ಕಳನ್ನು ಕಂಡು ಹೊಗುವುದು ಅನಿವಾರ್ಯವಾಗಿತ್ತು.

ಭಟ್ಟರು ತಮ್ಮ ನಿಧಾರ ತಿಳಿಸಿ ದುಃಖಿಸುತ್ತಿದ್ದ ನಾಗಮೃಷನ್ನು ಸಮಾಧಾನಗೊಳಿಸಿದರು. ಹೊರಡುವಮುನ್ನ ಚಂದ್ರಶೇಖರನನ್ನು ಒಂದೆಡೆ ಕರೆದು

“ಚಂದ್ರಶೇಖರ ವಾರ್ತತಿಯರಂತೇ ನಿನ್ನೂ ನಿನ್ನ ಹೆಂಡತಿ ಭಾಳ ಬೇಕಪ್ಪಾ, ವಾರ್ತತಿ ಹಳ್ಳಿಹೆಡುಗಿ, ಆದರೆ ಜಾಣಿ. ನಾಲ್ಕು ದಿನಗಳಲ್ಲಿ ನಿನ್ನ ಮನಸ್ಸನ್ನು ರಿತು ವಿಹಿತವಾಗಿರಬಲ್ಲಳು.”

“ಪುನಃ ಯಾವಾಗ ಬರುವಿರಿ ?”

“ನಿನ್ನ ಪುತ್ತೆಲ್ಲೋತ್ತಮಕ್ಕೆ ಬರಬೇಡನೇನಯ್ಯಾ” ಎಂದರು.

ಅಂದೇ ಶ್ರಂಗೇರಿಯಭಿನುಖವಾಗಿ ಭಟ್ಟರು ಪ್ರಯಾಜ ಬೆಳಸಿದರು.

ದೀವಾನಳ ಹಬ್ಬಕ್ಕೆ ರುದ್ರಾಪ್ಸಿಪುರಕ್ಕೆ ಯಾರು ಯಾರು ಹೋಗತಕ್ಕು ದೆಂದು ಆದಿಶೇಷಯ್ಯನವರ ಮನೆಯಲ್ಲಿ ಜಿಜ್ಞಾಸೆಹಂಪ್ತಿಕೊಂಡಿತು. ಎಲ್ಲರೂ ಬರಬೇಕೆಂದು ನರಸಮ್ಮಾ ಹಾದಿಕ ಆಮಂತ್ರಣವಿತ್ತಿದ್ದಳು. ಬೀಗಿತ್ತಿಯ ಕೋರಿಕೆಯಂತೆ ಎಲ್ಲರೂ ಹೋಗುವುದು ಒಳ್ಳೆಯದೆಂದು ನಾಗಮ್ಮನ ಅಭಿಪ್ರಾಯ. ಆದಿಶೇಷಯ್ಯನವರು ಬಡವೆಟ್ಟಿಗೆ ಹೆಂಡತಿಯನಾತನ್ನು ಒಸ್ಪಿಕೊಳ್ಳಲಿಲ್ಲ. ಸಾಕವ್ಯ ವಾದವಿವಾದವಾಗಿ ಕೊನೆಗೆ ನಾಗಮ್ಮ, ಚಂದ್ರಶೇಖರ ಹೋಗಿ ಬರುವುದೆಂದು ಇತ್ಯಧಿವಾಯಿತು.

ಆದಿಶೇಷಯ್ಯ ಬರಲು ನಿರಾಕರಿಸುದುದಕ್ಕೆ ಚಂದ್ರಶೇಖರ ವಿಷಾದ ಪಡಲಿಲ್ಲ. ರುದ್ರಾಪ್ಸಿಪುರಕ್ಕೆ ಹೊರಡುವ ದಿನವೂ ನಾಗಮ್ಮ, 'ನಿವೂ ಬಂದಿದ್ದರೆ ಚೆನ್ನಾಗಿತ್ತು' ಎಂದಳು.

ತಾಯಿ ಮಗನನ್ನು ಬಸ್ ಸ್ವಾರ್ಥದಿನಲ್ಲಿ ಕಾಡು ಅವರಿಗೆ ಸ್ವಾಗತ ಬಯಸುವ ಕರ್ತವ್ಯ ಹನುಮಣ್ಣ ನಿರ್ವಹಿಸಬೇಕಾಯಿತು.

ಭಟ್ಟರಿಲ್ಲವೆಂಬ ಚಿಂತೆ ನರಸಮ್ಮಾ, ನಾಗಮ್ಮ ಇಬ್ಬರನ್ನೂ ಕಾಡುತ್ತಿತ್ತು ಭಟ್ಟರ ನೇನಪು, ಅವರ ಗುಣವರ್ಣನೆ ಇಬ್ಬರನ್ನು ಒಂದುಕೂಡಿಸಿತ್ತು.

ಬೀಗಿತ್ತಿಯನ್ನೂ ಅಳಿಯದೇವರನ್ನೂ ಶೈಪ್ತಿಪಡಿಸಲು ನರಸಮ್ಮ ಶಕ್ತಿಮಾರಿ ಪ್ರಯತ್ನಿಸಿದ್ದಳು. ಯಾವದಾದರೂ ಅಲ್ಪವಿವಯಕ್ಕೆ ಚಂದ್ರಶೇಖರ ಅಸಮಾಧಾನಗೊಂಡರೆ ನಾಗಮ್ಮ ಅವನನ್ನು ಗದರಿಸಿ

"ಇಲ್ಲದ ಕುಸುಬಿಷ್ಟಿ ಮಾಡಬಾರದು ಚಂದ್ರೂ. ನರಸಮ್ಮ ದೆಣ್ಣ ಹೆಂಗಸು—ಮನೆಯಲ್ಲಿ ನೀನೇ ಎನ್ನುವ ಗಂಡುದಿಕ್ಕು ಕೂಡ ಅವಳಿಗಿಲ್ಲ—ಇಂಥದ್ದರಲ್ಲಿ ಎವ್ಯು ಅಚ್ಚುಗಟ್ಟಾಗಿ ಎಲ್ಲಾ ಅಣಿಮಾಡಿದ್ದಾಳಿ. ಇದಕ್ಕೆಂತ

ಇನ್ನು ಯಾರು ಏನು ಮಾಡಲು ಸಾಧ್ಯ. ಇತರರ ಕವ್ಯಸುಖ ಸ್ವಲ್ಪ ಅರ್ಥಮಾಡಿಕೊಳ್ಳಬೇಕವು.”

ಉಟ್ಟ ಉಪಚಾರದಲ್ಲಿಯಾಗಲಿ, ಕೊಡುವ ಬಿಡುವ ವಿಷಯದಲ್ಲಿ ಯಾಗಲಿ ಚಂದ್ರಶೇಖರನ ಆಕ್ಷೇಪವಿರಲಿಲ್ಲ.

ಅವನ ಹೃದಯದಲ್ಲಿ ವಯೋಧಮ-ಕ್ಷೇತ್ರಗುಣವಾಗಿ ಸಹಜ ಉಮ್ಮೆಳೆ ಹುಟ್ಟಿತ್ತು.

ಸಂಪ್ರದಾಯದ ಕಟ್ಟನಲ್ಲಿ ಬೆಳೆದು ಬಂದಿದ್ದ ಸಾಗಮ್ಮನಿಗೆ ಮಗನ ಆಸೆ ನಿರಿಕ್ಷೇಗಳ ಸ್ವರೂಪವಾಗಲಿ ಅವೇಗವಾಗಲಿ ಅರ್ಥವಾಗಲಿಲ್ಲ.

ನರಕಚತುರ್ವತ್ತಾರ್ಥಿ, ಬಲಿಷಾಢ್ಯಮಿ ಹಬ್ಬಗಳು ಸಾಂಗವಾಗಿ ಸೇರವೇರಿದವು.

ಚಂದ್ರಶೇಖರನ ಮನದಭೀಷ್ಟ ಮಾತ್ರ ಈಡೀರಲಿಲ್ಲ.

ಒಂದು ದಿನ ನರಸಮ್ಮಿ ಬಿಗಿತ್ತಿಯೋಂದಿಗೆ ಮಾತನಾಡುತ್ತ ಕುಳಿತಿದ್ದಾಗ

“ಆಳೇಮಯ್ಯ ಮುಂದೇನು ಮಾಡುತ್ತಾರೆ” ಎಂದು ಕೇಳಿದಳು.

“ಪ್ಲಿಡರ ಪರೀಕ್ಷೆಗೆ ಓದುತ್ತಿದ್ದಾನೆ. ಅವನೂ ಲಾಯರಾಗಿ ತಮ್ಮ ಸಾಫನಕ್ಕೆ ಬರಬೇಕೆಂದು ಅವನ ತಂದೆಯವರು ಯೋಚಿಸಿದ್ದಾರೆ.”

“ಬಿಂಗಳೂರಿಗೆ ಹೋಗಿ ನೆಲಸುವ ಸಂಭವವಿದೆಯೆಂದು ಗುಂಡಾಭಟ್ಟರು ತಿಳಿಸಿದ್ದರು.”

“ಆದೂ ಯೋಚನೆಯಿದೆ. ತುಮಕೂರಿನಲ್ಲಿಂದು, ಬಿಂಗಳೂರಿನಲ್ಲಿಂದು ಸಂಸಾರ ನಡಸುವುದು ಎಲ್ಲಿ ಸಾಧ್ಯ ನರಸಮ್ಮ;”

“ಆಳೇಮಯ್ಯ ಬಿಂಗಳೂರಿಗೆ ಹೋಗುವುದರಿಂದ ಗುಣವುಂಟೇ?”

“ತುಮಕೂರಿನಲ್ಲಿ ಏನೂ ಸ್ವಾರಸ್ಯವಿಲ್ಲ. ನಾವೂ ಬಿಂಗಳೂರಿಗೆ ಹೋಗುವುದು ಒಳ್ಳೆಯದೇನೋ ಎಂದು ಯೋಚಿಸಿದೆವು—ಬಿಂಗಳೂರು ಜೀವನ ಎಂದರೆ ಹೆದರಿಕೆಯಾಗುತ್ತದೆ—ಪಾರ್ವತಿ ನಮ್ಮ ಮನೆಗೆ ಬಂದ ಮೇಲೆ ನಿರ್ವೇನು ಮಾಡುವಿರಿ?”

“ನಾನು ಯಾವದನ್ನೂ ಯೋಚನೆಮಾಡಲ್ರೀ. ಇರೋಳು ಒಬ್ಬಕು-ನನ್ನ ದು ಹೇಗೋ ನಡೆದುಹೋಗುತ್ತದೆ.”

“ನೀವು ಬಂದು ನಮ್ಮನೇಯಲ್ಲೇ ಏಕಿರಬಾರದು ?”

“ಇದು ಯಾವ ನಾಜ್ಯಯ ನಾಗಮ್ಮು ?”

“ಅನಾಜ್ಯಯವೇನು ಬಂತು ? ಮಗಳ ಜತೆ ತಾಯಿ ಇದ್ದೇ ತಪ್ಪೇ ?”

“ತಪ್ಪಲಿ ; ಇನ್ನೊಬ್ಬರಿಗೆ ನಾನೇಕೆ ಹೊರೆಯಾಗಬೇಕು—ಈ ಕಾಲದಲ್ಲಿ ಎಲ್ಲರಿಗೂ ಸಾಕಷ್ಟು ಹೊರೆಯಿದ್ದೇ ಇರುತ್ತದೆ.”

“ನೋಡಿಮ್ಮು—ಯೋಚನೆಮಾಡಿ. ನೀವು ಬಂದು ನಮ್ಮ ಜತೆ ಇದ್ದೇ ನನಗೆ ನೇರವಾಗುತ್ತದೆ. ಪಾರ್ಫಶಿಗೂ ಹೊಸವನೆ, ಹೊಸಜನ ಅನ್ನವ ಸಂಕೋಚಿಸಿರುವುದಿಲ್ಲ.”

“ನಿಮ್ಮ ಮನಸ್ಸು ಎಷ್ಟು ದೊಡ್ಡದು ನಾಗಮ್ಮ. ನನ್ನ ಮಗಳು ಬೇರೆಯೊಬ್ಬರ ಮನೆಗೆ ಹೋಗುತ್ತಾ ಇಲ್ಲ ಅನ್ನೊಂದು ದುಃಖವಿಲ್ಲದ ಹಾಗೆ ಹಾಡಿದಿರಿ. ನಿಮ್ಮ ಹೊಟ್ಟೆ ತಣ್ಣಿಗಿರಲಮ್ಮ” ಎಂದಳು.

ಮಾರನೆಯ ದಿನವೇ ನಾಗಮ್ಮ, ಚಂದ್ರಶೇಖರ ತುಮಕೂರಿಗೆ ಪ್ರಯಾಣ ಬೆಳೆಸಿದರು.

ಹೆಗಲಮೇಲೆ ಹಸಿಬೆ ಚೀಲ, ಕೈಯಲ್ಲಿ ದೊಡ್ಡೆ, ಲಾಂದ್ರ ಹಿಡಿದು ಭಟ್ಟರು ಕಾಲ್ಯಾಂಡರೆಲ್ಲಿ ಶೃಂಗೇರಿಯತ್ತ ಹೊರಟರು.

ಹಾದಿಯಲ್ಲಿ ಓಡಿಯಾಡುತ್ತಿದ್ದ ಮೋಟಾರು ಕಾರುಗಳು, ಬಸ್ಸಿಗಳು ಭಟ್ಟರಮೇಲೆ ಸಾಕಷ್ಟು ಧೂಳು ಚೆಲ್ಲಿದ್ದವು.

ಸಾಲುವರಗಳಿಡಿ ವಿಶ್ರಮಿಸಿಕೊಳ್ಳುವುದು, ಹಳ್ಳಿ, ಕೆರಿ, ನದಿ ಸಿಕ್ಕಿದರೆ ಸ್ನಾನಮಾಡಿ ಹಸಿಬೆಚೀಲದಲ್ಲಿದ್ದ ಅವಲಕ್ಷ ಸ್ವಲ್ಪ ನೇನಸಿ, ಅದಕ್ಕಷ್ಟು ಬೆಲ್ಲ, ಕೊಬ್ಬರಿ ಬೆರಸಿ ಕ್ಕುದ್ವಾಢಿ ಪರಿಹರಿಸಿಕೊಂಡು ಮುಂದೆ ಸಾಗುವುದು-ಇದು ಭಟ್ಟರ ನಿತ್ಯವಿಧಿಯಾಯಿತು.

ಬಂಡಿಗಳಲ್ಲಿ ಸಾಗುತ್ತಿದ್ದ ಹಳ್ಳಿಗರು ಬಂಡಿ ನಿಲ್ಲಿಸಿ ಭಟ್ಟಗನ್ನು ‘ಕೊಡಬನ್ನಿ’ ಎಂದು ಕರೆಯುತ್ತಿದ್ದರು. ನಡೆದುಕೊಂಡೇ ಶೃಂಗೇರಿ ತಲುವ ಬೇಕೆಂದು ಧ್ವಂಸಣಕಲ್ಪಮಾಡಿದ್ದ ಭಟ್ಟರು ಹಳ್ಳಿಗರ ಕರೆಯನ್ನು ವಿನಯ ದಿಂದ ನಿರಾಕರಿಸುತ್ತಿದ್ದರು.

ರಣಬಿಸಲಿನಲ್ಲಿ ಏಕಾಂಗಿಯಾಗಿ, ಪಾದಚಾರಿಯಾಗಿ ಹೋಗುತ್ತಿದ್ದ ಈ ಬ್ರಾಹ್ಮಣನನ್ನು ನೋಡಿ ಹಳ್ಳಿಗರು ಆಶ್ಚರ್ಯಪಡುತ್ತಿದ್ದರು.

ಭಟ್ಟರು ಉಂಟಾಗಿದ್ದ ಎಂಟುದಿನಗಳಾಗಿದ್ದವು. ಬಿಸಿಲು ಗಾಳಿಗಳಿಗೆ ಸಿಕ್ಕಿದ ಅವರ ಜೀಣಾದೇಹಕ್ಕೆ ಸಾಕಷ್ಟು ಶ್ರಮವಾಗಿದ್ದರೂ ಮನಸ್ಸು ಪರಿಶುಭ್ರವಾಗಿ ಸುಂಬಂತವಾಗಿತ್ತು. ತಾವು ಇಡುತ್ತಿರುವ ಪ್ರತಿಹೆಚ್ಚೆಯೂ ಶೃಂಗೇರಿಯನ್ನು ಸಮಾಪಕ್ಕೆ ಕರೆತರುತ್ತಿದೆ ಎಂಬ ಭಾವನೆಯೇ ಭಟ್ಟರ ಕೃತುಶಕ್ತಿಯಾಗಿತ್ತು.

ಬಂದು ಸಂಜೀ ಭಟ್ಟರು ಶಾಂತಿಗ್ರಾಮ ತಲುಪುವ ವೇಳಿಗೆ ದಟ್ಟವಾಗಿ ಕತ್ತಲು ಹಬ್ಬಿತು. ಹಳ್ಳಿಯಲ್ಲಿ ತಂಗಿ ವಿಶ್ರಮಿಸಿಕೊಂಡು ಬೆಳಗ್ಗೆ ಪ್ರಯಾಣ ಬೆಳಗುವುದು ಅನಿವಾರ್ಯವಾಯಿತು.

ಶಾಂತಿಗ್ರಾಮ ನಾಗರಿಕತೆಯ ಸೋಂಕಿಗೆ ಸಿಕ್ಕಿದ ಕುಗ್ರಾಮವಾಗಿತ್ತು. ಇನ್ನೂರು ಮನಸೀಗಳ ಆ ಹಳ್ಳಿಯಲ್ಲಿ ಒಕ್ಕೆಲಿಗರೇ ಬಹು ಸಂ ಖಾತ ರು. ವೀರಶೈವರದು ಹತ್ತುವನೆನೇ; ಬ್ರಾಹ್ಮಣರದು ಹದಿನಾಲ್ಕು ಮನಸೀಗಳಿದ್ದವು. ವೀರಶೈವರು, ಬ್ರಾಹ್ಮಣರು ಕೂಡ ಒಕ್ಕೆಲುತನದಿಂದಲೇ ಜೀವಿಸುತ್ತಿದ್ದರು.

ಉರಿನೊಳಗಿದ್ದ ಮಂಟಪದಲ್ಲಿ ಭಟ್ಟರು ಬಂದು ಕೂಡಲು, ಕಂಬ ಬರಗಿ ಬೀಡಿ ಸೇದುತ್ತಿದ್ದ ಒಬ್ಬ ರೈತ ತನ್ನ ಬೀಡಿಯನ್ನಾರಿಸಿ ಭಟ್ಟರಿಂದ ಬಳಗೆ ಬಂದು.

“ಯಾವೂರು ಸೋಮಿ” ಎಂದು ಕೇಳಿದ.

“ರುದ್ರಾಷ್ಟಿಪುರ ಕಣಪ್ಪಾ.”

“ಅದೆಲ್ಲಪ್ಪತೆ ಬುದ್ದಿ.”

“ತುಮಕೂರಿನ ಹತ್ತಿರ.”

“ಎಲ್ಲಿ ಬಂಟವಿ ನನ್ನೊಂದಿಯಾ ?”

“ಶೃಂಗೇರಿಗೆ ಯಾತ್ರೆ ಹೊರಟಿದ್ದೇನೇ.”

“ನಡಕೊಂತಾ.....?”

“ಹೌದು.”

“ಬಸ್ಯಾ ಏತೆ—ರೈಲ್ಯೈತೆ. ಓಗಾಕಾಗಾಕೆಲ್ಪ್ವ ಬುದ್ದಿ.”

“ಭಗವಂತನ ಸನ್ನಿಧಿಗೆ ನಡಿದು ಹೋಗುವುದೇ ಒಳ್ಳಿಯದಲ್ಲವೇ ಅಣ್ಣೂ.”

“ಉಟಕ್ಕೇನು ಮಾತ್ರೀರಿ ಬುದ್ದಿ.”

“ಆವಲಕ್ಕು ಇದೆ-ಅದನ್ನೇ ಸ್ವಲ್ಪತೀಂದು ಮಲಗುತ್ತೇನೇ.”

“ಉಂಟಾ ! ನಮೂರ್ತಿಗೆ ಬಂದು ಉಪಾಸಾ ಮಲಗಾದ ಬುದ್ದಿ.”

ಎಂದವನೇ ಎದ್ದು ಹೋಗಿ ಸ್ವಲ್ಪ ಕಾಲಾನಂತರ ಜತೆಯಲ್ಲಿನೇ ಮತ್ತೊಬ್ಬನನ್ನು ಕರೆದುಕೊಂಡು ಬಂದ. ಆತ ಭಟ್ಟರಿಂದ ಬಳಗೆ ಬಂದು ಅತ್ಯಂತ ವಿನಯದಿಂದ

“ತಮ್ಮಂಥ ಸದ್ವ್ಯಾಪಕ್ಯಣರು ನ ಮೂರಿಗೆ ಬರುವುದೇ ಒಂದು ಸುಯೋಗ. ತಾವು ಉಪನಾಸ ಮಲಗಿದರೆ ನಮ್ಮ ಉರಿಗೇ ಅಶೇಯಸ್ಸು. ನಮ್ಮ ಮನಿಗೆ ತಾವು ದಯೆಮಾಡಿಸಿ ಸ್ವಾನ, ಪೂಜೆ, ಉಟ್ಟಿ ತೀರಿಸಿ ಕೊಂಡು ರಾತ್ರಿ ಅಲ್ಲಿಯೇ ವಿಶ್ರಮಿಸಿಕೊಂಡು ಬೆಳಗ್ಗೆ ಪ್ರಯಾಣ ಬೆಳಸಬಹುದು. ನನ್ನ ಹೆಸರು ರಮಣಯ್ಯ. ನಾನು ಈ ಉರಿನ ಶಾಸುಭೋಗ. ಈತ ನಮೂರಿನ ಪರೀಲ ಚನ್ನೆವಿರಪ್ಪ.”

“ತಾವು ತೊಂದರೆತಿಗೆದುಕೊಳ್ಳಬೇಡಿ ರಮಣಯ್ಯನವರೇ ಇಲ್ಲಿಯೇ ನನಗೆ ಸುಖವಾಗಿರುತ್ತದೆ.”

ರಮಣಯ್ಯ ಭಟ್ಟರಿಗೆ ಗಂಟೇ ಬಿದ್ದ. ವಿಶ್ವಾಸಪೂರ್ವಕವಾದ ಅವನ ಒತ್ತಾಯ ಭಟ್ಟರ ಮನಸ್ಸು ಮುಟ್ಟಿತು.

ರಮಣಯ್ಯ ಭಟ್ಟರನ್ನು ಕರೆದುಕೊಂಡುಬಂದು ತನ್ನ ಮನಿಯ ಹಜಾರದಲ್ಲಿದ್ದ ಚಾಪೆಯನೇಲಿ ಕೂಡಿಸಿ

“ಸ್ವಲ್ಪಹೊತ್ತು ವಿಶ್ರಮಿಸಿಕೊಳ್ಳಿಸ್ವಾಮಿ. ಸ್ವಾನಕ್ಕೆ ನಿರು ಸಿದ್ಧ ಮಾಡಿ ಬಂದು ತಿಳಿಸುತ್ತೇನೆ.”

“ನನ್ನಿಂದ ನಿಮಗೆಷ್ಟು ತೊಂದರೆ.”

“ತಾವು ಹಾಗೆಂದಿಗೂ ಭಾವಿಸಬಾರದು. ನನ್ನ ಮನಿಯಲ್ಲಿ ತಾವು ಪೂಜಿಮಾಡಿ, ಪ್ರಸಾದ ಸ್ವೀಕರಿಸಿದರೆ ಧನ್ಯಸಾಗುತ್ತೇನೆ.”

“ಆಗಲಿ—ತಮ್ಮ ಸಂತೋಷ.”

ಭಟ್ಟರು ಸ್ವಾನಮಾಡಿ ಸಾಂಗವಾಗಿ ದೇವರ ಪೂಜೆ ಮಾಡಿ ರಮಣಯ್ಯನವರಿಗೂ ಅವರ ಕುಟುಂಬ ಶಂಕರಮ್ಮನವರಿಗೆ ತೀರ್ಥಪ್ರಸಾದ ಕೊಟ್ಟರು.

ಉಟಮುಗಿದ್ದು ತಾಂಬೂಲಚವರಣಕ್ಕೆ ಕುಳಿತಾಗ ರಮಣಯ್ಯನವರು

“ಈ ವಯಸ್ಸಿನಲ್ಲಿ ತಾವೂ ಇನ್ನು ಶ್ರವಣಸಾಧ್ಯವಾದ ಯಾತ್ರೆ ಕೈಗೊಳ್ಳಬಾರದಾಗಿತ್ತು.”

“ಭಗವದ್ಗೀತೆಯ ಧ್ಯಾನಶೈಲೀಕ ಬರೆದ ಪ್ರತ್ಯಾತ್ಮೆ ಒಂದು ಮಾತು ಹೇಳಿದ್ದಾನೆ ರಮಣಯ್ಯನವರೇ

ಮೂಕಂ ಕರೋತಿ ವಾಚಾಲಂ
ಪಂಗುಂ ಲಂಘುಯತೇ ಗಿರಿಹು
ಯತ್ಸೃಪಾ ತಮಹಂ ವಂದೇ
ಪರಮಾನಂದ ಮಾಧವಂ ||

ಶ್ರೀಗೋರಿಗೆ ಯಾತ್ರೆ ಹೋಗುವ ಸಂಕಲ್ಪವನ್ನು ನನ್ನಲ್ಲಿ ಹೆಟ್ಟಿಸಿ
ದವನೂ ಅವನೇ; ಅದನ್ನು ಸಾಂಗವಾಗಿ ನಡೆಸುವವನೂ ಅವನೇ—
ನಾನೇತಕ್ಕೆ ಚಿಂತನಾಡಲಿ. ಪಂಚಭೂತಾತ್ಮಕವಾದ ಈ ಶರೀರ ಒಂದಲ್ಲಿ
ಒಂದು ದಿನ ಪಂಚಭೂತಗಳಿಗೇ ವಿನಿಯೋಗವಾಗಬೇಕು. ಅದು ಭಗವಧ್ಯಾನ
ದಲ್ಲಿ, ಭಗವತ್ಸ್ವೀವೇಯಲ್ಲಿ ನಾಶವಾದರೆ ದುಃಖಪಡಲೇ ?”

“ನಾನು ಅಜ್ಞ ಶಾಸ್ತ್ರಿಗಳೇ—ದೊಡ್ಡ ವರು ಬಂದಿರುವಾಗ ನನ್ನ ಸಂಶಯ
ನಿವೃತ್ತಿನಾಡಿಕೊಳ್ಳಲು ಬಯಸುತ್ತೇನೆ. ತಾವು ಅಪ್ಪಣಿ ಕೊಡುವುದಾದರೆ
ಒಂದೆರಡು ಪ್ರಶ್ನೆಗಳನ್ನು ಕೇಳುತ್ತೇನೆ.”

“ಆಗತ್ಯವಾಗಿ ಕೇಳಿ. ನಾನೂ ಅಜ್ಞನೇ—ನಾನೂ ತಮ್ಮ ಹಾಗೇ
ಜ್ಞಾನವ್ಯಕ್ತಿ ದಿನ್ನು ಬೇರು ಹೆಡುಕುತ್ತಿದ್ದೇನೆ, ನನ್ನ ಅಲ್ಪಜ್ಞಾನ, ಅಲ್ಪ
ಅನುಭವದಿಂದ ತಮಗೆ ಪ್ರಯೋಜನವಾಗುವುದಾದರೆ ಆಗಲಿ—ಬೇಡವೆನ್ನು
ಪ್ರದಕ್ಷೀ ನಾನು ಯಾರು ?”

“ದುಃಖದ ಮೂಲ ಯಾವೆದು? ಮಹಾಮುನಿಗಳನ್ನು, ಮಹಾ
ಪುರುಷರನ್ನೂ ದುಃಖ ಆವರಿಸಿತಲ್ಲ! ಈ ದುಃಖದ ಪರಿಮಿತಿಯಂದ ಮಾನವ
ಮೇಲಕ್ಕೇಳಬಲ್ಲನೇ?”

“ಎಳಬಲ್ಲ—ದುಃಖ ಕೊನೆಗಾಡಿಸಬಲ್ಲ. ತಮ್ಮ ಪ್ರಶ್ನೆಗೆ ಭಗವಂತ
ಭಗವದ್ದಿತೀಯಲ್ಲಿ ಸಮುಂಜಸ ಉತ್ತರಕೊಟ್ಟಿದ್ದಾನೆ. ನಿಜವಾಗಿ ಹೇಳ
ಬೇಕೆಂದರೆ ಗೀತೆಯ ಸಮಸ್ಯೆಯೂ ತಮ್ಮ ಸಮಸ್ಯೆಯಂತೆಯೇ ಇದೆ. ಇವು
ಮಿಶ್ರರು, ಬಂಧು ಬಾಂಧವರು, ಗುರುಹಿರಯರ ವಿರುದ್ಧ ಯುದ್ಧ
ಹೊಡಬೇಕಲ್ಲಾ ಎಂದು ಅಜುರ್ನನಿಗೆ ವಿಷಾದವಾಗುತ್ತದೆ. ಆದರೆ ಈ
ವಿಷಾದ ಅಜುರ್ನನ ವ್ಯತ್ಯಾಸ ಪ್ರವೃತ್ತಿಗಳಿಗೆ ವಿರೋಧವಾದ— ಅಸಹಜವಾದ
ವಿಷಾದ. ಭೀಷಣದ್ವೀಣಾದಿಗಳನ್ನು ಕೊಲ್ಲಬೇಕಲ್ಲಾ ಎನ್ನುವ ಪ್ರಶ್ನೆ

ಗಿಂತಲೂ ನಾನು ಕೊಲ್ಲಬೇಕಲ್ಲಾ ಎನ್ನುವ ಪ್ರಶ್ನೆ ಮುಖ್ಯ. ಅಜುರನನ್ನ ವಿಷಾದದ ಹಿಂದೆ ‘ನಾನು’ ಹೇಗೆ ಹೆಡೆಯಿತ್ತಿ ಸಿಂತಿದೆ ಸೋಡಿ. ಈ ‘ನಾನು’ ಭಾವನೆ ನಿಮೂಲವಾದರೆ ದುಃಖ ನಿಗುತ್ತದೆ ಎಂದು ಭಗವಂತ ಹೇಳುತ್ತಾನೆ.

ಯೋಗಸಂಸ್ಕರ್ಯ ಕರ್ಮಾಚಾರಂ
ಜ್ಞಾನಸಂಭಿನ್ನ ಸುಶರಯುವ್ರ್ಯಾ
ಆತ್ಮವಂತಂ ನ ಕರ್ಮಾಜಿ
ನಿಬಧ್ವಂತಿ ಧನಂಜಯೆ ||

ಆತ್ಮ ಸ್ವರೂಪದ ಅರಿವಿನಲ್ಲಿ ಜಾಗರೂಕನಾಗಿಯೂ, ಜ್ಞಾನದಿಂದ ಸಂಕರ್ಯವನ್ನು ಕಳೆದುಕೊಂಡವನಾಗಿಯೂ, ಫಲದಾರೆ ಇಲ್ಲದ್ದರಿಂದ ಕರ್ಮಗಳನ್ನು ಮಾಡದವನಾಗಿಯೂ ಇರುವವನನ್ನು ಕರ್ಮಗಳು ಕಟ್ಟಿಹಾಕುವುದಿಲ್ಲ.

ಜ್ಞಾನ ಶ್ರದ್ಧೆಯಿಂದಲೇ ಲಭಿಸಬೇಕು (ಶ್ರದ್ಧವಾನ್ ಲಭತೇ
ಜ್ಞಾನಂ)—ಈ ಜ್ಞಾನ ಅಸದ್ಯಶವಾದುದು (ನಿಂದಿ ಜ್ಞಾನೇನಸದ್ಯಶಂ)—ಎಲ್ಲ
ಕರ್ಮಗಳೂ ಪೂರ್ವವಾಗಿ ಜ್ಞಾನದಲ್ಲಿ ಮುಗಿದು ಹೋಗುತ್ತವೆ. (ಸರ್ವಂ
ಕರ್ಮಾಖಿಲಂ ಜ್ಞಾನೇ ಪರಿಸರ್ವಾಷ್ಟತೇ). ನಿಮ್ಮ ಮೂಲಪ್ರಶ್ನೆಗೆ ಭಗವ
ದ್ವಿತೀಯಲ್ಲಿಯೇ ಉತ್ತರವಿದೆಯೆಂದು ಹೇಳಿದೆ. ಎರಡನೇಯ ಅಧ್ಯಾಯದಲ್ಲಿ
ಭಗವಂತ ಆತ್ಮಸ್ವರೂಪವನ್ನು ವಿಸ್ತರಿಸುತ್ತಾನೆ. ಸರ್ವಭೂತಸ್ಥಾಸಿಯಾದ
ಆತ್ಮ ಏತಕ್ಕೆ ಪ್ರಕಟಿವಾಗುವುದಿಲ್ಲ, ಏತಕ್ಕೆ ದೃಗೋಚರವಾಗುವುದಿಲ್ಲ?

ಯೆದಾ ಸಂಹರತೇ ಚಾಯೆಂ ಕೂರ್ಮೀಂಗಾಣಿವ ಸರ್ವಶಃ
ಇಂದ್ರಿಯಾಣೀಂದ್ರಿಯಾಧೀಭ್ಯಾಸ್ತಸ್ಯ ಪ್ರಜ್ಞಾ ಪ್ರತಿಸ್ತಿತಾ||

(ಅಮೆಯು ತನ್ನ ರ್ವಾಯವಗಳನ್ನು ಎಲ್ಲ ಕಡೆಯಿಂದಲೂ ಒಳ ಸೇಳಿದುಕೊಳ್ಳುವಂತೆ ಯಾವನು ಯಾವಾಗ ಸರ್ವೀಂದ್ರಿಯಗಳನ್ನು ಶಬ್ದಾದಿ ವಿಷಯಗಳಿಂದ ತನ್ನ ಇಚ್ಛಾನುಸಾರವಾಗಿ ಹಿಮ್ಮೆಟ್ಟಿಸಿಕೊಳ್ಳುವನೋ ಅಗ ಅವನ ಬುದ್ಧಿಯು ಆತ್ಮನಲ್ಲಿ ಬೇರುಬಿಡುವುದು.)

ಧ್ಯಾಯತೋ ವಿಷಯಾನಾ ಪುಂಸಃ

ಸಂಗಸ್ತೇಷಣಪಜಾಯತೇ
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕೌರ್ಭೋಭಿ
ಜಾಯತೇ ||

ಕೌರ್ಭಾಧ್ವನತಿ ಸನೋಹಿಃ ಸನೋಹಿಹಾತ್ ಸ್ತುತಿವಿಭ್ರಮಃ
ಸ್ತುತಿಭ್ರಂಶಾದ್ವಧಿ ನಾತೋ ಬುದ್ಧಿನಾಶಾತ್ ಪ್ರಣತ್ಯತಿ ||

(ಸುಖಸಾಧನೆಗಳನ್ನೇ ಹಂಬಲಿಸುತ್ತಿರುವವನಿಗೆ ಅವುಗಳಲ್ಲಿ ಶ್ರೀತಿ ದುಟ್ಟತ್ವದೇ.
ಶ್ರೀತಿಯಿಂದ ಬಯಕೆ ದುಟ್ಟತ್ವದೇ. ಬಯಕೆಯಿಂದ ಸಿಟ್ಟು ತಲೆಹಾಕುತ್ತದೆ.

ಸಿಟ್ಟಿನಿಂದ ಭಾರ್ತಿಯುಂಟಾಗುತ್ತದೆ. ಭಾರ್ತಿಯಿಂದ ನೆನಪುಹಾಗುತ್ತದೆ. ನೆನಪು
ಹಾರುವುದರಿಂದ ಬುದ್ಧಿಯು ಹಾಳಾಗುತ್ತದೆ. ಬುದ್ಧಿಹಾಳಾಗುವುದರಿಂದ ಆ ನ ನು
ಕಟ್ಟಿಹೋಗುತ್ತಾನೆ.)

ದುಃಖದ ಪರಿಮಿತಿಯಿಂದ ಮಾನವ ಮೇಲಕ್ಕೆಳಬಲ್ಲನೇ ಎಂದು
ತಾವು ಕೇಳಿದಿರಿ—ಉತ್ತರ ಭಗವಂತ ಹೇಳಿಯೇ ಇದ್ದಾನೆ. ‘ಯದಾ
ಸಂಹರತೇ ಚಾಯಂ ಕೊರೊಹ್ರಿಂಗಾನೀವ ಸರ್ವಶಃ’. ಮಹಾಮುನಿಗಳನ್ನೂ
ಮಹಾಪುರುಷರನ್ನೂ ದುಃಖ ಕಾಡಿದೆ. ಸಣ್ಣ ಪುಟ್ಟ ಈಸ್ತಿತಗಳು ಈಡೀರ
ಲಿಲ್ಲವೆಂದು ನಾವೇ ಇಪ್ಪು ದುಃಖ ಪಡುವಾಗ, ಭಗವಂತನ ಸಾಕ್ಷಾತ್ಕಾರ
ವಾಗಲಿಲ್ಲವೆಂದು ಅವರು ಪಡುವ ದುಃಖ ಯಾವ ಪ್ರಮಾಣದ್ದಾಗಿರಬೇಕು.
‘ಎನ್ನ ನೆತ್ತಿಯಲ್ಲಿ ಅಲಗು ತಿರುಗಿದಂತಪ್ಪ ವೇದಿನೆಯಹುದೆನಗೆ’ ಎಂದು
ವಣಿಸುತ್ತೂ ಒಸವಣ್ಣ ಕಾರಣ ಹೇಳುತ್ತಾನೆ— ಕೂಡಲಸಂಗಯ್ಯ
ಒಲಿಯುವನೋ, ಒಲಿಯನೋ ಎಂಬ ಅಂಹತಿಗೋಳಗಾಗಿ ಎಂದು
ವಿವರಿಸುತ್ತಾನೆ. ತನ್ನ ಸುಖ, ಹಿತ, ಶ್ರೀಯಸ್ನಾಗಳಿಗಿಂತ ಸಮಷ್ಟಿಯ
ಕಲ್ಯಾಣ ಮುಖ್ಯವಾದದು—ತನಗೆನ್ನು ಹಿಂಸೆಯಾದರೂ ಚಿಂತೆಯಲ್ಲ,
ಲೋಕ ಬದುಕಿದರೆ ಸಾಕು ಎನ್ನುವ ನುನೋಭಾವನೆಯೇ ಮಹಾಪುರುಷನ
ಲಕ್ಷ್ಯವನ್ನು ನಿರ್ದೇಶಿಸುತ್ತದೆ. ಅವನ ದುಃಖ ಅಧಿಕವಾದುದೆನ್ನ ಪ್ರದರ್ಶಿ
ಸಂದೇಹವೇನು ?”

ಚಿಂತಾಕುಲರಾದ ರಮಣಯ್ಯನವರು ಮಾತನಾಡಿದೆ ಕುಳಿತ ರು.
ಭಟ್ಟರ ವಿವರಣೆಯಿಂದ ಅವರ ಬಾಯಿ ಕಟ್ಟಿಹೋಗಿತ್ತು.

“ತಾವು ನನೋ ಹೇಳಬೇಕೆಂದಿದ್ದಿರಿ” ಎಂದು ಭಟ್ಟರು ಪೂರ್ವಪೀಠಿಕೆ ಹಾಕಿ ಧೈರ್ಯಕೊಟ್ಟರು.

“ನನ್ನ ಪ್ರಶ್ನೆಗೆ ಸಮಾಧಾನ ದೊರೆತಿದೆ. ಪುನಃ ಪುನಃ ಅದನ್ನೇ ಏಕೆ ಪ್ರಸ್ತಾಪಿಸಲಿ.”

“ತಮ್ಮ ಮನಸ್ಸಿನಲ್ಲಿ ಯಾವುದೋ ದುಃಖ ತುಂಬಿದೆ.”

“ಹೌದು.”

“ಹೇಳುವುದಕ್ಕೆ ಅಡ್ಡಿಯಲ್ಲಿದ್ದರೆ ಹೇಳಿ.”

“ತಮ್ಮನ್ನು ನೋಡಿದ ಕೂಡಲೇ ಹೃದಯ ಶೋಡಿಕೊಳ್ಳಬೇಕೆನಿಸಿತು. ತಮ್ಮ ಮಾತು ಕೇಳಿದ ಮೇಲಂತೂ ಹೊಸಜೀವ ಬಂದಂತಾಯಿತು. ನಾನು ಈ ಉಂಟಾಗಿ ಶಾಸುಭೋಗ ಎಂದು ಮೋದಲೇ ಆರಿಕೆ ಮಾಡಿಕೊಂಡೆ. ಈ ಶಾಸುಭೋಕೆ ವಂಶವಾರಂಪರ್ಯವಾಗಿ ನನಗೆ ಬಂದಿದೆ. ಹಿರಿಯರು ಗೌರವವಾಗಿ ಶಾಸುಭೋಕೆ ನಡೆಸಿ, ರಚ್ಚಿ ಮುರಿದು ಅಲ್ಲ ಸ್ವಲ್ಪ ಆಸ್ತಿ ಸಂಪಾದಿಸಿದರು. ನಾನು ಅದನ್ನೇ ರೂಢಿಸಿಕೊಂಡು, ಅವರ ಮೇಲ್ಪಂತ್ರೀಯ ನ್ನು ನುಸರಿಸಿ ಧರ್ಮವನ್ನು ಬಿಡೆ ವಾಲಿಸಿಕೊಂಡು ಬಂದಿದ್ದೇನೆ. ಈಚಿಗೆ ದೇಶದ ಪರಿಸ್ಥಿತಿ ಕೆಟ್ಟಂತೆ ನಮ್ಮೊಂದಿನ ಪರಿಸ್ಥಿತಿಯೂ ಕೆಡುತ್ತಬಂದಿದೆ. ಬ್ರಾಹ್ಮಣ-ಅಭಾರತ್ಯಾಣ ದ್ವೇಷ ತಲೆಹಾಕಿ ಬಹುತ್ವವಾದ ಸ್ನೇಹಸ್ವಿಯಾದರ್ಥ ಭಾವನೆಗೆ ಬಲವಾದ ವೆಟ್ಟು ಬಿಡಿದೆ. ನನ್ನ ಶಾಸುಭೋಕೆ ಕಸಿದುಕೊಳ್ಳಬೇಕೆಂಬ ಪ್ರಯತ್ನ ಪೂರ್ವದಿಯಿತು. ಅದನ್ನು ಬಿಟ್ಟುಕೊಡಲು ನಾನು ಸಿದ್ಧ ನಾಗಿದ್ದೆ. ಆದರೆ ಸಕಾರದವರೇ ಒಪ್ಪಲಿಲ್ಲ. ನಮ್ಮ ಆತ್ಮಗೌರವವನ್ನು ಬದಿಗಿಟ್ಟೇ ಈಗಿನ ಅಧಿಕಾರಿಗಳ ಕೃಕೆಳಗೆ ದುಡಿಯಬೇಕಾಗಿದೆ. ನಿನ್ನ ಮೊನ್ನೆ ಕಾಲೇಜಿನಿಂದ ಹೊರಬಿದ್ದ ಹುಡುಗರು ಅಮಲಾರ್ಥರಾಗಿ, ಸಭಾದ್ವಿವಿಸನಾ ಅಧಿಕಾರಿಗಳಾಗಿ ಬರುತ್ತಾರೆ. ನಮ್ಮ ವಯಸ್ಸಿಗೂ ಗೌರವ ಕೊಡದೆ ನಮ್ಮನ್ನು ಎಲೋ-ತಲೋ ಎಂದು ಮಾತನಾಡಿಸುತ್ತಾರೆ. ನನಗೆ ಬರುವುದೆಲ್ಲಾ ಸೂರು ಮೂವತ್ತು ರೂಪಾಯಿ ಪೂರ್ತಿಗೆ ಹಣ. ಈ ಅಲ್ಪಕ್ಕಾಗಿ ನಾನೇಕೆ ಅವಾಚ್ಯ ಶಬ್ದಗಳನ್ನು ಕೇಳಬೇಕು ಎಂದು ಆಲೋಚಿಸಿ ಡಾಜೀನಾಮೆ ಕೊಟ್ಟಿ. ಪ್ರಾಯಶಃ ನನ್ನ ಕರ್ಮ ಸಮೇದಿಲ್ಲ—ಆದು ಅಂಗಿಕಾರವಾಗಲಿಲ್ಲ.”

“ಸತ್ಯಸೂರ್ಯನನ್ನು ಸದಾ ಮುಚ್ಚಿಡಲಾಗುವುದಿಲ್ಲ ರಮಣಯ್ಯ ನವರೀ.—ಅಂತಿಮ ಜಯ ಸತ್ಯಕ್ಷೇಂಬುದು ಸ್ವತಃಸ್ವಿಧ್ಭಾಷ್ಟಾ.”

“ನನಗೇನು ಸಲಹೆ ಕೊಡುತ್ತೀರಿ ?”

“ಪ್ರತಿಭಟನೆ ಬಂದರೆ ಎದುರಿಸಲೇ ಬೇಕು. ನೀವು ಬೇಸರಗೋಂಡು ಒಂದುವೇಳೆ ಕೆಲಸ ಬಿಡುವುದಾದರೆ ನಿಮ್ಮ ಸಾಫ್ ನಕ್ಕೆ ಬರುವವನು ನಿಮ್ಮಪ್ರೇರಿತಿನಾಗಿರುತ್ತಾನೆಂದು ನಂಬಲಾಗುವುದೇ ? ಎಂತಿನವರೀಗೆ ನಿಮ್ಮಿಂದ ಧರ್ಮಚಯ್ಯತಿ ಆಗಲಾರದೋ ಅಂದಿನವರೀಗೆ ನೀವು ನಿಮ್ಮ ಸಾಫ್ ನ ಬಿಟ್ಟು ಕೊಡಬಾರದು.”

“ನನ್ನ ಮನಸ್ಸಿನಿಂದ ದೊಡ್ಡ ಹೊರೆ ಇಳಿಸಿದಿರಿ ಶಾಸ್ತ್ರಿಗಳೇ. ನಾನು ತಮಗೆ ಎಷ್ಟು ಕೃತಜ್ಞನಾಗಿದ್ದರೂ ಸಾಲದು.”

“ಇಲ್ಲ ರಮಣಯ್ಯನವರೀ—ಇನ್ನೂ ಹೊರೆ ಇಳಿಸಿಲ್ಲ. ತಮಗೆ ಮಕ್ಕಳಿಷ್ಟು ?”

ರಮಣಯ್ಯನವರು ಆವನತಮುಖರಾಗಿ ಕುಳಿತರು. ಅವರ ಕಣ್ಣು ಗಳಿಂದ ಹನಿಗಳು ತೊಟ್ಟಿಕ್ಕೆದವು.

“ಭಗವಂತ ಕಣ್ಣತ್ವಿ ನೋಡಿಲ್ಲ ಸ್ವಾಮಿ—ನನಗೆ ಮಕ್ಕಳಿಲ್ಲ. ಅದೇ ದುಃಖದಲ್ಲಿ ಆಕ ಕೊರಗಿ ಸೊರಗುತ್ತಿದ್ದಾಳೆ.”

“ಇಲ್ಲ ನೋಡಿ ರಮಣಯ್ಯನವರೀ—ನನಗೂ ಮಕ್ಕಳಿಲ್ಲ—ಸಾಳಿ ನನ್ನ ಉತ್ತರಕ್ಕಿರುವಾದಿಗಳನ್ನು ಮಾಡುವವರೂ ಇಲ್ಲ. ಅದಕ್ಕಾಗಿ ನಾನು ದುಃಖ ಪಡುತ್ತಿಲ್ಲ. ಭಗವಂತನನ್ನೇ ದೃಢವಾಗಿ ನಂಬಿ ಆತಸಿಗೆ ಶರಣಹೋಗಿ. ಅವನನ್ನು ಮಗುವೆಂದೇ ಆರಾಧಿಸಿ. ಯಶೋಧಾ ತಾಯಿ ವಿಶ್ವಪುರುಷನನ್ನು ತನ್ನ ಮಗನೆಂದು ಮುದ್ದಿಸಿ ಲಾಲಿಸಿ ಪಾಲಿಸಲಿಲ್ಲವೇ ?

ಯೋ ಯೋ ಯಾಂ ಯಾಂ ತನುಂ
ಭಕ್ತಿಃ ಶ್ರದ್ಧಯಾಚಿಂತು ವಿಷ್ಣುತಿ
ತಸ್ಯ ತಸ್ಯಾಚಲಂ ಶ್ರದ್ಧಾಂ
ತಾಮೇವ ವಿದಧಾಮ್ಯಹಂ ||

ಯಾವ ಯಾವ ಭಕ್ತನು ಯಾವ ಯಾವ ದೇವತೆಯನ್ನು ವಿಶ್ವಾಸದಿಂದ ಪೂಜಿಸಬೇಕೆಂದುಬಯಸುತ್ತಾನೋ ಅವನವನಿಗೆ ನಾನು ಅಯಾದೇವತೆಯ ಮೇಲಿನ ವಿಶ್ವಾಸವನ್ನೇ ನೇತಿಗೊಳಿಸುವೆನು.

ಒಳಗಿನ ಬಾಗಿಲಿನಲ್ಲಿ ಕುಳಿತು ಭಟ್ಟರ ಮಾತುಗಳನ್ನು ಕೇಳುತ್ತಿದ್ದ ಶಂಕರಮ್ಮೆ ಎದ್ದು ಬಂದು ಭಟ್ಟರಿಗೆ ದೀಪ್ರದಂಡ ಪ್ರಣಾಮ ಮಾಡಿದರು. ರಮಣಯ್ಯನವರೂ ಪಶ್ಚಿಮನ್ನು ಅನುಸರಿಸಿದರು.

“ಗುರುದೇವರು ಮಂಗಳವನ್ನುಂಟುಮಾಡುತ್ತಾನೆ ಚಿಂತಿಸಬೇಡಿ.”

ರಮಣಯ್ಯ ಅಂಜಲಿಬದ್ಧರಾಗಿ

“ಶಾಸ್ತ್ರಗಳೇ-ತಾವು ನಾಲ್ಕು ದಿನ ಇಲ್ಲಿಯೇ ನಿಂತು ಉರಿಸುವರಿಗೆ ಉಪದೇಶ ಮಾಡಬೇಕು.”

“ನಾನು ಉಪದೇಶಕನಲ್ಲಿ ಸ್ವಾಮಿ-ಸಾಧಕ, ಭಕ್ತ, ಜ್ಞಾನಾಭಿಕ್ರೂಪಾತ್ಮ ಹಿಡಿದು ನಾನೇ ಗುರುಸನ್ನಿಧಿಗೆ ಹೋಗುತ್ತಿದ್ದೇನೆ. ದಾರಿಯಲ್ಲಿ ನನ್ನ ತಾಯಿ ಅನ್ನಪೂರ್ಣೇಶ್ವರಿಯ ದರ್ಶನವಾಯಿತು-ಮೃಷ್ಣಾನ್ನ ಭೋಜನವಾಯಿತು. ಇನ್ನು ನನಗೆ ಅಪ್ರಣಿ ಕೊಡಿ-ಬೇಳಿಗ್ಗೆ ನಾನು ಪ್ರಯಾಣಮಾಡಲೇ ಬೇಕು.”

ರಮಣಯ್ಯನವರು ಒಸ್ಪಿಕೊಳ್ಳದೆ ನಿವಾರಿಸಿದಲ್ಲ.

ಬೆಳಿಗೆ ನಾಲ್ಕು ಗಂಟೆಗೇ ಭಟ್ಟರೆಡ್ದ ತಣ್ಣೀರು ಸ್ವಾನಮಾಡಿ, ಪೂಜೆಮುಗಿಸಿ ಹೊರಡಲನುವಾದರು. ಶಂಕರಮ್ಮೆ ತಾಲೀಸಿಟ್ಟು ತಪ್ಪಿ, ಅವಲಕ್ಷ್ಯಮೊಸರು ಕಲಸಿ ಭಟ್ಟರಿಗೆ ಬಲವಂತವಾಗಿ ಉಪಾಹಾರ ಮಾಡಿಸಿದರು.

ಭಟ್ಟರು ತಮ್ಮ ಯಾತ್ರೆ ಮುಂದುವರಿಸಿದರು.

೧೮

ಭಟ್ಟರ ಯಾತ್ರೆ ಅವಾಗಿ ಹತವಾಗಿ ಸಾಗಿತು.

ಪ್ರತಿದಿನ ಏಕೆಂಟು ವ್ಯೋಲಿಗಳಿಗಿಂತ ಹೆಚ್ಚು ನಡೆಯಲು ಆವರಿಂದ ಸಾಧ್ಯವಾಗುತ್ತಿರಲಿಲ್ಲ. ರುದ್ರಾಪ್ತಿಪರ ಬಿಟ್ಟು ಎಷ್ಟು ದಿವಸಗಳಾದು ವೆಂಬುದು ಭಟ್ಟರಿಗೆ ಮರೆತೇ ಹೋಗಿತ್ತು. ಅವರ ಕಣ್ಣ ಮನಸ್ಸಿಗಳಲ್ಲಿ ಶೈಂಗೇರಿ - ಶ್ರೀ ಶಾರದಾದೇವಿ - ಶ್ರೀ ಚಂದ್ರಶೀಲಿರ ಗುರುಗಳು ನೆಲಸಿ ಬಿಟ್ಟುದ್ದರು.

ಭಟ್ಟರ ಆಪೂರ್ವ ಲೌಕಿಕಚಜ್ಞ ನನಸ್ಸು ಯಾತ್ರೆ ಪೂರ್ವಗೊಳಿಸಿತು. ಪ್ರಕೃತಿಲಾವಣ್ಯದಿಂದ ತುಂಬಿದ ಪ್ರದೇಶ ದಾಟದೊಡನೆಯೇ ಬೆಂಗಾಡಿನಂಥ ಭೂಮಿ—ಅದನ್ನು ದಾಟದೊಡನೆಯೇ ಮತ್ತೆ ಹಸಿರುಪಸರಿಸಿದ ಪಟ್ಟೆ ಭೂಮಿ. ಪೂರ್ವಗಭೀಣೆಯಂತೆ ಬೆಳೆದು ನಿಂತಿದ್ದ ಭಕ್ತು ದ ಪೈರು.

ಜನರ ಉಡಿಗೆತೊಡುಗೆ ಮಾತುಕತೆಯಲ್ಲಿಯೂ ನೂರಿಂಟು ವ್ಯತ್ಯಾಸ. ಬಯಲು ನಾಡವರ ಗಾಂಭೀರ್ಯಪೂರ್ವ ಕ್ಷಾತ್ರಭಾಷೆ; ಮಲೆನಾಡಿನವರ ಮೃದುಮಧುರ ಮಂಜುಳಭಾಷೆ. ಇತ್ತು ಪರಭಾಷೆಗಳ ಪ್ರಭಾವವನ್ನು ಜೀರ್ಣಸಿಕೊಂಡು, ಅವುಗಳ ಮೇಲೆ ಪಳವಿಗೆ ನೆಟ್ಟು ಮೆರೆಯುತ್ತಿದ್ದ ವೀರಗನ್ನಡ ; ಆತ್ತ ಸ್ವಭಾಷೆಯ ಸುಪ್ತಶಕ್ತಿಯನ್ನೇ ಪ್ರಚೋದಿಸಿ ಸ್ವಶಕ್ತಿಯ ಬಲದಿಂದಲೇ ಬೆಳೆಯುತ್ತಿದ್ದ ಸುಕುಮಾರ ಕನ್ನಡ.

ಹೌದು! ಒಗ್ಗಜ್ಞನನಿ ದುರ್ಗಯಾಗಿ ಕತ್ತಿಯನ್ನು ಹಿಡಿದಿದ್ದಾಳೆ; ಸರಸ್ವತಿಯಾಗಿ ವೀಕ್ಷಿಯನ್ನು ಹಿಡಿದಿದ್ದಾಳೆ.

ಅದರೆ ಈ ವಿವಿಧ ಪ್ರತೀಕಗಳ ಹಿನ್ನೆಲೆಯಲ್ಲಿ ಒಂದು ಸಂಸ್ಕೃತಿಯ ಅನಂತವಿತಾನ. ಹಲವು ವಾದ್ಯಗಳಲ್ಲಿ ಸುಡಿಯುತ್ತಿದ್ದು ದು ಒಂದೇ ಸ್ವರ-

ಒಂದೇ ಮಂತ್ರ-ಒಂದೇ ಹಾಡು ತತ್ತ್ವ-ತತ್ತ್ವಂ-ಅಸಿ. ಭಿನ್ನಭಿನ್ನ ಭಾಷೆ, ಆಹಾರ, ಉಡುಪು, ಆಚಾರ, ವಿಚಾರ, ಮತಗಳಿಗೆ ಅಶ್ರಯಕೊಟ್ಟಿದ್ದ ಭಾರತ ಒಂದು. ಹಿಮಾಲಯದಿಂದ ಕನ್ನಾಕುಮಾರಿಯವರಿಗೆ ಕೇಳಿ ಬರುವುದು ಅದೇ ಒಂದು ದಿನ್ಯಗೀತೆ—ವಿಶ್ವಾಧಾರಕ ಬೀಜಮಂತ್ರ.

ಆಶಾವಾಸ್ಯಮಿದಂ ಸರ್ವಂ ಯತ್ತಿಂಚೆ ಜಗತ್ಯಾಂ ಜಗತ್‌ ||

ತದೀಕಧ್ಯಾನಪರಾಗಿ ಭಟ್ಟರು ಶ್ರಂಗೇರಿಯ ಸಮಾಪ ಸಮಾಪಕ್ಕೆ ಹೋಗುತ್ತಿದ್ದರು.

ಭಟ್ಟರು ಶ್ರಂಗೇರಿ ತಲುಪಿದಾಗ ಮಧ್ಯಾನ್ನವಾಗಿತ್ತು. ಬಿಸುಲಿನ ಬೀಗೆಯಿಂದ ಅವರ ಪ್ರಬುಧ್ವಕಾಯಕ್ಕೆ ತಾಪವೂ ಆಗಿತ್ತು. ಬಾರಹ್ಯಣ ಧೂಳಧೂಸರಿತನಾಗಿದ್ದನೇ—ಆಪಾದಮಸ್ತಕ ಬೆವರುತ್ತಿದ್ದನೇ—ಬಿಸುಲಿನ ಹೋಡಿತಕ್ಕೆ ಸಿಕ್ಕಿ ಅವನ ಮುಖ ರಕ್ತಭಾಯಿಗೊಂಡಿದೆ.

ಶ್ರಂಗೇರಿಯ ದೇವಾಲಯಗಳ ಗೋಪುರಗಳು ಕಣ್ಣಿಗೆ ಬಿದ್ದೊಂದನೇಯೇ ಭಟ್ಟರು ಹೆಗಲಮೇಲಿದ್ದ ಹಸಿಬೆಚೀಲ ಬಿಸುಟ್ಟು ದಿಫ್ರೆದಂಡ ಪ್ರಣಾಮ ಮಾಡಿದರು.

‘ಅಲ್ಲಿ ತಾಯಿ ಇದ್ದಾಳಿ—ಅಗೋ ಅಲ್ಲಿ ನರಸಿಂಹವನದಲ್ಲಿ ಗುರುವೂತಿ ಮಂಡಿಸಿದ್ದಾನೇ’

ಎಂದವರ ಹೃದಯ ಸಂತೋಷದಿಂದ ಹಾಡತೋಡಿತು.

ಭಟ್ಟರು ನದಿ ಸ್ವಾ ನ ಮಾಡಿ, ಒದ್ದೆಯುಟ್ಟು ಅಮೃತವರ ದೇವಾಲಯದ ಬಳಿಗೆ ಬಂದರು.

ಗುರುಗಳು ಮಧ್ಯಾನ್ನದ ಪೂಜೆಗಾಗಿ ತಾಯಿ ಮನೆಗೆ ಬಂದರು. ಭಟ್ಟರು ಮಾರದಿಂದಲೇ ಗುರುಗಳಿಗೆ ವಂದಿಸಿದರು. ಅವರ ಕಣ್ಣಗಳಿಂದ ಆನಂದಬಾಷ್ಟಗಳಿಂದರುತ್ತಿದ್ದವು.

‘ತಾಯಿ, ಎಪ್ಪು ಕರುಣಾಮಯಿ ನೀನು. ಶ್ರಂಗೇರಿ ತಲುಪಿದ ಕೂಡಲೇ ಗುರುದೇವನ ದರ್ಶನ ಭಾಗ್ಯ ಕರುಣಿಸಿದೆಯಲ್ಲಾ! ’

ನದಿಯ ದಂಡೆಯಲ್ಲಿದ್ದ ಹಾಳೆಮಂಟಪವೇ ಭಟ್ಟರ ಆವಾಸಸಾಫ ವಾಯಿತು.

ಶ್ರೀಗೋರಿಯ ಜನ ಭಟ್ಟರನ್ನು ಕಣ್ಣಿತ್ತಿಯಾನೋಡಲಿಲ್ಲ. ಆಗಂತುಕ ರಾಗಿ ಶ್ರೀಗೋರಿಗೇ ಬಂದು, ಸೇವೆಸಲ್ಲಿಸಿ ಹೋಗುತ್ತಿದ್ದ ಭಕ್ತತಂಡಕ್ಕೆ ಕೊರತೆ ಯಿರಲಿಲ್ಲ. ಭಿಕ್ಷುಕರು, ಬೈರಾಗಿಗಳು, ಸಾಧುಗಳು, ಶ್ರೀಗೋರಿಯಲ್ಲಿ ತುಂಬಿರುತ್ತಿದ್ದರು. ಶ್ರೀಗೋರಿಯ ಜನ ಯಾರನ್ನು ಲಕ್ಷಿಸುವ ಅಭಿಘ್ರಾಸವನ್ನೇ ಇಟ್ಟುಕೊಂಡಿರಲಿಲ್ಲ.

ಭಟ್ಟರು ತಾವಾಗಿಯೇ ಯಾರ ಪರಿಚಯವನ್ನೂ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಹಿಂದೆ—ವಿದ್ಯಾರ್ಥಿದೆಸೆಯಲ್ಲಿ ಅವರು ಶ್ರೀ ಗೋರಿಯಲ್ಲಿದ್ದಾಗ ಹಲವು ಜನ ಸಹಾರ್ಥಾಯಿಗಳಾಗಿದ್ದರು. ಉಂಟಾಗಿ ಹಲವು ಗಣ್ಯರ ಪರಿಚಯವೂ ಅವರಿಗಿತ್ತು. ತಾನೋಬ್ಜ ಭಿಕ್ಷುಕನೆಂದು ಜನರಲ್ಲಿ ಭಾವಿಸುವರೋ, ಪರಾನ್ಮಾ ಮಣಕ್ಕೆ ಎಲ್ಲಿ ಸಿಕ್ಕಬೇಕೋ ಎಂಬ ಚಿಂತೆ ಸದಾ ಭಟ್ಟರನ್ನು ಬಾಧಿಸುತ್ತಿತ್ತು.

ಬೆಳಗೆ, ಮಂಧಾರ್ಯಾ, ಸಂಜೀ ಗುರುಗಳ ದರ್ಶನ ದೂರದಿಂದಲೇ ಪಡೆದು, ನಿಂತಿದ್ದ ಎಡೆಯಿಂದಲೇ ಗುರುಗಳಿಗೆ ಮಣಿದು ಭಟ್ಟರು ತಮ್ಮ ಮಂಟಪ ಸೇರುತ್ತಿದ್ದರು.

ಒಂದು ದಿನ ಮಂಧಾರ್ಯಾದ ಪೂಜೆ ಮುಗಿಸಿಕೊಂಡು ಗುರುಗಳು ನರಸಿಂಹವನ ಸೇರಿದರು. ಅವರನ್ನೇನೋಡುತ್ತ ನಿಂತಿದ್ದ ಭಟ್ಟರು ತಮ್ಮ ಮಂಟಪ ಸೇರಿದರು. ಭಟ್ಟರ ಹಸಿಬೇ ಚೀಲದಲ್ಲಿದ್ದ ಅವಲಕ್ಷ ಮುಗಿದು ಹೊಗಿತ್ತು.

ಭಟ್ಟರು ಒಂದು ತಂಬಿಗೆ ನೀರು ಕುಡಿದು ನೀರಾತಂಕವಾಗಿ ಕುಳಿತ್ತಿದ್ದರು.

ಅವರು ಧಾರ್ಮಾನದಲ್ಲಿ ಮೈಮರೆತಿದ್ದಾಗ ಯಾವನೋ ಬ್ರಹ್ಮಚಾರಿಯ ಧ್ವನಿ ಹೊಡಿದೆಬ್ಬಿಸಿದಂತಾಯಿತು. ಭಟ್ಟರು ಕಣ್ಣಾಬಿಟ್ಟು ನೋಡಿದರು. ಕನಸಲ್-ಸತ್ಯ. ಎದುರಿಗೆ ಬ್ರಹ್ಮಚಾರಿ ನಿಂತಿದ್ದಾನೆ.

“ಯಾರವ್ವಾ ನೀನು?” ಎಂದು ಭಟ್ಟರು ಕೇಳಿದರು.

“ಗುರುಗಳ ಸೇವೆ ಮಾಡಿಕೊಂಡಿರುವ ಬ್ರಹ್ಮಚಾರಿ-ನನ್ನ ಹೆಸರು ಸೀತಾರಾಮ.”

“ಇಲ್ಲಿಗೇಕೆ ಬಂದೆ ಸೀತಾರಾಮು ?”

“ತಮ್ಮನ್ನು ಜತೆಯಲ್ಲಿ ಕರೆದುಕೊಂಡು ಬರಬೇಕೆಂದು ಗುರುಗಳು ಅಜ್ಞ ಮಾಡಿದ್ದಾರೆ.”

“ನನ್ನನ್ನೇ ?”

“ಹೋದು ತಮ್ಮನ್ನೇ .”

“ಗುರುಗಳಿಗೆ ನನ್ನ ಪರಿಚಯವಿಲ್ಲ.”

“ಗುರುಗಳಿಗೆ ಗೊತ್ತಿಲ್ಲದಿರುವುದು ಯಾವದೂ ಇಲ್ಲ.”

“ಅವರ ಸನ್ನಿಧಿಗೆ ಬರಲು ನಾನು ಎಷ್ಟರವನು !”

“ಎಲ್ಲರೂ ಅವರ ಸನ್ನಿಧಿ ಸೀರಲೇಬೇಕಲ್ಲವೇ ?”

“ಸತ್ಯ ಸತ್ಯ-ಸೀತಾರಾಮು, ನೀನು ಗುರುಗಳಲ್ಲಿ ಅಭ್ಯಾಸ ಮಾಡುತ್ತಿರುವೆಯಾ ?”

“ಹೋದು ಸಾಪ್ತಮಿ-ನಾನೊಬ್ಬ ದಿಕ್ಕಿಲ್ಲದ ಅನಾಧ. ಗುರುಗಳು ನನ್ನನ್ನು ಕಾಪಾಡಿ ಪೂರ್ಣಿಸುತ್ತಿದ್ದಾರೆ. ನಿತ್ಯ ಅವರೇ ನನಗೆ ಪಾಠ ಹೇಳಿ ಕೊಡುತ್ತಿದ್ದಾರೆ.”

“ಈಗ ಯಾವದು ಸಾಗಿದೆ.”

“ವೇದಾಂತ - ಬೃಹದಾರಣ್ಯಕೋಪನಿಷತ್ತೀ ನನ್ನ ಪತ್ಯ ಪುಸ್ತಕ ವಾಗಿದೆ.”

“ನೀನು ಅಪೂರ್ವ ಪುಣಿಶಾಲಿ ಸೀತಾರಾಮು.”

“ಹಿರಿಯರ ಆಶೀರ್ವಾದ-ಹೊತ್ತಾಗುತ್ತದೆ ಶಾಸ್ತ್ರಿಗಳೇ, ಗುರುಗಳು ತಮ್ಮ ದಾರಿ ಸೋಡುತ್ತಿರುತ್ತಾರೆ.”

ಭಟ್ಟರು ಎದ್ದು ನಿಂತರು. ಸೀತಾರಾಮು ಕುತೂಹಲದಿಂದ

“ಇಲ್ಲಿಯೇ ಇರುವಿರಾ ?” ಎಂದು ಕೇಳಿದ.

“ಹೋದಪ್ಪ ಏಕೆ ?”

“ನಿಮ್ಮ ಬಟ್ಟೆ ಬರಿ, ಲಾಂಡ್ರ, ಚೆಂಬು ಬಿಟ್ಟೆ ಬರುತ್ತಿರುವಿರಲ್ಲ.”

“ಇವುಗಳನ್ನು ಯಾರು ಹೊತ್ತುಕೊಂಡು ಹೋಗುತ್ತಾರೆ.”

“ಇದು ಶ್ರೀಗೇರಿ ಶಾಸ್ತ್ರಿಗಳೇ-ಮೈಲಿನ ಚರ್ಮವನ್ನೇ ಇಲ್ಲಿ ಕಡಿಯುತ್ತಾರೆ.”

ಅವನ ಮಾತಿಗೆ ನಕ್ಕು ಭಟ್ಟರು ಅವನನ್ನು ಹಿಂಬಾಲಿಸಿದರು.

ಗುರುಗಳು ಭಟ್ಟರನ್ನು ನಿರೀಕ್ಷಿಸುತ್ತೇ ಕುಳಿತಿದ್ದರು. ಭಟ್ಟರು ಪ್ರವೇಶಿಸಿ ನಮಸ್ಕರಿಸಿದವೇಲೆ ಗುರುಗಳು ಕಣ್ಣಂಬ ಅವರನ್ನು ನೋಡಿ

“ಕುಳಿತುಕೊಳ್ಳು” ಎಂದು ಅಪ್ಪತೆ ಮಾಡಿದರು.

ಭಟ್ಟರು ಗುರುಗಳ ಎದುರಿಗೆ ನೆಲದ ಮೇಲೆ ಕುಳಿತರು.

“ಕೆಲವು ದಿವಸಗಳಿಂದ ನಿಮ್ಮನ್ನು ನೋಡುತ್ತಿದ್ದೇನೆ. ಪರಿಚಯ ಮಾಡಿ ಕೊಳ್ಳಬೇಕೆನಿಸಿ ತು. ಹೇಳಿ ಕಳಿಸಿದೆ. ನಿನಗೆ ತೊಂದರೆ ಯಾಗಲಿಲ್ಲವಷ್ಟೇ!”

“ತೊಂದರೆಯೇ! ಈ ಅನುಗ್ರಹಕಾಗಿಯೇ ನಾನು ಚಾತಕಪಕ್ಷಿಯಂತೆ ಕಾಯುತ್ತಿದ್ದೆ.”

“ತಮ್ಮ ಉರು ಯಾವುದು?”

“ರುದ್ರಾಕ್ಷಪುರ—ಸಿತಾರಾಮ ಭಟ್ಟರ ಮಗ ನಾನು.”

ಗುರುಗಳು ಶೈಕಾಲ ಭಟ್ಟರನ್ನು ದಿಟ್ಟಿಸಿ ನೋಡಿ

“ಗುಂಡಾಭಟ್ಟನೇ!”

“ಹೌದು ಗುರುದೇವಾ.”

“ನೀವೂ ನಾನೂ ಸರಾಧ್ಯಾಯಿಗಳಾಗಿದ್ದೇವು. ಅನೇಕಸಲ ನೀವು ನನ್ನನ್ನು ತಿದ್ದಿ ಉಪಕಾರ ಮಾಡಿರುವಿರಿ. ಒಹಳ ದಿವಸಗಳಿಂದ ನಿಮ್ಮ ಸುದ್ದಿ ಸಮಾಚಾರ ತಿಳಿಯಲಿಲ್ಲ.”

ಭಟ್ಟರು ತಮ್ಮ ಆತ್ಮಕಥೀಯನ್ನು ನಿರ್ವೇದಿಸಿದರು. ಗುರುಗಳು ಎಲ್ಲವನ್ನೂ ಸಾವಧಾನ ಚಿತ್ತರಾಗಿ ಕೇಳಿಕೊಂಡು

“ಯಾವುದೋ ಮಂಟಪದಲ್ಲಿಂದುಕೊಂಡಿರುವಿರಂತೆ?”

“ಹೌದು”

“ಇಲ್ಲಿಯೇ ಬಂದಿರಿ. ಇಲ್ಲಿ ಬರಲು ಇಷ್ಟವಿಲ್ಲದಿದ್ದರೆ ವುರುದಲ್ಲಿರಿ.”

“ನನಗಾಗಿ ತಾವು ಯಾವ ತೊಂದರೆಯನ್ನೂ ತೆಗೆದುಕೊಳ್ಳಬಾರದಾಗಿ ಬೇಡಿಕೊಳ್ಳತ್ತೇನೆ.”

ಗುರುಗಳು ಥಟ್ಟನೆ

“ಉಟಕ್ಕೇನು ಮಾಡುತ್ತಿರುವಿರಿ?”

“ಉರಿನಿಂದ ಬರುವಾಗ ಅವಲಕ್ಷಿ ತಂದಿದ್ದೆ.”

ಗುರುಗಳು ಸಿತಾರಾಮನ ಕಡೆ ತಿರುಗಿ
“ಸಿತಾರಾಮು, ಶಾಸ್ತ್ರಗಳ ಉಟ್ಟದ ವ್ಯವಸ್ಥೆ ಮಾಡು. ಇಂದು
ಅವರು ಇಲ್ಲಿಯೇ ಪ್ರಸಾದ ಸ್ವೀಕರಿಸಲಿ.”

ಎಂದು ಹೇಳಿದವರೇ ಎದ್ದು ಹೋದರು.

ಕೃತ್ಯಾತ್ಮೀಯಿಂದ ಭಟ್ಟರ ಕಣ್ಣಗಳಲ್ಲಿ ಕೋಡಿ ಹರಿಯಿತು.

“ದೊಡ್ಡಜೀವ ದೊಡ್ಡ ಜೀವನೇ—ಯಾಃಕಶ್ಮಿತ ಮನುಷ್ಯ ನಾನೆಲ್ಲಿ—
ಅವರೆಲ್ಲಿ. ಧರ್ಮಕರ್ಮಸಂಯೋಗದಿಂದ ಅವರ ಸಹಾರ್ಥಾಯಿ ನಾನಾಗಿದ್ದು
ದನ್ನು ಅವರು ಮರೆತಿಲ್ಲ.”

“ಗುರುಗಳ ಜ್ಞಾನ ಪಕ್ಷಕ್ಕಿಂತ ಅಸಾಧಾರಣವಾದುದು ಶಾಸ್ತ್ರಗಳೇ” ಎಂದು
ಸಿತಾರಾಮು ಹಿನ್ನೆಡಿ ನುಡಿದ.

ಸಿತಾರಾಮು ಭಟ್ಟರ ಕೈಂಕರ್ಯಕ್ಕೆ ನಿಂತ.

ಒಂದುದಿನ ಗುರುಗಳು ಮಧ್ಯಾಹ್ನದ ಪ್ರಾಚೆ ಮುಗಿಸಿಕೊಂಡು
ನರಸಿಂಹವನ ಸೇರಿ ಭಟ್ಟರೊಂದಿಗೆ ಮಾತನಾಡುತ್ತ ಕುಳಿತಿದ್ದರು. ಸಿತಾ
ರಾಮು ಬಂದವನೇ

“ಯಾರೋ ವ್ಯಾಧಿ ದಂಪತಿಗಳು ಬಂದಿದ್ದಾರೆ. ತಮ್ಮ ದರ್ಶನ
ಲಾಭ ಬೇಡುತ್ತಿದ್ದಾರೆ” ಎಂದ.

“ಒಳಗೆ ಬಸಿನ್ನ ಎಂದು ಹೇಳಿಪ್ಪಾ”

ಎಂದು ಗುರುಗಳು ಆಪ್ತಣ ಮಾಡಿದರು.

ಶುಭ್ರಸ್ವಾತರಾಗಿ, ರೇಷ್ಮೆ ಮಡಿಯುಟ್ಟು, ವೀಭೂತಿ ಕುಂಕುಮಾ
ಲಂಕೃತರಾಗಿದ್ದ ವ್ಯಾಧಿ ದಂಪತಿಗಳು ಬಂದು ಗುರುಗಳಿಗೆ ದೀಪೋದಂಡ
ನಮಸ್ಕಾರ ಮಾಡಿ ಕೃಕಟ್ಟ ನಿಂತುಕೊಂಡರು.

“ನಿಮ್ಮದು ಯಾವ ಉರು?”

“ಚಿತ್ರದುಗರ್ವ.”

“ಅಮೌರೀರ ದರ್ಶನವಾಯಿತೇ?”

ವ್ಯಾಧಿ ದಂಪತಿಗಳ ಕಣ್ಣಗಳಿಂದ ಧಾರಾಪ್ರವಾಹ ಹೊರಟಿತು.

“ದುಃಖಿಸಬೇಡಿ. ಇವತ್ತು ಇಲ್ಲಿಯೇ ಇರಿ. ಸಂಜೀಗ ತಾಯಿಯ
ದರ್ಶನ ಪಡೆದು ಪ್ರಯಾಣಮಾಡುವಿರಂತೆ!”

ಎಂದವರೇ ಕೂಡಲೇ

“ಉಂಟಿದ ವ್ಯವಸ್ಥೆಯಾಗಿದೆಯೇ ?”

“ಮೂರು ಗಂಟೆಗೊಂದು ಬಸ್ ಇದೆ—ಅದರಲ್ಲಿ ಹೊರಟುಬಿಡ
ಚೇಕೆಂದಿದ್ದೆನು.”

ಗುರುಗಳ ಮುಖದಲ್ಲಿ ದುಃಖದ ಗೆರೆಮೂಡಿತು. ತೇಜಃಪುಂಜವಾದ
ಅವರ ವದನಶ್ರೀ ಉದ್ದೇಷದಿಂದ ಮತ್ತೆ ಷಟ್ ಪ್ರಕಾಶಿಸಿತು.

“ಸಿತಾರಾಮು, ಇವರನ್ನು ಕರೆದುಕೊಂಡು ಹೋಗಿ ಉಟಿ ಮಾಡಿಸಿ
ಬಂದು ತಿಳಿಸು” ಎಂದರು.

ದಂಪತಿಗಳು ಹೋದನೇಲೆ ಗುರುಗಳು ಭಟ್ಟರ ಕಡೆ ತಿರುಗಿ

“ಸೋಡಿದಿರಾ ಶಾಸ್ತ್ರಿಗಳೇ—ಅನ್ನ ಪೂಜೆಯ ಮನಿಗೆ ಬಂದವರೂ
ಉಪವಾಸ ಹಿಂದಿರುಗಬೇಕಾಗಿದೆ—ಶೃಂಗೇರಿ ಮೊದಲಿನ ಶೃಂಗೇರಿಯಲ್ಲ
ಶಾಸ್ತ್ರಿಗಳೇ—ಮತದಲ್ಲಿ ನಡೆಯುವ ದುವ್ಯಾರ್ಥಾರ ಕಂಡು ನನಗೆ ತಲೆಬೇಸರ
ಬಂದಿದೆ. ವಿದ್ವಾಂಸರಿಗೆ ಗೌರವವಿಲ್ಲ—ಶಾರದಾಪೀಠದಲ್ಲಿ; ಭಕ್ತರಿಗೆ
ಆದರವಿಲ್ಲ—ಶ್ರೀ ವಿದ್ವಾರಣ್ಯ ಮಹಾಸ್ವಾಮಿಗಳ ಸಾಮಾಜಿಕದಲ್ಲಿ; ಮತದ
ಅಧಿಕಾರಿಗಳೇ ಅನ್ನ ಮಾರುತ್ವಾರ್ಥಿ. ಅತಿಧಿ ಅಭಿಜಾಗತರನ್ನು ಹಿಂಸೆ
ಮಾಡುತ್ವಾರ್ಥಿ. ಈ ಮಾತು ಹೇಳಿದ ತಪ್ಸಿಗಾಗಿ ನನ್ನನ್ನು ‘ಹುಣ್ಣ’ನೆಂದು
ಕರೆಯುತ್ವಾರ್ಥಿ. ಬಂಧನವನ್ನೂ ನಾನು ಅನುಭವಿಸಿದ್ದೇನೇ ಶಾಸ್ತ್ರಿಗಳೇ—
ಚಿಕ್ಕಗುರುಗಳನ್ನು ಪೀಠಕ್ಕೆ ಅಳಿಮಾಡುವ ಜವಾಬ್ದಾರಿ ನನ್ನ ಹೆಗಲ ಮೇಲೆ
ಬೀಳದಿದ್ದರೆ ನಾನು ಒಂದು ದಿನವೂ ಇಲ್ಲಿ ಸಿಲ್ಲುತ್ತಿರಲಿಲ್ಲ.”

“ತಾವು ಶೃಂಗೇರಿಯಲ್ಲಿರುವುದು ಶೃಂಗೇರಿಗೇ ಅಪೂರ್ವ ಶೋಭೆ
ಯನ್ನಿತ್ತಿದೆ. ಹೊರಲಾಗದ ದುಃಖದ ಹೊರಿ ಹೊತ್ತು ಇಲ್ಲಿಗೆ ಬರುವವರು
ತನ್ನ ದರ್ಶನವನ್ನಾತ್ರ ದಿಂದಲೇ ಧನ್ಯರಾಗುತ್ತಾರೆ. ತಾವು ಶೃಂಗೇರಿ ಬಿಟ್ಟರೆ
ಶೃಂಗೇರಿಗೆ ಯಾರು ಗತಿ ?”

“ಶೃಂಗೇರಿಯ ರೈತರು ಸಂಸಾರದ ಬಗ್ಗೆ ಅಭಿಮಾನ ತಳೆದಿರುವವರಿಗೆ
ಯಾವ ಭಯವೂ ಇಲ್ಲ ಭಟ್ಟರೇ. ಅವೊಮ್ಮೆ ಎಂದಿನವರಿಗೆ ಇಲ್ಲಿ ನೇಲೆಸಿರು
ವರೋ ಅಂದಿನವರಿಗೆ ಶೃಂಗೇರಿಯ ಕೀರ್ತಿಗೆ ಚ್ಯಾರಿಯಲ್ಲ. ಇಲ್ಲಿಯ ಗುರು
ಪೀಠ ಸಾಫ್ ಸಿದವರು ಕಣಾರಟಿಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯರಾದ

ಶ್ರೀ ವಿದ್ಯಾರಣ್ಯ ಸ್ವಾಮಿಗಳು. ಅವರ ದಿವ್ಯತಪಸ್ಸಿನ ಪ್ರಭಾವದಿಂದ ಹೀಗೆ ಮೇಲೆ ಯಾರು ಕುಳಿತರೂ ಮಹಿಮಾಶಾಲಿಗಳಾಗುತ್ತಾರೆ.”

“ವ್ಯಕ್ತಿಪ್ರಭಾವವೂ ಹೀಗೆ ಹಿರಿಮೆಗೆ ಕಾರಣವಾಗುವುದಿಲ್ಲವೇ ?”

“ವ್ಯಕ್ತಿ ಮಹಾವ್ಯಕ್ತಿಯಾಗುವುದು, ಗುರುಕರುಹೀಯಿಂದ.”

ದಂಪತಿಗಳಿಗೆ ಭೋಜನವಾಯಿತೆಂದು ಸೀತಾರಾಮು ತಿಳಿಸಿದ ಮೇಲೆ ಶ್ರೀ ಶ್ರೀಗಳವರು ಮೇಲಕ್ಕೆದ್ದರು.

ಅದೇ ಸಂಚಯ ಅನ್ನೋರ ದೇವಾಲಯದಲ್ಲಿ ವ್ಯಾಪ್ತಿ ದಂಪತಿಗಳ ಸೇವೆ ನಡೆಯಿತು. ಶ್ರೀ ಶ್ರೀಗಳವರು ದಂಪತಿಗಳಿಗೆ ಪ್ರಸಾದವನ್ನು ನುಗ್ರಹಿಸಿದುದಲ್ಲದೆ ಉಡುಗೊರಿಗಳನ್ನು ತ್ವಾಯಿಸಿದರು.

೨೬

ಜಂದ್ರಶೇಖರ ಪ್ಲೀಡರ್ ಪರೀಕ್ಷೆಯಲ್ಲಿ ತೇಗ್ರಡೆಹೊಂದಿ ತಂದೆಯ ಜತೆಯಲ್ಲಿಯೇ ವಕೀಲಿವೃತ್ತಿಯನ್ನಾಗಿರಂಬಿಸಿದ.

ಶುಭವುಹೂತ್ ಗೊತ್ತುಮಾಡಿ ಪ್ರಸ್ತುದಿಶಾಸ್ತ್ರ ಮುಗಿಸಿಕೊಟ್ಟ ನರಸಮ್ಮ ಮಗಳನ್ನು ಗಂಡನ ಮನೆಯಲ್ಲಿ ಬಿಟ್ಟು ಹೋದಳು. ತಾನು ಒಂದು ಬೀಗರ ಮನೆಯಲ್ಲಿರುವುದಕ್ಕೆ ನರಸಮ್ಮ ಸುತರಾಂ ಒಪ್ಪಲಿಲ್ಲ.

ನಾಗಮ್ಮನಿತ್ಯವೂ ಭಟ್ಟರನ್ನು ಸ್ಕೃರಿಸಿಕೊಳ್ಳುತ್ತಿದ್ದಳು. ಒಂದು ದಿನ ಗಂಡನೊಂದಿಗೆ

“ಭಟ್ಟರು ಶೃಂಗೇರಿಗೆ ಹೋಗಿ. ಆರು ತಿಂಗಳಾಯಿತು. ಒಂದು ಕಾಗದ ವನ್ನೂ ಬರೆದಿಲ್ಲ. ಈ ಇಳವಯಸ್ಸಿನಲ್ಲಿ ಎಪ್ಪು ಕಪ್ಪ ಪಡುತ್ತಿದ್ದಾರೋ ಏನೋ? ಶೃಂಗೇರಿಗೆ ಒಂದು ಕಾಗದವನ್ನಾದರೂ ಬರೆದು ಭಟ್ಟರ ಯೋಗ ಕ್ಷೇಮ ವಿಚಾರಿಸಬಾರದೇ?”

“ಭಟ್ಟರು ತುಂಬ ಹಟ್ಟವಾದಿಗಳು. ಇಲ್ಲಿಯೇ ಹಾಯಾಗಿ ಇದ್ದಿದ್ದರೆ ನಾನು ಬೇಡವೆನ್ನುತ್ತಿದ್ದೇನೇ?”

“ರುದ್ರಾಷ್ಟಿಪುರದಲ್ಲಿ ಅವರಿಗೇನು ಕಡಿಮೆಯಾಗಿತ್ತು. ಜನ ಅವರನ್ನು ದೇವರಿಂದು ಪೂಜಿಸುತ್ತಿದ್ದರು—ಅಲ್ಲಿಯೇ ನಿಲ್ಲಲು ಒಪ್ಪದಿದ್ದ ಭಟ್ಟರು ಇಲ್ಲಿ ನಿಲ್ಲುವರೇ?”

“ಶೃಂಗೇರಿಗೆ ಕಾಗದ ಬರೆಯುತ್ತೇನೇ—ಅವಕ್ಕೆ ಕಂಡರೆ ನಾನೇ ಒಂದು ದಿನದ ಮಣಿಗೆ ಹೋಗಿ ನೋಡಿಕೊಂಡು ಬರುತ್ತೇನೇ.”

“ಅಪ್ಪ ನೀವು ಮಾಡಿದರೆ ನನ್ನ ಮನಸ್ಸಿಗೆ ನೆಮ್ಮದಿಯಾಗುತ್ತದೆ.”
“ನಿನ್ನ ಮಗನ ವಿಷಯ ಏನು ಮಾಡುತ್ತೀ?”

“ಒಟ್ಟೇ ಜೆನ್ನಾಗಿ ಕೇಳುತ್ತೀರಿ ಬಿಡಿ—ಮಂಗನ ವಿಷಯ ನಾನು ನಿರ್ಧರಿಸಲೇ?”

“ಇನ್ನು ಇಪ್ಪತ್ತುವರ್ಷ ಅವನು ತುಮಕೂರು ಕೋಟ್ಟಿಗಳಿಗೆ ಮಣ್ಣ ಹೊತ್ತರೂ ಏನೂ ಪ್ರಯೋಜನವಿಲ್ಲ. ಅವನನ್ನು ಬೆಂಗಳೂರಿಗೆ ಕಳಿಸುವುದೇ ಲೇಸು.”

“ಪಾರ್ವತಿಯನ್ನೇನು ಮಾಡುವಿರಿ?”

“ಅವಳೂ ಹೊಗಬೇಕು—ಬೆಂಗಳೂರಿನಲ್ಲಿ ಒಂದು ಮನೆ ಮಾಡಲೇ ಬೇಕು. ಚಂದ್ರೂ ಬೆಂಗಳೂರಿನಲ್ಲಿದ್ದರೆ ಪ್ರಭಾಕರನ ವಿದ್ಯಾಭ್ಯಾಸಕ್ಕೂ ಸಹಾಯವಾಗುತ್ತದೆ.”

“ನವರಾತ್ರಿ ಕಳೆಯಲಿ—ಆಮೇಲೆ ಈ ವಿಷಯ ನಿರ್ಧರಿಸೋಣ. ಈಗಲೇ ಪಾರ್ವತಿ ತಲೆಮೇಲೆ ಸಂಸಾರದ ಜವಾಬ್ದಾರಿ ಹೊರಿಸುವುದು ನಾಜ್ಯಯವಲ್ಲ. ಅದು ಏನೂ ಅರಿಯದ ಮಗು.”

“ನರಸಮೃಂಘರು ಮಗಳ ಜತಿ ಬೆಂಗಳೂರಿನಲ್ಲಿ ಇರಬಹುದು. ಅವರನ್ನು ಒಪ್ಪಿಸುವ ಭಾರ ನಿನ್ನದು.”

“ನಾನೋ ಅವರೋ ಇಬ್ಬರಲ್ಲಿ ಒಬ್ಬರು ಇರಲೇಬೇಕು.”

“ನೋಡು, ಅದನ್ನು ಹೇಗೆ ಇತ್ಯಾರ್ಥ ಮಾಡುತ್ತೀಯೋ ಮಾಡು—” ಎಂದರು.

ಪಾರ್ವತಿ ತನ್ನ ಮನೆಗೆ ಬಂದ ದಿನ ಚಂದ್ರಶೇಖರನಿಗೆ ಆಪಾರ ಅನಂದವಾಯಿತು. ಆದರೆ ಆ ಅನಂದ ಹೆಚ್ಚು ಕಾಲ ಉಳಿಯಲಿಲ್ಲ.

ಸ್ವತಂತ್ರ ವಾತಾವರಣದಲ್ಲಿ, ತಾಯಿಯ ಏಕಮಾತ್ರ ಪುತ್ರಿಯಾಗಿ ಬೆಳೆದಿದ್ದ ಪಾರ್ವತಿ ನಾಗಮೃಂಘ ಮನೆಯ ಆಚಾರವಿಚಾರಗಳಿಗೆ ಕೂಡಲೇ ಹೊಂದಿಕೊಳ್ಳಲಾಗಲಿಲ್ಲ. ಸೋಸೆಯ ಕುಂದುಕೊರತೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ನಾಗಮೃಂಘ ಸೋಸೆಯನ್ನು ‘ತರಪೇತು’ ಮಾಡುವ ಉದ್ದ್ಯಮ ಕೈಗೂಂಡಿದ್ದಳು. ಆಗಾಗ್ಗೆ ಸೋಸೆಯನ್ನು ಹತ್ತಿರ ಕೂಡಿಸಿಕೊಂಡು ನನು ನಗುತ್ತಾ

“ಪಾತೂ, ನಿನ್ನ ತಾಯಿ ತುಂಬ ನಿಧಾನಸ್ಥರು. ಅವರು ಹುಬ್ಬ ಗಂಟು ಹಾಕಿಕೊಂಡುದನ್ನು ನಾನು ನೋಡಿಯೇ ಇಲ್ಲ. ನಿಮ್ಮ ತಂದೆಯು

ಗುಣವನ್ನುಂತೂ ಭಟ್ಟರು ಕೊಂಡಾಡಿದ್ದರೆ. ಅವರಿಬ್ಬಿಗೂ ಇಲ್ಲದ ಸಿಟ್ಟು, ಕೋಪ ನಿನಗೇಕೆ ಬಂತಮಾತ್ರ ?”

“ನಾನು ಸಿಟ್ಟಿಲ್ಲ ಮಾಡುತ್ತೀನೇ ಅತ್ತೀ ?”

“ಚಂದೂ ಮುಖ ಚಂಡೊಡನೀಯೇ ನೀನು ಮುಖ ಮುಚ್ಚಿ ಕೊಳ್ಳುತ್ತೀ !”

“.....”

“ನನ್ನ ಮಗ ಅಷ್ಟು ಕುರಾಪಿಯೇನೇ ಪಾತೂ ?”

“.....”

“ಇದೆಲ್ಲಾ ಚೆನ್ನಿಲ್ಲವ್ಯ. ಗಂಡಹೆಂಡತಿ ನೀವು ನಗುನಗುತ್ತಾ ಇದ್ದರೆ ನಮಗೂ ಸಂತೋಷ—ಮನೆಮಂದಿಗೂ ಸಂತೋಷ. ಕಷ್ಟ ಕಾರ್ಫಣ್ಯ ಎಲ್ಲಿರಿಗೂ ಇರುತ್ತದೆ. ಇದ್ದದರಲ್ಲೇ ತೃಪ್ತಿಪಟ್ಟುಕೊಂಡು, ಭಗವಂತ ಕೊಟ್ಟುದನ್ನು ಅನುಭವಿಸಿ ಅನಂದವಾಗಿರಬೇಕು.”

ಅತ್ತೀಯ ಹಿತವಚನ ಪಾರ್ವತಿಗೆ ಪ್ರಿಯವಾಗಲಿಲ್ಲ.

ಒಂದು ದಿನ ಸಂಜೀ ಮನೆಗೆ ಬೇಗ ಬಂದ ಚಂದ್ರಶೀಲರ

“ಅಮಾತ್ರ—ಬೇಗ ತಲೆಬಾಚಿಕೊಂಡು, ಒಕ್ಕೀಯ ಸೀರೆ ಉಟ್ಟುಕೋಂಡು.

ಎಂದ.

“ಏಕೋ ಚಂದ್ರ—ಉಂಟಿಲ್ಲ ನನ್ನ ಮೆರವಣಿಗೆ ನಾಡುತ್ತೀಯಾ ?”

“ಇಲ್ಲಮಾತ್ರ—ವಿರಣ್ಯ ನವರ ಧಿಯೇಟರಿನಲ್ಲಿ ಒಕ್ಕೀಯ ಸಿನೀಮಾ ಬಂದಿದೆ—‘ಹೇಮರೆಡ್ಡಿ ಮಲ್ಲಮ್ಮು’—ಎಲ್ಲರೂ ಹೋಗಿ ಬರೋಣ.”

“ಇನ್ನೂ ಅಡಿಗಿಯಾಗಿಲ್ಲವ್ಯ—ನಾನು ಬರುವ ಹಾಗಿಲ್ಲ. ನೀನೂ ಪಾತೂ ಹೋಗಿ ಬನ್ನಿ.

“ನೀನು ಬಾಮ್ಮು.”

“ನನ್ನ ದಿರಲಿ ಚಂದೂ—ಚಿಕ್ಕಪುಟ್ಟವರು ನೀವು ನೋಡಿ ಸಂತೋಷ ಪಟ್ಟರೆ ನಾನು ನೋಡಿದಂತೆಯೇ ಆಯಿತು.”

ಮೊದಲು ‘ಬಲ್ಲೀ’ ಎಂದು ಹೇಳಿದ ಪಾರ್ವತಿ ಅತ್ತೀಯ ಮಾತಿಗೆ ಕಟ್ಟುಬಿದ್ದ ಹೋಸಸೀರೆಯುಟ್ಟು ಸಿನೀಮಾಕ್ಕೆ ಹೋರಟು ನಿಂತಳು.

ಸಿನೀಮಾಕ್ಷೇ ಹೊಗುವ ದಾರಿಯಲ್ಲಿ ಚಂದ್ರಶೀಲಿರ ಪಾರ್ವತಿಯನ್ನು
ಮಾತನಾಡಿಸಲೆಟ್ಟಿಸಿದ

“ಅಮೃತಿಗೆ ನಿನ್ನ ಕಂಡರೆ ಬಲಪ್ರೀತಿ ಪಾತೂ....”

“ಹೂ !”

“ಯಾವದಕ್ಕೂ ನಾನು ನಿನ್ನಮೇಲೆ ಸಿಟ್ಟಾಗಬಾರದೆಂದು ಅಮೃತ
ಅಜ್ಞೆ ಮಾಡಿದ್ದಾಳೆ.”

“ಹೂ !”

“ಚಿಂಗಳಾರಿಗೆ ಬರುತ್ತೀರೂ ಪಾತೂ ?”

“ಹಕ್ಕಿ?”

“ಇನ್ನು ಮೇಲೆ ನಾವು ಅಲ್ಲಿಯೇ ಇರಬೇಕಾಗುತ್ತದೆ. ಶ್ರೀನಿವಾಸ
ರಾಯರು ಚಿಂಗಳಾರಿನಲ್ಲಿ ದೊಡ್ಡ ಲಾಯರು. ನಾನು ಕೆಲವು ದಿನಸ ಅವರ
ಕಳ್ಳೆರಿಯಲ್ಲಿದ್ದ ಕೆಲಸ ಕಲಿತುಕೊಂಡು, ಸ್ವತಂತ್ರವಾಗಿ ವಕೀಲಿವ್ನತ್ತಿ
ಆರಂಭಿಸುತ್ತೇನೆ.”

“ನಾನೊಬ್ಬಿಳೇ ಬರೋದಿಲ್ಲ.”

“ನಿನ್ನ ತಾಯಿ ನಮ್ಮ ಜತಿ ಇರುವಂತೆ ಮಾಡಬೇಕೆಂದು ಅಮೃನ
ಇಚ್ಛಿ.”

“ಅಮೃ ಬಂದರೆ ನಾನೂ ಬರುತ್ತೀನೆ.”

“ನಾನು ಮದುವೆಯಾಗಿರೋದು ನಿನ್ನೇ ವಿನಾ ನಿಮ್ಮನ್ಮನ್ನಲ್ಲ!”

“.....”

“ನೀನು ಏಕೆ ಹೀಗಾಡುತ್ತೀ ಪಾತು ?”

“ಹೇಗೆ?”

“ಒರಟು ಒರಟಾಗಿ ”

“.....”

“ಮಾತಾಡುವುದಕ್ಕಾಗುವುದಿಲ್ಲವೇ ?”

“ನೀವೇ ಮಾತಾಡಿ.”

“ನೀನು ಬಹಳ ಬೇಸರಪಡಿಸುತ್ತೀ ಪಾತೂ.”

“ನಾನು ಹಾಗೇ ಇರೋದು.”

ಡಿಂಹೆಟ್ಟಿರ್ ಬಳಗೆ ಬಂದ ಚಂದ್ರಶೇಖರ ಪ್ರಕ್ಕೆ ಕೊಂಡು,
ಹೆಂಡತಿಯಾಡನೆ ಹೋಗಿ ಕುಳಿತ.

ಆಟಿ ತಿರಂಭವಾಯಿತು.

ಭರವರೆಡ್ಡಿ, ಮಲ್ಲಿನ್ಯನ ಪ್ರಣಯುದ್ಧ ಶೈಗಳು ತೆರೆಯವೇಲೆ ಬಂದಾಗ
ಚಂದ್ರಶೇಖರ ಹೆಂಡತಿಯ ಕೈ ಒಡಿಯಲು ಪ್ರಯತ್ನಿಸಿದ. ವಾರ್ಷತಿ ಕೈ
ಕೊಡಪಿಕೊಂಡಬೇ.

“ಭರವರೆಡ್ಡಿ ಹೆಂಡತಿಯನ್ನು ಎಷ್ಟು ಸ್ತ್ರೀತಿಸುತ್ತಾನೆ ನೋಡು.”

“.....”

“ಗಂಡನನ್ನು ಕಂಡರೆ ಮಲ್ಲಿನಿಗೆ ಪ್ರ ಆದರೆ—ಎಷ್ಟು ವಿಶ್ವಾಸ !”

“.....”

“ನಿನ್ನ ಕೈಯಲ್ಲಿ ಮಾತಾಡುವುದಕ್ಕಿಂತ ಕಂಬಕ್ಕೆ ತಲೆಚಚ್ಚಿ
ಕೊಳ್ಳುವುದು ಲೇಸು.”

ಇಬ್ಬರೂ ಸಾಲಭಾಜಿಕೆಗಳಿಂತಿ ಕುಳಿತು ಚಿತ್ರನೋಡಿ ಮುಗಿಸಿದರು.

ಚಂದ್ರಶೇಖರ, ವಾರ್ಷತಿ ಮನೆ ತಲುಪುವ ವೇಳಿಗೆ ನಾಗಮ್ಯ ಎಲೆ
ಹಾಕಿ, ಅವರ ದಾರಿ ಸೋಡುತ್ತಿದ್ದಳು.

“ಸಿನಿಮಾ ಹೇಗಿತ್ತು ಚಂದ್ರೂ”

“ಚೆನ್ನಾಗಿತ್ತು ಮ್ಯಾ ” ಎಂದ್ದೇ ಚಂದ್ರಶೇಖರ ಉತ್ತರಿಸಿದ.

ವಾರನೆಯದಿನ ಬೆಳಿಗ್ಗೆ ಯವರಿಗೆ ಮಗನೊಂದಿಗೆ ಮಾತನಾಡಲು
ನಾಗಮ್ಯಿಗೆ ಅವಕಾಶ ಸಿಕ್ಕಲಿಲ್ಲ. ಕೊಟ್ಟಿ ಧರಿಸಿ ಹೊರಗೆ ಹೊರಡ
ಲನುವಾದ ಮಗನನ್ನು ನಾಗಮ್ಯ

“ಅಡಿಗೆಯಾಯಿತು. ಉಬ್ಬ ಮುಗಿ ಸಿ ಕೊಂಡೆ ಹೋಗಿದ್ದರೆ
ಚೆನ್ನಾಗಿತ್ತಲಿಪ್ಪ ” ಎಂದ್ದು.

“ಕೋಟೆನಲ್ಲಿ ಸ್ವಲ್ಪ ಕೆಲಸವಿದೆ. ಹನ್ನೆರಡು ಗಂಟೆಗೆ ಬಂದು
ಬಿಡುತ್ತೇನವ್ಯಾ”

“ಯಾಕೋ ಚಂದ್ರೂ—ಎನೋಂದು ಥರ ಇದ್ದೀ ?”

“ಇನ್ನು ಹೇಗಿರಬೇಕಮ್ಯಾ ?”

“ಪಾತೂ ಕೈಯಲ್ಲಿ ವ್ಯಾಜ್ಯವಾಡಿದೆಯಾ ?”

“ಅದಕ್ಕೆ ವ್ಯಾಜ್ಯವಾಡುವುದಕ್ಕೂ ಬರುವುದಿಲ್ಲವಲ್ಲವು;”

“ಪಾತೂ ಏನೂ ಅರಿಯದವಳು ಕಣೋ—ಹೊಸನ್ನಾಳ್—ಹೊಸಜನ್. ನಾಲ್ನು ದಿನ ಸುದಾರಿಸಿಕೊಳ್ಳಿಪ್ಪ. ಎಲ್ಲಾ ಸರಿಮೋಗುತ್ತೇದೆ.”

“ನನಗೆಲ್ಲಿ ಕಾದಿತ್ತುವು ಈ ಹೆಳ್ಳಿಗೊಡ್ಡು.”

“ನೀನು ಹೀಗೆ ಮಾತಾಡಿದರೆ ನನಗೆ ವ್ಯಾಸನವೂ ಆಗತ್ತೆ, ಕೊಷವೂ ಬರತ್ತೆ.”

“ನನ್ನ ಕಟ್ಟ ಸುಖ ನಿನ್ನ ಹತ್ತಿರ ಹೇಳಿಕೊಳ್ಳದೆ ಇನ್ನೆಲ್ಲಿ ಹೇಳಿಕೊಳ್ಳಲ್ಲ.”

“ಅದೇನೋ ಸರಿ—ಆದರೆ

“ನೀನು ಭಟ್ಟರ ಮಾತು ಕೇಳಬಾರದಾಗಿತ್ತುವು;”

“ಭಟ್ಟರಿಗಿಂತಲೂ ನಮ್ಮ ಹಿತ್ಯೇಸಿಗಳಾದವರು ಇನ್ನು ಯಾರಿದ್ದಾರೆ ಚಂದಾರ್.”

“ಅವರು ವೈದಿಕರು—ಲೌಕಿಕ ಅವರಿಗೆನು ಗೊತ್ತಾಗತ್ತುವು—ಪಾತೂ ಕಟ್ಟಿಕೊಂಡು ಈಗ ಅನುಭವಿಸೋನು ನಾನೋ ಭಟ್ಟರೋ ?”

“ಸಂಸಾರದ ಕಟ್ಟಸುಖ ಅರ್ಥವಾಗೋದೇ ತಡ—ಎಂಥವರಾದರೂ ಹಣ್ಣಾಗಿ ಹೋಗುತ್ತಾರೆ.”

“ಇಂದಲ್ಲ ನಾಳಿ ಪಾತೂಗೆ ವಿವೇಕ ಬರುತ್ತ ದೆಂದು ಸಂಬಿರುವೆಯಾ ?”

“ನಿಷ್ಪಂದೇಹವಾಗಿ !”

“ನಿನಗೆಲ್ಲೋ ಭಾರ್ಯಾತಿ. ಕರಂಟುಬಳ್ಳಿಗೆ ಎಷ್ಟು ನೀರೆರಿದರೂ ಅದು ಕರಂಟುಬಳ್ಳಿನೇ !”

“ಹೆಂಗಸರಿಗೆ ವಿವೇಕವಿಲ್ಲವೆಂದು ಗಂಡಸರೂ ಅವಿವೇಕಿಗಳಾಗುವುದು ಯಾವ ನ್ಯಾಯ ?”

“ಎಲ್ಲಾ ತಪ್ಪಾಗಿ ಗಂಡಸರದ್ದೀ ಅಲ್ಲವೇ ?”

“ಣಿ ! ಣಿ ! ನಾನು ಹಾಗನ್ನು ಲಾರೆ. ಪಾತೂ ಸ್ವಲ್ಪ ಮುಂಗೋಣಿ. ತಂದೆಯಿಲ್ಲದ ಮಗು, ಒಬ್ಬಳ್ಳಿ ಮಗಳು ಎಂದು ನರಸಮ್ಮ ಮುದ್ದಿನಿಂದ ಬೆಳಸಿದ್ದಾರೆ. ನಿನ್ನ ಮನಸ್ಸನ್ನು ತಿಳಿದು ಸದೆಡುಕೊಳ್ಳುವುದು ಅವಳಿಗೆ

ಪಾಠವಾಗಿಲ್ಲ. ನಾಲ್ಕುದಿನ ಕಳೆದರೆ ತಾನೇ ಪಾಠವಾಗುತ್ತದೆ. ಅಲ್ಲಿಯು ವರೆಗೆ ನೀನು ತಾಳೈಯಂದಿರಬೇಕು.”

“ಏನು ತಾಳೈಯೋ ಬಿಡಮ್ಮು; ನಿನ್ನ ಮಾತು ಮಾರಿ ನಡೆಯುವದು ನನಗೆ ಸಾಧ್ಯವಿಲ್ಲ. ನೀನು ಹೇಳಿದಂತೆ ಮಾಡುತ್ತೇನೆ”

ಎಂದು ಹೇಳಿ ಹೊರಟುಬಿಟ್ಟು.

ಮಗನ ಮನಃಕ್ಲೇಶವನ್ನು ಸಂಪೂರ್ಣವಾಗಿ ಅಥರ್ವಾದಿಕೌಂಡಿದ್ವಿನಾಗಮ್ಮನ ಕಣ್ಣಗಳಲ್ಲಿ ಹನಿಗೂಡಿದವು. ‘ಭಗವಂತಾ, ನನ್ನ ಕಂದನ್ನು ಸುಖಿಯಾಗಿ ಮಾಡಷ್ವ’ ಎಂಬ ಪ್ರಾರ್ಥನೆ ಅವರ ಶ್ವದಯದಿಂದ ಹೊರಹೊಮ್ಮುತ್ತು.

೨೦

ಮೂರು ದಿನಗಳ ಮತದಲ್ಲಿ ಕಳೆಯುವುದರೊಳಗೆ ಭಟ್ಟರಿಗೆ ಸಾಕು ಸಾಕಾಯಿತು, ಕೆಳಗಿನ ನೌಕರರನ್ನು ಮೊದಲುಗೊಂಡು ಮೇಲಧಿಕಾರಿಗಳ ವರೆಗೆ ವ್ಯಾಸಿಸಿದ್ದ ಕೈಕೊಳಿ ಭಟ್ಟರಿಗೆ ಜಿಗುಪ್ಪೆಯನ್ನು ಒಟ್ಟುಮಾಡಿತು. ಅತಿಥಿ ಅಭ್ಯಾಗತರ ಬಗ್ಗೆ ಅಧಿಕಾರವರ್ಗದವರು ತೋರುತ್ತಿದ್ದ ಅನಾದರ ಭಟ್ಟರ ಸಾತ್ವಿಕ ಪ್ರವೃತ್ತಿಯನ್ನು ಹಿಡಿದಲುಗಿಸಿತ್ತು.

“ಸೀತಾರಾಮು!”

“ಏನು ಶಾಸ್ತ್ರಿಗಳೇ?”

“ಇಲ್ಲಿ ಹೆಚ್ಚು ದಿನ ನಿಂತರೆ ನಾನೂ ಮತದ ಹೆಗ್ಗಣವಾಗಿಬಿಡುತ್ತೇ ನವ್ವಾ. ಮತದಲ್ಲಿ ನಡೆಯುವ ಅತ್ಯಾಚಾರ, ಅನಾಚಾರ ನಾನು ನೋಡಲಾರೆ. ಮತ, ಮರಗಳ ಬಗ್ಗೆ ತಿರಸ್ಯಾರ ಹಂಟ್ಟುವುದರ ಕಾರಣ ಅಥವಾಯಿತು. ನೀನು ನನಗೊಂದು ಉಪಕಾರ ಮಾಡಬೇಕ್ಕಳ್ಳಿಯಾ.”

“ಹೇಳಿ ಶಾಸ್ತ್ರಿಗಳೇ.”

“ಈ ಮರ ಬಿಟ್ಟು ನಾನು ಬೇರೆಕಡೆ ಇರುವುದಕ್ಕೆ ಗುರುಗಳ ಅಪ್ಪಣಿ ದೊರಕಿಸಿಕೊಡು.”

“ಅವರ ಎದುರು ನಿಲ್ಲಿವ ಧೈಯರ್ ನನಗೆಲ್ಲಿ ಬಂತು ಶಾಸ್ತ್ರಿಗಳೇ.”

“ನಾನೇ ಹೇಳಿಕೊಳ್ಳುತ್ತಿದ್ದೆ. ಆದರೆ ಇದು ನನಗೆ ಸಂಬಂಧಪಟ್ಟ ಮಾತು. ಹೇಳಿವುದಕ್ಕೆ ಸಂಕೋಚನಾಗುತ್ತದೆ.”

“ಮರ ಬಿಟ್ಟರೆ ನೀವು ಎಲ್ಲಿರುತ್ತೀರಿ?”

“ಶ್ರೀಗೇರಿಯಲ್ಲಿ ತೆಂಗಿನಗರಿಗಳಿಗೆ ಕ್ಷಮವಿಲ್ಲ. ನೀನು ಸ್ವಲ್ಪ ಸಹಾಯ ಮಾಡಿದರೆ ಬಂದು ಗುಡಿಸಲು ಹಾಕಿಕೊಳ್ಳುತ್ತೇನೆ.”

“ಹಾಗೇ ಆಗಲಿ. ಹೇಳುತ್ತೇನೆ. ಮರಡಲ್ಲಿ ನೀವಿರುವುದು ನನಗೂ ಇಷ್ಟವಿರಲಿಲ್ಲ.”

ಅಂದೇ ಸಂಜೀ ಭಟ್ಟರು ಶ್ರೀಶ್ರೀಗಳವರ ದರ್ಶನಕ್ಕೆ ಹೋದಾಗ ಅವರು ನೆಸುನಗುತ್ತಾ

“ಇಷ್ಟಬೇಗ ಮರಡವಾಸ ಬೇಸರವಾಯಿತೇ ಶಾಸ್ತ್ರಿಗಳೇ” ಎಂದು ಕೇಳಿದರು.

“ಮರಕ್ಕೆ ಬರುವವರು ಹೋಗುವವರು ಬಹಳ ಮಹಾಸ್ವಾಮಿ. ಈ ಜೀವ ಶಾಂತಿ ಬಯಸುತ್ತದೆ.”

“ಮೂರು ದಿನಸಕ್ಕೆ ಮರ ನಿಮಗಷ್ಟ ಬೇಸರವಾದರೆ ನನ್ನ ಪಾಡೇನು ಶಾಸ್ತ್ರಿಗಳೇ ?”

“ತಮ್ಮ ಸಹನೆ ಎಲ್ಲರಿಗೂ ಬರಬೇಕೆಂದರೆ ಹೇಗೆ ಸಾಧ್ಯ ?”

“ಒಳ್ಳಿಯದು. ನಿಮ್ಮ ಇಷ್ಟದಂತೆಯೇ ಆಗಲಿ.”

“ಅನುಗ್ರಹಿತನಾದೆ” ಎಂದರು ಭಟ್ಟರು.

ಸೀತಾರಾಮು ಬಂದು ‘ತಮ್ಮ ದರ್ಶನಾಕಾಂಕ್ಷಿಗಳಾಗಿ ಅರಮನೆಯ ವಿದ್ವಾಂಸರೋಬ್ಬರು ಬಂದಿದ್ದಾರೆ’ ಎಂದು ಗುರುಗಳಿಗೆ ಬಿನ್ನ ವಿಸಿದ. ಶ್ರೀಶ್ರೀಗಳವರು ‘ಅವರನ್ನ ಒಳಕ್ಕೆ ಬರವಾದು’ ಎಂದರು. ಅರಮನೆಯ ತೋಡಾ, ಶಾಲು ಧರಿಸಿದ್ದ ಮಧ್ಯವಯಸ್ಸಿನ ವಿದ್ವಾಂಸರೋಬ್ಬರು ಬಂದು ಗುರುಗಳಿಗೆ ಪ್ರಶಾಪಿಸಿದರು.

“ಯಾವ ಉರು ತಮ್ಮದು ಪಂಡಿತರೇ ?”

“ನನ್ನದು ನಂಜನಗೂಡು ಸ್ಥಳ. ಆಸಾಫಾನ ವಿದ್ವಾಂಸನಾಗಿದ್ದೇನೆ. ನನ್ನ ಹೆಸರು ನಂಜುಂಡ ಶಾಸ್ತ್ರಿ.”

“ಬಹಳ ಸಂತೋಷ. ಏನು ಇಷ್ಟದೂರ ಬಂದದ್ದು ?”

“ಗೀತಾಭಾಷ್ಯ ಬರೆದಿದ್ದೇನೆ. ಆದನ್ನ ತಮ್ಮ ಸನ್ನಿಧಿಗೆ ಒಪ್ಪಿಸಿ ಅಶೀವಾದವನ್ನಾಗಿ ಬಂದಿದ್ದು.”

ಎಂದು ರೇಣ್ಮೆಮುಡಿಯಲ್ಲಿ ಸುತ್ತಿದ್ದ ಹಸ್ತಪ್ರತಿಯನ್ನು ತೆಗೆದು ಶ್ರೀಶ್ರೀಗಳವರ ಮುಂದಿಟ್ಟು ಕೈಕಟ್ಟಿ ನಿಂತುಕೊಂಡರು.

“ಕುಳಿತುಕೊಳ್ಳಿ”

ನಂಜುಂಡ ಶಾಸ್ತ್ರಿಗಳು ಕುಳಿತು

“ಗ್ರಂಥ ಸಾವಿರ ಪುಟವಾಗಿದೆ. ಅಚ್ಚು ರಾಕಿಸಬೇಕೆಂದಿದ್ದೇ ನೇ.”

“ಆಗಬಹುದು ನಿಮ್ಮ ಭಾಷ್ಯದಲ್ಲಿ ಗೀತೆಯಲ್ಲಿರುವ ಸತ್ಯದರ್ಶನ ವಾಡಿಸಲು ಪ್ರಯತ್ನಿಸಿರುವರೋ ಅಥವಾ ಗೀತಾಭಾಷಣದಿಂದ ನಿಮ್ಮ ಮನಸ್ಸಿನ ಮೇಲಾದ ಪರಿಣಾಮವನ್ನು ವಿವರಿಸಲೇತ್ತಿ ಸಿರುವರೋ?”

“ಸರ್ವಜ್ಞ ರೂ ತ್ರಿಕಾಲಜ್ಞಾನಿಗಳೂ ಆದ ತನುಗೆ ನಾನು ಹೇಳತಕ್ಕ ದ್ವೇಸಿದೆ? ರಾಜ್ಯವೇದವಾದ ಗೀತೆಯ ಸತ್ಯದರ್ಶನ ವಾಡಿಸುವುದು ನನ್ನಿಂದ ಸಾಧ್ಯವೇ? ನನ್ನ ಅಲ್ಪಮತಿಗೆ ಹೊಳೆದ ಭಾವನೆ, ಪಿಚಾರಗಳನ್ನು ಷೈಗ್ಯ ಗ್ರಂಥದಲ್ಲಿ ವಿವರಿಸಿದ್ದೇನೆ. ತಾಫ್ಫೇನ್ನೇ ಪರಾಮರ್ಶಿಸಬೇಕು.”

“ಅಗತ್ಯಪಿಲ್ಲ—ಗೀತೆಯ ಆವೃತ್ತಿ ಶೋ ಪದೇ ಶಿವನನ್ನು ಹೇಳುವ ಪ್ರಯತ್ನ ನಿಷ್ಪತ್ತಿ ವಾಡಿದ್ದರೆ ನಾನು ಅದನ್ನು ಸೋಜಬಹುದಾಗಿತ್ತು— ಪ್ರಯೋಜನವನ್ನು ಪಡೆಯಬಹುದಾಗಿತ್ತು. ನಿಷ್ಪತ್ತಿ ಹೇಳಿಹೊರಟಿರುವುದು ಶ್ರೀಕೃಷ್ಣನ ಗೀತೆಯನ್ನಿಲ್ಲ. ನಿಮ್ಮ ಗೀತೆಯನ್ನು! ತನ್ನ ಬುದ್ಧಿಗೆ ಅಳವಡುವ ವಿಚಾರಗಳನ್ನು ಮಂಡಿಸುವ ಸ್ವಾತಂತ್ರ್ಯ ಎಲ್ಲಾರಿಗೂ ಇಡೆ. ಯಾವುದು ಸೂಕ್ತ, ನಾಯ, ಧರ್ಮ ಎಂದು ನಿಮಗೆ ಶೋರಿತೋ ಅದನ್ನೇ ನಿಷ್ಪತ್ತಿ ಬರೆದಿರುವಿರಿ—ಅದರ ಬಗ್ಗೆ ನಾನು ಪರಾಮರ್ಶ ವಾಡುವ ಅಗತ್ಯ ವೇನಿದೆ?”

ಎಂದವರೇ ಸಿತಾರಾಮು ಕಡೆ ತಿರುಗಿ ‘ಏಜಂಟಿರನ್ನು ಕರೆ’ ಎಂದರು.

ಏಜಂಟಿರು ಬರಲು ಶ್ರೀ ಶ್ರೀಗಳವರು

“ಸೋಡಿ-ಷಾ ವಿದ್ವಾಂಸರು ಬಹಳ ದೂರದಿಂದ ಬಂದಿದ್ದಾರೆ. ಗೀತೆಯ ಮೇಲೆ ಭಾಷ್ಯ ಬರೆದಿದ್ದಾರೆ. ಇವರಿಗೆ ಯೋಗ್ಯ ಸನ್ಯಾಸ ಮಾಡಿ ಕಳುಹಿಸಿ ಕೊಡಿ” ಎಂದರು.

ಏಜಂಟಿರೋಂದಿಗೆ ಪಂಡಿತರು ಹೋಗಲು ಶ್ರೀ ಶ್ರೀಗಳವರು ಭಟ್ಟರ ಕಡೆ ತಿರುಗಿ

“ಕೇವಲ ಪಾಂಡಿತ್ಯಬಲದಿಂದ ಪ್ರಸ್ಥಾನತ್ವಯ ಅಥವಾಗುತ್ತದೆಂದು

ಜನ ಭಾವಿಸುತ್ತಾರೆ. ತ್ರಿಪುಟಿ*ಯನ್ನು ಭೇದಿಸದೆ ಅಥ್ಯಾತ್ಮಜ್ಞಾನ ದೊರಕಿಸಲು ಸಾಧ್ಯವೇ? ಸರ್ವಭೂತಸ್ಥಾಸಿಯಾದ ಪರಮಾತ್ಮನ ಸೆಲೆ ಯನ್ನು ಅರಿತರಲ್ಲವೇ ನಮಗೆ ಅವನ ವಿವಿಧ ಭಾವ, ರೂಪ, ವಿಚಾರಗಳ ಜ್ಞಾನ ಲಭಿಸುವುದು.”

“ಗುಹ್ಯಾಗುಹ್ಯಾತರವಾದ ಅಥ್ಯಾತ್ಮ ಅಭಿವೃತ್ತಿಗೆ ನಿಲುಕುವುದೇ?”

“ನಿಲುಕುತ್ತದೆ. ಆದರದು ಸಾಧಕನ ಉತ್ಸಾಹಂತಿಸಿತ್ತಿಯನ್ನು ವಲಂಬಿಸುತ್ತದೆ. ಶಬ್ದಪಾಠ ಮಾಡುತ್ತಿರುವವರು ಸಾಂಖ್ಯಕ್ಕೆ ಟೇಕೆ ಬರೆಯಲೆತ್ತಿಸಿದರೆ ಏನು ಸಾಫ್ರೆಕೆ?”

ಎಂದು ಮುಗಳ್ಳಿಗೆ ಬೀರಿ

“ನಿಮ್ಮ ಪಣಕುಟಿಗೆ ನಾನು ಆಗಾಗ್ಗೆ ಬರಬಹುದೇ?” ಎಂದು ಕೇಳಿದರು.

“ಎಂಥ ಪ್ರಶ್ನೆ ಮಹಾಸ್ವಾಮಿ. ವಿದುರನ ಮನಿಗೆ ಭಗವಂತ ಬರುವುದಕ್ಕೆ ಅಪ್ಯಂತ ಪಡೆಯಬೇಕೆ?”

“ನೀವು ವಿದುರ ಎನ್ನತ್ತಲೇ ಜ್ಞಾಪಕಕ್ಕೆ ಬಂತು ಶಾಸ್ತ್ರಗಳೇ. ಕೆಲವು ದಿವಸಗಳ ಹಿಂದೆ ಇಲ್ಲಿಗೊಬ್ಬ ಕಮ್ಮನಿಸ್ತರು ಬಂದಿದ್ದರು. ಎಲ್ಲ ಧರ್ಮಗಳೂ ಸುಳ್ಳ, ಕಮ್ಮನಿಸ್ತ ಧರ್ಮವೋಂದೇ ಸತ್ಯ ಎಂದು ಅವರು ಪ್ರತಿ ಪಾದಿಸುತ್ತ ಜಗತ್ತಿನ ಅತ್ಯಂತ ಶ್ರೀನೃಪ್ರವಾದಿಯೆಂದರೆ ಕಾರ್ಲಮಾಕ್ಸ್ ಒಬ್ಬನೇ ಎಂದು ಹೇಳಿದರು. ನಾನು ಅವರ ತತ್ವಾರ್ಥ ಸಂಗ್ರಹಿಸಿಕೊಂಡು ‘ಶ್ರೀ ಕೃಷ್ಣ ನಿಗಿಂತಲೂ ದೊಡ್ಡ ಕಮ್ಮನಿಸ್ತ ಇಲ್ಲ. ಕಾರ್ಲಮಾಕ್ಸ್ ಕಮ್ಮನಿಸಂ ಚೋಧಿಸುವುದಕ್ಕೆ ಸಹಸ್ರಾರು ವರ್ಣಗಳ ಮುಂಚೆಯೇ ಯದು ನಂದನ ಈ ಧರ್ಮವನ್ನು ಪ್ರತಿಪಾದಿಸಿದ್ದಾನೆ. ಶ್ರೀ ಕೃಷ್ಣನ ಜೀವನವನ್ನೇ ನೋಡಿ. ಆತ ಜನ್ಮ ತಳೆದುದು ಕಾರಾಗೃಹದಲ್ಲಿ; ಬಾಲ್ಯ ಕಳೆದುದು ಗೋಕುಲದ ಗೋವಳರ ಜತೆಯಲ್ಲಿ. ಆತನ ಪರಮ ಸ್ವೀಕೃತ ಕುಚೇಲ. ಮಧುರೆಗೆ ಬಂದಾಗ ಆತ ಅನುಗ್ರಹಿಸಿದುದು ಹೂ ಕಟ್ಟಿವ ಕುಬ್ಜೀಯನ್ನು. ಹೆಸ್ತಿನಾಪುರದ ಚಕ್ರಾಧಿಪತಿ ಅವನ ಕೈಂಕರ್ಯಕ್ಕೆ ಟೊಂಕಕೆಟ್ಟ ನಿಂತಿದ್ದಾಗ

* ಜ್ಞಾತ್ಮ, ಜ್ಞಾನ, ಜ್ಞೇಯ

ಕೈನ್ನ ಪ್ರಸಾದ ಸ್ವೀಕರಿಸಿದುದು ವಿದುರನ ಮನೆಯಲ್ಲಿ. ತ್ಯಾಗದಲ್ಲಿಯೇ ಹುಟ್ಟೆ ಬೆಳೆದ ಈ ವಿಭೂತಿ ಪುರುಷ ಕೊನೆಗೆ ತನ್ನ ಕೈವಲ್ಯ ಕಂಡುದು ಗೊಂಡಾರಣ್ಯದಲ್ಲಿ—ನಿಷಾದ ಪುತ್ರನ ಕೈಯಲ್ಲಿ’ ಎಂದು ಹೇಳಿದೆ.”

ಶ್ರೀ ಶ್ರೀಗಳವರು ತಮ್ಮ ವಿಚಾರಲಹರಿಯಲ್ಲಿ ನ್ಯೂವರೀತುದನ್ನು ಕಂಡು ಸೀತಾರಾಮು ಮೆಲ್ಲಿನೇ ‘ಸಂಘಾ ಪೂಜೆಯ ವೇಳೆಯಾಯಿತು’ ಎಂದು ಎಚ್ಚರಿಸಿದ. ಶ್ರೀ ಶ್ರೀಗಳವರು ಜಗ್ಗನೇದ್ದು

“ಶಾಸ್ತ್ರಿಗಳೇ—ನನಗೊಂದು ಉಪಕಾರಮಾಡಿ” ಎಂದರು.

“ಅಪ್ಯಣೆಯಾಗಲಿ,”

“ಸೀತಾರಾಮಸಿಗೆ ಉಪನಿಷತ್ತಾ ಪಾಠ ಆರಂಭಿಸಿದೆ. ಕೆಲವು ಕಾರಣಗಳಿಂದ ಮುಂದುವರಿಸಲು ನನಗೆ ಸಾಧ್ಯವಿಲ್ಲವಾಗಿದೆ. ನೀವು ಅವನಿಗೆ ಇತರ ಉಪನಿಷತ್ತುಗಳ ಪಾಠ ಹೇಳಿ. ಕರೆದಿಂದ ಆರಂಭಿಸಿ.”

“ಅಜ್ಞೆ” ಎಂದು ಶಾಸ್ತ್ರಿಗಳು ವಿನಮ್ರರಾಗಿ ತಲೆ ಬಗ್ಗೆ ಸಿದರು.

೭೧

ಭಟ್ಟರ ಪರ್ಣಕುಪೆ ಸಿದ್ಧವಾಯಿತು. ಕುಟೀರ ಸಿದ್ಧವಾದ ಕ್ಷೇಣವೇ ಭಟ್ಟರು ಅಲ್ಲಿಗೆ ವಾಸಕ್ಕೆ ಬಂದುಬಿಟ್ಟರು. ಭಟ್ಟರ ಜತೆಯಲ್ಲಿಯೇ ಸೀತಾರಾಮು ಇರಬೇಕೆಂದು ಗುರುಗಳು ಆಜ್ಞೆನಾಡಿದರು.

ಪ್ರತಿನಿತ್ಯ ಭಟ್ಟರೇ ಅಡಿಗೆನೂಡಿ ಶಿಷ್ಯನಿಗೆ ಬಡಿಸಿ ತಾವೂ ಉಟ್ಟ ಮಾಡುತ್ತಿದ್ದರು.

ಒಂದು ಶಬ್ದ ಗುರುವಾರ ಗುರ್ವಾಜ್ಞಿ ಯಂತೆ ಸೀತಾರಾಮನಿಗೆ ಕರೋವ ನಿಷತ್ತಿನ ಪಾಠ ಆರಂಭಿಸಿದರು.

“ಕರೋವನಿಷತ್ತು ದಕೋವನಿಷತ್ತುಗಳಲ್ಲಿ ಒಂದಾಗಿದೆ. ಇದರಲ್ಲಿ ಮಣಿ ಕವಿಯಾಗಿ ಪರತತ್ತುವನನ್ನು ಬಹಳ ಸುಂದರವಾಗಿ ನಿರೂಪಿಸಿದ್ದಾನೆ.

ರಾಜಮಹಾರಾಜರಿಗೆ ಸಾಧ್ಯವಾಗುವ ವಿಶ್ವಜಿತಾಯಾಗವನನ್ನು ಆಶೆ ಬುರುಕನಾದ ವಾ ಜ ಶ್ರೀ ವ ಸ್ತ ಕೈಗೊಳ್ಳುತ್ತಾನೆ. ಅವನು ದಾನವಿತ್ತು ಬಡಕಲು ಆಕಳೆಗಳನ್ನೂ ದನಗಳನ್ನೂ ಕಂಡು ಮನನೋಂದ ಅವನ ಜಿಕ್ಕು ಮಂಗ ನಚಿಕೇತ ‘ತುದಿ, ನನ್ನನನ್ನ ಯಾರಿಗೆ ದಾನ ಕೊಡುವೆ’ ಎಂದು ಕೇಳುತ್ತಾನೆ. ಇದೇ ಪ್ರಶ್ನೆಯನ್ನು ಮಂಗ ಮೂರು ಬಾರಿ ಕೇಳಿ ಹೀಡಿಸಲು ಕೋಣಿಷ್ಟನಾದ ವಾಜಶ್ರವಸ್ತು ‘ಯಮನಿಗೆ’ ಎಂದು ಹೇಳುತ್ತಾನೆ. ಕೋಪ ವಿಳಿದ ಮೇಲೆ ವಾಜಶ್ರವಸ್ತಿಗೆ ಪಶ್ಚಾತ್ತಾಪ ಹುಟ್ಟಿ ‘ಅಯ್ಯೋ ನಾನೆಂಥಾ ಅವನೇಕ ನಾಡಿಬಿಟ್ಟೆ’ ಎಂದುಕೊಂಡು ಮಗನನ್ನು ಸಮಾಧಾನಗೊಳಿಸಲು ಪ್ರಯತ್ನಿಸುತ್ತಾನೆ. ದೃಢಮನಸ್ಸನಾದ ನಚಿಕೇತ ತಂದೆಯ ಮಾತನ್ನು ಸತ್ಯವನನ್ನು ಗಿಸಲು ನಿರ್ಧರಿಸಿ ಯಮನ ಬಳಿಗೆ ಹೊರಡುತ್ತಾನೆ.

ನಚಿಕೇತ ಯಮಲೋಕ ಮುಟ್ಟಿದಾಗ .ಯಮ ಉರಿನಲ್ಲಿರಲಿಲ್ಲ. ಯಮಲೋಕದ ನಿರಾಸಿಗಳು ಅವನನನ್ನು ಒಳಗೆ ಬರಮಾಡಿಕೊಂಡು ಆದರಿಸಿ ಸತ್ಯರಿಸಲೂ ಇಲ್ಲ. ನಚಿಕೇತ ಯಮನ ಆಗಮನವನ್ನೇ ನಿರೀಕ್ಷಿಸುತ್ತಾ ಮೂರು ದಿವಸ ನಿದ್ರಾಹಾರಗಳಿಲ್ಲದೆ ಅವನ ಮನೆ ಬಾಗಿಲು ಕಾಯುತ್ತಾ ಕೊಡುತ್ತಾನೆ.

ಪ್ರವಾಸಮುಗಿಸಿಕೊಂಡು ಬಂದ ಯಮಧರ್ಮರಾಜ ವಚನಸ್ವಿಯಾದ ಪಟ್ಟವನನ್ನು ನೋಡಿ, ಅವನ ಶ್ರದ್ಧೆ, ನಿಷ್ಠೆಗಳನ್ನು ಮೆಚ್ಚಿಕೊಂಡು ಆದರಿಸಿ ಸತ್ಯರಿಸಿ ‘ಮೂರು ದಿನಗಳಿಂದ ಪ್ರತಿಷ್ಠನಾಗಿ ಕುಳಿತಿರುವ ವೀರಕುಮಾರ, ನಿನ್ನ ನಿಶ್ಚಲತೆ ಕಂಡು ಯಮ ಸಂತುಪ್ತನಾಗಿದ್ದಾನೆ. ನೀನು ಇಲ್ಲಿ ಕಳೆದ ಮೂರು ದಿನಗಳಾಗಿ ಮೂರು ವರಗಳನ್ನು ಕೊಡಲು ನಿಶ್ಚಯಿಸಿದ್ದೇನೆ. ಕೇಳಿ, ನಿನಗೇನು ಬೇಕು’ ಎಂದು ಹೇಳುತ್ತಾನೆ.

ವಿಶ್ವಕ್ಷೇತ್ರ ಕರಾಳನಂತೆ ಕಂಡುಬರುತ್ತಿದ್ದ ಯಮ ಸೌಮ್ಯನಾಗಿ ಪ್ರತ್ರ ಪ್ರೇಮದಿಂದ ತನ್ನನ್ನು ಮಾತನಾಡಿಸಿದುದನ್ನು ಕಂಡು ನಚಿಕೇತನಿಗೆ ಪರಮಾನಂದವಾಯಿತು.

ನಚಿಕೇತ ಕೇಳಿದ ನೋಡಲನೆಯು ವರ :

‘ಭಗವಾನ್, ನನ್ನ ತಂದೆ ನನ್ನ ಮೇಲೆ ಕೋಸಗೊಂಡಿದ್ದಾನೆ. ನಾನು ಮರಳ ಹೋದಮೇಲೆ ತಂದೆ ಪ್ರಸನ್ನನಾಗುವಂತೆ ವರ ಕರುಣಿಸು’ ಎಂದು ಬೇಡಿದ. ಯಮ ಸಹಾಸವದನನಾಗಿ ‘ತಥಾಸ್ತ. ಮೃತ್ಯುಮುಖದಿಂದ ಪಾರಾಗಿ ಬಂದ ನಿನ್ನನ್ನು ನೋಡಿ ವಾಜಶ್ರವಸ್ ಆಸಂದದಭರಿತನಾಗುತ್ತಾನೆ’ ಎಂದು ಅಶ್ವಸನವಿತ್ತ.

ನಚಿಕೇತ ಕೇಳಿದ ಎರಡನೆಯು ವರ :

‘ಮುಪ್ಪ, ಸಾವು, ಹಸಿನೆ, ನೀರಡಿಕೆ, ಭಯ, ಶೋಕ, ಮೃತ್ಯುವಿಲ್ಲದ ಸ್ವರ್ಗವೊಂದಿದೆಯೆಂದು ಕೇಳಿದ್ದೇನೆ. ಆ ಸ್ವರ್ಗ ಸೇರುವ ಮಾಗ್ರ ಯಾವದು ಅಪ್ಪಣಿಯಾಗಬೇಕು.’

ವಯೋಧಮರ್ವಿಂದಿನ ನಚಿಕೆತನ ದಿವ್ಯಚಿಂತನೆ ಕಂಡು ಸಂತುಷ್ಟಿ ನಾದ ಯಮಥಮರ್

‘ನಚಿಕೆತ, ಬಹಳ ಮುಖ್ಯವಾದ ಪ್ರಶ್ನೆಯನ್ನೇ ನೀನು ಕೇಳಿರುವೆ. ನಾನು ಹೇಳುವುದನ್ನು ಚಿತ್ತವಿಟ್ಟು ಲಾಲಿಸು. ಲೋಕದಲ್ಲಿ ಎಲ್ಲರೂ ಸುಖ ವನ್ನು ಹೇಣಿಕುತ್ತಾರೆ, ಸ್ವಗರುವನ್ನು ಬಯಸುತ್ತಾರೆ. ಯಜ್ಞ ಯಾಗಾದಿ ಕರ್ಮಗಳಿಂದ, ಪುಣಿಕರ್ಮಗಳಿಂದ ಆ ಲೋಕ ಪ್ರಾಪ್ತವಾಗುತ್ತದೆ. ಸಕಲ ಯಜ್ಞ ವಿಧಿಗೂ ಅಗ್ನಿಯೇ ಮೂಲ. ಶ್ರೀಷ್ಟ ತರ ಪಸ್ತುಪ್ರಾಪ್ತಿಗಾಗಿ ಹೀನ ಪಸ್ತು ತ್ಯಾಗವೇ ಯಜ್ಞ. ಆಹವನೀಯ, ಅನಾಪಹಾರ್ಯ, ಗಾಹರವತ್ಯ ಎಂಬ ಮೂರು ಅಗ್ನಿಗಳನ್ನಿಂಟ್ವು ಜ್ಞಾನಾರ್ಥ್ಯಯನ, ದಾನಕರ್ಮಗಳಲ್ಲಿ ನಿರತನಾಗಿರುವವನು ಜನ್ಮನ್ವಯತ್ಯವನ್ನು ಜಯಿಸಬಲ್ಲ. ಅಗ್ನಿಯನ್ನು ಭಕ್ತಿಯಿಂದ ಆರಾಧಿಸುವವನು ಪೂಜಾರಜ್ಞಾನಿಯಾಗಿ ಶಾಂತಿಸುಖವನ್ನು ನುಭವಿಸುತ್ತಾನೆ. ಜ್ಞಾನ, ಅರ್ಥಯನ, ಅನುಷ್ಠಾನಗಳ ಪೂರ್ಣಚೋಧವನ್ನು ಪಡೆದು ಯಾವನು ಅಗ್ನಿಯ ಅನುಷ್ಠಾನ ಮಾಡುತ್ತಾನೋ ಅವನು ಮರಣಕ್ಕೆ ಮೊದಲೇ ವೃತ್ಯಪಾಶವನ್ನು ನಾಶಗೊಳಿಸುತ್ತಾನೆ. ಇದನ್ನೇ ನಾನು ಇನ್ನು ಮೇಲೆ ಸಿನ್ನ ಹೆಸರಿನಿಂದ ನಚಿಕೆತಾಗ್ನಿ ಎಂದು ಕರೆಯುತ್ತೇನೆ.’

ನಚಿಕೆತ ಕೇಳಿದ ಮೂರನೆಯ ವರ :

‘ಅನುಗ್ರಹಿತನಾದೆ ಭಗವಾನ್. ಮೂರನೆಯ ವರ ಬೇಡಲು ಅಪ್ಯಣಿ ಕೊಡು.’

‘ಅವಶ್ಯಕವಾಗಿ ಆಗಲಿ.’

‘ಮನುಷ್ಯನು ಮರಣಹೊಂದಿದ ಮೇಲೆ ಅವನು (ಅಂದರೆ ಅವನ ಆತ್ಮ) ಇರುತ್ತಾನೆಂದು ಕೆಲವರು, ಅವನು ಇರುವುದಿಲ್ಲ ಎಂದು ಕೆಲವರು ವಾದ ಮಾಡುತ್ತಾರೆ. ಈ ಒಗ್ಗೆ ನನಗೆ ನಿತ್ಯತಜ್ಞಾನವನ್ನು ಕರುಣಿಸು.’

ನಚಿಕೆತನ ಮೂರನೆಯ ವರವೇನೆಂಬುದನ್ನು ರಿತ ಯಮಥಮರ್ ಚಕ್ಷಿತನಾದ. ತನ್ನ ಕೆವಿಗಳನ್ನು ತಾನೇ ನಂಬಿದಾದ. ನಚಿಕೆತನನ್ನು ಹಲವು ಬಾರಿ ಆಪಾದಮಸ್ತಕ ನೋಡಿ

‘ನಚಿಕೆತ, ಇದು ಬಹಳ ಕ್ಷಿಪ್ರ ಸಮಸ್ಯೆ. ದೇವಾಧಿದೇವತೆಗಳೇ ಇದನ್ನು ಚಚ್ಚೆಮಾಡಿ ವಿಫಲರಾಗಿದ್ದಾರೆ. ಎಳೆಯ ಬಾಲಕನಾದ ನಿನಗೇಕೆ ಇದರ ಗೊಡವೆ. ಬೀರೋಂದು ವರವನ್ನು ಕೇಳು. ಸಂತೋಷದಿಂದ ಕೊಡುತ್ತೇನೆ’

‘ಭಗವಾನ್, ದೇವಾಧಿದೇವತೆಗಳಿಗೂ ಒಗೆಹರಿಯದ ಪ್ರಶ್ನೆಯ ಬಗ್ಗೆ ನೀನು ಬೆಳೆಕು ಚೆಲ್ಲಬೇ ಇನ್ನು ಯಾರು ಚೆಲ್ಲಬೇಕು. ನನಗೆ ಈ ವರ ಬೇಕಲ್ಲದೆ ಬೇರೆ ವರ ಬೇಕಿಲ್ಲ.’

‘ಪ್ರಿಯ ನಚಿಕೆತ, ಹಟೆ ಮಾಡಬೇಡವ್ವು—ನೂರು ವರ್ಷ ಬದುಕಿ ಬಾಳುವ ಮಕ್ಕಳು ಮೊಮ್ಮೆಕ್ಕೆಳನ್ನಿಂದ್, ಪಶುಗಳನ್ನಿಂದ್, ಅನೇ, ಕುದುರೆಗಳನ್ನಿಂದ್, ವಿಶಾಲವಾದ ಭೂಮಿಯನ್ನಿಂದ್, ನೀನು ಕೋರುವಷ್ಟು ಆಯುಷ್ಯವನ್ನು, ಈ ಲೋಕದ ಅರಸುವದವಿಯನ್ನಿಂದ್, ಸುರಸುಂದರಿಯನ್ನಿಂದ್, ಮಿರಾಸುವ ರಮಣಿಯನ್ನಿಂದ್, ಸಕಲ ಭೋಗಗಳನ್ನುನುಭವಿಸುವ ಸಾಮಧ್ಯವನ್ನು ವರವಾಗಿ ಕೊಡಲು ಸಿಧ್ಧನಿಡ್ದೇನೆ—ಈ ವರದ ಅಪೇಕ್ಷೆಯನ್ನು ಮಾತ್ರ ಬಿಟ್ಟುಬಿಡು.’

‘ವೃತ್ತುದೇವಾ, ಇವೆಲ್ಲ ನಶ್ವರ. ಇವೆಲ್ಲವೂ ಸಾವಿನ ನೀಳಲಿನಲ್ಲಿ ಬಾಳುವ ಕ್ಷೇತ್ರಿಕ ವಸ್ತುಗಳು. ಅವುತ್ತಮೂತ್ತಿಯಾದ ನಿನ್ನಡಿಗೆ ಬಂದು ಈ ಅಲ್ಪ ವಿಷಯಗಳನ್ನು ಬೇಡಲೇ? ಯಾವ ತತ್ತ್ವದ ಬಗ್ಗೆ ಚಚ್ಚೆ ನಡೆದು ಇನ್ನೂ ನಿಗೂಢವಾಗಿ ಉಳಿದಿದೆಯೋ ಆ ಮಹತ್ವದ ಪ್ರಶ್ನೆಯನ್ನು ಬಿಡಿಸಿ ನನ್ನನ್ನು ಉದ್ದರಿಸು.’

ಯಮಧಮರಾಜನಿಗೆ ಮಹದಾನಂದವಾಯಿತು. ಲೋಕದ ಸಮಸ್ತ ಸುಖಭೋಗಗಳನ್ನಿಂದ ನಿರಾಕರಿಸಿ ಅವೃತ್ತಜ್ಞಾನವೊಂದನ್ನೇ ಬಯಸುತ್ತಿದ್ದ ಬಾಲಕನ ಬಗ್ಗೆ ವಿಶೇಷ ಮಮತೆಯುಂಟಾಯಿತು.

‘ನಚಿಕೆತ, ನಾನು ಹೇಳುವ ರಹಸ್ಯಜ್ಞಾನವನ್ನು ರಿಯಲು ನೀನು ಎಲ್ಲ ರೀತಿಯಂದಲೂ ಅಧಿಕಾರಿಯಾಗಿರುವೆ. ಕೇಳು—

ಲೋಕದಲ್ಲಿ ಕ್ಷೇಣಭಂಗುರವಾದ ಶ್ರೀಯಸ್ಸನ್ನು ಬಯಸುವರೆಗೆ ಹೆಚ್ಚು; ಶ್ರೀಯಸ್ಸನ್ನು ಬಯಸುವರು ವಿರಳ. ಶ್ರೀಯಸ್ಸನ್ನು ಬಯಸುವವನು ವಿಷಯೋಪಭೋಗಗಳಲ್ಲಿ ಮಗ್ನಾಗಿ ಅಪರಿಮಿತ ಕಷ್ಟಗಳನ್ನು ನು

ಭವಿಸುತ್ತಾನೆ, ಜನನ ಮರಣಗಳ ಚಕ್ರಕ್ಕೆ ಸಿಲುಕಿ ಅವನ ಅನವರತ ಸುತ್ತುತ್ತಾನೆ. ಆತ್ಮಜ್ಞಾನ ಪಡೆಯುವವನು ಎಲ್ಲ ಬಂಧನಗಳಿಂದ ಮುಕ್ತ ನಾಗುತ್ತಾನೆ. ಜನನ ಮರಣಗಳನ್ನು ಗೆದ್ದು ಧೀರನಂತೆ ನಿಲ್ಲುತ್ತಾನೆ. ದೇಹ ವಿನಾಶಿ, ಆತ್ಮ ಅವಿನಾಶಿ. ಆತ್ಮನಿಗೆ ಹುಟ್ಟು ಸಾವುಗಳಲ್ಲ. ಅವನು ಅಣುವಿನಲ್ಲಿ ಅಣುವಾಗಿದ್ದಾನೆ, ಮಹತ್ತಿನಲ್ಲಿ ಮಹತ್ತಾಗಿದ್ದಾನೆ. ಪ್ರವಚನ, ತರ್ಕ, ಬುದ್ಧಿಗೆ ಅವನು ನಿಲುಕುವುದಿಲ್ಲ. ಶೋಕರಹಿತನಾ, ನಿಷ್ಘಾಮನೂ ಆದವನೇ ಆತ್ಮನ ನಿಜಸ್ಪರ್ಧಾಪವರಿಯಬಲ್ಲ.

ಇಂದ್ರಿಯಾತೀತನಾದ ಆತ್ಮನನ್ನು ಇಂದ್ರಿಯಗಳ ಮುಖೇನ ತಿಳಿಯಲು ಸಾಧ್ಯವಿಲ್ಲ. ನಮ್ಮ ವಾಣಿಯನ್ನು ಮನಸ್ಸಿನಲ್ಲಿ, ಮನಸ್ಸನನ್ನು ಬುದ್ಧಿಯಲ್ಲಿ (ಅಥವಾ ಜ್ಞಾನಶಕ್ತಿಯಲ್ಲಿ) ಅವೃತ್ತದಲ್ಲಿ, ಶಾಂತಾತ್ಮನಲ್ಲಿ ಸ್ಥಿರ ಪಡಿಸಬೇಕು. ಇದೇ ಲಯಯೋಗ. ಈ ಯೋಗ ಸಾಧಿಸಿದ ಹೊರತೂ ಆತ್ಮಜ್ಞಾನ ಲಭಿಸುವುದಿಲ್ಲ. ಆತ್ಮಜ್ಞಾನ ಸಾಧಿಸುವವನಿಗೆ ಇಂದ್ರಿಯ ಪ್ರವೃತ್ತಿಗಳು ಅಡ್ಡಿ ಬರುತ್ತವೆ. ಸಾಧಕ ಧೀರನಂತೆ ಅವುಗಳನ್ನೇ ದುರಿಸಿ ಜಯಿಸಬೇಕು. ಈ ಶರೀರವೇ ಒಂದು ರಥ, ಇಂದ್ರಿಯಗಳೇ ಕುದುರೆಗಳು-ಬುದ್ಧಿಯೇ ಕಡೆವಾಣ ಹಿಡಿದಿರುವ ಸಾರಥಿ. ರಥದಲ್ಲಿ ಕುಳಿತವನೇ ಆತ್ಮನು ಕುದುರೆಗಳನ್ನು ಹತ್ತೊಣಿಯಲ್ಲಿಟ್ಟುಕೊಂಡಿರುವ ಸಾರಥಿಗೆ ಆತ್ಮಸಾಕ್ಷಾತ್ಕಾರ ವಾಗುತ್ತದೆ.

ನಚಿಕೇತ, ನಿನಗೆ ಬೇಕಾದ ಜ್ಞಾನವನ್ನು ರುಹಿರುವೆನು. ಆದನ್ನು ಸಾಕ್ಷಾತ್ಕಾರಪಡಿಸಿಕೊಂಡು ಮುಕ್ತನಾಗು.

‘ಕೃತಾರ್ಥನಾದೆ ಸ್ವಾಮಿ’ ಎಂದು ನಚಿಕೇತ ಭಗವಾನ್ ಯಮಧರು ರಾಜನಿಗೆ ಉದ್ದೇಷ ಪ್ರಣಾಮ ಮಾಡಿ ತನ್ನ ಉರಿಗೆ ಮರಳಿದ.

ವಾಜಶ್ರವಸ್ಸಿನ ಕೋಪ ಎಂದೋ ಹೋಗಿತ್ತು. ಮೃತ್ಯುಮುಖದಿಂದ ಪಾರಾಗಿ ಅಮೃತವಿದ್ಯಾಪಾರಂಗತನಾಗಿ ಬಂದ ಮಗನನ್ನು ತಂದೆಯಪ್ಪು ಮುದ್ದಾಡಿದುದಲ್ಲದೆ, ಅವನ ಶಿಷ್ಯತ್ಪವನನ್ನಂಗೇರಿಸಿ ಧನ್ಯನಾದ.

ಯಮನಿಂದ ಅಮೃತವಿದ್ದೀರು ಉಪದೇಶ ಪಡೆದ ನಚಿಕೇತ ಆದನ್ನು ಸಾಧಿಸಿ ಬ್ರಹ್ಮತ್ವವನ್ನು ಪಡೆದು ಅಮರನಾದ.

—ಇದು ಕಲೋಪನಿಸ್ತ್ರೀನ ಸಾರಾಂಶ. ನಾಳೆಯಿಂದ ವಿಸ್ತೃತವಾಗಿ ಪ್ರತಿಶೇಷ್ಟೆಕಾರ್ಥ ತಾತ್ಪರ್ಯದ ವಿವೇಚನೆ ಮಾಡೋಣ ಎಂದು ಭಷ್ಟಿರುಹೊಳೆದರು,

ಸಿತಾರಾಮು ಗುರುಗಳಿಗೆ ಅಭಿವಂದನೆ ಮೇಲಕ್ಕೆದ್ದು.

೨೭

ಆದಿಶೇವಯ್ಯ ನಾಲ್ಕುದಿನ ಪುರಸತ್ತು ಮಾಡಿಕೊಂಡು ಬೆಂಗಳೂರಿಗೆ ಹೋಗಿ ಮನಿಗೆ ಮನೆಗೊತ್ತುಮಾಡಿಕೊಂಡು ಬಂದರು. ಅರ್ಥಚಂದ್ರಾರ್ಥಾಗಿದ್ದ ಚಾರವಾಜಪೇಟೆ ನಾಲ್ಕುನೇಯ ರಸ್ತೆಯ ಮೇಲ್ತುದಿಯಲ್ಲಿಯೇ ಮನೆಯಿದ್ದು.

ಅವಲ್ಲಾರ್ ಸುಬ್ಬರಾಯಪ್ಪನವರು ಕೆಲಸದಿಂದ ನಿಷ್ಪತ್ತಿಹೊಂದಿದ ಮೇಲೆ ಬೆಂಗಳೂರಿಗೆ ಬಂದು ನೆಲಸಿದರು. ಅವರ ಏಕಮಾತ್ರ ಪುತ್ರ ಮುಂಬಯಿಯ ಒಂದು ಇಂಜನಿಯರಿಂಗ್ ಫರ್ಮನಲ್ಲಿ ಕೆಲಸಕ್ಕಿದ್ದರಿಂದ ಸುಬ್ಬರಾಯಪ್ಪ, ಅವರ ಹೆಂಡತಿ ವೆಂಕಮೈ ಇಬ್ಬರೇ ಬೆಂಗಳೂರು ಮನೆಯಲ್ಲಿರಬೇಕಾಯಿತು.

ಸುಬ್ಬರಾಯಪ್ಪನವರನ್ನು ಬಲ್ಲವರು ಅವರನ್ನು ‘ಹಿಂದೂ ಪೇಪರ್’ ಸುಬ್ಬರಾಯಪ್ಪನವರಿಂದು ಕರೆಯುವ ವಾಡಿಕೆಯಾಗಿತ್ತು. ಬೆಳಿಗ್ಗೆ ಇದು ಗಂಟಿಗೇ ಏಳುತ್ತಿದ್ದ ಸುಬ್ಬರಾಯಪ್ಪನವರು ಅರ್ಥಮಾಕ್ಷಾಲುಗಂಟಿ ವಾಕಿಂಗ್ ಹೋಗಿ ಬಂದು, ಮನೆತೋಟದಲ್ಲಿದ್ದ ಹೊಗಳನ್ನೂ ಯ್ಯಾ, ಸ್ತೋನಮಾಡಿ, ದೇವರಪೂಜೆ ಮುಗಿಸಿ, ಒಂದು ಗಳಿಸ್ ಬಿಸಿಬಿಸಿ ಕಾಣಿಕುಡಿದು ಫ್ಲಾನಲ್ ಪಟ್ಟ ಹಾಕಿಕೊಂಡು ತಮ್ಮ ಮನೆಯ ಗೆಟಿನಲ್ಲಿ ಬಂದು ನಿಲ್ಲುತ್ತಿದ್ದರು. ಎಂಟು ಗಂಟೀಯ ವೇಳೆಗೆ ಹಿಂದೂ ಪೇಪರ್ ಹಂಚುವವನು ಪತ್ರಿಕೆ ಕೊಟ್ಟು ಹೋಗುತ್ತಿದ್ದ.

ಮನೆಯ ವರಾಂಡದಲ್ಲಿ ಬೆತ್ತುದ ಆರಾಮಾಸನದ ಮೇಲೆ ಕುಳಿತು ಸುಬ್ಬರಾಯಪ್ಪನವರು ಪತ್ರಿಕೆಯ ವ್ಯಾಸಂಗ ಆರಂಭಿಸುತ್ತಿದ್ದರು. ಪತ್ರಿಕೆಯ

ಹೇಸರಿನಿಂದ ಅರಂಭಿಸಿ ಮುದ್ರಣಕಾರನ ನಾಮೋಲ್ಲೀಖನದವರಿಗೆ ಓದಿದರೇ ಅವರ ಮನಸ್ಸಿಗೆ ತೃಪ್ತಿ.

ಹನ್ನೆರಡು ಗಂಟಿಗೆ ಸರಿಯಾಗಿ ವೆಂಕಮ್ಮನವರು ತಟ್ಟಿಹಾಕಿ ಬಂದು ಗಂಡನನ್ನು ಉಟಕ್ಕೆಚ್ಚಿಬ್ಬಿಸುತ್ತಿದ್ದರು. ಸುಬ್ಬರಾಯಪ್ಪನವರು ಕಂಠಪೂರ್ತಿ ಹೊಡಿದು ಬಂದು ಗಂಟಿಯವರಿಗೆ ಶತವಥ ಸುತ್ತುತ್ತಿದ್ದ ಮಲಗುಪುದಕ್ಕೆ ಹೊಗುತ್ತಿದ್ದರು. ಮೂರು ಗಂಟಿಯವರಿಗೆ ಮಘಾನ್ನದ ಸುಖನಿಬ್ರೇ ಅನುಭವಿಸಿ ಎದ್ದವೇಲೆ ಬೆಳಗ್ಗೆ ಓದದೆ ಉಳಿಸಿದ್ದ ಹಿಂದೂ ಪಶ್ಚಿಕಾ ಪರಿಸ ವಾಗುತ್ತಿತ್ತು. ನಾಲ್ಕು ಗಂಟಿಗೆ ಸರಿಯಾಗಿ ವೆಂಕಮ್ಮನವರು ಬಂದು ಕರ್ಮ ಕಾಫಿ ತಂದುಕೊಡುತ್ತಿದ್ದರು. ಬಂದು ಗಂಟಿಕಾಲ ಅಮಲಾರ್ಥರರು ರಾಮಾಯಣವನ್ನೊಂದು ಭಾರತವನ್ನೊಂದು ಓದುತ್ತಿದ್ದ ಐದು ಗಂಟಿಗೆ ಸರಿಯಾಗಿ ‘ಶ್ರೀರಾಮ-ಶ್ರೀರಾಮಚಂದ್ರ’ ಎಂದುಸರಿ, ಆಕಳಿಸುತ್ತಾ ಎದ್ದು ಬಟ್ಟಿಧರಿಸಿ, ಕೋಲು ಹಿಡಿದು ಹೊರಗೆ ಹೊರಡಲು ಸಿದ್ಧವಾಗುತ್ತಿದ್ದರು. ಸುಬ್ಬರಾಯಪ್ಪನವರಂತೆಯೇ ಕೆಲಸದಿಂದ ನಿವೃತ್ತಿಯೊಂದಿದ್ದ ಮೂರ್ತಿರಾಯರು, ರಾಮರಾಯರು ಇಬ್ಬರೇ ಅವರ ಗೆಳೆಯರು. ಈ ಮೂವರು ಗೆಳೆಯರು ಸಂಜೆಯನ್ನು ಮಾಧ್ವಸಂಘದಲ್ಲೋ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲೋ, ಹರಿಕಥಾ ಭಜನ ಸಮಾಜದಲ್ಲೋ ಕೆಳಿದು ಗೃಹಾಭಿಮುಖವಾಗುತ್ತಿದ್ದರು. ಮನಿಗೆ ಹಿಂದಿರುಗಿದೊಡನೆಯೇ ಸುಬ್ಬರಾಯಪ್ಪನವರು ಮಗುಟವುಟ್ಟು ದೇವರ ತಲೆಯಮೇಲೆ ಹೂವೇರಿಸಿ, ಉಟ ಮುಗಿಸಿ, ಅರ್ಥಮಾತ್ರಾಲು ಗಂಟೆ ಎಚ್ಚರವಾಗಿದ್ದ ಹತ್ತುಗಂಟಿಗೆ ಸರಿಯಾಗಿ ಮರದ ಹಲಗೆ ಹಾಕಿದ್ದ ‘ಸ್ವಿಂಗಾಮಂಚ’ ವೇರುತ್ತಿದ್ದರು.

ಬೆಳಗಾಯಿತೆಂದರೆ ಇದೇ ಕಾರ್ಯಕ್ರಮ ಅವರ ಜೀವನದಲ್ಲಿ ಸಾಗುತ್ತಿತ್ತು. ಕಾಲ ನಿರ್ದಿಷ್ಟತೆಯಲ್ಲಾಗಲಿ ಕ್ರಮದಲ್ಲಿಯಾಗಲಿ ಚೂ-ಚೂ ವ್ಯತ್ಯಾಸ ಬರದಂತೆ ವಿರಾಮವೇತನ ಪಡೆದ ಹತ್ತುವರ್ಷಗಳಿಂದ ಇದೇ ಜೀವನ ಸಾಗಿಸಿಕೊಂಡು ಬಂದಿದ್ದರು.

ಕೋಲಾರದಲ್ಲಿ ಅಮಲಾರ್ಥರಾಗಿದ್ದ ಸುಬ್ಬರಾಯಪ್ಪನವರಿಗೆ ವಯಸ್ಸಿ ಪವತ್ತೆತ್ತುದು ತುಂಬಲು ಸರ್ಕಾರ ಅವರಿಗೆ ಅರ್ಥಸಂಬಳದ ವಿರಾಮವೇತನ

ಕರುಣಿಸಿತು. ಸುಭೂರಾಯಪ್ಪನವರು ಬಾಡಿಗೆಗೆ ಕೊಟ್ಟಿದ್ದ ತಮ್ಮ ಬೆಂಗಳೂರು ವುದೇಯನ್ನು ಖಾಲಿವಾಡಿಸಿ ಅಲ್ಲಿಯೇ ತಾವು ವಾಸಕ್ಕೆ ಬಂದು ಪ್ರತಿತಿಂಗಳೂ ಸಕಾರದ ಖಜಾನೆಯಿಂದ ನೂರ್ಯೆವತ್ತು ರೂಪಾಯಿಗಳನ್ನು ಸ್ವೀಕರಿಸುತ್ತಿದ್ದರು.

ವಿಂತನೆತನ ಸದ್ದಿಮು ಬೆಂಗಳೂರು ಸೇರಿದಮೇಲೆ ಸುಭೂರಾಯಪ್ಪನವರ ಆರ್ಥಿಕ ಪರಿಸ್ಥಿತಿಗೆ ಬಲವಾದ ಧಕ್ಕೆ ತಗುಲಿತು. ಕೋಲಾರದಲ್ಲಿ ಕೆಲಸದಲ್ಲಿದ್ದಾಗ ಸಂಖ ಮುನ್ನರು, ಬೆಂಗಳೂರಿನ ಮನೆಬಾಡಿಗೆ ಇವತ್ತು ಮೊತ್ತವಾಗಿ ಕೈಸೇರುತ್ತಿತ್ತು. ಕೋಲಾರದ ಮನೆಯ ಬಿಂದು ‘ಮಾನೂಲಿ’ ನಲ್ಲಿ ಸಚಿದುಮೋಗುತ್ತಿತ್ತು. ಈಗ ಜಿವನಸಾರಿಷಾಪ್ತಿದಕ್ಕೆ ಕೈಯಿಂದ ಇಚ್ಛಾಪಾಡಬೇಕಾದ ಪ್ರಸಂಗ ಒದಗಿದುದ್ದಿಲ್ಲದೆ, ಮನೆ ಬಾಡಿಗೆಯಾ ಬರದಂತಾಯಿತು. ಈ ಕೊರತೆ ತುಂಬಲು ಸುಭೂರಾಯಪ್ಪನವರು ತಮ್ಮ ಮನೆಯ ಒಂದೆ ಮೂರು ಉಪಗ್ರಹಗಳನ್ನು (Out-House) ಕಟ್ಟಿಸಿ ತಲಾ ಹದಿನೆಂಟು ರೂಪಾಯಿಯಂತೆ ಬಾಡಿಗೆಗೆ ಕೊಟ್ಟಿದ್ದ ದಳಿದೆ ತಮ್ಮ ವಾಸಗೃಹದ ಒಂದು ಭಾಗವನ್ನು ಬಾಡಿಗೆಗೆ ಅಡಿಮಾಡಿದ್ದರು. ಅದರಿಂದ ಇವುತ್ತೇರು ರೂಪಾಯಿ ಸಿಕ್ಕಿತ್ತಿತ್ತು. ಬಾಡಿಗೆ ಹಣ ಸುಭೂರಾಯಪ್ಪನವರ ಕೊರತೆಯನ್ನು ಅಲ್ಲಿಸ್ತ್ವಲ್ಪ ತುಂಬಿತ್ತು. ಇದುವರ್ಷ ಕಳೆಯುವಲ್ಲಿ ಮಗ ರಾಮರಾಯನಿಗೆ ಮುಂಬಯಿಯು ಒಂದು ಇಂಜನಿಯರಿಂಗ್‌ ಫರ್ಮ ನಲ್ಲಿ ಕೆಲಸ ಸಿಕ್ಕಿತ್ತು. ಶಾಮರಾಯ ತಿಂಗಳಿಗೆ ಇವತ್ತೊಂದು ತಂಡಿಗೆ ಕಳಿಸಿಕೊಡುತ್ತಿದ್ದು.

ಸುಭೂರಾಯಪ್ಪನವರು ಎಂಜಲ ಕೈಯಲ್ಲಿ ಕಾಗೆ ಮೊಡಿಯುವವರಲ್ಲ ವೆಂಬುದು ಪ್ರಸಿದ್ಧವಾಗಿತ್ತು. ಗೆಳಿಯರು ತಮ್ಮ ಮನೆಗೆ ಬಂದರೆ ಅವರಿಗೆ ‘ಪಾನಕವಣ್ಣರು’ ವಿನಿಯೋಗನಾಡಬೇಕಾಗುತ್ತದಲ್ಲಾ ಎಂದು ಸುಭೂರಾಯಪ್ಪನವರೇ ಪ್ರತಿದಿನ ಇದುಗಂಟಿಗೆ ಸರಿಯಾಗಿ ಅವರ ಮನೆಗೇ ಹೋಗುತ್ತಿದ್ದರು.

ಸುಭೂರಾಯಪ್ಪನವರಿಗೂ ಲಾಯರ್ ಶ್ರೀನಿವಾಸರಾಯರಿಗೂ ಬಹಳ ದಿನಗಳ ಪರಿಚಯ. ಶ್ರೀನಿವಾಸರಾಯರ ಪ್ರಯತ್ನ ದಿಂದಲೇ ಅದಿಶೇಷಯ್ಯ ನವರಿಗೆ ಸುಭೂರಾಯಪ್ಪನವರ ಮನೆ ಸಿಕ್ಕಿದುದು.

ಹೇಗಾದರೂ ಮಾಡಿ ಶ್ರೀನಿವಾಸರಾಯರಿಂದ ಬೆಂಗಳೂರು ಮನೆಯ ಖಚಿತವು ಎಬ್ಬಿಸಬೇಕೆಂದು ಆದಿಶೇಷಯ್ಯ ಮಾಡಿನ ಪ್ರಯತ್ನ ಸಾಧಕ ವಾಗಲಿಲ್ಲ.

“ನೋಡಿ ಆದಿಶೇಷಯ್ಯ ನನ್ನ ಆಧೀಕ್ಷಿಕಿತ್ವದಲ್ಲಿ ಈಗಲೇ ಐದುಷ ಜ್ಯಾನಿಯರ್ (Juniors) ಇದ್ದಾರೆ. ಮೂಲವಿಗೆ ಸಂಬಳ ಕೊಡುತ್ತಿದ್ದೇನೆ. ಇನ್ನಿಬ್ಬಿಗೆ ಅಲೋಯನ್ಸ್ (Allowance) ಕೊಡುತ್ತಿದ್ದೇನೆ. ನಿಮ್ಮ ಮಗನಿಗೆ ಸದ್ಯ ಹಣ ಕೊಡುವುದು ನನಗೆ ಸಾಧ್ಯವಿಲ್ಲ. ಆವನು ನಾಲ್ಕುರು ತಿಂಗಳು ಇರಲಿ, ಕೆಲಸ ಕಲಿತುಕೊಳ್ಳಲಿ. ನನ್ನ ಒಬ್ಬ ಜ್ಯಾನಿಯರ್ ಸ್ವತಂತ್ರ ಆಧೀಕ್ಷಿಕಿಯನ್ನು ಮಾಡಿಕೊಂಡು ಹೋಗುತ್ತಾರೆ. ಆಗ ಅವನಿಗೆ ಯಥಾ ಶಕ್ತಿ ಅಲೋಯನ್ಸ್ ಕೊಡುತ್ತೇನೆ” ಎಂದು ಸ್ವರ್ಪವಾಗಿ ಹೇಳಿದ್ದರು.

ಆದಿಶೇಷಯ್ಯ ಚಂದ್ರಶೇಖರನಿಗಾಗಿ ತಿಂಗಳಿಗೆ ನೂರು ರೂಪಾಯಿ ಯಂತೆ ಆರುತ್ತಿಂಗಳು ಖಚಿತವಾಡವೆ ನಿರ್ವಹಿಸಿ ಇರಲಿಲ್ಲ.

“ಆಯಿತು. ಏನು ಮಾಡುವುದಕ್ಕಾಗುತ್ತದೆ. ಮಾರ್ಗ ಮುಂದಕ್ಕೆ ಬಂದರೆ ಸಾಕು” ಎಂದು ಆದಿಶೇಷಯ್ಯ ಮನಸ್ಸು ಗಟ್ಟಿಮಾಡಿನರು.

ಉರಿನಿಂದಕೇ ಪಾತ್ರಪಡಗ, ಕುಕ್ಕೆಮರ, ಒನಕೆ ರುಬ್ಬಿಗುಂಡು ಎಲ್ಲವನ್ನೂ ಹೊತ್ತುತ್ತಂದು ನಾಗಮ್ಮು ಮಗನ ಸಂಸಾರಕ್ಕೆ ಅಣಿಮಾಡಿದ್ದು.

ಆಳಿಯ ಮಗಳ ಜತೆಯಲ್ಲಿರಲು ಒಷ್ಟಿ ನರಸಮ್ಮು ಬಂದಿದ್ದು ದರಿಂದ ನಾಗಮ್ಮನ ಅಧರಚಿಂತೆ ಪರಿಹಾರವಾಗಿತ್ತು.

ಬಂದುವಾರ ಮಗನ ಮನೆಯಲ್ಲಿದ್ದು ನಾಗಮ್ಮು, ಆದಿಶೇಷಯ್ಯ ಉರಿಗೆ ಹೊರಡಲನುವಾದರು. ನರಸಮ್ಮು ಗಸಗಸಿ ಪಾಯಸ, ಹುಳಿಯನ್ನು, ಅಂಚೊಡಿ ಮಾಡಿ ಬೀಗರಿಗೆ ಹೈತಣ ಮಾಡಿದ್ದು.

ನಾಗಮ್ಮು ಉರಿಗೆ ಹೊರಡುವ ಮನ್ನು ಮಗನನ್ನು ಹತ್ತಿರ ಕರೆದು

“ಚಂದೂರು, ನಿನ್ನ ಬಿಟ್ಟು ಹೋಗುವುದಕ್ಕೆ ಕರುಳು ಕಿತ್ತು ಬರುತ್ತದೆ. ಏನುಮಾಡುವುದು? ಭೇಗವಂತ ಯಾರ ತನ್ನ ಎಲ್ಲಿಟ್ಟಿದ್ದಾನೋ? ಎಷ್ಟು ರಿಂದ ಕೆಲಸ ಕಾಯ್ದ ನೋಡಿಕೊಂಡು ಒಕ್ಕಿಯ ವೆಸರು ಸಂಪಾದನೆ ಮಾಡವ್ವಾ. ಪಾತೂ ಒರಟೊರಟೊಗಿ ಆಡಿದರೆ ಕೋಪಮಾಡಿಕೊಳ್ಳಬೇಡ. ಹಳ್ಳಿಯಲ್ಲೇ ಇದ್ದ ವಳ್ಳು-ಈಗ ಬೆಂಗಳೂರಿಗೆ ಬಂದಿದ್ದಾ ಕೀ. ಬಂದರೆಡು

ತಿಂಗಳಲ್ಲಿ ನಿನ್ನ ಮನಸ್ಸನ್ನು ಥರ್ಮವಾಡಿಕೊಂಡು ಅಚ್ಚು ಮೆಚ್ಚುಗಿರುತ್ತಾಳೆ. ಅಲ್ಲಿಯವರಿಗೆ ನೀನು ತಾಳೈ ತಂದುಕೊಳ್ಳಬೇಕು. ಎರಡು ಮೂರು ದಿನ ಕೊಳ್ಳಂದು ಸಲವಾದರೂ ಶಾಗದ ಬರೆದು ಯೋಗಕ್ಕೇಮು ತಿಳಿಸುತ್ತಿರು.” ಎಂದು ಆಶೀರ್ವದಿಸಿದಳು.

ಸೋಸೆಗೂ ನಾಲ್ಕು ಬುದ್ಧಿಯವಾತು ಹೇಳಲು ನಾಗಮ್ಮು ಮರೆಯ ಲಿಳ್ಲ.

“ಹೆಂಗಸರು ನಮಗೆ ಮನೆ ಯೋ ಚ ನೆ ಬಿಟ್ಟು ಬೇರೊಂದಿಲ್ಲ. ಗಂಡಸರಿಗೆ ಹಾಗಲ್ಲ. ಮನೆಯ ಯೋಚನೆ ಜತೆ ಹೊರಗನ ಯೋಚನೆಯೂ ಇರುತ್ತದೆ. ಅವರು ಸಂಪಾದನೆ ಮಾಡಬೇಕು-ಅದಕ್ಕಾಗಿ ನೂರಾರು ಕಷ್ಟ ಅನುಭವಿಸಬೇಕಾಗುತ್ತದೆ. ಗಂಡನ ಎದುರು ವಾದಿಸಬೇಡವ್ಯಾ. ಅವನು ಸಿಟ್ಟು ನಾಡಿಕೊಂಡು ಒಂದು ವಾತು ಅಂದರೂ ಸಹಿಸಿಕೊ. ಅವನು ಶಾಂತವಾಗಿದ್ದಾಗ ಬುದ್ಧಿ ಹೇಳು. ಗಂಡಹೆಂಡತಿ ಬಿಂದಿಗೆ ಹಗ್ಗಿ ವಿದ್ದ ಹಾಗೆ. ಇಬ್ಬರಲ್ಲಿಯೂ ಅನೈತ್ಯನ್ಯ, ಪರಸ್ಪರ ಹೊಂದಿಕೆ ಇದ್ದರೆ ಜೀವನದಿಯಿಂದ ನೀರು ಜಗ್ಗಲು ಸಾಧ್ಯ. ಬಿಂದಿಗೆಯಿಲ್ಲದೆ ಹಗ್ಗಿ ದಿಂದ ಪ್ರಯೋಜನವಿಲ್ಲ; ಹಗ್ಗಿ ವಿಲ್ಲದ ಬಿಂದಿಗೆಯೂ ಪ್ರಯೋಜನಕ್ಕೆ ಬರುವುದಿಲ್ಲ.”

ಕಣ್ಣೀರ್ಗರೆಯುತ್ತ ನಿಂತಿದ್ದ ನರಸಮ್ಮನ ಬಳಹೊಗಿ ನಾಗಮ್ಮು

“ನೀವು ಇಲ್ಲಿಯೋದು ನನ್ನ ಮನಸ್ಸಿನ ಭಾರ ಇಳಿಸಿದೆ. ಎಲ್ಲಾ ತಿಳಿದವರು, ನಿಮಗೆ ನಾನು ಹೇಳಬೇಕಾದವ್ಯಾನಿದಿ? ಪಾತೂ ಚಂದೂ ಇವರ ದಾಂಸತ್ವ ಅನೈತ್ಯವಾಗುವಂತೆ ಮಾಡುವುದು ನಿನ್ನ ಭಾರ.” ಎಂದು ಹೇಳಿದಳು.

ಚಂದ್ರಶೇಖರ ಬಸ್ತಾ ಸಾಘ್ಯಂಡಾವರಿಗೆ ಹೋಗಿ ತಾಯಿ ತಂದೆಯನ್ನು ಬಸ್ಸಿನಲ್ಲಿ ಕೂಡಿಸಿ ಬಂದ.

ಯಾವದೋ ಅವ್ಯಕ್ತ ನೇದನೆ ಅವನನ್ನು ಬಾಧಿಸುತ್ತಿತ್ತು. ಅವನ ಹೃದಯದಲ್ಲಿ ಕೊರತೆ-ಕೊರಗು ಮೂಡಿತ್ತು.

೨೫

ಒಂದುದಿನ ಪರ್ಣಕುಟಿಯಲ್ಲಿ ಭಟ್ಟರು ಸಿತಾರಾಮನಿಗೆ ಪಾಠ ಹೇಳುತ್ತ ಕುಳಿತಿದ್ದರು. ಯಾರೋ ಅಗಂತುಕ ಬಂದು ಭಟ್ಟರಿಗೆ ನಮಸ್ಕಾರ ಮಾಡಿದರು.

“ಯಾರುಸ್ವಾಮಿ, ಏನು ಬಂದಿದಿರಿ?” ಎಂದು ಭಟ್ಟರು ಕೇಳಿದರು.

“ನಾನು ಕಡೂರು ಡೆಪ್ಯುಟಿ ಕೆವಿಂ ಷ ನರ್ ಸಾಹೇಬರ ಆಪ್ತ ಕಾರ್ಯದರ್ಶಿ. ನನ್ನ ಹೆಸರು ಸೋಮನುಂದರಂ.”

“ಸಂತೋಷ. ಬಸಿನ್-ಏನು ಸಮಾಚಾರ.”

“ರೀವಿನ್ಯೂಕೆವಿಂಷನರ್ ಸಾಹೇಬರಿಂದ ನಮ್ಮ ಸಾಹೇಬರಿಗೆ ಮೆಸೇಜ್ (Message) ಬಂತು. ಶೃಂಗೇರಿಯಲ್ಲಿರುವ ತಮ್ಮನ್ನು ಕಂಡು, ಯೋಗ ಕ್ಷೇಮ ತಿಳಿದು ಕೂಡಲೆ ತಮಗೆ ಪ್ರೋನ್ ವಾಡಬೇಕೆಂದು ದೊಡ್ಡ ಸಾಹೇಬರು ಆಜ್ಞಾ ಪಿಸಿದ್ದಾರೆ.”

“ನೀವು ಹೇಳುತ್ತಿರುವುದು ನನಗೆ ಅರ್ಥವಾಗುತ್ತಿಲ್ಲವಲ್ಲ ಸೋಮನುಂದರಂ-ರೀವಿನ್ಯೂಕೆವಿಂಷನರ್ ಸಾಹೇಬರು ಯಾರು?”

“ತುಮಕೂರಿನ ಡಿ. ಸಿ. ಗಳಾಗಿದ್ದ ಹಾಜಿ ಅಬ್ದುಲ್ ಜಬ್ಬರ್ ಸಾಹೇಬರು.”

“ಇ; ಆವರೇ? ಸರಿಸರಿ-ಈಗರ್ಥವಾಯಿತು. ಅವರು ಈಗ ತುಮ ಕೂರಿನಲ್ಲಿಲ್ಲ.”

“ಇಲ್ಲ ಸ್ವಾಮಿ, ರೀವಿನ್ಯೂಕೆವಿಂಷನರಾಗಿ ಬೆಂಗಳೂರಿಗೆ ಹೋದರು.”

“ಬಹಳ ಸಂತೋಷ. ನಾನು ಚೆನ್ನಾಗಿದ್ದೇನೆ. ಇಲ್ಲಿ ಎಲ್ಲನೂ ಸುಖವಾಗಿದೆ ಎಂದು ದಯೆಯಿಟ್ಟು ತಿಳಿಸಿ.”

“ತಾವು ಬಿಂಗಳೂರಿಗೆ ಹೋಗಿ ದೊಡ್ಡ ಸಾಹೇಬರನ್ನು ಕಾಣಬೇಕೆಂತೆ;”
“ಸದ್ಯಕ್ಕೆ ಸಾಧ್ಯವಿಲ್ಲ. ನವರಾತ್ರಿ ಕಳೆದಮೇಲೆ ಅತ್ತ ಹೋಗಿ
ಬರುತ್ತೇನೇ.”

“ದೊಡ್ಡ ಸಾಹೇಬರಿಗೆ ಹಾಗೇ ತಿಳಿಸುತ್ತೇನೇ.”

ಎಂದು ಸೋಮಸುಂದರಂ ಹೋದರು. ಭಟ್ಟರು ಶಿವ್ಯನ ಕಡೆಗೆ ತಿರುಗಿ
“ಸಾನೋಮೈ ತುಮಕೂರು. ಬಿಂಗಳೂರುಕಡೆ ಹೋಗಿಬರಬೇಕು.
ರುದ್ರಾಕ್ಷವುರದಿಂದ ಕಾಗದಗಳಮೇಲೆ ಕಾಗದಗಳು ಬರುತ್ತಿವೆ.”

“ನನ್ನ ಪಾಠ ಗುರುಗಳೇ ?”

“ನಿನ್ನ ವಾತಕ್ಕೆ ತೊಂದರೆ ಮಾಡಲ್ಪಾ. ನಾನು ಹೋಗುವು
ದಾದರೆ ನಿನ್ನನ್ನೂ ಜತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ಎಲ್ಲದಕ್ಕಾಗಿ
ಗುರುಗಳ ಅಪ್ಸಣೆಯಾಗಬೇಕಲ್ಲ.”

ಅಂದೇ ಭಟ್ಟರು ಗುರುಗಳಿಗೆ ಎಲ್ಲವನ್ನೂ ನಿರ್ವೇದಿಸಿಕೊಂಡು

“ನನ್ನ ವಾತೂ ಈಗ ಬಿಂಗಳೂರಿನಲ್ಲಿ ಸಂಸಾರ ಹೂಡಿದ್ದಾರೆಂತೆ.
ಜಬ್ಬಾರ್ ಸಾಹೇಬರು ಮೊಡ್ಡ ಅಧಿಕಾರಕ್ಕೆ ಬಂದಿರುವರಂತೆ-ಎಲ್ಲರನ್ನೂ
ಒಮ್ಮೆ ನೋಡಬೇಕೆಂದು ಮನಸ್ಸಾಗಿದೆ.”

“ಹೋಗಿಬನ್ನಿ.”

“ನವರಾತ್ರಿ ಮುಗಿಸಿಕೊಂಡು ಹೋಗಿಬರಲು ಅಪ್ಸಣೆಯಾಗಬೇಕು.
ಸಿತಾರಾಮು ವಾತಕ್ಕೆ ತೊಂದರೆಯಾಗದಂತೆ ಅವನನ್ನೂ ಜತೆಯಲ್ಲಿ ಕರೆದು
ಕೊಂಡು ಹೋಗುತ್ತೇನೆ, ನನಗೂ ವಯಸ್ಸಾಯಿತು. ಜತೆಯಲ್ಲಿ ಒಬ್ಬರಿ
ದ್ವರೆ ಲೇಸು.”

“ಆ ಮಾತು ನಾನೀ ಹೇಳಬೇಕೆಂದಿದ್ದೆ. ಅಗತ್ಯವಾಗಿ ಆಗಲಿ.”

ನವರಾತ್ರಿ ಬಹುದೂರ ಉಳಿಯಲ್ಲಿ. ನವರಾತ್ರಿ ಉತ್ಸವಾಚರಣೆಗೆ
ಶ್ರೀಗೋರಿಯ ಮತದಲ್ಲಿ ವಿಶೇಷ ವ್ಯವಸ್ಥೆ ಆರಂಭವಾಗಿತ್ತು. ದೇಶದ ನಾನಾ
ಮೂಲಿಗಳಿಂದ ಬರುವ ಅತಿಧಿ ಅಭ್ಯಾಗತರ ಅತಿಧ್ಯಕ್ಷ ಸೂಕ್ತಪೂರ್ವಕೆಗೊಳ್ಳು
ಉಗಿತ್ತು.

ಮಹಿಳೆಯ ರಿ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ * ಎಂದು ನಾಲ್ಕು ದೂಪದಲ್ಲಿ ಪ್ರಕಟಿಸಾಗುವ ಅದಿಕಾರಿ ಶ್ರಂಗೇರಿಯಲ್ಲಿ ಮಹಾಸರಸ್ವತಿ ಯಾಗಿ ಸೆಲಸಿದ್ದಾಗು. ವಿದ್ಯೆಯ ಅಧಿಷ್ಠಾನ ದೇವತೆಯಾದ ತಾಯಿ, ಜಾತಾನ, ವಿಜಾತಾನ, ಸಾಹಿತ್ಯ, ಕಲೆ, ಕ್ರಮ, ಸಂಯುವಂಗಳ ಪ್ರೋಫೆಜೆಯಾಗಿದ್ದಾಗು. ಅನ್ನಾದೃತ ಕರುಣಾಮೂರ್ತಿಯಾದ ಸರಸ್ವತಿ ತನ್ನ ಸಗೆಮೊಗದ ಬೆಳುದಿಂಗಳನ್ನು ಪರಸಿಸಿ ಲೋಕದ ಜಂಜಡವನ್ನು ಪರಿಹರಿಸುತ್ತಿದ್ದಾಗು.

* "MAHASARASWATHI is the Mother's Power of Work and her spirit of perfection and order. The youngest of the Four, she is the most skilful in executive faculty and the nearest to physical nature.....The science and craft and technique of things are Mahasaraswathi's province. Always she holds in her nature and can give to those whom she has chosen the intimate and precise knowledge, the subtlety and patience, the accuracy of intuitive mind and conscious hand and discerning eye of the perfect worker. The power is the strong, tireless, the careful and efficient builder, organizer, administrator, the technician, artisan and classifier of the worlds. When she takes up the transformation and new building of the nature her action is laborious and minute and often seems to our impatience slow and interminable, but it is persistent, integral and flawless....Nothing short of a perfect perfection satisfies her and she is ready to face an eternity of toil if that is needed for the fullness of her creation. Therefore of all the Mother's powers she is the most long-suffering with man and his thousand imperfections. Kind, smiling, close and helpful, not easily turned away or discouraged, insistent even after repeated failure, her hand sustains our every step on condition that we are single in our will and straightforward and sincere; for a double mind she will not tolerate and her revealing irony is merciless to drama and histrionics and self-deceit and pretence. A mother to our wants, a friend in our difficulties, a persistent and tranquil councillor and mentor, chasing away with her radiant smile the clouds of gloom and fretfulness and depression, remind always of the ever-present help,

ಆ ತಾಯಿಯನ್ನು ಶ್ರೀಗೋರಿಯಲ್ಲಿ ಆಶಾಧಿಸುತ್ತಿದ್ದವರು ಯೋಗಿಶ್ವರ ಶ್ರೀಚಂದ್ರಶೇಖರ ಭಾರತಿಸ್ಯಾಮಿಗಳವರು. ಮಹಾಭಕ್ತನ ಅಸಿಮು ಆತ್ಮಪರಣಕ್ಕೆ ಮನಸೋತೆ ದೇವಿ ಪೂರ್ಣಕಳೆಯಿಂದ ಅವತರಿಸಿದ್ದಳು. ಈ ದಿವ್ಯ ನೋಟನೋಡುವುದಕ್ಕೆ, ದೇವಿಯಕೃಪೆಯನ್ನು ದೊರಕಿಸುವುದಕ್ಕೆ ಭಕ್ತರು ನಾನಾ ಕಡೆಗಳಿಂದ ಶ್ರೀಗೋರಿಗೆ ಬರುತ್ತಿದ್ದರು.

ನವರಾತ್ರಿಯಲ್ಲಿ ನಡೆದ ಎಲ್ಲಾ ಪೂಜಾ ವೈಭವವನ್ನೂ ಭಟ್ಟರು ಕಣ್ಣಿವೆಹಾಕದೆ ಸೋಡಿ, ಮನಸ್ಸು ತುಂಬಿಕೊಂಡು ಆತ್ಮಪುಷ್ಟರಾದರು. ಒಮ್ಮೊಮ್ಮೆ ದೇವಿಯೇ ಬಂದು ಪ್ರತ್ಯಕ್ಷಾವಾಗಿ ಅವರೊಂದಿಗೆ ಮಾತನಾಡಿ ದಂತಾಗುತ್ತಿತ್ತು. ಹಲವು ಕಾಲದಿಂದ ಸಿಕ್ಕಾಗಿ ಕುಳಿತಿದ್ದ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗುತ್ತಿದ್ದವು. ಭಟ್ಟರು ಪರವಶರಾಗಿ

“ಸಿತಾರಾಮು, ನಮ್ಮ ಮನೆಯ ಬಾಗಿಲಿಗೆ, ಮನಸ್ಸಿನ ಬಾಗಿಲಿಗೆ ತಾಯಿ ನಡೆದು ಬರುತ್ತಾಳೆ. ನಾವು ಬಾಗಿಲು ತೆಗೆದು ಅವಳನ್ನು ಒಳಗೆ ಬಾ ತಾಯಿ ಎಂದು ಕರೆಯಬೇಕವ್ಯೇ! ಆವಳ ಮಣಿಲಲ್ಲಿ ಮುಖವಿಟ್ಟು ‘ಅಮ್ಮಾ, ನನಗೆ ಜಾಳಾನ ಕೊಡು, ವೈರಾಗ್ಯ ಕೊಡು, ಭಕ್ತಿ ಕೊಡು’ ಎಂದು ಬೇಡ ಬೇಕವ್ಯೇ! ನಾವು ಬೇಡಿದುದಕ್ಕಿಂತ ಹೆಚ್ಚಾಗಿ ಅವಳು ಕೊಡುತ್ತಾಳೆ” ಎಂದು ನುಡಿಯುತ್ತಿದ್ದರು.

ಏಕಾದಶಿಯ ದಿನ ಭಟ್ಟರು ಸಿತಾರಾಮನೋಂದಿಗೆ ಗುರುಗಳ ದರ್ಶನ, ಆಶೀರ್ವಾದ ಪಡೆದು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

pointing to the eternal sunshine, she is firm, quiet and persevering in the deep and continuous urge that drives us towards the integrality of the higher nature. All the work of the other Powers lean on her for its completeness; for she assures the material foundation elaborates the stuff of detail and erects and rivets the armour of the structure.”

Sri Aurobindo in “THE MOTHER”

೨೪

‘ಹಿಂದೂ’ ಪಶ್ಚಿಮಾಭಿನ್ಯಾನಿ ಸುಷ್ಣೂರಾಯಪ್ಪನವರಿಗೆ ಸ್ವಂತ ಮನ್ಯೇ ಯಿದ್ದಂತೆ ಬೆಂಗಳೂರಿನಲ್ಲಿ ಸಾವಿರಾರು ಜನಕ್ಕೆ ಸ್ವಂತ ಮನ್ಯೇಯಿತ್ತು; ಅದರೆ ಈ ಅಂಶ ಸುಷ್ಣೂರಾಯಪ್ಪನವರ ಗಮನಕ್ಕೆ ಮಾತ್ರ ಬಿಡ್ಡಿರಲಿಲ್ಲ. ಮನ್ಯೇಯ ಬಗ್ಗೆ ಅವರಿಗೆ ಹೋಕೆ, ಮನ್ಯೇಯ ಪ್ರತಿಯೊಂದು ಹೆಂಚು, ಇಟ್ಟಿಗೆ, ಕಂಬ, ಗಾರೆಯ ಚೂರಿನ ಬಗ್ಗೆ ಅವರಿಗೆ ಅಭಿವಾನ ಅನುಪಮವಾಗಿತ್ತು. ಅವರ ಮನ್ಯೇಯಲ್ಲಿ ಒಕ್ಕೆಲಿದ್ದ ಪರೋನಿಯರ್ ಫಿಲ್ಕ್ ಡಿಸ್ಟಿಬ್ಯೂಟರ್ ಅಫ್ಸಿಸಿನ ಹನುಮಂತರಾಯರ ಹೆಂಡತಿ ಜಿವ್‌ಪ್ರಾಬಾಯಿ ‘ಈ ಮನುಷ್ಯ ಸತ್ತೀರೆ ಸಿಂಹಾಚಿಯಾಗಿ ಇದೇ ಮನ್ಯೇಯಲ್ಲಿ ನೆಲಸುತ್ತಾನೆ’ ಎಂದು ಹೇಳುತ್ತಿದ್ದಳು.

ಬೆಳಿಗೆ ಯಿಂದ ಸಂಚೇಯವರೆವಿಗೂ ಅಮಾಲ್ವಾ ದರ ಕಿಟಕಿಟಿ ಒಕ್ಕೆಲಿದ್ದ ವರಿಗೆ ತಪ್ಪಿದ್ದೇ ಅಲ್ಲ:

‘ಗಡಡಲ್ಲಿ ಯಾರೋ ಹೂ ಕಿತ್ತಿದ್ದಾರೆ. ಕನ್ನಪಟ್ಟಿ ಗಡ ಹಾಕಿ ನಾವು ಹೂ ಬೇಳಿಸುವುದು ಕಂಡವರು ಕಿತ್ತುಕೊಂಡು ಹೋಗುವುದಕ್ಕಾಗಿಯ್ದು.

‘ನಲ್ಲಿಯಲ್ಲಿ ಯಾರೋ ನೀರು ಬಿಟ್ಟಿದ್ದಾರೆ. ಹೋದ ತಿಂಗಳು ಎರಡು ರೂಪಾಯಿ ನೀರಿನ ಕಂದಾಯ ತೆತ್ತುದ್ದಾಗಿಯ್ದು. ನೀರಿನ ಅವಾಂತರ ನಿಲ್ಲದಿದ್ದರೆ ಹೋದಗಡಿ ಇರುವ ನಲ್ಲಿಯನ್ನು ಕಿತ್ತುಹಾಕಿಸಿಬಿಡುತ್ತೇನೆ.

‘ಬಾಡಿಗೆಯವರ ಹಾವಳಿ ಬಹಳವಾಯ್ದು. ಇವರು ಕೊಡೋ ಸಾವಿರಾರು ರೂಪಾಯಿಗೆ ರಾತ್ರಿಯೆಲ್ಲಾ ದಿವಸ ಉರಿಸುತ್ತಾರೆ.’

‘ಆಗೋ—ಗೋಡೆಯಂಚು ಯಾರೋ ಮುಕ್ಕು ಮಾಡಿದರಲ್ಲವ್ವು. ಇದನ್ನೇನು ಮನ್ಯೇಯಿಂತಾ ತಿಳಿದುಕೊಂಡರೋ ಅಥಾರ ಕಳ್ಳೇರಿಯೆಂತಾ ತಿಳಿದುಕೊಂಡರೋ ಗೋತ್ತಾಗಲಿಲ್ಲ.’

ಇಂಥವೇ ಕಾರಣಗಳು ಸುಬ್ಬರಾಯಪ್ಪನವರಿಗೆ ದಿನಕೆಷ್ಟಂದು ಒದಗು ತೀತ್ತು.

ಅಮಲ್ಲಾರರ ಕಿರುಕುಳವನ್ನು ನುಭವಿಸಲಾಗದೆ ರಾಘವೇಂದ್ರರಾಯರು ಸ್ವಂತ ಮನೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು.

“ಇವರ ಸಹವಾಸ ಸಾಕು. ನಡಿರಿ ಬೇರೆ ಮನೆಗೆ ಹೋಗೋಣ. ಹತ್ತು ರೂಪಾಯಿ ಹೆಚ್ಚು ಬಾಡಿಗೆಯಾದರೂ ಚಿಂತೆಯಿಲ್ಲ.”

ಎಂದು ಸೀತಾಬಾಯಿ ಬಲವಂತಮಾಡಿದರೆ ರಾಯರು

“ಎಲ್ಲಾ ಬಾಡಿಗೆಮನೆಯ ಹಣೆಯಬರಹವೂ ಇಷ್ಟೇ ಸೀತಾ. ಹುರಿಯೋ ಓಡಿನಿಂದ ಹಾರಿಕೊಂಡು ಉರಿಯೋ ಬೆಂಕಿಗೆ ಬಿದ್ದ ಹಾಗೆ! ಇಲ್ಲೇ ಇನ್ನು ನಾಲ್ಕು ದಿವಸ ತಳ್ಳಿಬಿಟ್ಟು ನಮ್ಮ ಮನೆಗೆ ನಾವು ಹೋಗೋಣ”

ಎಂದು ಸಮಾಧಾನ ಹೇಳುತ್ತಿದ್ದರು.

ಬಾಡಿಗೆ ಇದ್ದವರಲ್ಲಿ ಈಶ್ವರಮೂರ್ತಿ ಹೆಂಡತಿ ಕುಮಾದಮ್ಮೆ ಸ್ವಲ್ಪ ಗಟ್ಟಿ ಹೆಂಗಸು. ಅಮಲ್ಲಾರರು ಲೊಟಗುಟ್ಟುವುದಕ್ಕೆ ಸರಿಯಾಗಿ ಅವಳಾ ಲೊಟಗುಟ್ಟು ಉತ್ತರಕೊಡುತ್ತಿದ್ದಳು.

“ಅಯ್ಯೋ—ದನ ನುಗ್ಗಿ ಗಿಡಗಳನ್ನೇಲ್ಲ ಧ್ವಂಸ ಮಾಡಬಿಟ್ಟೆ ಯಲ್ಲವ್ವು”

ಎಂದು ಅಮಲ್ಲಾರರು ಉದ್ದಾರ ತೆಗೆದರೆ ಕುಮಾದಮ್ಮೆ

“ಮನೆ ಯಜಮಾನರೂಂತ ಅನಿಸಿಕೊಂಡವರು ತೂಕ ಡಿಸುತ್ತಾ ಕುಳತರೆ ಆಗುತ್ತದೇನು. ಅಧವಾ ದನ ಕಾಯುವುದಕ್ಕೆ ನಮ್ಮನ್ನು ಗೊತ್ತು ಮಾಡಿದ್ದಾರಯೋ?” ಎಂದು ವರುನುಡಿಯುತ್ತಿದ್ದಳು.

ಸುಬ್ಬರಾಯಪ್ಪನವರು ಬಾಯಾಳ ಕುಮಾದಮ್ಮನನ್ನು ಕಂಡರೆ ಗರುಡ ನನ್ನು ಕಂಡ ಹಾವಿನಂತಾಡುತ್ತಿದ್ದರು. ಒಮ್ಮೊಮ್ಮೆ ಈಶ್ವರಮೂರ್ತಿಗಳ ಜತೆ ಮಾತನಾಡುತ್ತಾ

“ಹೆಂಗಸರಿಗೆ ಬಾಯಿ ದೊಡ್ಡ ದಾದರೆ ಲೋಕ ಉಳಿಯುವುದು ಕಷ್ಟ” ಎಂದು ಪ್ರೇಕ್ಷಿಯನ್ನು ಮಾಡುತ್ತಿದ್ದರು.

ಅಮಲ್ಲಾರರ ಮನೆ ಉಪಗೃಹಕ್ಕೆ (out-house) ನರಸಮ್ಮಿ, ಪಾರ್ವತಿ ವಾಸಕ್ಕೆ ಬರಲು ಅವರಿಗೆ ಯುಕ್ತ ಶೈಕ್ಷಣ ಕೊಡುವ ಭಾರ ವಹಿಸಿ ಕೊಂಡವಳೇ ಕುಮುದಮ್ಮಾ. ತಾವು ಅನುಭವಿಸಿದ, ಅನುಭವಿಸುತ್ತ ಲಿದ್ದ ಕಷ್ಟಗಳನ್ನು ನಿರೂಪಿಸಿ

“ಈ ಮುದುಕನಿಗೆ ಸೇರಿಗೆ ಸವ್ಯಾಸೇರಾಗಿ ನಿಂತರೇ ಇಲ್ಲಿ ಉಳಿಯಲು ಸಾಧ್ಯ ಕಣ್ರೇ ನರಸಮ್ಮಾ.”

“ಜಗಳ ಕದನ ನಾನು ಅರಿಯದವಳು ಕುಮುದಮ್ಮಾ. ಅಮಲ್ಲಾರ ರಿಗೆ ವಯಸ್ಸಾಗಿದೆ. ಸ್ವಂತ ಮನೆ ಮೇಲೆ ಹೆಚ್ಚಿನ ಆಭಿಮಾನವೂ ಇದೆ. ಒಂದುಮಾತ್ರ ಅವರು ಆಡಿಕೊಂಡರೆ ಆದ ನಷ್ಟವೇನು?—ಆಡಿಕೊಳ್ಳಲಿ ಬಿಡಿ.”

“ಈ ಮನೆ ವಾಸದ ಅನುಭವ ನಿಮಗ್ಲ ನರಸಮ್ಮಾ—ಹೀಗೆ ಹೇಳುತ್ತಿರಿ. ನಾಲ್ಕು ದಿನ ಕಳಿಯಲಿ—ನಿಮಗೇ ಗೊತ್ತಾಗತ್ತಿ.”

“ಅಮಲ್ಲಾರರ ಹೆಂಡತಿ ಒಳ್ಳಿಯವರ ಹಾಗೆ ಕಾಣುತ್ತಾರಲ್ಲಿ!”

“ಒಳ್ಳಿಯವರೇ! ?—ಈ ಮಾತ್ರ ನೀವೇ ಹೇಳಬೇಕು ನೋಡಿ. ಒಳಗೇ ಕೂತುಕೊಂಡು ಗಂಡನಿಗೆ ಹಂಚಿಕೊಡೊಳೇ ಆ ಪುಣ್ಯತೀತಿ. ಸತ್ತಮೇಲೆ ಈ ಮನೆಯನ್ನೂ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಾ ಹೀಂದು ಕಾಣುತ್ತದೆ.

“ಹಾಗನ್ನು ಬೇಡಿ—ವಯಸ್ಸಾದ ಮುತ್ತೀದೆ. ಹೆಣೆತುಂಬ ಕುಂಕುಮ ಚೆನ್ನೆತುಂಬ ಆರಿಶಿನ ಆಕೆ ಇಟ್ಟುಕೊಂಡು ಬಂದರೆ ಸಾಕ್ಷಾತ್ ಗೌರ ಬಂದ ಹಾಗಾಗುತ್ತದೆ.”

“ನಿಮ್ಮ ಒಳ್ಳೀತನ ಇವರ ಹತ್ತಿರ ಏನೂ ನಡೆಯುವುದಿಲ್ಲ ನರಸಮ್ಮಾ ನವರೇ. ನೀವು ಮೆತ್ತಿಗಿದ್ದ ಷಾಂತಿ ಇವರ ಕಿರುಕುಳ ಹೆಚ್ಚಿತ್ತೆ” ಎಂದು ಮುನ್ನೆಚ್ಚಿರಿಕೆಯನ್ನಿತ್ತಲ್ಲ.

ಜಗಳಗಂಟಕಿಯಾದ ಕುಮುದಮ್ಮನೆ ವಿರೋಧ ಸ್ವೀಕ ಎರಡೂ ನರಸಮ್ಮನಿಗೆ ಬೇಕಿರಲಿಲ್ಲ. ಕುಮುದಮ್ಮನನ್ನು ಆದಷ್ಟು ದೂರವಿಡಬೇಕೆಂಬುದೇ ನರಸಮ್ಮನ ಯೋಚನೆಯಾಗಿತ್ತು.

ಆದರೆ ನರಸಮ್ಮನ ಯೋಚನೆ ಕೈಗೂಡಲಿಲ್ಲ.

ಪಾರ್ವತಿಗೂ ಕುಮುದಮೃನಿಗೂ ಕೆಲವೇ ದಿನಗಳಲ್ಲಿ ಸ್ನೇಹ ಬೆಳೆಯಿತು. ಬೆಳಗೆ ಏಷು ಗಂಟಿಗೇ ಕುಮುದಮೃನ್ ಗಂಡ ಈಶ್ವರಮಾತ್ರ ಟೆಲಿ ಪೋನ್ ಕಾರ್ಯಾನೇಗೆ ಕೆಲಸಕ್ಕೆ ಹೋಗುತ್ತಿದ್ದ; ಎಂಟು ಗಂಟೆಯ ವೇಳಿಗೆ ಚಂದ್ರಶೀಲಿರ ಶ್ರೀನಿವಾಸರಾಯರ ಆಫೀಸಿಗೆ ಹೋಗುತ್ತಿದ್ದ. ಇಬ್ಬರಿಗೂ ದಿನವೆಲ್ಲಾ ಪುರುಷತ್ತು.

ಕುಮುದಮೃ ಕೆಲವೇ ದಿನಗಳಲ್ಲಿ ಕುಮುದಕ್ಕೂನಾದಜು; ಅವಳ ಪ್ರತಿ ಮಾತು, ಪ್ರತಿ ಅಭಿಪ್ರಾಯ ಪಾರ್ವತಿಗೆ ವೇದಪ್ರಮಾಣವಾಯಿತು. ಮಾತು ಮಾತಿಗೆ ‘ಕುಮುದಕ್ಕು ಹೀಗೆ ಹೇಳಿದರು-ಹಾಗೆ ಹೇಳಿದರು’ ಎನ್ನು ನ ಅಭ್ಯಾಸ ಅವಕ್ಳಾಣಿಸಿಯುತ್ತ ಬಂತು.

ಪಾರ್ವತಿ ಪ್ರತಿಯೊಂದು ವಿಷಯಕ್ಕೂ ಕುಮುದಮೃನ್ ಹೆಸರೆತ್ತಿಕೊಳ್ಳುವುದು ಚಂದ್ರಶೀಲಿರನ ಲಕ್ಷ್ಯಕ್ಕೂ ಬಂದಿತು. ಒಂದು ದಿನ ಅವನು ಮನಿಗೆ ಬಂದವನು ಉಟಿಮಾಡುವುದಕ್ಕೆ ಸಿದ್ಧಿಸಾದ. ಪಾರ್ವತಿ ಬಂದು ‘ತಟ್ಟಿದಾಕಿದೆ’ ಎಂದಜು. ಚಂದ್ರಶೀಲಿರ ಪರಿಚಾಸ್ಯಕ್ಕೆ ‘ಕುಮುದಕ್ಕು ಅಪ್ಯಂತ ಕೊಟ್ಟಿರೇನು?’ ಎಂದು ಕೇಳಿದ. ಪಾರ್ವತಿ ಮುನಿಸಿಕೊಂಡು ‘ಕುಮುದಕ್ಕುನ್ನ ಹಾಸ್ಯಮಾಡಬೇಡಿ’ ಎಂದು ಕಟ್ಟಿವಾಗಿ ನುಡಿದಜು. ‘ನನಗಿಂತಲೂ ಇವಳಿಗೆ ಕುಮುದಕ್ಕನೇ ಹೆಚ್ಚು ಯಿತೇ?’ ಎಂದು ಚಂದ್ರಶೀಲಿರ ಸೊಂದುಕೊಂಡು.

೩೫

ಮನೆಯ ವೇರಾಂಡದಲ್ಲಿ ಕುಳಿತು ತಮ್ಮ ಅಧಿಕಾರದ ಗತವೈಭವವನ್ನು ಸ್ವರಿಸಿಕೊಳ್ಳುತ್ತಿದ್ದ ಅವಲ್ಲಾರ್ ಸುಭೂರಾಯಪ್ಪನವರನ್ನು ಯಾರೋ ‘ಸ್ವಾಮಿ-ಸ್ವಾಮಿ’ ಎಂದು ಕೂಗಿದಂತಾಯಿತು. ಅವಲ್ಲಾರರು ಮುಖ ಸಂಚರಿಸಿಕೊಂಡೇ ಎದ್ದು ‘ಯಾರು ಈ ಹೊತ್ತಿನಲ್ಲಿ ಕೊಗುವವರು’ ಎಂದರು. ಗೇಟಿಸಾಚಿ ನಿಂತಿದ್ದ ಒಂದು ವ್ಯಕ್ತಿ ‘ಒಳಗೆ ಬರುವುದಕ್ಕೆ ಭಯವಾಗುತ್ತದೆ. ನಾಯಿ ಇದೆಯೇನೋ?’ ಎಂದ. ‘ಇಲ್ಲ ಒಳಕ್ಕೆ ಬನ್ನಿ’ ಎಂದರು ಅವಲ್ಲಾರರು, ಮನೆಯ ತಲಬಾಗಿಲಿನಲ್ಲಿ ನಿಂತುಕೊಂಡು,

ಒಳಕ್ಕೆ ಬಂದ ಸೀತಾರಾಮು

“ಲಾಯರ್ ಚಂದ್ರಶೇಖರಯ್ಯನವರ ಮನೆ ಎಲ್ಲಿದೆಯೋ ಗೋತ್ತಾಗಲಿಲ್ಲ. ನಿಮ್ಮನ್ನು ಕೇಳಿದರೆ ಗೋತ್ತಾಗುತ್ತಿರು ಅಕ್ಕಪಕ್ಕದವರು ತಿಳಿಸಿದರು” ಎಂದ.

“ಈ ಮನೆ ಹಿಂದುಗಡೆ ಹೆಟ್ಟಾಹಾಸಿನಲ್ಲಿದ್ದಾರೆ—ಅಲ್ಲಿಗೆ ಹೋಗಷ್ಟು.”

ಸೀತಾರಾಮು ಹೊರಗಿ ಹೋಗಿ ಭಟ್ಟರನ್ನು ಜತೆಯಲ್ಲಿ ಕರೆದುಕೊಂಡು ಚಂದ್ರಶೇಖರನ ಮನೆಗೆ ಬಂದ.

ಭಟ್ಟರಿಗೆ ಚಂದ್ರಶೇಖರನೇ ಸ್ವಾಗತ ಬಯಸಿದ.

ಭಟ್ಟರು ನರಸಮ್ಮ, ಪಾರ್ವತಿಯನ್ನು ಮಾತನಾಡಿಸಿ ಎಲ್ಲರಿಗೂ ಸೀತಾರಾಮನ ಪರಿಜಯಮಾಡಿಕೊಟ್ಟಿರು.

ನರಸಮ್ಮ ಆನಂದಭಾಷ್ಯ ಸುರಿಸುತ್ತೆ

“ನಮ್ಮನ್ನೇ ಲಾಲ್ ನೀವು ನುರೆತುಬಿಟ್ಟಿರಿ ಎಂದು ತಿಳಿದಿದ್ದೆ ಅಣ್ಣ ಯಾವು” ಎಂದಳು.

“ಮನರೆಯುವುದಕ್ಕೆ ಹೇಗೆ ಸಾಧ್ಯ ತಾಯಿ.”

“ತುಮಕೂರಿಗೆ ಹೋಗಿ ಬಂದಿರಾ ಭಟ್ಟರೇ” ಎಂದು ಜಂದ್ರಶೇಖರ ಕೇಳಿದ.

“ಇಲ್ಲವ್ವಾ. ಶ್ರೀಗೇರಿಯಂದ ಸೇರವಾಗಿ ಇಲ್ಲಿಗೇ ಬಂದೆ. ನಿಮ್ಮನ್ನು ನೋಡಿಕೊಂಡು ತುಮಕೂರು, ರುದ್ರಾಕ್ಷಪುರಕ್ಕೆ ಹೋಗಿ, ಶ್ರೀರಿ ಸೇರುತ್ತೇನೆ.

“ನಿಮ್ಮ ಮನೆ ಹೇಗೆ ಗೊತ್ತಾಯಿತು.”

“ನಿಮ್ಮ ತಂದೆ ತಿಳಿಸಿದ್ದರು. ನಿಮ್ಮಲ್ಲರ ಯೋಗಕ್ಕೇಮು ಆಗಿಂದಾಗ್ಗೆ ಅವರಿಂದ ತಿಳಿಯುತ್ತಿರುತ್ತದೆ.”

“ನೀವು ಬಂದು ಕಾಗದ ಹಾಕಿದ್ದರೆ ನಾನು ಸೈಪನ್ನಿಗೆ ಬರುತ್ತಿದ್ದೆ ನಲ್ಲಾ ಭಟ್ಟರೇ.”

“ನಿನಗೇಕವ್ವಾ ತೊಂದರೆ. ಕಣ್ಣ ಕುರುಡಾದರೆ ಬಾಯಿ ಕುರುಡೇ—ನಾವು ದ್ರೀಲಿನಲ್ಲಿ ಬರಲಿಲ್ಲ—ಬಸ್ಸಿನಲ್ಲಿ ಬಂದಿವು.”

“ಏಳ ಅಣ್ಣ ಯ್ಯಾ—ಮೊದಲು ಸ್ವಾನ ಉಟ್ಟಿವಾಗಲಿ—ಆಮೇಲೆ ಎಲ್ಲಾ ವಿಷಯ ಹೇಳುವಿರಂತೆ” ಎಂದು ನರಸಮ್ಮಂಜಸಚರಿಸಿದಳು.

ಭಟ್ಟರು, ಸಿತಾರಾಮು ಸ್ವಾನ, ಪೂಜೆ ಮುಗಿಸುವುದರಲ್ಲಿ ನರಸಮ್ಮಂಜಸ್, ಮೆಂತ್ಯದ ಹಿಟ್ಟನ ಗೊಚ್ಚು ಮಾಡಿ, ಹಪ್ಪಳ ಸಂಡಿಗೆ ಕರೆದಳು.

ಸಿತಾರಾಮಾಗೆ ವಿವರಿತ ಹಸಿವಾಗಿತ್ತು. ಅವನಿಗೆ ಧಾರಾಳವಾಗಿ ಬಡಿಸುತ್ತೆ ನರಸಮ್ಮಂಜಸ್.

“ನಿಧಾನವಾಗಿ ಉಟ್ಟ ಮಾಡವ್ವಾ—ಚೆಳಗೆ ಎನ್ನ ಹೊತ್ತಿಗೆ ಉಟ್ಟ ಮಾಡಿದ್ದೋ ಏನೋ” ಎಂದು ಹೇಳಿ,

“ಅಪರೂಪಕ್ಕೆ ನೀವು ಬಂದರೆ, ಎಂಥಾ ಕೆಟ್ಟ ಅಡಿಗೆಮಾಡಿ ಬಡಿಸು ಶ್ವಿದ್ದೆನೆ ನೋಡಿ ಅಣ್ಣ ಯ್ಯಾ” ಎಂದಳು.

“ಕೆಟ್ಟದ್ದೆನು ಬಂತು ತಾಯಿ. ಭಗವಂತ ಪ್ರ ಸಾ ದ ರೂ ಪ ವಾಗಿ ಕರುಣಿಸುವುದು ಅವೃತ್ತಾನ್ಮಾನೇ.”

“ನಿಮ್ಮ ಮೊಮ್ಮೆಗಳ ಮನೆಯಲ್ಲೇ ಉಟ್ಟಮಾಡುವುದಾಗಿ ಶವಧ ಮಾಡಿದ್ದಿರಾ ಅಣ್ಣ ಯ್ಯಾ.”

“ಪಕಮಾತ್ತು?”

“ರುದ್ರಾಷ್ಟಿಪುರದಲ್ಲಿ ಒಪ್ಪತ್ತೂ ನಮ್ಮ ಮನೆಯಲ್ಲಿ ನೀವು ಉಟ ಮಾಡಲಿಲ್ಲ.”

“ಆದೂ ನನ್ನ ಮನೆ—ಇದೂ ನನ್ನ ಮನೆ. ಎಲ್ಲಿ ಉಟ ಮಾಡಿದ ರೇನಮಾತ್ತು” ಎಂದು ಚಂದ್ರಶೇಖರನ ಕಡೆ ತಿರುಗಿ,

“ದೊಡ್ಡ ಲಾಯರಾದೆ—ಬಡವರನ್ನ ಮರೆಯಬೇಡಪ್ಪ.”

“ನಾನಿನ್ನ ದೊಡ್ಡ ಲಾಯರಾಗಿಲ್ಲ ಭಟ್ಟರೇ. ಶ್ರೀನಿವಾಸರಾಯರ ಕಣ್ಣೀರಿಯಲ್ಲಿಯೇ ಜ್ಯಾನಿಯರ್ ಆಗಿದ್ದೇನಿ. ನಿಮ್ಮ ಅಶ್ರಿವಾರದವಿದ್ದರೆ ಸ್ವತಂತ್ರಕಣ್ಣೀರಿ ತೆಗಿಯುತ್ತೇನೇ.

“ಭಗವದನುಗ್ರಹದಿಂದ ಎಲ್ಲಾ ಅನುಕೂಲವಾಗತ್ತೇ ಚಂದ್ರಣ್ಣ—ಯೋಚನೆಮಾಡಬೇಡ.”

ಉಟಮುಗಿದ ಮೇಲೆ ಭಟ್ಟರು ಎಲ್ಲರನ್ನೂ ಸುತ್ತು ಕೂಡಿಸಿಕೊಂಡು ಶ್ರಂಗೇರಿಯ ಪತಿಹ್ಯ, ಗುರುವುಹಿಮೆಗಳನ್ನೂ ಸವಿಸ್ತಾರವಾಗಿ ನಿರೂಪಿಸಿದರು.

“ನನಗೆ ಶ್ರಂಗೇರಿಯಾತ್ಮೆ ಮಾಡಿಸಲ್ಲವೇ ಆಣ್ಣಿಯಾಜ್ಞ” ಎಂದು ನರಸಮ್ಮ ಪ್ರಾರ್ಥಿಸಿದಳು.

“ಭಗವಂತ ಮನಸ್ಸು ಮಾಡಿದರೆ ಯಾವುದು ಸಾಧ್ಯವಿಲ್ಲ ತಾಯಿ—ಚಂದ್ರಣ್ಣ, ತುಮಕೂರಿನ ಜಿಲ್ಲಾಧಿಕಾರಿಗಳಾಗಿದ್ದ ರಲ್ಲಾ ಜಬ್ಬಾರ್ ಸಾಹೇ ಬರು ಈಗ ಇಲ್ಲಿಯೇ ಇಡ್ಡಾರಂತೆ. ನಿನಗೆ ಅವರ ಮನೆ ಗೊತ್ತೇ?” ಎಂದು ಕೇಳಿದರು.

“ಬಸವನಗುಡಿ ಮುಸ್ಲಿಮ್ ಬಾಳ ಕಿನಲ್ಲಿದ್ದ್ವರೆಂದು ಕೇಳಿದ್ದೇನೇ. ಬೆಳಗೆ ವಿಚಾರಿಸೋಣ.”

“ಬೆಳಗೆ ಅವರನ್ನು ಕಂಡುಬಿಟ್ಟರೆ ಮಧ್ಯಾಹ್ನ ನಾವು ತುಮಕೂರಿಗ ಪ್ರಯಾಣ ಮಾಡಬಹುದು.”

“ನಾಳಿ ನೀವು ಖಂಡಿತ ಹೊರಡಕೂಡದು.” ಎಂದು ನರಸಮ್ಮ ಹಟ್ಟ ಹಿಡಿದಳು. ಚಂದ್ರಶೇಖರನೂ ಅವಳ ಅಭಿಪ್ರಾಯವನ್ನು ಪುಷ್ಟಿಕರಿಸುತ್ತು

“ಪ್ರಯಾಣದ ಆಯಾಸ ಕೂಡ ಪರಿಹಾರವಾಗಿಲ್ಲ. ಈಗಲೇ ಹೊರಡುವುದೆಂದರೇನು ಭಟ್ಟರೇ?” ಎಂದು ಕೇಳಿದ.

“ಗುರುಗಳು ಈ ಹುದುಗನ ಜವಾಬ್ದಾರಿ ನನ್ನ ಮೇಲೆ ಹಾಕಿದ್ದಾರವ್ವಾ. ನನ್ನೊಂದ ಇವನ ಪಾಠಪ್ರವಚನಕ್ಕೆ ಅಡ್ಡಿಯಾಗಬಾರದು.”

“ಇಲ್ಲೇ ಪಾಠ ಹೇಳಿ.”

“ಉಂಡ ಬ್ರಹ್ಮಣನ ಕೈಯಲ್ಲಿ ಏನಾದರೂ ಕೆಲಸವಾಗುತ್ತದೆಯೇ ಚಂದ್ರಣ್ಣ—ಒಂದು ಕೆಲಸ ಮಾಡೋಣ. ನಾಳೆ ಇಲ್ಲೇ ಇದ್ದಬಿಡುತ್ತೇನೆ. ನಾಡಿದ್ದ ಬೆಳಗೆ ನಮ್ಮನ್ನ ಮೊದಲನೆ ಬಸಿನಲ್ಲಿ ಕೂಡಿಸಬಿಡು.”

ಭಟ್ಟರ ‘ಪಾಜಿನಾಯ’ ಕ್ಕೆ ಎಲ್ಲರೂ ಸಮೃತಿಸಬೇಕಾಯಿತು.

ಬೆಳಗೆ ಸೀನಿಯರ್ (Senior) ಅವುಣಿ ಪಡೆದು ಚಂದ್ರಶೇಖರನೇ ಭಟ್ಟರನ್ನು ಸೀತಾರಾಮುವನನ್ನು ಕರೆದುಕೊಂಡು ಹೊರಟಿ.

ಬಸವನಗುಡಿ ಮುಸ್ಲಿಮ್ ಬ್ಲಾಕ್‌ನಲ್ಲಿ ಜಬ್ಬರ್ ಸಾಹೇಬರ ಮನೆ ಪತ್ತೆನೂಡುವುದು ಕಷ್ಟವಾಗಲಿಲ್ಲ. ಮನೆಯ ಕಾಂಪೌಂಡಿನಲ್ಲಿ ಶತಪಥ ಸುತ್ತುತ್ತಾ ಒಂದಿದ್ದ ವರ್ಲೊಂದಿಗೆ ಮಾತನಾಡುತ್ತಿದ್ದ ರೆವಿನ್ಯೂ ಕಮಿಷನರ್ ಸಾಹೇಬರು ಭಟ್ಟರನ್ನು ಕಂಡೊಡನೆಯೇ ವಿನಯ, ಗೌರವದಿಂದ ಮಾತನಾಡಿಸಿ ಅವರನ್ನು ಒಳಕ್ಕೆ ಕರೆದೊಯ್ದಿರು.

“ಈ ಸೋಜಿಗ ಕಂಡು ಸಾಹೇಬರ ದರ್ಶನಕ್ಕೆ ಬಂದಿದ್ದ ಡಿ. ಸಿ. ಗಳು, ಎಸ್. ಡಿ. ಬಿ. ಗಳು ಅಮಲ್ಲಾರರು ಬೆಕ್ಕೆಸ ಬೆರಗಾದರು. ಒಂದು ಜಿಲ್ಲೆಯ ಎಸ್. ಡಿ. ಬಿ. ಇನ್ನೊಂದು ಜಿಲ್ಲೆಯ ಎಸ್. ಡಿ. ಬಿ. ಗೆ ಪಿಸುಮಾತಿನಲ್ಲಿ ‘ಕಲಿಗಾಲ ! ಇಮಾಂಸಾಹೇಬರಿಗೂ ಗೋಕುಲಾಷ್ವಮಿಗೂ ಗಂಟು ಬಿದ್ದಿದೆ’ ಎಂದ. ಇನ್ನೊಬ್ಬ ಎಸ್. ಡಿ. ಬಿ. ‘ಇಮಾಂಸಾಹೇಬರಿಗಲ್—ಜಬ್ಬರ್ ಸಾಹೇಬರಿಗೆ’ ಎಂದು ತಿದ್ದು ಪಡಿ ಸೂಚಿಸಿದ.

ವರಾಂಡಕ್ಕೆ ಹೋದೊಡನೆಯೇ ಭಟ್ಟರು ಚಂದ್ರಶೇಖರ, ಸೀತಾರಾಮುವನ್ನು ಸಾಹೇಬರಿಗೆ ಪರಿಚಯ ಮಾಡಿಕೊಟ್ಟಿರು. ಸಾಹೇಬರು ಸೌಜನ್ಯ ದಿಂದ

“ಇವರ ಮದುವೆಗೆ ನಾನು ಬಂದಿತ್ತಿಲ್ಲವೇ ?— ಈಗ ಇಲ್ಲೇ ಪ್ರಾಕ್ಷೇಸು ಮಾಡುತ್ತಿರುವಾ ?”

“ಶ್ರೀನಿವಾಸರಾಯರ ಕಳೆರಿಯಲ್ಲಿ ಜ್ಯೋ ನಿಯ ರ್ ಅಗಿದ್ದೇನೆ. ಸಂಧಿದಲ್ಲಿಯೇ ಸ್ವತಂತ್ರ ಕಳೆರಿ ತೆಗೆಯುವ ಉದ್ದೇಶವಿದೆ.”

“ಒಂದೆರಡು ವರ್ಷ ಶ್ರೀನಿವಾಸರಾಯರ ಜತೆ ಇರುವುದು ಒಳ್ಳೆಯದು. ಅವರು ತುಂಬ ದಕ್ಕರು ಮಾತ್ರವೇ ಅಲ್ಲ ಗುಣಾಧ್ಯರೂ ಹೌದು. ರೆವಿನ್ಯೂ ಕೇಸುಗಳಿಗೆ ನನ್ನ ಮುಂದೆ ಹಾಜರಾಗುತ್ತಾರೆ. ಅನ್ಯಾಯದ ಪಕ್ಕ ಅವರು ವಹಿಸಿದ್ದ ನಾನು ಕಂಡೇ ಇಲ್ಲ. ಇಂದಲ್ಲ ನಾಳಿ ಅವರು ನಮ್ಮ ಹೈಕೋರ್ಟ್ ಅಲಂಕರಿಸುವುದರಲ್ಲಿ ಸಂದೇಹವೇ ಇಲ್ಲ.”

ಸಿತಾರಾಮಾಗೂ ಕುಶಲಪ್ರಕ್ಷೇ ಮಾಡಿ

“ನೀವು ಬಹಳ ಪುಣ್ಯವಂತರು. ಶ್ರೀ ಗುರುಗಳ ಸನ್ನಿಧಿಯಲ್ಲಿ ನಮ್ಮ ಶಾಸ್ತ್ರಿಗಳಂಥ ಮಹಾನುಭಾವರಿಂದ ಶಿಕ್ಷಣ ಪಡೆಯುತ್ತಿರುವಿರಿ. ಹಿಂದೂ ಮಹಿಳೆ, ದೇವಸ್ಥಾನಗಳು, ಗುರುಮನೆಗಳ ಬಗ್ಗೆ ನಾನು ಟೀಕೆ ಮಾಡು ತ್ತಿದ್ದೇನೆಂದು ಭಾವಿಸಬೇಕಿ. ಆವುಗಳ ಅಭ್ಯಾಸಯಾದಲ್ಲಿ ನಾನು ಹಿಂದುಗ ಇಪ್ಪೇ ಉತ್ಸರ್ವನಾಗಿದ್ದೇನೇ. ಇಸ್ತಾಂ ಜಾತಿಯಲ್ಲಿ ಹುಟ್ಟಿ, ಮಸಿದಿಗೆ ಹೋಗುತ್ತೇನೆಂಬ ಕಾರಣದಿಂದ ನನ್ನ ಭಾರತೀಯತ್ವಕ್ಕೆ ಕುಂದು ಬರುವುದಿಲ್ಲ. ನೋಡಿ-ನನ್ನ ಹಿರಿಯರು ಹಿಂದುಗಳಾಗಿಯೇ ಇದ್ದರು. ಪ್ರಾಯಶಃ ಟೆಪ್ಪುಸುಲ್ತಾನರ ಕಾಲದಲ್ಲಿ ಅವರು ಇಸ್ತಾಂ ಧರ್ಮಕ್ಕೆ ಪರಿವರ್ತನೆ ಹೊಂದಿ ರಬೀಕು. ನನ್ನ ಸಂಪರ್ಕ, ಸಹವಾಸ, ಸ್ನೇಹನೆಲ್ಲಾ ಹಿಂದುಗಳ ಜತೆಯ ಲೀಯೇ. ಹೈಸ್ಕೂಲು, ಕಾಲೇಜನಲ್ಲಿ ನನ್ನ ಡ್ರ್ಯೂಟಿಯ ಭಾಷೆ ಕನ್ನಡ. ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಆಶುಭಾವಣ ಸ್ವಧೀ, ಪ್ರಬಂಘಲೇಖನ ಸ್ವಧೀಗಳಲ್ಲಿ ಬಹುವಾನ ಪಡೆದಿದ್ದೇನೇ. ಸ್ವರ್ಗವಾಸಿ ಕಾನಕಾನಹಲ್ಲಿ ವರದಾಚಾರ್ಯರ ಶಿಷ್ಯರಲ್ಲಿ ನಾನೂ ಒಬ್ಬನಾಗಿದ್ದೇ—ದೊಡ್ಡ ಸ್ಥಾನದಲ್ಲಿರುವ ನೀವು ಹಿರಿಯರಿಗೆ ಗೌರವಬರುವ ರೀತಿಯಲ್ಲಿ ಜೀವನ ಬೆಳಸಿಕೊಂಡು ಲೋಕಸೇವೆ ಮಾಡಬೇಕು. ನಾನು ಹೇಳಿದ್ದ ರಲ್ಲಿ ಏನಾದರೂ ತಪ್ಪಿದೆಯೇ ಶಾಸ್ತ್ರಿಗಳೇ?”

“ಹಿಂದುವಾಗಲಿ ಮುಸಲ್ಮಾನನಾಗಲಿ ಯಾರು ಹೇಳಿದರೂ ದೊಡ್ಡ ಮಾತು ದೊಡ್ಡ ಮಾತಲ್ಲವೇ?—ಸಿತಾರಾಮು, ಇವರ ಧರ್ಮದಲ್ಲಿ ಇವರು ಗುರುಸಾಥನೀಯರವ್ಯಾ-ಹಾಜಿಗಳಿವಿತ್ತ. ಮೆಕ್ಕಾಕ್ರೇತ್ರಕ್ಕೆ ಯಾತ್ರೆ ಹೋಗಿ ಬಂದಿದ್ದಾರೆ. ಹಜರತ್ ಮಹಮದ್ ಸ್ವೇಂಬರಂತೆ (ಅವರ

ಆತ್ಮಕ್ಕೆ ಶಾಂತಿಯಿರಲಿ) ನಿರಾಡಂಬರಮೂತಿಗಳಾದ ಕರುಂಯೋಗಿಗಳಾಗಿದ್ದಾರೆ. ಹಾಚಿಸಾಹೇಬರು ಅಶ್ರೀವಾರ್ದ ಮಾಡಿದ್ದಾರೆ-ನಿನಗೆ ಮಂಗಳವಾಗುತ್ತದೆ.”

“ಯಾವದೊಮ್ಮಾಲಿಕೆಯ ಸೈರ್ವಿಡಿಂದ ಕಬ್ಜಿ ಚಿನ್ನವಾಗುತ್ತದಂತೆ ಶಾಸ್ತ್ರಿಗಳೇ.”

ಎಂದು ಹೇಳಿ ಭಟ್ಟರನ್ನು ಒಳಕ್ಕೆ ಕರೆದೊಯ್ದರು

ಜಬ್ಬಾರ್ ಸಾಹೇಬರು, ಬೀಗಂ ಸಾಹಿಬಾ, ಫಾತಿಮಾ, ಭಟ್ಟರ ಸುತ್ತ ಕುಳಿತು ಅವರ ಯೋಗಕ್ಕೇಮು ವಿಚಾರಿಸಿದರು. ತಾವು ರುದ್ರಾಕ್ಷಿಪುರ ಬಿಟ್ಟ ಹೊತ್ತಿನಿಂದ ಅಂದಿನವರೆಗಾದುದನ್ನೆಲ್ಲ ಭಟ್ಟರು ವರದಿ ಬಸ್ತಿಸಬೇಕಾಯಿತು.

“ಇಲ್ಲಿಗೇ ಬಂದುಬಿಡಿ ತಾತಾ” ಎಂದು ಫಾತಿಮಾ ಗೋಗರೆದಳು.

“ಏಕಮೃತ, ನಿತ್ಯ ನನಗೆ ಮಿಶಾಯಿ ಕೊಡುತ್ತಿಯೇನು ಹೇಳು.”

“ಖಂಡಿತ ಕೊಡುತ್ತೇನೇ. ನನ್ನ ಭಾಗದ ಮಿಶಾಯಿಯನ್ನೂ ನಿಮಗೇ ಕೊಡುತ್ತೇನೇ.”

“ನಿನ್ನ ಬಾಯಿ ಸಕ್ಕರೆಯಾಗ! ಎಷ್ಟುಚೆನ್ನಾಗಿ ವಾತನಾಡುತ್ತೀ ನನ್ನ ಕಂದ!”

“ಅಣ್ಣಿ, ಈ ವಯಸ್ಸಿನಲ್ಲಿ ಅಷ್ಟು ದೂರವಿದ್ದು ಕೊಂಡು ಏಕೆ ಕಷ್ಟಪಡುತ್ತಿರುವಿರಿ?”

ಎಂದು ಬೀಗಂ ಸಾಹಿಬಾ ಕೇಳಿದರು.

“ನನಗೆ ಸ್ವಲ್ಪವೂ ಕಷ್ಟವಿಲ್ಲ ತಾಯಿ. ಭಗವಂತ ನನಗೆ ಎಲ್ಲಾ ಅನುಕೂಲಮಾಡಿಕೊಟ್ಟಿದ್ದಾನೆ. ದೊರೆಹಾಗೆ ಇದ್ದಿನಮೃತ. ನನ್ನ ಶಿಷ್ಯಸೀತಾರಾಮು ಕಣ್ಣಲ್ಲಿ ಕಣ್ಣಿಟ್ಟು ನನ್ನ ಯೋಗಕ್ಕೇಮು ನೋಡಿಕೊಳ್ಳುತ್ತಿದ್ದಾನೆ.”

“ನಿಮ್ಮ ಅಶ್ರೀವಾರ್ದದೆಂದ ಮಗೂ ಆರೋಗ್ಯ ಸುದಾರಿಸಿತು-ಯಜಮಾನರಿಗೆ ದೊಡ್ಡ ಕೆಲಸವಾಯಿತು. ನಮ್ಮ ಕೃತಜ್ಞತೆ ತೋರಿಸುವುದಕ್ಕೆ ನೀವು ಅವಕಾಶವೇ ಕೊಡುವುದಿಲ್ಲ.”

“ತಾಯಿ, ಯಂಜಮಾನರಿಗೆ ದೊಡ್ಡ ಕೆಲಸವಾದುದು ಭಗವಂತನ ಅನುಗ್ರಹದಿಂದ. ಅವರ ಧರ್ಮವೇ ಆವರನ್ನು ಕಾಪಾಡುತ್ತಿದೆ—ಮುಂದೆಯೂ ಕಾಪಾಡುತ್ತದೆ. ಇದಕ್ಕೂ ದೊಡ್ಡ ಕೆಲಸವಾಗುತ್ತದೆ. ಈಗ ನೂರಾರು ಜನಕ್ಕೆವರು ಅಶ್ವತ್ಥನ್ನೆಕ್ಕೊಗಿರುವಂತೆ, ನಾಳೆ ಸಾವಿರಾರು ಜನಕ್ಕೆ ಆಶ್ರಯ ದಾತರಾಗುತ್ತಾರೆ—ಇನ್ನು ಅಪ್ಪಣಿಯಾದರೆ ಬರುತ್ತೇನೇ.”

ಬೀಗಂ ಸಾಹಿಂಬಾ ಮುಖ ಚಿಕ್ಕದುಮಾಡಿಕೊಂಡುದನ್ನು ಕಂಡು ಭಟ್ಟರು

“ಏಕೆ ತಾಯಿ ಚಿಂತೆ—ನಾನು ಸುನಃ ಬರುತ್ತೇನೇ. ಹೃದಯದ ಮಮತಾಗ್ರಂಥಿಗಳನ್ನು ಕಡಿಯಬೇಕೆಂದು ಪ್ರಯತ್ನಿಸುತ್ತೇನೇ—ಸಾಧ್ಯವಾಗುವುದಿಲ್ಲ. ನನ್ನ ನಿಧಾರಕ್ಕಿಂತ ನಿಮ್ಮ ಅಭಿಮಾನ ಶಕ್ತಿಯಾಜ್ಞದ್ವಾಗಿದೆ.”

“ಮನೆಯಲ್ಲಿ ಹೊಸ ಬೆಳ್ಳಿಯ ಲೋಭಾಯಿದೆ—ಯಾರೂ ಉಪಯೋಗಿಸಿಲ್ಲ. ಸ್ವಲ್ಪ ಧಾಲುಕೊಟ್ಟರೆ ಸ್ವೀಕರಿಸಬಹುದೇ?”

ಭಟ್ಟರು ಕೈಣಕಾಲ ಆಲೋಚಿಸಿ

“ಕೊಡು ತಾಯಿ—ಇವ್ಯಾರಿಂದ ನನ್ನ ಜಾತಿ ಕೆಟ್ಟಹೋಗುವುದಾದರೆ ಹೋಗಲಿ. ಹೃದಯಕ್ಕಿಂತ ಜಾತಿ ದೊಡ್ಡದೇನಲ್ಲ!” ಎಂದರು.

ಬೀಗಂ ಸಾಹಿಂಬಾ ಅವರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ.

ಭಟ್ಟರಿಗೂ, ಹೊರಗೆ ಕುಳಿತಿದ್ದ ಚಂದ್ರಶೇಖರ, ಸೀತಾರಾಮು ಅವರಿಗೂ ಹಾಲಿನ ವಿನಿಯೋಗವಾಯಿತು. ಮೊದಲು ಅನುಮಾನಿಸಿದ ಸೀತಾರಾಮು ‘ಭಟ್ಟರೂ ಸ್ವೀಕರಿಸಿದ್ದಾರೆಂದು’ ತಿಳಿದವೇಲೆ ಹಾಲು ಕುಡಿದ.

ರೆವಿನ್ಯಾಕವಿಂದಿನ ಸಾಹೇಬರು ಭಟ್ಟರನ್ನು ಅವರ ಜತೆಯಲ್ಲಿ ಬಂದಿದ್ದವರನ್ನೂ ತಮ್ಮ ಕಾರಿನಲ್ಲಿ ಕೂಡಿಸಿ ಕಳುಹಿಸಿಕೊಟ್ಟಿರು. ಕಾರಿನ ಹಿಂದೆಯೇ ಎರಡು ಬುಟ್ಟೆ ಹಣ್ಣು ಚಂದ್ರಶೇಖರನ ಮನೆ ತಲುಪಿದವು.

ಎಲ್ಲರೂ ಮನೆ ಸೇರುವಷ್ಟರಲ್ಲಿ ನರಸಮ್ಮಿ ಹಬ್ಬದಡಿಗೆಮಾಡಿ, ಎಲೆ ಹಾಕಿ ಕಾಯುತ್ತಿದ್ದಳು. ಭಟ್ಟರು, ಸೀತಾರಾಮು ಸಾಂಘಿಕ ಪೂಜೆ ಮಂಗಿ ಸಿದಮೇಲೆ ಎಲ್ಲಿರಿಗೂ ಸುಗ್ರೂಸ ಭೋಜನವಾಯಿತು.

ಸಂಚೆ ಚಂದ್ರಶೇಖರ ಆಫ್ಫಿಸಿನ ದರ್ಶನ ಪಡೆದು ಬರಲು ಹೋದ. ಸೀತಾರಾಮು, ಕಾಂಪೌಂಡಿನಲ್ಲಿದ್ದ ಒಂದು ಸಂಪಿಗೆ ಮರದ ಕೆಳಗೆ ಕುಳಿತು

ತನ್ನ ಅಧ್ಯಯನ ಸಾಗಿಸಿದ್ದ. ಪಾರ್ವತಿ ಕುಮುದಕ್ಕನ ಮನೆಯಲ್ಲಿ ಹರಟಿ ಹೊಡೆಯುತ್ತಿದ್ದಳು.

“ಬೆಳಿಗೆ ಹೊರಡಲೇ ಬೇಕೇ ಅಣ್ಣಿಯ್ಯ” ಎಂದು ನರಸವು ಕೇಳಿದಳು.

“ಅಯ್ಯೋ! ಹೊಗದೇ ಉಂಟೇ! ಬಂದಕೆಲಸವಾಯಿತಲ್ಲವ್ಯ—ನಿಮ್ಮಪ್ರೇಲ್ಲಾ ಕಣ್ಣಂಬ ನೋಡಿ ನಂ ತೊ೯ಷ ಪಟ್ಟಿ, ಬೈತಣಪೂ ಮಾಡಿಸಿಕೊಂಡೆ.”

“ಅಳಿಮಯ್ಯನಿಗೆ ನೀವು ಒಂದು ಮಾತು ಹೇಳಬೇಕು.”

“ಏನಂದು-ಚಂದ್ರಶೇಖರ ಮಾರ್ಗಬಿಟ್ಟಿ ನಡೆಯುತ್ತಿದ್ದಾನೆಯೇ?”

“ಫ್ಲಿ! ಫ್ಲಿ! ದೇವರಂಥ ಮನುಷ್ಯರು—ಯಾವ ಬಾಯಲ್ಲಿ ಅವರನ್ನು ಆಕ್ಷೇಪಿಸಿಲ್ಲ.”

“ಹಾಗಾದರೆ ಇನ್ನೇನು ಚಿಂತಿ!”

“ನಮ್ಮ ಹುಡುಗಿದೇ ಐಬು-ಚಿಕ್ಕಂದಿನ ನೊಂದುತನ, ಜಟವಾರಿ ತನ ಇನ್ನೂ ಹೊಗಿಲ್ಲ. ಗಂಡ ಎಂದರೆ ಅವಳಿಗೆ ಲಕ್ಷ್ಯವೇ ಇಲ್ಲ. ಮನಸ್ಸು ಬಂದ ಹಾಗೆ ಆಡುತ್ತಾಳೆ. ಹಾಗಲಕಾಯಿಗೆ ಬೇವಿನಕಾಯಿ ಬೆರತಹಾಗೆ ಪಕ್ಕದ ಮನೆ ಕುಮುದಮ್ಮನ ಸ್ನೇಹ ಬೇರೆ ಸಿಕ್ಕಿದೆ. ಅದೋ ಮಹಾ ಹವ್ಯಾರಿ—ಮನೆ ಯಜಮಾನರ ಕ್ರೀಲಿ ಯುದ್ಧಕ್ಕೇ ನಿಂತುಬಿಡುತ್ತಾಳೆ. ಅಳಿಮಯ್ಯ ತುಂಬ ಮೆದುಗಷ್ಟಿರು—ಮನ್ಯಾದೆಗಂಜಿಕೊಂಡು ಬಾಯಿ ಮುಂಚ್ಚಿಕೊಂಡು ಸುಮ್ಮನಿರುತ್ತಾರೆ. ಅವರಿಗಿಷ್ಟು ದುಃಖವಾಗಿದೆಯೆನ್ನುವುದನ್ನು ನಾನು ಬಲ್ಲಿ—ಆದರೆ ನಾನೇನು ಮಾಡಲಿ. ಪಾತೀಗೆ ಎವ್ವು ಹೇಳಿದೂ ಪ್ರಯೋಜನವಿಲ್ಲ.”

“ನೋಡು ನರಸವ್ಯ—ಇದು ನೀನು ತಿಳಿದುಕೊಂಡಿರುವವ್ಯ ದೊಡ್ಡ ಸಮಸ್ಯೆಯಲ್ಲ. ಪಾರ್ವತಿ ನಯಸ್ಸಿವ್ಯ ನೀನೇ ವಿಚಾರಮಾಡು. ಹೆಂಗಸಿನ ಮನಸ್ಸು ವಿಕಾಸವಾಗಬೇಕಾದರೆ ಅವಳ ಒಂದು ಮ್ಯಾ ವರದಾಗಬೇಕು. ಎಲ್ಲಾ ಕಾಲಾನುಕ್ರಮದಲ್ಲಿ ತಾನೇ ಸರಿಹೋಗುತ್ತದೆ. ಈಗ ಹೊರಿನವರು ಗಂಡ ಹೆಂಡತಿ ಮಾತಿನಲ್ಲಿ ಬಾಯಿಹಾಕಿದರೆ ಪಾಯಸಕ್ಕೆ ಉಪ್ಪು ಬೆರಸಿ ದಂತಾಗುತ್ತದೆ. ಸುಮ್ಮನಿರುವುದೇ ಈಗ ನಾನೂ ನೀನೂ ಮಾಡಬೇಕಾಗಿರುವ ಕೆಲಸ. ಚಂದ್ರಶೇಖರ ಪಾರ್ವತಿ ಜಗತ್ವಾಡುತ್ತಾರೆ, ನಾಳಿ ಅವರೇ

ರಾಜಿನೂಡಿಕೊಂಡು ಸರಿಹೋಗುತ್ತಾರೆ—ಈ ಕುಮುದನ್ಯು ಎಂಥಾವಳು ?”

“ಅವಳಲ್ಲಿ ಕೆಟ್ಟು ಚಾಳಿಯೇನೂ ಇಲ್ಲ. ಬಾಯಾಳಿ—ಜಗತ್ತಿಗಂಟಿಕೆ—ದೊಡ್ಡವರು ಚಿಕ್ಕವರು ಎನ್ನುವ ತಾರತಮ್ಯಜ್ಞಾನವೇ ಇಲ್ಲ. ಅವಳ ಹಾಗೇ ಪಾತ್ರಾನು ಎಲ್ಲಿ ಆಗುತ್ತಾ ಹೋ ಎಂತಾ ನನಗೆ ಭಯವಾಗಿದೆ.”

“ಭಯವಡಬೇಡ—ದೇವರಮೇಲೆ ಭಾರತಾಕು ನರಸಮ್ಯು ಉರಿನ ಹೊಲಗದ್ದೆ ಉಸ್ತುವಾರಿ ಯಾರು ನೋಡಿಕೊಳ್ಳುತ್ತಿದ್ದಾರೆ ?”

“ಎಲ್ಲಾ ಗುತ್ತಿಗೆ ಕೊಟ್ಟಿದ್ದೇ ನೇ.”

“ನೀನೂ ಇಲ್ಲಿಗೆ ಬಂದು ನಿಂತದ್ದು ಒಳ್ಳೆಯದಾಯಿತು” ಎಂದು ಭಟ್ಟರು ತೃಪ್ತಿವ್ಯಕ್ತಿಪಡಿಸಿದರು.

ರಾತ್ರಿ ಮನೆಗೆ ಹಿಂದಿರುಗಿದ್ದ ಪಾರ್ವತಿಯನ್ನು ಭಟ್ಟರು ಹತ್ತಿರ ಕೂಡಿಸಿಕೊಂಡು ಲೋಕಾಭಿರಾಮವಾಗಿ ಮಾತನಾಡುತ್ತಾ.

“ನೀನೂ ನಿನ್ನ ಗಂಡ ಇಮ್ಮು ಮುಚ್ಚಿಯಾಗಿರುವುದನ್ನು ಕಂಡು ಸಂತೋಷವಾಯಿತು ಪಾತ್ರಾ. ಗೃಹಿಣಿಗೆ ಪತಿಯೇ ಸರ್ವಸ್ವ. ಇದು ಹಳೆಯ ಮಾತ್ರ—ಆದರೆ ಆದರ ಆರ್ಥ ಸ್ವಲ್ಪವೂ ಮಾಸಿಲ್ಲ. ನಿನ್ನ ತಾಯಿ ತುಂಬ ನೋಂದವಳು. ಅವಳಿಗೆ ಜೀವನದಲ್ಲಿರುವ ಒಂದೇ ಒಂದು ಸುಖ ವೆಂದರೆ ನಿನ್ನ ಸುಖಜಿವನ ನೋಡುವುದು. ತಾಯಿಯನ್ನೂ ಗಂಡನನ್ನೂ ಚೆನ್ನಾಗಿ ನೋಡಿಕೊಳ್ಳುವು” ಎಂದು ಹೇಳಿದರು.

ಮಾರನೆಯ ದಿನ ಬೆಳಿಗ್ಗೆ ಭಟ್ಟರು ಸೀತಾರಾಮುವನ್ನು ಜತೆಯಲ್ಲಿ ಕರೆದುಕೊಂಡು ತುಮಕೂರಿಗೆ ಪ್ರಯಾಣಬೆಳೆಸಿದರು. ಚಂದ್ರಶೇಖರ ಬಸ್ಸಿನಲ್ಲಿ ಅವರನ್ನು ಕೂಡಿಸಿ ತನ್ನ ಕಳ್ಳೇರಿಗೆ ಹೋದ.

೨೫

ತುವುಕೂರ್ ಬಸ್ ನಿಲ್ಲಾ ಇದಲ್ಲಿ ಭಟ್ಟರು ಇಳಿದಕೂಡಲೆ ರುದ್ರಾಪ್ತಿ ಪುರಕ್ಕೆ ಹೊರಟು ನಿಂತಿದ್ದ ಬಸ್ ಅವರ ಕಣ್ಣಿಗೆ ಬಿತ್ತು.

“ಸಿತಾರಾಮು”

“ಗುರುಗಳೇ”

“ಹಸಿವಾಗುತ್ತದೇನವ್ವು.”

“ಇಲ್ಲ ಗುರುಗಳೇ.”

“ಸಂಕೋಚಪಟ್ಟಕೊಳ್ಳಬೇಡ—ಹೇಳು.”

“ಬೆಳಿಗೆ ನರಸಮೃನವರು ತಿಂಡಿಕೊಟ್ಟಿದ್ದರು ಗುರುಗಳೇ—ಹಸಿವಿಲ್ಲ.”

“ರುದ್ರಾಪ್ತಿಪುರಕ್ಕೇ ಹೊರಟುಹೊಗೋಣವೇ ?”

“ತುವುಕೂರಿನಲ್ಲಿ ಚಂದ್ರಶೀಖರಯ್ಯನವರ ತಂಡೆ, ತಾಯಿ ನೋಡಬೇಕೆಂದಿರಿ.”

“ಸಂಜಿಗೆ ಇಲ್ಲಿಗೆ ಬಂದುಬಿಟ್ಟು, ಅವರನ್ನು ನೋಡಿಕೊಂಡು ನಾಳಿಬೆಳಿಗೆ ಶ್ರಂಗೇರಿಗೆ ಹೊರಟುಬಿಡ್ಡೋಣ.”

“ತಮ್ಮ ಜಿತ್ತ ಗುರುಗಳೇ”

ಎಂದು ಸಿತಾರಾಮು ಹೇಳಿದ.

ಆಧ್ಯ ಗಂಟೀಯಲ್ಲಿ ಬಸ್ಸು ಭಟ್ಟರನ್ನೂ ಸಿತಾರಾಮನನ್ನೂ ರುದ್ರಾಪ್ತಿ ಪುರಕ್ಕೆ ಕರೆತಂದಿತು.

ರುದ್ರಾಪ್ತಿಪುರ ಕಂಡಕೂಡಲೆ ಭಟ್ಟರ ಮುಖಚಯೆ ಬದಲಾದುದನ್ನು ಗಮನಿಸಿದ ಸಿತಾರಾಮು

“ಏಕೆ ಗುರುಗಳೇ ?” ಎಂದು ಕೇಳಿದ.

“ಏನೇನೋ ನೆನಪುಗಳು ಬರುತ್ತಿವೆ ಸಿತಾರಾಮು. ಈ ಹಳ್ಳಿ ನನ್ನ ಮನೆತನ ಸಾಕಿತು—ನನಗೆ ಅನ್ನವಿಟ್ಟು ಕಾವಾಡಿತು. ಭೂಮಿತಾಯಿ ಮಣ ನಾನು ಎಂದಿಗೆ ತೀರಿಸುವುದು?”

ಭಟ್ಟರು ಹಸಿಬೆಚೆಲವನ್ನು ಸಿತಾರಾಮು ಹೊತ್ತುಕೊಂಡ. ಭಟ್ಟರು ದೊಣ್ಣೆಯೂರಿಕೊಂಡು ಮುನ್ನಡಿದರು.

ಭಟ್ಟರು, ಸಿತಾರಾಮು ಶ್ರೀರಾಮದೇವರ ದೇವಸ್ಥಾನದ ಮಂಟಪದಲ್ಲಿ ಬಂದು ಕುಳಿತರು. ಭಟ್ಟರು ಬಂದಿರುವ ಸುದ್ದಿ ಉರಿನಲ್ಲಿ ಹಬ್ಬವು ದಕ್ಕೆ ತಡವಾಗಲಿಲ್ಲ.

ಹನುಮಯ್ಯ ಬಂದು ಭಟ್ಟರಿಗೆ ಅಡ್ಡಬಿದ್ದ ‘ಒಂದು ಕಾಗದ ಬರೆಯ ಬಾರದಾಗಿತ್ತೇ ಗುರುಗಳೇ’ ಎಂದ.

ಹೊಲದ ಕಡೆ ಹೋಗಿದ್ದ ಗೌಡರು ಧಾವಿಸಿಬಂದರು. ಉರಿಗೆ ಉರೇ ಜಾತ್ರೆ ಸೇರಿತು. ರುದ್ರಶಿಷ್ಟ ಕಣ್ಣಿಗೆ ಬೀಳದಿರಲು ಗೌಡರ ಕಡೆ ತಿರುಗಿ ಭಟ್ಟರು

“ರುದ್ರಶಿಷ್ಟ ಉರಲ್ಲಿಲ್ಲವೇ?” ಎಂದು ಕೇಳಿದರು.

“ಯಾವದೋ ಕೇಸಿತ್ತಂತೆ—ಬೆಂಗಳೂರಿಗೆ ಹೋಗಿದ್ದಾನೆ.”

“ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರಿಯೇ?”

“ಚಂದಾಕಿದ್ದಾರೆ.”

ಭಟ್ಟರು ಉರಿನವರ ಯೋಗಕ್ಕೇಮು ಕೇಳುವುದಕ್ಕಾರಂಭಿಸಲು ಗೌಡರು

“ತಡಿರಪ್ಪಾ. ಸ್ವಾಮಿಗಳ ಉಟಿವಾಗಲಿ—ಆಮೇಲೆ ಮಾತಾಡಿದ ರಾಯ್ಯ” ಎಂದು ಹೇಳಿದರು.

ಅಲ್ಲಿನ ವಾತಾವರಣ ನೋಡಿದ ಸಿತಾರಾಮು ಮೇಲ್ಲನೆ ಭಟ್ಟರ ಬಳಗೆ ಬಂದು

“ತಾವು ಮಾತಾಡುತ್ತಿರಿ ಗುರುಗಳೇ. ನಾನು ಅಡಿಗೆಮಾಡಿ ತಿಳಿಸುತ್ತೇನೆ. ಸ್ವಾನಕ್ಕೇಳಬಹುದು” ಎಂದ.

ಭಟ್ಟರು ಸಿತಾರಾಮನ ವಿನೇಕಕ್ಕೆ ತಲೆಮಾರಿದರು.

ಸಾಮಾನು, ಸರಂಚಾನು, ತರಕಾರಿ, ಪಾತ್ರಿಗಳು, ಉಟ್ಟದೆಲೆ ಎಲ್ಲವೂ ಕಾಲುಗಂಟೆಯಲ್ಲಿ ಒದಗಿದವು.

ಭಟ್ಟರು ಸಾವಕಾಶವಾಗಿ ಎಲ್ಲರ ಯೋಗ್ಯೇವುವನನ್ನೂ ವಿಚಾರಿಸಿದರು. ಶ್ವಂಗೇರಿಯ ಜಗದ್ದುರುಗಳ ವಿಷಯ ಹೇಳಿ ಎಲ್ಲರನ್ನೂ ಸಂತೋಷ ಪಡಿಸಿದರು.

ಉರಿನವರು ತೆರಳಿದ ನೇರೆ ಭಟ್ಟರು ಗೊಡರನ್ನು ಬಂದು ಪಕ್ಕೆಕ್ಕೆ ಕರೆದು

“ನಿಮಗೂ ರುದ್ರಶಟ್ಟರಿಗೂ ಈಗ ಹೇಗಿದೆ?” ಎಂದು ಕೇಳಿದರು.

“ಕೊಟ್ಟಿ ಮಾತು ಇಬ್ಬರೂ ಉಳಿಸಿಕೊಂಡು ಬರ್ತದ್ದಿನಿ ನನ್ನೊಜೆಯಾ ರುದ್ರಶಟ್ಟರಿಯೂ ವಿಶ್ವಾಸವಾಗಿದ್ದಾನೆ. ಮಧ್ಯ ಮಧ್ಯ ಬಕ್ಕಿಟ್ಟಿ ಹನುಮ ಕಿತಾಪತಿ ಮಾಡ್ತಾರೆ. ಅವರು ಕಮಕ್ ಕಮಕ್ ಅನ್ನೊಬಿಕ್ಕೆ ನಾವು ಅವಕಾಶ ಕೊಟ್ಟಿಲ್ಲ.”

“ಇಲ್ಲಿಯ ತನಕ ನಾನು ಬಂದ ಶ್ರವನವೆಲ್ಲಾ ಪರಿಹಾರವಾಯ್ತು ಗೊಡರೇ. ಹೊಟ್ಟಿತುಂಬ ಸಂತೋಷವಾಗಿ ಉಟ್ಟಮಾಡುತ್ತೇನೇ.”

ಭಟ್ಟರು ಉಟ್ಟ ಮುಗಿಸಿದವರಿ ಸಿತಾರಾಮು ಜತಿ ನಗರಪಯಂಟ ನಕ್ಕೆ ಹೊರಟಿರು. ಗೊಡರು, ರುದ್ರಶಟ್ಟಿ, ಬಕ್ಕಿಟ್ಟಿಪ್ಪೆ, ಹನುಮಣ್ಣ, ರಂಗ ಎಲ್ಲರ ಮನೆಯಲ್ಲಿಯೂ ಭಟ್ಟರು ತಾಂಬಾಲ ಸ್ವೀಕರಿಸಬೇಕಾಯಿತು.

ತಾವು ವಾಸವಾಗಿದ್ದ ಮನೆ, ತಾವು ಮರಕೊಂತಿ ಆಡುತ್ತಿದ್ದ ಮರ, ಲಗ್ಗಿಚೆಂಡು ಆಡುತ್ತಿದ್ದ ಮೃದಾನಗಳನ್ನು ತೋರಿಸಿಕೊಂಡು ಸಿತಾರಾಮು ನಿಗೆ ವಿರಭದ್ರದೇವರ ದರ್ಶನ ಮಾಡಿಸಿದರು.

ಸಂದೇ ಜಾರಿ ಹೇಳುನೇ ಇರುಳಿಗೆಡಿಕೊಡುತ್ತಿತ್ತು. ಆಗಸದ ರಕ್ತವಿಶ್ರ ನಿರ್ಲವಣ ಶಂಭುನಿರ್ಲಕ್ಷೆ ತಿರುಗುತ್ತಿತ್ತು. ಹಕ್ಕಿಪಕ್ಕಿಗಳು ಕಲಕಲರವ ಮಾಡಿಕೊಂಡು ಗೂಡು ಸೇರುತ್ತಿದ್ದವು. ನಿಮ್ಮಲ ಪ್ರಜಾಂತಿಯ ಗಾಢತೆಯನ್ನು ಕ್ರಮಿಕೆಬಿಗಳು ಕೆದಕಿ ಬಗೆಬಗೆಯ ಶಬ್ದಮಾಡುತ್ತಿದ್ದವು.

ವ್ಯಾನ....ನಾದ

ಶಾಂತಿ....ವಿನ್ಯಾಸ

ಗಾಯನ....ಗಲಭಿ

ಸಮರಸ....ವಿರಸ

ಪ್ರಕೃತಿ....ವಿಕೃತಿ

ಎಲ್ಲವುಗಳೂ ಹೇಳಿಸಿದ್ದವು.

“ಜಗತ್ತು ದ್ವಾಂದ್ವಮಾಯಾವೇ ?”

‘ದ್ವಾಂದಾತೀತಂ—ತ್ರಿಗುಣರಹಿತಂ ಎಂದಲ್ಲವೇ ನಾವು ಭಗವಂತನನ್ನು ಸಂಚೋಧಿಸುವುದು ?’

“ಜಗತ್ತು ಭಗವಂತನ ಪ್ರತೀಕವಲ್ಲವೇ ?”

ಎಂದು ವಿಚಾರಮಾಡುತ್ತಾ ಭಟ್ಟರು

“ಸೀತಾರಾಮು, ಗುರು ಶಬ್ದಾರ್ಥ ನಿನಗೆ ಗೊತ್ತೇ ?” ಎಂದು ಕೇಳಿದರು.

ಭಟ್ಟರ ವಿಚಿತ್ರಪ್ರಶ್ನೆ ಕಂಡು ಸೀತಾರಾಮುಗೆ ಆಶ್ಚರ್ಯವಾಯಿತು.

“ಗೊತ್ತು ಗುರುಗಳೇ—ಅಜ್ಞಾನವನ್ನು ಪರಿಹರಿಸುವವನು ಎಂದು ಅದರಾರ್ಥ.”

“ಗುರುವೇ ಅಜ್ಞಾನಿಯಾಗಿದ್ದರೆ ? !”

“ಗುರುವಿನ ಜ್ಞಾನಾಜ್ಞಾನ ಒರೆಹಚ್ಚುವುದು ಶಿಷ್ಯನ ಕೆಲಸವಲ್ಲ—ಯಾಕೆ ಗುರುಗಳೇ ಹೀಗೆ ಕೇಳಿದಿರಿ ?”

“ಸುಮೃನೆ—ವನೋ ಮನಸ್ಸಿಗೆ ಬಂತು ಕೇಳಿದೆ.”

ಭಟ್ಟರೂ, ಸೀತಾರಾಮು ದೇವಸ್ಥಾನ ತಲುಪುವ ವೇಳಿಗೆ ಉಂಗಿ ಉಂಗಿ ಉಂಗಿ ನೇರಿದು ಭಟ್ಟರ ದಾರಿಯನ್ನು ಎದುರುನೋಡುತ್ತತ್ತು.

“ಇದೇನು ಗೌಡರೇ” ಎಂದು ಭಟ್ಟರು ಅಚ್ಚಿರಿಗೊಂಡು ಕೇಳಿದರು.

“ನಿಮ್ಮ ಉಪದೇಶ ಕೇಳಬೇಕೆಂದು ಎಲ್ಲರೂ ಬಂದಿದ್ದಾರೆ.”

“ರಾಮ ರಾಮ ! ನಾನು ಉಪದೇಶ ಕೊಡುವುದೇ ? — ನಿತ್ಯ ನೇಗಿಲ ಯೋಗಿಗಳಾಗಿ ತಮ್ಮ ದುಡಿಮೇಯಿಂದ ವಿಶ್ವಕ್ಕೇ ಅನ್ನ ಕಾಣಿಸುತ್ತಿರುವ ಈ ಕರ್ಮಯೋಗಿಗಳಿಗೆ ನಾನು ಉಪದೇಶ ಕೊಡುವುದೇನಿದೆ ಗೌಡರೇ !”

“ಅದೇನೋ ಸ್ವಾಮಿ—ಎಲ್ಲರೂ ಬಂದಿದ್ದಾರೆ. ನಾಲ್ಕು ಮಾತು ನೀವು ಅಪ್ಪಣಿಕೊಡಿಸಿದರೆ ಸಂತೋಷವಹಡುತ್ತಾರೆ.”

ಭಟ್ಟರು ಪದ್ಯಾಸನದಲ್ಲಿ ಕುಳಿತು,

“ಯೆಂ ಬ್ರಹ್ಮಾವರುಣೀಂದ್ರರುದ್ ಮರುತೇಃ ಸ್ತು ನ್ನಂತಿ
ದಿವ್ಯೈಃಸ್ತು ವೈನೇರ್ದೈಃ ಸಾಂಗಪದಕ್ರಮೋಪನಿಷದ್ಗೀಗಾಯಂತಿಯುಂ
ಸಾಮಾಗಾಃ ॥ ಧ್ಯಾನಾವಸ್ಥಿತ ತದ್ಗತೀನ ಮನಸಾ ಪಶ್ಯಂತಿಯುಂ
ಯೋಗಿನೋ ಯಂಜ್ಯಂತಂ ನ ವಿಮುಸ್ಪರಾಸುರಗಣಾ ದೇನಾಯು
ತಸ್ತೃಂಮುಃ ॥

ಅಣ್ಣಾಗಳಿರಾ, ನಾನು ನಿಮಗೆ ಉಪದೇಶಕೊಡಬೇಕೆಂದು ಅವುಗಳೆಂದು
ಮಾಡಿದ್ದಾರೆ. ಗೌರವ ಮಾತು ಗೌರವಿಸಬೇಕಾದುದು ನನ್ನ ಕರ್ತವ್ಯ.

ಉಪದೇಶ ಕೊಡುವ ಅಧಿಕಾರ ಪಡೆದಿರುವ ಸದ್ಗುರು ಶ್ರಂಗೇರಿ
ಯಲ್ಲಿದ್ದಾರೆ. ನಿಮ್ಮೆಲ್ಲರ ಬಿತಕ್ಕಾಗಿ ತಪಸ್ವಿಮಾಡುತ್ತಿದ್ದಾರೆ. ಅವರಿಂದ
ನಾನು ಕಲಿತ ಒಂದೆರಡು ವಿಷಯಗಳನ್ನೇ ನಿಮಗೂ ತಿಳಿಸುತ್ತೇನೆ.

ನಮುಂದು ನೋಡಿ ನನಗೆ ಹೆನ್ನೆಯಾಗಿದೆ. ಒಕ್ಕಲಿಗ, ವೀರಶ್ವಿನ,
ಬ್ರಾಹ್ಮಣ, ಮುಸಲಾಂನ, ಕುರುಬರೆಲ್ಲರೂ ಒಮ್ಮತಿಸಮ್ಮತಿಯಿಂದ ಬಾಳ್ಳಿ
ಮಾಡಿಕೊಂಡು, ಪರಸ್ಪರ ನೇರವಾಗಿ, ಅಣ್ಣಾತಮ್ಮಂದಿರಂತೆ ಇರಬೇಕೆಂಬುದು
ನನ್ನ ಆಕಾಂಕ್ಷೆಯಾಗಿತ್ತು. ಅದನ್ನು ನೀವು ಈಡಿರಿಸಿರುವಿರಿ. ಈ
ಸೌಹಾದರ ಚಿರಕಾಲ ಉಳಿದು, ಪುಷ್ಟಿನಾಗಿ ಬೆಳೆಯಲಿ.

ನಾವು ಸ್ತಂಭಿಸಿ ನೋಡಿದರೆ ಲೋಕದಲ್ಲಿ ಕಾಣುವುದು ಘ್ಯಂಘ್ಯ—
ವಿರಸ—ಹೋರಾಟ. ಮನುಷ್ಯರು ತಾವು ಕಾದಾಡುವುದಲ್ಲಿದೆ ತಮ್ಮ ಮತ
ಗಳನ್ನೂ, ದೇವರುಗಳನ್ನೂ ಕಾಳಗದ ಕಣಕ್ಕೆ ತಳ್ಳುತ್ತಾರೆ. ಹುಂಜಗಳನ್ನೂ
ಕಾದುವುದಕ್ಕೆ ಬಿಟ್ಟು ನಾವು ನೋಡುತ್ತ ನಿಲ್ಲಿವುದಿಲ್ಲವೇ ಹಾಗೆ!

ಅದರೆ ಸ್ವಲ್ಪ ನಮ್ಮ ದೃಷ್ಟಿ ಬೆಳೆಸಿಕೊಂಡು ನೋಡಿದರೆ ಈ ಬಗೆಯ
ಜಗತ್-ವಿರಸ—ದ್ವೀಪ ಅಗತ್ಯವಿಲ್ಲ. ಒಕ್ಕಲಿಗನಿಗೆ ಅನ್ನ ಕೊಡುವ ತಾಯೇ
ವೀರಶ್ವಿನಿಗೂ ಕೊಡುತ್ತಾಳೆ; ವೀರಶ್ವಿನಿಗೆ ಬೋನವನಿಕ್ಕುವ ತಾಯೇ
ಬ್ರಾಹ್ಮಣನಿಗೂ ಅನ್ನ ಸ್ವೀಡುತ್ತಾಳೆ. ಅದೇ ಭೂಮಿಯನ್ನು ಎಲ್ಲರೂ
ಉತ್ತು, ಬಿತ್ತು ಆಹಾರ ಬೆಳೆದು ಉಪಭೋಗಿಸುತ್ತೇವೆ. ನಾವು ವಾಧಿವ

ಶರೀರ ಕೊಡಿದ ಮೇಲೆ ಅದೇ ಭೂಮಿಯೇ ನಮ್ಮೆಲ್ಲ ರನ್ನೂ ಸ್ವಿಕರಿ ಸುತ್ತದೆ.

ನಮ್ಮ ಧರ್ಮ-ವೇದಾಂತ-ಹೇಳುವುದೂ ಇದೇ ಮಾತು. ಸರ್ವ ಭೂತಗಳಿಗೂ ಶ್ರೀರುಸ್ವಾಗಬೇಕೆಂಬುದೇ ವೇದಾಂತದ ಗುರಿ. ಹಿಂದು ಪೌಷ್ಟಿನೇ ತನ್ನ ಪಿಹಿಕಬಂಧನಗಳಿಂದ ಪಾರಾದರೆ ಸಾಲದು. ಕೈಪ್ಪತ್ತ, ಮುಸಲ್ಲಾನರೂ ಬಂಧ ವಿಮುಕ್ತ ರಾಗಬೇಕು.

ಬಂಧವಿಮುಕ್ತ ಸಾಧಿಸುವುದಕ್ಕೆ ನೀವು ದೊಡ್ಡ ದೊಡ್ಡ ಗ್ರಂಥಗಳ ನೈಣ್ಯದಬೇಕಾಗಿಲ್ಲ. ಮೂಗು ಹಿಡಿದು ತಪಸ್ಸುಮಾಡಬೇಕಾಗಿಲ್ಲ. ನಿಮ್ಮ ನಿತ್ಯ ಕರ್ತವ್ಯವೇ ತಪಸ್ಸು—ಅದೇ ಯಾಗ—ಯಜ್ಞ. ಮಾಡುವ ಕೆಲಸ ವನ್ನ ನಿಷ್ಠೆಯಿಂದ, ಭಕ್ತಿಯಿಂದ ಮಾಡಬೇಕು. ಅದರಿಂದ ಯಾರಿಗೂ ಅಹಿತವಾಗದಂತೆ ಎಷ್ಟುರೆಡಿರಬೇಕು.

ನಾನು ನಾನಾಗಿಯೇ ಇರುತ್ತೇನೇ—ನನಗೆ ಯಾರ ಸಹಾಯ, ಸಹಾನು ಭೂತಿ, ಸಂಪರ್ಕವೂ ಬೇಡ ಎನ್ನುವ ಮಾತು ಹೊಲ್ಲ. ‘ಸಾರು’ ಎಂದು ಒಂದು ಪದಾರ್ಥವನ್ನು ನಾವು ಕರೆಯುತ್ತೇವೆ. ಬೇಳೆಯ ಎಸರಿಗೆ ಉಪ್ಪು, ಮೆಣಸಿನಪ್ಪಡಿ ಹಾಕಿ ಸಾಸನೆ ಒಗ್ಗರಣ ಕೊಟ್ಟರಲ್ಲವೇ ನೀರು ಸಾರಾಗುವುದು. ಹಾಗಿಯೇ ‘ನಾನು ವಸ್ತುವಿನಲ್ಲಿ ವಿಶ್ವವೇ ಅಡಗಿದೆ. ವಿಶ್ವದ ಸಮಸ್ತ ಕಷ್ಟ ಸುಖ, ಅಸೇನಿರಾಶೆ, ಅಪೇಕ್ಷೆ ನಿರಪೇಕ್ಷೆಗಳೂ ಈ ‘ನಾನು’ ವಿನಲ್ಲಿ ನೀರಿನಲ್ಲಿ ಉಪ್ಪು ಬೆರಿಯುವಂತೆ ಬೆರತಿದೆ. ಜೀವಾತ್ಮ ಪರಮಾತ್ಮ ನಾಗುವುದಕ್ಕೆ ಈ ತಿಳಿವಳಿಕೆಯೇ ಅಸ್ತಿಭಾರ.

ಹೆಚ್ಚೆನು ಹೇಳಲಿ—ನನ್ನ ಹೃದಯವಾರ್ತೆ ತುಂಬಿಹೊಗಿದೆ. ನಾನು ಹಕ್ಕಿ ಬೆಳಿದದ್ದು ಈ ರುದ್ರಾಷ್ಟಿಪುರದಲ್ಲಿ—ನಿಮ್ಮ ಒಡನಾಡಿತನದಲ್ಲಿ. ನನ್ನ ಆಯುಷ್ಯವನ್ನು ಬಹಳ ಸುಖವಾಗಿ ಕಳೆದೆ. ಈಗ ನನ್ನ ದೈವ ಗುರು ಸನ್ನಿಧಿಗೆ ನನ್ನನ್ನು ಕರೆದೊಯ್ದಿದೆ. ಆಲ್ಲಿಯೂ ನಿಮ್ಮ ಶ್ರೀರುಂತನೇ ಯನ್ನೇ ಮಾಡುತ್ತೇನೆ. ‘ಆಮ್ಮ—ನಿನ್ನ ಎಲ್ಲ ಮಕ್ಕಳಿಗೂ ಸದಸ್ವಿನೇಕ ಕರುಷಿಸಿ ಕಾಪಾಡು’ ಎಂದು ಶಾರದಾಂಬಿಯಲ್ಲಿ ಮೊರೆಸುಡುತ್ತೇನೆ.

ಎಂದು ಹೇಳಿ ನಿಲ್ಲಿಸಿದರು.

ಶೈಲ್ಕೃತ್ಯೇಗಳ ಕಣ್ಣಗಳಿಂದ ಆನಂದಾಶ್ಚರ್ಗಳು ಉದುರುತ್ತಿದ್ದವು. ಸೀತಾರಾಮು ಮೊದಲೆದ್ದ ಭಟ್ಟರಿಗೆ ನಮಸ್ಕರಿಸಿದ. ಗೌಡರೆದ್ದರು— ಅವರ ಹೀಂದೆ ಒಬ್ಬಿಂದು ಒಬ್ಬಿಂದು ಎದ್ದು ಭಟ್ಟರ ಪಾದಧೂಳಿಯನ್ನು ಮುಗಿದರು.

ಭಟ್ಟರು ಕಣ್ಣಜ್ಞ ಕುಳಿತು ‘ತಾಯೇ, ಎಲ್ಲವೂ ನಿನಗರ್ವಿತ’ ಎಂದರು.

ಮಾರನೆಯ ಚೆಳಿಗೆ ಭಟ್ಟರು ಸೀತಾರಾಮನೊಂದಿಗೆ ಶ್ರೀಗೋಂಗೆ ಪ್ರಯಾಣ ಬೆಳಸಿದರು.

೪೨

ನರಸವ್ಯ ಬರೆಸಿದ ಕಾಗದ ಸೋಡಿ ನಾಗಮ್ಯನ ಸಂತೋಷಕ್ಕೆ ಇತಿ
ಮಿತಿಯೇ ಇರಲಿಲ್ಲ. ಯಜಮಾನರು ಮನಿಗೆ ಬಂದ ಕೂಡಲೆ

“ನಿಮಗೊಂದು ಸಂತೋಷ ಸಮಾಚಾರ ತಿಳಿಸಿದರೆ ನನಗೇನು ಕೊಡು
ತ್ತೀರಿ” ಎಂದಳು.

“ಸಮಾಚಾರ ಯಾವದು ಹೇಳು—ಕೊಡುವ ವಿಷಯ ಮುಖದೆ
ಆಲೋಚಿಸೋಣ.”

“ಪಾತೂ ಬಸುರಿಯಂತೆ. ಸೀಮುಂತಕ್ಕೆ ಬರಬೇಕೂಂತ ನರಸವ್ಯ
ಕಾಗದ ಬರೆಸಿದ್ದಾರೆ.”

ನಾಗಮ್ಯ ಕಾಗದ ಓದುತ್ತಿದ್ದಂತೆ ಆ ದಿಶೇಷ ಯಾಜಿನ ವರ
ಮುಖವರಳಿತು.

“ಮೋಮ್ಯಗನ ಅದೃಷ್ಟಬಲದಿಂದಲಾದರೂ ಚಂದೂ ಮುಂದಕ್ಕೆ
ಬಂದರೆ ಸಾಕು. ಯಶೋಧನಿಗೆ ನೀನೂ ಕಾಗದ ಬರೆದು ಹಾಕು.”

“ಬೆಂಗಳೂರಿಗೆ ನಾವು ಬರಿಗೈಯಲ್ಲಿ ಹೋಗುವಂತಿಲ್ಲ.”

“ಪಾತೂಗೆ ಸೀರೆ ತೆಗೆದುಕೊಳ್ಳಬೇಕಲ್ಲವೇ ?”

“ಸೀರೆ ತೊಗೋಬೇಕು—ಮನಿಗೆ ಬೇಕಾಗುವ ಸಾಮಾನು ಮಾಡಿ
ಕೊಳ್ಳಬೇಕು.”

“ಸೀರೇನೂ ಇಲ್ಲಿ ತೆಗೆದುಕೊಂಡು ಬಿಡು. ಇಲ್ಲಿ ಆದರೆ ಸಾಲವಾ
ದರೂ ಹುಟ್ಟತ್ತೆ.

“ನಾನೂ ನೀವೂ ಇಬ್ಬರೇ ಹೋಗಬೇಕಾಗುತ್ತದೆ.”

“ಏಕೆ—ಪ್ರಭಾಕರ....?”

“ಅವನಿಗೆ ಪರಿಕ್ಷೇ ಹತ್ತಿರ ಬಂತು. ಅವನ ಉಟ್ಟಿ, ತಿಂಡಿ ವ್ಯವಸ್ಥೆ ನಾನು ಮಾಡುತ್ತೇನೆ.”

“ಚಂದೂ ತನ್ನ ಕಾಲಮೇಲೆ ತಾನು ನಿಂತುಕೊಳ್ಳುವುದು ಯಾವಾಗ? ಈಗ ಹೇಗೋ ನಡೆದುಹೋಗುತ್ತಿದೆ—ಮುಂದೇನು ಗತಿ?”

“ಈ ಸಲದ ಬೇಸಿಗೆ ರಜ ಮುಗಿದು, ಕೋಟೀರಬಾಗಿಲು ಪುನಃ ತೆಗೆಯುವ ವೇಳೆಗೆ ಸ್ವತಂತ್ರವಾಗಿ ಅಫೀಸ್ ಓಪನ್ ಮಾಡ್ತಾನಂತೆ! ಚಂದೂಗೆ ದಾಷ್ಟಿಕೆವಿಲ್ಲ. ಈ ವಕ್ತೆಲಿವ್ಯತ್ತಿ ಟಿಗರಿನ ಕಾಳಗೆವಿದ್ದ ಹಾಗೆ!— ಈ ವ್ಯತ್ತಿಯಲ್ಲಿ ಉದ್ದಾರವಾಗಬೇಕಾದರೆ ಬಾಯೂ ಮುಂದಾಗಿರಬೇಕು— ಕೋಡೂ ಬಲವಾಗಿರಬೇಕು. ರೆವಿನ್ಯೂ ಕರ್ಮಾಷಣರು ಜಬ್ಬರ್ ಸಾಹೇಬರು ಅವನ ವಿಷಯದಲ್ಲಿ ವಿಶ್ವಾಸಿಗಳಾಗಿದ್ದಾರೆ. ಅವರು ಇರುವಾಗಲೇ ಚಂದೂ ತನ್ನ ಬುಡ ಭದ್ರಮಾಡಿಕೊಳ್ಳಬಹುದು. ಭಟ್ಟರ ಮೇಲಿನ ವಿಶ್ವಾಸಕ್ಕಾಗಿ ಸಾಹೇಬರು ಚಂದೂಗೆ ಬೇಕಾದ ಸಹಾಯ ಮಾಡುತ್ತಾರೆ. ಅದನ್ನು ಉಪಯೋಗಿಸಿಕೊಳ್ಳುವ ಜಾಣತನ ಚಂದೂಲಿ ಇಲ್ಲ!”

“ಅದೇನು ಮಾಡಬೇಕೋ—ಹೇಗೆ ಮಾಡಬೇಕೋ ನೀವು ಚಂದೂಗೆ ಹೇಳಿಕೊಡಿ.”

“ಶ್ರೀನಿವಾಸರಾಯರಿಗಿಂತ ಹೇಳಿಕೊಡುವವರು ಬೇಕೇ?”

“ಮಂಗ ಬುದ್ಧಿ ವಂತನಲ್ಲವೆಂದು ನೀವು ಬೇಸರವಟ್ಟಿಕೊಂಡರೆ ಏನು ಪ್ರಯೋಜನ? ದೊಡ್ಡವರು ನೀವು ಒಂದಲ್ಲಿ ಹತ್ತು ಸಲ ಅವನಿಗೆ ವಿನೇಕ ಹೇಳಿ ದಾರಿಗೆ ತರಬೇಕು.”

“ಚಂದ್ರ ದಢ್ಢನಲ್ಲ ಕಟ್ಟಿ—ಆದರೆ ಯಾವದೋ ಮಂಕು ಕರಿದು ಬಿಟ್ಟಿದೆ. ಒಬ್ಬನೇ ಕುಳಿತು ಯೋಚಿಸಿಯೇ ಯೋಚಿಸುತ್ತಾನೆ. ಕಾರಣ ವೇನೋ ಗೊತ್ತಾಗಲಿಲ್ಲ.”

ಸಾಗಮ್ಮನಿಗೆ ಕಾರಣ ಗೊತ್ತಿದ್ದರೂ ಗಂಡನೆದುರಿಗೆ ಹೇಳುವ ಧ್ವಿಯು ವಾಗಲಿಲ್ಲ. ಪಾರ್ವತಿಯನ್ನು ತಂದುಕೊಳ್ಳುವ ವಿಷಯದಲ್ಲಿ ಆದಿಶೇಷಯ್ಯ ನವರು ಮೊದಲಿಂದಲೂ ಉತ್ಸರ್ಹಾಗಿರಲಿಲ್ಲ; ಸಾಗಮ್ಮನ ಬಲವಂತಕ್ಕೆ ಕಟ್ಟಬಿಡ್ಡೇ ಅವರು ಸಮ್ಮತಿಸಿದುದು. ಪಾರ್ವತಿಯಿಂದ ಚಂದ್ರಶೇಖರನಿಗೆ

ಮಂಕು ಮುಚ್ಚಿಕೊಂಡಿತೆಂದು ತಿಳಿದರೆ ಪರಿಣಾಮ ವಿಪರೀತವಾಗಬಹುದೆಂದು ನಾಗಮ್ಮೆ ಅಂಜಿದಳು.

ಸೀಮಂತ ಮಹೋತ್ಸವದಲ್ಲಿ ಕುಮುದಮ್ಮನ್ ಓಡಾಟವೇ ಓಡಾಟ. ‘ಬಸುರಿ ಹೆಂಗಸು ಅವಳ ಮನಸ್ಸು ಏಕೆ ಸೋಯ್ಯಬೇಕು’ ಎಂದುಕೊಂಡು ನಾಗಮ್ಮೆ ಯಾವುದಕ್ಕೂ ಬಾಯಿಹಾಕಲಿಲ್ಲ. ಬೀಗಿತ್ತಿಮನಸ್ಸಿಗೆಲ್ಲಿ ಬೇಸರ ಪಟ್ಟಿಕೊಂಡಿದ್ದಾರೋ ಎಂಬ ಯೋಚನೆ ನರಸಮ್ಮನನ್ನು ಕಾಡತ್ತಾಜಿತು.

ಆರತಿ ಆಕ್ಷತೆಯಾದ ಮಾರನೀಯ ದಿನ ಬಲವಂತದಿಂದ ನರಸಮ್ಮೆ ಬೀಗರನ್ನು ಉಳಿಸಿಕೊಂಡೆಳು. ‘ಕೊರ್ಟಿಗ್ ಹೋಗುತ್ತದೆಂದು’ ಆದಿಶೇಷಯ್ಯ ಚಡಪಡಿಸಲಾರಂಭಿಸಿದರು. ಯಶೋದೇರು ಹೇರಬು ನಿಂತಳು. ತಂಗಿ ನಾಲ್ಕು ದಿವಸ ಇದ್ದು ಹೋಗಲೇಬೇಕೆಂದು ಚಂದ್ರಶೇಖರನೇ ದಟ್ಟಿಡಿದ. ಯಶೋದೇಯನ್ನು ಬೆಂಗಳೂರಿನಲ್ಲಿ ಬಿಟ್ಟು ಆದಿಶೇಷಯ್ಯ, ನಾಗಮ್ಮೆ ತುಮಕೂರಿಗೆ ಪ್ರಯಾಣಮಾಡಿದರು.

ಚಂದ್ರಣ್ಣನನ್ನು ಕಂಡರೆ ಯಶೋಧಿಗೆ ಪಂಚಪ್ರಾಣ. ಯಶೋದೆ, ಚಂದ್ರಶೇಖರ ಓರಗೆಯವರಾಗಿದ್ದ ದಂಡ ಅವರಲ್ಲಿ ಹೆಚ್ಚಿನ ವೈಶ್ಯತ್ವ ಬೆಳಿದತ್ತ. ‘ಪ್ರಭಾಕರ ಗುರುಂಫಾತಕ, ಚಂದ್ರಣ್ಣನ ಹಾಗಲ್ಲ. ಚಂದ್ರಣ್ಣನ ಮನಸ್ಸು ಹಾಲಿಸಂತೆ ಶಭ್ರ, ನೀರಿಸಂತೆ ತಿಳಿ’ ಎಂದು ಯಶೋದೆ ಹೊಗಳಿದರೆ ಅವಳ ಗಂಡ ವೆಂಕಟರಾಮಯ್ಯ ‘ನಿಮ್ಮಣ್ಣ ಒಬ್ಬನೇ ಸ್ವರ್ಗ ದಿಂದ ಇಂದುಬಂದಿದ್ದಾನೆ ಕಣೇ’ ಎಂದು ಹಾಸ್ಯವಾಡುತ್ತಿದ್ದು.

ವೆಂಕಟರಾಮಯ್ಯನಿಗೂ ಚಂದ್ರಶೇಖರನನ್ನು ಕಂಡರೆ ವಿಶ್ವಾಸವಿತ್ತು.

‘ಶಿವಮೋಗ್ಗಾಗಿಗೇ ಬಂದು ಅಲ್ಲೇ ಬೋರ್ಡ್ ಡಾಕು ಚಂದ್ರೂ-ಸಾನು ಹೇಗೂ ವೈಶ್ವಾರ್ಥ ಬ್ರಾಹ್ಮಂಕ್ ಅಕೌಂಟ್‌ನನ್ನು ಕ್ಷೇತ್ರಾರಿಗೆ ಹೇಳಿ ನಿನಗೆ ಕೇಸು ಕೊಡಿಸುತ್ತೇನೆ.’

“ನೀನೇನು ಶಿವಮೋಗ್ಗಾಗಿ ಯ ಸಾರ್ಥಕಾರಿ ಎಂದು ತಿಳಿದುಕೊಂಡಿದ್ದೀ ಯೇನಯ್ಯಾ?”

“ನಮ್ಮ ಬ್ರಾಹ್ಮಂಕಿನ ಒಬ್ಬ ಅಳು ಶಿವಮೋಗ್ಗಾಗಿ ಯ ಸಾಹುಕಾರರನ್ನೇ ಲಾಘವದುಗಿಸಬಲ್ಲ ಚಂದ್ರೂ—ಇಡಿಯ ಸಂಸ್ಥಾನದ ಸೂತ್ರನೆಲ್ಲಾ ಬ್ರಾಹ್ಮಂಕಿನ ಕೈಯಲ್ಲಿರುತ್ತದೆ. ದೊಡ್ಡ ದೊಡ್ಡ ಅಧಿಕಾರಿಗಳು, ಶ್ರೀಮಂತರು, ಸಾಹು

ಕಾರರು, ಸಾರ್ವಜನಿಕ ಮುಖಂಡರು ಇವರ ಹಣೆಬರಹ ನಮಗೆ ಗೊತ್ತಿರುವಂತೆ ಯಾರಿಗೂ ಗೊತ್ತಿರುವುದಿಲ್ಲ. ಏನು ಹೇಳು—ನೀನು ಹೂ ಅನ್ನ—ಮುಂದಿನ ವಿಷಯ ನನಗಿರಲಿ.”

“ಶ್ರೀನಿವಾಸರಾಯರ ಆಭಿಸಿನ ಟಪ್‌ರ್‌ ಮುಗಿಯಬೇಕು ವೆಂಕಟಿರಾವು. ನಾನು ಬೆಂಗಳೂರಿನಲ್ಲಿಯೇ ಪ್ರಾಯ್ತಿಕ್‌ಸ್‌ ಮಾಡಿ ಕೀರ್ತಿಗಳಿನ ಬೇಕೆಂದು ತಂಡೆಯವರ ಅಭಿಲಾಷೆ.”

ಅಣ್ಣಿನ ಮಾತಿಗೆ ಕಟ್ಟಬಿದ್ದ ನಾಲ್ಕುದಿನ ಬೆಂಗಳೂರಿನಲ್ಲಿ ನಿಲ್ಲಲು ಯಶೋದಾ ಒಸ್ಪಿಕೋಂಡಿದ್ದಳು. ತಂಡೆ, ತಾಯಿ ಉರಿಗೆ ಪ್ರಯಾಣ ಬೆಳ್ಳಿಸಿದ ಮಾರನೀಯ ದಿನವೇ ಅವಳಿಗೆ ಶಿವಮೋಗ್ಗರು ಚಿಂತೆ ಆರಂಭವಾಯಿತು.

“ನಾನು ನಾಳೆ ಹೊರಟುಬಿಡುತ್ತೇನೆ ಅಣ್ಣಿಯ್ಯಾ.”

“ನಾಳೆ ಶುಕ್ರವಾರ-ಅಣ್ಣಿನ ಮನಗೆ ಒಕ್ಕೆಯ ಶುಭವಾಗುತ್ತದೆ.”

“ನಾಡಿದ್ದ ಹೊರಡಬಹುದಷ್ಟೆ!”

“ನಿನ್ನ ಗಂಡ ಎಲ್ಲಾ ಓಡಿಹೋಗಲ್ಲ—ನಾಲ್ಕುದಿನ ಚಿತ್ತ ಶುದ್ಧಿಯಂದ ಇರಮ್ಮುತ್ತು.

“ಹಾಗಲ್ಲ ಚಂದ್ರಣ್ಣ—ಪಾಪ, ಅವರೇ ಅಡಿಗೆಮಾಡಿಕೊಳ್ಳುತ್ತಾರೆ.”

“ಅಯೋಃ ಪಾಪ! ವೆಂಕಟರಾವು ಕೈಗಳಿಗೆ ಚಿನ್ನದ ಮುಲಾವು ಹಾಕಿದೆ—ಸವೆದು ಹೋಗುತ್ತದೆ. ಗಂಡ ಹೆಂಡತಿ ನೀವು ಒಬ್ಬರ ಮುಂದೆ ಒಬ್ಬರು ಕುಲಿತಿದ್ದರೆ ಸಾಕು—ಪ್ರಪಂಚವೇ ಮರಿತುಹೋಗುತ್ತದೆ.”

“ಹೋಗಣ್ಣಾ—ನೀನೂ ಹಿಗಂತಿ. ‘ನಿಮ್ಮಣ್ಣಾ ಇದ್ದರೆ ಸಾಕು ನಿನಗೆ ಯಾರೂ ಬೇಕಾಗಿಲ್ಲ’ ಎಂದು ಅವರೂ ಭಡಾಯಿಸುತ್ತಾರೆ.”

“ಯಶೋದಾ ನೀನು ಬಲು ಭಾಗ್ಯನಂತೆ ಕಣೇ ತಾಯಿ.”

“ಎಕಣ್ಣಾ.”

“ವೆಂಕಟರಾವು ಅಂಥಾ ಗಂಡ ಸಿಕ್ಕಬೇಕಾದರೆ ಎಷ್ಟು ಸಂಸಿಗೆ ಹೂ ನೀನು ಪೂಜಿ ಮಾಡಿದ್ದ ಯೋ? ನನ್ನ ಭಾವಾಂತ ನಾನು ಹೊಗಳ್ಲ—ಅವನ ಗುಣಕ್ಕೆ ಯಾರಾದರೂ ತಲೆದೂಗಬೇಕಾದದ್ದೇ.”

“ನಿನ್ನ ಮಾತು ಅಕ್ಕರಳಃ ದಿಟ ಕಣಣ್ಣಾ. ನನಗೆ ಸ್ವಲ್ಪ ಮೈ ಬಿಚ್ಚಿಗಾದರೆ ಸಾಕು—ಕೂಡಿಸಿ ಎಲ್ಲಾ ಕೆಲಸ ತಾವೇ ಮಾಡುತ್ತಾರೆ. ಒಂದು ಸಲ ನನಗೆ ಜ್ವರ ಬಂತು—ಶಿವಮೋಗ್ಗ ಮಲೀನಾದು—ವುಂರುಮುಂರು ದಿವಸಕ್ಕೆ ಜ್ವರದ ಕಾಟ ಇದ್ದದ್ದೇ!—ಆವರೇ ಅಡಿಗಿಮಾಡಿದರು. ಅದರ ವಿಶರಣೆ ಏನು ಹೇಳುತ್ತಿ—ಮನೆಯೆಲ್ಲಾ ಹರದ ಹಾಕಿ ಸಾಮಾನೆಲ್ಲಾ ಗೂರಾಡಿ, ಸಾರಿಗೆ ಎರಡು ಸಲ ಉಪ್ಪ ವಾಕಿ, ಅನ್ನ ಮಿಥ್ರಿ ಮಾಡಿ ಅಂತೂ ಇಂತೂ ಅಡಿಗೆ ಪೂರ್ಯಿಸಿದರು. ಉಂಟಕ್ಕೆ ಕೂಡುತ್ತಾರೆ—ಬಾಯಲ್ಲಿ ಒಂದು ತುತ್ತೂ ಇಡುವುದಕ್ಕೆ ಸಾಧ್ಯವಿಲ್ಲ. ‘ತಲೆಚಚ್ಚಿ ಕೊಂಡರೂ ಗಂಡಸರಿಗೆ ಅಡಿಗೆ ಮಾಡುವುದಕ್ಕೆ ಬರೋದಿಲ್ಲ ಕಣೇ ಯಶೋದಾ’ ಎಂದರು. ನಾನು ಚೈಪ್ಪೆಗೆ ‘ಹೋಟಲು ಅಡಿಗೆ ತಿನ್ನೊಽದಕ್ಕೀಂತ ಬೀರಿ ಮಣ್ಣ ಮುಕ್ಕುವುದು ಲೇನು’ ಎಂದರು. ಹೋಟಲು ಉಂಟ ತಿಂಡಿ ಅವರಿಗೆ ಸೇರುವುದಿಲ್ಲ. ನಾನು ಇಲ್ಲಿ ಹೆಚ್ಚುಕಾಲ ನಿಂತರೆ ಆವರು ಉಪವಾಸ ಒಣಗುತ್ತಾರೆ.”

“ಆಗಲವ್ಯೂ—ನಿನ್ನಿನ್ನ—ಸೋಮವಾರ ದೊರಟುಬಿಡುವೆಯಂತೆ; ವೆಂಕಟರಾಮಾಗೆ ನಾನು ಕಾಗದವನ್ನು ಬರೆಯುತ್ತೇನೆ.”

ಯಶೋದೆಯ ಜತೆಯಲ್ಲಿದ್ದ ಅವಕ್ಷೇತನದಿಗೆ ಸರಸವಾಗಿ ಮಾತುಕತೆ ಯಾಡುವುದಕ್ಕೂ ಪಾರ್ವತಿಗೆ ವ್ಯವಧಾನಪಿರಲಿಲ್ಲ. ಕುಮುದಕ್ಕನ ಮನೆ ಯಾಯಿತು—ಆವಳಾಯಿತು. ಯಶೋದ ತನ್ನ ಕಾಲವನ್ನು ಲಳಿ ನರಸವ್ಯೂ ನವರ ಜತೆಯಲ್ಲಿಯೇ ಕಳೆಯಬೇಕಾಯಿತು.

ಒಂದು ದಿನ ಚಂದ್ರಶೇಖರ ಹೆಂಡತಿಗೆ

“ಯಶೋದ ಆವರೂಪಕ್ಕೆ ಬಂದಿದ್ದಾಳೆ. ಉರಿಗೆ ದೊರಟಿದ್ದ ವಳನ್ನು ನಾನೇ ಬಲವಂತಮಾಡಿ ನಿಲ್ಲಿಸಿಕೊಂಡೆ. ನಿನು ಆವಕನ್ನು ಸರಿಯಾಗಿ ವಿಚಾರಿಸಿಕೊಳ್ಳಬೇಕು” ಎಂದು ಹೇಳಿದ. ಪಾರ್ವತಿ ಮುಖ ಗಂಟು ಹಾಕಿಕೊಂಡು

“ಆವರ ಕಥೆ, ಆವರ ಯಜಮಾನರ ಕಥೆ ಕೇಳಿಕೇಳಿ ನನ್ನ ತಲೆ ಚಿಟ್ಟು ಹಿಡಿದು ಹೋಗಿದೆ. ಆವರ ಹತ್ತಿರ ನಾನೇನು ಮಾತ್ರಾಡಲಿ?”

“ಗಂಡನ ವಿಷಯ ಅವಕು ಒಳ್ಳೆಯ ಮಾತನಾಡುವುದೂ ತಪ್ಪೇ?”

“ಯಾರಿಗೂ ಇಲ್ಲದ ಗಂಡ ಅವರೊಬ್ಬರಿಗೇ ಇರುತ್ತಾರೇನು?”

“ನಿನ್ನ ಮನಸ್ಸೇ ನನಗರ್ಥವಾಗುವುದಿಲ್ಲ ಹಾತೂ.”

“ತಂಗಿ ವುನಸ್ಸು ಅರ್ಥವಾಗುತ್ತದಲ್ಲ—ಸಾಕು ಬಿಡಿ” ಎಂದು ಚಂದ್ರಶೇಖರನ ಬಾರ್ತಿ ಮುಚ್ಚಿಸಿಬಿಟ್ಟುಳು.

ಸೋಮವಾರದವರೆವಿಗೂ ನಿಲ್ಲಲು ಒಷ್ಟಿದ್ದ ಯಶೋದಾ ಭಾನುವಾರವೇ ಹೊರಟು ನೀಂತಳ್ಳ.

“ಏಕಮಾತ್ರ” ಎಂದು ಚಂದ್ರಶೇಖರ ಸಹಾನುಭೂತಿಯಿಂದ ಕೇಳಿದ.

“ಅತ್ತಿಗೆಮ್ಮನಿಗೇಕಣ್ಣ ನನ್ನಿಂದ ತೊಂದರೆ.”

“ಅತ್ತಿಗೆಮ್ಮನಿಗೇಕಣ್ಣ ನನಗಾಗಿ ಹುಲ್ಲುಕಡ್ಡಿ ಕದಲಿಸುತ್ತಿಲ್ಲ—ಅವಳಿಗೇನು ತೊಂದರೆ?”

“ಆ ಮಾತು ಬೇಳಸುವುದು ಬೇಡ. ನೀನೂ ಅತ್ತಿಗೆಮ್ಮನಿಗೆದ್ದರೆ ಸಾಕು.”

ಎಂದು ಹೇಳುತ್ತಿದ್ದಂತೆ ದುಃಖದ ಕಟ್ಟಿಯೋಡೆ ಬಂತು. ತಂಗಿಯ ಕಣ್ಣೀರು ತೊಡೆದು ಚಂದ್ರಶೇಖರ

“ಹಾತೂ ಏನಾದರೂ ಅಂದಳೇ ಯಶೋದಾ.”

“ನಾನು ಬಂದು ಇಲ್ಲಿಯೋದು ಅತ್ತಿಗೆಮ್ಮನಿಗೆ ಬೇಕಿಲ್ಲ. ಅವಳ ಮನಸ್ಸಿಗೆ ನಾನೇಕೆ ಮುಜುಗರವುಂಟುಮಾಡಲಿ.”

ಚಂದ್ರಶೇಖರನ ಮನಸ್ಸು ಮನ್ಯಲ ಮರುಗಿತು. ‘ನನ್ನ ವನೆ ಯಲ್ಲಿ ನನ್ನ ತಂಗಿಗೆ ಸ್ವಾಗತವಿಲ್ಲವಾಯಿತೇ?’ ಎಂದವನು ದುಃಖಿಸಿದ್ದ ಭಾನುವಾರವೇ ಯಶೋದೆ ಶಿವಮೋಗ್ಗಗೆ ಪ್ರಯಾಣಮಾಡಿದಳು.

೨೮

ಪ್ರಭಾಕರ ಮೆಟ್ಟಿಕ್ ಪರೀಕ್ಷೆಯಲ್ಲಿ ತೇಗ್ರಡೆಯಾದುದು ಅದಿಶೇಷಯ್ಯ ನವರಿಗೆ ಆನಂದವನ್ನು ಉಟ್ಟಿಸುತ್ತಿದ್ದರ ಜಡಿಗೆ ಚಿಂತೆಯನ್ನೂ ತಂದಿತು. ಮಗನನ್ನು ಮುಂದಕ್ಕೆ ಓದಿಸಲೇಬೇಕು—ಓದಿಸುವ ಬಗೆ ಹೇಗೆ—ಖಚ್ಚು ಪೂರ್ವಿಸುವ ಮಾರ್ಗ ಯಾವುದು? ಚಂದ್ರೀಖರನೇ ಇನ್ನೂ ತನ್ನ ಕಾಲ ಮೇಲೆ ನಿಲ್ಲಿಸಂತಾಗಿಲ್ಲ ಎಂದು ಯೋಚಿಸುತ್ತಾ

“ಲೇ, ಪ್ರಭಾಕರನ ವಿಷಯ ಏನು ಮಾಡೋಣವೇ” ಎಂದು ಹೆಂಡತಿಯನ್ನು ಕೇಳಿದರು.

“ಮಾಡುವುದೇನು—ಆವನೂ ಬೆಂಗಳೂರಿಗೆ ಹೋಗಿ ಚಂದ್ರೂ ಜಡಿಯಲ್ಲಿರಲಿ. ಪುಸ್ತಕ, ಫೀಸಿಗೆ ನೀವು ಇಲ್ಲಿಂದ ಹಣ ಕಳಿಸಿದರಾಯಿತು.”

“ಹಣವಿದ್ದರೆ ತಾನೇ ಕಳಿಸುವುದು. ಈ ಮಾರಾಯ ಚಂದೂರ ಯಾವಾಗ ಸಂಪಾದನೆ ಮಾಡುತ್ತಾನೋ—ಯಾವಾಗ ಸ್ವಾವಲಂಬಿಯಾಗುತ್ತಾನೋ ಭಗವಂತನೇ ಬಲ್ಲ!”

“ಗಿಡ ಹಾಕಿದ ಕೂಡಲೆ ಫಲ ಸಿಕ್ಕುತ್ತದೆಯೇ?”

“ಮೈಮೇಲೆ ಸಾಲ ಏರುತ್ತಿದೆ ಕಣೇ.”

“ನಮಗೆ ಕವ್ಯವಾಗುತ್ತದೆಯೆಂದು ಮಕ್ಕಳ ಭವಿಷ್ಯ ಕಡೆಗಾಣಿಸುವುದಕ್ಕಾಗುತ್ತದೆಯೇ?”

“ಮಕ್ಕಳಿಗೆ ನಾನೇನೂ ಆಸ್ತಿಯಿಡುವ ಸಂಭವವಿಲ್ಲ—ಆರಿಗೆ ಸಾಲಬಿಟ್ಟು ಹೋಗಬಾರದೆನ್ನು ವುದೇ ನನ್ನ ಅಸೇ. ಲಕ್ಷ್ಮೀಪಾಯಿ ಆಸ್ತಿಯಿದ್ದರೂ ಸಾವಿರರೂಪಾಯಿ ಸಾಲ ಶೂಲವಾಗುತ್ತದೆ.”

“ದೇವರು ನಮಗೆ ಒಕ್ಕೀಯ ಮಕ್ಕಳನ್ನು ಕರುಣಿಸಿದ್ದಾನೆ. ಈ ಭಾಗ್ಯಕ್ಕಿಂತ ಹೆಚ್ಚಿನವೇನು ಬೇಕು !”

ಪ್ರಭಾಕರನನ್ನು ಬೆಂಗಳೂರಿಗೆ ಕೆಳಿಸಿಕೊಡುವುದು ಅನಿವಾರ್ಯವಾಯಿತು. ತಮ್ಮ ಬಂದು ತನ್ನ ಜತೆ ಇರುವ ವಿಷಯದಲ್ಲಿ ಚಂದ್ರಶೇಖರ ಉತ್ತಾಪವನ್ನೇ ವ್ಯಕ್ತಪಡಿಸಿದ. ನರಸಮ್ಮನೂ ಸಂತೋಷಪಟ್ಟಿರು. ಪಾರ್ವತಿ ಸ್ವಪ್ನವಾಗಿ ಆಸಮ್ಮತಿ ಸೂಚಿಸಿದ್ದರೂ ಅತ್ಯಾಪಿಯನ್ನು ವ್ಯಕ್ತಪಡಿಸಿದರು.

ಕಾಲೇಜ್ ಬಾಗಿಲು ತೆಗೆದಮೇಲೆ ಪ್ರಭಾಕರ ಜ್ಯೋತಿಯರ್ ಇಂಟರ್ ಮಿಾಡಿಯೇಟ್ ತರಗತಿ ಸೇರಿದ. ಕಾಲೇಜಿಗೆ ಅಧ್ಯಕ್ಷ ಶುಲ್ಕ (Half-freeship) ದೊರಕಿಸಲು ಸಹಾಯ ಮಾಡುವುದಾಗಿ ಶ್ರಿಸಿವಾಸರಾಯರು ಭರವಸೆಯಿತ್ತರು.

ಪಾರ್ವತಿ ತಾಯ್ತನದ ಸವಿಗನಸುಗಳನ್ನು ಕಾಣತೋಡಿದರು. ಗಭರ ಬೆಳೆಯುತ್ತಿದ್ದಂತೆ ಆವಳ ಇಸೆಗಳು ಬಯಕೆಗಳು ಹೆಚ್ಚಿತ್ತಿದ್ದವು. ಹೆಂಡತಿಯ ಈ ಸ್ಥಿತಿಯಲ್ಲಿ ಆವಳ ಸವಾರಭಿಷ್ಪತ್ನಿಗಳನ್ನು ನೇರವೇರಿಸಲಾಗದ ಆಸರಾಯ ಕತೆ ಚಂದ್ರಶೇಖರನನ್ನು ಬಾಧಿಸುತ್ತಿತ್ತು. ಮಗಳು, ಆಳಿಯ ಇಬ್ಬರೂ ಬೇಸರವನ್ನು ಅಟ್ಟಿಮಾಡಿಕೊಳ್ಳಿದಂತಿರಲು ನರಸಮ್ಮ ತನ್ನ ‘ಕುಡಿಕೆಹಣ’ ದಿಂದ ಧಾರಾಡವಾಗಿ ಖಚುವುದುತ್ತಿದ್ದರು.

ಪಾರ್ವತಿ ನೈಮೇಲೆ ಹೊಸಕುಪ್ಪನ ಕಂಡರೆ ಸಾಕು-ಕುನುದನ್ನು ಏನೂ ಅರಿಯದವಳಂತೆ

“ಯಜಮಾನರು ತಂದುಕೊಟ್ಟಿರೇ” ಎಂದು ಕೇಳುತ್ತಿದ್ದರು.

ಸುತ್ತಿಕೊಂಡು ಮಲಗಿದ್ದ ಹಾವು ಕಡ್ಡಿಯ ತಿವಿತಕ್ಕೆ ಕೆರಳಿ ಎದ್ದು ನಿಂತು ಬುಸುಗುಟ್ಟು ವಂತೆ ಪಾರ್ವತಿ

“ನೇರಿ ! ಅವರು ತಂದುಕೊಟ್ಟಿರು ನಾನು ಹಾಕಿಕೊಂಡಿ ! ನಾನು ಆ ಪುಣ್ಯವನ್ನು ಕೇಳಿಕೊಂಡು ಬಂದಿದ್ದೇ ನೇಯೇ ಕುಮುದಕ್ಕೆ. ಎಲ್ಲದಕ್ಕೂ ತಲೆ ಕೊಡುವುದಕ್ಕೆ ನೆನ್ನುಮ್ಮು ಇಡ್ಡಾಳಲ್ಲಾ !”

ಪಾರ್ವತಿಯ ಪ್ರತಿರೂಪಿಗೂ ವಿವರಿತಾರ್ಥ ಕಲ್ಲನೆಮಾಡುವ

ಸಾಮಂಧರ್ಥ ಕುಮುದಮೃತನಲ್ಲಿ ಹೆನ್ಮರ್ಡದಂತೆ ಬೆಳೆದಿತ್ತು. ಮರುಪ್ರೇಣವೇ ಅವಳು ಸೀತಾಬಾಯಿಯ ಮನೆಗೆ ಹೊಗಿ

“ಕೇಳಿದಿರಾ ಸೀತಾಬಾಯ್—ಚಂದ್ರಶೇಖರಯ್ಯನವರ ಮನೆ ಸಂಸಾರ ನಡೆಸುತ್ತಿರುವವರು ನರಸಮ್ಮನವರಂತೆ !”

“ಹಾಗೇನು ?”

“ಹೊದಿ—ಪಾರ್ವತಮೃತನೇ ಹೇಳಿದರು. ತುಂಬಿದ ಬಸುರಿ-ಅವರ ಬಯಕೆಗಳನ್ನು ಪೂರ್ವಿಸದ ಗಂಡಸು ಎಂಥಾ ಗಂಡಸ್ತೀ ? ಪಾಪ ! ಆ ಮುದುಕಮೃತನ್ನು ಕಿತ್ತುಕೊಂಡು ತಿನೊಮ್ಮೆ ಅನ್ಯಾಯಕ್ಕೂತ ಬೇಕೇ ? ನಾಳೆ ಖಾಸಿವಂಚವು ಉದ್ಯಾಪನೆ ವಾಡುವುದಕ್ಕೂ ನರಸಮ್ಮನವರ ಕೈಯಲ್ಲಿ ಈ ಅಳಿಯ ಮೂರುಕಾಸು ಉಳಿಸೋದಿಲ್ಲ.”

ಸೀತಾಬಾಯಿ ಲೋಕದಕಷ್ಟಸುಖ ಕಂಡವರು. ಗಂಡನೊಂದಿಗೆ ಸಂಸಾರ ಆರಂಭಿಸಿದಾಗ ಸೀತಾಬಾಯಿಯೂ ಹಲವು ಕಷ್ಟಗಳನ್ನು ಕಂಡಿದ್ದರು. ಅತ್ತೆ, ಅತ್ತಿಗೆ, ನಾದಿನಿಯರ ಕಾಟಪೂ ಅವರಿಗೆ ಅನುಭವವಾಗಿತ್ತು. ಕುಮುದಮೃತ ಅನವರ್ತ್ಯಕವಾಗಿ ಕಂಡವರ ಮನೆ ಸಂಸಾರದ ರಹಸ್ಯಗಳನ್ನು ಭೇದಿಸಿ ಉರಿಗೆಲ್ಲಾ ಸಾರುವುದು ಸೀತಾಬಾಯಿಗೆ ಅಪ್ರಿಯವಾಗಿತ್ತು.

“ಕುಮುದಮೃತ, ನಾನು ನಿಮಗಂತ ವರುಷಿನಲ್ಲಾದರೂ ಹಿರಿಯಳು. ಖಂಡಿತವಾಗಿ ನಾನು ಒಂದು ಮಾತು ಹೇಳಿದರೆ ಸೀವು ಬೇಸರವಟ್ಟುಕೊಳ್ಳುಬಾರದು.”

“ಇಲ್ಲ. ಹೇಳಿ— ನೀವು ದೊಡ್ಡವರು.”

ಸೀತಾಬಾಯಿಯ ವಿರೋಧ ಕಟ್ಟಕೊಳ್ಳುವುದಕ್ಕೆ ಕುಮುದಮೃತ ಸಿದ್ಧವಾಗಿರಲಿಲ್ಲ. ಅವಳು ಕೇಳಿ ಕೇಳಿದಾಗ ಕಾಫಿಪ್ಪಡಿ, ಸಕ್ಕರೆ, ತೊಗರಿಬೇಳಿ, ಚಿಲ್ಲರೆ ಹಣ ‘ಸಾಲ’ ಕೊಡುತ್ತಿದ್ದವರೇ ಸೀತಾಬಾಯಿ. ಕೊಟ್ಟಿ ‘ಸಾಲ’ ಹಿಂದಕ್ಕೆ ವಡೆಯುವ ಅಭ್ಯಾಸ ಸೀತಾಬಾಯಿಗಿರಲಿಲ್ಲ; ತೆಗೆದುಕೊಂಡ ‘ಸಾಲ’ ಹಿಂದಿರುಗಿಸುವ ಅಭ್ಯಾಸ ಕುಮುದಮೃತನಿಗಿರಲಿಲ್ಲ.

“ಅವರವರ ಕಷ್ಟ ಸುಖ ಅವರವರಿಗೇ ಸೇರಿದ್ದಮೃತ. ಕುಮುದಮೃತ ನಿಮ್ಮ ಸ್ವೇಷಿತರಾಗಿದ್ದಾರೆ—ನಿಮ್ಮ ಹತ್ತಿರ ತಮ್ಮ ಮನೆಯ ವಿವರ ಹೇಳಿ ಕೊಳ್ಳುತ್ತಾರೆನ್ನು ನ ಕಾರಣದಿಂದ ನೀವು ಅದನ್ನೇಲ್ಲಾ ಸಾರುವುದು ನ್ಯಾಯ

ವಲ್ಲ. ನಾನು ಕಂಡುಹಾಗೆ ನರಸಮೃದ್ಧವರು, ಚಂದ್ರಶೀಲರಯ್ಯ ಒಕ್ಕೊಯ ಜನ. ಒಬ್ಬರ ಸುದ್ದಿಗೆ ಅವರು ಬರುವುದಿಲ್ಲ. ಕಷ್ಟಪ್ರೋ ಕಾರ್ಫಣ್ಪೋ ಒಬ್ಬರ ಮನೆ ಬಾಗಿಲಿಗೆ ಅವರು ಬರುವುದಿಲ್ಲ. ಅವರ ಗೊಡನೆ ನಮಗೇಕೆ? ನಮ್ಮ ಸಂಸಾರ ನಾವು ನೀರವಾಗಿ ನಡೆಸಿಕೊಂಡು ಹೋದರೆ ಸಾಕಾಗಿದೆ— ಚಂದ್ರಶೀಲರಯ್ಯನವರ ಸಂಸಾರ ಅವರಿಂದಲೇ ನಡೆಯುತ್ತಿದ್ದೋ ನರಸಮೃದ್ಧ ನವರಿಂದ ನಡೆಯುತ್ತಿದ್ದೋ ನಮಗೇಕೆ? ಇದೆಲ್ಲಾ ಜೆನ್ನಿಲ್ಲವ್ಯಾ.”

“ಪಾರ್ವತಿ ಸ್ಥಿತಿ ಕಂಡು ಅಯ್ಯೋ ಎನಿಸಿ ಬಂದು ಮಾತಾಡಿದೆ ಕಣ್ಣೀ ಖಂಡಿತ ಅವರ ಸಂಸಾರದ ಗುಟ್ಟು ರಟ್ಟು ಮಾಡಬೇಕೂಂತ ಹೇಳಲಿಲ್ಲ.”

“ಒಬ್ಬರ ಸಂಸಾರಕ್ಕೆ ಇನ್ನೊಬ್ಬರು ಕೈಹಾಕುವುದೇ ತಪ್ಪು ಕುಮುದಮ್ಮ. ವಿನೇಚನೆಯಿಲ್ಲದೆ ನಾವು ಆಡುವ ಮಾತಿಗೆ ಕೈ, ಕಾಲು, ಮುಖ ಬಂದು ಅದೇ ಬ್ರಹ್ಮರಾಕ್ಷಸನಾಗುತ್ತದೆ. ಈ ರಾಕ್ಷಸನನ್ನು ಸ್ವಾಷಿ ಮಾಡುವುದು ಬಹಳ ಸುಲಭ. ಆವೇಲೆ ಇದನ್ನು ಹತ್ತೋಟಿಯಲ್ಲಿಟ್ಟುಕೊಳ್ಳುವುದು ನಮ್ಮ ಕೈಯಲ್ಲಿ ಸಾಧ್ಯವಾಗುವುದಿಲ್ಲ.”

“ಹೋಗಲಿ ಬಿಡಿಯಮ್ಮ. ಯಾರದೋ ಮಾತಿಗೆ ನೀವೂ ನಾನೂ ಏಕೆ ಮನಸ್ಸು ಹುಳಿ ಮಾಡಿಕೊಳ್ಳಬೇಕು” ಎಂದು ಕುಮುದಮ್ಮ ತಿಪ್ಪೆ ಸಾರಿಸಿದಳು.

ಪಾರ್ವತಿಗೆ ಆಸ್ಪತ್ರೆ ಬಾಣಂತನ ಮಾಡಿಸಬೇಕೆಂದು ಚಂದ್ರಶೀಲರನ ಅಕಾಂಕ್ಷೆಯಾಗಿತ್ತು. ಅವಳಿಗೆ ನೋವು ಆರಂಭವಾಗಲು ಅತ್ಯುತ್ತಿಯೆದುರು

“ಹೆರಿಗೆ ಆಸ್ಪತ್ರೆಯಲ್ಲಿ ಆಯಂಬುಲೆನ್ಸ್ ವ್ಯಾನ್ (Ambulance Van) ಇದೆ—ಫೋನ್ ಮಾಡಿ ತರಿಸಲೇ” ಎಂದು ಕೇಳಿದ.

“ಏಕೆ?”

“ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯವಿದೆ.”

“ಚೊಚ್ಚುಲು ಬಾಣಂತನ ಮನೆಯಲ್ಲಿಯೇ ಮಾಡುತ್ತೇನೆ. ನೀವು ಯಾವ ಯೋಚನೆಯನ್ನೂ ಇಟ್ಟುಕೊಳ್ಳಬೇಡಿ.

“ನಿಮಗೆ ತುಂಬ ಕೆಲಸವಾಗುತ್ತದ್ದುಲ್ಲಾ ಎಂದು ಯೋಚಿಸುತ್ತಿದ್ದೆ.”

“ಅದರಾಯಿತು. ಪಾತು ಸುಖವಾಗಿ ಮೈ ಕಳೆದರೆ ಸಾಕು.”

ಹೆರಿಗೆ, ಬಾಣಂತನದ ಖಚು ವೆಚ್ಚುವನ್ನೇಲ್ಲ ನರಸಮೃಂತ ಮೇಲೆ ಹಾಕಿ ಆದಿಶೇಷಯ್ಯ, ನಾಗಮ್ಯ ಸುಖಿವಾಗಿ ಕೂಡಲಿಲ್ಲ. ತಮ್ಮ ಶಕ್ತಿ ವಿಂತಿ ಅವರು ಹಣ ಸರಾಯ ಮಾಡುತ್ತಿದ್ದ ದಳದೆ, ಮನೆಗೆ ಬೇಕಾಗುವ ಸಾಮಾನು ಸರಂಜಾಮುಗಳನ್ನು ತುವುಕೂರಿನಿಂದ ಕಳಿಸಿಕೊಡುತ್ತಿದ್ದರು.

ಪಾರ್ವತಿ ಒಂದು ಶುಕ್ರವಾರ ಗಂಡು ಮಗುವನ್ನು ಪ್ರಸನ್ನಿಸಿದಳು. ಮನೆಯವರೆಲ್ಲ ಒಮ್ಮತದಿಂದ ಮಗುವಿಗೆ ನಾರಾಯಣಮಾತ್ರ ಎಂದು ನಾಮಕರಣ ಮಾಡಿದರು.

೨೬

ತುಮಕೂರು ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಪ್ರಭಾಕರ ಉತ್ತಮ
ಕಾಶ್ಟಿಂಡು ಆಟಗಾರ (Football player) ಎಂದು ಪ್ರಸಿದ್ಧನಾಗಿದ್ದು.
ಬೆಂಗಳೂರು ಇಂಟರ್‌ವಿಾಡಿಯೇಟ್ ಕಾಲೇಜ್ ಅವನ ಆಟಗಾರಿಕೆಗೆ
ಹೆಚ್ಚು ಪ್ರಾಶ್ನ್ಯಕೊಟ್ಟು, ಅವನನ್ನೇ ಟೀಮಿನ ಕಾಂಪ್ ಆಗಿ ಚುನಾಯಿ
ಸಿತು. ಸಂಚೀವರೆಡ್ಡಿ, ನರಸಿಂಹನಾಯಕ, ಗೋಪಾಲಕೃಷ್ಣ, ಸಿದ್ದ
ಬಂವಯ್ಯ, ಡಬೀಬರನ್ನೊಳಗೊಂಡಿದ್ದ ಪ್ರಭಾಕರನ ಟೀಮು ಬೆಂಗಳೂರಿನ
ಇತರ ಶಾಲೆ, ಕಾಲೇಜುಗಳ ಟೀಮುಗಳನ್ನು ಸೋಲಿಸಿ ಕೀರ್ತಿಗಳಿಸಲಾ
ರಂಭಿಸಿತು.

ಒಮ್ಮೆ ಬೆಂಗಳೂರಿಗೆ ಬಂದ ಆದಿಶೇಷಯ್ಯನವರು ಚಂದ್ರಶೇಖರನ
ಜತಿ ಮಾತನಾಡುತ್ತಾರೆ.

“ನಿನ್ನ ತಮ್ಮನ್ನು ಸ್ವಲ್ಪ ವಿಚಾರಿಸಿಕೊಳ್ಳುವು. ಬೆಳಿಗೆ ಯಿಂದ ಸಂಚಯ
ವರಿಗೆ ಅವನು ಘಟಾಬಾಲ್ ಘಟಾಬಾಲ್ ಎಂದು ಓಡಾಡುತ್ತಿದ್ದರೆ ವಿಚ್ಯು
ಸ್ನೇಹಿತ್ಯವಾಗುತ್ತದೆ.”

“ಹಾಗೇನಿಲಿಣ್ಣಿ. ಅವನು ಕಾಲೇಜ್ ವಾರಗಳನ್ನು ನಿರ್ವಹಿಸುತ್ತಿಲ್ಲ.
ವಯೋಧಮರ್ಕ್ಯಾನುಗಣವಾಗಿ ಆಟದಲ್ಲಿ ಅವನಿಗೆ ಆಸಕ್ತಿಯಿರುವುದು
ಒಳ್ಳೆಯದೆ ಅಲ್ಲವೇ?”

“ಮೊದಲು ಸಂಪಾದನೆ ಕಡೆ ಲಕ್ಷ್ಯಕೊಡಬೇಕು.
ಆ ಕಾಲದಲ್ಲಿ
ಎಮ್ಮೆ ಕೀರ್ತಿ, ಯಶಸ್ವಿ ಸಂಪಾದಿಸಿದರೂ ಕ್ಯಾಯಲ್ ಕಾಸಿಲ್ಲದಿದ್ದರೆ ಎಲ್ಲವೂ
ನಿರಿನಲ್ಲಿ ಹೋನುವಾಡಿದಂತಾಗುತ್ತದೆ. ನಾನು ಸಾಯಂವುದರೊಳಗಾಗಿ

ನಿನ್ನ ತಮ್ಮ ಒಂದು ಬಿ.ಎಸ್‌ಸಿ ಮಾಡಿಕೊಂಡರೆ ಅವರಿವರ ಕಾಲುಕಟ್ಟಿ
ಅವನಿಗೊಂದು ಹೈಸ್‌ನ್ಯೂಲಿನಲ್ಲಿ ಕೆಲಸಮಾಡಿಸಿ ಕೊಡುಹುದು.”

“ಬಿ.ಎಸ್‌ಸಿ ಏಕೆ-ಅವನು ಎಮ್.ಎಸ್‌ಸಿ ಮಾಡಲಿ. ಕಾಲ
ಯಾವಾಗಲೂ ಹೀಗೇ ಇರುವುದಿಲ್ಲ. ಒಂದಲ್ಲಿ ಒಂದುದಿನ ದೇವರು ನನಗೂ
ಅನುಕೂಲ ಮಾಡುತ್ತಾನೆ ಪ್ರಭಾಕರ ಓದುವವ್ಯಾ ಅವನನ್ನು ಓದಿಸ
ಬೇಕೆಂದು ನನಗೂ ಆಸಿಯಿದೆ.”

“ನಿನ್ನ ತಾಯಿಗೂ ನನಗೂ ಇದೇ ಒಂದು ಸಂತೋಷ ಚಂದ್ರೂ-
ಅಣ್ಣಿ ತಮ್ಮ ನೀವು ಇವ್ಯಾ ಅನ್ಯೋನ್ಯೇವಾಗಿದ್ದೀರಲ್ಲಾ ಅವ್ಯೇ ಸಾಕು.
ನನ್ನ ಕಾಲ ಮುಗಿಯುತ್ತಾ ಬಂತಪ್ಪ. ನಮ್ಮೇಲ್ಲಿರಿಗಾಗಿ ಜೀವ ತೇದೂ
ತೇದೂ ನಿಮ್ಮ ತಾಯಿಯೂ ಹಣ್ಣಾಗಿದ್ದಾಳೆ. ಇನ್ನು ಮೇಲೆ ಸಂಸಾರದ
ಜವಾಬ್ದಾರಿಯೆಲ್ಲಾ ನಿನೇ ಹೊತ್ತುಕೊಳ್ಳಬೇಕು. ಪ್ರಭಾಕರನ ಮದುವೆ
ಯನ್ನೂ ನಿನೇ ಮಾಡಬೇಕಾಗುತ್ತದೂ ಏನೋ?”

“ನೀನು ಹೀಗೆ ಮಾತನಾಡಿದರೆ ನನಗೆ ದುಃಖವಾಗುತ್ತದ್ದ್ಲಿ. ನಾನು
ಹಂತ್ತು ಕಾಸು ಸಂಪಾದಿಸಿ, ಗೌರವವಾಗಿ ಬಾಳುವುದನ್ನು ನಿನೂ ಅಮ್ಮ
ಸೋಡಿದಿದ್ದರೆ ನನಗೆ ನೆಮ್ಮುದಿಯಿರುತ್ತದೆಯೇ?”

ಮಾನ್ಯ ನಿಷ್ಪಲ್ಷಣಚಿತ್ತ ಕಂಡು ತಂದೆ ತಲೆದೂಗಿ

“ನಿಮ್ಮ ತಾಯಿ ಮಾತು ನಿಜ ಚಂದ್ರೂ. ಡಣಕಾಸಿನ ಕೊರತೆ
ಯಿಂದ ನಾನು ಮುಜಗರ ಪಟ್ಟುಕೊಂಡರೆ ‘ರಾಮಲಕ್ಷ್ಮಣರಂಥ ಮಕ್ಕಳಿ
ದ್ದಾರೆ. ಶಾಂತನಂಥ ಮಗಳಿದ್ದಾಳೆ. ಇದಕ್ಕಿಂತ ಭಾಗ್ಯಬೇಕೇ? ಈ
ಸಂಪತ್ತು ಎವ್ಯಾ ಜನಕ್ಕಿಡೆ ಯೋಚನೆಮಾಡಿ ಎಂದು ಹೇಳುತ್ತಾಳೆ’
ಎಂದರು.

ಪ್ರಭಾಕರ ಬೆಂಗಳೂರಿಗೆ ಒಂದಮೇಲೆ ಅನಿರೀಕ್ಷಿತವಾಗಿ ಚಂದ್ರ
ಶೇಖರನ ಖಚಿತವೆಂಬುದನ್ನು ಹೇಳಿದವು. ಹುಡುಗ ಕಾಲೇಜಿನಲ್ಲಿ ಓದು
ಶ್ರೀದ್ದ. ನಾಲ್ಕು ಜನ ಸರೀಕರಿದುರು ಅವನು ಬಾಳ್ಳಿಮಾಡಬೇಕಾಗಿತ್ತು.
ಶ್ರೀನಿವಾಸರಾಯರ ದಯೆಯಿಂದ ಶಿಕ್ಷಣ ಶುಲ್ಕಕ್ಕೆ ಅರ್ಥ ವಿನಾಯಿತ ಸಿಕ್ಕಿ
ದ್ದರೂ ಬಟ್ಟಿಬರೆ, ತಿಂಡಿ ತೀಥ, ಪ್ರೇಮಿನ ಪಾಟೆಗಳು, ಕಾಲೇಜಿನ ಸಮಾ
ರಂಭಗಳೆಲ್ಲಕ್ಕೂ ಖಚಿತ ಪೂರ್ವೆಸಬೇಕಾಗುತ್ತಿತ್ತು.

ದೇವರ ಮೇಲೆ ಭಾರಹಾಕಿ ಸ್ವತಂತ್ರ ಕಳ್ಳಿರಿ ತೆರಿದು ತನ್ನ ಭಾಳ ಬಟ್ಟೆಯನ್ನು ರಸಬೀಕೆಂದು ಚಂದ್ರಶೇಖರ ನಿರ್ಧರಿಸಿದ. ಅವನು ಸಂಕಲ್ಪ ಸಿದ್ಧಿ ಸುವುದಕ್ಕೆ ಸುಭಾಷಿತ್ಯು ಕಾರಣನಾದ.

ಶ್ರೀಸಿವಾಸರಾಯರ ಆಫೀಸ್ ಗುವಾಸ್ತೇ ಗೋವಿಂದಯ್ಯ ನೆಮ್ಮುದಿಯ ಕುಳವಾಗಿದ್ದು. ಉಂಟಿನಲ್ಲಿ ಅವನಿಗೆ ಹೊಲ, ಗಡ್ಡಿ, ಮನೆ ಎಲ್ಲಾ ಇತ್ತು. ಬಿಂಗಳೂರಿಗೆ ಬಂದವನು ಶ್ರೀಸಿವಾಸರಾಯರ ಗುವಾಸ್ತನಾದಮೇಲೆ ಸಣ್ಣ ಪ್ರಮಾಣದಲ್ಲಿ ಲೇವಾಮೇವಿ ಆರಂಭಿಸಿ ಪ್ರಾಡಿಕಾಸು ಕಾಡಿಹಾಕಲಾರಂಭಿಸಿದ. ನಂದಗೋಕುಲದ ಹಾಗಿದ್ದ ರಾಯರ ಆಫೀಸಿನಲ್ಲಿ ಗೋವಿಂದಯ್ಯನ ಕೈಗೆ ತಡೆಯೇ ಇರಲಿಲ್ಲ. ಸಾಲ್ವಾರು ವರ್ಷಗಳಲ್ಲಿ ಗೋವಿಂದಯ್ಯ ಸಾಕಷ್ಟು ಅನುಕೂಲ ಮಾಡಿಕೊಂಡು ಆಲಸೂರುಪೇಟಿಯಲ್ಲಿ ಒಂದು ಮನೆಯನ್ನು ಕೊಂಡುಕೊಂಡೆ.

ರಾಯರ ಆಫೀಸಿನ ಜೂನಿಯರುಗಳಿಗೆ ಗೋವಿಂದಯ್ಯ ಕಲ್ಪವ್ಯಕ್ತೇ ವಾಗಿದ್ದು. ಅವರಿಗೆ ‘ಇಕಾಯ ಲವಣಾಯ’ ಮುಟ್ಟಿಸುತ್ತಿದ್ದವನೂ ಅವನೇ; ಸೂರು ಇನ್ನೂರು ಸಾಲ ಕೊಡುತ್ತಿದ್ದವನೂ ಅವನೇ.

ಗೋವಿಂದಯ್ಯನಿಂದ ಉಪಕಾರ ಪಡೆದಿದ್ದವರಲ್ಲಿ ಚಂದ್ರಶೇಖರನೂ ಇಬ್ಬ. ಚಂದ್ರಶೇಖರನ ಪರಿಸ್ಥಿತಿಯನ್ನು ಚೆನ್ನಾಗಿ ತಿಳಿದಿದ್ದ ಗೋವಿಂದಯ್ಯ ಅವನ ಮನೆಯಲ್ಲಿ ನಾಮಕರಣದ ಉಟ್ಟಮಾಡಿ ಬಂದ ಮೇಲೆ ಹೆಚ್ಚು ಸಹಾನುಭೂತಿ ತೋರಿಸಲಾರಂಭಿಸಿದ.

ಒಂದು ದಿನ ಯಥಾಕ್ರಮದಂತೆ ಇಪ್ಪತ್ತು ರೂಪಾಯಿ ಸಾಲ ಕೇಳಿದ ಚಂದ್ರಶೇಖರನಿಗೆ ಹಣಕೊಟ್ಟು ಗೋವಿಂದಯ್ಯ

“ರಾಯರ ‘ಹತ್ತಿರ ನಾತಾಡಿ ಸ್ವಾಮಿ. ಹೋದಷ್ಟು ದಿವಸ ಹೀಗೆ ಬಿಟ್ಟುಕೊಂಡಿದ್ದರೆ ಹೇಗಾಗುತ್ತೆ. ನಿಮ್ಮ ಸಂಸಾರವೂ ಬೆಳೆಯಿತು. ಬಿಂಗಳೂರು ಪೇಟಿಯಲ್ಲಿ ಸಂಸಾರಮಾಡುವುದೆಂದರೆ ತಮಾನೆಯಾಯಿತೇ?”

“ಹೀಗೆ ಕೇಳಲಿ ಗೋವಿಂದಯ್ಯನವರೇ. ಕೇಶವಯ್ಯಂಗಾರ್ ಸ್ವತಂತ್ರ ಕಳ್ಳಿರಿ ಮಾಡಿಕೊಂಡು ಹೋಗುತ್ತಾರೆ-ಅವರು ಹೋದಮೇಲೆ ಏನಾದರೂ ಕೊಡುತ್ತೇ ನೇಂದು ರಾಯರು ಹೇಳಿದರು. ಕೇಶವಯ್ಯಂಗಾರ್ ಹೋಗಲಿಲ್ಲ. ರಾಯರು ಹಲವು ಬಗೆಯಲ್ಲಿ ನನಗೆ ಉಪಕಾರಮಾಡಿದ್ದಾರೆ-ನನ್ನ ತಮ್ಮನಿಗೆ

ಹಾಫ್ ಫ್ರೀಷಿಪ್ (half-freeship) ಮಾಡಿಸಿಕೊಟ್ಟರು. ಹಂತ ಕ್ಷಾಗಿ ಅವರನ್ನು ಹೇಗೆ ಸಿದಿಸಲಿ ?”

“ಹಾಗಾದರೆ ಏನು ಮಾಡಬೇಕೆಂದಿದ್ದೀರಿ ?”

“ನಾನೇ ಸ್ವತಂತ್ರ ಅಫೀಸ್ ತೆಗೆಯಬೇಕೆಂದಿದ್ದೇನೆ.”

“ಅದನ್ನಾದರೂ ಮಾಡಿ-ರಾಯರ ಹತ್ತಿರ ಈ ವಿವರು ಪ್ರಸ್ತಾಪಿಸಿದಿರಾ ?”

“ಪ್ರಸ್ತಾಪಿಸಿದೆ. ‘ಹಾಗೇಮಾಡಿ, ದೇವರು ಒಳ್ಳಿಯದು ಮಾಡಲಿ, ಎಂದು ಅವರು ಹರಸಿದರು. ಕೈಯಲ್ಲಿ ನೂರಾರು ರೂಪಾಯಿಯಿಟ್ಟುಕೊಳ್ಳದೆ ಸ್ವತಂತ್ರ ಕಳ್ಳೇರಿ ತೆರೆಯುವುದಕ್ಕಾಗುತ್ತದೆಯೇ ?’

“ನೀವು ಅಫೀಸ್ ಮಾಡುವುದು ನಿಜವಣ್ಣಿ !”

“ತಂದೆಯವರಿಗೆ ಯಾವದೋ ಸ್ವಲ್ಪ ದಾಡ್ಯ ಬರುವುದಿದೆ. ಆದು ಬರಲಿ ಎಂದು ಕಾಡಿದ್ದೇನೆ.”

“ನೂರು ಇನ್ನಾರು ಬೇಕಾದರೆ ನಾನು ಕೊಡುತ್ತೇನೆ-ಬಿಡಿಸ್ತಾನಿ. ಯಾವ ದೊಡ್ಡ ವಿವರು.”

“ನೀವು ನನಗೆ ಬಹಳ ಉಪಕಾರ ಮಾಡಿದ್ದೀರಿ ಗೋವಿಂದಯ್ಯ. ನಿಮ್ಮ ಉಪಕಾರದ ಮುಂದು ಹೇಗೆ ತೀರಿಸಬೇಕೋ ತಿಳಿಯಾಗಿದೆ.”

“ನಾನು ಒಂದು ಮಾತ್ರ ಹೇಳುತ್ತೇನೆ-ಕೇಳುತ್ತೀರೋ ?”

“ಹೇಳಿ.”

“ಅಫೀಸ್ ಆರಂಭಮಾಡಿ. ಅದಕ್ಕೇನು ಅನುಕೂಲಬೇಕೋ ನಾನು ಒದಗಿಸುತ್ತೇನೆ. ಸುಭಾ ಶಾಸ್ತ್ರಿ ನಿರುಮ್ಮೋಗಿರೂಗಿಧ್ವನಿ-ಅವನನ್ನೇ ಗುಮಾಸ್ತನನ್ನಾಗಿಟ್ಟುಕೊಳ್ಳಿ. ಎಲ್ಲಾ ಕೆಲಸಕಾರ್ಯಗಳನ್ನೂ ಅವನು ದಕ್ಷತೆಯಿಂದ ನಿರ್ವಹಿಸಬಲ್ಲ. ಕ್ರಿಸ್ತಾರರನ್ನಾಗು ಅವನೇ ಒಡಿದುಕೊಂಡು ಬರುತ್ತಾನೆ. ಶಾಸ್ತ್ರಿ ಖದಿನು, ಬೆರಜು ತೊರಿಸಿದರೆ ಹಸ್ತ ಸುಂಗುತ್ತಾನೆ. ನಿಮ್ಮ ಎಚ್ಚರಕೆಯಲ್ಲಿ ನೀವಿರಬೇಕು. ನೀವು ಆಗಬಹುದು ಎಂದರೆ ಮುಂದಿನ ವ್ಯವಸ್ಥೆ ನಾನು ಮಾಡುತ್ತೇನೆ-ನನಗೆ ಇದರಲ್ಲಿನೂ ಸ್ವಾಧ್ಯಾ ವಿಲ್ಲ ಸ್ವಾನಿ. ನಾನೂ ಮಕ್ಕಳೊಂದಿಗೆ. ಚಿಕ್ಕಪುಟ್ಟವರ್ಗನೀವೂ ಜೆನಾನ್ನಿಗಿರಬೇಕೊಂತಷ್ಟೇ ನನ್ನ ಆಸೆ.”

ಅನಿರೀಕ್ಷಿತವಾಗಿ ಒದಗಿದ ಈ ಸಹಾಯ ಕಂಡು ಚಂದ್ರಶೇಖರ ತನ್ನ ಕಣ್ಣನ್ನು ತಾನೇ ನಂಬಿದಾದ.

“ನೀವೇ ನನ್ನ ಭಾಗದ ದೇವರು ಗೋವಿಂದಯ್ಯನವರೇ” ಎಂಬ ಮಾತ್ರ ಚಂದ್ರಶೇಖರನ ಹೃದಯದಿಂದುಕ್ಕಿಬಂತು.

ಬಳೇಪೇಟಿಯಲ್ಲಿ ಚಂದ್ರಶೇಖರನ ಸ್ವತಂತ್ರ ಕಣ್ಣೀರಿ ಆರಂಭವಾಯಿತು. ಕಣ್ಣೀರಿಗೆ ಬೇಕಾದ ಕುಚಿ, ಮೇಜು, ಬೆಂಚು, ಅಲ್ಮಿರಾಗಳು, ಲಾ ಜನರಲ್ ಸಂಪುಟಗಳು, ಕಾಯಿದೆ ಗ್ರಂಥಗಳನ್ನೂ ಗೋವಿಂದಯ್ಯನೇ ಒದಗಿಸಿದ.

ಕಣ್ಣೀರಿಯ ಬಾಗಿಲು ಬದಿಗೆ, ಕೈಮೇಜು ಮುಂದಿಟ್ಟುಕೊಂಡು, ಅದರ ಮೇಲೆ ತನ್ನ ಕೊಳಕು ರುಮಾಲನ್ನಿಟ್ಟು, ಬೆಳ್ಳಿಕಟ್ಟಿನ ಕನ್ನಡಕಹಣಿಯ ಮೇಲೇರಿಸಿ ಗುಮಾಸೈ ಸುಭ್ರಾಶಾಸ್ತ್ರ ಕುಳಿತ.

೪೦

ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದ ವರಿಗೆ ಅಮಲ್ಲಾರ್ ಸುಬ್ಜಿ
ರಾಯಸ್ವನವರ ಕಾಳಿ ಆಸದೈಯವಾಗುತ್ತ ಬಂತು. ದಿನಕಳಿದಂತೆ
ಅಮಲ್ಲಾರರ ಕೋಪ ತಾಪ ಹೆಚ್ಚುತ್ತಿತ್ತು. ಬಿಂಗಳೂರಿನಲ್ಲಿ ಏರುತ್ತಿದ್ದ
ಮನೆಬಾಡಿಗೆಯ ಪ್ರಮಾಣಕ್ಕೂನುಸರಿಸಿ ಅಮಲ್ಲಾರರು ತಮ್ಮ ಉಪಗೃಹಗಳ
ಬಾಡಿಗೆಯನ್ನು ಏರಿಸಲು ನಿಶ್ಚಯಿಸಿದರು.

ಸುಬ್ಜಿರಾಯಸ್ವನವರ ಮನೆ ಅವರೆಣ ಮೊದಲು ಬಿಟ್ಟಿ ವರು
ರಾಫ್ರೇಂಡ್‌ರಾಯರು. ಚಾಮರಾಜಸೇಟೆ ಮೂರನೆಯ ರಸ್ತೆಯಲ್ಲಿದ್ದ
ಒಂದು ಮನೆ ಕೊಂಡು ಅವರು ಹೊರಟಿಯೋದರು.

ಹನುಮಂತರಾಯನ ಕಷ್ಟನೋ ಇಡಲಾ ರದೆ ಅವನ ಧಣಿಗಳಾದ
ಪಯೋನಿರ್ ಡಿಸ್ಟಿಬ್ಯೂಷನ್ ಆಫೀಸಿನವರು ತಮ್ಮ ಕಳ್ಳೇರಿಯ ಕೆಳಗಿದ್ದ
ಎರಡು ಗಾಡಿಶಾನೆಗಳನ್ನೇ ಮನೆಯಾಗಿ ಪರಿವರ್ತಿಸಿ ಅವನಿಗತ್ತಾರು.

ಕುಮುದಮ್ಮೆ ಜಪ್ಪಯ್ಯ ಎನ್ನು ಲಿಲ್. ‘ಮನೆಯವರ ಹತ್ತಿರ ನಿತ್ಯ
ಜಗತ್ವನೇಕೆ. ಬೇರೆ ಕಡೆ ಮನೆ ಸಿಕ್ಕುತ್ತದೆ. ನಾವೂ ಹೋಗಿಬಿಡೋಣ’
ಎಂದು ಈಶ್ವರಮೂರ್ತಿ ಹೇಳಿದರೂ ಕುಮುದಮ್ಮೆ ಒಪ್ಪದೆ ‘ಮನೆಯವನ
ಹಟನೇ ನಡೆಯಬೇಕೇನು. ನಮ್ಮನ್ನು ಹೇಗೆ ಮನೆ ಬಿಡಿಸುತ್ತಾನೋ
ನೋಡಿಯೇ ಬಿಡೋಣ’ ಎಂದಳು.

ಅಮಲ್ಲಾರರ ದರ್ಶಕ ಕುಮುದಮ್ಮನ ನಾಲಗೆಯ ಮುಂದೆ ನಿರಭರಕ
ವಾಯಿತು.

ಹೆಚ್ಚು ಬಾಡಿಗೆ ಕೊಡಕೂಡದೆಂದು ಪಾರ್ಫಿಗ್ನೋ ಕುಮುದಮ್ಮ

ಹೆಚ್ಚಿಕೊಟ್ಟಿದ್ದ ಇಂ. ಒಂದು ಬಿಡಿಗಾಸೂ ಹೆಚ್ಚಿಕೊಡಕೂಡದೆಂದು ಪಾಠ್ಯತಿ ಗಂಡನಿಗೆ ಕಟ್ಟಾಜ್ಞ ವಿಧಿಸಿದಳು.

ನರಸಮೃದ್ಧಾನವೂ ನಿಷ್ಪಯೋಜಕವಾಯಿತು.

ಅವುಲ್ಲಾರರ ಅವಶಭಾಷಾತವನ್ನು ನರಸಮೃದ್ಧಾನವಿಸಬೇಕಾಯಿತು. ಒಂದು ದಿನ ಅವುಲ್ಲಾರರ ಪರಶುವಾಕ್ಯಗಳನ್ನು ಕೇಳಿ ಕೇಳಿ ಕೆರಳಿದ ಪ್ರಭಾಕರ ಅವರ ಎದುರು ನಿಲ್ಲಲು ನರಸಮೃದ್ಧಾಯ ನಾತಿನಲ್ಲಿ ಅವನನ್ನು ಒಳಕ್ಕೆ ಕರೆತಂದು

“ಹೋಗಲಿ ಬಿಡವು. ಕೊಚ್ಚಿಯ ಮೇಲೆ ಕಲ್ಲಿಸೆದರೆ ನಮ್ಮ ಮುಖಕ್ಕೆ ಸಿಡಿಯುತ್ತದೆ. ಈ ರಾಮಾಯಣ ಬೇಡ, ಬೇರೆ ಮನಿಗೆ ಹೋಗೋಣಾಂದ್ರೆ ನಿಮ್ಮ ಅತ್ಯಿಗೆ ಹಟಪೂರುತ್ತಾಳೆ. ನೀನು ಯಾವ ವ್ಯಾಜ್ಯಕ್ಕೂ ಹೋಗಬೇಡವ್ಯಾ—ನೇರಿಹೋರಿಯವರಲ್ಲಿ ನಗಿವಾಟಿಲಾದಿತು. ಎಲ್ಲಾ ನನಗೆ ಬಿಟ್ಟಿಬಿಡು—ನಾನು ಸರಿಪಡಿಸುತ್ತೇನೆ” ಎಂದು ಸಮಾಧಾನ ಹೇಳಿದಳು.

ಪಾರ್ವತಿಯ ಬಾಣಂತನ ಮುಗಿಯುತ್ತ ಬಂದಿತ್ತು. ಅವಕು ತಣ್ಣಿರು ಮುಟ್ಟಿವುದಕ್ಕೆ ಯಾವ ಅಡ್ಡಿಯೂ ಇರಲಿಲ್ಲ. ಮಗಳು ಮನೆಯ ಜವಾಬ್ದಾರಿ ವಹಿಸಿಕೊಳ್ಳಲು ಸಮರ್ಥಳಾಗಿದ್ದಾಳಿಂಬುದನ್ನು ವಿಚಿತಪಡಿಸಿಕೊಂಡ ಮೇಲೆ ನರಸಮೃದ್ಧಾ ಒಂದು ದಿನ

“ಪಾತೂ, ನಾಲ್ಕು ದಿನಸ ಹೆಚ್ಚಿಕಡಿ ಹೋಗಿಬಿಟ್ಟಿ ಬರ್ತೀನಿ ಕಣೇ— ಹೊಲಗಡ್ಡೆ ಏನಾಗಿದೆಯೋ ನೋಡಿಕೊಂಡು ಬರ್ತೀನಿ” ಎಂದಳು.

“ಕೆಲಸವಿಲ್ಲ ಕಾರ್ಯವಿಲ್ಲ. ಈಗೇಕಮ್ಮೆ ನೀನು ಹೋಗಬೇಕು.”

“ಕೆಲಸವಿದೆ. ಗುತ್ತಿಗೆ ಕಾಗದ ಹೊಸದಾಗಿ ವಾಡಿಸಬೇಕಾಗಿದೆ. ನಾನು ಬರುವಾಗಲೇ ಮನೆ ಸೋರುತ್ತಿತ್ತು. ಈ ಸಲದ ಮಳೆಗಾಲದಲ್ಲಿ ಮನೆ ಏನಾಗಿದೆಯೋ—ಹೋಡಾಗದ ಹಾಗೆ ನೋಡಿಕೊಳ್ಳಬೇಡನೇ?”

“ನೀನು ಹೋಡರೆ ಬರುವುದು?”

“ಎಂಟು ಹತ್ತು ದಿನಸದಲ್ಲಿ ಬಂದುಬಿಡುತ್ತೇನೆ.”

“ಸಣ್ಣ ಮಗಾನೂ ಕಟ್ಟಿಕೊಂಡು ನಾನು ಹೇಗಿರಲಮ್ಮು; ಅವರು

ಚೆಳಿಗ್ಗೆ ಹೋಗುವ ಹೊತ್ತಿಗೆ ತಿಂಡಿಯಾಗಬೇಕು—ಪ್ರಭಾಕರ ಕಾಲೀಜಿಗೆ ಹೋಗುವ ಹೊತ್ತಿಗೆ ಅಡಿಗೆಯಾಗಬೇಕು.”

“ಎಂಟು ಹತ್ತು ದಿನ ಹೇಗಾದರೂ ಸುದಾರಿಸಿಕೊಳ್ಳೇ—ನಾನು ಒಂದು ದಿನವೂ ಹೆಚ್ಚು ನಿಲ್ಲುವುದಿಲ್ಲ—ಬೇಗ ಬಂದು ಬಿಡುತ್ತೇನೆ.”

ಎಂದು ಮಗಳನ್ನು ಒಪ್ಪಿಸಿ ರುದ್ರಾಕ್ಷಪುರಕ್ಕೆ ಪ್ರಯಾಣ ಬೆಳಸಿದಳು.

ಎಂಟು ಹತ್ತು ದಿನ ಕಳೆಯುವುದು ಪಾವತಿಗೆ ಎಂಟು ಹತ್ತು ಯುಗಳನ್ನು ಕಳೆದಂತಾಯಿತು. ನಾರಾಯಣ ತಾಯಿಯ ತೊಡೆ ಬಿಟ್ಟಿಳಿಯುತ್ತಿರಲಿಲ್ಲ.

ಅತ್ತಿಗೆಯ ಶಾಪತ್ರಯ ಸೇರೆಡಲಾರದೆ ಪ್ರಭಾಕರ ಕಾಲೀಜ್ ಮುಗಿದ ಕೂಡಲೆ ಮನೆಗೆ ಬಂದು ಮಗುವನ್ನು ಸೋಡಿಕೊಳ್ಳುತ್ತಿದ್ದು. ಪ್ರಭಾಕರನ ಲಾಲನೆ ಪಾಲನೆಗೂ ದಕ್ಕಿದೆ ಮಗು ಅತ್ತರೆ ಪಾವತಿ ನಿದಾಕ್ಷಿಣಾಗಿ ‘ಮಗೂನ ಅಳಿಸಬೇಡಪೋ ಪ್ರಭಾಕರ’ ಎಂದು ಗದರಿ ಕೊಳ್ಳುತ್ತಿದ್ದಳು. ಅತ್ತಿಗೆಯ ವರ್ತನೆ ಕಂಡು ಪ್ರಭಾಕರನಿಗೆ ಒಮ್ಮೆನ್ನೊಂದು ತರೆಬೇಸರವುಂಟಾಗುತ್ತಿತ್ತು. ಅತ್ತಿಗೆಗೆ ಅರ್ಥವಾಗುವ ಭಾಷೆಯಲ್ಲಿಯೇ ಉತ್ತರಿಸಿ ಅವಳಿಗೆ ಬುದ್ಧಿಗಲಿಸಬೇಕೆಂದು ಪ್ರಭಾಕರ ಎಷ್ಟೋ ಬಾರಿ ಯೋಚಿಸುತ್ತಿದ್ದು. ದುಡಿದು ದುಡಿದು ಹಣ್ಣಾಗಿ ರಾತ್ರಿ ಹತ್ತು ಗಂಟೆಗೆ ಮನೆ ಸೇರುತ್ತಿದ್ದ ಅಣ್ಣನ ಸೋಂದ ದೇಹ, ಸೋತಮುಖ ಕಂಡೊಡನೆಯೇ ಪ್ರಭಾಕರನ ಕೋಪ ಮಂಜಿನಂತೆ ಕರಗಿ ಹೋಗುತ್ತಿತ್ತು.

ಜಂಪ್ರೇವಿರ ಮನೆಗೆ ಬಂದೊಡನೆಯೇ

“ಉಟ್ಟವಾಯಿತ್ತೀಪ್ಪ, ಪ್ರಭಾಕರ” ಎಂದು ಕೇಳುತ್ತಿದ್ದು.

“ಇಲ್ಲಣ್ಣ—ನೀನೂ ಬರಲಿ ಎಂದು ಕಾದಿದ್ದೇನೆ”

“ನನಗೆ ಏಕವ್ವಾ ಕಾಯುತ್ತೀ—ಚೆಳಿಗ್ಗೆ ಉಟಿನಾಡಿ ಡೋಡನನು, ಹಸಿವಾಗುವುದಿಲ್ಲವೇ? ಸಾಯಂಕಾಲ ಘಟ್ಟ ಬಾಲ್ ಬೇರೆ ಅಡಿ ದಣೆಯುತ್ತೀ!”

“ಇವತ್ತು ಅಟಕ್ಕೆ ಹೋಗಲಿಲ್ಲಣ್ಣ—ಬೇಗ ಮನೆಗೆ ಬಂದು ಬಿಟ್ಟೇ.”

“ಅತ್ತಿಮೃನವರು ಬರುವವರಿಗಾದರೂ ಬೇಗ ಮನೆಗೆ ಬರೋಣವೆಂದು ಪ್ರಯಶ್ಚಿಸುತ್ತೇನೆ. ಸಾಧ್ಯವಾಗುವುದಿಲ್ಲ. ಭಗವಂತನ ದಯೆಯಿಂದ

ಆಫೀಸಿಗೆ ಕೇಸುಗಳು ಬರುತ್ತಿವೆ. ಈಗ ನಾನು ಉಪೇಕ್ಷೆಮಾಡಿದರೆ, ಎಣ್ಣೆ ಬಂದಾಗ ಕಣ್ಣ ಮುಚ್ಚಿದಂತಾಗುತ್ತದೆ.”

“ನಿನ್ನ ಕೆಲಸ ನೀನು ಸೋಡಿಕೋ ಚಂದ್ರಣ್ಣಿ. ನರಸಮೃದ್ಧರು ಬರುವವರಿಗೆ ನಾರಾಯಣನ್ನು ನಾನು ಸೋಡಿಕೋಳ್ಣತ್ತೇನೇ—ಈ ಪಟೆಂಗ ನಮ್ಮನ್ನೆಲ್ಲಾ ಅಡ್ಡಡಾಗಿ ನುಂಗಿಬಿಡುತ್ತಾನೆ. ಈಗಲೇ ನನ್ನ ಸೋಡಿ ಕಿಲಕೆಲಾಂತೆ ನಗುತ್ತಾನೆ.”

“ನೀನು ಒಳ್ಳೆಯ ಸೌಪ್ರಾಣಿನವನ್ (Sportsman) ಎಂದು ತಿಳಿದು ಅವನು ನಿನ್ನನ್ನು ಈಗಿನಿಂದಲೇ ಆಶ್ರಯಿಸುತ್ತಿದ್ದಾನೆ ಸೋಡು.”

ಆಣ್ಣ ತಮ್ಮ ಇಬ್ಬರೂ ನಾರಾಯಣನನ್ನಾಡಿಸುತ್ತೆ ಲೋಕವನ್ನೇ ಮರೆಯುತ್ತಿದ್ದರು.

ತೆಕ್ಕಣನೇ ವಾರ್ಥತಿಯ ವಾಣಿ ಏಂಬಿನಂತೆ ಬಂದೆರಗುತ್ತಿತ್ತು.

“ಇನ್ನೂ ಉಬ್ಬಕ್ಕೆ ಹೊತ್ತಾಗಿಲ್ಲವೇನು? ಹೀಗೆ ದುಡಿದು ನಾನು ನಿತ್ಯ ನಿದ್ದೆಗಿಟ್ಟಿರೆ ಹಾಸಿಗೆ ಹಿಡಿದು ಮಲಗಿ ಬಿಡುತ್ತೇನೇ.”

ಆಣ್ಣ ತಮ್ಮ ಪರಸ್ಪರ ಮುಖಸೋಡಿಕೆಂಡು ಉಬ್ಬಕ್ಕೇಳುತ್ತಿದ್ದರು.

ಇಗ

ನರಸಮ್ಮ ಬರುತ್ತೇನೆಂದು ಹೇಳಿದ ದಿವಸ ಬರಲಿಲ್ಲ. ರುದ್ರಾಷ್ಟಿಪರದ ಕೆಲಸಕಾರ್ಯಗಳೇ ಅವಳನ್ನಲ್ಲಿ ನಾಲ್ಕುದಿನ ರೆಚ್ಚಾಗಿ ಕೊಳೆಹಾಕಿದವು. ಬೀಗರನ್ನು ಕಂಡು ಬರಲು ತುಮಕೂರಿಗೆ ಅವಳು ಹೋಗಲು ಸಾಗಮ್ಮ ಬಿಡದೆ ಬೀಗಿತ್ತಿಯನ್ನು ಎರಡು ದಿವಸ ಉಳಿಸಿಕೊಂಡಳು.

ತನ್ನ ಕೃಷ್ಣಾಜಿನದ ಮುಡಿಚೀಲದೊಂದಿಗೆ ಬೀಗಿತ್ತಿ ಕೊಟ್ಟ ಹಪ್ಪಳ, ಸಂಡಿಗೆ, ಬಾಳಕ, ಚಕ್ಕಲಿ ಹಿಟ್ಟು, ಅವಲಕ್ಕಿ ಹೊತ್ತುಕೊಂಡು ನರಸಮ್ಮ ಬೆಂಗಳೂರಿಗೆ ಬಂದಿಳಿದಳು.

ಮನೆಗಿ ಕಾಲಿಟ್ಯಾಡನೆಯೇ ವಂಗಳು ಸ್ವಾಗತ ಬಯಸುತ್ತಾ

“ಹೇಳಿದ ದಿವಸ ಚೆನ್ನಾಗಿ ಬಂದೆ” ಎಂದಳು.

ನರಸಮ್ಮ ನಕ್ಕು

“ವಾತಾ ನಿನ್ನ ಎಳ್ಳಿವುಗಾತನ ಬಿಡೊದೇ ಇಲ್ಲಿ? ಸಾನೇನು ಅಟ ಆಡೋದಿಕ್ಕೆ ಹೋಗಿದ್ದೆ ಎಂದು ತಿಳಿದುಕೊಂಡೆಯೂ? ಉಂರಿನಲ್ಲಿಯೇ ನಾಲ್ಕು ದಿವಸವಾಯ್ತು. ಹಿಂದಿರುಗುವಾಗ ನಾಗಮ್ಮೊರ್ನೆ ಕಂಡು ಬರೋ ಕಾಂತ ಹೋದೆ—ಅವರು ಎರಡು ದಿನ ಉಳಿಸಿಕೊಂಡರು.”

“ಹೋಗಲಿ ಉರನಿಂದ ಏನು ತಂದೆ?”

“ಹಪ್ಪಳ, ಸಂಡಿಗೆ, ಚಕ್ಕಲಿ ಹಿಟ್ಟು.”

“ಅವರೂಪಕ್ಕೆ ಹುಟ್ಟಿರೋ ವಂಗನಿಗೆ ಅವನ ಅಜ್ಞ ಅಜ್ಞ ಏನು ಕಳಿಸಿದರು?”

“ಆಶೀರ್ವಾದ.”

“ಅವರ ಹತ್ತಿರ ಇರ್ಲೋದು ಅದೊಂದೇ! ಆಶಿವಾದಕ್ಕೇನು ದುಡ್ಡು ಖಚಾಗಬೇಕಿಲ್ಲ, ದುಗ್ಗಾಣಿ ಖಚಾಗಬೇಕಾಗಿಲ್ಲ.”

“ಇನ್ನೇನು ಕಳಿಸಬೇಕಾಗಿತ್ತು.”

“ಮನೂ ಕೈಗೆ ಚಿನ್ನು ದ ಬಳಿವಾಡಿಸಿ ಕಳಿಸೋಕೆ ತಿಳಿಯಲ್ಲವೇನೋ ವಾವ!”

“ಹಿರಿಯರು—ಅವರ ಆಶಿವಾದಕ್ಕಿಂತ ಚಿನ್ನು ದಬಳಿ ದೊಡ್ಡ ದೇನೇ ಪಾತೂ. ಸಾವಿರಜತೆ ಬಳಿ ನಿನ್ನ ಯಜಮಾನರೇ ಮಾಡಿಸಿಕೊಡುತ್ತಾರೆ.”

“ತಲೆಯಿಂದ ಕಾಲಿನವರಿಗೆ ಜವಾಹಿರಿ ಹೇರಿ ನನ್ನ ನೇರೆಸುತ್ತಾ ಇದ್ದೂರಲ್ಲ.”

“ನೀನು ತಿಳಿದನಳೂ ಅಲ್ಲ—ತಿಳಿದೇ ಇದ್ದವರೂ ಅಲ್ಲ. ಇದೆಲ್ಲಾ ಆ ಕುಮುದವ್ಯಂತ ಪಾಠಾಂತ ಕಾಣತ್ತೆ.”

“ನೀನು ಕುಮುದಕ್ಕೆ ಏನೂ ಅನ್ನಬೇಡವ್ಯಂತು.”

“ತಪ್ಪಾಯಿತುಕಣೇ ಮಹಾರಾಯಿತಿ. ನಿನ್ನ ಮುಚ್ಚಟಿ ಕುಮುದಕ್ಕೆ ನಾನೇಕೆ ಅನ್ನೊಕೆ ಹೋಗಲಿ ಸಧ್ಯ !”

ಬಸ್ಸಿನಲ್ಲಿ ದಳಿದು ಬಂದಿದ್ದ ನರಸಮೃದ್ಧಿ ರಾತ್ರಿ ಅಡಿಗೆ ಮಾಡಲು ಹೋಗಲಿಲ್ಲ. ಮೊಮ್ಮೆಗನನ್ನೇತ್ತಿಕೊಂಡು ಹಜಾರದಲ್ಲಿ ಕುಳಿತಳು. ಪಾರ್ವತಿಯೇ ಧುಮಗುಟ್ಟಿಕೊಂಡು ಅನ್ನ ಸಾರು ಮಾಡಿ ಹಪ್ಪಳ ಸಂಡಿಗೆ ಕರಿದಿಟ್ಟಳು.

ಚಂದ್ರಶೇಖರ ಮನೆಗೆ ಬಂದವನೇ ಅತ್ಯೇಯನ್ನು ಮಾತನಾಡಿಸಿ, ಅವಳ ಯೋಗಕ್ಕೇಮು, ಉರಿನಲ್ಲಿ ತಾಯಿತಂದೆಯ ಯೋಗಕ್ಕೇಮು ವಿಚಾರಿಸಿದ. ಅಡಿಗೆಯ ಮನೆ ಕೆಲಸ ಮುಗಿದಿದ್ದ ದರಿಂದ ಪಾರ್ವತಿಯೂ ಬಂದು ನಿಂತುಕೊಂಡಳು. ನರಸಮೃದ್ಧಿ ಮೆಲ್ಲನೆ ಮಗಳನ್ನು ಪ್ರಶ್ನಿಸುವ ವ್ಯಾಜದಲ್ಲಿ

“ಮನೆ ಬಿಡಬೇಕೊಂತ ಅವುಲ್ಪಾರರು ತಿರುಗಿ ಗಲಾಟಿ ಮಾಡಿದರೇ ?”

“ಸರಿ, ಅವರದು ಇದ್ದೇ ಇದೆ ನಿತ್ಯರಾಮಾಯಣ.”

“ನಿತ್ಯ ರಾಮಾಯಣ ಅನ್ನುತ್ತೀರೆ—ಮನೆ ಬಿಟ್ಟಬಿಡೋಣವೆಂದರೆ ಅದಕ್ಕೂ ಒಪ್ಪಲೊಲ್ಲಿ” ಎಂದು ಚಂದ್ರಶೇಖರ ನುಡಿದ.

“ಆವುಲ್ಲಾರರ ಬಾಯಿಗೆ ಹೆಡರಿಕೊಂಡು ಮನೆ ಬಿಟ್ಟರೆ ನಮ್ಮ ಹೋಗ್ಗತೆ ಕಸಕ್ಕಿಂತ ಕಡೆಯಾಗುತ್ತದೆ.”

“ಅರಸನ ಅಂಕೆ ಬೇಡ, ಅಗಸನ ಚಿಂತೆ ಬೇಡ—ಸ್ವಂತ ಮನೆ ಮಾಡಿ ಕೊಂಡು ಹೋದರೆ ಈ ರಾಮಾಯಣ, ಮಹಾಭಾರತ ತಾನೇ ನಿಂತು ಹೋಗುತ್ತದೆ”

“ನಿನಗೇನು ಹುಚ್ಚು ಹಿಡೀತೇನಮಾತ್ರ ಮನೆ ಬಾಸಿಗೆ ಕೊಡೋ ದಿಕ್ಕೇ ಇಪ್ಪು ಕಷ್ಟವಾಗಿರುವಾಗ ಮನೆಕೊಳ್ಳುವ ಮಾತು ಎಲ್ಲಿಂದ ಬಂತು?”

ನರಸಮ್ಮ ಮೆಲ್ಲಿನೆದ್ದು ಮಗುವನ್ನು ಪಾರ್ವತಿಯ ಕೃಗೆ ಕೊಟ್ಟ ತನ್ನ ಕೃಷ್ಣಜಿನದ ಮಾಡಿಚೀಲದೊಳಗಿದ್ದ ಜಿನಡಿಸಿರೆಯ ಗಂಟನ್ನು ಕೃಗೆತ್ತಿಕೊಂಡು, ಚಂದ್ರಶೇಖರನ ಮುಂದಿಟ್ಟು

“ಎಣಿಸಿನೋಡಿ—ಎಷ್ಟಿದೆ” ಎಂದಳು.

ವಿನ್ಯಯಗೊಂಡ ಪಾರ್ವತಿಯ ಎರಡು ಕಣ್ಣಗಳೂ ಗಂಟನ ಮೇಲೆ ನೆಟ್ಟವು:

ಚಂದ್ರಶೇಖರ ಜಿನಡಿಸಿರೆಯ ಬ್ರಹ್ಮಗಂಟುಗಳನ್ನು ಬಿಟ್ಟಿ ಅದರೊಳಗಿದ್ದ ನೋಟುಗಳನ್ನೇ ತೆಸಿ

“ಎಂಟು ಸಾವಿರ ರೂಪಾಯಿ ಇದೆ” ಎಂದ.

“ಎಂಟು ಸಾವಿರವೇ” ಎಂದಳು ಪಾರ್ವತಿ.

“ಒಳಗೆ ಭದ್ರವಾಗಿಟ್ಟುಕೊಳ್ಳಿ. ಸರಿಯಾದವರು ಯಾರಿಗಾದರೂ ಹೇಳಿ, ಒಳ್ಳೆಸ್ಥಳದಲ್ಲಿ ಮನೆ ತೆಗೆದುಕೊಳ್ಳಿ.”

“ಇದಕ್ಕೇನೇ ಅಮಾತ್ರ—ನಿನು ಇಪ್ಪು ದಿವಸ ಹೋಗಿದ್ದ ದ್ವಾರಾಲ್ಲಿ ನ್ನು ಇಷ್ಟೊಂದು ದುಡ್ಡು”

ಎಂದು ಆಶ್ಚರ್ಯದಿಂದ ಪಾರ್ವತಿ ಕೇಳಲು ನರಸಮ್ಮ ನಗುತ್ತ

“ಕದ್ದಿಕೊಂಡು ಬಂದೆ ಕಣೇ ಪಾತ್ರಾ”

ಎಂದು ನುಡಿದು ಒಳಕ್ಕೆ ಹೋದಳು.

ಎರಡು ದಿನಗಳ ತರುವಾಯ ಪಾರ್ವತಿ ತಾಯಿಗೆ ಗಂಟುಬಿದ್ದ ಹಣದ ಮೂಲವನ್ನು ಹೊರಡಿಸಿಯೇ ಬಿಟ್ಟಳು.

“ಗನ್ನೆ ಮಾರಿಬಿಟ್ಟೆ ಕಣೇ ಪಾತೂ. ಹೊಲ ಒಂದು ಉಳಿಸಿಕೊಂಡಿ ದ್ದಿನಿ. ನಿಮಗೆ ಮನೆ ಬೇಕಾಗಿರುವಾಗ ಗಡ್ಡೆಯಿಟ್ಟುಕೊಂಡು ಏನು ಮಾಡಲಿ?—ಆದಾದರೂ ನಿನಗೇ ಸೇರಬಿಕಾಗಿತ್ತು.”

ಪಾರ್ವತಿ ಹೌದು, ಹೌದು ಎಂದಳು.

ಅತ್ಯೇ ಕೊಟ್ಟು ಹಣವನ್ನು ಚಂದ್ರಶೀಲಿರ ಭದ್ರವಾಗಿ ಒಳಗೆ ಮುಚ್ಚಿಟ್ಟುರೂ ಆದರಲ್ಲಿ ಒಂದು ಬಿಡಿಕಾಸನ್ನು ಮುಟ್ಟಿಲಿಲ್ಲ. ನರಸಮೃದ್ಧಿನೇ ಅಳಿಯನನ್ನು

“ಮನೆ ವಿಚಾರಿಸಿದಿರಾ” ಎಂದು ಕೇಳಿದಳು.

“ಇಲ್ಲ.”

“ಹತ್ತಿರ ದುಡ್ಡಿದ್ದರೆ ಖಚಾಗಿಹೋಗುತ್ತದೆ. ಮೋದಲು ಮನೆ ವಿಚಾರಿಸಿ ಖರೀದಿಮಾಡಿ.”

“ಇದು ಯಾವ ನ್ಯಾಯ?”

“ಯಾವದು?”

“ನಿಮ್ಮನ್ನು ಸುಲಿಯುವುದು. ಶಾಗಲೇ ನೀವು ಮಾಡಿರುವ ಉಪಕಾರ ಎಷ್ಟು ಜನ್ಮನೈತಿ ನಾನು ತೀರಿಸಬೇಕು— ಅದರ ಮೇಲೆ ಈ ಹೊರೆಯನ್ನೂ ಹೇಗೆ ಹೊರಲಿ.”

“ನನಗೆ ಪಾತೂ, ನೀವಲ್ಲದೆ ಇನ್ನು ಯಾರಿದ್ದಾರೆ ದಿಕ್ಕು. ಪಾತೂ ತಂದೆ ಸಂಪಾದಿಸಿದ್ದು ಅವಳಿಗೆ ಸೇರಬಿಕಾದುದೇ ನ್ಯಾಯವಲ್ಲವೇ? ಇರುವ ತನಕ ನನಗೆ ಅನ್ನಹಾಕುತ್ತೀರಿ, ಬಟ್ಟಿ ತೆಗೆದು ಕೊಡುತ್ತೀರಿ. ಸತ್ತಮೇಲೆ ಸುಟ್ಟು ಕರ್ಮ ಮಾಡುತ್ತೀರಿ. ನಿಮಗೆ ಪ್ರಯೋಜನವಿಲ್ಲದ ಆಸ್ತಿಯಿಟ್ಟು ಕೊಂಡು ನಾನೇನು ಮಾಡಲಿ.”

ಚಂದ್ರಶೀಲಿನ ಬಾಯಿಂದ ಮಾತು ಹೊರಡಲಿಲ್ಲ. ನರಸಮೃದ್ಧಿನ ಏರಡು ಪಾದಗಳನ್ನೂ ಹಿಡಿದು ನಮಸ್ಕರಿಸಿ

“ಅಮ್ಮಾ— ಉರಿನಲ್ಲಿರುವ ಆ ನನ್ನ ತಾಯಿ, ಇಲ್ಲಿರುವ ನೀವು— ಇಬ್ಬರೂ ನನ್ನ ಭಾಗ್ಯದೇವತೆಗಳು—ನನ್ನ ಧರ್ಮದೇವತೆಗಳು” ಎಂದ.

ಚಂದ್ರಶೀಲಿರ ಮನೆಹುಡುಕುವ ಕೆಲಸ ಗೋವಿಂದಯ್ಯನಿಗೆ ಒಪ್ಪಿಸಿ ನಿರಾತಂಕವಾಗಿದ್ದ.

ಗೋವಿಂದರ್ಯ ಉರು ಶೋಧಿಸಿ ನಾಲ್ಕುಮನೆ ನೋಡಿ ಪಾರ್ವತಿಯನ್ನು ನರಸಮೃದ್ಧನನ್ನು ಕರೆದುಕೊಂಡು ಹೋಗಿ ತೋರಿಸಿದ.

ನರಸಮೃದ್ಧಿ ಒಪ್ಪಿದ ಬಸವನಗುಡಿಮನೆಯನ್ನು ಪಾರ್ವತಿ ಒಪ್ಪಲಿಲ್ಲ.
“ಆ ಮನೆ ಚಿನ್ನಿಲ್ಲಮ್ಮ—ಕೆಷ್ಟಂದಾಕಾಂಡವಿದ್ದ ಹಾಗಿದೆ. ರೂಮುಗಳೆಲ್ಲ ಪುಟ್ಟ ಪುಟ್ಟವು” ಎಂದಳು.

“ಸುತ್ತ ಎಪ್ಪು ಭೂಮಿಯಿಡೆ ನೋಡೇ ಪಾತ್ರ. ನಾಲ್ಕು ತೆಂಗಿನ ಸಸಿ ಹಾಕಿದರೆ ಮನೆಪೂತ್ರಕ್ಕೆ ಕಾಯಾಗುತ್ತದೆ. ತುಂಬ ಹೂವಿನಿಡಿಗಳನ್ನು ಹಾಕಬಹುದು.”

“ಸನಗೇನೋ ಶಂಕರಪುರದ ಮನೆ ಚಿನ್ನಾಗಿದೆ” ಎಂದಳು ಪಾರ್ವತಿ.

ಚಂದ್ರಶೀಲಿರ, ಪ್ರಭಾಕರನೂ ಹೋಗಿ ಮನೆ ನೋಡಿ ಬಂದರು.

ಶಂಕರಮಂದ ಮುಂದಿನ ಮೈದಾನದ ಬದಿಗೆ ಒಂದು ಸಾಲು ಮನೆಗಳಿದ್ದವು. ಅವುಗಳಲ್ಲಿ ಒಂದನ್ನೇ ಪಾರ್ವತಿ ಒಪ್ಪಿದ್ದಿದ್ದರು.

ನರಸಮೃದ್ಧಿ ಒಪ್ಪಿಕೊಂಡಿದ್ದ ಮನೆಯ ಸುತ್ತನಿದ್ದಪ್ಪು ಭೂಮಿಯಿಲ್ಲಿದ್ದರೂ ಇಪ್ಪತ್ತು ಅಡಿ ಖಾಲಿ ನಿರ್ವೇಶನಿತ್ತ. ಮನೆ ವಿಶಾಲವಾಗಿ ಅಚ್ಚಿಗಟ್ಟಾಗಿ ಕಟ್ಟಲಪಟ್ಟತ್ತ. ಮನೆ ಪ್ರವೇಶಮಾಡಿದ ಕೂಡಲೆ ಸಣ್ಣ ವೆರಂಡಾ; ಅತ್ತಿತ್ತ ಎರಡು ವಿಶಾಲವಾದ ರೂಮುಗಳು. ವೆರಾಂಡಲ್ಲಿಯೇ ನೀರವಾಗಿ ಹೋದರೆ ವಿಶಾಲ ಹಜಾರ; ಹಜಾರದ ಎಡಗಡೆ ಮತ್ತೊಂದು ರೂಮು; ಹಜಾರದೊಳಗೆ ಪ್ರವೇಶಿಸಿದರೆ ಎಡಕ್ಕೆ ಉಗ್ರಾಣ; ಬಲಕ್ಕೆ ಅಡಿಗೆಯ ಮನೆ, ಉಟಿದ ಮನೆ. ಉಗ್ರಾಣದ ಪಕ್ಕಕ್ಕೆ ಸ್ವಾನಗೃಹದ ಮುಂದೊಂದು ಸಣ್ಣ ವೆರಾಂಡ.

ಮನೆ ಅನುಕೂಲ್ಯ, ಅಭಿರುಚಿಗಳಿರಡರ ಪ್ರತಿಕವಾಗಿತ್ತು. ಎಲ್ಲರಿಗೂ ಒ ಪ್ಪಿಗೆ ಯಾಗು ವಂಥ ಮನೆಯನ್ನು ಗೋತ್ತುಮಾಡಿಕೊಟ್ಟಿದ್ದಕ್ಕೆ ಗೋವಿಂದರ್ಯನಿಗೆ ಕೃತಜ್ಞತೆ ಸೂಚಿಸಿದರು. ರಿಜಿಸ್ಟ್ರೇಷನ್ ಆಳೇ ಮಯ್ಯಂದಿರ ಹೆಸರಿಗೇ ಆಗಲಿ ಎಂದು ನರಸಮೃದ್ಧಿ ಸೂಚಿಸಿದಳು. ಚಂದ್ರಶೀಲಿರ ಅತ್ತಿಯ ಸಲಹೆಯನ್ನು ಸುತರಾಂ ಒಪ್ಪಲಿಲ್ಲ. ಪಾತ್ರ ಹೆಸರಿನಲ್ಲಿಯೇ ಮನೆಯಿರಬೇಕು ಎಂದವನು ಹಣಹಿಡಿದ.

ಚಂದ್ರಶೇಖರನಿಗೆ ಸ್ವೀಕಾರ ಮನೆಯಾದ ವಿಷಯಕೇಳಿ ನಾಗಮೃಹಿಗಿ
ಹೋದಳು.

“ನನ್ನ ಮೊಮೃಗ ಒಳ್ಳಿಯ ಅಧ್ಯಾತ್ಮಾಲಿ. ಪ್ರಪಂಚಕ್ಕೆ ಅವನು
ಬಂದ ಕೂಡಲೇ ತಂದೆಗೆ ಸ್ವೀಕಾರ ಮನೆ ಮಾಡಿ ಕೊಟ್ಟು” ಎಂದು ಹಿಗಿದಳು.

ಚಂದ್ರಶೇಖರ ಮನೆಕೊಳ್ಳುವುದಕ್ಕೆ ನರಸಮೃಹಣಕೊಟ್ಟಿರುವ
ಸಂಗತಿ ಕೇಳಿದೊಡನೆಯೇ ಆದಿಶೇಷಯ್ಯ ಭಾಮಿಗಿಳಿದುಹೋದರು. ತಮ್ಮ
ಅಸಹಾಯಕ ಸ್ಥಿತಿಯನ್ನು ನೆನೆದು ಅವರು ಗೋಳಿಟ್ಟಿರು.

೩೨

ಹೊಸವನೆಯನ್ನು ತಮ್ಮ ಪಾದಧೂಳಿಯಿಂದ ಭಟ್ಟರು ಪವಿತ್ರಮಾಡಬೇಕೆನ್ನುವುದು ನರಸನ್ನನ ಮಹಡಾಕಾಂಕ್ಷೆಯಿತ್ತು.

ಭಟ್ಟರು ಶ್ರಂಗೇರಿ ಬಿಡುವಂತಿರಲಿಲ್ಲ.

ಸಿತಾರಾಮನ ಪೂಣಿ ಜವಾಬ್ದಾರಿ ಭಟ್ಟರ ಮೇಲೆ ಬಿಡಿತ್ತು.

ಶ್ರೀಗುರುಗಳ ಆರೋಗ್ಯಸ್ಥಿತಿ ಎಲ್ಲರಿಗೂ ಪ್ರಬಲ ಚಿಂತೆಯನ್ನಂತೆ ಮಾಡಿತ್ತು. ಗುರುಗಳಿಗೆ ಹುಚ್ಚು ಹಿಡಿದಿದೆಯೆನ್ನುವ ವಾರ್ತೆ ದೇಶದ ಅಪ್ಪಮೂಲಗಳಿಗೂ ಹಬ್ಬಿತ್ತು.

ಒಂದು ದಿನ ಭಟ್ಟರು ನದಿತೀರದಲ್ಲಿ ಸಿತಾರಾಮನೊಂದಿಗೆ ತಿರುಗಾಡು ತ್ವಿದ್ವರು. ಮಾಲಾನವದನನಾಗಿದ್ದ ಸಿತಾರಾಮನ ನ್ನು ಸೋಡಿ ಅಂತಃಕರಣದಿಂದ

“ಏಕೆ ಸಿತಾರಾಮು-ಈಚೆಗೆ ಬಹಳ ಬಿನ್ನನಾಗಿದ್ದೀ?” ಎಂದು ಕೇಳಿದರು.

ಸಿತಾರಾಮು ನುಕ್ಕಳಂತೆ ಬಿಕ್ಕಿ ಬಿಕ್ಕಿ ಅಳುವುದಕ್ಕೂ ಪಕ್ಕನಿಸಿದ. ಭಟ್ಟರು ಅವನನ್ನು ಸಂತ್ತೀಸುತ್ತಾ

“ಏನಾಯಿತಪ್ಪಾ ಹೇಳು ದುಃಖಿಸಬೇಡ.”

“ಮೊಡ್ಡ ಗುರುಗಳಿಗೆ ಹುಚ್ಚು ಹಿಡಿದಿರುವುದು ನಿಜವೇ?”

ಭಟ್ಟರು ಗಹಗಹಿಸಿ ನಗುತ್ತಾ

“ನಿಜ ಸಿತಾರಾಮು-ನಿಜ.”

“ನಿರೂ ಹೀಗೆನ್ನುವಿರಾ ಗುರುಗಳೇ?”

“ಜನ ತಿಳಿದುಕೊಂಡಿರುವ ಹುಚ್ಚಲ್ಲಿ ಸಿತಾರಾಮು. ಅತ್ಯಾಸೇ-ಅಶಾ

ಭಂಗ ಎರಡು ಹುಟ್ಟಿನ ಕಾರಣಗಳು; ಅತ್ಯಾನಂದ ಅನಿರೀಕ್ಷಿತ ಸಂಫರಿನೆ ಗಳೂ ಹುಟ್ಟಿನ ಕಾರಣಗಳಾಗುತ್ತವೇ—ಗುರುಗಳ ಹುಚ್ಚು ಈ ವರ್ಗಗಳಿಗೆ ಸೇರಿದವುಗಳಲ್ಲ.”

“ಇದೊಂದು ಹೊಸಬಗೆಯ ಹುಟ್ಟೇ?”

“ಉಾ! ಹೊಸಬಗೆಯದು ಎಂದು ಹೇಳಬಹುದು; ಆದರೆ ಆಳವಾಗಿ ವಿಚಾರ ಮಾಡಿದರೆ ಇದು ಹೇಳಿಯಬೇ. ನೋಡು ಸೀತಾರಾಮು. ಈಗ್ಗಿ ಹಲವು ವರ್ಷಗಳ ಹಿಂದೆ ದಷ್ಟಿಕೀಶ್ವರದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು ಎನ್ನುವ ಹುಟ್ಟು ರೊಬ್ಬಿರ್ದಿದ್ದ ರಂತೆ. ಮನಸ್ಸು ಬಂದಹಾಗೆ ಅಳುತ್ತಿದ್ದರಂತೆ, ನಗುತ್ತಿದ್ದರಂತೆ. ಭವತಾರಿಣಿಯ ಪಾದಗಳಿಗೆ ತೆಳಿಚಿಟ್ಟು ಕೊಂಡು ‘ಈ ದಿನವೂ ನಿರಭರವಾಗಿ ಹೊಯಿತಲ್ಲಾ’ ಎಂದು ಪ್ರಲಾಪಿಸುತ್ತಿದ್ದರಂತೆ! ಕ್ವಿಣ ಭಂಗುರವಾದ ಕೇತಿರ್, ಐಶ್ವರ್ಯರ್, ಅಧಿಕಾರ, ಪದವಿಗಳನ್ನು ಬಯಸುವವರೇ ಹಗಲಿರುಳೂ ಅವುಗಳಾಗಿ ಚಿಂತಿಸುವಾಗ, ಬ್ರಹ್ಮ ನಾ ಕ್ವಾತ್ಮಾ ರ ಬಯಸುವವರು ಇನ್ನೆಷ್ಟು ಧಾವತಿಪಡಬೇಕು— ಇನ್ನೆಷ್ಟು ಬವಣಿಗೊಳ್ಳಬೇಕು. ತಮ್ಮ ಅಲ್ಲಿ ಬುದ್ಧಿ, ಅಲ್ಲಿ ವಿಚಾರದ ಮಾನದಂಡದಿಂದಲೇ ಎಲ್ಲರನ್ನೂ ಅಳೆಯುವುದು ಮಾನವರ ಲಕ್ಷಣ. ಶ್ರೀಗಳು ಮಾನವರಲ್ಲ. ಭಗವಂತನ ಚಿದಂಶವೇ ಶ್ರೀ ಚಂದ್ರಶೇಖರ ಗುರುಗಳಾಗಿ ಅವಶರಿಸಿದೆ. ಶ್ರೀಗಳವರ ಹುಟ್ಟಿನ್ನು ಅಭರಮಾಡಿಕೊಳ್ಳುವುದು ನಮ್ಮ ಶಕ್ತಿಯೇ ಸೀತಾರಾಮು.”

“ಶ್ರೀ ಗುರುದೇವರಿಗೆ ಯಾವ ತೊಂದರೆಯಾಗುವುದಿಲ್ಲವಷ್ಟೇ!”

“ತೊಂದರೆ!—ನಮ್ಮೆಲ್ಲ ರನ್ನೂ ತೊಂದರೆ, ದುಃಖ, ಮನೋವಿಕಲ್ಪ, ಶತ್ರುಭಾಧಿಯಿಂದ ಮುಕ್ತ ರನ್ನೂಗಿ ಮಾಡಬೇಕೆಂದಲ್ಲವೇ ಶ್ರೀಗುರುಗಳು ಇವ್ಯು ಆಂಹತಿಗೊಳಗಾಗಿರುವುದು. ಗುರುಸ್ವಾಮಿ ಸಾಧನಯೋಗದ ಒಂದು ಮಹತ್ತ್ವದ ಘಟ್ಟದಲ್ಲಿದ್ದಾರೆ ಸೀತಾರಾಮು. ನೀನೇ ನೋಡುತ್ತಿರು— ಪರೀಕ್ಷೆದ ರಾವಿನಂತೆ ಆವರು ಈ ಸ್ಥಿತಿ ದಾಟಿ ಪರಿಶುದ್ಧರಾಗಿ, ಪರಿಪೂರ್ಣರಾಗಿ ಪ್ರಚ್ಚಾಪರಂಜ್ಯೋತಿಗಳಾಗಿ ವಿರಾಜಿಸುತ್ತಾರೆನ್ನುವುದನ್ನು ಜಗತ್ತು ನೋಡುವುದು. ಆ ಮಹಾದಿನ ಲೋಕದ ಭಾಗ್ಯದ ಬಾಗಿಲು ತೆಗೆಯುತ್ತದೆ— ಶ್ರೀಗೇರಿಯಲ್ಲಿ ಹುಟ್ಟಿದ ಬೆಳಕು ವಿಶ್ವನನ್ನೇ ಬೆಳಗಿಸುತ್ತದೆ.”

“ಅನುಗ್ರಹಿತನಾಡೆ ಗುರುಗಳೇ.”

“ನರಸಮೃಳಿಯ ಮಗಳಿಗೆ ಮನೆಮಾಡಿಕೊಟ್ಟಿದ್ದಾಳೆ ಸಿತಾರಾಮು. ರುದ್ರಾಷ್ಟಿಪುರದ ಗದ್ದೆ ಮಾರಿಟ್ಟಿಟ್ಟಂತೆ. ತಾಗಿ - ಪೈರಾಗ್ಯ ಎಂದು ನಾವು ದೊಡ್ಡ ದೊಡ್ಡ ಮಾತುಗಳನ್ನು ಡುತ್ತೆವೇ. ಸೋದು—ಸಿರಕ್ಕೆರಕ್ಕಣಿಯಾದ ಈ ಹೆಣ್ಣು ಮಗಳಲ್ಲಿ ತಾಗಿ, ಪೈರಾಗ್ಯ ದೇದಿಪ್ಯಮಾನವಾಗಿ ಪ್ರಕಾಶಿಸುತ್ತಿದೆ.”

“ತಾಗಿ, ಪೈರಾಗ್ಯ ಸಾಧಿಸುವುದಕ್ಕೆ ಉದ್ದೇಧಿ, ಗುರುಕರುಣ ಅವಶ್ಯಕವಲ್ಲವೇ?”

“ಅವಶ್ಯಕ—ಕರ್ಮಜೀವಿಗಳಿಗೆ, ನರಸಮೃಳಿನಂಥವರು ಜೀವನ್ನು ಕ್ರ್ತಿರು. ಕರ್ಮದ ಕಸರಿಯನ್ನು ಅವರು ಕಳಿದುಕೊಂಡೇ ಹುಟ್ಟಿರುತ್ತಾರೆ. ಯೋಗ ಜೀವನ ಕೆಲವರಿಗೆ ಸಾಧಿಸಿದರೆ—ಜೀವನಯೋಗ ಕೆಲವರಿಗೆ ಸಾಧಿಸುತ್ತದೆ.”

“ಸಂಪ್ರದಾಯ ಕಲಿಕೆಗೆ ಕೊಡುವ ಬೆಳಿಯನ್ನು ನಿಷ್ಟ ಕೊಡುವುದಿಲ್ಲ ವಲ್ಲವೇ ಗುರುಗಳೇ?”

“ಹೇಗೆ ಕೊಡಲಿ? ಸುವ್ರಜ್ಞಾನವನ್ನು ಕಲಿಕೆ ಪ್ರಚೋದಿಸಬಹುದಲ್ಲದೆ, ಜ್ಞಾನಶೂನ್ಯತೆಯ ಲೋಪವನ್ನು ನಿವಾರಿಸಲಾರದು. ಪುತ್ತಿ-ಪ್ರಪುತ್ತಿಯ ಶಿಶು. ಬಿಜವೇ ಇಲ್ಲದಿದ್ದರೆ ಗಿಡಬಿಳಿಸುವುದು ಸಾಧ್ಯವೇ?”

“ಪ್ರಪುತ್ತಿ ಎಲ್ಲರಲ್ಲಿಯೂ ಇರುತ್ತದೆಯೋ—ಇದು ಕೇವಲ ಕೆಲವರ ಸೊತ್ತೋ?”

“ಒಂದೇ ಉಗಾಳಿದಿಂದ ಹಲವರು ಬೀಜದ ಭತ್ತ ತಂದು ನೆಡುತ್ತಾರೆ. ಒಬ್ಬಿಬ್ಬನ ಭಾವಿಯಲ್ಲಿ ಒಂದೊಂದು ಬಗೆಯ ಭತ್ತ, ಬೇರೆಬೇರೆ ಪ್ರಮಾಣಗಳಲ್ಲಿ ಬೆಳಿಯುವುದಕ್ಕೆನು ಕಾರಣ? ಭತ್ತದ ಬೆಳಿ ಹೇಗೆ ಕೈಷಿಯ ಗುಣಾವ ಗುಣ ಗಳನ್ನು, ಶ್ರದ್ಧಾಶ್ರದ್ಧೆಗಳನ್ನು ವಲಂಬಿಸುವುದೋ ಇಂದ ಪ್ರಪುತ್ತಿಯ ಬೆಳಿ ಕೂಡ.”

ಭಟ್ಟರ ಮಾತು ಸಿತಾರಾಮನ ಮನಸ್ಸಿನಲ್ಲಿ ಮೊರೆಯತೊಡಗಿತು. ‘ಪುತ್ತಿ ಪ್ರಪುತ್ತಿಯ ಶಿಶು—ಕೈಷಿಯಿಂದಲೇ ಪ್ರಪುತ್ತಿಯ ವಿಕಾಸ’ ಎಂದು ತನ್ನ ಘ್ರಣೆ ತಾನೇ ಹೇಳಿಕೊಂಡ.

೪೫

ಪ್ರಭಾಕರನಿಗೆ ಅವನ ಸಹಪಾತಿಗಳೆಲ್ಲರೂ ನಿಶ್ಚಯಿಸಿಗಳಾಗಿದ್ದರೂ ಅವನ ಗೆಳೆಯರ ಬಳಗಕ್ಕೆ ಸೇರಿದ ವರು ಸಂಜೀವರೆಡ್ಡಿ, ನರಸಿಂಹನಾಯಕ, ಗೋಪಾಲಕೃಷ್ಣ, ಸಿದ್ದಬಸವಯ್ಯ ಮತ್ತು ಹಬೀಬ್. ಅವರಲ್ಲಿ ನರಸಿಂಹ ನಾಯಕನಿಗೂ ಪ್ರಭಾಕರನಿಗೂ ಹಾದಿಕಸ್ನೇಹ ಬೆಳೆದಿತ್ತು.

ಚಿತ್ರದುಗಡ ಮಹಾಕಲಿ ಮದಕರಿನಾಯಕನ ವಂಶಕ್ಕೆ ಸೇರಿದ್ದ ನರಸಿಂಹನಾಯಕನಲ್ಲಿ ವಂಶಪಾರಂಪರ್ಯವಾದ ಕ್ಷಾತ್ರ ಸಚಿವವಾಗಿ ನೆಲಿಸಿತ್ತು. ನರಸಿಂಹನಾಯಕ ಮದಕರಿನಾಯಕನ ವಂಶೋಧವನೆನ್ನು ಪುದಕ್ಕೆ ಅವನ ಸೈಂಧವ ಸಿಲುವು, ಕಬ್ಬಿಣದ ಕಂಬಗಳಂತಿದ್ದ ಕೈಕಾಲುಗಳು ಸಾಕ್ಷೀ ಯೇಜು ತ್ವಿದ್ದವು. ಅಚ್ಚಕವ್ವು ಬಣ್ಣದ ನಾಯಕನನ್ನು ಅವನ ಗೆಳೆಯರು ನಿನೊಡಕ್ಕೆ ‘ಕರಿನಾಯಕ’ನೆಂದು ಕರೆಯುತ್ತಿದ್ದರು.

ನಾಯಕ ಇಶ್ವರ್ಯಸುಖದ ಸುಸ್ವತ್ತಿಗೆಯ ಮೇಲೆ ಬೆಳೆದಿದ್ದರೂ ಬಜತನವನ್ನು ತುಳ್ಳಿವಾಗಿ ಕಾಣುವ ಮನೋಪ್ರತ್ಯಾ ಪಡೆದಿರಲಿಲ್ಲ.

ಕಾಲೇಜು ಮಂಗಿಸಿಕೊಂಡು ರಚಿಗೆ ಉಂಗಿ ಹೋಗುತ್ತಿದ್ದ ನಾಯಕ ತನ್ನ ಹೆಚ್ಚು ಸಮಯವನ್ನು ದುರ್ಗದಕೊಟೆ ಕೊತ್ತಳಗಳಲ್ಲಿಯೇ ಕಳೆಯುತ್ತಿದ್ದ. ತನ್ನ ಮನೆತನದ ಪೂರ್ವೋತ್ತಿಹಾಸ-ಅವರ ವೈಭವಯುತ ಜೀವನ-ಅವರ ವೀರಧಿರ ಮನೋಪ್ರತ್ಯಾ-ಸ್ವಾತಂತ್ರಾಧಿಲಾಷಿಗಳನ್ನು ಸ್ತ್ರಿಸಿಕೊಳ್ಳುತ್ತಿದ್ದ ನಾಯಕನ ನರನಾಡಿಗಳಲ್ಲಿ ವಿದ್ಯಾಪ್ರೇಗದಲ್ಲಿ ರಕ್ತಸಂಚಾರವಾಗುತ್ತತ್ತು. ನಾಯಕರನ್ನು ಮೋಸದಿಂದ ಗೆದ್ದ ಟಿಪ್ಪುಸುಲ್ತಾನ್ ನಾಯಕ ಸಾಮಾಜ್ಯವನ್ನು ಮಣ್ಣಗೂಡಿಸಿದ್ದ ; ಟಿಪ್ಪುಸುಲ್ತಾನನನ್ನು ಮೋಸದಿಂದ

ಗೆದ್ದ ಬ್ರಿಟಿಷರು ಶ್ರೀರಂಗಪಟ್ಟಣವನ್ನು ನಾಯಿ, ಸರಿ, ಹದ್ದುಗಳಿಗೆ ಒಮ್ಮೆಸಿದ್ದರು.

ಪ್ರಭಾಕರನಿಗೆ ಒಂದಿನ ಇತಿಹಾಸ ನಿರೂಪಿಸುತ್ತಾ ನಾಯಕನ ಮಾಂಸಪಿಂಡಗಳು ಬಿಗದು, ಸರಗಳು ಕಂಚಿಂಗು ತಾಗುತ್ತಿದ್ದವು. ಅವನ ಶಾಮಲವಣ ರೂಪಾಂತರಗೊಂಡು ರಕ್ತ ರಾಗ ತಳೆಯುತ್ತಿತ್ತು.

“ನಮ್ಮ ದೇಶ ಪೆಪ್ಪಾಪಂಶದವರ ಕೈಯಲ್ಲಿದ್ದ ರೂ ಚಿಂತೆಯಿರಲಿಲ್ಲ. ಬ್ರಿಟಿಷರ ವಶವಾಗಬಾರದಾಗಿತ್ತು !” ಎಂದು ಓಡುಗಜ್ಜಿ ನುಡಿಯುತ್ತಿದ್ದ.

“ನಿಮ್ಮ ವಂಶವನ್ನು ನಾ ಶ ಮಾಡಿ ದವಸೇ ಈ ಪೆಪ್ಪಾವಲ್ಲವೇ ನಾಯಕ ?”

“ಹೌದು. ಪೆಪ್ಪಾನೆಷ್ಟ್ಯಾದರೂ ಭಾರತಿಯು. ಅವನ ಕೈಯಿಂದ ರಾಜ್ಯ ಕಸುಗೊಳ್ಳುವುದು ನಮಗೇನೂ ಕಷ್ಟದ ಸಂಗತಿಯಾಗಿರಲಿಲ್ಲ—ಬ್ರಿಟಿಷರು ನಮ್ಮೆಲ್ಲ ರನ್ನಾ ಏಕಾಸ್ತೇಶನ ಲೆಗೆದುಕೊಂಡು ದೇರವನ್ನು ಶಾಶ್ವತ ದಾಸ್ಯದಲ್ಲಿ ಕೆಡಹಿಬಿಟ್ಟರು.”

“ಇದಕ್ಕೇನು ಮಾಡಬೇಕೆನ್ನುವೆ ?”

“ಬ್ರಿಟಿಷರನ್ನು ನಮ್ಮ ದೇಶದಿಂದ ಹೊಡಿದಟ್ಟಬೇಕು. ಭಾರತದಲ್ಲಿರುವ ಬ್ರಿಟಿಷರನ್ನು ನಾಶಮಾಡಬೇಕು—ಆವರ ಸಂಸ್ಥೆಗಳನ್ನು ಮುರಿಯಬೇಕು—ಆವರ ಸೈನ್ಯವೇ ಆವರ ಮೇಲೆ ತರುಗಿ ಬೀಳುವಂತೆ ಮಾಡಬೇಕು—ಭಾರತದಲ್ಲಿ ಆವರ ಅಧಿಕಾರ ಕುಸಿದು ಬಿಡ್ಡ ಆವರು ಆ ದೇಶ ಬಿಟ್ಟು ಓದಿಹೋಗುವಂತೆ ಮಾಡಬೇಕು.”

“ಈ ಕೆಲಸ ನಿವಾರಿಸುವವರು ಯಾರು ?”

“ನಿನು—ನಾನು....ಇಡಿಯ ಭಾರತ ಜನಸಮಾಹ !”

“ಇಂಗ್ಲಿಷರು ಬಿಟ್ಟುಹೋದರೆ ದೇಶ ಅನಾಯಕವಾಗುತ್ತದೆ. ಸಣ್ಣ ಪುಟ್ಟ ರಾಜರು, ಪಾಳೆ ಯ ಗಾ ರ ರು ತಲೆಯೆತ್ತಿ ಕೊಂಡು ಜನರನ್ನು ಕಾಡಲಾರಂಭಿಸುತ್ತಾರೆ.”

“ಬಾಪ್ಪಾಜಿ ಹೇಳಿರುವಂತೆ ದೇಶ ಅನಾಯಕವಾದರೂ ಚಿಂತೆಯಿಲ್ಲ— ದಾಸ್ಯ ಕೊನೆಗಾಣಬೇಕು.”

“ಈ ಗೊಂದಲಕ್ಕೆ ನಾವು ಬಿಡ್ಡರೆ ನಮ್ಮ ವಿದ್ಯಾಭ್ಯಾಸದ ಗತಿ ?”

“ಬ್ರಿಟಿಷರ ಶಾಲೆ ಕಾಲೇಜಿಗಳೂ ಹೋಗಬೇಕು.”

“ನಿನೇಕೆ ಕಾಲೇಜಿಗೆ ಬಂದೆ ನಾಯಕ ?”

“ಮತ್ತೇನೂ ಮಾಡುವುದಕ್ಕೆ ತೋರದೆ—”

“ನಿನು....”

“ಅನುಕೂಲಷ್ಠಾ—ಬೇಕಾದ್ದು ಮಾಡಬಲ್ಲೆ ಎಂದಿಲ್ಲವೇ ನಿನ್ನ ವಾದ.”

“ಹೌದು.”

“ನನ್ನ ಅನುಕೂಲವನ್ನೀಲ್ಲ ಈ ಮಹತ್ವಾರ್ಥಕ್ಕೆ ಮಿಂದಿದೆ ಬೇಕೆಂದಿದ್ದೇನೆ. ಸಾಮಾಜಿಕ ಸಂಪಾದನೆಯ ಮಹತ್ವಾರ್ಥಕ್ಕೆ ನೇರಲ ಅನುಕೂಲಷ್ಠಾ ರಿಂದಲೇ ಸಾಧಿಸುವುದಿಲ್ಲ. ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಸರ್ಕಾರಿ ನೌಕರರು, ಪ್ರೋಲೀಸ್, ಮಿಲ್ಲಿ ದಳದವರು ಇದರಲ್ಲಿ ಭಾಗವಹಿಸಬೇಕು. ಇದು ನಾಲ್ಕು ಜನಕ್ಕೆ ಸಂಬಂಧಪಟ್ಟ ವಕ್ಕೆಯಲ್ಲ—ಇಡೀ ರಾಷ್ಟ್ರದ ಭವಿಷ್ಯವನ್ನು ವಲಂಬಿಸಿರುವ ಸಮಸ್ಯೆ.”

ನಾಯಕನ ಮಾತಿನಲ್ಲಿಡಕವಾಗಿದ್ದ ತೀಕ್ಷ್ಣತೆ, ಆತ್ಮಸ್ಥಾಪನ್ಯ, ಆತ್ಮಪರಾಣ, ಭವ್ಯಧ್ಯೇಯ ಪ್ರಭಾಕರನ ಮನಸ್ಸನ್ನು ಮುತ್ತಿದರೂ, ಆರ್ಥಿಕ ಪರಿಸ್ಥಿತಿಯ ಚಿತ್ತ, ಪಾರಾವಲಂಬನ ಅವನನ್ನು ಕಾಡುತ್ತಲೇ ಇದ್ದವು.

ಎಲ್ಲರ ಶಂಕೆ ಸಂತಯಗಳನ್ನು, ಅಂದೋಲನ ಡೋಳಾಯಮಾನ ಗಳನ್ನು ಸಾವಿರದ ಒಂಭ್ಯೆನೂರ ನಲವತ್ತೀರಡರ ಆಗಸ್ಟ್ ಹದಿನ್ಯೇನು ಕೊನೆಗಾಣಿಸಿತು.

ಸಾವಿರದ ಒಂಭ್ಯೆನೂರು ನಲವತ್ತೀರಡ ಆಗಸ್ಟ್ ಎಂಟನೆಯ ತಾರೀಖು ಸೇರಿದ್ದ ಕಾಂಗ್ರೆಸ್ ಕಾರ್ಯಕಾರೀಸಮಿತಿ ‘ಭಾರತ ಬಿಟ್ಟು ತೋಲಗಿ’ (Quit India) ಸಂದೇಶ ಸಾರಿತು. ಮಾರನೆಯ ರಾತ್ರಿ ಗಾಂಧಿಜಿ, ನೆಹರ್ಲಿ, ಆಜಾದ್ ಮತ್ತಿತರ ರಾಷ್ಟ್ರನಾಯಕರನ್ನು ಬ್ರಿಟಿಷ್ ಸರ್ಕಾರ ಒಂದಿಸಿತು.

‘ಕ್ರಿಂಟ್ ಇಂಡಿಯಾ’ ಕಹಳಿನಾದ ಭಾರತದ ದಶದಿಕ್ಕುಗಳಿಗೂ ಕಾಲ್ಗಳಿಗೆ ಸಂತೆ ವ್ಯಾಪಿಸಿ ಮಹಾಕೃಂತಿಗೆ ಬುನಾದಿ ಹಾಕಿತು.

ಭಾರತ ದೊರ್ಹಿಗಳಾದ ಕಮ್ಮನಿಸ್ಟರು, ಬ್ರಿಟಿಷರ ಬಾಲಬಂಡುಕರಾದ

ಮಿತವಾದಿಗಳನ್ನು ಇದು (Moderates) ಇಡಿಯ ರಾಷ್ಟ್ರವೇ ಈ ಅಗ್ನಿ ಕುಂಡಕ್ಕೆ ಆತ್ಮಾರ್ಪಣ ಮಾಡಿಕೊಂಡಿತು.

ಸಣ್ಣವರು, ದೊಡ್ಡವರು; ಹೆಂಗಸರು, ಮಹ್ಯಳು; ಹಿಂದುಗಳು, ಮುಸಳ್ಳಾರು; ಪಟ್ಟಂಗರು, ಹಳ್ಳಿಯವರು ಸ್ವಾತಂತ್ರ್ಯಪುರಾಜಾಸಮರದ ಸೇನಾನಿಗಳಾಗಿ ಮುನ್ನುಗ್ಗಿದರು.

ಸಾಮಾಜ್ಯ ಸರ್ಕಾರದ ದಬ್ಬಾಳಿಕೆಗೆ ಕೊನೆಮೊದಲಿಲ್ಲವಾಯಿತು. ಬ್ರಿಟಿಷರ ಮೇಷಿನ್ ಗನ್ಸುಗಳು (Machine Guns) ಭಾರತ ಜನತೆಯನ್ನು ನಾಶಮಾಡಲಾರಂಭಿಸಿತು.

ಬಿದಿ ಬಿದಿಗಳಲ್ಲಿ ದೇಶದ ಜನತೆ. ಸೋಲೀಸರ ಬೆಟನ್ಸುಗಳು (Baton) ಮಿಲಿಟ್ರಿಯವರ ಬೇಯನೆಟ್ಸುಗಳಿಗೆ (Bayonets) ಸಿಕ್ಕೆ ಸಾಯುತ್ತಿದ್ದರು.

ರಾಷ್ಟ್ರದ ಪ್ರಾತಿನಿಧಿಕ ವ್ಯಕ್ತಿಗಳು ಬ್ರಿಟಿಷರ ಕಾರಾಗೃಹಗಳಲ್ಲಿ ಅನ್ನ ನೀರು ಕಾಣದೆ ಚಿತ್ರೀಪಿಂಸೆಗೊಳಗಾಗಿದ್ದರು.

ಅಖಂಡ ಭಾರತ ಯಂದ್ದ ಷ್ಟರದಲ್ಲಿ ತಪ್ಪವಾಗಿದ್ದಾಗ ನವೆಂಬರ್ ದಿನಸ್ನೇರನೆಯ ತಾರೀಖಿನ ಪತ್ರಿಕೆಗಳಲ್ಲಿ ಒಂದ ವಾರ್ತೆ ಎಲ್ಲರನ್ನು ಚಕ್ಕಿತರ ನಾಳಿಗಿ ಮಾಡಿತು.

ಬೆಂಗಳೂರು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು - ನರಸಿಂಹನಾಯಕ, ಪ್ರಭಾಕರ - ಕಾಲೇಜಿನ ಲ್ಯಾಬೋರೇಟರಿಯನ್ಸು (Laboratory) ನಾಟೆ ಬಾಂಬುಗಳಿಂದ ಹಾರಿಸಿ ಬಿಡುವ ಪ್ರಯೋಜ್ಯ ಮಾಡಿದುಕ್ಕೆ ಬಂಧಿಸಲ್ಪಿಟ್ಟಿದ್ದರು.

ಪತ್ರಿಕೆಯಲ್ಲಿ ಸುದ್ದಿ ಓದಿದ ಆದಿಶೇಷಯ್ಯನವರು ಕೂಡಲೇ ಬೆಂಗಳೂರಿಗೆ ಹೊರಟು ಬಂದರು.

ಆದಿಶೇಷಯ್ಯ, ಚಂದ್ರಶೇಖರ ಅವಾದಿತರನ್ನು ಜೈಲಿನಲ್ಲಿ ನೋಡಲೆ ಶ್ವಿಸಿ ವಿಫಲರಾದರು.

ತಲೆಯಮೇಲೆ ಕೈಹೊತ್ತು ಕುಳಿತ ತಂದೆಯವರನ್ನು ಚಂದ್ರಶೇಖರ ಸಮಾಧಾನಪಡಿಸಲೆಶ್ವಿಸಿದ.

“ಪ್ರಭಾಕರನಿಗೂ ಅವನ ಸ್ನೇಹಿತರಿಗೂ ಸರ್ಕಾರ ಮರಣದಂಡನೆ ವಿಧಿಸಿದರೇನು ಗತಿ ಚಂದ್ರಶೇಖರ” ಎಂದು ಆದಿಶೇಷಯ್ಯ ಕೇಳಿದರು.

“ಕಲ್ಪತ್ರೀ, ಮುಂಬಯಿ, ನಾಗಪುರ, ಡಿಲ್ಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದೇ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಸರ್ಕಾರ ಮರಣದಂಡನೆ ವಿಧಿಸಲು ಸಾಧ್ಯವೇ? ಅರುತಿಂಗಳು ಒಂದು ವರ್ಷ ಜೈಲಿನಲ್ಲಿಟ್ಟುಕೊಂಡು ಹೊರಗೆ ಬಿಡುತ್ತಾರೆ.”

“ಪ್ರಭಾಕರ ಶುದ್ಧ ಅವನೇಕಿಯಪ್ಪ! ಇವನಿಗೆ ಏಕೆ ಬೇಕಿತ್ತು ಈ ಕರ್ಮ. ನಿಮ್ಮ ತಾಯಿ ಅನ್ನ ನಿರು ಬಿಟ್ಟು ಒಂದೇ ಸಮನೆ ಅಳತ್ತು ಕುಳಿತ್ತಿದ್ದಾಳೆ. ಅವಳನ್ನು ಹೇಗೆ ಸಮಾಧಾನಪಡಿಸುವುದು.

ತಂದೆ ಮಗ ಮಾತಾನಾಡುತ್ತಿರುವಂತೆ ಪಾರ್ವತಿ ಮಧ್ಯ ಬಾಯಿಹಾಕಿ

“ನರಸಿಂಹನಾಯಕನ ಸಹವಾಸ ಬೇಡವೆಂದು ನಾನು ಪ್ರಭಾಕರನಿಗೆ ಎಷ್ಟೋಂದಲ ಹೇಳಿದೆ. ಅವನು ನನ್ನ ಮಾತು ಕೇಳಲಿಲ್ಲ. ತನ್ನ ಏನಾದರೂ ಮಾಡಿಕೊಳ್ಳಲಿ ಎಂದು ನಿಮ್ಮ ದೊಡ್ಡ ಮಕ್ಕಳು ಸಲಿಗೆ ಕೊಟ್ಟು ಕೊಂಡು ಬಂದರು—ನನ್ನ ಮಾತು ಕೇಳಿದ್ದರಿ ಈ ಹಗರಣಕ್ಕೆ ಅವಕಾಶವೇ ಆಗುತ್ತಿರಲಿಲ್ಲ” ಎಂದು ಉರಿಯುವ ಕೊಳ್ಳಿಗೆ ತುಪ್ಪ ಸುರಿದಳು.

ಹೇಗಾದರೂ ಮಾಡಿ ಪ್ರಭಾಕರನನ್ನು ಸೇರಿಮಾನೆಯಿಂದ ವಾರುಮಾಡಬೇಕೆಂದು ಆದಿತೇವಯ್ಯನವರು ವಿಶ್ವಸಾಹಸ ಮಾಡಿದರು. ಇಧಿಕಾರಿಗಳ ಮನೆ ಕಾದರು—ಅಮಾತ್ಯರಿಗೆ ಹೆಚ್ಚೆ ನಮಸ್ಕಾರ ಹಾಕಿದರು—ಕಂಡಕಂಡ ದೇವರುಗಳಿಗೆಲ್ಲಾ ಕ್ಯಾಮುಗಿದರು. ಡಿಫೆನ್ಸ್ ಆಫ್ ಇಂಡಿಯಾ (Defence of India) ಕಾಲಿನದೆ ಕೆಳಗೆ ಬಂಧಿಸಲ್ಪಟ್ಟಿದ್ದ ಪ್ರಭಾಕರನಿಗೂ, ಅವನ ಗಳಿಯನಿಗೂ ಯಾರೂ ಸೇರಣಾಗಲು ಸಾಧ್ಯವಾಗಲಿಲ್ಲ.

ಇಂ

ಅದಿಶೇಷಯ್ಯನವರ ಕಾಗದವನ್ನು ಪುನಃಪುನಃ ಓದಿಕೊಂಡ ಭಟ್ಟರಿಗೆ ಅದರ ಸಾರಾಂಶ ಮನವರಿಕೆಯಾಗಲಿಲ್ಲ. ಕಾಗದವನ್ನು ಸಿತಾರಾಮನ ಕೈಗೆ ಕೊಟ್ಟು ಪ್ರಭಾಕರ ಬಂಧಿತನಾಗಿರುವ ಕಾರಣವೇನೇಂದು ಕೇಳಿದರು. ಲೋಕ ಪ್ರಸಂಜವನ್ನೇ ಆರಿಯದ ಸಿತಾರಾಮ ‘ನನಗೊಂದೂ ಆಫರಾ ವುದಿಲ್ಲವಲ್ಲ ಗುರುಗಳೇ’ ಎಂದು ಹೇಳಿದ. ಅದಿಶೇಷಯ್ಯನವರ ಕಾಗದದಲ್ಲಿ ಸೂಚಿತವಾಗಿದ್ದ ಇನ್ನೊಂದು ಅಂಶ ಭಟ್ಟರ ಮನಸ್ಸಿಗೆ ವ್ಯಾಖ್ಯಾನಿಸ್ತೂಂಟು ಮಾಡಿತ್ತು. ‘ಚಂದ್ರಶೇಖರ ಸ್ವಲ್ಪವೂ ಸುಖಿಯಾಗಿಲ್ಲ. ಅವನ ಕೈ ಹಿಡಿದಿರುವವರು ಒಬ್ಬ ಹೆಂಗಸೋ, ಹೆಣ್ಣುರೂಪಿನ ಮಾತ್ರಾಜಿಸ್ವೇಟೋ ಎಂದು ನಾನು ವಿಚಾರಮಾಡುತ್ತಿದ್ದೇನೇ.’ ಪಾರ್ವತಿಯ ಬಗ್ಗೆ ನರಸಮೃದ್ಧಿದ್ದ ಮಾತುಗಳು ಭಟ್ಟರ ಸ್ವಲ್ಪತಿಪಟಲದ ಮೇಲೆ ಸುಳಿದವು. ‘ಪಾರ್ವತಿ, ಅನನ್ಯಭೇದಿಕಳು—ಮೊಂದು—ಹಂಟವಾದಿ—ಆದರೆ ಕೆಟ್ಟವಕ್ಕಲ್ಲ. ಗಂಡನ ಬಗ್ಗೆ ಅವಳು ನಿರಭಿಮಾನಿಯೇ’ ಎಂಬ ಚಿಂತೆ ಭಟ್ಟರನ್ನು ಕಾಡತೊಡಗಿತು.

ಒಂದು ದಿನ ಭಟ್ಟರು ಶ್ರೀಶ್ರೀಗಳವರ ಜತೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಶ್ರೀಶ್ರೀಗಳವರೇ

“ಉರಿನಲ್ಲಿ ಎಲ್ಲರೂ ಕುಶಲವೇ ಶಾಸ್ತ್ರಿಗಳೇ” ಎಂದು ಕೇಳಿದರು.

“ಇಲ್ಲ—ಉರಿನಲ್ಲಿ ಕೋಲಾಜಲವಾಗಿದೆ.”

“ನಾಗಿದೆ.”

“ಅದಿಶೇಷಯ್ಯನವರ ಮನ ಚಂದ್ರಶೇಖರನಿಗೆ ನಾನು ಪಾರ್ವತಿಯನ್ನು ಕೊಡಿಸಿ ಲಗ್ನ ಮಾಡಿಸಿದುದು ತಮನೆ ವೇದ್ಯವಾಗಿದೆ. ಚಂದ್ರಶೇಖರ ಬೆಂಗಳೂರಿನಲ್ಲಿ ಮನೆಮಾಡಿದ ಮೇಲೆ ಅನನ್ಯ ತಮ್ಮ ಪ್ರಭಾಕರನೂ ಅಲ್ಲಿಯೇ

ಬಂದಿದ್ದ—ಕಾಲೇಜಿನಲ್ಲಿ ಓದುತ್ತಿದ್ದ—ಮೊನ್ಸೈ ಈ ಹುಡುಗ ಪ್ರಭಾಕರ ಕಾಲೇಜಿನ ಪ್ರಯೋಗಶಾಲೆಗೆ ನಾಟಿ ಬಾಂಬಾಗಳನ್ನು ಹಾಕಲು ಸ್ರಯತ್ತಿ ಸಿದನಂತೆ—ಅವನನ್ನು ದಸ್ತಗಿರಿಪಾಡಿ ಕಾರಾಗ್ಯಹದಲ್ಲಿಟ್ಟಿದ್ದಾರೆ.”

“ಹೌದು ಹೌದು—ಷಟೆಗಿ ನಮ್ಮದೇಶದ ನಾನಾಕಡಿಗಳಲ್ಲಿ ಇಂಥಕ ಸಂಫಟನೆಗಳಾಗಿವೆ.”

“ಪ್ರಭಾಕರ ಬಹಳ ಒಕ್ಕೆಯ ಹುಡುಗ—ಸಂಭಾವಿತ. ಯಾರೋ ದುಷ್ಪರ ಪ್ರೇರಣಿಗೊಳಗಾಗೆ ಅವನು ಇಂಥ ನೀಚಕೆಲಸಕ್ಕೆ ಕೈಹಾಕಿರಬೇಕೆಂದು ನನ್ನ ತರು.”

ಶ್ರೀಶ್ರೀಗಳವರು ನಕ್ಕು

“ಶಾಸ್ತ್ರಿಗಳೇ, ಇದು ಇಪ್ಪತ್ತನೆಯ ಶತಮಾನ. ನೀವಿನ್ನೂ ಯಾಜ್ಞವಲ್ಯುರ ಆಶ್ರಮದಲ್ಲಿಯೇ ಕುಳಿತಿರುವಿರಲ್ಲ. ಈ ದೇಶ ಈಗ್ಗೆ ಸುಮಾರು ಇನ್ನೊರು ವರ್ಷಗಳ ಕೆಳಗೆ ಬ್ರಿಟಿಷರ ಅಧಿನವಾಯಿತು. ಅವರ ವಸ್ತು ಮುಣ್ಣಿಯಂದ ದೇಶವನ್ನು ಬಿಡುಗಡೆ ಮಾಡಿಸಬೇಕೆಂಬ ಪ್ರಯತ್ನ ಉತ್ತರಿಂದ ನಡೆಯುತ್ತಿದೆ. ಉತ್ತರ ಕನಾರ್ಟಕದ ಸಣ್ಣ ಸಂಸ್ಥಾನವಾದ ಕಿತ್ತಲ್ಲಿನ ರಾಜಿ ಚೆನ್ನಮ್ಮುಗಳಾಗಿ ರಲ್ಲಿ ಮೊಟ್ಟಮೊದಲನೆಯ ಪ್ರಯತ್ನಮಾಡಿ ವಿಫ್ಲಾಳಾದಳಿ; ಗಳಾಗಿ ರಲ್ಲಿ ಉತ್ತರದ ರೂಪಾನ್ನಿ ಸಂಸ್ಥಾನದ ರಾಜೀ ಲಕ್ಷ್ಮೀಬಾಯಿ ಎರಡನೆಯ ಪ್ರಯತ್ನಮಾಡಿ ರಣರಂಗದಲ್ಲಿ ಸಾವಿಗೆಡಾದಳಿ; ಗಳಾಗಿ ರಲ್ಲಿ ದೇಶಭಕ್ತರು ಕಾಂಗ್ರೆಸ್ ಸಂಸ್ಥೆ ಸ್ಥಾಪಿಸಿದರು. ಗಳಾಗಿ ರಲ್ಲಿ ಮಹಾತ್ಮಾಗಾಂಧಿಯವರು ಕಾಂಗ್ರೆಸ್‌ನ ನಾಯಕತ್ವ ವಹಿಸಿಕೊಂಡು ಅದಕ್ಕೆ ವೀರ ಮುಖವನ್ನು ಕಲ್ಪಿಸಿದರು. ಈ ವರ್ಷ ಆಗಸ್ಟ್ ತಿಂಗಳಲ್ಲಿ ಗಾಂಧಿಜಿ ಮತ್ತು ಇತರ ದೇಶಭಕ್ತರನ್ನು ಬ್ರಿಟಿಷ್ ಸರ್ಕಾರ ಬಂಧಿಸಿದ ವಿಷಯ ನಿಮಗೆ ಗೊತ್ತಿರಬಹುದು. ‘ಭಾರತ ಬಿಟ್ಟು ತೊಲಗಿ’ ಎಂಬ ಪಾಂಚಜನ್ಯವನ್ನು ಗಾಂಧಿಜಿ ಉದಿದಿ ಅಹಿಂಸಾ ಮಾರ್ಗದಲ್ಲಿ ದೇಶಿಯರು ಸ್ವಾತಂತ್ರ್ಯ ಸಾಧಿಸಬೇಕೆಂದು ಉಪದೇಶಿಸಿದರು. ಅವರ ಬಂಧನವಾದ ಮೇಲೆ ದೇಶದ ಉಗ್ರಶಕ್ತಿಗಳು ಸಿಡಿದೆದ್ದವು—ಬ್ರಿಟಿಷರ ದಬ್ಬಾಲಿಕೆಯಂದ ಹಿಂಸಾಚರಣೆಯೂ ಆಯಿತು. ಪ್ರಭಾಕರನ ಪ್ರಕರಣ ಇದರ ಉಪಷ್ಟ್ಯಂಬಕ ಮಾತ್ರ.”

“ಇದರ ಪಯ್ಯವಾನ.”

“ನಿಮ್ಮ ಪ್ರಭಾಕರನಿಗೆ ಪ್ರಾಣಭಯವಿಲ್ಲ ಹೆಡರಬೇಡಿ—ಗಾಂಧಿಜಿ, ಮತ್ತಿತರ ನಾಯಕರು ಕೆಲಕಾಲಾನಂತರ ಬಿಡುಗಡೆ ಹೊಂದುತ್ತಾರೆ— ಗಾಂಧಿಜಿ ಯವರ ಮಹಾತ್ಮಾನ ಫಲವಾಗಿ ನಮ್ಮ ದೇಶ ಬ್ರಿಟಿಷರ ದಾಸ್ಯ ದಿಂದ ಮುಕ್ತಿ ಪಡೆಯುತ್ತದೆ.”

“ಹಾಗಾದರೆ ಪ್ರಭಾಕರ ಅವಿವೇಕಿಯಲ್ಲ—ಮಾವಿರೆ.”

“ನಿಸ್ಸಂದೇಹವಾಗಿ. ಅವನು ಅಧ್ಯಾತ್ಮ ಅಭಿಮನ್ಯ.”

“ಆ ಚಿರಂಜಿವಿಯನ್ನು ತಾವು ಹರಸಬೇಕೆಂದು ಕೈಚೋಡಿಸಿ ಬೇಡಿ ಕೊಳ್ಳುತ್ತೇನೆ,”

“ಹರಕೆಯೇ! ದೇಶಭಕ್ತರ ಪ್ರಯತ್ನ ಸಫಲವಾಗಲೆಂದು ನಾನು ನಿತ್ಯ ಶ್ರೀಮಾತೀಯನ್ನು ಪಾರ್ಥಿಸುತ್ತಿದ್ದೇನೆ.”

ಭಟ್ಟರ ಮನಸ್ಸು ಹಗುರವಾಯಿತು. ಪರ್ಣಕುಟೆಗೆ ಹಿಂತಿರುಗಿ ದೊಡನೆಯೇ ಸಿತಾರಾಮನನ್ನು ಕರೆದು ಆದಿಶೇಷಯ್ಯನವರಿಗೆ ಕಾಗದ ಬರಿಸಿದರು. ಚಂದ್ರಶೀಲರನಿಗೂ ಕಾಗದ ಬರಿಸಿ ಧೈಯರೆ ಹೇಳಿದರು.

ಭಟ್ಟರ ಕಾಗದ ಓದಿಕೊಂಡ ಆದಿಶೇಷಯ್ಯನವರು ನಾಗಮನ್ಯನಿಗೆ

“ಶ್ರೀಶ್ರೀಗಳವರು ದೊಡ್ಡವರು—ತಪಸ್ಸಿಗಳು, ಅಧ್ಯಾತ್ಮಚಕ್ರವರ್ತಿಗಳು. ಇದು ರಾಜಕೀಯದ ಪ್ರಶ್ನೆ—ಅವರಿಗೆ ಆ ವಿಷಯ ಏನು ಆರ್ಥಿಕಾಗುತ್ತದೆ. ಭಟ್ಟರನ್ನು ಸಮಾಧಾನಪಡಿಸಲು ಒಂದು ಬಳಿಯ ಮಾತ್ರ ಹೇಳಿದ್ದಾರೆ.” ಎಂದರು.

ನಾಗಮ್ಮೆ ಗಲ್ಲ ಬಡಿದುಕೊಂಡು

“ಬಿಟ್ಟೆತು ಎನ್ನಿ—ಶ್ರೀಕಾಲಜ್ಞಾನಿಗಳಾದ ಶ್ರೀಶ್ರೀಗಳವರಿಗೆ ಅರ್ಥವಾಗದಿರುವ ವಿಷಯವೂ ಇದೆಯೇ. ಅವರ ಮಾತಿನಲ್ಲಿ ಅಪನಂಬಿಕೆ ತಳೆದು ಶ್ರೀಮಾತೀಯ ಆಗ್ರಹಕ್ಕೆ ಗುರಿಯಾಗೋಣವೇ? ಮಹಾನುಭಾವ ರಾದ ಶ್ರೀಶ್ರೀಗಳವರ ಕರುಣಾದಿಂದ ಸನ್ನ ಮಗ ಮನೆಗೆ ಬಂದರೆ ಸಾಕು.” ಎಂದಳು.

ತಾವು ಸಾಕಷ್ಟು ವಿಚಾರನಾಡಿದೆ ಆಡಿದ ಮಾತಿಗಾಗಿ ಆದಿಶೇಷಯ್ಯ ಪಶ್ಚಾತ್ತಾಪವಟ್ಟುಕೊಂಡರು.

ಈಗಿ

ಖದೀನು ಸುಭಾತಾಸ್ತಿಯ ಸರಾಯದಿಂದ ಚಂದ್ರಶೇಖರಯ್ಯನ ಅರ್ಥಿಕ ಸ್ಥಿತಿಯೂ ಕುದುರುತ್ತೆ ಬಂತು. ಈಗ ಅದಿಶೇಷಯ್ಯನವರು ಮಗನ ಸಂಸಾರ ನಿರ್ವಹಣಕ್ಕಾಗಿ ಹಣಕಳಿಸಬೇಕಾಗಿರಲಿಲ್ಲ; ಮಗನೇ ಆಗಾಗೆ ತಂಡೆಗೆ ಸೂರು, ಇನ್ನೊರು ರೂಪಾಯಿ ಕಳಿಸಿಕೊಡುತ್ತಿದ್ದ.

ಪಾರ್ವತಿ ವೈಮೇಲೆ ಚೂರೂಪಾರೂ ಒಡನೆಗಳು ಮೆರೆಯಲಾರಂಭಿಸಿದವು.

ಹಣವಿಲ್ಲದ ಕಾಲದಲ್ಲಿ ನಿಯೋಜನೆಯಿಂದಿದ್ದ ಪಾರ್ವತಿಯಲ್ಲಿ ತ್ವರಣವೇ ಹಣದ ದಾಷ ಆರಂಭವಾಗಿತ್ತು. ಗಂಡ ಮನೆಗೆ ಬಂದೊಡನೆಯೇ ಅವನ ಕೋಟಿನ ಜೀಬಾಗಳನ್ನು ಶೋಧಿಸುವುದು, ಕೈತುಂಬ ಹಣಸಿಕ್ಕಿದರೆ ಪ್ರಸನ್ನಾಗುವುದು, ಹಣವಿಲ್ಲದಿದ್ದರೆ ಮುಖ ಗಂಟಕ್ಕಿಂತಾಳ್ಳುವುದು ನಿತ್ಯ ವಿಧಿಯಾಗುತ್ತೆ ಬಂದಿತು.

ದಿನಕಳಿದಂತೆ ಪಾರ್ವತಿ ಶೈಘ್ರಕೋಪಿಯಾಗುತ್ತಿದ್ದುದು ಚಂದ್ರ ಶೇಖರನಿಗೆ ತುಂಬ ಕಳವಳವನ್ನು ಉಟ್ಟಿಮಾಡಿತ್ತು. ಗಂಡನ ಮೇಲೆ ಸ್ವಲ್ಪ ಕೋಪಂದರೆ ಸಾಕು-ಓವಳ ನಾಲಗೆ ಕಡಾಣಿ ಕಳಚಿಕೊಂಡ ಚಕ್ರದಂತೆ ಮನಸ್ಸಬಂದತ್ತ ಓಡುತ್ತಿತ್ತು. ಚಂದ್ರಶೇಖರನ ತಾಯಿ, ತಂದೆ, ತಮ್ಮ ಇವರ ಭರ್ತ-ಸನೆಯಾಗಿ ಕೊನೆಗೆ

“ನೀವು ತಾನೆ ಏನು, ನನ್ನ ತತ್ತೀಯಮೇಲೆ ಚಿನ್ನದ ಕಿರಿಟಿ ಇಟ್ಟಿರೋದು. ಮದುವೆಯಾಗಿ ಇಷ್ಟ್ವ ವಷಗಾದರೂ ಒಂದು ಜತಿ ವಜ್ರದೋಲೆ ತೆಗೆದುಕೊಡುತ್ತಿದ್ದೆ ನಿನುಗೆ ಸಾಧ್ಯವಾಗಿಲ್ಲ. ನಮ್ಮೆಂತು ಮನಸ್ಸ ಹಾಡಿದ್ದರೆ ನಾವು ಮರದಕೆಳಗೆ ಸಂಸಾರ ಮಾಡಬೇಕಾಗುತ್ತಿತ್ತು.”

పాపతియు తాటిగా మని తెగిదుకొట్టిరువ విషయ నివ్వాడ వాగిత్తు. ఆదరి ఆ మాతన్ను పాపతి సూరు సల ఆడి ఆడి, చంద్ర శేఖరన ముబికే ముసియన్ను తిక్కిద్దిల్లు.

“ಈ ಮನೆ ಖುಣದಿಂದ ಸಾನು ಪಾರಾದರೆ ನಾಕು. ಭುಗವಂತ್ಯಾ—
ಬೇಗ ಬೇಗ ನನಗೆ ಕೈತುಂಬ ಹಣಕೊಡವ್ವಾ” ಎಂದು ಚಂದ್ರಶೇಖರ
ಪ್ರಾಧಿಕಸುತ್ತಿದ್ದೀ.

‘ವಕೆಲಿ ವೃತ್ತಿಯಲ್ಲಿಯೂ ಸತ್ಯ, ಧರ್ಮಕ್ಕೆ ಸಾಫ್ತನವಿದೆ. ಪರದ ಕೊಂಡ ಜೀವಿಯಾಗದೆ ನನ್ನ ಜೀವನ ಸಾನು ಮಂತರದೆಯಾಗಿ ಸಾಗಿಸಬಹುದು’ ಎಂದು ಸಂಬಿದ್ಧ ಚಂದ್ರಪೇಶರನ ಜೀವನಕ್ಕೆ ಬರಸಿದಿಲ್ಲಿ ಬಂದರಿಗಿದಂತಾಯಿತು.

ಸುಬ್ರಹಾಸ್ತಿ ಒಂದು ವಿಷಯ ಚಂದ್ರಶೇಖರನಿಗೆ ಮಂದಪ್ಪು
ಮಾಡಿದ.

“ಆ ಕೇಸು ನಾಯ, ಆ ಕೇಸು ಅನ್ವಯ ಎಂತಾ ನಿವ್ಯ ಧರ್ಮದ ತಕ್ಷದಿ ಹಿಡಿದು ಕುಳಿತರೆ ನಾವು ಅಫೀಸ್ ಬಾಗಿಲು ರಾಕಿ ಮನಿಗೆ ಹೋಗಿ ಮಾಗು ಹಿಡಿದು ಕುಳಿತಕ್ಕೊಳ್ಳಬೇಕಾಗುತ್ತದೆ ಸಾಮಿ.”

“ಆದಕ್ಕೆನು ಮಾಡಬೇಕು ಶಾಸ್ತಿಗಳೇ.”

“ಬಂದದ್ದು ಬಿಡಬಾರದು. ನಾನ್ಯಂತಾಸಣ್ಯಯದ ವಿಮರ್ಶನ ವಾದುತ್ತೆ ಕುಳಿತರೆ ಜಡಿಗಳೂ, ಮ್ಯಾಜಿಸ್ಟ್ರಾಟರ್‌ರು ಇರುವುದೇಕೆ? ಕಾಕ್ಕಿಗಾರ ತಂದುಕೊಡುವ ಕೇಸು, ಅವನಿಗನುಕೋಲಪಾಗುವಂತೆ ವಾದವುದಷ್ಟೇ ನನ್ನ ಕೆಲಸ ನಾನ್ಯಾಯಕ್ಕಾಗಿ ಧರ್ಮಸ್ವರ್ಗಕ್ಕಾಗಿ ವಲ್ಲ! ”

“ನ್ನಾಯಕರು, ಧರ್ಮಕರು, ಪ್ರಾಣಕರೇ ?”

“ಹಾಗೇನಿಲ್ಲ—ಒಮ್ಮೊಮ್ಮೆ ಗ್ರಹಗತಿ ಕೂಡುವುದೂ ಉಂಟು. ಅದಕ್ಕೇ ನಾವು ಕಾಯುತ್ತ ಕುಳಿತರೆ ಗಣಪತಿ ವಿವಾಹಕ್ಕೆ ಲಗ್ಗು ಕಟ್ಟಿಸಿದಂತಾಗುತ್ತದೆ. ದೇವರು ಕೂಡುವ ಕಾಲದಲ್ಲಿ ಸಂಪಾದನೆ ಮಾಡಿ ಮಕ್ಕಳು ಮರಿಗೆ ಆಸ್ತಿ ಮಾಡುವುದು ಜಾಣತನದ ಲಕ್ಷಣ.”

“ಆಸ್ತಿ ಮಾಡುವುದಕ್ಕೆ ಮುಂಚಿ ನಾನು ಸಾಲ ತೀರಿಸಬೇಕಾಗಿದೆ ಶಾಸ್ತಿಗಳೇ.”

“ಸಾಲ ಎಷ್ಟೆಡೆ ಸ್ವಾಮಿ.”

“ಎಂಟು ಸಾವಿರ ರೂಪಾಯಿಗಳು.”

“ನಿಮ್ಮ ಹೆಸರಿನಲ್ಲಿ ನಾನು ಬೇರೆ ಬ್ಯಾಂಕ್ ಅಕೌಂಟ್ ಓವನ್ ಮಾಡಿಸಿ ಹಣ ಜವಾಯಿಸುತ್ತೇನೆ. ಎರಡು ಮೂರು ವರ್ಷದಲ್ಲಿ ಸಾಲ ತೀರಿಸಿ ಬಿಡುವಿರಂತೆ—ಈ ಜವಾಬ್ದಾರಿ ನನಗಿರಲಿ. ಆದರೆ ನಾನು ತರುವ ಕೇಸುಗಳ ಬಗ್ಗೆ ನೀವು ತಕರಾರು ಮಾಡಕೂಡದು.”

“ಆಗಲಿ.”

“ನಾಳಿ ರೆವಿನ್ಯೂ ಕರ್ಮಾಣಣರ್ ಸಾಹೇಬರ ಮುಂದೆ ಅಸೀಲ್ ತೆಗೆದು ಕೊಂಡು ಹೋಗುವಿರಾ?”

“ನಮ್ಮ ಪಕ್ಕದಲ್ಲಿ ನ್ಯಾಯವಿಲ್ಲವೆಂದು ತಿಳಿದರೆ ಆವರು ಸಹಾಯ ಮಾಡುವುದಿಲ್ಲ.”

“ಸದ್ಯಕ್ಕೆ ಸ್ಟೇ ಆರ್ಡರ್ (Stay order) ಕೊಟ್ಟರೆ ಸಾಕು—ಉಳಿದ ವಿಷಯ ನನಗಿರಲಿ.”

“ಏನು ಮಾಡುತ್ತೀರೋ ಮಾಡಿಯಷ್ಟು”

ಎಂದು ಚಂದ್ರಶೇಖರ ನಿರಾಶೆಯಿಂದ ನುಡಿದ.

ಸುಬ್ಬಾರಾಸ್ತಿ ಇಡುಗಂಟನ್ನಿಂದು ವಿಷಯ ಚಂದ್ರಶೇಖರ ಹೆಂಡತಿಗೆ ಉದ್ದೇಶಪೂರ್ವಕವಾಗಿಯೇ ತಿಳಿಸಲಿಲ್ಲ.

ಪೂರ್ವ ಗಭಿರಣಿಯಾಗಿದ್ದ ವಾರ್ತಾ ಯಾವ ವಿಷಯಕ್ಕೂ ಚಿಂತಿ ಮಾಡಬಾರದು—ಯಾವುದಕ್ಕೂ ಕೊರತೆ ಪಡಬಾರದು ಎನ್ನುವುದೇ ಚಂದ್ರಶೇಖರನ ವಾಂಭಿತವಾಗಿತ್ತು.

ವಾರ್ತಾ ಪ್ರಸನ್ನಾಳಾಗಿ ಒಂದು ಸೆವಿ ಮಾತು ಆಡಿದ ದಿನ ಚಂದ್ರಶೇಖರ ಸ್ಪೃಗ್ರಹಿಯ ಆನಂದ ಪಡೆಯುತ್ತಿದ್ದ. ‘ಪಾಪ! ಅವಳದ್ದಾದರೂ ಏನು ತಪ್ಪಿ. ಶೈಶವದಲ್ಲಿಯೇ ತಂದೆಯನ್ನು ಕಳೆದುಕೊಂಡಳು. ತಾಯಿ ಹೊಟ್ಟಿ ಕಟ್ಟು ಬಟ್ಟೆ ಕಟ್ಟು ಸೂಕ್ತಿದರು. ವಾರ್ತಾ ಕಾವರ್ಣಿದಲ್ಲಿಯೇ ಬೆಳೆದಳು. ಇಲ್ಲಿಗೆ ಬಂದನೇಲಾದರೂ ಅವಳಿಗೆ ಸುಖವಾಯಿತೇ? ಇಲ್ಲಿಯೂ ಕಾವರ್ಣಿ-ಅಹನ್ಯಹನಿ ಕಾಲಕ್ಕೇವ—ಒರಗಿಯ ಹೆಣ್ಣುಮುಕ್ಕಳು ಸೀರೆ, ಕುಪ್ಪಸ, ಒಡನೆಗಳನ್ನು ಟ್ರೈಕ್ ಕೊಂಡು ಮೇರೆದಾಡುವದನ್ನು ನೋಡುತ್ತಿದ್ದಳು.

ಸ್ತ್ರೀಸಹಜವಾದ ಆಕಾಂಕ್ಷೆ ಪಾರ್ವತಿಯ ಮನಸ್ಸಿನಲ್ಲಿಯೂ ವೊಳೆಯುವುದು ಸ್ವಾಭಾವಿಕ. ನಾನು ಪಾರ್ವತಿಯ ಯಾವ ಅಶೀ—ಬಯಕೆಯನ್ನೂ ಪೂರ್ಯಸಲಿಲ್ಲ—ಈಗವಳನ್ನು ಆಕ್ಷೇಪಿಸಲೇ? ನನ್ನೊಂದಿಗೂ ಕಷ್ಟ ಸೋಸಿದ್ದಾಳೆ. ಗಭಿರಣಿಯಾಗಿರುವ ಅವಳನ್ನು ನೋರಿಸಬಾರದು’ ಎಂದು ತನಗೆ ತಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದ.

ಪಾರ್ವತಿಯ ಮರುಚಲು ಬಾಣಂತನವನ್ನು ನರಸವೃನೇ ಮಾಡಿದಳು. ಪಾರ್ವತಿಯ ಮಗುವಿಗೆ ಅಜ್ಞಿಯೇ ಸ್ತ್ರೀತಿಯಿಂದ ‘ಗೌರಿ’ ಎಂದು ಹೆಸರಿಟ್ಟಿಳು.

‘ಸಾಕ್ಷಾತ್ ಗೌರಿಯೇ ನನ್ನ ಮನೆಯಲ್ಲಿ ಹುಟ್ಟಿದ್ದಾಳೆ. ಅವಳ ಕೃಪೆಯಿಂದ ನನ್ನ ಸಕಲ ಕಷ್ಟ, ದುಃಖ, ಚಿಂತೆಯೂ ಮಾಯವಾಗುತ್ತದೆ’ ಎಂದು ಚಂಪ್ರಶೇಖರ ದೃಢವಾಗಿ ನಂಬಿದ.

ಇತ್ತ

ಪಾರ್ವತಿ ಹೊಲೆನುಸೆಯಿಂದ ಹೊರಬಂದಿದ್ದಳು. ‘ಬೀಗರು, ಬೀಗಿತ್ತಿ ಬಂದು ಮಗುವನ್ನು ನೋಡಿ ಆಶೀರ್ವಾದ ಮಾಡಲಿಲ್ಲವಲ್ಲ’ ಎಂದು ನರಸಮೃದ್ಧಿಸಿದಳು.

ಇದಕ್ಕಿದ್ದಂತೆ ಆದಿಕೇಷಯ್ಯನವರಿಗೆ ಕಾಲಿನಲ್ಲಿ ಬೇಸೆ ತೋರಿ, ಕಾಲು ಭಾತುಕೊಂಡುದರಿಂದ ಅವರಾಗಲಿ, ನಾಗನ್ನಾಗಲಿ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ಬೀಗರು, ಬೀಗಿತ್ತಿ ಬರಲಿಲ್ಲವೆಂಬ ತನ್ನ ದುಃಖ ನರಸಮೃದ್ಧಿ ಪದಿಸಿದಾಗ ಪಾರ್ವತಿ ಕಟ್ಟಿವಾಗಿ ‘ಸರಿ, ಅವರೇಕೆ ಬರಾಗ್ರಹಿ ಹೇಳಿ. ಬಂದರೆ ಮಗೂ ಕೈಗೆ ಏನಾದರೂ ಕುಕ್ಕಿಬೇಕಾಗುತ್ತೇ’ ಎಂದಳು. ನರಸಮೃದ್ಧಿ ತಡೆಯಲಾರದೆ ‘ಹಾಗನ್ನು ಬಾರದು ಕಣೀ ಪಾತೂ, ನಿನ್ನತ್ತೆ ಮಾನ ಚಿನ್ನು ದಂಥ ಜನ. ದೇವರು ಅವರಿಗೆ ಅನುಕೂಲ ಮಾಡಿದ್ದರೆ ನಿನ್ನ ಚಿನ್ನು ದ ಮಂದಾಸನದಲ್ಲಿ ಕೂಡಿಸುತ್ತಿದ್ದರು.’ ಪಾರ್ವತಿ ತಾಯಿಯ ಮೇಲೆ ರೀಗಿ ‘ಸಾಕು ಸುನ್ನುಪಿರಮ್ಮ—ನಿನ್ನ ಬೀಗರ ಯೋಗ್ಯತೆ ನಿನೇ ಹೊಗಳಿಕೊಳ್ಳಬೇಕು’ ಎಂದು ಬಾಯಿ ಮುಚ್ಚಿಸುತ್ತಿದ್ದಳು.

ಅನಿರೀಕ್ಷಿತವಾಗಿ ಕೆಂಗೇಗೌಡರು, ದೊಡ್ಡ ಮೃದಂಗದನ್ನು ಕಂಡು ನರಸಮೃದ್ಧಿ ಬೆಕ್ಕಿಸಬಿರಾಗಿ

“ಇದೇನು ಗೌಡರೇ!” ಎಂದಳು.

ದೊಡ್ಡ ಮೃದಂಗನ ನರಸಮೃದ್ಧನ ಮುಂದೆ ಬಂದು ಬುಟ್ಟೆಯಿಟ್ಟು

“ಒಳಕ್ಕೆ ಮಾಡಿಕೊಳ್ಳುವವ್ವು” ಎಂದಳು.

ಹಜಾರದಲ್ಲಿ ಆನೆ, ಕುದುರೆ ಅಟಿವಾಡುತ್ತೂ ಕುಳಿತ್ತಿದ್ದ ನಾರಾಯಣ ನನ್ನ ನೋಡಿ ಗೌಡರು

“ನಮ್ಮ ಚಂದ್ರತೀಖರಪ್ಪನ ಮಗ ಅಲ್ಲವೇ” ಎಂದು ಕೇಳಿದರು.

“ಇವನೇ ಮಗ-ಮಗಳನ್ನು ನೋಡುವಿರಂತೆ ಒಳಕ್ಕೆ ಬಸಿನ್ನ ಗೌಡರೇ”

ಎಂದು ಒಳಕ್ಕೆ ಕರೆದೊಯ್ದು ಗೌಡರಿಗೆ ಮಗು ತೋರಿಸಿ, ದೊಡ್ಡನ್ನು ಹೈಗಿತ್ತುಳು.

ಗೌಡರು ನ್ನು ದುವಾಗಿ

“ಚಂದಾಕಿದ್ದೀರ್ಯಾ ಪಾತವ್ವು” ಎಂದರು.

“ಇದ್ದೀನಿ ಗೌಡರೇ.”

“ಯಜಮಾನ್ಯ ಮನೇಲಿಲಾವ್ಯ ?”

“ಇಲ್ಲ—ಕೋಟಿಗೆ ಹೋಗಿದ್ದಾರೆ.”

“ಎಲ್ಲಿಂದ ಬರುತ್ತಿದ್ದೀರಿ ಗೌಡರೇ” ಎಂದು ನರಸಮ್ಮ ಕೇಳಿದೆಳು.

“ಅದೊಂದು ದೊಡ್ಡ ಕಫೆ ಕಣವ್ವು. ಒಂದು ದಿನ ಗೌಡಿತಿ ಕನಸಿನಾಗೆ ಸೋಮಿಗಳು ಬಂದು ‘ದೊಡ್ಡವ್ವು, ಗೌಡನ್ನೂ ಕರೆಷ್ಟುಂಡು ಯಾತ್ರೆ ಮಾಡು’ ಎಂತಾ ಅಪ್ಪಣಿ ಮಾಡಿದರು. ಮುಗಿತಲ್ಲ—ಬುದ್ದೋರ ಮಾತೂಂದರೆ ಗೌಡತೀಗೆ ವೇದವಾಕ್ಯ. ‘ಉ—ರೋಂಡಿ’ ಎಂತಾ ನನ್ನ ಎಬ್ಬಿಸಿದೆಳು. ತಿರುಪತಿ, ಧರ್ಮಸ್ಥಳ, ಉಡುಪಿ, ಸುಬ್ರಹ್ಮಣ್ಯ ಸೋಡಿ ಕೊಂಡು ಶೃಂಗೇರಿಯಲ್ಲಿ ಅನ್ನೋರ ಪಾದಕ್ಕೆ ಅಡ್ಡ ಬಿದ್ದು, ಗುರುಗಳ ದಶನ ಮಾಡಿಕೊಂಡು ಇತ್ತು ಬಂದಿವವ್ವು.”

“ನೀವೇ ಧನ್ಯರವ್ವಾ. ದೊಡ್ಡವ್ವು—ನೀನು ಬಲು ಭಾಗ್ಯವಂತಿ ಕಣೇ ನನ್ನನ್ನು; ನಿನ್ನ ತುಂಬಿದ ಮನೆ, ಮನಸ್ಸು ಎರಡೂ ಸಮುದ್ರದ ಹಾಗಿದೆ.”

“ಬಿಡ್ರವ್ವು—ಉರ್ಧ್ವ, ನಮ್ಮನ್ನು ಎಲ್ಲಾ ನೀವು ಮರಿತೀಬಿಟ್ಟಿರಿ.”

“ನಿನ್ನ ಕೈಯಲ್ಲಿದೆಯಲ್ಲಾ ಏನೂ ಅರಿಯದ ಕಂದ-ಮುಗ್ಗಿ ಮಾಡೇನಿ—ಅದನ್ನು ಕೇಳು ನಾನು ಮರಿತೀನೇ ಎನ್ನೋ ಇದ—ಶೃಂಗೇರಿಯಲ್ಲಿ ಭಟ್ಟರು ಜಿನ್ನಾಗಿದ್ದಾರೆಯೇ ?”

“ಈಚೆಗೆ ಭೋ ಸೋರಗೋಗವ್ವವ್ವು ! ಆದ್ದೆ ಒಂದು ಜೋಜಿಗ ಏನು ಏಳಲಿ—ಆ ನಮ್ಮಪ್ಪನ ಮಕ ಸೋಡಾಕಾಕಾಕಿಲವ್ವು—ಉರಿಯೋ ಸೂರ್ಯನ ಆಗೆ ರುಗರುಗಾಂತ ಇತ್ತೀತೆ. ಆ ನನ್ನ ದೇವರುದ್ದು ಆದೇನು ಪಿರಿತಿ, ವಿಶ್ವಸಾನರವ್ವು—ನನ್ನೋಡಿ ‘ಬಾ ನನ್ನ ತಾಯಿ-ಬಾ ನನ್ನ ವ್ವು’ ಎಂತಾ

ಮಾತಾಡಿಸಿ, ಒಳಗಿಂದ ಉಗ್ಗಿ ತಂದು ಉಂಡಿ ಮಾಡಿ ನಂಗೂ, ಗೌಡರಿಗೂ ಕೊಟ್ಟಿರು. ನಾನಿದ್ದೀಳು ‘ಸೋಮಿ, ಇದು ನಿನುಂಟು ಅಲ್ಪ’ ಎಂದೆ. ಸೋಮಿಗೂಇಂ ನಾನೇನ್ನಿಸಿದ ಫಲ ತಗೊಂಡು ‘ಇದು ನನ್ನಾಟ ತಾಯಿ-ಅದು ನಿನ್ನಾಟ. ನನ್ನ ಪ್ರೀತಿ ಮಗಳು, ಮಗ ಬರಾರೀ. ಅವರಿಗೆ ಹುಗ್ಗಿ ಮಾಡಿದು’ ಎಂತಾ ಅಮೃತ ಅಪ್ರತಿ ಮಾಡಿದಳು. ಮಾಡಿಟ್ಟೇ. ಅಮೃತನೇ ಬಂದು ಸ್ವೀಕರಿಸಿದಳು’ ಎಂದ್ರವ್ವಾ!”

“ಉರಿಗೆ ಬಂದುಬಿಡಿ ಎಂದು ಹೇಳಲಿಲ್ಲವೇ ದೊಡ್ಡವ್ವಾ.”

“ಹೇಳದೆ ಇರ್ತೀನಾ ತಾಯಿ-ಬರೋ ಕಾಲಕ್ಕೆ ನಾನೇ ಬರ್ತಿನವ್ವಾ”

ಎಂದರು.

ದೊಡ್ಡಮೃತಾರ್ಥತಿಯ ಕಡೆ ತಿರುಗಿ

“ನಿನ್ನ ಭೋ ಕೇಳಿದರು ವಾತವ್ವಾ” ಎಂದಳು.

ಗೌಡರು, ಗೌಡತಿ ಅಂದು ಅಲ್ಲಿಯೇ ಉಳಿದುಕೊಂಡು ಉಟ್ಟ ಉವಚಾರ ತೇರಿಸಿಕೊಂಡು ಬರಬೇಕೆಂದು ನರಸಮೃಹಟ್ಟ ಹಿಡಿದಳು.

“ಉರು ಬಿಟ್ಟು ಭೋ ದಿವಸವಾಯ್ತು ನರಸಮೃ-ಜನ್ಮಾಂದು ಸಲಿಬತ್ತೀನಿ” ಎಂದು ಗೌಡರು ಸಮಾಧಾನ ಹೇಳಿದರು.

ದೊಡ್ಡಮೃತೊರಡುವ ಮುನ್ನ ಗೌರಿಯ ಪುಟ್ಟ ಕೈಬಿಡಿಸಿ ಅದರಲ್ಲಿ ಬಂದು ಸವರನ್ ಇಟ್ಟು ‘ಗೌರಮೃಣಂಗಿ ಉಟ್ಟಿದ ಮನೆ, ಸೇರಿದ ಮನೆ ಎಲ್ಲಕ್ಕೂ ಕೇತಿರ್ಥ ತಾರವ್ವಾ’ ಎಂದು ಹರಿಸಿ ವಾರ್ಥತಿಯ ಮಗ್ಗಳಲ್ಲಿ ಮಗು ವನ್ನು ಮಲಗಿಸಿದಳು.

ಗೌಡರು ನಾರಾಯಣನ ಕೈಯಲ್ಲಿ ಬಂದು ಹತ್ತು ರೂಪಾಯಿ ಸೋಟಿನ್ನಿಟ್ಟಿರು.

ಒಂದೇ ಸಮನೆ ಆಳುತ್ತ ನಿಂತಿದ್ದ ನರಸಮೃನ ಬಳಿ ಬಂದು ಗೌಡರು

“ಸಂತೋಸವಾಗಿ ಕಳಿಸಿಕೊಡು ನರಸವ್ವಾ-ನಿನು ಅತ್ಯಗೋತ್ತ ನಿಂತರೆ ನನ್ನ ಕಾಲೇ ಸೋತು ಹೋಗ್ರೈತೆ” ಎಂದರು.

ಬಾಗಿಲಲ್ಲೇ ನಿಂತು ಕಂಬನಿಗರೆಯುತ್ತಿದ್ದ ನರಸಮೃನನ್ನು ನೋಡುತ್ತ ನೋಡುತ್ತ ಗೌಡರು, ಗೌಡಿತ ಮುಂದಡಿಯಟ್ಟಿರು. ಗೌಡಿತಯ ಕಣ್ಣಲ್ಲಿಯೂ ನೀರು ಧುಮುಕುತ್ತಿತ್ತು.

ದಾರಿಯಲ್ಲಿ ಬರುತ್ತಾ ಗೌಡಿತಿ ವಿಚಾರಪರವಶಿಯಾಗಿ

“ಯಾತ್ರೆ ಮಾಡಿದ್ದೂ—ಮೋಹ ಓಗಲಿಲ್ಲವಲ್ಲ ಗೌಡರೇ” ಎಂದಳು.

“ಅದು ಹೋಗಬಾರದು ದೊಡ್ಡಾ—ಮೋಹದಲ್ಲೂ ಸಾತ್ತಿಕ, ತಾನುಸ ಎಂತಾ ಎರಡು ಬಗೆಯ್ಯತೆ. ತಾನುಸ ಮೋಹ ಹೋಗಬೇಕು—ಸಾತ್ತಿಕ ಮೋಹ ಉಳಿಬೇಕು” ಎಂದರು.

ಚಂದ್ರಶೇಖರ ಮನೆಗೆ ಬಂದೊಡನೆಯೇ ಗೌಡಿತಿ ಕೊಟ್ಟಿದ್ದ ಸವರನ್ ಶೋರಿಸಿ ಪಾನ್‌ತಿ

“ನೋಡಿ—ಹಳ್ಳಿಯ ಹೆಂಗಸು ಗೌಡಿತಿ—ಆವಳಿಗೆ ತಿಳಿಯೋನ್ನು ಸಿನ್ನು ತಾಯಿಗೆ ತಿಳಿಯಲಿಲ್ಲವಲ್ಲ !” ಎಂದಳು.

ಚಂದ್ರಶೇಖರ ಮರುಮಾತನಾಡಿ ತನ್ನ ಕೊಟ್ಟು ಕಜ್ಚಿ ಗೂಟಕ್ಕೆ ಹಾಕಿದ.

ಇಟ

ರಾತ್ರಿ ದುಸ್ಪತ್ವಾಗಳನ್ನನುಭವಿಸಿ ಮೇಲಕ್ಕೆದ್ದು ಚಂದ್ರಶೀಖರನಿಗೆ ಪುಂಬಾನುಪುಂಬವಾಗಿ ದುಕ್ಕೆ ಕುನಗಳಾದವು. ‘ನನಗೆ ಯಾವ ಅನಿಸ್ಪರ್ಹಾದಿದೆಯೋ’ ಎಂದುಕೊಂಡೇ ತನ್ನ ಮನಸ್ಸಿನ ಭಯವನ್ನು ಹೆಂಡತಿಗೆ ಹೇಳಿದ. ‘ಸರಿ-ನಿಮಗೆಲ್ಲೋ ಭಾರ್ಯಾತ್ಮ-ವನಾಗಿದೆ’ ಎಂದವರು ಮಾತು ಹಾರಿಸಿಬಿಟ್ಟಿಂದು. ನರಸಮ್ಮ ಸುಮೃದ್ಧಿರದೆ ದೇವರಿಗೆ ತುಪ್ಪದ ದೀಪ ಹಚ್ಚಿಟ್ಟು ಸ್ವಷ್ಟಿಯೋಷ ನಿವಾರಣಿಯಾಗಲಿ ಎಂದು ಪ್ರಾರ್ಥಿಸಿಕೊಂಡೆಂದು.

ಅಂದು ಕಂಭೇರಿಗೆ ಹೋಗುವುದಕ್ಕೆ ಚಂದ್ರಶೀಖರನಿಗೆ ಮನಸ್ಸುಗಲಿಲ್ಲ. ಹನ್ನೊಂದು ಗಂಟಿಗೆ ಮನೆಗೆ ಬಂದ ಸುಬ್ಬಾಶಾಸ್ತ್ರಿ ‘ಕೊಟ್ಟು ಕೆಲಸ ನಾನು ನೋಡಿಕೊಳ್ಳುತ್ತೇನೆ ನಿವ್ವ ಮನೆಯಲ್ಲಿಯೇ ವಿಶ್ವಮಿಸಿಕೊಳ್ಳಿ’ ಎಂದು ಹೇಳಿ ಹೋದ.

ಹನ್ನೆರಡು ಗಂಟಿಗೆ ಚಂದ್ರಶೀಖರ ಉಂಟದ ಶಾಸ್ತ್ರ ಮುಗಿಸಿ ಕುಳಿತ. ಅವನ ಚಿತ್ತಕ್ಕೆ ಸ್ವಲ್ಪವೂ ಶಾಂತಿಯಿರಲಿಲ್ಲ. ‘ಅಪ್ಪ, ಅಮೃತಿನಿಗೆನಾದರೂ....ಫೀ! ಫೀ! ಅಂಥ ಯೋಚನೆಯೇ ಮಾಡಬಾರದು’ ಎಂದು ಮನಸ್ಸನ್ನು ಬಿಗಿಹಿಡಿಯಲೇಶ್ವಿ ಸಿದ.

ಸುಮಾರು ಒಂದೂವರೆ ಗಂಟಿಗೆ ಅವನ ಕೈಸೇರಿದ ತಂತ್ರಿವರ್ತ-ಮಾನ ಅವನ ಅನುಮಾನವನ್ನು ಪರಿಹರಿಸಿ, ದುಗುಡವನ್ನು ಹೆಚ್ಚಿಸಿತು. ಅದಿಶೀವಯ್ಯನವರು ಪಾಶ್ಚಾತ್ಯಾಯವಿನ ಬಾಧೆಯಿಂದ ಮಲಗಿದ್ದರೆಂದು ಅವರ ಗುಮಾಸ್ತರು ತಾರು ಮಾಡಿದ್ದರು. ನಿಶ್ಚೇಷ್ಣಿತನಾಗಿ ಕುಳಿತ ಅಳಯನ ಸ್ಥಿತಿ ನೋಡಿ ನರಸಮ್ಮನಿಗೆ ಗಾಬರಿಯಾಯಿತು. ಅವನ ಸಮಾಪಕ್ಕೆ ಬಂದು

“ಏನಾಯಿತು ? ಏಕೆ ಹೀಗೆ ಕುಳಿತಿರಿ ?” ಎಂದು ಕೇಳಿದಳು.

ಚಂದ್ರಶೇಖರ ಸಾವಕಾಶವಾಗಿ ಚೇತರಿಸಿಕೊಳ್ಳುತ್ತು

“ತಂದೆಯವರಿಗೆ ಪಾರ್ಕ್‌ವಾಯುವಾಗಿದೆ – ಉರಿನಿಂದ ತಂತೀ ಬಂದಿದೆ”

“ಅಯ್ಯೋ ! ಇಂಥ ಸಮಯದಲ್ಲಿ ನೀವು ಹೀಗೆ ಕುಳಿತರಾಗುತ್ತದೆಯೇ ? ತುಮುಕೂರಿಗೆ ಹೋಗಿ ಅವರನ್ನು ಕರೆದುಕೊಂಡು ಬಸಿಂದು.”

“ನಿವಾಗೆ

“ನನ್ನ ಮಾತಿರಲಿ—ನೀವು ಮೊದಲು ತುಮುಕೂರಿಗೆ ಹೋಗಿ ಬಸಿಂದು. ನಾಗಮ್ಮುಳಿಬ್ಬಿಂಹಿಗರು—ಪಾಪ ! ಅವರೆನು ಮಾಡುತ್ತಿರು. ನೀವು ಕೂಡಲೇ ಹೋದರೆ ಅವರಿಗೆ ಸ್ವಲ್ಪ ಧೈಯರ್ಚಬರುತ್ತದೆ.”

ಚಂದ್ರಶೇಖರ ಎದ್ದು ಪಾರ್ವತಿ ಬಳಿಗೆ ಹೋಗಿ

“ನಿವಯ ತಿಳಿಯಿತೇ ಪಾರ್ವತಿ” ಎಂದು ಕೇಳಿದ.

“ಅಮ್ಮು ನೀವೂ ಮಾತನಾಡುತ್ತಿದ್ದುದು ಕೇಳಿಸಿತು.”

“ನಾನು ಹೋಗಿ ಬರುತ್ತೇನೇ.”

“.....”

“ತುಂಬ ಸೀರಿಯಸ್ (Serious) ಆಗಿದ್ದರೆ ಜಡಿಯಲ್ಲಿಯೇ ಕರೆದು ಕೊಂಡು ಬರುತ್ತೇನೇ.”

“.....”

“ಅತ್ಯುಮ್ಮೆನವರೂ ಹಾಗೇ ಹೇಳಿದರು.”

“ಕೇಳಿಸಿತು.”

“ತಂದೆಯವರನ್ನು ಆ ಸ್ವತ್ತಿಯಲ್ಲಿ ಟಟ್ಟ ಚಿಕಿತ್ಸೆಮಾಡಿಸುತ್ತೇನೇ ಪಾರ್ವತಿ.”

“ನಿವಾಗೆ ತೋರಿದಂತೆ ಮಾಡಿ.”

ಚಂದ್ರಶೇಖರ ಹೋದ ಕೂಡಲೇ ಪಾರ್ವತಿ ವ್ಯಾಖ್ಯಾಯಂತೆ ತಾಯಿಯ ಕಡೆ ತಿರುಗಿ

“ನಿನಗೆ ಸ್ವಲ್ಪವೂ ಬುದ್ಧಿಯಲ್ಲವ್ನು; ಇಲ್ಲಿಕೆ ಕರೆದುಕೊಂಡು ಬಸಿಂದು ಎಂದು ಹೇಳಿದೆ” ಎಂದು ಕೇಳಿದಳು.

ನರಸಮೃದ್ಧ ಸಹಸ್ರಗಳ ಮಿತಿಯಿತ್ತು. ಬೀಗರಿಗೆ ಆಪತ್ತಿ ಒದಗಿದ ಸಮಯದಲ್ಲಿ ಮಂಗಳು ತೋರುತ್ತಿದ್ದ ನಿಷ್ಪರ್ಣಕ್ಕೆ ಅವಳಿಗೆ ಬೇಸರವನ್ನು ಉಟ್ಟಿರುತ್ತಿದ್ದು.

“ಸಾಕು ಸುಮೃದ್ಧಿನಿರೇ ಪಾತ್ರಾ-ನಿನ್ನ ಮಾತ್ರು ಕೇಳಲಾರೆ. ನಾವೇನು ದನಗಳೊಂದು ಮನುಷ್ಯರೊ? ಒಬ್ಬರ ಕಷ್ಟಕ್ಕಾಗಿ ನಮ್ಮ ಬಾಳು ಎಂಥಾ ಬಾಳು! ನಿನ್ನ ನಡತೆ ಸ್ವಲ್ಪವೂ ಚೆನ್ನಿಲ್ಲವ್ಯಾ” ಎಂದು ಹೇಳಿಯೇ ಬಿಟ್ಟಳು. ಪಾರ್ವತಿ ದೊಡ್ಡರಾಗ ತೆಗೆದು ಅಳುತ್ತಾತ್ತು.

“ಎಲ್ಲಿರಿಗೂ ನಾನೇ ಕೆಟ್ಟಿವಳು. ಈ ಮನೆಯಲ್ಲಿ ನಾನು ಯಾರು— ಕಾಲುಕನ. ಅಮೃತಿನಿಗೆ ಕಷ್ಟವಾಗುತ್ತದ್ದಲ್ಲ ಎಂತಾ ನಾನು ಒಂದು ಮಾತ್ರ ಆಡಿದರೆ ಅದೂ ತಪ್ಪಾಯಿತು” ಎಂದು ಉದ್ದಾರ ತೆಗೆದಳು.

ನರಸಮೃದ್ಧ ಮಂಗಳನ್ನು ಸಂತೃಪ್ತಿಸಲ್ಪಿತ್ತಿರುತ್ತಿದ್ದು.

ಮನೆಬಿಟ್ಟಿ ಜಂದ್ರಶೇಖರ ಸೇರವಾಗಿ ಕೋಟೆನ ಬಳಿಗೆ ಬಂದ. ಮುನಸಿರಿಹಾ ಕೋಟೆನಲ್ಲಿ ಕುಳಿತ್ತಿದ್ದ ಸುಭಾಶಾಸ್ತ್ರಯನ್ನು ಹೊರಗೆ ಕರೆದು ತನ್ನ ಪರಿಸ್ಥಿತಿ ವಿವರಿಸಿದ. ಸುಭಾಶಾಸ್ತ್ರ ಕೋಟೆಗೆ ಹೊಗಿ ಮುನಸಿರಿ ಘರ ಆಪ್ತಜ್ಞಪಡಿದು ಬಂದು ‘ನದಿರಿ ಸಾವ್ಯಾನಿ. ಬಂದು ಟ್ರಾಕ್ಸ್ ಗೊತ್ತು ಮಾಡಿಕೊಡುತ್ತೇನೆ’ ಕೂಡಲೇ ಹೊಗಿ ಯಜಮಾನರನ್ನು ಕರೆದುಕೊಂಡು ಬನಿಸಿ—ನಾನು ತಮ್ಮ ಮನೆಯಲ್ಲಿ ಕಾದಿರುತ್ತೇನೆ’ ಎಂದ.

ಟ್ರಾಕ್ಸ್ ನ್ಯಾಸ್ಥಿ ಯಾಗಿ ಜಂದ್ರಶೇಖರ ಜಂಗಳಾರು ಬಿಡುವವೇಳಿಗೆ ನಾಲ್ಕು ಗಂಟೆಯಾಯಿತು. ಐದೂವರಿಗೆ ತುಮಕೂರು ಸೇರಿದ ಟ್ರಾಕ್ಸ್ ನೇರವಾಗಿ ಅದಿಶೇಷಯ್ಯನವರ ಮನೆ ಮುಂದೆ ನಿಂತಿತು.

ಕಳಾಹಿನವಾಗಿದ್ದ ಮನೆ ನೋಡಿ ಜಂದ್ರಶೇಖರನ ಎದೆ ಧಸಕ್ಕೆಂದಿತು. ಅಂಚುತ್ತೆ ಅಳುಕುತ್ತಲೇ ಅವನು ಮನೆ ಪ್ರವೇಶಿಸಿದ. ಜಂದ್ರಶೇಖರನನ್ನು ನೋಡಿದ ಕೂಡಲೇ ನಾಗಮ್ಯ ಹೊರಗೆದ್ದ ಬಂದು ಆವನ ಕುತ್ತಿಗೆಯಪ್ಪಿ ಕಂಬನಿಗರಿಯಲಾರಂಭಿಸಿದಳು.

“ನನ್ನ ಮಾಂಗಲ್ಯ ಉಳಿಸಿಕೊಡು ಜಂದೂರ್.”

“ಸವಾಧಾನ ತಂದುಕೊಳ್ಳಬ್ಯಾ. ಅಣ್ಣಿನಿಗೆ ಏನಾಯಿತು.”

“ಬಲಗಾಲು ಉದಿತ್ತು—ನೋವೆ ಬರುತ್ತಿತ್ತು. ಬೆಳಗೆ ಎಡ್ಡ ವರೇ ಇವತ್ತು ಏಕೋ ನಿಶ್ಚಯಿತ್ತಿ ಕಣೇ—ನೀನೇ ಸ್ವಾಸವಾಡಿಸು” ಎಂದರು. ಅವರನ್ನು ಬಚ್ಚಲಲ್ಲಿ ಕೊಡಿಸಿ ನೀರು ಹಾಕುತ್ತಿದ್ದೆ—ಇದ್ದಕ್ಕಿದ್ದಂತೆ ವಿಕಾರ ವಾಗಿ ಚೇರಿದರು—ಚೆಂಬು ಕೆಳಗಿಟ್ಟು ನಾನು ನೋಡುವಲ್ಲಿ ಅವರ ಬಲಭಾಗ ಸಂಪೂರ್ಣವಾಗಿ ಕುಸಿದು ಬಿಡ್ಡಿತ್ತು. ಆಕ್ಕಪಕ್ಕದವರನ್ನು ಬರವಾಡಿ, ಅವರನ್ನು ಹಾಸಿಗೆಯನೇಲೆ ತಂದು ಮುಲಗಿಸಿದೆ.”

“ದೇವರು ದೊಡ್ಡ ವನವು—ಬಲಗಡಿಗಾಗುವುದು ಎಡಗಡಿಗಾಗಿದ್ದರೇ...”

“ಈಗೇನು ಮಾಡೋಣಪ್ಪ.”

“ಟ್ಯಾಕ್ಸಿ ತಂದಿದ್ದೇನೆ. ಅಣ್ಣನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಆಸ್ತ್ರೆ ಸೇರಿಸೋಣ.”

ನಾಗಮೃತ್ಯುಕ್ಕಿಗೆ ಸಿಕ್ಕಿದ ನಾಲ್ಕುಬಟ್ಟಿಗಳನ್ನು ಗಂಟುಕಟ್ಟಿಕೊಂಡು ಹೊರಡಲು ಸಿದ್ಧ ವಾದಳು.

“ಮನೆ ಬಾಗಿಲು ಹಾಕಲ್ಲವೇನಮ್ಮು.”

“ಮನೆ ಯಾರಿಗೆ ಬೇಕಪ್ಪಾ.”

ಚಂದ್ರಶೇಖರ, ತ್ವರ್ಯಾವರ್ ಸಹಾಯ ತೆಗೆದುಕೊಂಡು ತಂದೆಯನ್ನು ಮೆಲ್ಲಿನೆ ಕರೆಮೊಯ್ದು ಕಾರಿನ ಹಿಂದಿನ ಸಿಟೆನಲ್ಲಿ ಮುಲಗಿಸಿದ. ನಾಗಮೃತ್ಯು ಗಂಡನ ವಾದದ ಒಳ ಕುಳಿತಳು.

ಟ್ಯಾಕ್ಸಿ ಬೆಂಗಳೂರು ತಲಪುವವೇಳಿಗೆ ಒಂಭತ್ತು ಗಂಟೆಯಾಗಿತ್ತು. ಸುಬ್ಬಾಶಾಸ್ತ್ರಿ, ನರಸಮೃತಜಬ್ಬರೂ ಹೊರಗೇ ಟ್ಯಾಕ್ಸಿಯ ದಾರಿ ಎದುರು ನೋಡುತ್ತ ನಿಂತಿದ್ದರು.

ನರಸಮೃತನನ್ನು ಕಂಡೊಡನೆಯೇ ನಾಗಮೃತ್ಯುಕ್ಕಿಬಿದ್ದು ಅಳಲುಪಕ್ಕ ಮಿಸಿದಳು. ನರಸಮೃತ ಅವಳನ್ನು ಸಮಾಧಾನಪಡಿಸುತ್ತಾ

“ಧ್ಯೇಯಕೆಡಬೇಡಿ—ದೇವರು ಎಲ್ಲಾ ಒಳ್ಳೆಯದನ್ನೇ ಮಾಡುತ್ತಾನೆ. ಪೂಜಾಜನ್ಮದಲ್ಲಿ ದೇವರನ್ನು ಒಳ್ಳೆಯ ಸಂಸಿಗೊವಿನಲ್ಲಿ ಪೂಜಿಸಿದ್ದೀರಿ. ಅವನು ನಿಮಗೆ ವಂಚನೆಮಾಡುವುದಿಲ್ಲ.

“ನಿಜವೇ ನರಸಮೃತನನ್ನು ಕುಂಕುಮಭಾಗ್ಯಕ್ಕೆ ಕುಂದಿಲ್ಲವೇ?”

ನಿರಾಶ್ರಿತ ಮನಸುವಿನಂತೆ ತನಗೆ ತೆಕ್ಕೆಬಿದ್ದ ನಾಗಮೃಷಣ್ಣ ನೋಡಿ ನರಸಮೃಷಣ ದುಃಖವುಕ್ಕಿಂತು.

“ನಿಮಗೆ ಆ ದೇವರು ಅನ್ಯಾಯಮಾಡಿದರೆ ಅವನ ಮುಖದರ್ಶನ ನಾನು ನಾಡಲ್ಲ ನಾಗಮೃಷಣ್ಣ” ಎಂದಳು.

ತಂದೆಯನ್ನು ಮನೆಯೊಳಗೆ ಕರೆದೊಯ್ದಬೇಕೆಂದು ಚಂದ್ರಶೇಖರ ಅಶಿಗಿದ. ಸುಭ್ರಾತಾಸ್ತಿ ಅಡ್ಡ ಬಂದು

“ಬೇಡಿ-ನನ್ನ ಮಾತು ಕೇಳಿ. ಇದು ಮನೆಯಲ್ಲಿ ನೋಡಿಕೊಳ್ಳುವ ಕೇಸಲ್ಲ. ಆಸ್ತ್ರತ್ವಿಗೆ ಹೋಗೋಣ ನಡೆಯಿರಿ.”

“ಈ ಹೊತ್ತಿನಲ್ಲಿ ಬಿಡ್ಡ (Bed) ಎಲ್ಲಿ ನಿಕ್ಕುತ್ತದೆ ಶಾಸ್ತ್ರಗಳೇ.”

“ನಾನು ಎಲ್ಲಾ ವ್ಯವಸ್ಥೆಯಾಡಿದ್ದೇನೇ ಸ್ವಾಮಿ. ಸ್ವೇಷಲ್ ವಾಡಿನಲ್ಲಿ ಒಂದು ಬಿಡ್ಡ ರಿಸರ್ವ್ ಮಾಡಿಗಿದ್ದೇನೇ.”

ನರಸಮೃಷಣ ಜತೆಯಲ್ಲಿ ನಾಗಮೃಷಣ್ಣ ಹೊರಟು ನಿಂತಳು.

ಸುಭ್ರಾತಾಸ್ತಿಯ ದ್ವಾತೆಯಿಂದ ಸ್ವೇಷಲ್ ವಾಡಿನಲ್ಲಿ ಬಿಡ್ಡ ರಿಸರ್ವ್ ಆಗಿತ್ತು. ಡೌಡೆ ಡಾಕ್ಟರ್ ಹೋಗಿಯನ್ನು ಪರೀಕ್ಷೆಸಿ ಒಂದು ಇಂಜಾನ್ ಚುಚ್ಚಿ

“ಚಿಳಿಗೆ ದೊಡ್ಡ ಡಾಕ್ಟರು ಪರೀಕ್ಷೆಯಾಡುತ್ತಾರೆ” ಎಂದರು

ಚಂದ್ರಶೇಖರ ಆರ್ಥನಾಗಿ

“ಪ್ರಾಣಭಯವಿಲ್ಲವಷ್ಟೇ?” ಎಂದ.

“ಪ್ರಾಣಭಯವಿಲ್ಲ-ಚಿಕಿತ್ಸೆ ಸ್ವಲ್ಪ ತಡೆವಾಗುತ್ತದೆ. ಹೋಗಿಗೆ ರೀಸಿಸ್ಟೆನ್ಸ್ (Resistance) ಸಾಲದು. ನಿವು ಚಿಂತೆಮಾಡಬೇಡಿ.”

ನಾಗಮೃಷಣ ಡಾಕ್ಟರ್ ಬಳಿಗೆ ಒಂದು

“ಹೋಗಾದರೂ ಮಾಡಿ ಅವರನ್ನು ಉಳಿಸಿಕೊಡಿಯಷ್ಟು” ಎಂದಳು.

“ಚಿಂತೆಮಾಡಬೇಡಿಮೃಷಣ್ಣ-ರೋ ಏ ಯ ಜನರಲ್ ಕಂಡಿಷನ್ (General-Condition) ಸುಧಾರಿಸಿದರೆ ಬೇಗ ಗುಣವಾಗುತ್ತದೆ. ಮೊದಲಿಗೂ ಈಗೂ ವೈದ್ಯಕೀಯ ವಿಜ್ಞಾನ ಬಹಳ ಬೆಳದಿದೆಯಾದ್ದು—ಇಂಥಕೇಸುಗಳನ್ನು ನಾವು ಸಾಮಾನ್ಯವೆಂದು ಪರಿಗಳಿಸುತ್ತೇನೆ. ನಿಮ್ಮ ಯಜಮಾನರಿಗೆ ಗುಣವಾಗುತ್ತದೆಂದು ನಾನು ಬರೆದುಕೊಡಲು ಸಿಧ್ಧಾನಾಗಿದ್ದೇನೇ.”

“ನಿಮ್ಮ ಹೊಟ್ಟಿ ತಣ್ಣಿಗರಲಿ ಮಾರಾಯರೇ—ನಿಮ್ಮ ಮನೆ ನಂದ ಗೋಕುಲದ ಹಾಗೆ ಬೆಳ್ಳಿಯಲಿ” ಎಂದು ನಾಗಮ್ಮ ಹರಸಿದಳು.

ರೋಗಿಯ ಬಳಿ ಯಾರೂ ಇರಬೇಕಾದುದಿಂಥಿವೆಂದು ಡಾಕ್ಟರು ಹೇಳಿದರೂ ನಾಗಮ್ಮ ಕೇಳಿಲ್ಲ.

“ಬೆಳಿಗ್ಗೆ ಉಟಪೂಡಿದಿರೋ ಇಲ್ಲವೋ—ಮನೆಗೆ ಬಂದು ಉಟಪೂಡಿಕೊಂಡು ಹೋಗಿ” ಎಂದು ನರಸಮ್ಮ ಉಪಚರಿಸಿದಳು.

“ಏನೂ ಬೇಡ ತಾಯಿ, ನೀವು ಬಂದು ಧೈರ್ಯದ ಮಾತು ಹೇಳಿ ನನಗೆ ಅವೃತ ಕುಡಿಸಿದಿರಿ. ಹೋಗಿ ಬನ್ನಿ—ನಾನು ಇಲ್ಲಿಯೇ ಇರುತ್ತೇನೆ.”

ನಾಗಮ್ಮನನ್ನು ಆಸ್ತ್ರತ್ವಯಲ್ಲಿ ಬಿಟ್ಟು ಉಳಿದವರು ಹಿಂತಿರುಗಿದರು. ಮನೆ ಸೇರಿದ ಕೂಡಲೇ ನರಸಮ್ಮ ಅಳಿಯನಿಗೆ

“ಬೆಳಿಗ್ಗೆ ಆಷ್ಟು ಹೊತ್ತಿಗೇ ಹೋಗಿ ನಿಮ್ಮ ತಾಯಿಯವರನ್ನು ಕರೆದು ಕೊಂಡು ಬನ್ನಿ. ಸಾಂತ್ವನೆಯಾಡಿ, ಸ್ವಲ್ಪ ಏನಾದರೂ ಹೊಟ್ಟಿಗೆ ಹಾಕಿಕೊಂಡು ಅವರು ಆಸ್ತ್ರತ್ವಗೆ ಹೋಗಲಿ” ಎಂದಳು.

ಚಂದ್ರಶೇಖರ ಸುಭಾಶಾಸ್ತ್ರಯ ಕೈಹಿಡಿದು ಅಂತೆಕರಣಪೂರ್ವಕವಾಗಿ

“ಶಾಸ್ತ್ರಗಳೇ, ನೀವು ಮಾಡಿರುವ ಉಪಕಾರ ನಾನು ಎಂದೆಂದಿಗೂ ಮರೆಯಲಾರೆ” ಎಂದ.

“ನನ್ನ ಉಪಕಾರ ಹಾಗಿರಲಿ—ಸದ್ಯ ಯಜಮಾನರಿಗೆ ಗುಣವಾದರೆ ಸಾಕು ಸಾತ್ವವಿ. ಅವಾತ್ಮವರ ದುಃಖ ಯಾರು ನೋಡಿ ಹೊಟ್ಟಿ ಹಿಡಿದು ಕೊಳ್ಳಬೇಕು.”

ಬೆಳಿಗ್ಗೆ ಆರುಗಂಟಿಗೇ ಎದ್ದುಹೋಗಿ ಚಂದ್ರಶೇಖರ ತಾಯಿಯನ್ನು ಕರೆದುಕೊಂಡು ಬಂದ. ನರಸಮ್ಮ

“ರಾತ್ರಿ ಯಜಮಾನರು ನಿದ್ದೆ ಮಾಡಿದರೇ?” ಎಂದು ಕೇಳಿದಳು.

“ನಿದ್ದೆಯೆಲ್ಲಿ ಬಂತಮ್ಮ—ಏನೋ ಮಂಪರು” ಎಂದು ಹೇಳಿ

“ರಾತ್ರಿ ನಾನು ಪಾತೂನ, ಮಕ್ಕಳನ್ನ ಮಾತಾಡಿಸಲೇ ಇಲ್ಲ. ನನ್ನ ಬುದ್ಧಿಗೆ ಏನೋ ಮಂಕು ಕವಿದಿದೆ ಕಣ್ಣೇ?”

ಎಂದು ಪಾರ್ವತಿಯ ಕೋಣಿಗೆ ಹೋಗಿ ಅವಳ ಯೋಗಕ್ಕೇಮು ವಿಚಾರಿಸಿ ಗೌರಿಯ ಗಲ್ಲ ಹಿಡಿದು ಮುದ್ದಿಸಿ

“ನಿನ್ನ ತಾತನ್ನ ಉಳಿಸಿಕೊ ನನ್ನ ಕಂದ” ಎಂದಳು. ನಾಗಮೃಷ್ಯ ಎಷ್ಟು ಒಲ್ಲೆನೀಂದರೂ ಬಿಡದೆ ನರಸಮೃ ಅವಳಿಗೆ ಸ್ವಾನ ಮಾಡಿಸಿ ಅವಳ ಕೈಯಲ್ಲಿ ಪೂಜೆಮಾಡಿಸಿ, ಅಲ್ಲೋವಹಾರ ನೀಡಿದಳು.

ತಾಯಿ ಹೊರಡಲನುವಾಗಲು ಚಂದ್ರಶೇಖರ ಆಕೆಯನ್ನ ಕರೆ ದೊಯ್ದು ಆಸ್ತ್ರತ್ರೆಯಲ್ಲಿ ಬಿಟ್ಟು ತಾನೂ ಅಲ್ಲಿಯೇ ನಿಂತ. ದೊಡ್ಡ ಡಾಕ್ಟರು ಬಂದು ಪರೀಕ್ಷೆ ನಡೆಸಿ, ದ್ಯುಪಿ ಡಾಕ್ಟರ ಅಭಿಪ್ರಾಯವನ್ನೇ ಸಮರ್ಥಿಸಿದರು.

ಚಂದ್ರಶೇಖರನ ಮನಸ್ಸು ಸ್ಪೃಹ ಹಗುರವಾಯಿತು. ಕಳ್ಳೇರಿಯ ಮುಖ ಕಂಡು ಬರಲು ಅವನು ಹೋದ.

ಹನ್ನೆರಡು ಗಂಟೆಗೆ ಸರಿಯಾಗಿ ಉರಿಯುವ ಬಿಸುಲಿನಲ್ಲಿ ನರಸಮೃ ಆಸ್ತ್ರತ್ರೆಗೆ ಉಟ ಹೊತ್ತುಕೊಂಡು ಬಂದಳು. ನರಸಮೃನನ್ನೂ ನೋಡಿ ನಾಗಮೃನ ಕರುಳೇ ಕಿತ್ತು ಬಂತು.

“ನಿಮಗಿದು ಯಾವ ಕರ್ಮ ಗಂಟುಬಿದ್ದಿ ತಮ್ಮ” ಎಂದಳು.

“ಕರ್ಮ ಅನ್ನ ಬೇಡಿ ನಾಗಮೃ-ಹೀಗಾದರೂ ನನ್ನ ಕರ್ಮ ಸೇವೆಯಲಿ. ಮುಪ್ಪಿನ ಮುತ್ತೆದೆ ನಿಮ್ಮ ಸೇವೆಮಾಡಿದರೆ ಪುಣ್ಯದಿಂದಲಾದರೂ ನನ್ನ ಮಾಂಗಲ್ಯ ಮುಂದಿನ ಜನ್ಮದಲ್ಲಿ ಗಟ್ಟಿಯಾಗಲಿ” ಎಂದಳು.

ಬಂದು ದಿನವೂ ಬೇಸರವಟ್ಟಿಕೊಳ್ಳದೆ, ಮನಿಕೆಲಸ ಮುಗಿಸಿಕೊಂಡು, ಬಾಣಂತಿ ಮಗುವಿಗೆ ಉಟಕ್ಕಿಟ್ಟು, ಅಳಿಯನಿಗೆ ಅನ್ನ ಮುಚ್ಚಿಟ್ಟು ನಾಗಮೃ ಆಸ್ತ್ರತ್ರೆಗೆ ಅನ್ನ ಹೊತ್ತುಕೊಂಡು ಹೋಗುತ್ತಿದ್ದಳು.

ನಾಲ್ಕು ತಿಂಗಳು ಕಳೆಯುವಲ್ಲಿ ವಾವತಿ ಬಾಣಂತನ ಮುಗಿಸಿ ಕೊಂಡು ಹೊರಬಂದಳು.

ಅದಿಶೇಷಯ್ಯನವರು ಒಂದೊಂದು ಮಾತು ಕಷ್ಟದಿಂದ ಆಡಲಾರಂಭಿಸಿದರು. ಅವರ ಮೃತ ಕೈಕಾಲುಗಳಿಗೆ ಅಲ್ಪಸ್ಪೃಹ ಜೀವ ಬಂದಿತ್ತು.

ಚಂದ್ರಶೇಖರ ನಿರಾತಂಕನಾಗಿ ತನ್ನ ಕಳ್ಳೇರಿ, ಕೊಟ್ಟನ ಕೆಲಸ ನೋಡಿಕೊಳ್ಳುತ್ತಿದ್ದ.

ಪ್ರಭಾಕರ ಮಾತ್ರ ಸೆರಿಮನೆಯಲ್ಲಿ ಕೊಳೆಯುತ್ತಲೇ ಇಡ್ಡ.

ಇಲ್

ಅದಿಶೇಷಯ್ಯನವರಿಗೆ ಅಪ್ಪತ್ತೀಯಾಲ್ಲಿ ಆಗಬಂಡುದಾದ ಚಿಕಿತ್ಸೆ ಆರು ತಿಂಗಳಿಗೆ ಮುಗಿಯಿತು. ‘ವಿಶ್ವಾರ್ಥ-ಪ್ರಸ್ತಿಕರವಾದ ಆರಾರ-ಟಾನಿಕ್‌ಗಳು ಕೊಡಿ’ ಎಂದು ಡಾಕ್ಟರು ವಿಧಿಸಿದ್ದರು.

ಚಂದ್ರಶೇಖರ ತಂದೆಯನ್ನು ಮನೆಗೆ ಕರೆದುಕೊಂಡು ಬಂದ. ಅದಿಶೇಷಯ್ಯ ಕಾಲೆಳಿದುಕೊಂಡು ಮನೆಯಾಲ್ಲಿಯೇ ಓಡಿಯಾಡುತ್ತಿದ್ದರು; ಕಷ್ಟಪಟ್ಟಿಕೊಂಡು ಅಪ್ಪಷ್ಟವಾಗಿ ಮಾತನಾಡುತ್ತಿದ್ದರು. ನಾರಾಯಣ ಅವರ ಪರಮ ಗಳಿಯನಾದ. ಉದುರುತ್ತಿದ್ದ ಜಣ್ಣಿಲೆಗೆ ಚಿಗುರುತ್ತಿದ್ದ ಮೊಗ್ಗ ಹೊಸ ಜೀವನವನ್ನಿತ್ತಿತು.

ನಾಗಮ್ಮೆನಿಗೆ ಹೋದ ಜೀವ ಬಂದಂತಾಗಿತ್ತು. ಪ್ರಭಾಕರನನ್ನು ಸ್ತುರಿಸಿಕೊಂಡು ಕಣ್ಣೀರಿಡುತ್ತಿದ್ದ ತಾಯಿಯನ್ನು ನರಸಮ್ಮನೇ ಸಂತ್ಯೇಸುತ್ತಿದ್ದಳು.

ಶಿವಮೊಗ್ಗೆಯಿಂದ ಯಶೋಧಾ, ಸೆಂಕಟರಾಮಯ್ಯ ಎರಡು ಮೂರು ಬಾರಿ ಬಂದು ಅದಿಶೇಷಯ್ಯನವರನ್ನು ಸೋಡಿಕೊಂಡು ಹೋಗಿದ್ದರು.

ಅದಿಶೇಷಯ್ಯನವರಿಗೆ ಕೈಕಾಲು ಸ್ವಾಧಿನೆಕ್ಕೆ ಬಂದ ಹೀಲೆ ಅವರು ಶಿವಮೊಗ್ಗೆಗೆ ಬಾಧು ವಿಶ್ವಾರ್ಥ ವಚಿಯಬೇಕೆಂದು ಸೆಂಕಟರಾಮಯ್ಯ ಅತ್ಯೇಗೆ ಸೂಚಿಸಿದ. ಅಳಿಯನ ಸೌಜನ್ಯ ಕಂಡು ಸಂತೋಷಗೊಂಡ ನಾಗಮ್ಮೆ ‘ಆಗಲಿ’ ಎಂದು ಲೋಕಾಭಿರಾಮವಾಗಿ ಹೇಳಿದ್ದರು.

ಚಂದ್ರಶೇಖರ ಶಂಕರ ಪುರದಲ್ಲಿ ಮನೆ ಕೊಂಡು ವಾಸಕ್ಕೆ ಬಂದ ಹೀಲೆ ಕುವುದಮ್ಮನ ಕಾಟ ಪಾವತಿಗೆ ಸ್ಪರ್ಶ ಕಡಿಮೆಯಾಯಿತು. ಗಂಟೆಗೆ ಹತ್ತುನೆಲ ಪಾವತಿ ಮನೆಗೆ ತುಕ್ಕನ್ನದು ಕಡಿಮೆಯಾಗಿದ್ದ ರೂ

ಅವಳ ಪ್ರಭಾವಕ್ಕೆ ಏನೂ ಕುಂಡು ಬರಲಿಲ್ಲ. ಅವಳು ಒಂದು ಒಂದು ದಿನ ಆಡಿ ಹೋಗುತ್ತಿದ್ದ ಮಾತುಗಳು ಪಾರ್ವತಿಗೆ ಒಂದು ವಾರದ ಗ್ರಾಸವಾಗುತ್ತಿತ್ತು.

ಆದಿಶೇಷಯ್ಯ, ಸಾಗಮ್ಮ ಪಾರ್ವತಿಯ ಮನಿಗೆ ಒಂದೆ ವಾರನೇಯ ದಿನವೇ ಕುಮುದವ್ಯಾ ಅವಶರಿಸಿದಜ್ಞ. ಪಾರ್ವತಿಯ ರೂಪಿಗೆ ಅವಳನ್ನು ಕರೆದುಕೊಂಡು ಹೋಗಿ ಕೂಡಿಸಿಕೊಂಡು

“ನಿಮ್ಮ ಅತ್ಯ ಮಾವ ಆಸ್ಪತ್ರೀಯಿಂದ ನೇರವಾಗಿ ತುನುಕೂರಿಗೆ ಹೋಗುತ್ತಾರೆಂದು ಹೇಳಿದಿರಿ.”

“ಹೌದು—ನಾನೂ ಹಾಗೆಯೇ ತಿಳಿದಿದ್ದೆ. ಇವರು ಇಲ್ಲಿಯೇ ಒಕ್ಕರಿಸಿ ನನ್ನ ಗಂಟಲಿಗೆ ಗಾಣವಾಗುತ್ತಾರೆಂದು ನಾನು ನಂಬಿರಲಿಲ್ಲ.”

“ನಿಮ್ಮ ಯಜಮಾನರಿಗೆ ಸ್ವಲ್ಪವೂ ವಿವೇಕವಿಲ್ಲೇ. ‘ಅಜ್ಞ ಮೂತಿದ್ದ ಮೊಮ್ಮೆಗನ ಉಡಿದಾರಕ್ಕೆ’ ಎಂದು ಗಾದೆಯಿರುವಂತೆ ಆಗಿದೆ. ಕೈನಡಿಯುವ ಕಾಲದಲ್ಲಿ ನಾಲ್ಕು ಕಾಸು ಕೂಡಿಟ್ಟುಕೊಳ್ಳಬೇಕಿಗೆ ಉಥಾಯಿಸುತ್ತೆ ಬಂದರೆ ನಾಳೆ ನಿಮ್ಮ ಮಕ್ಕಳು ಮರಿಗೆ ಆಗುವವರು ಯಾರು?”

“ನನ್ನ ಮಾತು ಯಾರು ಕೇಳಿತ್ತಾರೆಂದು—ನನ್ನಮ್ಮನೂ ಅವರ ಕಡೆ ಸೇರಿಕೊಂಡು ಬಿಟ್ಟುದ್ದಾಳೆ. ಧರ್ಮವಂತೆ—ಕರ್ಮವಂತೆ! ಕಂಡವರ ತೊಳ್ಳಿಗೆ ಸುರಿಯುವುದೇ ನಮ್ಮ ಯಜಮಾನರ ಜಾಯಮಾನವಾಯಿತು. ಮಾತಾ ಡಿ ದ ರೆ ನಾನು ಕೆಟ್ಟವಳಾಗುತ್ತೇನೇ-ಉಳಿದವರು ಒಳ್ಳೆಯವರಾಗುತ್ತಾರೆ.”

“ಈಗ ನಿಮ್ಮ ಮಾವನವರಿಗೆ ಹೇಗಿದೆ ?”

“ಅವರಿಗೇನಾಗಿದೆ ಧಾಡಿ—ಕಲ್ಲಿಗುಂಡು ಇದ್ದ ಹಾಗಿದ್ದಾರೆ. ಹೊತ್ತಿಗೆ ಅಚ್ಚೆರು ಆಕ್ಷೆ ಅನ್ನ ಸಲೀಸಾಗಿ ಗಿಟ್ಟಿಸುತ್ತಾರೆ. ನಮ್ಮ ಅತ್ಯೇಗೆ ದುಃಖ—ಗಂಡ ಕಾಹಿಲೆ ಬಿದ್ದಿದ್ದಾರೆ. ವಂಗ ಜೈಲಿನಲ್ಲಿದ್ದಾನೆ—ಪಾಪ; ಅವರು ಒಂದೂ ನರಿ ಪಾವಕ್ಕೆ ಅನ್ನವಷ್ಟೇ ಉಣ್ಣುವುದು.”

“ನಿವೈ ಹೀಗೆ ಕುಳಿತ್ತಿದ್ದರೆ ಇವರು ನಿಮ್ಮನೇ ತೊಳೆದು, ನಿಮ್ಮ ಕೈಗೆ, ನಿಮ್ಮ ಮಕ್ಕಳ ಕೈಗೆ ಚಿಕ್ಕನಾಯಕನಹಳ್ಳಿ ಬೆಳ್ಳಿಯ ಬಟ್ಟಲನ್ನು ಕೊಡುತ್ತಾರೆ.”

“ನನ್ನ ಏನು ಮಾಡೂಂತೀರಿ ಕುಮುದಮ್ಮೆ?”

“ಈ ಮನೆಗೆ ಯಾರ್ಥ ಯಜಮಾನತಿ—ನೀನ್ಹೋ ನಿಮ್ಮತ್ತೇಯೋ?”

“ಹೆಸರಿಗೆ ನಾನೇ—ಮನೆಯೂ ನನ್ನ ಹೆಸರಿನಲ್ಲೇ ಇದೆ.”

“ತುಮಕೂರಿಗೆ ಹೋಗಿ ಉಪಚಾರ ಮಾಡಿಸಿಕೊಳ್ಳಿ ಎಂದು ನಿದಾನ ಪ್ರೀಣಿವಾಗಿ ನಿಮ್ಮ ಅತ್ಯೇ ಮಾವನಿಗೆ ನಿವೃತ್ತಿ ಹೇಳಲೇ ಬೇಕು.”

“ಎವೈ ರೀತಿಯಲ್ಲಿ ಹೇಳಬಹುದೋ ನಾನು ಹೇಳಿದೆ ಕಣ್ಣೀ—ಆವರು ಶುದ್ಧ ಭಂಡರು. ಜಪ್ಯಯಾಂದೂ ನಮ್ಮನೆ ಬಿಟ್ಟು ಹೋಗುವ ಹಾಗಿಲ್ಲ.”

“ಏಕೆ ಹೋಗುತ್ತಾರೆ ಹೇಳಿ. ಇವೈ ತಂಪಾದ ಸ್ಥಳ ಅವರಿಗೆ ಇನ್ನೆಲ್ಲಿ ಸಿಕ್ಕಬೇಕು.”

ಪಾರ್ವತಿ ಅಂದೇ ತಾಯಿಯೊಡನೆ ಪ್ರಸ್ತಾಪಿಸಿ ಅತ್ಯೇ ಮಾವನನ್ನು ತುಮಕೂರಿಗೆ ಕಳಿಸುವ ಏಪಾರಿಟ್ಯಾ ವಾಡಬೇಕೆಂದೆಂಬು. ಮಂಗಳ ಕಳ್ಳಾ ಮನಸ್ಸು ಕಂಡು ನರಸಮ್ಮನೆ ಚಿತ್ತಶಾಂತಿ ನಿಪಾತಗೊಂಡಿತು.

“ನಿನಗೆ ಬುದ್ಧಿ ಬರುವುದೂ ನನಗೆ ಪ್ರಾಯ ಬರುವುದೂ ಎರಡೂ ಒಂದೇ ಕಾಲಕ್ಕೆ ಕಣ್ಣೀ ಪಾರ್ವತಿ. ಆ ಕೆಟ್ಟ ಮುಖದ ಕುಮುದಮ್ಮೆ ಬಂದು ಹೋದ ದಿನದಿಂದ ನಿನ್ನ ಪಿತ್ತ ಕೆರಳುತ್ತಿದೆ—ಇನ್ನು ಮೇಲೆ ಇವಕ್ಕು ಈ ಮನೆಗೆ ಕಾಲಿಡಲಿ ಮಾಡುತ್ತೇನೆ. ನಮ್ಮ ಸಂಸಾರದ ಕಷ್ಟಸುಖ ಕಟ್ಟಿಕೊಂಡು ಅವಳಿಗಾಗಬೇಕಾದುದೇನು? ಅವಳ ಮಾತು ಕೇಳಿಕೊಂಡು ನೀನು ದುಷ್ಪಿ ಹುಳ್ಳಿಗಿ ಆಡುವುದು ಸ್ವಲ್ಪನ್ನಾ ಜೀನ್ನಿಲ್ಲ.”

“ನೀನು ಕುಮುದಕ್ಕೆನ ತಂಟಿಗೆ ಹೋಗುಕೂಡದಮ್ಮೆ.”

“ಏಕೆ? ಕಂಡವರ ಸಂಸಾರ ಹಾಳುಮಾಡುವ ಈ ಹೀನ ಮುಂಡೇ ದಕ್ಕೆ ಯಾರಾದರೂ ಬುದ್ಧಿ ಕಲಿಸಲೇ ಬೇಕು.”

“ಅವರು ಹೇಳುವುದರಲ್ಲಿ ತಪ್ಪೇನಿದೆಯಮ್ಮೆ; ಹಿಗೆ ಇವರು ತಿಂಗಳು ಗಟ್ಟಲಿ ಕುಳಿತುಕೊಂಡರೆ ನಮ್ಮ ಗತಿ ಏನು?”

“ನಿನಗೇನು ಕಷ್ಟವಾಗಿರುವುದು! ಅಳಿಮಂಯ್ಯ ಸಂಪಾದಿಸಿ ತಂದು ಹಾಕುತ್ತಾರೆ. ಸಾನು ಮಾಡಿ ಘಾಕುತ್ತೇನೆ—ನೋಡಿ ಸಂತೋಷಪಡುವ ದಕ್ಕು ನಿನಗೆ ಲಭ್ಯವಿಲ್ಲ.”

ಕುಮಾರವು ನಿಗಲ್ಲಿ ಭೀಮಾರಿಯಾಗುವುದೋ ಎಂದು ಹೆಡರಿ ಪಾರ್ವತಿ ಬಾಯಿ ಬಿಗಿ ಹಿಡಿಯಬೇಕಾಯಿತು. ಅತ್ಯೈಯ ಜತೆ ಮಾತು ಕತೆಯಾಡುವುದನ್ನು ನಿಲ್ಲಿಸಿ ಪಾರ್ವತಿ ತನ್ನ ಸೇದನ್ನು ತೀರಿಸಿಕೊಂಡಳು.

ತಾವು ಬೆಂಗಳೂರಿನಲ್ಲಿರುವುದು ಪಾರ್ವತಿಗೆ ಸ್ಪೃಹು ಇಷ್ಟವಿಲ್ಲವೆನ್ನು ಪುದು ನಾಗಮೃನಿಗೆ ಚೆನ್ನಾಗಿ ಗೊತ್ತಿತ್ತು. ಗಂಡನ ಅಸಹಾಯ ಸ್ಥಿತಿ—ಮಗನ ಧಾವಂತ—ಬೀಗಿತ್ತಿ ನರಸಮೃನ ನಿಷ್ಕಾಲ್ಯಷ ಪ್ರೇಮ ಅವಳನ್ನು ಬೆಂಗಳೂರಿಗೆ ಬಿಗಿದಿತ್ತು.

ಮಾರು ತಿಂಗಳು ಕಕ್ಷೀಯುವಲ್ಲಿ ಆದಿಶೇಷಯ್ಯನವರ ಸ್ಥಿತಿ ಮತ್ತು ನಿಷ್ಕಾರಿಸಿತು. ಕೈಕಾಲುಗಳಿಗೆ ಪೂರ್ವಸ್ಥಿತಿ ಬರದಿದ್ದರೂ, ಹೆಚ್ಚಿನ ಶಕ್ತಿ ಕೂಡಿಬಂತು. ಅನುಷ್ಟುವಾಗಿದ್ದ ಮಾತು ಸ್ಪೃಹವಾಗುತ್ತೇ ಬಂದಿತು.

ಚಾದ್ರಶೇಖರ ಮನಿಗೆ ಬರುವುದನ್ನೇ ಕಾಯುತ್ತಿದ್ದ ನಾಗಮೃನಗನನ್ನು ಕಾಂಪೊಂಡಿನಲ್ಲೇ ನಿಲ್ಲಿಸಿಕೊಂಡು

“ನಾವು ನಾಳಿಯೋ ನಾಡಿದ್ದೋ ಉರಿಗೆ ಪ್ರಯಾಣಮಾಡುತ್ತೇ ವೆಚಂದೂ.”

“ಏಕಮೃಜಿಷ್ಟ ಅವಸರ.”

“ಅವಸರವೇನು ಬಂತಪ್ಪಾ—ನಾವು ಬಂದು ಎಂಟು ತಿಂಗಳಾಗುತ್ತೇ ಬಂದಿತು. ಮನೆ ಪಾಡು ಏನಾಯಿತೋ ನೋಡಬೇಡವೇ?”

“ನಿನ್ನ ಬೀಗಿತ್ತಿಗೆ ಈ ಮಾತು ಹೇಳಿದೆಯಾ?”

“ಇನ್ನು ಹೇಳಿಲ್ಲ.”

“ಅಣ್ಣ ಪೂರ್ಣಗುಣ ಮಾಡಿಕೊಂಡು ಹೋಗುವುದು ಒಳ್ಳೆಯದು.”

“ಡೀವರು ಇಷ್ಟ ಅನುಕೂಲ ಮಾಡಿಕೊಟ್ಟಿನಲ್ಲ—ಸಾಕು.”

“ಅಮೃ...”

“ಎನಪ್ಪಾ?”

“ಪಾರ್ವತಿ ಏನಾದರೂ ಅಂದಳೇ?”

“ಭಿ! ಪಾವ!! ಇನ್ನೂ ನಾಲ್ಕು ದಿನವಿದ್ದು ಹೋಗಬೇಕೆಂದು ಅವಳೇ ಉಪಚಾರ ಹೇಳಿದರು.”

ಮನೆಯಲ್ಲಿ ದೊಡ್ಡ ಜಿಟ್ಟಾ ಸೇ ಆರಂಭವಾಯಿತು. ನರಸಮೃತ ಅಳಿಯನ ಅಭಿಪ್ರಾಯವನ್ನೇ ಸಮರ್ಥಸುತ್ತಾ

“ಯಜಮಾನರಿಗೆ ಸಂಪೂರ್ಣವಾಗಿ ಗುಣವಾಗುವವರಿಗೆ ನೀವು ಹೋಗಲೇಕೂಡು” ಎಂದು ಹತ ಹಿಡಿದಳು.

ಬೀಗಿತ್ತಿಯರಲ್ಲಿ ವಾದ, ವಿವಾದ ನಡೆಯುತ್ತಿದ್ದಂತೆ ಪಾರ್ವತಿ ಬಂದು “ಉರಿಗೆ ದೊರಟಿರುವವರನ್ನು ನೀನೇಕವೃತ್ತದೆಯುತ್ತೀ—ಮನೆ ಮರ ಬಿಟ್ಟು ಅವರು ಎಷ್ಟು ದಿವಸ ಇಲ್ಲಿ ಕೂಡುವುದಕ್ಕಾಗುತ್ತದೆ” ಎಂದು ಘಟಿಕ್ಕುನೆ ನುಡಿದೇಬಿಟ್ಟಳು.

ಮಾರನೆಯ ದಿನವೇ ಚಂದ್ರಶೇಖರ, ತಂಡ ತಾಯಿಯನ್ನು ಕರೆ ದೊಯ್ದು ತುನುಕೂರಲ್ಲಿ ಬಿಟ್ಟು ಬಂದ.

ಇ೯

ಪಶ್ಮಿನಾಭಿನುಖವಾಗಿ ಬೀಸುತ್ತಿದ್ದ ದೇಶದ ರಾಜಕೀಯ ಗಳಿಗೆ ಪೂರ್ವಾಭಿನುಖವಾಯಿತು. ಭಾರತದ ಸಮಸ್ತ ಪ್ರಜಾಸ್ತೋಮು ಏಕ ಮನಸ್ಸಿನಿಂದ ಸ್ವಾತಂತ್ರ್ಯಸಾಧನೆಗೆ ಹೊರಟಿತ್ತು. ಭಾರತದ ಅಜೇಯ್ಯ ಆತ್ಮಕ್ರಿಯೆಂದಿಗೆ ಸೆಣಸುವುದು ನಿರ್ಧರಿಸಿದೆ ಭಾವನೆ ಬ್ರಿಟಿಷ್ ಆಳರಸರ ಮನಸ್ಸಿನಲ್ಲಿ ಹೊಳೆಯಿತು. ಭಾರತವನ್ನೀಗೆ ಭಾರತೀಯರಿಗೆ ಒಷ್ಟಿಸಿದರೆ ಬ್ರಿಟನ್—ಭಾರತದ ಮೈತ್ರಿ ಶಾಶ್ವತವಾಗಿ ನಿರ್ಬಿಂಬಿಸಿದೆ ಉಳಿಯುತ್ತದೆಂಬು ದನ್ನ ಉದಾರವನುತ್ತಿಗಳಾದ ಕ್ಲೆಮೆಂಟ್ ಅಟ್ಲೆ ಪಾಲ್‌ಮೆಂಟ್‌ಗೆ ಮನವರಿಕೆ ಮಾಡಿಕೊಟ್ಟಿರು.

ಅರವಿಂದರು, ತಿಲಕರು, ಬಾಪ್ರಾ ಹೊದಲಾದವರ ಅವಶ್ಯಾಂತ ತಪಸ್ಸು ಅಸಂಖ್ಯಾತ ಭಾರತೀಯ ಹುತಾತ್ಮರ ಬಲಿದಾನ, ಸಂಭಾವ್ಯಾಚಂದ್ರಜೀವೀಸರ ಐ. ಎನ್. ಎ. ದಳಿದ ಶಾಯ್ಯ ಪ್ರತಾಪಗಳೆಲ್ಲದರ ಫಲವಾಗಿ ಭಾರತ ಆಗನ್ನು ಗಂಜ-ರ್ಹಾಳೆ ರಂದು ಸ್ವತಂತ್ರವಾಯಿತು.

ಇನ್ನೂರು ವರ್ಷಗಳ ಬ್ರಿಟಿಷ್ ದಾಸ್ಯದಿಂದ ಮುಕ್ತಿಗೊಂಡು ಭಾರತ ಕೇಸರಿ ಮೈಕ್ರೋಡಿವಿ ನಿಂತಿತು.

ಅದೇರಾತ್ರಿ ಹನ್ನೆರಡು ಗಂಟೆಗೆ ಪಂಡಿತ ಜವಹರಲಾಲ್ ನೆಹ್ರೂ, ಅವರು ಡಿಲ್ಲಿಯಿಂದ ಸ್ವತಂತ್ರ್ಯಘೋಷಿಸಿದ್ದಾರುತ್ತಾರು.

“ವಿಶ್ವವೇ ಮಲಗಿ ನಿದ್ರಿಸುತ್ತಿರುವಾಗ ಭಾರತ ಎಚ್ಚುತ್ತಿದೆ” ಎಂದು ಸಾರಿದರು.

ಹಂಡೂ ಮುಸಲ್ಕಾನ್ನರು, ಬ್ರಾಹ್ಮಣ—ಬ್ರಾಹ್ಮಣೀತರರು, ಕವಿ—

ವಿಮರ್ಶಕರು ಜೈತ್ರೀಯ, ದಾಸ್ತಿಣತ್ಯರು ತಮ್ಮ ಬಹುದಿನದ ಕಲಹ, ಸೈಮನ್ಸ್‌ಮರಿತು ಅಣ್ಣ ತಮ್ಮಂದಿರಂತಿರಲು ಶಪಥಮಾಡಿದರು.

ಭಾರತದಲ್ಲಿ ಸ್ವಾತಂತ್ರ್ಯ ಸೂರ್ಯೋದಯವಾದಂದೇ ವಿಶ್ವದಲ್ಲಿ ಶಾಂತಿ ಸೂರ್ಯೋದಯವೂ ಆಯಿತೆಂದು ಜಗತ್ತಿನ ಮಹಾನಾಯಕರು ದೃಢವಾಗಿ ನಂಬಿದರು.

ಇಡಿಯ ರಾಷ್ಟ್ರವೇ ಆನಂದ ಸಾಗರದಲ್ಲಿ ಓಲಾಡಿತು.

ಎಲ್ಲಿ ಸೋಡಿದರೂ ಉತ್ತಾಹ—ಉತ್ತವ !

ಈ ದೇಶ ಕೈಬಿಟ್ಟುಹೊಡುದನ್ನು ಕಂಡಿದ್ದ ಹಿರಿಯರು ಕೆಲವರು ಜೀವನ್ತವಾಗಿದ್ದರು; ಜಲಿಯನ್ನಾವಾಲಾಬಾಗ್ ಹತ್ಯಕಾಂಡದಲ್ಲಿ ಸೋಂದಿದ್ದವರು ಹಲವರು ಬದುಕಿದ್ದರು. ನಮ್ಮ ಜೀವಮಾನಕಾಲದಲ್ಲಿ ಭಾರತ ಸ್ವತಂತ್ರವಾಯಿತನ್ನುವುದು ಅವರು ನಂಬಲಾಗದ ಮಹಾಪವಾಡವಾಗಿತ್ತು.

ಚೆಂಗಳಾರು ಸಂಟ್ರಲ್ ಜೈಲಿನಮುಂದೆ ಪ್ರಚಂಡ ಜನಸೈತ್ರೋಮು ನೆರಿದಿತ್ತು. ವ್ಯಾನು, ಕಾರು, ಬಂಡಿಗಳಲ್ಲಿ ಜನ ಬಂದು ಕೂಡುತ್ತಿದ್ದರು. ಸೆರಿಮನೆಯಿಂದ ಹೊರಬರುವ ದೇಶಭಕ್ತರನ್ನು ಸ್ವಾಗತಿಸಲು ಬ್ಯಾಂಡು, ನಾಗಸ್ವರ, ಸೂರಾರು ಹಾರಗಳು ಸಿದ್ಧವಾಗಿದ್ದವು.

ದೇಶಭಕ್ತರು, ಒಚ್ಚೊಬ್ಬಾಗಿ ಹೊರಬಿದ್ದರು. ಜನಸೈತ್ರೋಮು ಗಗನ ಭೇದಿಸುವಂತೆ ಜಯಪ್ರೋವಮಾಡಿತು.

‘ಇನ್ ಕೆಲಾಬ್—ಚೆಂಡಾಬಾದ್’

‘ಜೈ—ಹಿಂದ್’

‘ವಂದೇ—ಮಾತರಂ’

‘ಮಹಾತ್ಮಾಗಾಂಧಿಂತಿ....ಜೈ’

‘ಜವಾಹೆಲಾಲ್ ಸೆಹೂರೆ—ಜೈ’

ಹೊಮಾಲೆಗಳ ಹೊರಹೊತ್ತು ನಾಯಕರು ಬಾಜಾಬಜಂತ್ರಯೋಡನೆ ನಗರದ ಪ್ರಮುಖಬಿಂದಿಗಳಲ್ಲಿ ಮೆರವಣಿಗೆ ಹೊರಟಿರು.

ಜನಸೈತ್ರೋಮುವೂ ಜೈಲಿನ ಆವರಣದಿಂದ ಕಡಲಿದ ಮೇಲೆ ನರಸಿಂಹ

ನಾಯಕ, ಪ್ರಭಾಕರ, ಗಣೇಶ ಮುಂದಡಿಯಿಟ್ಟಿರು. ಗಣೇಶ ತನ್ನ ಗೆಳೆಯರ ಕಡೆ ತಿರುಗಿ

“ನಿಮ್ಮನ್ನು ಸ್ವಾಗತಿಸಲು ಯಾರೂ ಬರಲಿಲ್ಲವೇ?” ಎಂದು ಕೇಳಿದ.

“ನಾವು ನಾಯಕರಲ್ಲ—ಕೇವಲ ರಾಜುಂಕ್ ಅಂಡ್ ಫೈಲ್ (Rank aod file)” ಎಂದು ನಾಯಕ ಉತ್ತರಿಸಿದ.

“ನೀನು ಈಗಲೇ ಉರಿಗೆ ಹೊರಡುವೆಯಾ ನಾಯಕ” ಎಂದು ಪ್ರಭಾಕರ ಕೇಳಲು ನಾಯಕ “ಹೋಗಲೇಬೇಕಪ್ಪಾ” ಎಂದು ಹೇಳಿದ.

ಪ್ರಭಾಕರನ ಕಣ್ಣಗಳು ಯಾರನ್ನೊಂದು ಹುಡುಕುತ್ತಿದ್ದವು. ಅವನ ಅಸ್ತ್ರವೈಸ್ಟ್ ಸ್ಥಿತಿ ಕಂಡ ಗಣೇಶ

“ಯಾರನ್ನಾದರೂ ನಿರೀಕ್ಷಿಸುತ್ತಿರುವಿರಾ?”

“ನಮ್ಮ ಅಣ್ಣಾವರು ಬರಬೇಕಾಗಿತ್ತು.”

“ಅವರಿಗೆ ನಿಮ್ಮ ಬಿಡುಗಡೆಯ ಸುದ್ದಿ ಗೊತ್ತೇ?”

“ಗೊತ್ತಿಲ್ಲದೆ ಏನು? ವರ್ತಮಾನ ಪಶ್ಚಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ ಯಿಲ್ಲ....ನೀವೇನು ಮಾಡುವಿರಿ ಕಾವೇರ್ಡ್?”

“ಉಡುಪಿ ಹೋಟಿಲಿಗೆ ಹೋಗುತ್ತೇನೇ.”

“ಜ್ಯೇಲಿನಲ್ಲಿ ಒಂದುಗೂಡಿದ್ದ ಮೂವರು ಗೆಳೆಯರೂ ಮೂರು ದಾರಿ ಹಿಡಿದರು.

ಚಂದ್ರಶೇಖರ ಏಕೆ ಬರಲಿಲ್ಲವೆಂದು ಪ್ರಭಾಕರ ಚಿಂತಿಸುತ್ತಿರುವಲ್ಲಿ ಅವನೇ ಧಾವಿಸಿ ಬರುತ್ತಿದ್ದರು ಕಂಡು ಬಂತು. ತಮ್ಮನನ್ನು ಅಣ್ಣಿ ಪ್ರೀತಿಯಿಂದ ಅಪ್ಪಿಕೊಂಡು

“ದಾರಿಯಲ್ಲಿ ಮೆರವಣಿಗೆ ಸಿಕ್ಕಿತು. ನೀನು ಅದರೊಂದಿಗಿರಬಹುದೆಂದು ಹುಡುಕಿದೆ—”

“ಇಲ್ಲ ಚಂದ್ರಣ್ಣ—ಬಸಣ್ಣನವರು ಹೇಳಿರುವಂತೆ ಗೋಪ್ಯರದ ಕಳೆವಾಗಿರುವುದಕ್ಕಿಂತ ಶರಣ ಆವುಗೆಯಾಗಿರುವುದು ಲೇಸು.”

“ನನ್ನ ಆಫೀಸು ಹತ್ತಿರದಲ್ಲಿ ಇದೆ—ಅಲ್ಲಿಯೇ ಹೋಗಿ ಕುಳಿತು ಕೊಳ್ಳೋಣ.”

“ತುಮಕೂರಿಗೆ ಹೋಗುವ ಬಸ್ಸಿಗಳು ನೇಡಿಸ್ತಿಕ್ಕಾ ಒಳಿ ಸಿಕ್ಕುತ್ತವೆ-ನಾನು ಉಲಾರಿಗೆ ಹೋಗಿಬಿಡುತ್ತೇನೆ.”

“ಮನೆಗೆ ಬಂದು ಹೋಗುವುದಿಲ್ಲವೇ ?”

“ಅಣ್ಣಿ, ಅಮೃನನ್ನು ನೋಡಿಕೊಂಡು ಬರುತ್ತೇನೆ.”

ಕೆಂಪೇಗೂಡ ರಸ್ತೆಯಲ್ಲಿದ್ದ ‘ನಿಯೋ ವೈಸೂರು ಕೆಫೇ’ಗೆ ಚಂದ್ರ ಶೀಖರ ತಮ್ಮನನ್ನು ಕರೆದುಕೊಂಡು ಹೋಗಿ ತಿಂಡಿ, ಕಾಫಿಗೆ ಆರ್ದು ಮಾಡಿದ.

“ಮನೆಯಲ್ಲಿ ಎಲ್ಲರೂ ಆರೋಗ್ಯವಷ್ಟೇ ?”

“ಎಲ್ಲರೂ ಆರೋಗ್ಯ.”

“ಅತ್ತಿಗೆನ್ನು ವೈಕಳೆದು ಜೆನ್ನಾಗಿದ್ದಾರೆಯೇ ?”

“ಸುಖವಾಗಿದ್ದಾರೆ.”

“ಈ ಸಾರಿಯದು ಹೆಣ್ಣೂ ಗಂಡೂ ?”

“ಹೆಣ್ಣೂ.”

“ಎನು ಹೆಸರಿಟ್ಟಿದ್ದೀರಿ”

“ಗೌರಿ.”

“ಹೆಸರು ತುಂಬ ಜೆನ್ನಾಗಿದೆ. ನಾರಾಯಣ ಬೆಳೆದಿದ್ದಾನೆಯೇ ? ಸ್ನಾಲಿಗೆ ಹೋಗುತ್ತಿದ್ದಾನೆಯೇ ?”

“ಇದೇ ವರ್ಷ ಅವನನ್ನು ಸ್ನಾಲಿಗೆ ಸೇರಿಸಿದೆ-ನಿನ್ನ ವಿಷಯ ಹೇಳು ಮಾರಾಯ—ಜ್ಯೇಲುವಾಸ ಹೇಗಿತ್ತು ?”

“ಎಲ್ಲವನ್ನೂ ಸಾವಕಾಶವಾಗಿ ಹೇಳುತ್ತೇನೆ. ಅಣ್ಣಿ, ಅಮೃನನ್ನು ನೋಡುವರೆಗೆ ನನಗೆ ಮನಶ್ಯಾಂತಿಯಿಲ್ಲ.”

ಚಂದ್ರಶೀಖರ ಧೈಯ ತಂದುಕೊಂಡು, ಕಾಫಿ ಕುಡಿದು ಗಂಟಲು ಸರಿನಾಡಿಕೊಂಡು

“ಪ್ರಭಾಕರ—ಅಣ್ಣಿನಿಗೆ ತುಂಬ ಕಾಯಿಲೆಯಾಗಿತ್ತು” ಎಂದ.

ಕೈಯಲ್ಲಿ ಹಿಡಿದಿದ್ದ ಕಾಫಿ ಲೋಟಿನನ್ನು ಮೇಚಿನ ಮೇಲಿಟ್ಟು ಪ್ರಭಾಕರ

“ಕಾಂತಿ—ಎನು ಕಾಂತಿ ?”

“ಪಾಶ್ಚಯಾಯು !”

“ಪಾಶ್ಚಯಾಯು !!— ಈಗ ಹೇಗಿದ್ದಾರೆ.”

“ನಾಲ್ಕು ತಿಂಗಳು ವಿಕ್ರೋರಿಯಾ ಅಸ್ತಿತ್ವಯಲ್ಲಿಯೇ ಚಿಕಿತ್ಸೆಯಾಯಿತು. ಈಗ ತಕ್ಷಮಟ್ಟಿಗೆ ಗುಣಪಾಗಿದೆ.”

“ಎದ್ದು ಓಡಿಯಾಡುತ್ತಾರೆಯೇ ?”

“ಸ್ವಲ್ಪ ಪ್ರಯಾಸದಿಂದ ಓಡಿಯಾಡುತ್ತಾರೆ.”

“ನಿಷ್ಣಂದ ಯಾರಿಗೂ ಪ್ರಯೋಜನವಿಲ್ಲ ಚಂದ್ರಣ್ಣಾ.”

“ಹಾಗನ್ನು ಬೇಡಪ್ಪಾ.”

“ಕಷ್ಟದ ಭಾರವನನ್ನು ಲ್ಲಾ ನಿನ್ನ ಹೆಗಲ ಮೇಲೆ ಹೇರಿ, ನಾನು ನಿಷ್ಣಂತ ಸಾಗಿ ಜ್ಯೇಷ್ಠನಲ್ಲಿ ಚುಳಿತೆ”

“ನೀನು ನಿಷ್ಣಂತಸಾಗಿದ್ದೆ ಯಾ ?”

“ನನ್ನನ್ನ ಕ್ಷಮಿಸುವೆಯಾ ಚಂದ್ರಣ್ಣಾ.”

ಉದ್ದೇಶಭರಿತನಾದ ಚಂದ್ರಶೇಖರ ಅಕ್ಕರೆಯಿಂದ ತಮ್ಮನ ಕೈಗಳನ್ನು ಹಿಡಿದ.

ಇಬ್ಬರು ಮೆಚಿಸ್ಟಿಕ್ಕೊ ಚೌಕಕ್ಕೆ ಬಂದು, ಬಸ್ತಿನ ಡಾರಿನೋಡುತ್ತ ನಿಂತರು. ಚಂದ್ರಶೇಖರ ಕಿಸೆಯಿಂದ ಕೆಲವು ನೋಟುಗಳನ್ನು ತೆಗೆದು ಪ್ರಭಾಕರನ ಕೈಯಲ್ಲಿಟ್ಟು

“ನಿನ್ನ ಖಚಿಗರಲಿ—ಇಟ್ಟುಕೊಂಡಿರು” ಎಂದ.

“ನನಗೇಕೆ ಹಣ.”

“ಮೊದಲು ವೈತುಂಬ ಬಟ್ಟಿ ಹೊಲಸಿಕೊ.”

ಪ್ರಭಾಕರ ಬಸ್ತಿನಲ್ಲಿ ಚುಳಿತು ಹೊಗುವವರಿಗೂ ಚಂದ್ರಶೇಖರ ಅಲ್ಲಿಯೇ ನಿಂತಿದ್ದ. ರಸ್ತೆಯಲ್ಲಿ ಹೊಗುವವರೊಬ್ಬರ ಭುಜತಾಕಲು ಚಂದ್ರಶೇಖರ ಎಚ್ಚರಗೊಂಡು, ತನ್ನ ಕಢೀರಿ ಸೇರಿದ.

ಕಣ್ಣಗಳು ತನಗೆ ಮೋಸಮಾಡುತ್ತಿವೆಯೇ ಎಂದು ತಿಳಿಯಲು ನಾಗಮ್ಮುವಾಗನ ವೈದಿಕವಿ, ನೇನರಿಸಿದರು. ಅದಿಶೇಷಯ್ಯ ಸಂತೋಷದ ಭರದಲ್ಲಿ

“ನಿನು ಇವತ್ತೊಂದು ನಾಲ್ಕೆಯೊ ಬರುತ್ತೋ ಎಂದು ಹೇಳಿದರೆ ನಿನ್ನ
ತಾಯಿ ನಂಬಲಿಲ್ಲವ್ವಾ” ಎಂದರು.

ಪ್ರಭನು ದರ್ಶನವ ಉದ್ದೇಗ ಇಳಿಯಲು ಸಾಗಮ್ಮ ಮಗನನ್ನು
ನೋಡಿ

“ಎಷ್ಟು ಬಡವಾಗಿ ಹೊಗೆದ್ದೀ ಪ್ರಭಾಕರ. ನಿನ್ನ ತಲೆಯಲ್ಲಿ
ಒಂದೊಂದು ಬಿಳಿಯ ಕೂಡಲೂ ಕಾಣಿಸಿಕೊಂಡಿದೆ.”

“ನನ್ನ ವಿಷಯ ಹಾಗಿರಲಿ ಅಣ್ಣಿ ಜೆನಾಗಿದ್ದಾರೇಮ್ಮು.”

“ಅವರಿಗೆ ಹೈನಚರ್ನ್ಯಾಯಾಯಿತು ಪ್ರಭಾಕರ ಭಗವಂತ ಏಕೆ ನಮ್ಮನ್ನು
ಹೀಗೆ ಪರೀಕ್ಷೆಸುತ್ತಿದ್ದಾರೆಯೋ? ನನ್ನ ಕಷ್ಟಕಾಲದಲ್ಲಿ ನರಸಮ್ಮ ಹಿರಿಯಕ್ಕೂ
ಸಂತೇ ನೇರವಾದಳು. ಅವಳ ಮೂಳ ಎಷ್ಟು ಜನ್ಮಕ್ಕಾಗು ನಾನು ತಿರಸಲಾರೆ.”

ಮಗ ವಿಶ್ವಾಂತಿವಡಿಯಲೆಂದು ಒಂದೆರಡು ದಿವಸ ಅದಿಕೇಷಯ್ಯ,
ಸಾಗಮ್ಮ ಯಾವ ಮಾತಾಪುರುಷಕ್ಕೂ ಪ್ರಯತ್ನಿಸಲಿಲ್ಲ.

ಒಂದುಸಂಜೀ ಅದಿಕೇಷಯ್ಯ ಮಗನನ್ನು ಹತ್ತಿರಕರಿಸು ಕೂಡಿಸಿ
ಕೊಂಡರು. ನಾಗಮ್ಮನೂ ಬಂದು ಎದುರಿಗೆ ಕುಳಿತಳು. ಅದಿಕೇಷಯ್ಯ
ಮಾತನಾಡುತ್ತಾ

“ಪ್ರಭಾಕರ, ನಿಮ್ಮಮ್ಮೆ ಎಲ್ಲಾ ಹೇಳಿರೆಬಹುದು.”

“ನಿನ್ನ ಕಾರ್ಣಿಲೆ ವಿಷಯವೇ?”

“ಹೂ.”

“ಹೇಳಿದ್ದಾಳೆ?”

“ನನ್ನ ಶಕ್ತಿ ಉಡಿಗಿಹೋಯಿತು ಪ್ರಭಾಕರ— ಚಂದ್ರಾದು ಹೇಗೋ ಒಂದು ದಾರಿಯಾಯಿತು. ನಿನ್ನ ದೂ ಎಲ್ಲಾ ನೇರವಾಡನ್ನು ನೋಡಿ
ಕಣ್ಣಿಮುಚ್ಚಬೆಕೆಂದಿದ್ದೆ—ಭಗವಂತನಿಗೆ ದಯೆ ಬರಲಿಲ್ಲ.”

“ಎತಕ್ಕೆ ಹೇಜಾಡಿಕೊಳ್ಳುವೇ. ಪ್ರತಿಯೊಬ್ಬ ಶಕ್ತಿಯೂ ತನಗೆ
ನಿರ್ದಿಷ್ಟವಾಗಿರುವ ಮಾಗದಲ್ಲಿ ನಡೆಯಲೇಬೇಕು. ನನ್ನ ಕರ್ಮಕ್ಕೂ
ಯಾರುಹೋಣಿ.”

“ಮುಂದೆ ಏನು ಮಾಡಬೇಕೆಂದಿರುವೆ ಪ್ರಭಾಕರ” ಎಂದು ನಾಗಮ್ಮ
ಕೇಳಿದಳು.

“ಒಂದೆರಡು ತಿಂಗಳು ನನಗೆ ವಿಶ್ವಾಂತಿಬೀಕೆಮ್ಮು. ನರಸಿಂಹನಾಯಕ ದುರ್ಗರಕ್ಷೆ ಬಾ ಎಂದು ಹೇಳಿದ್ದಾನೆ. ಅಲ್ಲಿಗೆ ಹೋಗಿಬಂದು ನಿಧರಿಸುತ್ತೇನೆ.”

ಎಂದು ಹೇಳಿ ಎರಡು ದಿವಸ ಉರಿನಲ್ಲಿ ನಿಂತು ಬೆಂಗಳೂರಿಗೆ ಬಂದ.

ಬಸ್ಸಿನಲ್ಲಿ ಇಳಿದವನು ಸೇರವಾಗಿ ಬಕ್ಕಿಯನೇಟೆಯಲ್ಲಿದ್ದ ಅಣ್ಣನೆ ಅಫೀಸಿಗೆ ಹೋದ. ಪ್ರಭಾಕರನನ್ನು ಕಂಡಕೂಡಲೇ ಚಂದ್ರಶೇಖರ ತಂಡೆ ಶಾಯಿಗಳ ಯೋಗಕ್ಕೇಮು ವಿಚಾರಿಸಿ, ತಿಂಡಿ ತರಿಸಿಕೊಟ್ಟು ‘ನಡೆ ಹೋಗೋಣ’ ಎಂದ.

“ಎಲ್ಲಿಗೆ ಚಂದ್ರಣ್ಣಿ ?”

“ಇಲ್ಲಿ ನಾತನಾಡುವುದಕ್ಕಾಗುವುದಿಲ್ಲ. ಈಬ್ಬನ್ ಪಾಕೆಗೆ ಹೇಗೆ ಕುಳಿತುಕೊಳ್ಳೋಣ.”

ಇಬ್ಬರೂ ಪಾಕೆಗೆ ಬಂದು ನಿಶ್ಚಯದಿಂದ ತಾಣ ಹುಡುಕಿ ‘ಬಾಂಬೂ ಸಲೆಂಡ್’ ನಲ್ಲಿ (Banboo-Island) ಕುಳಿತರು.

“ಜ್ಯೇಲುವಾಸ ಹೇಗಿತ್ತು ಪ್ರಭಾಕರ ?”

“ಜ್ಯೇಲುವಾಸದಿಂದ ಪ್ರಯೋಜನವೂ ಆಯಿತು-ಆವರಿಮಿತ ವ್ಯಧಿಯೂ ಆಯಿತು.”

“ವ್ಯಧಿಯಾಗದೆ ಉಂಟೀ ?”

“ನನ್ನ ವ್ಯಧಿಯ ಕಾರಣ ಬೇರೆ ಚಂದ್ರಣ್ಣಿ.”

“ನಿನ್ನ ಕಾರಣ ಯಾವದು ?”

“ಮನುಷ್ಯನ ಜೀವನಕ್ಕೆ ಆಹಾರ, ವಸತಿ, ವಸ್ತು, ವಿಹಾರ ಹೇಗೆ ಅವಶ್ಯಕವೋ ಹಾಗೇ ಕನಸುಗಳೂ ಅವಶ್ಯಕ. ಆಹಾರ ವಿಲ್ಲದೆ ಅವನು ಕೆಲದಿನವಾದರೂ ಬದುಕಬಲ್ಲ—ಕನಸು ನಿಗಿಕೊಂಡು ಅವನು ಬಾಳ್ಳಿ ಮಾಡುವುದು ದುಸ್ವಾಧ್ಯ.”

“ನಿನ್ನ ಕನಸು ಭಂಗವಾಯಿತೇ ?”

“ನೈಲಕ್ಕೆ ಬಿದ್ದ ಕನ್ನಡಿಯಂತೆ ಒಡೆದು ಚೂರಾಯಿತು.”

“ಯಾವದು ಆ ಕನಸು ?”

“ನಾನೂ ನರಸಿಂಹನಾಯಕ ಜ್ಯೇಲಿಗೆ ಹೋಗುವುದಕ್ಕೆ ಮುಂಚಿ ದೇಶದ ಇತಿಹಾಸ, ಸ್ಥಿತಿಗತಿ, ಕಾಂಗ್ರಸ್‌ನ ಚರಿತ್ರೆಗಳನ್ನು ಕುರಿತು ಆಳವಾಗಿ

ವಿಚಾರಮಾಡಿದೆವು. ಯಾವ ವಿಷಯ ನಾವೇತ್ತಿ ಕೊಂಡು ಚರ್ಚಿಸಿದ್ದೂ ಒಂದೇ ನಿರ್ಧಾರ ಅನಿವಾರ್ಯವಾಗುತ್ತಿತ್ತು. ದೇಶ ಸ್ವತಂತ್ರವಾಗದೆ ಮುಕ್ತಿಯಿಲ್ಲ—ನಮ್ಮ ಸಾಹಿತ್ಯ, ಕಲೆ, ಸಂಸ್ಕೃತಿ, ಉದ್ದೇಶಗ್ರಂಥ, ವಾಣಿಜ್ಯ, ಕೈಗಾರಿಕೆ ಮತ್ತು ನಾವು ಬೆಳೆಯಬೇಕಾದರೆ ‘ಇ ನಾಡು ಪರದಾಸ್ಯಾದಿಂದ ಬಿಡುಗಡೆ ಹೊಂದಲೇ ಬೇಕು.’ ಒಣಮಾತಿನಲ್ಲಿ ತೃಪ್ತಿಪಟ್ಟುಕೊಳ್ಳಲು ಇಷ್ಟವಡದೆ ನಾನೂ ನಾಯಕ ಕಾರ್ಯದಂಗಕ್ಕೆ ಇಂಧಿಯಲು ನಿರ್ಧರಿಸಿದೆವು. ಬ್ರಿಟಿಷರ ದಾಸ್ಯದ ಬಳ್ಳವಳಿಯಾಗಿ ನಮ್ಮ ಕೈಗೆ ಬಂದಿರುವ ಸಂಸ್ಥೆಗಳಲ್ಲಿ ನಮ್ಮ ಕಾಲೇಜೂ ಒಂದಾಗಿತ್ತು—ಇದರ ಪ್ರಯೋಗಶಾಲೆಯನ್ನು ನಿರ್ವಾತಗೊಳಿಸಿ, ನಮ್ಮ ವಿರೋಧ ವ್ಯಕ್ತಪಡಿಸಲು ನಿರ್ಧರಿಸಿದೆವು. ಆಗ ನಮ್ಮ ಕಣ್ಣಿ ದುರಿಗಿದ್ದ ದು ಚಾರೇಕರೂ ಸೋದರರು, ಗೋಪಿನಾಥ ಷಾ, ಭಗತ್ ಸಿಂಗ್, ದತ್ತ ಮೊದಲಾದ ಹುತಾತ್ಮಕ ಪವಿತ್ರ ಜೀವನ. ಅವರಂತಿಯೇ ನಾವೂ ದೇಶಕ್ಕೆ ಪ್ರಾಣ ಬಪ್ಪಿಸಲು ಸಿದ್ಧವಾಗಿಯೇ ಪ್ರಯೋಗಶಾಲೆಗೆ ಬಾಂಬ್ ರಾಕಿದೆವು. ನಮ್ಮನ್ನು ಹಿಡಿದು ಸೆರೆಮನೆ ಸೇರಿಸಿದರು. ಅಲ್ಲಿ ಡಿಫೇನ್ಸ್ ಆಫ್ ಇಂಡಿಯಾ ಕಾಯಿದೆ ಭಂಗಮಾಡಿ ಬಂದಿದ್ದ .ನೂರಾರು ಕಾಂಗ್ರೆಸ್ ನಾಯಕರು, ಭಕ್ತರು, ಅನುಯಾಯಿಗಳ ಪರಿಷಯವಾಯಿತು. ಕೆಲವು ವರ್ಷ ನಾವೇಲ್ಲಾ ಜಡೆಯಲ್ಲಿಯೇ ಇದ್ದವರ್ಪೆ ! ಜ್ಯೇಲಿನಲ್ಲಿ ಕಂಡ ದೃಶ್ಯ—ಆದ ಅನುಭವ ನನ್ನ ಮತ್ತು ನಾಯಕನ ಕನಸನ್ನು ಒಡೆದು ಚೂರು ಚೂರು ಮಾಡಿಬಿಟ್ಟು.”

“ಜ್ಯೇಲಿನಲ್ಲಿ ಏನಾಯಿತು ?”

“ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿ ಬಂದಿದ್ದೇವೆಂದು ಕೊಳ್ಳಿ ಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರ ವೈಯಕ್ತಿಕ ಜೀವನ ಅಸಹ್ಯಕರ ವಾಗಿತ್ತು. ಅವರೆಲ್ಲಾ ‘ಎ’ ಕಾಲ್ಸ್ ಖ್ಯಾದಿಗಳು; ನಾವು ‘ಬಿ’ ಕಾಲ್ಸ್ ಖ್ಯಾದಿಗಳು. ಸರ್ಕಾರ ಅವರಿಗೆ ಧಾರಾಳವಾಗಿ ಭತ್ತೆ ಕೊಡುತ್ತಿತ್ತು. ಉಂಟಿಂಡಿಗೆ ಈ ನಾಯಕರು ನಡೆಸುತ್ತಿದ್ದ ಕಾಳಗ, ಕಂಬ್ಲ್ಯೂಕ್ಲೇರ್ ಜಡೆಯಲ್ಲಿ ಇವರು ವ್ಯವಹರಿಸುತ್ತಿದ್ದ ರೀತಿ ತಲೆಬೇಸರವನ್ನು ಒಟ್ಟುಮಾಡುತ್ತಿತ್ತು. ಕೆಲವು ನಾಯಕರು ಸೂಪರಿಂಟಿಂಡೆಂಟನ್ನು ಬೆದರಿಸಿಕೊಂಡು ರಾತ್ರಿ ಹೊರಿಗೆ ಹೋಗಿ ತಮ್ಮ ನಿಲಾಸ ಮುಗಿಸಿಕೊಂಡು ಬೆಳಿಗೆ ಜೆಲಿಗೆ ಬರುತ್ತಿದ್ದರು.

ಕೆಲವು ನಾಯಕರಿಗೆ ಅಲ್ಲಿಯೇ ಇದ್ದ ಒಬ್ಬ ಜೈಲರ್ ಮನೆಯಲ್ಲಿ ಸರ್ಕಲ ಸುಖವೇನಷ್ಟೇ ಯೂ ಆಗುತ್ತಿತ್ತು.

ಇವೆಲ್ಲಾ ಕಾಂಗ್ರೆಸ್ ಹೆಸರಿನಲ್ಲಿ, ಗಾಂಧಿಜಿ ಹೆಸರಿನಲ್ಲಿ ನಡೆಯುತ್ತಿದ್ದ ವ್ಯಾಪಾರ.

ವರ್ಷ ಏರಡು ವರ್ಷದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬರುತ್ತದೆ. ದೇಶದ ಏಕಮಾತ್ರ ಸುಸಂಘಟಿತ ರಾಜಕೀಯ ಸಂಸ್ಥೆಯಾದ ಕಾಂಗ್ರೆಸ್ ಆಧಿಕಾರ ಸೂತ್ರ ವಹಿಸುತ್ತದೆ ಎಂದು ಲೆಕ್ಕಾಹಾಕಿದ್ದ ಈ ದೇಶಭಕ್ತರು ತಮ್ಮ ಗುಂಪುಗಳನ್ನು ಕಟ್ಟುವುದಕ್ಕಾರಂಭಿಸಿದ್ದರು. ಪ್ರತಿಯೊಬ್ಬಿರು ಮಂತ್ರಿ ಪದವಿಬೇಕಾಗಿತ್ತು. ಜೈಲಿನಲ್ಲಿದ್ದ ಒಬ್ಬಿಬ್ಬ ಜೈಲ್‌ತಿಷಿಗಳಿಗೆಂತೂ ಹಬ್ಬ ದೂಟಿವಾಯಿತು. ಸ್ವಾಧ್ಯ, ಆಧಿಕಾರಲಾಲಸೆ, ಕಾಂಗ್ರೆಸ್‌ನ ಪವಿತ್ರ ಹೆಸರಿನ ದುರುಪಯೋಗದ ರುದ್ರನಾಟ್ಯ ನಿತ್ಯನೂ ನನ್ನ ಕಣ್ಣಿಮುಂಚೆಯೇ ನಡೆಯುತ್ತಿತ್ತು.

‘ಇವರ ಕೈಗೆ ಆಧಿಕಾರ ಹೊಡರೆ ದೇಶದ ಗತಿಯೇನು ನಾಯಕ’ ಎಂದು ಕೇಳಿದೆ. ’

‘ಇವರ ಕೈಗೆ ಆಧಿಕಾರ ಹೊಗುವುದರಲ್ಲಿ ಸಂದೇಹವೇ ಇಲ್ಲ, ಆದರೆ ನಿರಂಕುಶ ಪ್ರಭುತ್ವ ಎಷ್ಟು ಕಾಲ ಬದುಕಬಲ್ಲದು?’

‘ತಮ್ಮ ಆಧಿಕಾರಾವಧಿಯಲ್ಲಿ ಇವರು ದೇಶವನ್ನು ಹೊರಗಿನವರಿಗೆ ಮಾರದಿದ್ದರೆ ಸಾಕು.’

‘ರಾಷ್ಟ್ರ ಜಾಗ್ರತ್ವಾಗದೆ ಗತ್ಯಂತರವೇ ಇಲ್ಲ.’

‘ರಾಷ್ಟ್ರ ಜಾಗ್ರತ್ತಿ ಸಾಧಿಸುವುದು ಹೇಗೆ?’

‘ಸಿಷ್ಟ್ಯಾಮಕರ್ಮದಿಂದ-ಗಾಂಧಿಜಿ ಹೇಳಿದಂತೆ ಅನಾಸಕ್ತಿಯೋಗ ದಿಂದ.’

ಇದೇ ಸಂದರ್ಭದಲ್ಲಿಯೇ ನನುಗೆ ಗಳೇಶನ ಪರಿಚಯವಾದುದು. ಇಂದಿನ ದೊಡ್ಡದೊಡ್ಡ ಕಾಂಗ್ರೆಸ್ ನಾಯಕರು ಕೊಮುವಾರು ಕೊಳ್ಳಿಚೆಯಲ್ಲಿ ಬಿದ್ದ ತೊಳಳಲ್ಲಿತ್ತಿದ್ದಾಗ, ನಿಶ್ಚಯಿಸಿ ಕಾಂಗ್ರೆಸ್ ಕಟ್ಟಿದ ಜವಾಬ್ದಿ ಭೀಮರಾವ್, ತಗಡಾರು ರಾನುಚಂದ್ರರಾವ್, ಎಬ್. ವಿ. ಸುಬ್ರಹ್ಮಣ್ಯಂ, ಎಸ್. ವೆಂಕಟಪತ್ರಯ್ಯ, ಎಂ. ಲಕ್ಷ್ಮೀನಾರಾಯಣರಾವ್,

ಟಿ. ಸಿದ್ದ ಲಿಂಗಯ್ಯ ಇವರ ಜತೆ ದುಡಿದು ತನ್ನ ಸರ್ವಸ್ವವನ್ನೂ ಕಾಂಗ್ರೆಸ್‌ಗೆ ಅರ್ಪಿಸಿದ್ದವನು ಗಣೇಶ. ನೂತನ ನಾಯಕರ್ಗಳ ಮನೋಭಾವ ಕಾಂಗ್ರೆಸ್‌ ಒಳಗೆ ಬಂದರೂ ಬದಲಾಗಲಿಲ್ಲ. ಅದೇ ಕೊಮುವಾರು ಮನೋಭಾವ—ಅದೇ ಬಂಡವಾಳಶಾಹಿ ಬುದ್ಧಿ—ಇದನ್ನು ಕಂಡು ಬೇಸ್ತತ್ತ ಗಣೇಶ ಕಾಂಗ್ರೆಸ್‌ ಸಂಸ್ಥೆಯಿಂದ ದೂರವಾಗಿ ಕಮ್ಯೂನಿಸ್ಟ್‌ ಪಾರ್ಟೀ ಕಟ್ಟು ಲಾರಂಭಿಸಿದ್ದ—ಕಾಂಗ್ರೆಸ್‌ ಕಟ್ಟಿದ ಗಣೇಶ ಕಾಂಗ್ರೆಸ್‌ ವಿರೋಧಿಯೆನಿಸಿ ಕೊಂಡಿದ್ದೀಂತೆ ಕಮ್ಯೂನಿಸ್ಟ್‌ ಪಾರ್ಟೀ ಕಟ್ಟಿದ ಗಣೇಶ ಕಮ್ಯೂನಿಸ್ಟ್‌ ವಿರೋಧಿ ಯೆನಿಸಿಕೊಂಡಿದ್ದು.”

“ಹೇಗೆ?”

“ಕಳೆದ ಮಾಯು ದ್ವಾರಾ ದಲ್ಲಿ ರಷ್ಯಾ ವಿಚಿತ್ರನಾಟಕವಾಡಿತು. ಸ್ವಾಲಿನ್ ಒಂದು ಕಾಲದಲ್ಲಿ ಹಿಟ್ಲರ್ ಜತೆಯಲ್ಲಿ ಒಪ್ಪಂದಮಾಡಿಕೊಂಡು, ಜಗತ್ತಾನ್ನು ಆವನೋಂದಿಗೆ ಹಂಚಿಕೊಳ್ಳುವ ಪ್ರಯತ್ನ ನಡೆಸಿದ. ಈ ಒಪ್ಪಂದ ಮುರಿದು ಬೀಳಲು ಸ್ವಾಲಿನ್ ಮಿತ್ರವರ್ಗದ ಕಡೆ ಸೇರಿಕೊಂಡ. ಮೊದಲು ಯುದ್ಧ ವಿರೋಧಿಗಳಾಗಿದ್ದ ಭಾರತೀಯ ಕಮ್ಯೂನಿಸ್ಟರು ಯುದ್ಧದ ಪಕ್ಕವಾತಿ ಗಳಾದರೂ. ರಷ್ಯಾ ಧೋರಣೆಯೇ ಭಾರತೀಯ ಕಮ್ಯೂನಿಸ್ಟರ ಧೋರಣೆ. ಇದು ‘ಜನತೆಯ ಯುದ್ಧ’ (Peoples War)—ಈ ಯುದ್ಧದಲ್ಲಿ ಭಾರತ ಭಾಗವಹಿಸಲೇ ಬೇಕು ಎಂದು ಕಮ್ಯೂನಿಸ್ಟರು ಹಂಪಿಹಿಡಿದರು. ಗಣೇಶನಂಥ ಕೆಲವು ರಾಷ್ಟ್ರಿಕರು ಈ ಆಭಿವೃತ್ಯ ಒಪ್ಪಲಿಲ್ಲ. ‘ಭಾರತದ ಪರವಾಗಿ ಮಾತನಾಡುವ ಅಧಿಕಾರ ಗಾಂಧಿಜಿ ಬಬ್ರಿಗೆ ಇರುವುದು. ಈ ಸಾಮಾಜಿಕ ಶಾಹಿ ಯುದ್ಧದಲ್ಲಿ ನಾವು ಭಾಗವಹಿಸಬಾರದಿಂದು ಗಾಂಧಿಜಿ ಅಪ್ಪಣಿ ಮಾಡಿದ್ದಾರೆ. ಅವರ ಧೋರಣೆ ನಮಗೆ ಮಾನ್ಯ’ ಎಂದು ಹೇಳಿದ. ಭಾರತದ ಬಿಡುಗಡೆ ಪ್ರಯತ್ನ ನಡೆಸಿದ ಸುಭಾಷ್ ಬಾಬುಗಳ ವೀರಪ್ರಯತ್ನ ವನ್ನು ಶಾಲ್ಹಿಸಿದ—ಇವೇ ಅವನ ಫೋರಾಪರಾಧಗಳು. ಕಮ್ಯೂನಿಸ್ಟ್‌ ಪಾರ್ಟೀ ಅವನನ್ನು ‘ಕ್ವಿಸ್ಲಿಂಗ್’ (Quisling) ಎಂದು ಕರೆದು, ಅವನ ಮೇಲೆ ಅಪಸ್ತುಪಾರ ಆರಂಭಿಸಿತು.”

“ನಿನ್ನ ರಾಜಕೀಯ ಜಾನ ಇಷ್ಟ ವಿಕಾಸವಾಗಿರುವುದನ್ನು ಕಂಡು ನನಗೆ ಆಶ್ಚರ್ಯ ಯಾವಾಗುತ್ತದೆ ಪ್ರಭಾಕರ.”

ಅಶ್ರೀವಾದ

“ಆ ಕೀರ್ತಿ ಗಣೇಶನಿಗೆ ಸೇರಬೇಕು. ನನಗೂ ನಾಯಕನಿಗೂ ಅವನು ಕ್ರಮಾಗತವಾದ ರಾಜಕೀಯ ವಿಜ್ಞಾನದ ಪಾಠ ಹೇಳಿ ಉಪಕಾರ ಮಾಡಿದ್ದಾನೆ.”

“ನೀನು ಇನ್ನು ದರ್ಶಾ ರಾಜಕೀಯ ಮರೆತು ನಿನ್ನ ಭವಿಷ್ಯದ ಕಿಂದಿನ ಲಕ್ಷ್ಯಕೊಡಬೇಕು.”

“ನನ್ನ ಭವಿಷ್ಯ ಈ ದೇಶದ ಭವಿಷ್ಯದೊಂದಿಗೆ ನಿಕಟವಾಗಿ ಹೊಂದಿಕೊಂಡಿದೆ.”

“ಅಣ್ಣಿ ನಿನ್ನ ಮದುವೆಮಾಡಬೇಕೆಂದಿದ್ದರೆ.”

“ಮದುವೆಮಾಡಿಕೊಂಡು ನಿನು ಪಡುತ್ತಿರುವ ಸುಖನೋಡುತ್ತಿರುವೆಲ್ಲ !”

“ಕಟ್ಟಿದ ಒಂದು ಮನೆ ಕುಸಿದುಬಿಡ್ಡರೆ ಮನೆ ಕಟ್ಟಲೇ ಬಾರದೆಂದುಹೇಳುವುದು ನಾಜ್ಯಯವೇ ?”

“ಜೌಗುಭಾಮಿಯಲ್ಲಿ ಮನೆ ಕಟ್ಟಲೇ ಬಾರದು.”

“ಸದ್ಯ ಈ ಮಾತಾಡಿ ಪ್ರಯೋಜನವಿಲ್ಲ ಪ್ರಭಾಕರ. ನಿನ್ನ ಮನಸ್ಸಿನಿಷ್ಟವಾಗಿದೆ. ದುರ್ಗಾಕ್ಷೇತ್ರ ಹೋಗಿ ಬಾ—ವಿಚಾರಮಾಡೋಣ. ನಿನು ಪುನಃ ಕಾಲೇಜ್ ಸೇರಿ ಓದುವುದಾದರೆ ಓದಿಸುವುದಕ್ಕೆ ನಾನು ಸಿದ್ಧವಾಗಿದ್ದೀನೆ—ನನ್ನ ಆರ್ಥಿಕ ಸ್ಥಿತಿ ಸುಧಾರಿಸಿದೆ—ಮೊದಲಿನ ಹಾಗೆ ನಾನು ಕಾಸುಕಾಸಿಗೆ ಪಡುವಾಟಲು ಅನುಭವಿಸಬೇಕಾಗಿಲ್ಲ.”

“ಓದುವ ಕಾಲ ಮುಗಿದುಹೋಯಿತಣ್ಣ—ಈ ಜನ್ಮಹೇಗೆ ಸಾಫ್ರೆಕ ಪಡಿಸಿಕೊಳ್ಳುವುದೆನ್ನು ಪುದೇ ನನ್ನನ್ನು ಮುತ್ತಿರುವ ಚಿಂತೆ—ನಡಿ ಮನೆಗೆಹೋಗೋಣ.” ಎಂದು ಹೇಳಿದ.

ಮನೆಯಲ್ಲಿ ಪ್ರಭಾಕರನಿಗೆ ಸ್ವಾಗತ ಬಯಸಿದವರು ನರಸವೃತ್ತಿ. ಪ್ರಭಾಕರನ ಮುಖ ಕಂಡಕೊಡಲೇ ಕೃತಕ ಸೌಜನ್ಯದಿಂದ ಅವನನ್ನು ಮಾತನಾಡಿಸಿದ ಪಾರ್ವತಿ ಮನಸ್ಸಿನಲ್ಲಿ ‘ಹೋದೆಯಾ ಸಿಶಾಚಿ ಎಂದರೆ, ಬಂದೆ ಗವಾಕ್ಷಿಯಲ್ಲಿ ಎಂದಿತಂತೆ’ ಎಂದುಕೊಂಡಳು.

೪೦

ಪ್ರಭಾಕರ ಹೆಚ್ಚಿದಿನ ಅಣ್ಣನ ಮನೆಯಲ್ಲಿ ನಿಲ್ಲದೆ, ದುರ್ಗಕ್ಕೆ ಹೋದರೂ ಪಾರ್ವತಿಯ ಕೋಪ ಶಾಂತವಾಗಲಿಲ್ಲ.

‘ಪ್ರಭಾಕರ ನಿರುದ್ಯೋಗಿ. ತಿಂಗಳು ತಿಂಗಳಿಗೂ ಇವರು ಹಣ ಕುಕ್ಕಿದಿದ್ದರೆ ಅವನ ಜೀವನ ಸಾಗುವುದು ಹೇಗೆ?’

‘ನಾವನವರು ಮನೆಹಿಡಿದು ಕುಳತು ಬಿಟ್ಟಿದ್ದಾರೆ. ಇನ್ನುವರು ಕೊಟ್ಟಿಗೆ ಹೋಗುವುದು ದುಸ್ವಾಧ್ಯ. ಅವರ ಸಂಸಾರ ಸಾಗುವುದಕ್ಕಾಗಿ ಇವರೇ ಹಣ ಒದಗಿಸುತ್ತಾರೆ.’

ಎಂದು ತರ್ಕವಾಡಿಕೊಂಡ ಪಾರ್ವತಿ ಗಂಡ ಮನೆಗೆ ಬಂದೊಡನೆಯೇ ವಾಟೀಸವಾಲನ್ನಾರಂಭಿಸುತ್ತಿದ್ದಳು. ಗಂಡ ಸುಳ್ಳ ಹೇಳುತ್ತಿರುವನೋ ನಿಜ ಹೇಳುತ್ತಿರುವನೋ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಸುಬ್ಬಾ ಶಾಸ್ತ್ರಿಗೂ ವಾಟೀ ಸವಾಲಾಗುತ್ತಿತ್ತು. ಆಮ್ಮಾವರ ‘ಬೈರಿಗೆ ಕೊರತ’ದಿಂದ ಪಾರಾಗಲು ಸುಬ್ಬಾಶಾಸ್ತ್ರಿ ಶಂಕರಪುರಕ್ಕೇ ಸುಳಿಯುತ್ತಿರಲಿಲ್ಲ.

ಪಾರ್ವತಿಯ ಪ್ರಶ್ನೆಮಾಲಿಕೆಗಳಿಗೆ ಉತ್ತರ ಹೇಳಿ ಹೇಳಿ ಬೇಸತಿದ್ದ ಚಂದ್ರಶೇಖರ ಒಂದು ದಿನ ಕೆರಳಿ

“ನಿನಗೆ ಯಾವದಕ್ಕೆ ಕೊರತಯಾಗಿದೆ ಪಾತ್ರ” ಎಂದು ಕೇಳಿದ.
“ರಾಗೆಂದರೇನು?”

“ನೀನು ಕೇಳಿದಕ್ಕೆಲ್ಲಾ ನಾನು ಹಣಕೊಡುತ್ತಿರುವೆನೋ ಇಲ್ಲವೋ?”
“ಕೊಟ್ಟಿರೆ....”

“ಉಳಿದ ವಿಷಯಗಳಿಗೆ ನೀನೇಕೆ ಬಾಯಿ ಯಾಕಬೇಕು.”

“ಯಾವ ವಿಷಯು.”

“ತುನುಕೂರಿಗೆ ಹಣಕಳಿಸುವ ವಿಷಯ—ಪ್ರಭಾಕರನಿಗೆ ಸಹಾಯ ಮಾಡುವ ವಿಷಯ.”

“ನನ್ನನನ್ನ ಕೇಳಿದೆ ನೀವು ಯಾರಿಗೂ ಹಣಕಳಿಸಕೂಡದು.”

“ತುನುಕೂರಿನಲ್ಲಿರುವವರು ನನ್ನ ತಾಯಿ ತಂಡಿ—ಪ್ರಭಾಕರ ನನ್ನ ಸ್ವಂತ ತಮ್ಮು.”

“ನಿಮ್ಮ ತಂಡಿತಾಯಿಯ ಹಂಗು ನಮಗೇನೂ ಇಲ್ಲ.”

“ನೀನು ಆಡುತ್ತಿರುವ ವಾತಿನ ಆಧ್ಯ ನಿನಗೇ ಗೊತ್ತಿಲ್ಲ ವಾರ್ಷತ್ತಿ.”

“ಚೆನ್ನಾಗಿ ಗೊತ್ತಿದೆ. ನಿಮ್ಮ ತಂಡಿತಾಯಿಯಿಂದ ನಿಮಗೆವ್ಯಾಪ್ತಿಯೋಜನವಾಗಿದೆಯಿಂಬುದನ್ನು ನಾನು ಚೆನ್ನಾಗಿ ಬಲ್ಲೆ.”

“ತಂಡಿ ತಾಯಿಯಿಂದ ಮಕ್ಕಳು ನಿರ್ಧಿಷ್ಟಸುವುದು ಪ್ರಯೋಜನವನ್ನಲ್ಲಿ-ಮನತೆಯನ್ನು !”

“ಕಾಸು ಖಚಿತಲ್ಲದೆ ಮನತೆಯನ್ನು ಯಾರು ಬೇಕಾದರೂ ಕೊಡಬಲ್ಲರು !”

“ಕೊಡಬಲ್ಲದೇ ? ತಾಯಿಯ ಒಂದು ಸುಡಿಗೆ ಕೋಟಿರೂಪಾಯಿ ಸಾಷ್ಟಿಯಾಗಬಲ್ಲದೇ ?”

“ಈಚೆಗೆ ಬಹಳ ಸಿನೀವಾ ಸೋಡುತ್ತಿರುವಾ ?”

“ಏಕೆ ?”

“ನೀವು ಆಡುವ ವಾತುಗಳೆಲ್ಲಾ ಸಿನೀಮು ವಾತುಗಳಂತಿವೆ.”

“ವಾರ್ಷತ್ತಿ—ನೀನೂ ತಾಯಿ, ನಿನಗೂ ಮಕ್ಕಳಿದ್ದಾರೆ.”

“ನಿಮ್ಮ ತಾಯಿಯಂತೆ ನಾನು ನನ್ನ ಮಕ್ಕಳನ್ನು ಕಂಗಾಳಿಗಳನ್ನಾಗಿ ಮಾಡುವುದಿಲ್ಲ.”

“ವಾರ್ಷತ್ತಿ !”

“ನೀವು ಧ್ವನಿಯಿತ್ತು ರಿಸಿದರೆ ನಾನು ಹೆದರುವುದಿಲ್ಲ.”

“ಮನೆಯ ಮರ್ಯಾದದಿಗಾಗಿ ನಾನು ಹೆದರುತ್ತೇನೆ.”

“ಹೆದರಬಾರದುದಕ್ಕೆ ಹೆದರುವುದೇ ನಿಮ್ಮ ಜಾಯಮಾನ.”

“ಇನ್ನು ಯಾವದಕ್ಕೆ ಹೆದರುಬೇಕಾಗಿತ್ತು.”

“ನನಗೆ-ನನ್ನ-ಮಾತಿಗೆ-ನನ್ನ ಕಷ್ಟಸುಖೆ.”

“ನೀನು—ನೀನು—ನೀನು; ಪ್ರಪಂಚದಲ್ಲಿ ನಿಸ್ನೋಬ್ಜಳೇ ಇರುವುದೆಂದು ಭಾವಿಸಿರುವೆಯಾ ?”

“ಪ್ರಪಂಚ ಕಟ್ಟಕೊಂಡು ನನಗೆ ಆಗಬೇಕಾದುದೇನು ? ಅವುಲ್ಲಾರ್ ಸುಬ್ಜಾಯಪ್ಪನವರು ಮನೆ ಬಿಡಿರೆಂದು ಹಿಂಸೆನಾಡುತ್ತಿದ್ದಾಗ ಯಾವ ಪ್ರಪಂಚ ನಿಮಗೆ ಸಹಾಯವಾಡಿತು.”

“ನಿಮ್ಮ ತಾಯಿ ಮಾಡಿದ ಉಪಕಾರಕ್ಕೆ ನಾನು ಖುಣಿಯಾಗಿದ್ದೇನಲ್ಲಾ !”

“ತಾಯಿ ಉಪಕಾರಮಾಡಿದಳೆಂದು ಮಗಳನ್ನು ಹೀಗೆ ಹಿಂಸೆ ಮಾಡುತ್ತಿರುವಿರೇನೋ ?”

“ಏಕೆ ವಾರ್ತಾ ನನ್ನನ್ನು ಹೀಗೆ ಗೋಳಾಡಿಸುತ್ತಿರುವೆ ?”

“ನಾನು ಗೋಳಾಡಿಸುತ್ತಿದ್ದೇನೆಯೇ—ಸಿಮ್ಮೆ ಕೈಪಿಡಿದು ಹತ್ತುವರ್ಷಗಳಾದವು—ನಿತ್ಯ ಗೋಳು ಅನುಭವಿಸುವುದೇ ನನ್ನ ಹಣಿಯಬರೆದವಾಯಿತಲ್ಲಾ ! ನಿಮ್ಮ ಕೈಪಿಡಿದು ನಾನು ಯಾವ ಸುಖ ಅನುಭವಿಸಿದೆ.”

“.....”

“ಏಕೆ ಸುಮ್ಮನೆ ಕುಳಿತಿರಿ—ಬಾಯಿ ಕಟ್ಟಹೋಯಿತೇನು ? ನನ್ನ ಆಕ್ರೋಪಣಿಮಾಡುವಾಗ ಉದ್ದವಾದ ನಾಲಗೆ ಈಗೆಲ್ಲಿ ಹೋಯಿತು.”

“ನಿನ್ನ ಜತಿ ವಾದಮಾಡಿ ಪ್ರಯೋಜನಪಿಲ್ಲ” ಎಂದು ಹೇಳಿ ಚಂದ್ರ ಶೇಖರ ಎದ್ದುಹೋದ.

ಶತಾಯ ಗತಾಯ ಗಂಡನನ್ನು ತನ್ನ ಅಭಿಮತಕ್ಕ ಅಧಿನಮಾಡಿ ಕೊಳ್ಳಬೇಕೆಂದು ವಾರ್ತಾ ನಿರ್ಧರಿಸಿದಳು.

ಮನೆಯೆಂದರೆ ಚಂದ್ರಶೇಖರನಿಗೆ ವ್ಯೇಸಂದುಕ ಬರುತ್ತಿತ್ತು. ಬೆಳಗ್ಗೆ ಕಣ್ಣಿರಿ—ಮಧ್ಯಾಹ್ನ ಕೋಟ್ಟು—ಸಂಚ ಮತ್ತೆ ಕಣ್ಣಿರಿಯಲ್ಲಿ ಬೆಂದು, ಒಸವಳಿದು, ಬೆಂಡಾಗಿ ಮನೆ ಸೇರಿದರೆ ಅಲ್ಲಿ ಕಾದಿರುತ್ತಿದ್ದುದು ಪಾರ್ವತಿಯ ಕಣ್ಣಕರೀರ ಕಟ್ಟಿಮಾತಿನ ಮಾಲೆ.

ಬೆಳಗ್ಗೆ ಅಲ್ಲ ಉಪಾಹಾರಮಾಡಿಕೊಂಡು ಮನೆ ಬಿಡುತ್ತಿದ್ದ ಚಂದ್ರ ಶೇಖರ ಹತ್ತು, ಹನ್ನೊಂದು ಗಂಟೀಯ ಒಳಗೆ ಮನೆಗೆ ಬಂದು ಉಂಟ ಮುಗಿಸಿಕೊಂಡು ಕೋಟ್ಟಿಗೆ ಹೋಗುತ್ತಿದ್ದ. ಅವನು ಉಂಟಕ್ಕೆ ಬಂದ

ವೇಳೆಯಲ್ಲಿಯೇ ಯಾವದಾದರೂ ಪ್ರಕರಣ ನಡೆಯುತ್ತಿತ್ತು. ಚಂದ್ರಶೇಖರ ಜಿತ್ತೆ ಶಾಂತಿಯನ್ನು ನಿಗಿಕೊಂಡು ಕೋಟಿಗೆ ಹೋಗುತ್ತಿದ್ದ. ಅಂಥ ದಿನ ಗಳಲ್ಲೇ ಕೊ ೧ ಟೆರ್ ನಲ್ಲಿ ಯೂ ವಾಗ್ನ್ಯಧ್ವನಾಗಿ ಅವನ ಆಸಂತೋಷ ಹೆಚ್ಚುತ್ತಿತ್ತು.

ಮಧ್ಯಾಹ್ನ ಮನೆಗೆ ಉಬ್ಬಕ್ಕೆ ಹೋಗಿಬರುವುದನ್ನು ನಿಲ್ಲಿಸಿಬಿಡಲು ಚಂದ್ರಶೇಖರ ಸಿಧರಿಸಿ, ಮನೆಯಂದ ಉಬ್ಬ ತರಲು ಒಬ್ಬ ಹುಡುಗನನ್ನು ಗೊತ್ತೆ ಮಾಡಿದ. ಕಳ್ಳೇರ ಮುಗಿಸಿಕೊಂಡು ನೇರವಾಗಿ ಕೋಟಿಗೆ ಹೋಗುವುದು ಆವಸಿಗೆ ಅಭ್ಯಾಸವಾಗುತ್ತಾ ಬಂತು.

ಒಂದೊಂದು ದಿನ ಕೋಟಿನ ಕೆಲಸ ಮೂರುಗಂಟಿ, ನಾಲ್ಕುಗಂಟಿಗೇ ಮುಗಿದುಹೋಗುತ್ತಿತ್ತು. ಮನೆಗೆ ಬಂದು, ಬಟ್ಟಿ ಬದಲಾಯಿಸಿಕೊಂಡು, ಉಪಹಾರ ಸ್ವೀಕರಿಸಿ ಏಳು ಗಂಟಿಯ ವೇಳೆಗೆ ಚಂದ್ರಶೇಖರ ಕಳ್ಳೇರಿಗೆ ಹೋಗುತ್ತಿದ್ದ.

ಸಂಜೆ ಮನೆಗೆ ಬಂದು ಹೋಗುವುದೂ ಅನಗತ್ಯವೆಂದು ಚಂದ್ರ ಶೇಖರನಿಗೆ ತೋರಿತು. ಚಂದ್ರಶೇಖರ ಮನಸ್ಸನ್ನು ರಿತಿದ್ದ ಸುಬ್ಬಾಶಾಸ್ತ್ರಿ

“ಬರಿ ಕಳ್ಳೇರಿ, ಕೋಟೀರ್ ಎಂದು ಕುಳಿತರೆ ಬೇಸರವಾಗುತ್ತದೆ. ಬೇಸರವಾದರೆ ಕೆಲಸಕ್ಕೆ ಹುವ್ಯಾಕ್ಕು ಇಲ್ಲದಂತಾಗುತ್ತದೆ. ಯಾವದಾದರೂ ಕ್ಲಾಬ್ ಸೇರಿ ಒಂದೆರಡು ಗಂಟಿಗಳಾದರೂ ಸಂತೋಷವಾಗಿ ನೀವು ಚಾಲ ಕಳೆಯಬೇಕು” ಎಂದು ಸಲಹೆಯಿತ್ತು.

“ಒಳ್ಳೆಯ ಕ್ಲಾಬ್ ಯಾವದಿದೆ ಶಾಸ್ತ್ರಿಗಳೇ ?”

“ನಿಮ್ಮ ಸಹೋರೆಯೇಗಿಗಳು ಬಹುಮಂದಿ ಸದಸ್ಯರಾಗಿರುವ ಗಿಟ್ಟಿ ಕ್ಲಾಬ್ ಸೇರಬಹುದಲ್ಲ ! ಇಚ್ಛಾ ಬಹಕೆ ಬರುವುದಿಲ್ಲ.”

“ನನಗೆ ಇಸ್ಪೇಟ್ಟಿ-ಟೆನಿಸ್ ಒಂದೂ ಬರುವುದಿಲ್ಲವಲ್ಲ ಶಾಸ್ತ್ರಿಗಳೇ.”

“ಯಾವ ಫ್ರಾನ್ವಾದ ವಿಚ್ಯುಷಾಮಿ. ಅಭ್ಯಾಸಮಾಡಿಕೊಳ್ಳುವುದು ಎಷ್ಟುರಲ್ಲಿದೆ?” ಎಂದ.

“ಸಿಟ್ಕ್ಲಾಬ್” ಚಂದ್ರಶೇಖರನ ಮತ್ತೊಂದು ಸಮಸ್ಯೆಯನ್ನು ಬಗೆಹರಿಸಿತು.

ಬೆಳಿಗ್ಗೆ ಮನೆ ಬಿಡುತ್ತಿದ್ದ ಚಂದ್ರಶೇಖರ ರಾತ್ರಿ ಹತ್ತು ಗಂಟಿಗೇ ಮನೆಗೆ ಹೋಗಲಾರಂಭಿಸಿದ.

ಳಿಗ

ದುರ್ಗತ್ಕೈ ಹೋದ ಪ್ರಭಾಕರ ಹಿಂದಿರುಗಿ ಬರಲಿಲ್ಲ. ನರಸಿಂಹನಾಯಕ ಅರಂಭಿಸಿದ್ದ ‘ಖಾಡಿಕೇಂದ್ರ’ದಲ್ಲಿ ನಿಂತು ಗ್ರಾಮಸೇವೆ ಮಾಡಲು ಆವನು ನಿರ್ಧರಿಸಿದ್ದೆ. ಪ್ರಭಾಕರನ ಭವಿಷ್ಯ ಮುರಿದು ಹೋದುದಕ್ಕೆ ಆದಿಶೇಷಯ್ಯ ಪರಿತಪಿಸಿದರು. ‘ಯಾರ ಕರ್ಮಕೈ ಯಾರು ಹೊಣೆ. ಭಗವಂತ ಆವನ ಅನ್ನವನ್ನು ದುರ್ಗದಲ್ಲಿ ಇಟ್ಟಿದ್ದಾನೆಯೋ ಏನೋ?’ ಎಂದು ನಾಗಮೃ ಸಮಾಧಾನ ಹೇಳಿದಳು.

ಶ್ರೀಗೋರಿಯಲ್ಲಿದ್ದ ಭಟ್ಟರಿಗೆ ಎಲ್ಲವೂ ಕಾಲಕಾಲಕೈ ವರದಿಯಾದವು. ಆದಿಶೇಷಯ್ಯನವರು ಕಾಹಿಲೆಬಿಧ್ಯಮ—ಬೆಂಗಳೂರಿಗೆ ಬಂದು ಚಿಕಿತ್ಸೆಗೆ ನಿಂತದ್ದು—ವಾವರತಿಯ ಚುಚ್ಚುಮಾತು ಕೇಳಲಾಗದೆ ಉಂಗಿ ಹಿಂದಿರುಗಿ ದುದು—ಪ್ರಭಾಕರ ಸೇರಿಮನೆಯಿಂದ ಬಂದುದು—ಅಣ್ಣನ ಮನೆಯಲ್ಲಿ ನೆಲಸಲು ನಿರಾಕರಿಸಿದುದು—ದುರ್ಗತ್ಕೈ ಹೋಗಿ ನರಸಿಂಹನಾಯಕನ ಖಾದಿ ಕೇಂದ್ರ ಸೇರಿದ್ದು—

ಚಂದ್ರಶೇಖರ ಮನೆಯಿಂದ ಆದಪ್ಪು ದೂರವಿರುತ್ತಿದ್ದುದು—ಸಂಚೇ ಹೊತ್ತುಗಳೆಯಲು ಸಿಟೆ ಕ್ಲಾಬ್ ಸೇರಿದುದು—

ಎಲ್ಲವೂ ಭಟ್ಟರಿಗೆ ಗೊತ್ತಾಗಿತ್ತು.

“ನಾವು ಬೆಂಗಳೂರು, ತುಮಕೂರು ಪ್ರಾಂತ್ಯ ಹೋಗಿ ಎರಡು ಮೂರು ವರ್ಷವಾಗಲಿಲ್ಲವೇ ಸಿತಾರಾಮು.”

“ಮೂರು ವರ್ಷವಾಯಿತು ಗುರುಗಳೇ.”

“ಕಾಲಚಕ್ರ ಎನ್ನು ಬೇಗಬೇಗ ಉರುಳುತ್ತದೆ ನೋಡು—ಪಾವತಿ

ಯನ್ನು ನಿನ್ನೊನ್ನೆ ಅಡಿಸಿದಂತೆ—ಈಗವಳಿಗೇ ಹತ್ತುವರ್ಷದ ಮಗ ನಿದ್ದಾನೆ, ಎಂಟು ವರ್ಷದ ಮಗಳಿದ್ದಾಳೆ.”

“ಚಿಂಗಳೂರಿಗೆ ಹೋಗಿಬರಬೇಕೇ ಗುರುಗಳೇ ?”

“ಅದೇ ವಿಚಾರಮಾಡುತ್ತಿದ್ದೇನೆ. ನಾನು ಹೋಗಿ ಮಾಡುವುದಾದರೂ ಏನು—ರುದ್ರಾಕ್ಷಪುರದ ಎರಡು ಬಣಗಳಿಗೆ, ಎರಡು ಜಾತಿಗಳಿಗೆ ಹುಟ್ಟಿದ್ದ ಪ್ರೇಮಮೃಖಿ ನಿವಾರಿಸಿ ಸೌಹಾದರ್ ಬೆಳಿಸಿದೆ ಎಂಬ ಅಹಂಕಾರ ನನ್ನಲ್ಲಿತ್ತು ಸೀತಾರಾಮು—ಭಗವಂತ ಅದನ್ನು ಮಟ್ಟೆ ಹಾಕಿದ.”

“ಏನಾಯಿತು ಗುರುಗಳೇ ?”

“ಚಂದ್ರಶೇಖರನ ಮನೆಯಲ್ಲಿ ಸೌಹಾದರ್ ಸಾಧ್ಯಾಸುವುದಕ್ಕೇ ನನ್ನೊಂದ ಸಾಧ್ಯವಾಗಲಿಲ್ಲ.”

“ಇದರಲ್ಲಿ ನಿನ್ನದೇನು ತಪ್ಪಿ? ನಿಮಿಂದ ಬುದ್ಧಿ ನಿರೇಕ ಕಲಿಯ ದಿದ್ದವರು ಯಾರಿಂದಲೂ ಕಲಿಯಲು ಸಾಧ್ಯವಿಲ್ಲ.”

“ಶ್ರೀಶ್ರೀಗಳವರಲ್ಲಿ ವಿಷಯ ಅರಿಕೆಮಾಡಿಕೊಳ್ಳಲೂ ಸಾಧ್ಯ ವಿಲ್ಲವಾಗಿದೆ.”

“ಶ್ರೀಶ್ರೀಗಳವರು ಯಾವಾಗ ಬಹಿಮುಖಿರಾಗುತ್ತಾರೆ?”

“ಅದನ್ನು ಯಾರು ಹೇಳಲು ಸಾಧ್ಯ ಸೀತಾರಾಮು. ಅವರು ಧ್ಯಾನ ಯೋಗರೂಧರಾಗಿ ಕುಳಿತು ಇಂದಿಗೆ ಹದಿಸೆಂಟು ದಿವಸಗಳಾದುವು—ಈ ಸಾರಿ ಅವರು ಚೇಗ ಬಹಿಮುಖವಾಗಲಾರರು.”

“ಹಾಗೆಂದರೆ?”

“ಅವರ ಧ್ಯಾನಸಮಾಧಿ ಸಾಂಕೇತಿಕವಾಗಿದೆ ಸೀತಾರಾಮು.”

“ನನಗೆ ಭಯವಾಗುತ್ತದೆ ಗುರುಗಳೇ.”

“ಶ್ರೀಶ್ರೀಗಳವರ ಜೀವಜ್ಯೋತಿ ಪರಂಜ್ಯೋತಿಯ ಬಳಿಗೆ ಸಾರುತ್ತಿದೆ ಸೀತಾರಾಮು—ಈಗ ನೀನು ನೋಡುತ್ತಿರುವುದು ಮಹಾಸಮಾಧಿಯ ಪೂರ್ವ ಪೀಠಿಕೆ. ಇಂಥ ಸನ್ನಿಹಿತದಲ್ಲಿ ನಾನು ಶೃಂಗೇರ ಹೇಗೆ ಬಿಡಲಿ.”

“ಚಂದ್ರಶೇಖರಯ್ಯನವರಿಗೆ ಕಾಗದ ಬರೆಯಬಹುದಲ್ಲಾ.”

“ಭಗವಂತ ಬಹುಮೋಸಗಾರ ಸೀತಾರಾಮು.”

“ಇದೇನು ಗುರುಗಳೇ—ನೀವೂ ನಾಸ್ತಿಕರಾಗುತ್ತಿರುವಿರಾ ?”

“ನೋಡು ಕರುವೆಂಕದಿಂದ ನನ್ನನ್ನು ಮೇಲಕ್ಕೆತ್ತಿ, ಅದೇ ಕರುವೆದ ಮಹಾಸಾಗರದಲ್ಲಿ ನನ್ನನ್ನು ಮುಳುಗಿಸಿದ್ದಾನೆ. ನನ್ನ ಜವಾಬ್ದಾರಿ ತೆಂದುಕೊಂಡು ತೃಪ್ತನಾಗಿ ಇಲ್ಲಿ ನಿಂತೆ. ದಿನಗಳೆಂದಂತೆ ಜವಾಬ್ದಾರಿ ಹೆಚ್ಚುತ್ತಿದೆ-ಆದಿಶಕ್ತಿ ತನ್ನ ವಾಯಾಚಾಲ ಚಿಂತಿ ಹಲವೆಚೆಗಳಿಗೆ ನನ್ನನ್ನು ಸೇಳಿಯುತ್ತಿದ್ದಾಳೆ.”

“ತನ್ನ ಲೋಕಸಂಗ್ರಹಕಾರ್ಯ ಯಾರಿಂದ ನೀರವೇರುತ್ತ ದೆಂಬುದನ್ನು ಆದಿಶಕ್ತಿ ಚೆನ್ನಾಗಿ ಬಲ್ಲಬು.”

“ಅವಳ ಕೈಗೆ ನೀನು ಸಿಕ್ಕುಚೇಡ ಸೀತಾರಾಮು.”

“ನಿಮ್ಮನ್ನೇ ಹಣ್ಣು ಮಾಡಿದ ಅವಳಿಗೆ ನಾನೋಂದು ಈಡೇ ?”

“ನಾನು ಕರುಜೀವಿ-ನೀನು ಕರುಣಿಲ್ಪತ್ತು.”

“ಇದೇನು ಮಾತು ಗುರುಗಳಿ !”

“ಹೌದು ಸೀತಾರಾಮು-ಉದಯರವಿಯ ಕರೆಗೆ ಓ ಗೊಡುವ ಕರುಲ ದಂತೆ ನಿನ್ನ ಹೃದಯ ಪರಿಶುದ್ಧ ವಿಚಾರ, ಆಚಾರಗಳಿಗೆ ವಿನಾಸಲಾಗಿದೆ. ಒಂದು ಜೀವನೂನದಲ್ಲಿ ನಾನು ಸಾಧಿಸಲಾಗದುದನ್ನು ನೀನು ಒಂದು ಫಳಿಗಿಯಲ್ಲಿ ಸಾಧಿಸಬಲ್ಲೇ.”

“ಗುರುಕಟ್ಟಿದಿಂದ ತೃಣವೂ ಮಹಾಸ್ತಾವಾಗುತ್ತದೆ. ಕೀರ್ತಿ ಸೇರಿ ಬೇಕಾದುದು ಹುಲ್ಲಿಗಲ್ಲ—ಗುರುದೇವನಿಗೆ”

ಎಂದು ಸೀತಾರಾಮು ಪರಮಭಕ್ತಿಯಂದ ನಿವೇದಿಸಿದ.

ಕರುವೆಸಾಗರದಲ್ಲಿ ಬಿದ್ದ ದ್ವರೂ ಸಾಧಕ ಕೆಸರಿನ ಕರುಲದಂತೆ ಕರುವೆ ಸಿಲ್ಪತ್ತನಾಗಿರಬೇಕೆಂದು ಭಟ್ಟರು ಹಲವುಸಾರಿ ಸೀತಾರಾಮೂಗೆ ಹೇಳಿದ್ದರು. ಬೆಂಗಳೂರು, ತುಮಕೂರು, ರುದ್ರಾಕ್ಷಿಪುರದಿಂದ ಕಾಗದ ಬಂದರೆ ಭಟ್ಟರ ಮನಸ್ಸು ವ್ಯಗ್ರವಾಗುತ್ತಿದ್ದ ದನ್ನು ಸೀತಾರಾಮು ನೋಡಿದ್ದ. ‘ನಾನು ಕರುಜೀವಿ’ ಎಂದು ಭಟ್ಟರೇ ಹಲವು ಸಲ ಒಪ್ಪಿಕೊಂಡಿದ್ದರು. ಭಟ್ಟರನ್ನು ಬಾಧಿಸುತ್ತಿದ್ದ ಕರುವೆವೆಂಥದೆಂಬುದನ್ನು ರಿಯಲು ಸೀತಾರಾಮು ಕುತೂಹಲಗೊಂಡ.

“ಲೋಕದಲ್ಲಿದೂ ಲೋಕಾತೀತನಾಗಿರುವುದು ಹೇಗೆ ಗುರುಗಳೇ ?” ಎಂದೊಮ್ಮೆ ಸೀತಾರಾಮು ಭಟ್ಟರನ್ನು ಕೇಳಿದ.

“ಅನುಭವ ವೇದ್ಯವಾದ, ವಿವರಗಳನ್ನು ತಬ್ಬಿಗಳಿಂದ ವರ್ಣಿಸುವುದು ದುಸ್ವಾಧ್ಯ ಸಿತಾರಾಮು. ಹಲವರ ಮನಸ್ಸಿನಲ್ಲಿ ಏಡಿಯುತ್ತಿರುವ ಪ್ರಶ್ನೆಯನ್ನೇ ನಿನ್ನೊ ಕೇಳಿರುವೆ. ಉತ್ತರಿಸುವ ಸಾಮಧ್ಯ ನನಗಿದೆಯೋ ಇಲ್ಲವೋ ಕಾಣ—ಪ್ರಯತ್ನಿಸುತ್ತೇನೆ. ರಾಮಾಯಣದಲ್ಲಿ ಕವಿಕೋಕೀಲ ಈ ಸಮಸ್ಯೆಯನ್ನು ಬಿಡಿಸಿದ್ದಾನೆ. ರಾಮುಖ್ಯಾಣರು ಪರಾಕ್ರಮಿಯಲ್ಲಿಲ್ಲದ ವೇಳಿ ನೋಡಿ, ಮಾರ್ಯಾಸ್ಯಾಣಮೃಗದ ವ್ಯಾಜ ಹೂಡಿ ರಾಮ ಸಿತಾ ಮಾತಿಯನ್ನು ಕರ್ಮಾಯ್ಯಾತ್ತಾನೆ. ಸಿತಾಪಹರಣದ ಸುದ್ದಿ ಕೇಳಿದ ಶ್ರೀ ರಾಮಚಂದ್ರ ಸಹಾಯಕಾನ್ಯನಂತೆ, ದುರ್ಬಲನಂತೆ ಅಳಲುಪಕ್ರಮಿಸುತ್ತಾನೆ. ಶ್ರೀ ರಾಮಚಂದ್ರ ಭಗವದವತಾರಿಯಾಗಿದ್ದರೆ ಅಳಲೇನು ಕಾರಣ?—ದುಃಖ ನಿರೋಧಿಸುವ ಸಂಯನ ಅವನಲ್ಲಿ ಇರಲಿಲ್ಲವೇ? ಸಿತಾದೇವಿಯನ್ನು ಮರಳಿ ಪಡೆಯಲಾರನೆಂಬ ಅಳಕು ಶ್ರೀ ರಾಮಚಂದ್ರನ ಮನಸ್ಸಿನಲ್ಲಿ ಮಾಡಿರುಹುದೇ?—ಇತ್ಯಾದಿ ಪ್ರಶ್ನೆಗಳೇಳುತ್ತವೆ. ಈ ಸನ್ನಿಹೇಳಿದಲ್ಲಿ ಕವಿ ವಾಲ್ಯುಕಿ ಶ್ರೀ ರಾಮನನ್ನು ಕ್ಷತ್ರಿಯಕುಲ ಮಾತಾರಾಂಡನನ್ನಾಗಿ ಚಿತ್ರಿಸಬೇಕಾಗಿತ್ತೇ ವಿನಾ ದುರ್ಬಲ ಮಾನವನನ್ನಾಗಿ ಚಿತ್ರಿಸಬಾರದಾಗಿತ್ತೇಂದೂ ವಿನುರ್ಜಕರು ಅಭಿವೃದ್ಧಿಪಟ್ಟಿದ್ದಾರೆ. ಧ್ರುವಿರಾಜನಾದ ವಾಲ್ಯುಕಿ ಅಪ್ಯಂತ ಸುಲಭವಾಗಿ ನಮ್ಮ ಕೈಗೆ ಸಿಕ್ಕುವನೇ?—ಶ್ರೀ ರಾಮಚಂದ್ರನ ಕಣ್ಣೀರಿನಿಂದ ರೂಪುಗೊಂಡ ಮೂಕೈ ಕಗಳಿಂದ ವಾಗ್ನೇವಿಯ ಬ್ರಿತೆಯನ್ನು ಲಂಕರಿಸಿದ್ದಾನೆ ಕಾವ್ಯಾರ್ಥ. ತನ್ನ ಅಸೀಮ ಮಂತ್ರಬಲದಿಂದ ಶ್ರೀ ರಾಮಚಂದ್ರ ಕ್ಷಣಾರ್ಥದಲ್ಲಿ ರಾಮಣನನ್ನು ತಾನಿದ್ದಲ್ಲಿಗೆ ಬರಮಾಡಿ, ಅವನನ್ನು ನಾಶಮಾಡಬಹುದಾಗಿತ್ತು. ಆದರೆ ರಾಮಾಯಣದಲ್ಲಿ ಬರುವ ಶ್ರೀ ರಾಮಚಂದ್ರ ಪೃತ್ಯಾಕ್ರಣಾಯಾಗಿನಿಲ್ಲ; ಮಾನವರೂಸೀ ನಾರಾಯಣ. ಮಾನವಾವತಾರ ತಳೆದಿರುವ ಭಗವಂತ ಮಾನವನ ಸಮಸ್ತ ಕವ್ಯ ಸುಖಗಳನ್ನೂ ಅನುಭವಿಸಲು ಸಿದ್ಧನಾಗಿದ್ದಾನೆ. ಹೆಂಡತಿ ಕಳೆದುಕೊಂಡ ಸಾಮಾನ್ಯ ಅಳುವಂತೆ ಶ್ರೀ ರಾಮಚಂದ್ರನೂ ಅಳುತ್ತಾನೆ. ಶ್ರೀ ರಾಮನ ತೋಕಕ್ಕೆ ಲೋಭ, ಶ್ರೀ ವೋಹನೇ ಕಾರಣನೆಂದು ನಾವು ತಕ್ಷಿಸಿದರಿ ಮಹಾಕವಿಗೆ ತುಂಬ ಅವಚಾರ ಮಾಡಿದಂತಾಗುತ್ತದೆ. ಸಿತಾದೇವಿ ಜನಕರಾಜನ ಮಗಳು ದಶರಥ ಚಕ್ರವರ್ತಿಯ ಸೋಸೆ. ರಾಜೋಪಭೋಗದಲ್ಲಿಯೇ ಹುಟ್ಟಿ ಬೆಳೆದ್ದ

ಈ ತಾಯಿ, ರಾಜೋವಭೋಗವನ್ನೇ ಕಂಡರಿಯಜು. ಅಯೋಧ್ಯೆಯ ಅರಮನೆಯ ಭವ್ಯಜೀವನವನ್ನು ನಿರಾಕರಿಸಿ, ಗೆಡ್ಡೆ ಗೆಣಸುಗಳನ್ನು ತಿನ್ನಲು ಶ್ರೀ ರಾಮನೊಡನೆ ಅರಣ್ಯಕ್ಕೆ ಬಂದಿದ್ದಳು. ಇಂಥ ಸಾಧಿತ್ವಗೆ ಸಾನು ರಕ್ಷಣೆಯನ್ನು ಕೊಡಲಾರದೆ ಹೋದೆನಲ್ಲಾ ಎಂಬುದೂ ಶ್ರೀ ರಾಮನ ಶೋಕಕ್ಕೆ ಕಾರಣವಾಯಿತು. ರಾಜ್ಯದ ದೃಷ್ಟಿಯಲ್ಲಿ ಸೀತಾದೇವಿ ಮಹಾ ರಾಜ್ಯಿ; ಧರ್ಮದ ದೃಷ್ಟಿಯಲ್ಲಿ ಅವಳೇ ಧರ್ಮದೇವತೆ. ಸೀತೆಯ ನಿರ್ಗಮನ ಕೇವಲ ಒಬ್ಬ ಹೆಣ್ಣಿನ ನಿರ್ಗಮನವಾಗಿರಲಿಲ್ಲ; ಸಾಕ್ಷಾತ್ ಧರ್ಮದೇವತೆಯ ನಿರ್ಗಮನವಾಗಿತ್ತು. ಪರಾಕ್ರಮಿಯಾದ ರಾವಣ ಶ್ರೀ ರಾಮ ಚಂದ್ರನ ಪರಾಕ್ರಮ ಪ್ರತಿಭಟೆಸಲು ಸಮರ್ಪಣಾಗಿದ್ದ—ಆದರೆ ಶ್ರೀ ರಾಮನ ಬೆನ್ನು ಕಾಯುತ್ತಿದ್ದುದು ಧರ್ಮ. ಧರ್ಮದ ಅಜ್ಞೆಯು ಶಕ್ತಿಯ ಮುಂದೆ ವೌಲಸ್ತ್ರ್ಯನ ಪರಾಕ್ರಮ ತ್ಯಜಾಸ್ತಾಯವಾಗಿತ್ತು. ಧರ್ಮದ ಬಲದಿಂದಲೇ ಶ್ರೀ ರಾಮ ಇಷ್ಟು ಬಲಿಷ್ಠನಾಗಿರುವುದು—ಧರ್ಮವನ್ನೇ ಕಚ್ಚಿದ್ದ ಯ್ಯಾರೆ ಶ್ರೀ ರಾಮ ನಿರ್ವಿಯಸಾಗುತ್ತಾನೆ ಎಂದು ರಾವಣ ವಿಚಾರ ಮಾಡಿಯೇ ಧರ್ಮದೇವತೆಯಾದ ಸೀತಾದೇವಿಯನ್ನು ಕರೆದೊಯ್ದಿದು. ಪ್ರಾಯಶಃ ವಾಲ್ಯುಕಿಯಿಂದ ಸ್ವಾತಿಗೊಂಡ ವ್ಯಾಸ ಇದೇ ತತ್ತ್ವವನ್ನು ಮಹಾಭಾರತದಲ್ಲಿ ಪ್ರತಿ ಪಾದಿಸಿದ್ದಾನೆ. ಶ್ರೀ ಕೃಷ್ಣನ ಸಹಾಯವನ್ನು ವೆಸ್ತಿಸಿದ ಪಾಢ್ಯ, ಸುಯೋಧನ ರಿಗೆ ಭಗವಂತ ತನ್ನ ಸಮಸ್ತ ಸೇನೆ, ತಾನು ಎರಡನ್ನಾ ಹಂಬಿಕೊಡುತ್ತಾನೆ. ಒಬ್ಬ ವ್ಯಕ್ತಿಗಾಗಿ ಇಡಿಯ ದ್ವಾರಕಾ ಸೈನ್ಯಬಲವನ್ನು ವಿಸಿಮಯ ಮಾಡಿ ಕೊಂಡ ಪಾಢ್ಯ ಮೂರ್ಖನೇ—ಅವುವರೂರಿಯೇ? ದ್ವೇವ ಬಲದ ಮುಂದೆ, ಧರ್ಮ ಬಲದ ಮುಂದೆ ಯಾವ ಬಲವೂ ಇಲ್ಲ ಎಂದು ಪಾಢ್ಯ ಬಲ್ಲ; ತಾಮಸ ಮನಃಪ್ರವೃತ್ತಿಯಾಳ್ಳ ಸುಯೋಧನ ವಿಶ್ವಮಾತಿರೂಪಾದ ಶ್ರೀ ಕೃಷ್ಣನನ್ನು ಒಬ್ಬ ಸಾಮಾನ್ಯ ಮಾನವನೆಂದು ಭಾಷಿಸಿಕೆಟ್ಟಿ.

ಲೋಕದಲ್ಲಿರುವವನು ಭಗವಂತನಾಗಿರಲಿ, ಭಕ್ತನಾಗಿರಲಿ ಆವನು ಕರ್ಮದ ಗತಿಗನುಸಾರವಾಗಿ ಹೆಚ್ಚಿ ಕಾಕಲೇ ಬೇಕು. ಆದರೆ ಆವನ ದೃಷ್ಟಿ ಬೇರೆ ಕಡೆಗಿರಬೇಕು. ನಿಜಗುಣಶಿವಯೋಗಿ ಹೇಳಿವಂತೆ “ತರುಣೆಯ ಮಾತೆಯೋಂದನುಣುತ್ತಲಣಾಗ ನನ್ನ ಕರದೊಳ್ಳಿದ ಕುಚಾಗ್ರವ ನೋಪ ವಂತೆ” ಎಂದರು.

ಳ್ಳಿ

ಮನೆಯಲ್ಲಿ ಸರ್ವಾಧಿಕಾರ ಸಾಫ್ಟ್‌ಪಿಸುವ ಪಾರ್ವತಿಯ ಪ್ರಯತ್ನ ಯಶಸ್ವಿಯಾಗಿರಲಿಲ್ಲ. ಹೆಂಡತಿಯ ಮನಮೆಚ್ಚಿ ಸುವುದಕ್ಕೆ ಚಂದ್ರಶೇಖರ ತಂದೆ ತಾಯಿಯ ಕೈಬಿಡಲು ಸಿದ್ಧ ವಾಗಿರಲಿಲ್ಲ. ನರಸಮ್ಮ ಅಳಯನ ಪಕ್ಷ ವಹಿಸಿ ಮಾತನಾಡುತ್ತಿದ್ದುದು ಪಾರ್ವತಿಗೆ ಮತ್ತಷ್ಟು ಉದ್ದೇಕವನ್ನುಂಟು ಮಾಡಿತ್ತು.

ನಾರಾಯಣನ ಒಲವು ತಾಯಿಯ ಕಡೆಗಿದ್ದಂತೆ ಗೌರಿಯ ಒಲವು ತಂದೆಯ ಕಡೆಗಿತ್ತು. ತಂದೆ ಮನೆಗೆ ಬರುವವರಿಗೆ ಗೌರಿ ಮಲಗುತ್ತಿರಲಿಲ್ಲ.

ಕ್ಳಿಬಿನಲ್ಲಿ ಇಸ್ತೇರ್ಟ್ ಆಡುತ್ತ ಕುಳಿತಿದ್ದಂತೆ ಚಂದ್ರಶೇಖರನಿಗೆ ಥಟ್ಟನೆ ಗೌರಿಯ ಸನೆಪು ಬರುತ್ತಿತ್ತು. ತನ್ನ ಕೈಯಲ್ಲಿದ್ದ ಎಲೆಗಳನ್ನು ಪಕ್ಷದಲ್ಲಿ ಕುಳಿತು, ಆಟ ನೋಡುತ್ತಿದ್ದವರ ಕೈಗೆ ಸರಿಸಿ ತಾನು ಮನೆಗೆ ಬರುತ್ತಿದ್ದ. ‘ಅಣ್ಣಾ ಬಂತೂ’ ಎಂದು ಕುಣಿದು ಕುಪ್ಪಳಿಸಿ ಗೌರಿ ಜಿಗುರಿಯಂತೆ ಚಂದ್ರ ಶೇಖರನನ್ನು ಪ್ರಿಯೊಳಿತ್ತಿದ್ದಳು.

“ಮಗೂ ಏನು ಮಾಡುತ್ತಿತ್ತು” ಎಂದು ಬಾಲ ಭಾಷೆಯಲ್ಲಿ ಚಂದ್ರ ಶೇಖರ ಮಗಳನ್ನು ಮಾತನಾಡಿಸುತ್ತಿದ್ದ.

“ಬೊಂಬಿ ಪುಸ್ತಕ ನೋಡ್ತಾ ಇದೆ.”

“ಉಂಟಿನಾಡಿದೆಯಾ?”

“ಇಲ್ಲ.”

“ಏಕೆ?”

“ನಿನ್ನ ಜತೀನೇ ನಾನು ಉಂಟಿ ಮಾಡೋದು.”

“ಅಮ್ಮ ಏನಂದಳು?”

“ಬಯ್ದು ಇಂ.”

“ನೀಕೆ ?”

“ಉಟ್ಟಿನೂಡಿ ನುಲಗಲಿಲ್ಲಾ ಎಂದು.”

“ಒಳ್ಳೆಯ ಮನ್ಮಂತ್ರಿ ಅವನ್ನು ನೂತ್ನು ಕೇಳಬೇಕು.”

ತನ್ನ ಮನಸ್ಸಿನಲ್ಲಿ ಅಡಕವಾಗಿದ್ದ ಭಾವನೆಗಳನ್ನು ವಿವರಿಸಲು ಗೌರಿ ಅಸಮಧಾನಾಗಿದ್ದ ಇಂ.

“ನೀನು ಬೇಗ ಬಾಣ್ಣಿ.”

‘ಬೇಗ ಬಾ’—ಎರಡೇ ಶಬ್ದಗಳಲ್ಲಿ ಗೌರಿ ತನ್ನ ಮನಸ್ಸಿನ್ನೇ ಚಿಚ್ಚಿಟ್ಟಿದ್ದ ಇಂ.

‘ಬೇಗ ಬರಬೇಕು—ಮಂಗಳವಿಗಾಗಿಯಾದರೂ ಬೇಗ ಬರಬೇಕು—ಆದರೆ ಪಾರ್ವತಿಯ ತನಿಖೆ, ಟೋಕೆ, ಭಣ್ಣನೆಗಳಿಂದ ಪಾರಾಗುವ ಬಗೆ ಹೇಗೆ ?’ ಎಂಬ ಚಿಂತೆ ಅವನನ್ನು ಒಂದೇ ಸಮನಾಗಿ ಕೊರೆಯುತ್ತಿತ್ತು.

ಚಂದ್ರಶೇಖರ ರೂಪಿನಲ್ಲಿ ಕೊಟ್ಟು ಬಿಚ್ಚಿಟ್ಟು, ಸ್ವಾನಗೃಹಕ್ಕೆ ಹೋದ ಕೂಡಲೆ, ಕೊಟ್ಟಿನ ಜೀಬುಗಳನ್ನು ದುಡ್ಡಿನೂಡಿ ನಾರಾಯಣ ತಾಯಿಗೆ ವರದಿ ಒಪ್ಪಿಸುತ್ತಿದ್ದು. ಚಂದ್ರಶೇಖರ ಒಳಕ್ಕೆ ಬಂದಕೂಡಲೆ ಪಾರ್ವತಿ ಮುಖ ಕೆಂಪಗನೂಡಿಕೊಂಡು

“ಇವತ್ತು ಇಸ್ವೇಷಿನಲ್ಲಿ ಎಪ್ಪು ಕೆಳೆದಿರಿ ?” ಎಂದು ಕೇಳುತ್ತಿದ್ದ ಇಂ.

“ನಿಂ ಎಂಟಾಣ ಹೋಗಿರಬಹುದು.”

“ಪಾಪ ! ಸಂಪಾದನೆ ವಿಪರೀತ ಹೆಚ್ಚು ! ಹಣ ಹುಳಿತುಹೋಗುತ್ತಿದೆ. ಇಸ್ವೇಷಿನಲ್ಲಾದರೂ ಕಳೆದು ಭಾರ ಕಡಿಮೆನೂಡಿಕೊಳ್ಳುತ್ತಿರುವಿರೇನೋ ?”

“ನಾನು ಮನುಷ್ಯ—ಬೆಳಿಗ್ಗೆ ಯಿಂದ ಸಂಜೀಯವರಿಗೆ ದುಡಿಯುತ್ತೇನೆ—ನನಗೂ ಸ್ವಲ್ಪ ವಿಶ್ವಾಸಿ, ನಿಹಾರಬೇಕು.”

“ಮನೆಯಲ್ಲಿ ಕುಳಿತುಕೊಂಡು ನಾನು ಬೆರಳುಚೀಪುತ್ತಿರುತ್ತೇವಲ್ಲವೇ ?

“ಹಾಗೆ ನಾನು ಹೇಳಿದೆನೇ ?”

“ನಿಮ್ಮ ವಿಹಾರ, ವಿಶ್ವಾಸಿಯೇ ನಿಮಗೆ ಹೆಚ್ಚು.”

“ನೂತ್ನು ಮಾತಿಗೆ ಹೀಗೆ ಆಷ್ಟೇಸಿಸಿ ಏನು ಪ್ರಯೋಜನ— ನಿನಗೆ ಏನಾಗಬೇಕು ಹೇಳು.”

“ನೀವು ಹಣ ದುರ್ಗ್ಯಯೆನೂಡಕೂಡದು.”

“ನಾನು ದುರ್ಗ್ಯಯು ಮಾಡುತ್ತಿಲ್ಲ.”

“ನಾನು ನಿಮ್ಮ ಮಾತು ನಂಬುವುದಿಲ್ಲ.”

“ನಂಬಿದ್ದೇರೆ ಬಿಡಬಹುದು.”

“ನೀವು ನಿಮ್ಮ ದಾರಿ ಬಿಡುವುದಿಲ್ಲ.”

“ನನಗೆ ಸ್ಪೃತಂತ್ರದಾರಿಯೇ ಇಲ್ಲ—ನಾನೋಂದು ದುಡಿಯುವ ಎತ್ತು.”

“ಏನೋ ಬಹಳ ಕಷ್ಟ ಪಡುತ್ತಿರುವವರ ಹಾಗೆ ಮಾತನಾಡುತ್ತಿರುವಿರಲ್ಲಾ !”

“ನನ್ನ ಕಚ್ಚು ಕಟ್ಟಿಕೊಂಡು ನಿನಗಾಗಬೇಕಾದ್ದೇನು?—ನಾನು ನಿನ್ನ ದುಡ್ಡಿನದಾಡ ತೀರಿಸುವ ಯಂತ್ರ.”

“ನನ್ನ ಕಟ್ಟಿಮಾತಾಡಿದರೆ ನಿಮಗೆ ಒಳ್ಳೆಯದಾಗುವುದಿಲ್ಲ.”

“ಈಗಿರುವ ಒಳ್ಳೆಯದನ್ನು ಜೀರ್ಣಸಿಕೊಂಡರೆ ಸಾಕಾಗಿದೆ.”

“ನಿಮಗೆ ಯಾರೋ ನನ್ನ ಮೇಲೆ ಚಾಡಿ ಹೇಳುತ್ತಿದ್ದಾರೆ.”

“ಯಾವ ಕುಮುದಮ್ಮನನ್ನು ನಾನು ಕಂಡರಿಯೆ.”

“ಕುಮುದಕ್ಕನನ್ನು ಆಕ್ಕೇಸಿಸಬೇಡಿ.”

“ಆಕೆಯನ್ನೇ ಕೆಂಪ್ಪಿಸಿಸಲಿ—ನನ್ನ ಅಧ್ಯಷ್ಟಪನ್ನು ಆಕ್ಕೇಸಿಸುತ್ತೇನೆ.”

“ನಿಮ್ಮ ಅಧ್ಯಷ್ಟಕ್ಕೆನು ಕೊರತೆ ಬಂದಿರುವುದು.”

“ಕೊನೆನೊದಲ್ಲಿದ ಈ ವಾದದಿಂದ ಏನು ಪ್ರಯೋಜನ.”

“ಮನಸ್ಸಿನಲ್ಲಿನಿಂದ ಹೇಳಿಬಿಡಿ—ಈ ವಿಷಯ ಇವತ್ತು ಇತ್ಯಭವಾಗಿ ಹೋಗಲಿ.”

“ಇತ್ಯಭ ಅನಭವನ್ನೆಲ್ಲ ನಿನಗೇ ಬಿಟ್ಟಿದ್ದೇನೆ”

ಎಂದವನು ಹೇಳಿದೊಡನೆಯೇ ಪಾರ್ಥಿ ರಾಗತೆಗಿದು ದೊಡ್ಡ ದಾಗಿ ಅಳುವುದಕ್ಕಾರೆ ರಂಭಿಸುತ್ತಿದ್ದ ಇಂ. ನರಸಮ್ಮ ಹೊರಬಾಗಿಲಿನಲ್ಲಿ ನಿಂತುಕೊಂಡರೆ ‘ಸಾಕು ಬಾರೇ—ಮಾತೂ, ಮಕ್ಕಳು ಹಸಿದುಕೊಂಡಿವೆ’ ಎಂದು ಕರೆಯುತ್ತಿದ್ದ ಇಂ.

ತಂದೆ ತಾಯಿಗೆ ಸಡಿಯುತ್ತಿದ್ದ ವಾಗ್ಯದ್ಧ ನೋಡಿ ಗೌರಿ ಸ್ವಭೂತಾಗುತ್ತಿದ್ದ ಇಂ. ಒಮೋತ್ತಮೇ ಹಸಿವಿನಿಂದ ಕಂಗಿಟ್ಟು ಮಗು ಕುಳಿತಲ್ಲಿಯೇ ನಿತ್ರಿ

ಸ್ತುತಿತ್ವ. ನಾಟಕ ಬೇಗ ಮುಗಿದು ಹೋಯಿತಲ್ಲ ಎಂದು ನಾರಾಯಣ ಪರಿತಪಿಸುತ್ತಿದ್ದ.

ಮನೆಯಲ್ಲಿ ಪಸರಿಸಿದ ಅಶಾಂತಿ ನಾರಾಯಣನ ಸ್ವೀರವತ್ತನಿಗೆ ಇಂಬು ಗೊಟ್ಟಿತು. ತಾನು ಏನು ಮಾಡಿದರೂ—ಏನು ಆಡಿದರೂ ತಾಯಿ ರಕ್ಷಿಸುತ್ತಾ ಲೀಂಬ ವೋಂದು ಧೈಯರು ಅವನ ಮನಸ್ಸಿನಲ್ಲಿ ಹುಟ್ಟಿತು. ನರಸಮೃದ್ಧಾಸವೇ ಡಬ್ಬದಲ್ಲಿಯೋ, ಉಪಿಸ್ತಕಾಯಿ ಜಾಡಿ ಹಿಂದೆಯೋ ಮುಚ್ಚಿಡುತ್ತಿದ್ದ ಚಿಲ್ಲರೆ ಹಣ ಕಾಣಿಯಾಗುತ್ತಿದ್ದವು. ನರಸಮೃದ್ಧಾ ಲಕ್ಷ್ಯ ಅತ್ತ ಬಹಳ ದಿನ ಹೋಗಲಿಲ್ಲ.

ಒಂದು ದಿನ ಮನೆಯಮುಂದೆ ಸೇಬಿನ ಹಣ್ಣಿನ ಬುಟ್ಟಿಹೋತ್ತು ಒಬ್ಬ ಮಾರಾಟಿನಾಡುವುದಕ್ಕೆ ಬಂದ. ಕಾಶ್ಮೀರದ ಕುಂಕುನಣಾದ ಸೇಬಿನ ಹಣ್ಣು ಕಂಡ ಗೌರಿ ತಾಯಿಯ ಬಳಗೆ ಓಡಿಬಂದು

“ಅಮ್ಮ—ನನಗೆ—ಸೇಬು” ಎಂದೆಳು.

“ನಿಮ್ಮಪ್ಪ ಇಲ್ಲಿ ಗೆಪ್ಪೆ ಇಟ್ಟಿದ್ದಾ ರೇಸ್ನೀ—ಹೋಗು”

ಎಂದು ಪಾರ್ವತಿ ಗದರಿಸಿಕೊಂಡಳು. ಅಳತ್ತು ನಿಂತಿದ್ದ ಗೌರಿಯ ಕಂದಿದಮುಖ ಕಂಡು ನರಸಮೃದ್ಧಾ ಕರುಳು ‘ಚುರು’ ಎಂದಿತು. ‘ತಡಿ ಕಂದಾ, ನಾನು ತೆಗೆದುಕೊಡುತ್ತೇನೆ’ ಎಂದು ಹೇಳಿ ಅಡಿಗೆ ಮನೆ ಶೋಧಿಸಿ ನೋಡಿದಳು. ಬೆಳಿಗೆ ಸಕ್ಕರೆ ತರಿಸಿದ ಮೇಲೆ ಮಿಕ್ಕಿದ್ದ ಹತ್ತಾಣ ಚಿಲ್ಲರೆ ಯನ್ನು ನರಸಮೃದ್ಧಾ ಕಾಫಿಪುಡಿ ಡಬ್ಬದ ಹಿಂದೆ ಇಟ್ಟಿದ್ದಳು. ಹತ್ತಾಣೆಯೂ ಮಾರುವಾಗಿತ್ತು. ನರಸಮೃದ್ಧಾ ಮುಂದಾ ನಾನು ನಾನು ಅವಿನ್ಯಾಸಕಂಡಲಿನಲ್ಲಿ ಮುಚ್ಚಿಟ್ಟಿದ್ದ ಮಾರಾಟಿ ತೆಗೆದು ಮುರಿಸಿ ಗೌರಿಗೆ ಸೇಬಿನಹಣ್ಣು ಕೊಂಡು ಕೊಟ್ಟಳು. ‘ಚಿಲ್ಲರೆ ಏನಾಯಿತು’ ಎಂಬ ಯೋಜನೆ ಆರಂಭವಾಯಿತು. ‘ಬೆಳಿಗೆ ಯಿಂದ ಅಡಿಗೆಮನೆಗೆ ಬಂದಿದ್ದ ವರು ಪಾರ್ವತಿ—ನಾರಾಯಣ. ಪಾರ್ವತಿ ಕೇಳಿದೆ ಕಾಸು ಮುಟ್ಟಿವನಜಲ್ಲ—ಇದು ನಾರಾಯಣನ ಕೆಲಸವೇ ಇರಬೇಕು’ ಎಂದು ನಿಧರಿಸಿದಳು. ಸಂಜೇ ನಾರಾಯಣ ಶಾಲೆಯಿಂದ ಬಂದಕೊಡಲೆ

“ನಾಣಿ, ಬೆಳಿಗೆ ಏನಾದರೂ ಚಿಲ್ಲರೆ ಹಣ ತೆಗೆದುಕೊಂಡೆಯೇನ್ನು” ಇಂದು ನಯವಾಗಿಯೇ ಕೇಳಿದಳು.

“ಯಾವ ಚಿಲ್ಲರೆ ಹಣ ಅಜ್ಞ.”

“ನೀನೇ ಸಕ್ಕರೆ ತಂದು ಚಿಲ್ಲರೆಯನ್ನು ಕಾಣಿಪುಡಿ ಡಬ್ಬದ ಹಿಂದೆ ಇಡಲಿಲ್ಲವೇ?”

“ನೀನು ಹೇಳಿದ ಕಡೆ ನಿನ್ನದುರಿಗೆ ಚಿಲ್ಲರೆ ಇಟ್ಟಿಸಲಾಗಿ ಅಜ್ಞ.”

“ಹೊಗಲಿ ಬಿಡು—ಮರೆತು ನಾನೇ ಎಲ್ಲೋ ಇಟ್ಟೆರಬೇಕು” ಎಂದರೂ ಅವಳ ಮನಸ್ಸಿಗೆ ಸಮಾಧಾನವಾಗಲಿಲ್ಲ. ನಾರಾಯಣನನ್ನು ಪರೀಕ್ಷಿಸಲು ನಿರ್ಧರಿಸಿ ನಾಲ್ಕಾರು ಬಾರಿ ಅವನ ಕಣ್ಣಿಗೆ ಬೇಳುವಂತೆ ಹಣ ಮುಚ್ಚಿಟ್ಟಿಳು. ಸ್ವಲ್ಪವೂ ಅನುಮಾನಿಸದೆ ನಾರಾಯಣ ಅವುಗಳನ್ನೂ ಸ್ವಾಹಾಮಾಡಿದ್ದ.

ಹಣ ಹೊದುದಕ್ಕೆ ನರಸಮೃದ್ಧಿ ಚಿಂತೆಮಾಡಲಿಲ್ಲ. ನಾರಾಯಣನ ವರ್ತನೆ, ಅವನು ಹೇಳುತ್ತಿದ್ದ ಸುಳ್ಳಾ ಅವಳ ಮನಸ್ಸಿಗೆ ಅಪಾರವ್ಯಧಿಯ ನ್ನು ಒಂಟಿಮಾಡಿತು. ಒಂದುದಿನ ಈ ವಿಷಯ ಸಾಧ್ಯಂತವಾಗಿ ವಿವರಿಸಿ

“ಈ ಕೆಟ್ಟಿಚಾಳಿನ ಈಗಲೇ ಮುರಿಯಿದದ್ದರೆ ನಾಳೆ ಒಂದು ಹೊಗಿ ಒಂದಾಗುತ್ತದೆ ಪಾರ್ವತಿ.”

“ನಾರಾಯಣ ಅಂಥವನೆಂಬುದನ್ನು ನಾನು ನಂಬುವುದಿಲ್ಲಮ್ಮು.”

“ನಾನು ಸುಳ್ಳಾ ಹೇಳುತ್ತಿರುವೇನೇ—ನಾನು ಎತ್ತಿ ಆಡಿಸಿದ ಮಗುವಿನ ಮೇಲೆ ಚಾಡಿ ಹೇಳುತ್ತಿರುವೇನೇ?”

“ಇಲ್ಲ—ನಿನೇ ಮರೆತಿರಬಹುದು.”

“ಹಾಗಂದೇ ನಾನೂ ಭಾವಿಸಿಕೊಂಡು ನಾಲ್ಕಾರು ಬಾರಿ ಪರೀಕ್ಷಿಸಿ ನೋಡಿ ಮನಸ್ಸಿಗೆ ಖಾತ್ರಿಮಾಡಿಕೊಂಡಿದ್ದೇನೇ.”

“.....”

“ನಿನ್ನ ಸಂಸಾರ ನಗೆಗೀಡಾಗುತ್ತಿದೆ ಪಾತೂ.”

“ಆ ಮಾತು ನಿನು ಹೇಳುವುದು ಬಾಕಿಯಿತ್ತು.”

“ನೀನು ಸಸೇಮಾರಳಾಗಿದ್ದು. ನಿನಗೆ ಹೇಳುವವರು ಕೇಳುವವರು ಯಾರಿದ್ದಾರೆ ಹೇಳು. ನಿನ್ನ ಗಂಡನ ಅವಸ್ಥೆಯಾರು ನೋಡಲು ಸಾಧ್ಯ— ಅತ್ಯುಮಾನ ಹೊಟ್ಟಿ ಉರಿಸಿ ಮನೆ ಬಿಟ್ಟು ಆಚಿಗೆ ಕಳಿಸಿದೆ—ಈಗ ತಾಯಿ ವೇಲೂ ತಿರುಗಿ ಬಿಡ್ಡಿರುವೆ.”

“ನನ್ನ ತಾಯಿಯೇ ನನ್ನ ಶತ್ರುವಾಗುತ್ತಾ ಹೀಂದು ನಾನು ಭಾವಿಸಿರ ಲಿಲ್ಲ.”

“ಇದಕ್ಕೆ ನಿನ್ನ ವರ್ತನೆಯೇ ಕಾರಣವೆಂಬುದು ನಿನಗೆ ತಿಳಿಯುವುದು ಯಾವಾಗ ?”

“ತಿಳಿಯಿದ್ದರೆ ಹೋಗಲಿ— ಯಾರೂ ನನಗೆ ತಿಳಿಸಬೇಕಾಗಿಲ್ಲ.”

“ನಿನ್ನ ಬಾಯಿಂದ ಈ ಮಾತ್ರ ಕೇಳಿದ ಮೇಲೆ ನಾನು ಇಲ್ಲಿರುವುದು ಗೌರವನಲ್ಲ.”

“ನಿನಗೆ ತಿಳಿದಂತೆ ನೂಡಬಹುದಲ್ಲವ್ಯಾ”

ಎಂದು ಹೇಳಿದವರೇ ಥಟ್ಟಿನೆ ಎದ್ದು ಒಳಕ್ಕೆ ಹೋದಳು.

ನರಸಮೃನ ಮನಸ್ಸಿನಲ್ಲಿ ತಮಲಯುಧ್ ವಾರಂಭವಾಯಿತು.

‘ನಾಲ್ಕು ದಿನ ಇಲ್ಲಿಯೇ ಇರಲೋ ಉರಿಗೆ ಹೋಗಲೋ ?’

‘ನಾನು ಉರಿಗೆ ಹೋದರೆ ಪಾತ್ರ ಸಂಸಾರ ತೀರಾ ದಿಕ್ಕಾವಾಲಾಗು ತ್ತದೆ.

‘ಆಳೋಮಯ್ಯ ಸಂಭಾವಿತರು— ಅವರ ಕಷ್ಟಕ್ಕೆ ಕೊನೆ ಮೊದಲಿಲ್ಲ ವಾಗುತ್ತದೆ.

‘ಭಗವಂತಾ ! ಪಾತ್ರಾಗೆ ಈ ದುಬುಕ್ಕಿ ಏಕೆ ಕೊಟ್ಟಿಯವ್ಯಾ’

ಎಂದು ನರಸಮೃನ್ ಗೋಳಾಡಿದಳು.

ಒಂದು ವಾರ ಕಳೆಯುವವರಿಗೆ ನರಸಮೃನ್ ಉಸಿರಿತ್ತೆ ಲಿಲ್ಲ.

ಒಂದು ಬೆಳಿಗ್ಗೆ ಚಂದ್ರಶೇಖರ ಕಣ್ಣೀರಿಗೆ ಹೊರಟಿದ್ದಾಗ ನರಸಮೃನ್ ಎದುರಿಗೆ ಬಂದು

“ನೀವು ಮನಿಗೆ ಬರುವ ವೇಳಿಗೆ ನಾನಿರುವುದಿಲ್ಲ— ಈಗಲೇ ಹೇಳಿ ಹೋಗೋಣಾಂತ ಬಂದೆ” ಎಂದಳು.

“ಎಲ್ಲಿಗಾದರೂ ಪ್ರಯಾಣವೇ ?”

“ಹೂ ! ಉರಕಡಿ ಹೋಗಿ ಬರುತ್ತೇನೆ.”

“ಯಾವಾಗ ಬರುವಿರಿ ?”

“ಎಂಟು ಹತ್ತು ದಿವಸವಾಗಬಹುದು.”

“ಹೋಗಿ ಬನ್ನಿ” ಎಂದು ಹೇಳಿದ.

ಅಂದೇ ಸರಸಮ್ಮು ಉರಿಗೆ ಪ್ರಯಾಣ ಮಾಡುವ ಮುನ್ನ ಮಗಳಿಗೆ “ನಾನು ಹೊಗಿಬಿಟ್ಟು ಬರ್ತೀನಿ ವಾತೂ ” ಎಂದು.

“ಈಗೇನಮ್ಮು ಉರಿನಲ್ಲಿ ಕೆಲಸ ?”

“ರಾಗಿ ಕುಯ್ಯಾಗೆ ಬಂದಿದೆ—ನೋಡಿಕೊಂಡುಬರುತ್ತೇನೇ.”

“ಬರುವುದು ನಿಜವಷ್ಟೇ ?”

“ಯಾರಿಗಾಗಿ ನಾನು ಬರಬೇಕು ವಾತೂ....”

“.....”

“ನನ್ನ ನೋಡಬೇಕೆಂದು ಬಯಸಿದಾಗ ಬರಿ—ಬರುತ್ತೇನೇ.”

‘ಎಲ್ಲಿ ಹೊಗುತ್ತಾಳೆ—ನಾಲ್ಕುದಿನ ಉರಿನಲ್ಲಿದ್ದ ಇಲ್ಲಿಗೆ ಬಂದೇ ಬರುತ್ತಾಳೆ’ ಎನ್ನುವ ಹುಲುಧೈಯ ಪಾರ್ವತಿಯ ಮನಸ್ಸಿನಲ್ಲಿ ಮನೆ ಮಾಡಿಕೊಂಡಿತ್ತು. ತಾನು ಈಗ ಸ್ವಲ್ಪ ಬಿಗಿಯಾಗಿದ್ದರೆ ಅಮೃತಿನಿಗೂ ವಿನೇಕ ಬರುತ್ತದೆ ಎಂದು ಭಾವಿಸಿಕೊಂಡು ತಾಯಿಯನ್ನು ಬೆಂಗಳೂರಿನಲ್ಲೀ ಉಳಿಸಿಕೊಳ್ಳಲು ಪ್ರಯತ್ನಿಸಲಿಲ್ಲ.

ಗೌರಿಯನ್ನು ಮುದ್ದಾಡಿ ಸರಸಮ್ಮು ಹೊರಟುಬಿಟ್ಟಳು. ಕಂಬನಿ ಗರೆದು ತನ್ನ ದುಃಖವನ್ನು ಹೊರಚಿಲ್ಲಿಪುದಕ್ಕೂ ಅವಕಳ್ಳಿ ಚೈತನ್ಯವುಳಿದಿರಲಿಲ್ಲ.

ತುಮಕೂರಿನಲ್ಲಿಳಿದು ಆದಿಶೇಷಯ್ಯ, ನಾಗಮ್ಮನನ್ನು ನೋಡಿಕೊಂಡು ಹೊಗಬೇಕೆಂದು ಯೋಚನೆಮಾಡಿದ್ದಳು—‘ಈಗ ನಾನು ಅವರಮನೆಗೆ ಹೊಗುವುದು ಅನುಚಿತ. ಬಾಯಿ ತನ್ನ ಬೆಂಗಳೂರು ಮನೆಯ ಪರಿಸ್ಥಿತಿ ನಾನು ಹೇಳಬಿಟ್ಟರೆ ಅನಫರವಾಗುತ್ತದೆ. ಸದ್ಯಕ್ಕೆ ಅವರನ್ನು ನೋಡುವುದೇ ಬೇಡ’ ಎಂದು ನೇರವಾಗಿ ರುದ್ರಾಷ್ಟಿಪುರಕ್ಕೆ ಹೊರಟುಬಿಟ್ಟಳು.

ಳಿ

ನರಸಮ್ಮನ ಕಡೆ ಬೀಸಿದ್ದ ಗಾಳಿ ಕ್ರಮಕ್ರಮೇಣ ಚಂದ್ರಶೇಖರನ ಕಡೆ ಬೀಸಲಾರಂಭಿಸಿತು. ಹೊದನೊದಲು ಅವನ ಜೀಬಿನಿಂದ ಎರಡಾಣೆ, ನಾಲ್ಕುಣೆ, ಎಂಟಾಣೆ ಬಿಲ್ಲಿಗಳು ಮಾಯಾಗುತ್ತಿದ್ದರೆ ಈಗ ರೂಪಾಯಿ ಗಳೇ ಕಾಣಿಯಾಗುತ್ತಿದ್ದವು. ಚಂದ್ರಶೇಖರ ಅತ್ಯ ಹೆಚ್ಚು ಲಕ್ಷ್ಯಕೊಡಲಿಲ್ಲ.

ನರಸಮ್ಮ ಉಂಟಿಗೆ ಹೋಗಿ ನಾಲ್ಕು ತಿಂಗಳಾಗಿತ್ತು. ಹೆಂಡತಿಯನ್ನು ಕೇಳಿದಾಗಲೆಲ್ಲಾ

“ಬರುತ್ತಾ ಳೇ – ಒಂದು ದಿನ ಹೆಚ್ಚು ಕಡಿಮೆ” ಎಂದು ಉತ್ತರ ಬರುತ್ತಿತ್ತು.

ಚಿಂತಾಗ್ರಹಣಿ ನಾದ ಚಂದ್ರಶೇಖರ ಒಂದುದಿನ ನಿಜಸಂಗತಿಯನ್ನು ರಿಯಲು ನಿರ್ಧರಿಸಿ

“ನಿಮ್ಮ ಶಾಯಿ ಕಾಗದ ಬರೆದಿದ್ದರೇ ಪಾತೂ” ಎಂದು ಕೇಳಿದ.

“ಬರೆದಿದ್ದಳು.”

“ಯಾವಾಗ ಬರುತ್ತಾ ರಂತೆ !”

“ಗೊತ್ತಿಲ್ಲ.”

“ಎಂಟು ಹತ್ತು ದಿವಸಗಳ್ಲಿ ಬರುತ್ತೇನೀಡು ಹೇಳಿ ಹೋದರು.”

“ನನಗೂ ಹಾಗೆಯೇ ಅವಳು ಹೇಳಿದ್ದು.”

“ಪಾತೂ ನಿಜಹೇಳು. ನಿಮ್ಮ ಶಾಯಿ ಬೀಸರಪಟ್ಟುಕೊಂಡು ಹೋದರೇ ?”

“ಏಕೆ ! ಅವಳಿಗೇನಾಯಿತು ?”

“ಅದನ್ನು ನೀನು ಹೇಳಬೇಕು.”

“ಅವಳಿಗೆ ಬೇಸರವಾಗುವಂಥ ಯಾವ ಕೆಲ ಸವ ನ್ನೂ ನಾನು ಮಾಡಿಲ್ಲ.”

“ನಿಮಿಷಭ್ರಂಗಣ ಏನೋ ನಡೆದಿದೆ-ನೀನು ಮುಚ್ಚಿದುತ್ತಿರುವೆ.”

“ನನ್ನ ನಡೆದಿಲ್ಲ. ನಾರಾಯಣನ ವಿಷಯ ಕೆಷ್ಟಮಾತು ಆಡಿದಳು-ನನಗೆ ಸಜನೆಯಾಗಲಿಲ್ಲ. ನಾನೂ ಒಂದು ಮಾತು ಆಡಿದೆ.”

“ನಾರಾಯಣ ಸಿನ್ನು ಮಗನಾಗಿರುವಂತೆ ನನ್ನ ಮಗನೂ ಹೌದು—ಆವನ ಹೇಳಿ ಇಲ್ಲದ ಆರೋಪಮಾಡುವುದಕ್ಕೆ ನನಗಿವ್ಯವಿಲ್ಲ. ಆವನು ಅಂಕೆ ಶಿಕ್ಷೆಯಿಲ್ಲದೆ ಬೆಳೆಯುತ್ತಿದ್ದಾನೆ. ನನ್ನ ಮಾತು ಆವನಿಗೆ ಸ್ವಲ್ಪವೂ ಲಕ್ಷ್ಯವಿಲ್ಲ.”

“ತಪ್ಪ ಯಾರದು?”

“ಯಾರದು?”

“ಮನೆಯ ಯಜಮಾನರು ಎನಿಸಿಕೊಂಡವರು ಸೀವು ಸರಿಯಾಗಿದ್ದರೆ ತಾನೆ ಮನೆಮಕ್ಕಳು ಸರಿಯಾಗಿರುವುದು.”

“ನಾನು ಕಂಡವರ ಜೀಬಿಗೆ ಕೃಬಿಡುತ್ತಿಲ್ಲ.”

“ಅಮೃನ ಗಾಳಿ ನಿಮಗೂ ಬಿಸಿದಂತೆ ಕಾಣುತ್ತದೆ.”

“ಓಹೋ! ಈಗ ತಿಳಿಯಿತು—ಆರಿಗೂ ಈ ಅನುಭವವಾಯಿಂತೋ? ಯಥಾಪ್ರಕಾರ ನೀನು ಮಗನನ್ನು ವಹಿಸಿಕೊಂಡು ಮಾತನಾಡಿರಬೇಕು.”

“ಅರಿಯದ ಮಗುವನ್ನು ಎಲ್ಲರೂ ದೂರಿದರೆ ತಾಯಿಯಾದವರು ನಾನು ಕೇಳಿಕೊಂಡು ತೆಪ್ಪಿರಬೇಕು.”

“ಬೀಡ-ಮಗನನ್ನು ಮಾಡ್ದಿಸಿ ಪ್ರೇತಾಹಕೊಡು. ನಾಳೆ ಆವನು ಜ್ಯೋತಿಗೆ ಹೋದರೆ ನೀನೇ ಸಂತೋಷಪಡುವೆಯಂತೆ!”

ಎಂದು ಬಿರುಸಾಗಿಯೇ ನುಡಿದ.

ಗಂಡನ ಖಂಡತುಂಡ ಮಾತು ಕೇಳಿ ವಾರ್ಫತಿ ಬೆಚ್ಚಿದಳು.

ಒಂದು ವಾರ ಚಂದ್ರಶೇಖರನ ಕಿ ಸೆ ಯಲ್ಲಿ ದ್ವಿತೀಯಕ್ಕೆ ಯಾವ ಅಪೋಹವೂ ಬರಲಿಲ್ಲ.

ಒಂದು ದಿನ ಸ್ವಾನಮುಗಿಸಿಕೊಂಡು ಚಂದ್ರಶೇಖರ ರೂಮಿಗೆ ಬರುವ
ವೇಳಿಗೆ ನಾರಾಯಣ ಜೀಬು ತಡಕುತ್ತಿದ್ದುದು ಕಂಡು ಬಂದಿತು. ಸ್ವಲ್ಪಿ
ಹೊತ್ತು ಮರೆಯಲ್ಲಿ ನಿಂತಿದ್ದ ಚಂದ್ರಶೇಖರ, ಹೊರಗೆ ನುಸುಳುತ್ತಿದ್ದ
ನಾರಾಯಣನ ಕೈಗಳನ್ನು ಭದ್ರವಾಗಿ ಹಿಡಿದುಕೊಂಡು

“ಇಲ್ಲಿ ಏನು ಮಾಡುತ್ತಿದ್ದೇ ಹೋ ಭಡವಾ” ಎಂದು ಕೇಳಿದ.

ನಾರಾಯಣ ಭಯಗ್ರಹಿಸಿನಾಗಿ

“ನ—ನೂ—ಇಲ್ಲ” ಎಂದ.

ಚಂದ್ರಶೇಖರ ಅವನ ಜೀಬನ್ನು ಶೋಧಿಸಿದಾಗ ಮೂರು ರೂಪಾಯಿ,
ಆರಾಣ ಚೆಲ್ಲಿರೆ ಕೈಗ ಸಿಕ್ಕಿತು.

“ಈ ಹಣ ಎಲ್ಲಿತ್ತು ಹೇಳು” ಎಂದು ಗದರಿದ.

“ಅಮೃತ್ಯು ಕೊಟ್ಟಿಳ್ಳು.”

“ನನ್ನ ಜೀಬು ಏಕೆ ಹುಡುಕುತ್ತಿದ್ದೇ.. ?”

“ಗಂಟೆಯೆಷ್ಟಾಗಿದೆ ಎಂತಾ ನೋಡುವುದಕ್ಕೆ.”

“ಗಂಟೆ ನೋಡುತ್ತಿದ್ದೇ ಯಾ” ಎಂದವನೇ ಚಂದ್ರಶೇಖರ ನಾರಾಯಣನ
ಕವಾಲಕ್ಕೆ, ಬೆಸ್ಸಿಗೆ ನಾಲ್ಕು ಏಟು ಬಿಗಿದ. ನಾರಾಯಣ ಭಯಂಕರವಾಗಿ
ಅರಚಿಕೊಳ್ಳುತ್ತಾ

“ಅಮೃತ್ಯು—ಅಮೃತ್ಯು—ನಾನು ಸತ್ಯೇ” ಎಂದು ಕೂಗಿಕೊಂಡ.

ಅಡಿಗೆಯ ಮನೆಯಲ್ಲಿದ್ದ ಪಾರ್ವತಿ ಓಡಿಬಂದು

“ಇದೇನೂಂದ್ರ ರಗಳಿ” ಎಂದು ಕೇಳಿದಳು.

“ನಿನ್ನ ಮಗನನ್ನೇ ಕೇಳು.”

“ಏನಾಯ್ತು ಪ್ರಾ ನಾರಾಯಣ ?”

“ಏನೂ ಇಲ್ಲವ್ಯು—ಅಣ್ಣನ ಜೀಬಿನಲ್ಲಿದ್ದ ಗಡಿಯಾರದಲ್ಲಿ ಗಂಟೆ
ನೋಡಿದ್ದಕ್ಕೆ ಅಣ್ಣ ಕೋಪಮಾಡಿಕೊಂಡು ಹೊಡಿದರು,”

“ಗಂಟೆ ನೋಡಿದೆಯಾ—ನಿನ್ನಹತ್ತಿರ ಮೂರು ರೂಪಾಯಿ ಆರಾಣ
ಹೇಗೆ ಬಂತು ?”

ನಾರಾಯಣ ಕಕ್ಷಾಬಿಕ್ಕಿಯಾದ.

ಪಾರ್ವತಿಯ ಮುಖ ವಿವರಣವಾಯಿತು.

ಚಂದ್ರಶೇಖರನಿಗೆ ಕೋಪ ತಡೆಯಲಾಗಲಿಲ್ಲ. ಮತ್ತೆ ಮಗನನ್ನು ಧಳಿಸಲು ಪಾರ್ವತಿ ಅಡ್ಡಬಂದು

“ಹಣ ನಾನೇ ಕೊಟ್ಟಿದ್ದೆ” ಎಂದಳು.

ಚಂದ್ರಶೇಖರ ನಾರಾಯಣನ ಕೈಬಿಟ್ಟು ಸೆಲದಮೇಲೆ ಕುಕ್ಕರಿಸಬಿಟ್ಟು. ಮಾತನಾಡುವುದಕ್ಕಾಗು ಅವನಿಗೆ ತಾರಣವಿಲ್ಲವಾಯಿತು.

ಪಾರ್ವತಿ ಮೇಲ್ಲನೇ ನಾರಾಯಣನನ್ನು ಆಚೆಗಟ್ಟಿ

“ಮಕ್ಕಳನ್ನು ಹೊಡೆಯವುದು ಬರುತ್ತಿರಲಿಲ್ಲ—ಈಗದೂ ನಿಮಗೆ ಅಭ್ಯಾಸವಾಯಿತು. ಚಿನ್ನಾಗಿದೆ—ನನ್ನ ಪ್ರಾಣ ಹಿಂಡಿ ಹಿಂಡಿ ನನ್ನ ಮೆತ್ತಗೆ ಮಾಡಿದಿರು—ಈಗ ಮಕ್ಕಳ ಮೇಲೆ ಆಕ್ರೋಶ ತೋರಿಸುತ್ತಿರುವಿರಿ.” ಎಂದು ಒಂದೇ ಸಮನೆ ಬಡ್ಡಿಸಿದಳು.

ಚಂದ್ರಶೇಖರ ಚಕಾರ ಶಬ್ದವನ್ನೆತ್ತಲಿಲ್ಲ. ಹೆಂಡತಿ ಮಕ್ಕಳಿಗೂ ತನಗೂ ಇದ್ದ ಮುಣಾನುಬಂಧ ಅಂದೇ ಕೊನೆಗಂಡಿತೆಂಬ ಭಾವನೆ ಅವನ ಮನಸ್ಸಿನಲ್ಲಿ ಚಿರಸಾಧಾಯಿಯಾಗಿ ಉಳಿಯಿತು.

ನಾಲ್ಕುಬಿಂದು ಚಂದ್ರಶೇಖರ ಹೆಂಡತಿ, ಮಕ್ಕಳನ್ನು ಮಾತನಾಡಿಸುವ ಗೋಚಿಗೇ ಹೋಗಲಿಲ್ಲ. ನಾರಾಯಣನನ್ನು ಅವನು ಕಣ್ಣಿತ್ತಿಯಾಗಿ ನೋಡಲಿಲ್ಲ.

ಇದನೆಯ ದಿನ ಬಿಳಗೆ ಕಳೆರಿಯಲ್ಲಿ ಕುಳಿತಿದ್ದೆ. ಬಂದಿದ್ದ ಕ್ಷೇಗಾರರ ಗುಂಪು ಚೆದುರಿತ್ತು. ಶಾಸ್ತ್ರಿಯ ಕಡೆ ತಿರುಗಿ

“ಶಾಸ್ತ್ರಿಗಳೇ, ಕೆಲಸಮುಗಿದಿದ್ದರೆ ಇಲ್ಲಿ ಸ್ವಲ್ಪ ಬನ್ನಿ.”

ಶಾಸ್ತ್ರಿಬಂದು ಚಂದ್ರಶೇಖರನ ಮೇಜಿನ ಮುಂದೆ ಕುಳಿತ.

“ನಾನು ತಮಕೂರಿಗೆ ಹೋಗಿಬರಬೇಕಾಗಿದೆ.”

“ಯಜಮಾನರ ಆರೋಗ್ಯ.....”

“ಯಜಮಾನರು ಚಿನ್ನಾಗಿದ್ದಾರೆ. ನನಗೆ ಬೇರೆ ಕೆಲಸವಿದೆ.”

“ಹೋಗಿಬನ್ನಿ ಸ್ವಾಮಿ.”

“ಲಕ್ಷ್ಮಣರಾಯರ ಮಗ ಆನಂದಮೂರ್ತಿ ಈಚೆಗೆ ಬಂದಿದ್ದರೇ?”

“ನನಗೇಕೆ ಜ್ಯೋತಿಂಯಾ (Junior) ಎಂದು ತಾವೇ ಅಪ್ಪಣಿ ಕೊಡಿಸಿದಿರಿ.”

“ಅವರನ್ನು ಇವತ್ತೀ ಬರವಾಡಿ.”

“ಆಗಬಹುದು.”

“ನಾನು ಹಿಂದಿರುಗುವುದಕ್ಕೆ ನಾಲ್ಕುರು ತಿಂಗಳಾಗಬಹುದು. ಅಷ್ಟೀಸ್ ಅನಂದಮೂರ್ತಿಯೇ ಸೋಡಿಕೊಂಡು ಹೋಗಲಿ.”

“ತಾವು ಹೇಳುತ್ತಿರುವುದು ನನಗೆ ಅಥವಾಗುತ್ತಿಲ್ಲ.”

“ನಾನು ತುಮಕೂರಿನಲ್ಲಿಯೇ ಸೆಲಸಿ ಪ್ರಾರ್ಥಿಕೇಸ್ (Practice) ಮಾಡುವ ವಿಚಾರದಲ್ಲಿದ್ದೇನೆ.”

“ಎಲ್ಲಿಯಾದರೂ ಉಂಟೇ ಸ್ವಾಮಿ. ಇಷ್ಟ ಚೆನ್ನಾಗಿ ಕುದುರುವ ಅಷ್ಟೀಸ್ ಬಿಟ್ಟು”

“ಬೆಂಗಳೂರಿನ ವಾಸವೇಕೋ ನನ್ನ ಮೈಗಂಟಲಿಲ್ಲ ಶಾಸ್ತ್ರಿಗಳೇ— ತಾಯಿತಂದೆಗೆ ವಯಸ್ಸಾಗಿದೆ. ನಾನು ಅವರ ಸವಿಾಪದಲ್ಲಿರಚೇಕಾದು ದಗತ್ಯ.”

“ಅವರನ್ನೇ ಇಲ್ಲಿ.....”

ಎಂದು ಆರಂಭಿಸಿದ ಶಾಸ್ತ್ರಿ ತನ್ನ ಮಾತನ್ನು ಅಧ್ಯಕ್ಷೀ ನಿಲ್ಲಿಸಿ

“ತಮ್ಮ ಗೃಹಕ್ಕೆತ್ತಕ್ಕೆ ಬಾಯಿರಾಕುವುದು ನನ್ನ ಉದ್ದೇಶವಲ್ಲ. ಮನೆಯಲ್ಲಿ ಬೇಸರವಾಯಿತೇ?”

“ಜೀವನವೇ ಬೇಸರವಾಗಿದೆ ಶಾಸ್ತ್ರಿಗಳೇ—ಹೃದಯ ನೀಗಿಕೊಂಡು, ಕರ್ತವ್ಯಪರಾಜ್ಯಾಖಣಾಗಿ ಕೇವಲ ಧನ ಬೆಳಸುತ್ತಿರುವವನ ಬಾಳು ಒಂದು ಬಾಳೇ—ಜನ್ಮ ಒಂದು ಜನ್ಮವೇ?”

“ಆತುರದಿಂದ ದುಡುಕುವುದು ನ್ಯಾಯವಲ್ಲ ಸ್ವಾಮಿ— ಸಾವಕಾಶವಾಗಿ ಯೋಚನೆ ಮಾಡಿ. ನಾಲ್ಕುದಿನ ಕಳೆದರೆ ಮನಸ್ಸು ಸ್ಥಿಮಿತಕ್ಕೆ ಬರುತ್ತದೆ.”

“ನಾಲ್ಕುದಿನವಲ್ಲ—ನಾಲ್ಕುರು ವರ್ಷಗಳಿಂದ ಈ ವಿಷಯವನ್ನೇ ಕುರಿತು ನಾನು ಆಲೋಚಿಸುತ್ತಿದ್ದೇನೆ ಶಾಸ್ತ್ರಿಗಳೇ. ಮೈತ್ರಿಯಲ್ಲದ ದಾಂಪತ್ಯ, ಶಾಂತಿಯಲ್ಲದ ಮನಿ, ಸಾಂತಃಕರಣವಿಲ್ಲದ ಸ್ವೇಹ ಸೃಜಾನಪುಷ್ಟಗಳಲ್ಲವೇ?”

“ಪೂರ್ವವಹ್ನ—ಉತ್ತರ ಪಕ್ಷಗಳ ವಾದ ತೂಗಿನೋಡುವುದು ನನ್ನ ಕೆಲಸವಲ್ಲ. ನಾನದಕ್ಕೆ ಅಧಿಕಾರಿಯಾ ಇಲ್ಲ. ಈಗಲೂ ತಾವು ಬೆಂಗಳೂರು

ತೊರೆಯುವ ಅಭಿಪ್ರಾಯ ಬಿಡುವುದೊಳ್ಳಿಯದು. ಹೆಚ್ಚಿಗೆ ಹೇಳಲು ನಾನು ಸಮರ್ಥನಿಲ್ಲ.”

“ನಾನು ಬಹಳ ವಿಚಾರಮಾಡಿ ಬಂದು ನಿರ್ಧಾರಕ್ಕೆ ಬಂದಿದ್ದೇನೆ. ಅದನ್ನು ಬದಲಿಸಲಾರೆ ಶಾಸ್ತ್ರಿಗಳೇ.”

“ಸ್ವಾಮಿಯ ಚಿತ್ತ”

ಎಂದು ಶಾಸ್ತ್ರಿ ಖಣ್ಣು ನಾಗಿ ನುಡಿದ.

ಅಂದೇ ಚಂದ್ರಶೇಖರ ತನ್ನ ಸೇವಿಂಗ್ಸ್ ಬ್ಯಾಂಕ್ ಆಕ್ಸಾಂಟನಲ್ಲಿದ್ದ (Saving bank account) ಹನ್ನೊಂದು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ನಿಯತ ಕಾಲಕ್ಕೆ ತಲ್ಲಾ ಮುಂಚಿತವಾಗಿಯೇ ಮನೆಗೆ ಹೋದ.

ವಾರ್ಕಿತಿ ಆಶ್ಚರ್ಯದಿಂದ

“ಇಷ್ಟು ಬೇಗ ಕೋಟೀರ ಮುಗಿಯಿತೇನು” ಎಂದು ಕೇಳಿದಳು.

“ಇವತ್ತು ಕೋಟಿಗೆ ಹೋಗಲಿಲ್ಲ.”

“ಇದ್ದಕ್ಕಿದ್ದಂತೆ ಮನೆಯ ಮೇಲೆ ಬಹಳ ವಿಶ್ವಾಸ ಬಂದ ಹಾಗಿದೆಯಲ್ಲಾ!”

“ಹೌದು ಬಂದಿದೆ”

ಎಂದು ವಾರ್ಕಿತಿಯ ಕೈಗೆ ನೋಟಿನ ಕಂತೆಯನ್ನು ತ್ತು

“ಎಷ್ಟುದೆ ಎಣಿಸು ವಾರ್ಕಿತಿ.”

ವಾರ್ಕಿತಿ ಎಣಿಸಿ

“ಹತ್ತು ಸಾವಿರ ರೂಪಾಯಿ.”

“ಮನೆ ಕೊಳ್ಳುವುದಕ್ಕೆ ನಿಮ್ಮ ತಾಯಿ ಕೊಟ್ಟಿದ್ದ ಎಂಟು ಸಾವಿರ, ಅದರ ಬಡ್ಡಿ ಎರಡು ಸಾವಿರ.”

“ಇಷ್ಟು ಹಣ ಎಲ್ಲಿಂದ ಬಂತು?”

“ಕದಿಯಲ್ಲ—ಕಷ್ಟಜೀತ ಸ್ವತ್ತು.”

“ಇವತ್ತೀಕೆ ವಿಚಿತ್ರವಾಗಿ ಮಾತನಾಡುತ್ತಿರುವರಿ?”

“ವಾರ್ಕಿತಿ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ.”

“ಎನದು?”

“ಈ ಮನೆ ಮಾರಿಬಿಡಬೇಕು.”

“ಮನೆ ಮಾರಿಬಿಡಬೇಕೇ ! ! — ಏಕೆ ?”

“ನನ್ನ ಅಧೀಕ್ಷಸನ್ನೂ ಬೇರೆಯವರಿಗೆ ವಹಿಸಿದ್ದೇನೆ. ಇನ್ನೂ ಮೇಲೆ ನಾವು ತುಮಕೂರಿಗೇ ಹೋಗಿರಬೇಕು. ನಾನು ಅಲ್ಲಿಯೇ ಪ್ರಾಕ್ಷೇಸ್ ಮಾಡುತ್ತೇನೆ.”

“ಆಲ್ಲಿ ನಾನು ನಿಮ್ಮ ಶಾಯಿತಂದೆಯು ಚಾಕರಿಮಾಡಿಕೊಂಡು ಬಿಡ್ಡಿರಬೇಕೋ ?”

“ಹೌದು.”

“ನಾನು ತುಮಕೂರಿಗೆ ಬರುವುದಿಲ್ಲವೆಂದರೆ !”

“ಬಾ ಎಂದು ನಿನ್ನನ್ನು ಬಲವಂತಪಡಿಸುತ್ತಿಲ್ಲ.”

“ಬಿಂಗಳೂರು ಏಕೆ ಬಿಡಬೇಕು.”

“ನನ್ನ ಮಕ್ಕಳು ಇನ್ನೂ ಮೇಲೆ ನನ್ನ ಶಾಯಿಯ ಆಶ್ರಯದಲ್ಲಿ ಬೆಳೆಯಬೇಕು—ಹೆಚ್ಚುದಿನ ನಾರಾಯಣ ನಿನ್ನ ಆಶ್ರಯದಲ್ಲಿದ್ದರೆ ಸೆರೆಮನೆಯೇ ಅವನಿಗೆ ಅರವನೆಯಾಗುತ್ತದೆ.”

“ನನ್ನ ಮಗನಿಗೆ ಕಳ್ಳತನ ಕಲಿಸಿಕೊಡುತ್ತಿರುವನೇ ?”

“ಇಲ್ಲ—ಸ್ತ್ರೀತ್ವಾಹಕೊಡುತ್ತಿರುವೆನೆನೆ.”

“ನನ್ನ ಮಗ ಕಳ್ಳನಾದರೂ ಚಿಂತೆಯಿಲ್ಲ—ನಿಮ್ಮ ತಂದೆಶಾಯಿ ಆಶ್ರಯಕ್ಕೆ ಅವನನ್ನು ತಳ್ಳುಲಾರೆ.”

“ನಿನಿಷ್ಟ್ಟು !”

“ನಿಮ್ಮ.”

“ನಾನು ಇಲ್ಲಿರಲು ಸಾಧ್ಯವಿಲ್ಲವೆಂದು ಮೊದಲೇ ತಿಳಿಸಿರುವನೆಲ್ಲಾ !”

“ನನ್ನ ಮೇಲೆ ಗೂಬಿಕೂರಿಸಿ ಹೋಗಲು ನಿರ್ಧರಿಸಿರುವಿರಿ.”

“ನಿನ್ನ ಮೇಲೆ ಗೂಬಿ ಕೂರಿಸುವುದಕ್ಕೆ ನಿಮ್ಮ ಶಾಯಿ ಹೋರಣು ಹೋದರೇ ?”

“ನನ್ನ ಗತಿ—ಮಕ್ಕಳಗತಿ.”

“ಕೃತುಂಬ ಹಣಕೊಟ್ಟಿದ್ದೇನೆ. ನಿನ್ನ ಕೈಪಿಡಿದ ಅಪರಾಧಕ್ಕೆ ತಿಂಗಳು

ತಿಂಗಳೂ ಹೆಚ್ಚಾಗಿ ಕೆಲಸಕೊಡುತ್ತೇನೆ—ಆಗಲೂ ನನ್ನ ಮಾತ್ರ ಕೇಳು ಪಾರ್ವತಿ ನನ್ನ ಜಠರಿಗೆ ತುಮಕೂರಿಗೆ ಬಂದುಬಿಡು.”

“ನಾನು ಬರುವದಿಲ್ಲ.- ನಿಮಗೆ ಇಷ್ಟಬಂದಂತೆ ಮಾಡಬಹುದು,”

“ಇದೇ ನಿನ್ನ ಕೊನೆಯ ನಿಧಾರವೋ?”

“ಹೌದು—ಇದೇ ನಿನ್ನ ಕೊನೆಯ ನಿಧಾರ.”

ಚಂದ್ರಶೇಖರ ತನ್ನ ಒಟ್ಟಿಬರಿಗಳನ್ನು ಹೊಲ್‌ಲ್ಯಾಲಿಗೆ (Hold-all) ತುಂಬಿಕೊಂಡು ಹೊರಡಲನುವಾದ. ಗೌರಿ ಬಂದು ಅಣ್ಣನ ಕುತ್ತಿಗೆಯನ್ನು ಪ್ರಿಯಜು. ಚಂದ್ರಶೇಖರನ ಕಣ್ಣಿನಿಂದ ಧುಮುಕುತ್ತಿದ್ದ ತಡಸಲು ಕಂಡು ಗೌರಿ

“ಏಕಣ್ಣಾ ಅಳುತ್ತಿರುವೆ—ಅಮೃತ ಬಯಾಳೇ.”

“ಇಲ್ಲ ಗೌರಾ—ಅಮೃತ ತುಂಬ ಒಳ್ಳೆಯಳು—ಅವಳು ಯಾರನ್ನೂ ಬಯ್ಯಬುದಿಲ್ಲ.”

“ನಾಣಿಯನ್ನು ಮಾತ್ರ ಬಯ್ಯಬುದಿಲ್ಲ. ನಿನ್ನನನ್ನ ಬಯ್ಯದೆ ಅಮೃತ ಸುಮೃತಿ ಇರುವುದೇ ಇಲ್ಲ.”

“ನೀನು ಹೀಗೆ ಮಾತಾಡಿದರೆ ನನಗೆ ಕೋವ ಬರುತ್ತದೆ.”

“ನೀನೂ ಬಯ್ಯತ್ತಿರುವುದು ಅಣ್ಣಾ.”

“ಇಲ್ಲ—ಇಲ್ಲ—ಬಯ್ಯಬುದಿಲ್ಲ—ನನ್ನ ಕಂಡಾ—ನನ್ನ ಚಿನ್ನೆ—ಬಯ್ಯಬುದಿಲ್ಲಮ್ಮೆ”

ಎಂದು ಮಾರ್ಗನ್ನು ಕೆಳಗಿಳಿಸಿ, ಹೊಲ್‌ಲ್ಯಾಲನ್ನು ಹೊತ್ತುಕೊಂಡು ಹೊರಟುಬಿಟ್ಟು.

ಒಳಗೆ ಬಂದ ಪಾರ್ವತಿ, ಕೈಯಲ್ಲಿದ್ದ ನೋಟನ ಕಂತೆಯನ್ನು ಪೆಟ್ಟಿಗೆ ಯೆಲ್ಲಿ ಭದ್ರವಾಗಿ ಮುಚ್ಚಿಟ್ಟಳು.

ಭಟ್ಟ

ಭಟ್ಟರು ಆಹ್ಲಾಕವನಾಡುತ್ತಾ ಕುಳಿತ್ತಿದ್ದರು. ಸೀತಾರಾಮು ಮಾಡಿದ ಅಡಿಗೆ ಕೆಳಗಿಟ್ಟು, ಒಗ್ಗರಣ ಕೊಡುವುದರಲ್ಲಿದ್ದ.

ಒಗ್ಗರಣ ಕೊಡುವುದು ಮುಗಿಯುವುದರಲ್ಲಿ ಭಟ್ಟರ ಆಹ್ಲಾಕವೂ ಮುಗಿದಿತ್ತು. ಸೀತಾರಾಮು ಹೊರಗೆ ಬಂದು

“ಎಲೆ ಹಾಕಲೇ ಗುರುಗಳೇ” ಎಂದ.

“ಸ್ವಲ್ಪ ತಡೀ ಸೀತಾರಾಮು.”

“ಏಕೆ ಗುರುಗಳೇ ಹಿಗಿದಿರಿ.”

“ಆಹ್ಲಾಕ ಅಪೂರ್ವವಾಯಿತು ಸೀತಾರಾಮು.”

“ಮನಸ್ಸಿಗೇನಾದರೂ ಚಿಂತಿಯಾಗಿದೀರ್ಿ ?”

“ನಿನ್ನೆಯಿಂದ ಒಂದೇ ಸಮನೆ ಚಂದ್ರಶೇಖರನ ನೆನಪು ಬರುತ್ತಿದೆ— ಹುಡುಗ ಕಾಣಲೇಯೇನಾದರೂ ಮಲಗಿದ್ದಾನೋ ! ಅವನೆಲ್ಲೋ ನನ್ನ ಚಿಂತಿ ಮಾಡುತ್ತಿರಬೇಕು.”

“ಉಂಟಮಾಡಿ ಸ್ವಲ್ಪ ವಿಶ್ರಮಿಸಿಕೊಳ್ಳಿ ಗುರುಗಳೇ.”

“ಸ್ವಲ್ಪ ತಡಿ-ಅತಿಥಿಗಳು ಯಾಾದರೂ ಬರಬಹುದು” ಎಂದರು.

ಸೀತಾರಾಮು ಬ್ರಹ್ಮಸೂತ್ರ ಹಿಡಿದು ಕಂತಪಾಠ ಮಾಡುತ್ತ ಕುಳಿತ. ಭಟ್ಟರು ಅವನ ನ್ಯಾಸದಲ್ಲಾಗುತ್ತಿದ್ದ ಹೆಚ್ಚ ಕಡಿಮೆ ತಿದ್ದುತ್ತಿದ್ದರು.

ಸುಮಾರು ಒಂದು ಗಂಟೆಯಿರಬಹುದು. ಮಲೆನಾಡಿನ ಬಿಸಿಲು ನೆತ್ತಿ ಸೀಳುವಂತೆ ಸುಡುತ್ತಿದೆ. ಚಂದ್ರಶೇಖರ ತನ್ನ ಹೋಲ್ಲಾಲ್ ಹೊತ್ತು ಕೊಂಡು ‘ಪಣಕುಟ್ಟಿ’ಯ ಬಳಿಗೆ ಬಂದು ‘ಭಟ್ಟರೇ ಎಂದು ಕೂಗಿದ.

ಭಟ್ಟರು, ಸೀತಾರಾಮು ಇಬ್ಬರೂ ಎದ್ದು ಬಂದರು. ಚಂದ್ರಶೇಖರ
ಹೊಲ್ಲಾಲ್ ಕೆಳಗಿಟ್ಟು ಭಟ್ಟರಿಗೆ ದೀಪೋದಂಡ ಪ್ರಣಾಮಮಾಡಿದ.

“ಒಳಗೆ ಬಾಪ್ಪು-ಸೀತಾರಾಮು, ಹಾಸಿಗೆಯ ಸುರುಳಿ ಒಳಗಿಡು”
ಎಂದರು ಭಟ್ಟರು.

ಅವರನ್ನು ನೋಡಿದೊಡನೆಯೇ ಚಂದ್ರಶೇಖರನ ದುಃಖದ ಕಟ್ಟಿ
ಯೋಡಿದು ಬಂತು. ಬಿಕ್ಕಳಿಸಿ ಅಳಲಾರಂಭಿಸಿದ್ದ ಚಂದ್ರಶೇಖರನನ್ನು
ಭಟ್ಟರು ವ್ಯಾದುವಾಗಿ ನೇವರಿಸುತ್ತಾ

“ಏಳು ಚಂದ್ರಶೇಖರ—ಮೊದಲು ಸ್ವಾನಮಾಡು—ಉಟಮಾಡಿ
ಸಾವಕಾಶವಾಗಿ ಮಾತನಾಡೋಣ.”

“ನನಗೆ ಸೀವೇ ಮಾರ್ಗತೋರಿಸಬೇಕು—ನಾನು ನಿಭಾಗಗ್ಗೆ !”

“ಎಲ್ಲಿರಿಗೂ ಮಾರ್ಗತೋರಿಸುವ ತಾಯಿ ನಿನಗೂ ಮಾರ್ಗ ತೋರಿಸು
ತ್ತಾಳೆ ಏಳು”

ಎಂದು ಭಟ್ಟರು ಉಪಚರಿಸಿದರು.

ಸ್ವಾನಕ್ಕೆ ಸಿದ್ಧವಾದ ಚಂದ್ರಶೇಖರನಿಗೆ ಸೀತಾರಾಮುವೇ ಸೀರು ಸೇಡಿ
ಹುಯಿದ. ಶಬ್ದರೀತಲ ಜಲ ಸ್ವಾನವಾದ ಮೇಲೆ ಚಂದ್ರಶೇಖರನ
ಮಾಗಾಯಾಸ ಸ್ವಲ್ಪ ಪರಿಹಾರವಾಯಿತು.

ಭಟ್ಟರಿಗೂ, ಚಂದ್ರಶೇಖರನಿಗೂ ಎಲೆ ಹಾಕಿ ಸೀತಾರಾಮು ಬಡಿಸಿದ.
ಭಟ್ಟರು ಚಂದ್ರಶೇಖರನನ್ನು ಪಚರಿಸಿ ಅವನು ನಾಲ್ಕು ತುತ್ತ ತಿನ್ನವಂತೆ
ಮಾಡಿದರು.

ಉಟ ಮುಗಿದ ಮೇಲೆ ಸೀತಾರಾಮುಗೆ ತಾವೇ ಎಲೆ ಹಾಕಿ
ಬಡಿಸುವುದು ಭಟ್ಟರ ಪದ್ಧತಿ.

ಸೀತಾರಾಮು ಆಪ್ತೋಶನ ತೆಗೆದುಕೊಂಡ ಮೇಲೆ ಭಟ್ಟರು ಬಂದು
ಹೊರಗೆ ಕುಳಿತು

“ಚೆಂಗಳೂರಿನಿಂದ ಬಂದೆಯಾ” ಎಂದು ಕೇಳಿದರು.

“ಹೂ.”

“ತುಮುಕೂರಿಗೆ ಹೋಗಿ ಬರಲಿಲ್ಲವೇ ?”

“ಇಲ್ಲ—ಮೊದಲು ನಿಮ್ಮನ್ನು ನೋಡಬೇಕಾಗಿತ್ತು” ಎಂದು ಸಾಧ್ಯಂತ ವಾಗಿ ತನ್ನ ಮನೆಯ ಕಥೆಯನ್ನು ನಿರೂಪಿಸಿ

“ನಾಲ್ಕು ದಿವಸ ನನಗೆ ಅನ್ನ ಹಾಕುವಿರಾ ಭಟ್ಟರೇ !” ಎಂದು ಕೇಳಿದ.

“ಎಂಥ ಪ್ರಶ್ನೆಯಿದು ಚಂದ್ರಶೇಖರ. ನಿನಗೂ ನನಗೂ ಸಮಸ್ಯೆ ವ್ರಾಣಿಗಳಿಗೂ ಅನ್ನ ಹಾಕುವ ಹೊಣ ಹೊತ್ತಿರುವ ತಾಯಿಯ ಮನೆ ಯಲ್ಲಿಯೇ ಈ ಪ್ರಶ್ನೆಯೇ ? !”

“ನಾನು ಏನು ಮಾಡಲಿ ?”

“ನಾಲ್ಕು ದಿನ ನಿಮ್ಮಿಂತೆಯಂದಿರು. ಅಮ್ಮೆರ ದರ್ಶನ ತೆಗೆದುಕೊಂತರುವಾಯ ಅವಳೇ ವಿನೇಕ ಹೇಳುತ್ತಾಳ್ಳಿ—ಗುರುಗಳ ದರ್ಶನ ಅಲಭ್ಯ—ಸಂಜೀಗಿ ನರಸಿಂಹವನಕ್ಕೆ ಹೋಗಿ ಗುರುಮನೆಗೆ ಅಭಿವಂದಿಸಿ ಬಾ.”

ನಾಲ್ಕು ದಿನ ಚಂದ್ರಶೇಖರ ಯಾವ ಮಾತಾಡುವುದಕ್ಕೂ ಭಟ್ಟರು ಅವಕಾಶ ಕೊಡಲಿಲ್ಲ. ಪ್ರಸಂಗತ್ವೇನ ಅವಸಿಗೆ ಭಗವದ್ವಿತೀ, ರಾಮಾಯಣದ ಕೆಲವು ಭಾಗಗಳನ್ನು ವಿವರಿಸಿ ಅವನ ಮನಸ್ಸಿಗೆ ಶಾಂತಿಯೊದಗಿಸುವ ಪ್ರಯತ್ನವಾಡಿದರು.

ಷದನೆಯ ದಿನ ಚಂದ್ರಶೇಖರನೇ

“ನಿಮಗೆ ಹೊರೆಯಾಗಿ ಹೀಗೆ ಎಷ್ಟು ದಿವಸ ಕುಳಿತಿರಲಿ—ಅಪ್ಪಣಿ ಯಾದರೆ ನಾನು ಪ್ರಯಾಣ ಮಾಡುತ್ತೇನೆ.”

“ಲಲ್ಲಿಗೆ ?”

“ತುಮಕೂರಿಗೆ”

“ಬೆಂಗಳೂರಿಗೆ ಹೋಗುವುದಿಲ್ಲವೇ ?”

“ಇಲ್ಲ—ಇನ್ನು ಆ ಕೊಂಪೆಗೆ ಕಾಲಿಡುವುದಿಲ್ಲ.”

“ಪಾರ್ವತಿ ವಾಡಿರುವ ಅವರಾಧಕ್ಕೆ ಶಿಕ್ಷೆ ಸ್ವಲ್ಪ ಹೆಚ್ಚಾಯಿತು.”

“ತಪ್ಪ ನನ್ನದೇ ಭಟ್ಟರೇ.”

“ಯಾರದೂ ತಪ್ಪಿಲ್ಲ ಚಂದ್ರಶೇಖರ. ಇದು ಕರ್ಮದುವಿರಾಕರಿನ್ನು ಬೆಂಗಳೂರು ಕಳ್ಳಿರಿ ಬೇರೆಯವರಿಗೆ ಒಸ್ಪಿಸಿಯಾಯಿತೇ ?”

“ಸುಭಾಶಾಸ್ತಿ ವಶದಲ್ಲಿದೆ.”

“ಈಗ ನೀನು ತುಮಕೂರಿಗೆ ಹೋಗಲು ನನ್ನ ಡ್ರಿಯಲ್ಲ ಆದರೆ....”

“ಕರಾರು ವಿಧಿಸುತ್ತಿರುವಂತಿದೆ.”

“ಹೌದು ವಿಧಿಸುತ್ತಿದ್ದೇನೇ—ನೀನು ನನ್ನ ಮಾತಿಗೆ ಪ್ರತಿ ಹೇಳುವ ದಿಲ್ಲವಷ್ಟೇ !”

“ಇಲ್ಲ.”

“ಚಿಂಗಳೂರಿಗೆ ಹೋಗು ಎಂದು ನಾನು ಹೇಳಿದ ದಿನವೇ ನೀನು ಹೋಗಬೇಕು.”

“ಪುನಃ ನನ್ನನನ್ನ ಆ ಸರಕಕ್ಕೆ ತಕ್ಕುವಿರಾ ?”

“ತಕ್ಕುತ್ತೇನೇ—ಸರಕವನ್ನು ನಾಕವನ್ನಾಗಿ ಮಾಡಿ,”

“ಎಂದಿಗಾದರೂ ಪಾರ್ವತಿಗೆ ವಿನೇಕ ಬರುತ್ತದೆಯೇ ?”

“ಅದು ನಾನು ಎತ್ತಿ ಆಡಿಸಿದ ಮಗೂ ಚಂದ್ರಶೇಖರ.”

“ಆಗ ನೀವು ವಿಧಿಸುತ್ತಿರುವ ಶಿಕ್ಷೆ ಯಾರಿಗೆ ಗೊತ್ತೇ ?”

“ಯಾರಿಗೆ ?”

“ಪಾರ್ವತಿಗಲ್ಲ—ನನಗೆ.”

“ಕ್ವೈನಿಸಿ ಭಟ್ಟರೆ—ಕಾಯಾ ಪಾಚಾ ಮನ್ಸಾ ನಾನು ನಿಮ್ಮ ವಿಷಯದಲ್ಲಿ ತಪ್ಪು ನಡೆದಿಲ್ಲ.”

“ಹಾಗಲ್ಲ ಚಂದ್ರಶೇಖರಾ, ನಿನ್ನ ಮನೆ ಬೆಳೆದು ಸಂದಗೋಕುಲ ವಾದುದನ್ನು ಸಾನೇ ಕಣ್ಣಾರೆ ಕಂಡು ಸಂತೋಷಿಸಿದೆ. ಆ ತ್ಯಾಪ್ತಿಯಿಂದಲೇ ನಾನು ಶೃಂಗೇರಿಗೆ ಬಂದುದು. ನನ್ನ ಕೆಲಸ ಅಪೂರ್ವವಾಯಿತು. ಅದನ್ನು ಪೂರ್ಣಗೊಳಿಸಲು ನಾನು ಮತ್ತೆ ಚಿಂಗಳೂರಿಗೆ ಹೋಗುತ್ತೇನೇ. ಸರಸಮ್ಮ ರುದ್ರಾಷ್ಟಿಪುರದಲ್ಲಿದ್ದಾಳಿಂದು ಹೇಳಿದೆಯಾ ?”

“ಹೌದು.”

“ನೀನು ಉರಿಗೆ ಹೋದಕೂಡಲೆ ಅವಳನ್ನಿಲ್ಲ ಕಳಿಸಿಕೊಡು.”

“ಆಗಲಿ.”

“ಚಂದ್ರಶೇಖರ, ಜೀವನ ಪೂರ್ಣವಾಗಿ ನಮ್ಮ ಕೈಗೆ ನಿಲುಕುವುದಿಲ್ಲವೇ. ಅಪೂರ್ವವಾಗಿ ಅದರುತ್ತದೆ. ಅದನ್ನು ಪೂರ್ಣ ಮಾಡುವುದು ನಮ್ಮ ಕೈಯಲ್ಲಿದೆ. ಭಗವಂತ ಪೂರ್ಣ ಜೀವನ ನಮ್ಮ ಕೈಯಲ್ಲಿಟ್ಟರೆ ನಾವು ಸಾಧಿಸುವುದೇನು ? ಅಪೂರ್ವವನ್ನು ಪೂರ್ಣಮಾಡುವುದೇ ಮಾನವನ

ಮಹತ್-ಸಾಧನೆ. ಜೀವನದ ಪೂರ್ಣತೆಯನ್ನು ನಾನು ಕಂಡುಕೊಂಡಾಗಲೇ ಈಶ್ವರನ ಪೂರ್ಣತೆಯ ಪರಿಜ್ಞಾನವಾಗುವುದು.

“ಚಿಂ ಪೂರ್ಣಮುದಃ ಪೂರ್ಣಮಿದಂ
ಪೂರ್ಣಾರ್ಥಾರ್ಥಾಮುದಜ್ಞತ್ವಿ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಾರ್ಥಮೇನಾವ ಶಿಷ್ಯತೇ ||

ಪರಾತ್ಮರ ವಸ್ತು ಸರ್ವಸಂಪೂರ್ಣವು. ಇದು ಎಂದರೆ ನೃತ್ಯ ವಿಶ್ವವು ಸರ್ವ ಸಂಪೂರ್ಣವು. ಪೂರ್ಣದಿಂದ ಪೂರ್ಣದ ಉತ್ಸತ್ತಿಯಾಗುತ್ತದೆ, ಪೂರ್ಣದೊಳಗಿಂದ ಪೂರ್ಣವನ್ನು ಕಳೆದರೂ ಪೂರ್ಣವು ಅಳ್ಳಿಯಂದೆ ಉಳಿಯುತ್ತದೆ.

“ನಾನು ತಂದೆತಾಯಿಯನ್ನು ನಿರ್ಲಾಪ್ತಿಸಿ ಈ ಹೆಂಡತಿಯೊಡನೆ ಬಾಳ್ಳಿ ಮಾಡಲಾರೆ ಭಟ್ಟರೇ.”

“ಹಾಗೆ ಮಾಡಿಂದು ನಾನು ಹೇಳಿದೆನೇ?—ಪಾವತಿಯೇ ತುಮಕೂರಿಗೆ ಬಂದು ನಿಷ್ಠ ತಂದೆತಾಯಿಯನ್ನು ಭಕ್ತಿಯಂದ-ಪ್ರೀತಿಯಂದ ಬೆಂಗಳೂರಿಗೆ ಕರೆದುಕೊಂಡು ಬರುತ್ತಾಳೆ. ಪ್ರತಿ ವ್ಯಕ್ತಿಗೂ ಒಂದು ಕಾಲದಲ್ಲಿ ಅಂಥಕಾರ ಕವಿದು, ಜ್ಞಾನ ಸೂರ್ಯನಿಗೆ ಅವಕುಂಠನ ಬೀಳುತ್ತದೆ. ಪಷಾಂಕಾಲ ಮುಗಿದ ಮೇಲೆ ವಸಂತ ಪಲ್ಲವಿಸಲೇ ಬೇಕಲ್ಲವೇ?”

“ಇಲ್ಲಿಯ ಮಧುರಶಾಂತಿ ಸೋಡಿ ಉಂಗಿಗೆ ಹೋಗಲು ಸನಗೆ ಮನಸ್ಸೇ ಆಗುತ್ತಿಲ್ಲ.”

“ಈ ಶಾಂತಿ ನಿನಗಲ್ಲ ಚಂದ್ರಶೇಖರ-ಇದು ನನಗೆ, ನನ್ನಂಥವರಿಗಾಗಿ ನಿರ್ವಿಶರಣಾಗಿರುವ ಶಾಂತಿ. ನೀನು ಶಾಂತಿಯನ್ನು ರಸಬೇಕಾಗಿರುವುದು ನಿಷ್ಠ ‘ಮರಭೂಮಿಯಲ್ಲಿ. ನಾಳಿ ನಮ್ಮ ಸೀತಾರಾಮು ‘ಇಲ್ಲಿಯೇ ಸುಸಾಂತ ವಾಗದೆ-ನಾನು ಎಲ್ಲಿಗೂ ಹೋಗುವುದಿಲ್ಲ’ ಎಂದು ಹೇಳಿದರೆ ಕೃಷ್ಣಾಜಿನದ ಸುರುಳಿಸುತ್ತಿ ಅವನ ಬೆಷ್ಟೆ ಮೇಲೆ ಬಾಸುಂಡಿ ಬರುವಂತೆ ನಾನೇ ಹೊಡಿದು ಅವನನ್ನು ಅಳಿಗಟ್ಟಿತ್ತೇನೆ. ಗುರೂಪದೇಶವನ್ನು, ಅಡ್ಡೆತ ಮಕರಂದ ವನ್ನು ಸೂರಾರು ಸಹಸ್ರಾರು ಜನಗಳಿಗೆ ಹಂಚಿ, ಅವರ ಜೀವನಕ್ಕೆ ಶಾಂತಿ,

ತ್ಯಾಪ್ತಿ, ಕಾಂತಿಯನ್ನೊಂದಿಸುವ ಕಾರ್ಯಕ್ರಮ ಸಿತಾರಾಮು ನಿಯೋಜಿತ ನಾಗಿದ್ದಾನೆ. ಇದು ಈಶ್ವರ ಸಂಕಲ್ಪ—ವಿಶಾಲಭಾರತ ಅವನ ಕಾರ್ಯಕ್ರಮೇತ್ವಾದರೆ, ನಿನ್ನ ಮನೆ ನಿನ್ನ ಕಾರ್ಯಕ್ರಮೇತ್ವ—ಉಭಯರೂ ಕರ್ತವ್ಯ ಪರಾಬ್ರಹ್ಮರಾಗಲು ಸಾಧ್ಯವಿಲ್ಲ.”

ಚಂದ್ರಶೇಖರನ ಭಾರ್ತಾರ್ಥಿಯಳಿಯಿತು. ಮನಸ್ಸನ್ನ ವ್ಯಗ್ರಗೊಳಿಸಿದ್ದ ಹಲವಾರು ಚಿಂತೆಗಳು ದೂರವಾದವು. ಭಟ್ಟರ ಸಾನಿತ್ಯ, ಉಪದೇಶ ದಿಂದ ಅವನ ಚಿತ್ತಕ್ಕ ಸುಭಗ ಶಾಂತಿ ಲಭಿಸಿತು. ಭಟ್ಟರ ಎರಡು ಪಾದಗಳನ್ನೂ ಹಿಡಿದು ನಮಸ್ಕರಿಸಿ

“ಶಿಷ್ಯನನ್ನ ಅಶೀವದಿಸಿ” ಎಂದು ಬೇಡಿದ.

“ತಾಯಿಯ ಅನುಗ್ರಹವಾಗಲಿ—ಇದೇ ನನ್ನ ಅಶೋಽವಾದ” ಎಂದರು.



ಈ ಕಾದಂಬರಿಯ ಉತ್ತರ ಭಾಗ

ಅ ನು ಗ್ರಹ

ಚೆಲೆ: ರೂ. 1-8-0

